

UNIVERSAL
LIBRARY

OU_200383

UNIVERSAL
LIBRARY

ನಾಸುದೇವ ಸಾಹಿತ್ಯರತ್ನಮಾಲೆ— ೨

ಭ್ರಾತೃಘಾತಕನಾದ

ಬೈರಂಗಜೇಬ

(ಐತಿಹಾಸಿಕ ಸ್ವತಂತ್ರ ರೋಮಾಂಚಕಾರಿ ಕಾದಂಬರಿ)

ಬರೆದವರು :

ಕೆರೂರ ನಾಸುದೇವಾಚಾರ್ಯರು

೧೯೪೬

ನಾಸುದೇವ ಸಾಹಿತ್ಯರತ್ನಮಾಲೆ
ಬಾಗಿಲಕೋಟೆ

ಪ್ರಕಾಶಕರು :
ಸ್ವಾಮಿ ರಾ. ಕೆರೂರ
ಬಿ. ಬಿ. ಜೋಶಿ
ವಾಸುದೇವ ಸಾಹಿತ್ಯರತ್ನ ಮಾಲೆ
ಬಾಗಿಲಕೋಟೆ

Checked 1969

CHECKED 1956

ಶುಭಂ ಕರ್ಮಣಾಂ ಭವತಿ

ಪುಸ್ತಕಮಾರಾಟಗಾರರು :
ಜೀವನ ಪುಸ್ತಕಾಲಯ
ಧಾರವಾಡ — ಗದಗ — ಬಾಗಿಲಕೋಟೆ

ಬೆಲೆ : ೩—೦—೦

ಮುದ್ರಕರು :
ವಿ. ಯ. ಜಠಾರ
ಕರ್ನಾಟಕ ಪ್ರಿಂಟಿಂಗ್ ವರ್ಕ್ಸ್
ಧಾರವಾಡ

ಮೊದಲ ಮಾತು

ಇದು ವಾಸುದೇವ ಸಾಹಿತ್ಯರತ್ನಮಾಲೆಯ ಎರಡನೆಯ ರತ್ನ.

ದಿವಂಗತ ಕೆರೂರ ವಾಸುದೇವಾಚಾರ್ಯರು ಬರೆದ ಸಾಹಿತ್ಯವನ್ನು ಪ್ರಕಟಗೊಳಿಸುವ ಕಾರ್ಯದಲ್ಲಿ ನನಗೆ ಬೆಂಬಲಿಗರಾಗಿ ನಿಂತು ಎಲ್ಲ ರೀತಿಯಿಂದಲೂ ಸಹಾಯ ಮಾಡುತ್ತಿರುವ ಶ್ರೀಮಾನ್ ಜಿ. ಬಿ. ಜೋಶಿಯವರಿಗೆ ನಾನು ಕೃತಜ್ಞನಾಗಿದ್ದೇನೆ.

‘ಸಚಿತ್ರ ಭಾರತ’ದ ಸಂಚಿಕೆಗಳನ್ನು ಕೊಟ್ಟು ಗ್ರಂಥಪ್ರಕಟನೆಗೆ ಸಹಾಯ ಮಾಡಿದ ಹುಬ್ಬಳ್ಳಿಯ ಶ್ರೀಸರಸ್ವತಿ ವಿದ್ಯಾರಣ್ಯ ವಾಚನಾಲಯದ ಸಂಚಾಲಕರಿಗೂ, ಶ್ರೀ. ಮಂಗಳವೇಡೆ ಶ್ರೀನಿವಾಸರಾಯರಿಗೂ ಅಲ್ಲದೆ ಇನ್ನೂ ಅನೇಕ ಸಹೃದಯರಿಗೂ ನಾನು ಉಪಕೃತನಾಗಿದ್ದೇನೆ.

ಹೊದಿಕೆ ಚಿತ್ರಕ್ಕಾಗಿ ಶ್ರೀಮಾನ್ ರಾಘವೇಂದ್ರರಿಗೆ ನನ್ನ ವಂದನೆಗಳು.

— ಸ್ವಾಮಿ ರಾ. ಕೆರೂರ

ಮುಂದಿನ ರತ್ನಗಳು



ತೊಳೆದ ಮುತ್ತು

ಮತ್ತು

ಇತರ ಕಥೆಗಳು

(೨೫ ಸಂಪೂರ್ಣ ಕತೆಗಳ ಸಂಗ್ರಹ)

ಸುಮಾರು ೪೦೦ ಪುಟಗಳು!



ಯವನ ಸೈರಂದ್ರಿ

(ಐತಿಹಾಸಿಕ ರಮ್ಯ ಕಾದಂಬರಿ)



ವಾಲ್ಮೀಕಿ ವಿಜಯ

(ಪೌರಾಣಿಕ ಕಾದಂಬರಿ)

ಔರಂಗಜೇಬ

೧

ಎರಡು ನೂರು ವರುಷಗಳಾಚೆಗೆ ದಿಲ್ಲಿಯ ಸಾಮ್ರಾಜ್ಯವೆಂದರೆ ಸಕಲಾರ್ಥಗಳನ್ನೀಯುವ ಕಲ್ಪವೃಕ್ಷವೇ ಆಗಿತ್ತು. ಫಲದ್ರೂಪವಾಗಿರುವ ನಮ್ಮ ಹಿಂದುಸ್ಥಾನ ದೇಶದಲ್ಲಿ ಯಾವ ಮಹಾತ್ಮರ ಪುಣ್ಯಬಲದಿಂದಲೋ ಏನೋ, ಕಾಲಕಾಲಕ್ಕೆ ಬೇಕಾದಷ್ಟು ಮಳೆಯಾಗಿ, ಎಲ್ಲಿ ನೋಡಿದಲ್ಲಿ ಹೊಲಗಳೆಲ್ಲ ಬೆಳೆಯಿಂದ ತುಂಬಿದ್ದವು. ಪ್ರಜರು ನಿಸ್ಸೀಮವಾದ ರಾಜಭಕ್ತಿಯುಳ್ಳವರಾಗಿ, ದಿಲ್ಲಿಯ ಸಾರ್ವಭೌಮನ ಆಜ್ಞಾನುಮತಿಗಳಾಗಿ ನಡಕೊಳ್ಳುತ್ತಿರುವದರಿಂದ, ಪಾರ್ಥಿವಜನಪದಗಳಲ್ಲಿ ಎರೋಧವಿಲ್ಲದೆ ದೇಶದ ತುಂಬ ಸುಖಶಾಂತಿಗಳು ನೆಲೆಗೊಂಡಿದ್ದವು. ಸುವರ್ಣಭೂಮಿಯೆಂದೆನ್ನಿಸಿಕೊಳ್ಳುವ ನಮ್ಮ ಹಿಂದುಸ್ಥಾನ ದೇಶವು, ಕಂಠಾಯದ ರೂಪದಿಂದ ಬಾದತಹನ ಮೇಲೆ ಬಂಗಾರದ ಮಳೆಗರೆಯುತ್ತಿತ್ತೆಂದು ಹೇಳಿದರೆ ನಮ್ಮ ವಾಚಕರಿಗೆ ವಿಪರೀತವಾಗಿ ಕಾಣಲಿಕ್ಕಿಲ್ಲ. ಸಾಹಸಿಗಳಾದ ಮುಸಿಗಾರರು ಭೂಗರ್ಭವನ್ನು ಬಗೆದು ಬೆಳ್ಳಿ, ಬಂಗಾರ, ತಾಮ್ರ, ಮುಂತಾದ ಧಾತುಗಳ ರಾಶಿಯನ್ನು ಪ್ರತಿನಿರ್ವಹಿಸಿ ಅಕಬರನ ವಂಶಜರ ಮುಂದೆ ತಂದು ಒಟ್ಟು ತಿದ್ದರು. ಗೋವಳಕೊಂಡವೇ ಮುಂತಾದ ಸ್ಥಳಗಳಲ್ಲಿರುವ ಈ ಗಣಿಗಳಲ್ಲಿ ಸಿಕ್ಕುವ ಅನರ್ಘ್ಯವಾದ ರತ್ನರಾಶಿಗಳೆಲ್ಲ ದಿಲ್ಲಿಶ್ವರನ ಸ್ವಾಧೀನವಾಗುತ್ತಿದ್ದವು. ಈ ದೇಶದಲ್ಲಿ ಸಮೃದ್ಧಿಯಾಗಿ ಹುಟ್ಟುವ ಉತ್ತಮೋತ್ತಮವಾದ ಸರಕುಗಳ ಆಶೆಗಾಗಿ ದ್ವೀಪಾಂತರದ ವ್ಯಾಪಾರಸ್ಥರು ಹಿಂಡು ಹಿಂಡಾಗಿ ಬಂದು, ತಮ್ಮ ದೇಶಗಳಲ್ಲಿ ಹುಟ್ಟುತ್ತಿರುವ ಸುಖೋಪಭೋಗದ ವಸ್ತುಗಳನ್ನು ತಂದು ನಮ್ಮ ಮುಂದೆ ಸುರಿಯುತ್ತಿದ್ದರು.

ರತ್ನಖಚಿತವಾದ ಹರಿವಾಣದಲ್ಲಿ ಆಯತ್ತವಾಗಿ ಬಡಿಸಿಟ್ಟ ಸುಖೋಜ್ಯಗಳಾದ ಪಕ್ವಾನ್ನಗಳನ್ನು ಸೇವಿಸಬೇಕಾದರೆ, ವಿಪತ್ತಿಗೆ ಎದೆಗೊಟ್ಟು ನಿಲ್ಲುವಂಥ ಬಾಬರನು ಬೇಕಾಗಿದ್ದಿಲ್ಲ; ಸಾಮ್ರಾಜ್ಯವನ್ನು ಹೆಚ್ಚಿಸಿ ಅಲ್ಲಿ ಸುಖಶಾಂತಿಗಳನ್ನು ನೆಲೆಗೊಳಿಸಲು ಜಾಣ್ಮೆಯುಳ್ಳವನಾದ ಅಕಬರನು

ಬೇಕಾಗಿದ್ದಿಲ್ಲ. ಭೋಗಿಯಾದವನೊಬ್ಬ ರಾಜನಾದರೆ ಸಾಕೆಂದು ನೆನಿಸಿ ಸರ್ವತಂತ್ರ ಸ್ವತಂತ್ರನಾದ ಪರಮಾತ್ಮನು ಮಧ್ಯಮ ಗುಣದವನಾದ ಶಹಾಜಹಾನನನ್ನು ಹಿಂದುಸ್ಥಾನದ ಚಕ್ರವರ್ತಿಯನ್ನಾಗಿ ನಿರ್ಮಿಸಿದನೆಂದು ನಾವು ಊಹಿಸುತ್ತೇವೆ.

ಶಹಾಜಹಾನನು ಸುಖೋಪಭೋಗಪ್ರಿಯನಾಗಿದ್ದರೂ ಅವನು ಹಿರಿಯರ ಪುಣ್ಯದಿಂದಲೇ ರಾಜ್ಯಶಕಟವನ್ನು ಹಾಗೂ ಹೀಗೂ ಮಾಡಿ ನೂಕಿಕೊಂಡು ಹೋದನು. ಆ ದೈವಶಾಲಿಯ ಆಡಳಿತದಲ್ಲಿ ಮಂತ್ರಿಗಳು ಚತುರರೂ, ಸೇನಾನಾಯಕರು ಚಂಡವಿಕ್ರಮರೂ, ವೈಶ್ಯರು ಸಾಹಸಿಗಳೂ ಆಗಿದ್ದರು. ಅವನ ಕಾಲದಲ್ಲಿ ಪ್ರವೀಣರಾದ ಶಿಲ್ಪಿಗಳು ತಾಜಮಹಾಲಿ ನಂತರ ಅತಿ ಪ್ರೇಕ್ಷಣೀಯವಾದ ಮಂದಿರಗಳನ್ನು ಕಟ್ಟಿ ವಿಶ್ವಕರ್ಮನ ತಲೆಯ ಮೇಲೆ ಕೈಯಿಟ್ಟರು ; ಶೋಧಕರು ಎಷ್ಟೋ ಹೊಸ ಶೋಧಗಳನ್ನು ಮಾಡಿದರು ; ವರಕವಿಗಳು ನವರಸಾಲಂಕಾರಗಳಿಂದ ಪೂರಿತವಾದ ಸುರುಚಿರವಾದ ಕಾವ್ಯಗಳನ್ನು ರಚಿಸಿದರು.

ಅನುಗಾಲ ವಾಸಮಾಡಿಕೊಂಡಿದ್ದರೆ ಲೋಕವು ತನ್ನನ್ನು ಆದರಿಸಲಿಕ್ಕಿಲ್ಲವೆಂದು ಚಿಂತಿಸಿ ನಸಂತರಾಜನು ವರುಷಕ್ಕೊಂದಾವರ್ತಿ ಮಾತ್ರ ಬಂದು ಹೋಗುತ್ತಿರುವಂತೆ, ನಮ್ಮ ಕಥೆಯು ಪ್ರಾರಂಭವಾಗುವ ಕಾಲಕ್ಕೆ ಜನಮನೋರಮನಾದ ಆ ಮಹಾತ್ಮನು, ಸೊಬಗಿನಿಂದ ಬಂದು ತನ್ನ ದರ್ಶನವನ್ನು ಆಗ್ರಾ ನಿವಾಸಿಗಳಿಗೆ ಕೊಡುವವನಾದನು. ಅದೃಷ್ಟಪೂರ್ವವಾದ ಸೃಷ್ಟಿಸೌಂದರ್ಯವು ವಿಲಾಸಿಗಳ ಅಭಿಲಾಷೆಗಳನ್ನು ಪೂರೈಸುವಂತೆ ತೋರಿತು. ತರುಲತೆಗಳೆಲ್ಲ ಚಿತ್ರಮಯವಾದ ಪುಷ್ಪಮಂಜರಿಗಳನ್ನಂತೂ ವಾತಾವರಣದಲ್ಲೆಲ್ಲ ಮುಕರಂದವನ್ನು ತುಂಬಿದವು. ಮಾನುರದ ಕೋಮಲವಾದ ಪಲ್ಲವದಲ್ಲಿ ಕುಳಿತು ಕೋಗಿಲೆಗಳು ಭೋಗಿಗಳ ಮನಸ್ಸು ಕರಗುವಂತೆ ಕೂಗಿದವು. ಲತಾಮಂಟಪದಲ್ಲಿ ಕುಳಿತು ಉಸುರ್ಗರಿಯುವ ವಿರಹಿಯನ್ನು ಕುರಿತು 'ಇನ್ನು ಚಿಂತಿಸಬೇಡ, ನಿನ್ನಿನಿಯಳು ನಿನಗನುಕೂಲಳಾಗುವಳೆ'ಂದು ಭ್ರಮರಗಳು ಮೆಲ್ಲನೆ ರೈಂಕರಿಸಿ ಹೇಳುವವು. ಅರವಿಂದ ಜಾಲದಿಂದ ಮೆರೆಯುವ ಸರೋವರಗಳಲ್ಲಿ ಸುಳಿದಾಡಿ ಬಂಪ ಮಲಯು ಮಾರುತನು ಘರ್ಮಪೀಡಿತರನ್ನು ಕೂರ್ಮೆಯಿಂದ ಸಂಭಾವಿಸುವನು.

ಹೀಗೆ ಅಲ್ಪಾದಕರನಾದ ವಸಂತಕಾಲದಲ್ಲಿ ಒಂದು ದಿನ ಪ್ರಾತಃ ಕಾಲದಲ್ಲಿಯೇ ಶಹಾಜಹಾನ್ ಬಾದಶಹನು ದರಬಾರವನ್ನು ಕೂಡಿಸುವವನಾಗಿದ್ದನು. ಮಂಗಳವಾದ್ಯಗಳ ಸುಸ್ವರವಾದ ನಿಸಾದವು ದಿಲ್ಲಿಯ ಪಟ್ಟಣದಲ್ಲೆಲ್ಲ ತುಂಬಿಕೊಂಡಿತು. ರಾಜಸಭೆಗೆ ಹೋಗತಕ್ಕವರಾದ ಮಹನೀಯರ ನೇಪಥ್ಯವಿಧಾನಗಳು ಒಳ್ಳೇ ಮನೋರಂಜಕವಾಗಿ ನಡೆದಿದ್ದವು. ಒಬ್ಬನು ತನ್ನ ಬಿಳಿಪಾದ ಗಡ್ಡಕ್ಕೆ ಪೂರ್ವರಾತ್ರಿಯಲ್ಲಿ ಮದರಂಗಿಯನ್ನು ಹಚ್ಚಿ ಅದಕ್ಕೆ ಒಂದು ಪ್ರಕಾರದ ಕೆಂಪು ಬಣ್ಣವನ್ನು ತಂದು ಕೊಂಡಿದ್ದನು. ಮತ್ತೊಬ್ಬನು ನಿಲವುಗನ್ನಡಿಯ ಮುಂದೆ ನಿಂತು ಕಲವು ಹಚ್ಚಿದ ತನ್ನ ಮೀಸೆಯನ್ನು ತೀಡಿ ತೀಡಿ ಹುರಿಮಾಡುತ್ತಿದ್ದನು. ತನ್ನ ಅಂದವಾಗಿರುವ ಅಂಗಿಗೆ ಒಪ್ಪುವಂಥ ಹೊಸ 'ಮಂದೀಲ'ವನ್ನು ತರಬೇಕಾಗಿ ಬೇರೊಬ್ಬನು ಗುಮಾಸ್ತನನ್ನು ಜಾಗ್ರತೆಯಾಗಿ ಪೇಟೆಗೆ ಅಟ್ಟುತ್ತಿದ್ದನು. ಅನ್ಯನೋರ್ವನು ತನ್ನ ಮುತ್ತಿನ ಕಂಠಿಯನ್ನು ಅಕ್ಕಸಾಲಿಗನು ಇನ್ನೂ ನೆಟ್ಟಗೆ ಮಾಡಿ ತರಲಿಲ್ಲವೇಕೆಂದು ಸಿಟ್ಟಾಗಿ ಕುಳಿತಿದ್ದನು. ರಥವನ್ನು ಹೂಡಲಿಕ್ಕೆ ತಡವೇಕೆಂದು ಶೀಘ್ರಕೋಪಿಯಾದ ವ್ಯಾಘ್ರನೋರ್ವನು ಸಾರಥಿಯನ್ನು ಚಬಕದಿಂದ ಒಳಿತಾಗಿ ತಳಿಸುತ್ತಿದ್ದನು.

ಹಿಂದುಸ್ಥಾನದ ಸಾರ್ವಭೌಮನಾದ ಶಹಾಜಹಾನ್ ಬಾದಶಹನ ಸಭಾಮಂದಿರವದು ! ಎಷ್ಟು ಬಣ್ಣಿಸಿ ಹೇಳಿದರೂ ನೋಡದ ಹೊರತು ಅದಕ ಕಲ್ಪನೆಯೇ ಆಗದು. ಚಿತ್ರಮಯವಾಗಿ ಕಟ್ಟಿದ ಆ ಮಣಿಹರ್ಮ್ಯದಲ್ಲಿ ಪ್ರವೇಶ ಮಾಡಿದವರ ಕಣ್ಣುಗಳು ಕುಕ್ಕುತ್ತಿದ್ದವು. ಪುನಗು ಕತ್ತರಿಗಳಿಂದ ಮಾಡಿದ ಕಡ್ಡಿಗಳ ಅಪರೂಪವಾದ ಹೊಗೆಯೂ, ಸುಗಂಧ ತೈಲಗಳ ಮಕರಂದವೂ ಆ ಮಂದಿರದಲ್ಲೆಲ್ಲ ಇಡುಗಿರುವದರಿಂದ, ಸಭಾಸದರ ಚಿತ್ತಕ್ಕೆ ಬಹು ಸಂಭ್ರಮವಾಗುತ್ತಿತ್ತು. ಅಲಂಕೃತರಾದ ಅವಿಾರ್ ಉಮ್ರಾವ್, ರಾಜಬಹದ್ದೂರ, ನವಾಬಸಾಹೇಬ, ಸರದಾರ ಮುಂತಾದವರ ಸಮಾಜವನ್ನು ನೋಡಲಾಗಿ, ಸುರಲೋಕದ ವೈಭವವು ಇದಕ್ಕೂ ಹೆಚ್ಚಿಗಿರುವೆಂದರೆ ಹೇಗೆಂದು ಯಾರಾದರೂ ಕೇಳಬಹುದಾಗಿತ್ತು.

ಸಭಾಮಂದಿರದ ಮೇಲ್ಭಾಗದಲ್ಲಿ ಜಗತ್ಪ್ರಸಿದ್ಧವಾದ ಮಯೂರಾಸನದ ಅಗಣಿತವಾದ ಮಹಾಮಣಿಗಳ ನಯನೋತ್ಸವವಾದ ಪ್ರಭಾರಾಶಿಯು

ಚಿತ್ರನುಯವಾಗಿರುವ ಆ ಸಭಾಮಂದಿರವನ್ನು ಮತ್ತಿಷ್ಟು ರಂಜಿಸಿತ್ತು. ಹೀಗೆ ಲೋಕೋತ್ತರವಾದ ಶೋಭೆಯನ್ನಾಂತಿರುವ ಆ ಮಹಾಪೀಠದಲ್ಲಿ ಶಹಾಜಹಾನ್ ಬಾದಶಹನು ವಿರಾಜಮಾನನಾದನು. ರಾಜಾಸನದ ಎಡ ಬಲದಲ್ಲಿ ದಾರಾ, ಸುಜಾ, ಮುರಾದ, ಔರಂಗಜೇಬರೇ ಮುಂತಾದ ರಾಜಪುತ್ರರೂ, ರಾಜಾ ಜಯಸಿಂಗ, ಶಾಇಸ್ತೇಖಾನ, ಮಿರಖಾಲಿಲ, ಸಾದುಲ್ಲಾಖಾನ ಮುಂತಾದ ಮಂತ್ರಿಶ್ರೇಷ್ಠರೂ ಮರ್ಯಾದೆಯಿಂದ ನಿಂತುಕೊಂಡಿದ್ದರೂ ಉಳಿದ ಸರದಾರರು ದೂರದಲ್ಲಿ ಕೈಕಟ್ಟಿಕೊಂಡು ನಿಂತಿದ್ದರು. ಸಭೆಯ ಶಿಷ್ಟಾಚಾರದ ವಿಧಾನಗಳೆಲ್ಲ ತೀರಿದ ಬಳಿಕ, ಶಹಾಜಹಾನನು ವಜೀರನಾದ ಸಾದುಲ್ಲಾಖಾನನನ್ನು ಕುರಿತು “ವಜೀರ್, ಈ ದಿವಸ ಮಹತ್ವವಾದ ರಾಜಕಾರಣಗಳನ್ನು ಕುರಿತು ಆಲೋಚಿಸುವದಿಲ್ಲದಿದ್ದರೆ ನಿನ್ನೆಯೇ ದಿಲ್ಲಿಯಿಂದ ಬಂದಿರುವ ನೃತ್ಯಕಲಾಪ್ರವೀಣಳಾದ ಪ್ಯಾರಾಜಾನ್ ಕಲಾವಂತಿನಿಯ ಕಾಶಲ್ಯದ ನೃತ್ಯವನ್ನು ಅವಲೋಕಿಸಬೇಕೆಂಬ ಇಚ್ಛೆ ನಮಗಾಗಿದೆ” ಎಂದು ಮುಗುಳುನಗೆ ನಕ್ಕು ಹೇಳಿದನು.

ಚತುರನಾದ ಆ ವಜೀರನು ರಾಜ್ಯದ ಎಲ್ಲ ಕಾರ್ಯಭಾಗಗಳನ್ನು ತನ್ನ ಜಾಣ್ಮೆಯಿಂದ ಕಾಲಕಾಲಕ್ಕೆ ನಿರ್ವಹಿಸುತ್ತಿದ್ದನು. ಬಾದಶಹನಿಗಾದರೂ ಅವುಗಳ ತೊಂದರೆ ಬೇಕಾಗಿದ್ದಿಲ್ಲ. ವಿಲಾಸಿಯಾದ ದಿಲ್ಲಿಶ್ವರನ ಛಂದಾನುಸಾರವಾಗಿ ವಜೀರನು “ಹುಜೂರ್, ಈ ದಿವಸ ವಿಚಾರಾರ್ಹವಾದ ವಿಷಯಗಳೇನೂ ಇಲ್ಲ. ಪ್ರಭುಗಳ ಇಚ್ಛೆಗೆ ಬಂದ ಕಾರ್ಯ ಕ್ರಮವೇ ನಡೆಯಲಿ” ಎಂದು ಹೇಳಿ ನೆಲಮುಟ್ಟಿ ಮೂರಾವರ್ತಿ ಪ್ರಣಾಮ ಮಾಡಿದನು.

ಆಗ ಯುವರಾಜನಾದ ದರಾಯಸನು (ದಾರಾ) ಪರಿಹಾಸಮಾಡಿ “ವಾಃ ವಜೀರಸಾಹೇಬರೆ. ಬಾದಶಹರ ಇಚ್ಛೆಯನ್ನರಿತು ನೀವು ನಿಮ್ಮ ಹಿಂದೂಧರ್ಮವನ್ನೇ ಕಟ್ಟಿಟ್ಟಿರಿ! ನೀವು ನಿಮ್ಮ ಕಾಗದಗಳ ಗಂಟಿನ್ನು ಕಟ್ಟಿಡದಿರುವಿರಾ?” ಎಂದು ನುಡಿದವನೇ ತಂದೆಯ ಮುಖವನ್ನು ನೋಡಿ ನಕ್ಕನು.

“ಬಾದಶಹರ ಇಚ್ಛೆಯನ್ನು ಮೀರಿ, ಬಂಡುಗಾರರಂತೆ ನಡೆದು, ಮೇಲೆ ಪವಿತ್ರವಾದ ಇಸ್ಲಾಮ ಧರ್ಮವನ್ನು ಧಿಕ್ಕರಿಸುವ ರಾಜಪುತ್ರರಿಗಿ-

ತಲೂ ನಮ್ಮ ವಜೀರರು ಶ್ರೇಷ್ಠರೆಂದು ನಾನು ನಂಬುತ್ತೇನೆ” ಎಂದು ಕಪಟಿಯಾದ ಔರಂಗಜೇಬನು ದಾರಾನ ಅಪ್ರತಿಷ್ಠೆ ಮಾಡಬೇಕೆಂದು ನುಡಿದನು.

“ಖಬರದಾರ್ ಮಹಮದನುಹಿಯುದ್ದೀನ !!! ವ್ಯತಸಮುದ್ರ ದಲ್ಲಿಯ ವಿಷಮಯವಾದ ಮಲೆತ ನೀರಿನಂತೆ ನಿನ್ನ ಹೃದಯದಲ್ಲಿ ಕಪಟವೂ, ನೀಚತನವೂ, ತುಂಬಿರುವದನ್ನು ಬಾದಶಹರು ಚೆನ್ನಾಗಿ ಅರಿತಿರುವರು. ಅನ್ಯರ ಮೇಲೆ ವೃಥಾ ದೋಷಾರೋಪಣವನ್ನು ಮಾಡುವದರಿಂದೆ ನಿನ್ನ ಪಾಸುಗಳು ತೊಳೆಯುವದಿಲ್ಲ!” ಎಂದು ದರಾಯಸನು ಔರಂಗಜೇಬನಿಗೆ ಪ್ರತಿಯಾಗಿ ನುಡಿದನು.

ಆಗ ಬಾದಶಹನು ತನ್ನ ಎರಡೂ ಕೈಗಳನ್ನು ಚಾಚಿ ಹಿಡಿದು “ಸುಲ್ತಾನ್ ದಾರಾಶಹಾ, ನೀವು ಮುಂದೆ ಇದೇ ಸಾಮ್ರಾಜ್ಯದ ಅಧಿಪತಿಗಳಾಗತಕ್ಕವರು. ಸಾದುಲ್ಲಾಖಾನರಂಥ ರಾಜನಿಸ್ವರಾದ ವಜೀರರ ಅವಹೇಲನವನ್ನು ಮಾಡತಕ್ಕದ್ದಲ್ಲ. ಔರಂಗಜೇಬ, ನೀನಾದರೂ ನಿನಗೆ ಹಿರಿಯನಾದ ದಾರಾಶಹನ ವಿರುದ್ಧವಾಗಿ ಮಾತಾಡುವದು ಅಕ್ಷಮ್ಯವೇ!” ಎಂದು ನುಡಿದು ಯುವರಾಜನ ಮುಖವನ್ನು ನೋಡಿ ಮಂದಹಾಸ ಗೈದನು.

ಬಾದಶಹರಾಡಿದ ನುಡಿಯ ಓಘವನ್ನರಿತು ಔರಂಗಜೇಬನಿಗೆ ತಾನು ಆಡಿದ ಮಾತಿನ ಬಗ್ಗೆ ಅತಿಶಯವಾದ ವಿಷಾದವಾಗಿ, ಅವನು ಅಧೋಮುಖನಾಗಿ ನಿಂತುಕೊಂಡನು. ದರಾಯಸನು ಸಿಂಹಾಸನಕ್ಕೆ ಪ್ರಣಾಮ ಮಾಡಿ “ಹುಜೂರ್, ನಾನು ವಜೀರರ ವಿಷಯವಾಗಿ ಹಾಗೆ ಮಾತಾಡಿದ್ದಕ್ಕೆ ಬಾದಶಹರ ಕ್ಷಮೆಯನ್ನೂ ವಜೀರರ ಕ್ಷಮೆಯನ್ನೂ ಬೇಡಿಕೊಳ್ಳುತ್ತೇನೆ” ಎಂದು ವಿನಯೋಕ್ತಿಯಿಂದೆ ನುಡಿದನು.

ಈ ಮಾತಿಗೆ ಸಂತುಷ್ಟನಾಗಿ ಬಾದಶಹನು ಶಾಇಸ್ತೀಖಾನನನ್ನು ಕುರಿತು “ನೋಡಿದಿರಾ ನಮ್ಮ ದಾರಾಶಹನು ಎಷ್ಟು ವಿನೀತನಂತೆ ಮಾತಾಡಿದನು !!” ಎಂದು ಅಭಿಮಾನದಿಂದೆ ನುಡಿದನು.

“ಅಲಂಪನಾ: ನನ್ನ ಸೋದರಳಿಯರಾದ ಔರಂಗಜೇಬ ಸುಲ್ತಾನರೂ ತಾವಾಡಿದ ಅಚಾರುರ್ಯದ ನುಡಿಗಿ ವಿಷಾದಗೊಂಡಿರುವರು.

ಅವರಿಗೆ ನಿಜವಾದ ಪಶ್ಚಾತ್ತಾಪವೇ ಆಗಿರುವುದು.” ಎಂದು ಶಾಇಸ್ತೇ ಖಾನನು ಔರಂಗಜೇಬನನ್ನು ಮೇಲುಕಟ್ಟಿ ಬೇಕಾಗಿ ನುಡಿದನು.

“ ಭಗವಂತನ ಪ್ರತಿನಿಧಿಗಳಾದ ನನ್ನ ಪ್ರಿಯ ತಾತರೆ, ಕಾಸು- ಕ್ರೋಧಾದಿ ಷಡ್ರಿವುಗಳನ್ನು ನಿಗ್ರಹಿಸಲು ನಾನು ಅಹರ್ನಿಶವಾಗಿ ಪ್ರಯತ್ನ ಮಾಡುತ್ತಿದ್ದಾಗಲೂ ಆ ಕೆಟ್ಟ ವಿಕಾರಗಳು ಈ ಪಾಪಿಯ ಬೆನ್ನುಬಿಡೆ ಲೊಲ್ಲವು. ಆದರೂ ಅವುಗಳನ್ನು ಜಯಿಸದಲೆ ಈ ಔರಂಗಜೇಬನು ಎಂದಿಗೂ ಬಿಡನು. ದೇವರು ನನಗೆ ಸಹಾಯವನ್ನು ಮಾತ್ರ ನೀಡಲಿ! ಹಮ್‌ದುಲಿಲ್ಲಾ!! ಹಮ್‌ದುಲಿಲ್ಲಾ!!! ”

“ ಮಹಿಯುದ್ದೀನ ಮಹಮದ, (ಇದು ಔರಂಗಜೇಬನ ತೊಟ್ಟಿಲ ಪಲ್ಲಿಯ ಹೆಸರು) ನೀನು ಧರ್ಮಪರಾಯಣನೂ, ಮನೋನಿಗ್ರಹಿಯೂ ಆಗಿರುವುದನ್ನು ನಾನು ಬಲ್ಲೆನು ಆದರೆ ಸ್ವಭಾವತಃ ನೀನು ದೀರ್ಘ ಸೂತ್ರಿಯಾಗಿರುವಿ. ದರಾಯಸನಂತೆ ನೀನಾದರೂ ಉದಾರವೃತ್ತಿಯವ ನಾದರೆ ನನಗೆ ಸಂತೋಷವಾಗುವುದು ” ಎಂದು ನುಡಿದು, ಬಾದಶಹನು ದರಬಾರದ ವ್ಯವಸ್ಥಾಪಕನನ್ನು ಕುರಿತು “ ಜೇನುಲ್ಲಾಬಾದೀನ, ಸ್ಯಾರಾಜಾನಳ ನೃತ್ಯಗಾಯನಗಳಿಗೆ ಆರಂಭವಾಗಲಿ ” ಎಂದು ಅಜ್ಞಾಪಿಸಿದನು.

ಸನ್ನದ್ಧಳಾಗಿಯೇ ಇದ್ದ ಆ ವಿಶ್ವಯೋಷಿತಿಯು ಒಯ್ಯಾರದಿಂದ ಮುಂದೆ ಬಂದು, ಮಂದಹಾಸಗೈಯುತ್ತ ಬಾದಶಹನಿಗೆ ಮೂರಾವರ್ತಿ ನೆಲಮುಟ್ಟಿ ಪ್ರಣಾಮ ಮಾಡಿದಳು. ರೂಪಸಂಪನ್ನೆ ಯಾದ ಆ ನವತರುಣಿಯು ಮಂಜುಲವಾದ ಸ್ಮರ ತೆಗೆದು ಆಘ್ರೀ ಸಖ ಗೌರಿಯನ ಖನಖನ ಎಂದು ಹಾಡುತ್ತೆ ಬಹು ಲಲಿತವಾದ ಪದವಿನ್ಯಾಸದೊಂದಿಗೆ ಮನೋಹರವಾಗಿ ನರ್ತನ ಮಾಡಿದಳು. ಆ ಆಯತೇಕ್ಷಣಿಯು ಭಾವವನ್ನು ವ್ಯಕ್ತಪಡಿಸುವಾಗ ಕಟಾಕ್ಷಕ್ಷೇಪದಿಂದ ಸುತ್ತಲೂ ನೋಡುತ್ತಿರುವ ಸಮಯದಲ್ಲಿ, ನೆರೆದವರಲ್ಲಿ ಪ್ರತಿಯೊಬ್ಬನು ಆ ಮೋಹಿನಿಯು ತನ್ನನ್ನೇ ಉದ್ದೇಶಿಸಿ ನೋಡುತ್ತಿರುವ ಳೆಂದು ನಂಬಿ, ಹುಚ್ಚು ಹಿಡಿದವನಂತೆ ಅವಳ ಮುಖವನ್ನು ಹುಳುಹುಳು ನೋಡುತ್ತಿದ್ದನು. ಹೀಗೆ ಎರಡು ಗಳಿಗೆಯ ವರೆಗೆ ಸಮಾರಂಭವು ನಡೆದ ಬಳಿಕ ಬಾದಶಹನು ಅರಮನೆಯ ಉಗ್ರಾಧಿಪತಿಯನ್ನು ಕುರಿತು

“ನಾಸರಖಾನ್, ಈ ‘ಬಿದಾಗಿಯ’ ತಬಕವನ್ನು ಆ ಕಲಾವಂತನಿಗೆ ಸಮರ್ಪಿಸು” ಎಂದು ಆಜ್ಞೆಗೈದನು.

“ನಾಸರಖಾನ್” ಎಂದು ಬಾದಶಹನು ಕರೆದ ಕೂಡಲೆ ಸೊಬಗಿನ ಉಡುಗೆ-ತೊಡಿಗೆಗಳನ್ನು ಮಾಡಿಕೊಂಡಿರುವ ಸುಂದರನಾದ ಇರಾಣೀ ತರುಣನೊಬ್ಬನು ಮುಂದರಿದು ಬಂದು, ಇಂದು ಬಾದಶಹರ ಪ್ರೇಮವು ನನ್ನ ಮೇಲೆ ನೆಲಿಸಿತೆಂದು ಹಿಗ್ಗಿ ಸಿಂಹಾಸನದ ಸಮೀಪಕ್ಕೆ ಬಂದು, ಬಾಡ ಶಹನಿಗೆ ಅನೇಕಾವರ್ತಿ ಪ್ರಣಾಮಮಾಡಿ ‘ಬಿದಾಗಿಯ’ ತಬಕವನ್ನು ತೆಗೆದುಕೊಂಡು ಹೋಗಿ, ಅದನ್ನು ಪ್ಯಾರಾಜಾನಳ ಮುಂದಿರಿಸಿದನು.

ನಾಸರಖಾನನು ಮೊದಲು ಶಾಇಸ್ತೀಖಾನನ ಕೈಕೆಳಗಿನ ಸೈನ್ಯಾಧಿಕಾರಿಯಾಗಿದ್ದನು. ಅವನ ಜಾಣತನವನ್ನೂ ಪರಾಕ್ರಮವನ್ನೂ ಕಂಡವನಾದ ಶಾಇಸ್ತೀಖಾನನು, ತನ್ನ ಸೋದರಸೊಸೆಯೂ ಬಾದಶಹರ ಪ್ರೀತಿಯ ಮಗಳೂ ಆಗಿರುವ ಬೇಗಮ್ ಸಾಹೇಬಳಿಗೆ ನಾಸರಖಾನನು ಯೋಗ್ಯನಾದ ವರನೆಂದು ತನ್ನ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಿದ್ದನು. ಅದಕ್ಕಾಗಿ ಶಾಇಸ್ತೀಖಾನನು ಆ ತರುಣನನ್ನು ಅರಮನೆಯಲ್ಲಿ ಉಗ್ರಾಣದ ಮೇಲೆ ನಿಯಮಿಸುವಂತೆ ಮಾಡಿದ್ದನು. ಇಂದು ಬಾದಶಹನು ತನ್ನ ಶಿಷ್ಯನ ಮೇಲೆ ಪರಮಪ್ರೀತನಾಗಿರುವನೆಂದು ನಂಬಿ ಶಾಇಸ್ತೀಖಾನನು ಸಂತುಷ್ಟನಾದನು. ಅವನು ಬಾದಶಹನನ್ನು ಕುರಿತು “ಹುಜೂರ್, ಈ ತರುಣನು ಇರಾಣದ ರಾಜವಂಶಕ್ಕೆ ಸಂಬಂಧಿಸಿದವನು. ಇವನು ವಿದ್ಯಾಕಲಾಕೌಶಲ್ಯಗಳಲ್ಲಿ ನಿಪುಣನೂ ಯುದ್ಧದಲ್ಲಿ ಧುರೀಣನೂ ಆಗಿರುವದಲ್ಲದೆ ವಿಶ್ವಾಸಕ್ಕೆ ಸಂಪೂರ್ಣವಾಗಿ ವಾತ್ಸರ್ಯನಾಗಿರುವನು. ಬಾದಶಹರ ಕೃಪಾಕಟಾಕ್ಷವು ಅವನ ಮೇಲಾಗಿರುವದನ್ನು ಕಂಡು ನನಗೆ ಆನಂದವಾಗಿರುವದು” ಎಂದು ಶಹಾಜಹಾನನ ಕೆಂಡತಿಯಾದ ತಾಜಮಹಾಲ ಬೇಗಮ್ಮಳ ತಮ್ಮನಾದ ಶಾಇಸ್ತೀಖಾನನು ಅಭಿಮಾನದಿಂದ ನುಡಿದನು.

ಆಗ ಔರಂಗಜೇಬನು ಮೆಲ್ಲನೆ ನಕ್ಕು ಶಾಇಸ್ತೀಖಾನನನ್ನು ಕುರಿತು “ಮಾವನವರೆ, ನೀವು ಯಥಾರ್ಥವನ್ನಾಡಿದಿರಿ. ನಾಸರಖಾನನ ಗುಣಗಳು ಈ ಮೊದಲೇ ನಮ್ಮ ಅರಮನೆಯಲ್ಲಿ ಪ್ರಕಟವಾಗಿವೆ” ಎಂದು ಕುಚೋದ್ಯತೆಯಿಂದ ನುಡಿದನು.

“ಔರಂಗಜೇಬ, ಶಾಇಸ್ತೇಖಾನನಿಗೆ ಬಹುಮತನಾದ ಈ ಇರಾಣೀ ತರುಣನು ಉತ್ತರೋತ್ತರವನ್ನು ಹೊಂದಲಿಕ್ಕೆ ಪಾತ್ರನೇ ಇರುವನು. ಯಾಕೆ ದಾನಿಶ್ ಮಂದಖಾನರೇ, ನಾನು ಹೇಳುವುದು ಯಥಾರ್ಥವಷ್ಟೆ?” ಎಂದು ಬಾದಶಹನು ವಿಷಮಯವಾದ ತನ್ನ ಅಂತರಂಗವನ್ನು ಅವ್ಯುತ್ಪೇಷಮವಾದ ನುಡಿಗಳಲ್ಲಿ ಅಡಗಿಸಿಬಿಟ್ಟನು.

ಬಾದಶಹರಾಡಿದ್ದು ಯಥಾರ್ಥವೆಂದು ದಾನಿಶ್ ಮಂದಖಾನನು ನುಡಿದನು. ಬಳಿಕ ಸಭಾವಿಸರ್ಜನವಾಗತಕ್ಕದೆಂದು ದರಬಾರದ ವ್ಯವಸ್ಥಾಪಕನು ಸೂಚಿಸಿದ ಕೂಡಲೆ, ಸಭಾಸದರಲ್ಲರಿಗೆ ತಾರತಮ್ಯಾನುಸಾರವಾಗಿ ತಾಂಬೂಲ ಗಂಧಪುಷ್ಪಗಳನ್ನು ಸಮರ್ಪಿಸುವ ವಿಧಿಯಾಯಿತು. ಆ ಸಮಯದಲ್ಲಿ ಬಾದಶಹನು ತಾನೇ ತನ್ನ ಕೈಯಿಂದ ಒಂದು ವೀಳ್ಯವನ್ನೆತ್ತಿ ನಾಸರಖಾನನಿಗೆ ಕೊಟ್ಟನು. ವೀಳ್ಯವನ್ನು ಕೊಡುವಾಗ ಬಾದಶಹನು ಔರಂಗಜೇಬನ ಮುಖವನ್ನು ನೋಡಿ ಮಂದಹಾಸವನ್ನು ಗೈದನು.

ತಂದೆ ಮಕ್ಕಳ ನಡುವೆ ನಡೆದಿರುವ ಈ ಪ್ರಕಾರದ ಸಂಕೇತಗಳನ್ನು ಕಂಡು, ಇದೇನೋ ವಿಪರೀತವಾಯಿತೆಂದು ಶಂಕಿಸಿ ಶಾಇಸ್ತೇಖಾನನು ಚಿಂತಾಕುಲನಾದನು.

ಬಾದಶಹನು ಆದರದಿಂದ ಕೊಟ್ಟ ತಾಂಬೂಲವನ್ನು ಆ ಅನುಗ್ರಹಕ್ಕೆ ಪಾತ್ರನಾದವನು ಸಂಗಡಲೇ ಸೇವಿಸತಕ್ಕ ಶಿಷ್ಟಾಚಾರವಿದ್ದ ಮೂಲಕ ನಾಸರಖಾನನು ಆ ಸುಗಂಧಮಯವಾದ ವೀಳ್ಯವನ್ನು ಬಾಯಿಯಲ್ಲಿ ಹಾಕಿ ಕೊಂಡು ಸವಿದನು.

ಸಭಾವಿಸರ್ಜನವಾದ ಬಳಿಕ ಸರದಾರರೆಲ್ಲರೂ ತಮ್ಮ ತಮ್ಮ ಪಲ್ಲಕ್ಕಿ ಮೇಣೆಗಳನ್ನೇರಿಕೊಂಡು ಮನೆಗೆ ನಡೆದರು. “ದಮ್‌ಸೇ ಛಾಯಿ, ಕದಮ್‌ಸೇ ಛಾಯಿ” ಎಂದು ಬೋಯಿಗಳು ತಮ್ಮ ಶ್ರಮನಿವಾರಣಾರ್ಥವಾಗಿ ಕೂಗುತ್ತೆ ನಾಸರಖಾನನ ಮೇಣೆಯನ್ನು ಹೊತ್ತುಕೊಂಡು ನಡೆದಿರಲು, ಒಳಗೆ ಕುಳಿತಿರುವ ಯಜಮಾನನ ಹೊಟ್ಟೆಯಲ್ಲಿ ಏಕೋ ಬೆಂಕಿ ಬಿದ್ದಂತಾಗಿ ಅವನು ವ್ಯಥೆಯಿಂದ ನರಳಲಾರಂಭಿಸಿದ್ದನು. ಬೋಯಿಗಳ ಕೂಗಾಟದಲ್ಲಿ ಅವನಿಗುಂಟಾದ ದುರವಸ್ಥೆಯನ್ನು ಯಾರೂ ಲಕ್ಷಿಸಲಿಲ್ಲ. ಮೇಣೆಯನ್ನು ಬೋಯಿಗಳು ನಾಸರಖಾನನ ಅಂಗಳದಲ್ಲಿ ಇರಿಸಿದರು.

ಆದರೆ ನಾಸರಖಾನನು ಹೊರಬೀಳಲೊಲ್ಲನು ! ಇದೇನು ಚಮತ್ಕಾರ
ವೆಂದು ನೆನೆದು ಸೇವಕರೆಲ್ಲರೂ ಮೇಣಿಯ ಬಾಗಿಲ ತೆರೆದು ನೋಡಿದರು.
ಪಾಪ ! ನಾಸರಖಾನನ ಪ್ರೇತವು ಅಸ್ತವ್ಯಸ್ತವಾಗಿ ಉರುಳಿಕೊಂಡಿತ್ತು.
ಹಾಃ ! ಹಾಃ !! ಹಾಃ !! ಏನನರ್ಥವಿದು !

೨

ಕಲಹದ ಬೀಜಾರೋಪಣವು.

ಆಗ್ರಾ ಪಟ್ಟಣದಲ್ಲಿದ್ದ ರಾಜಮಂದಿರಗಳೇ ಅತಿ ರಮಣೀಯ
ವಾದವುಗಳು. ಅವುಗಳಲ್ಲಿ ಅಂತಃಪುರಗಳಂತೂ ಅತಿತರವಾಗಿ ಸುಶೋಭಿತ
ವಾದವುಗಳು. ಅಂತಃಪುರಗಳ ಹಿಂಭಾಗದಲ್ಲಿ ಗೋಡೆಗಳಿಗೆ ತಗಲಿಯೇ
ಯಮುನಾ ನದಿಯು ಹರಿಯುತ್ತಿತ್ತು. ಮುಂಭಾಗದಲ್ಲಿ ಪರಮ ರಮಣೀಯ
ವಾದ ಪುಷ್ಪವನಗಳಿದ್ದವು. ಈ ಅಂತಃಪುರಗಳ ಮಧ್ಯದಲ್ಲಿ ಅತಿ ಮನೋ
ಹರವಾಗಿ ಕಟ್ಟಿದ್ದೊಂದು ವಿಲಾಸಮಂದಿರವಿತ್ತು. ನುಣುಪಾಗಿ ಸವರಿರುವ
ಅನೇಕ ವರ್ಣದ ಶಿಲೆಗಳಿಂದ ಕಟ್ಟಿದ ಆ ಸುರಮ್ಯವಾದ ಮಂದಿರವನ್ನು
ವಿಶೇಷವಾಗಿ ಅಲಂಕರಿಸುವ ಕಾರಣವೇ ಇದ್ದಿಲ್ಲ. ಆದರೂ ಸುವರ್ಣಕ್ಕೆ
ರತ್ನಗಳನ್ನು ಕೆಚ್ಚಿಸುವದೂ, ಭುವನೈಕ ಸುಂದರಿಯ ರೂಪಕ್ಕೆ ನೇಪಥ್ಯ
ವಿಧಾನದಿಂದ ಹೆಚ್ಚಿನ ಮೋಹಕತೆಯನ್ನುಂಟುಮಾಡಲು ಯತ್ನಿಸುವದೂ,
ಇವೇ ಮುಂತಾದ ಹುಚ್ಚುತನದ ವಿಚಾರಗಳು ಐಶ್ವರ್ಯವಂತರಲ್ಲಿ ಬಹಳ.
ಮೇಲೆ ಹೇಳಿದ ವಿಲಾಸಮಂದಿರದ ಉಪ್ಪರಿಗೆಯ ಚಿತ್ರಮಯವಾದ
ಗೋಡೆಗಳನ್ನು ಅನೇಕ ಪ್ರಕಾರವಾಗಿ ಚಿತ್ರಿಸಿದ್ದರು. ಬಗೆಬಗೆಯ ಬಣ್ಣದ
ಸಂಗಮರವರದ ನುಣುಪಾದ ಕಲ್ಲುಗಳಿಂದ ರಚಿಸಿದ ನೆಲಗಟ್ಟಿನ ಮೇಲೆ
ಹೊವಿಗಿಂತ ಮೆತ್ತಗಾಗಿರುವ ರತ್ನಗಂಬಳಿಗಳನ್ನು ಹಾಸಿದ್ದರು. ಶಿಲ್ಪಿಯು
ಕಾಶಲ್ಯದಿಂದ ರಚಿಸಿದ ಮೇಲ್ಕಟ್ಟಿನ ಆಶ್ಚರ್ಯಕಾರಕವಾದ ಶೋಭೆಯನ್ನು
ಅಡಗಿಸಿ ಮತ್ತು ರತ್ನಗಳಿಂದ ಸೊಗಯಿಸುವ ರೇಸಿಮೆಯ ವಿತಾನವನ್ನು
ಮಾಡಿದ್ದರು. ಅಲ್ಲಲ್ಲಿ ಇರಿಸಿದ ವೃದುವಾದ ತಿವಾಸಿಗಳ ಮೇಲೆ

ರೇಸಿಮೆಯ ಸೂಕ್ಷ್ಮವಾದ ಮೇಲುಹಾಸಿಗಳನ್ನು ಹಾಸಿದ್ದರು. ಪುಷ್ಪವನದ ಮಕರಂದವನ್ನು ತಂದಿರುವ ಮಾರುತನು ವಾತಾಯನ ತೆರಗಳಲ್ಲಿ ಹಾಯ್ದು ಬಹು ಜೋಕೆಯಿಂದ ಒಳಕ್ಕೆ ಬರುತ್ತಿದ್ದನು.

ಈ ಪರಮ ರಮಣೀಯವಾದ ಮಂದಿರದಲ್ಲಿ ನಿಂತು ನದಿಯ ಶೋಭೆಯನ್ನು ನೋಡುವದಕ್ಕಾಗಿ ಮಾಡಿದ ವಾತಾಯನದ ಬಳಿಯಲ್ಲಿ ಓರ್ವ ರೂಪವತಿಯಾದ ತರುಣಿಯು ಅಂತರಂಗದ ಮನೋಜ್ಞವಾದ ವ್ಯಾಪಾರದಲ್ಲಿ ತಲ್ಲೀನಳಾಗಿ ನಿಂತುಕೊಂಡಿದ್ದಳು. ಗೌರವರ್ಣದವಳಾದ ಆ ಸುಂದರಿಯ ದೀರ್ಘವರ್ತುಲಾಕಾರದ ಮುಖದಲ್ಲಿ ಕಮನೀಯತೆಯು ಕಂಗೊಳಿಸುತ್ತಿತ್ತು. ಆ ಪ್ರಾಥೆಯ ಪರಿಸ್ಪೃಟವಾದ ಅವಯವಗಳ ಸೌಷ್ಠವವನ್ನು ನೋಡಲಾಗಿ ಇವಳೇನು ಪ್ರತ್ಯಕ್ಷ ರತಿಯೋ ಎಂಬಂತೆ ಕಾಣುತ್ತಿದ್ದಳು. ಮುಗಿಲು ಬಣ್ಣದ ಲುಂಗಿಯನ್ನುಟ್ಟು ತನ್ನ ದಿವ್ಯಾಂಗಕ್ಕೆ ಒಪ್ಪುವಂಥ ಜರತಾರಿಯ ಶುಭ್ರವಾದ ರೌಕೆಯನ್ನು ತೊಟ್ಟು ಮೇಲೆ ಅನರ್ಘವಾದ ಉತ್ತರೀಯವನ್ನು ಹೊದ್ದುಕೊಂಡು ನಿಂತಿರುವ ಆ ಸುರಾಂಗನಾಸಮಳಾದ ಯುವತಿಯ ಒನವು ಒಯ್ಯಾರಗಳನ್ನು ಕಂಡು ಸಾಧು ಸಂತರು ಕೂಡ ಮರುಳಾಗಬಹುದಾಗಿತ್ತು. ಅನರ್ಘವಾದ ಆಭರಣಗಳಿಂದ ಅಲಂಕೃತಳಾದ ಆ ಮೋಹದ ಬೊಂಬೆಯನ್ನು, ಆ ಸುರಮ್ಯವಾದ ಮಂದಿರವನ್ನು ಅಲಂಕರಿಸುವದಕ್ಕಾಗಿಯೇ ನಿಲ್ಲಿಸಿರುವರೋ ಎಂಬಂತೆ ತೋರುತ್ತಿತ್ತು. ಅಂತರ್ಗತವಾದ ಪ್ರೇಮಲಹರಿಯಿಂದ ಚಂಚಲವಾದ ವೃತ್ತಿಯುಳ್ಳ ಆ ಕಾಮಿನಿಯು ಕಿಟಕಿಯಲ್ಲಿ ನಿಂತು ಯಮುನಾತೀರದ ಸೌಂದರ್ಯವನ್ನು ಅವಲೋಕಿಸುತ್ತಿ ತನ್ನ ಗಂಟಲಿನಲ್ಲಿಯೇ ಬಹು ಮಂಜುಲವಾಗಿ ಸಖಿ ಜಾನೀರೆ ಮೈ ಎಂದು ಕೇದಾರ ರಾಗದಲ್ಲಿ ಹಾಡುತ್ತಿದ್ದಳು. ಅಷ್ಟರಲ್ಲಿ ಅವಳು ಏನೋ ನೆನಪಾದಂತೆ ಮಾಡಿ, “ಗುಲೈರ್!” ಎಂದು ತನ್ನ ದಾಸಿಯನ್ನು ಕರೆದಳು.

ಗುಲೈರಳು ಬಂದು ಬೇಗಮ್ ಸಾಹೇಬರ ಅಜ್ಜಿ ಏನಿರುವದೆಂದು ಕೇಳಿದಳು.

“ಏನಾಜ್ಜೆ.... ! ಏನೋ ಹೇಳಬೇಕೆಂದು ಮಾಡಿದ್ದೆನು. ಮರೆತೇ ಹೋಯಿತಲ್ಲ!” ಎಂದು ಆ ವಿಲಾಸಿನಿಯು ನುಡಿದು ನಕ್ಕಳು.

“ ನಾನು ನೆನಪು ಕೊಡಲೇನು ? ” ಎಂದು ಕುಚೋದ್ಯಗಾರಳಾದ ಆ ಗರ್ಭದಾಸಿಯು ನುಡಿದು ಪರಿಹಾಸ ಮಾಡಿ ನಕ್ಕಳು.

“ ಕುಟಿಲೇ, ನಾನು ಮರೆತಿರುವ ಮಾತಿನ ನೆನಪು ನೀನು ಹೇಗೆ ಕೊಡಬಲ್ಲೆ ? ” ಎಂದು ಕಿಂಚಿತ್ ರೋಷದಿಂದಲೂ, ಕಿಂಚಿತ್ ಮಂದಹಾಸದಿಂದಲೂ ಬೇಗಮ್ ಸಾಹೇಬಳು ಕೇಳಿದಳು.

“ ಶೃಂಗಾರ ಮಂಜರಿಯಾದ ರಾಜನಂದಿನಿಯೇ, ಭಕ್ತಿ ಬಂಧನದಿಂದ ನಮ್ಮಾರ್ಜನ ಜೀವಗಳು ಒಂದಾದ ಬಳಿಕ. ತಮ್ಮ ಮನಸ್ಸಿನಲ್ಲಿ ಸುಳಿಯು ತ್ತಿರುವ ವಿಚಾರಗಳು ನನಗೆ ತಿಳಿಯದೆ ಇರುವುದುಂಟೆ ? ” ಎಂದು ಗುಲ್ಬೇರಳು ನುಡಿದು ಮತ್ತೆ ನಕ್ಕಳು.

“ ಕೊರವಂಜಿಯ ಹಾಗೆ ಉಪೋದ್ಯಾತದಲ್ಲಿ ಕಾಲ ಕಳೆದರೇನಾಯಿತು. ಏನು ಹೇಳುವಿ ಹೇಳು ನೋಡೋಣ. ನಿನ್ನ ಜಾಣತನದ ಬೆಳಕು ಬೀಳಲಿ ! ”

“ ಈ ಸಮಯದಲ್ಲಿ ಖಾನಸಾಮಾನರು (ಉಗ್ರಾಣಾಧಿಪತಿಯಾದ ನಾಸರಖಾನನು) ಬೇಗಮ್ ಸಾಹೇಬರಿಗಾಗಿ ಏನಾದರೊಂದು ಪದಾರ್ಥವನ್ನು ತಂದುಕೊಡಬೇಕಾಗಿತ್ತೇನು ? ”

ಈ ಮಾತು ಕೇಳಿದ ಕೂಡಲೆ ಸಲಜ್ಜಸ್ಮಿತವಾದ ಆ ಗೌರಾಂಗಿಯು ಸುಂದರವಾದ ಮುಖವು ಅರಕ್ತವರ್ಣವನ್ನು ತಳೆದು ಅಧಿಕವಾದ ಮನೋಜ್ಞತೆಯನ್ನು ಹೊಂದಿತು. ವಿನೋದದಿಂದವಳು ಬಳಿಯಲ್ಲರುವ ಗುಲಾಬದಾನಿಯನ್ನು ತೆಗೆದುಕೊಂಡು ಅದರಲ್ಲಿಯ ಪನ್ನೀರನ್ನು ಆ ಚೇಟಿಯ ಮುಖಕ್ಕೆ ಉಗ್ಗಿದಳು. ಗುಲ್ಬೇರಳು ತುಸು ವ್ಯಥೆಯಿಂದ ತನ್ನ ಕಣ್ಣುಗಳಲ್ಲಿ ಸೇರಿರುವ ಪನ್ನೀರ ಹನಿಗಳನ್ನು ಒರಿಸಿಕೊಳ್ಳುತ್ತಿರುವಾಗ, ಬೇಗಮ್ ಸಾಹೇಬಳು ಒಳತಾಗಿ ನಕ್ಕು “ ಗಯ್ಯಾಳಿ ! ನಾಡಗಯ್ಯಾಳಿ ! ಹೇಗಾಯಿತೀಗ ” ಎಂದು ನುಡಿದಳು.

ಅಷ್ಟರಲ್ಲಿ ಮತ್ತೊಬ್ಬ ದಾಸಿಯು ಸೋಪಾನದಲ್ಲಿ ನಿಂತುಕೊಂಡು ಗದ್ದದಕಂಠೆಯಾಗಿ “ ಗುಲ್ಬೇರ ! ಗುಲ್ಬೇರ ! ! ” ಎಂದು ದೀರ್ಘಶ್ವಾಸ ಬಿಡುತ್ತೆ ಗುಲ್ಬೇರಳನ್ನು ಕರೆದಳು.

“ ಯಾರು ? ಸೂಜನ್ ! ”

“ ಅಹುದು ನಾನೇ ! ಗುಲ್ಬೇರ, ತುಸು ಹೀಗೆ ಬಾ ! ”

ಗುಲ್ಬೇರಳು ಸೋಪಾನದಲ್ಲಿ ಬಂದ ಕೂಡಲೆ ಸೂಜನ್ನಳು ಅವಳ ಕಿವಿಯಲ್ಲಿ ಏನೇನೋ ಹೇಳಿದಳು. ಆ ಮಾತು ಕೇಳಿ ಗುಲ್ಬೇರಳು ಧಕ್ಕನೆ ತನ್ನ ಎದೆಗೆ ಕೈಬಡುಕೊಂಡು “ ಅಯ್ಯೋ ! ಘಾತವೆ !! ” ಎಂದು ದುಃಖೋಪ್ಪಾರವನ್ನು ತೆಗೆದಳು.

ಆ ಹೃದಯವಿದಾರಕವಾದ ಉದ್ಗಾರವನ್ನು ಕೇಳಿ ಬೇಗಮ್ ಸಾಹೇಬಳು ಕಳವಳಗೊಂಡು “ ಗುಲ್ಬೇರ ! ಏನು ಸಮಾಚಾರವದು ? ” ಎಂದು ಕಷ್ಟದೊಂದಿಗೆ ಕೇಳಿದಳು.

ಗುಲ್ಬೇರಳು ಬೇಗನೆ ಒಳಗೆ ಬರಲೊಲ್ಲಳು. ಇದೇನೋ ಅನರ್ಥವಿರುವದೆಂದು ಶಂಕಿಸಿ ಬೇಗಮ್ ಸಾಹೇಬಳು, ತನ್ನ ಪಾದರಕ್ಷೆಗಳನ್ನು ಮೆಟ್ಟಿಲವಸರವರಿಯದೆ ದಾಸಿಯರಿದ್ದೆಡೆಗೆ ಧಾವಿಸಿ ಬಂದಳು. “ ಸೂಜನ್, ಗುಲ್ಬೇರ, ಏನು ಸಮಾಚಾರವದು ? ನಿಮ್ಮ ಮುಖದಲ್ಲಿ ದ್ರವವೇ ಇಲ್ಲ ! ಕಣ್ಣೀರು ಸುರಿಸುತ್ತಿರುವಿರಿ ! ಏನಾಗಿದೆ ಬೇಗನೆ ಹೇಳಿರಿ ? ಈಗಲೆ ನನ್ನ ಎದೆಯೊಡೆದು ನೀರಾಗಿದೆ ” ಎಂದು ರಾಜನಂದಿನಿಯು ಕಣ್ಣೀರು ಸುರಿಸುತ್ತೆ ಕೇಳಿದಳು.

ಸೂಜನ್ನಳು ಎರಡೂ ಕೈಗಳಿಂದ ತನ್ನ ಮುಖವನ್ನು ಗಟ್ಟಿಯಾಗಿ ಮುಚ್ಚಿಕೊಂಡಳು. ಗುಲ್ಬೇರಳಾದರೂ ಕಣ್ಣೊರಿಸಿಕೊಳ್ಳುವ ನೆವದಿಂದ ಸೆರೆಗಿನಿಂದ ತನ್ನ ಮೋರೆಯನ್ನು ಮರೆಮಾಡಿಕೊಂಡು ದುಃಖಿಸಿ ದುಃಖಿಸಿ ಅಳಲಾರಂಭಿಸಿದಳು. ಬೇಗಮ್ಮಳು ಅವರಿವರನ್ನು ಒಳಕ್ಕೆ ಕರೆಕೊಂಡು ಹೋಗಿ “ ನನ್ನಾಣೆಯಾಗಿದೆ. ಬೇಗನೆ ಏನಿದ್ದ ಸಂಗತಿಯನ್ನು ಹೇಳಿರಿ ಕಂಡಿರಾ ” ಎಂದು ಆರ್ತಿಯಾಗಿ ಕೇಳಿದಳು.

ಸೂಜನ್ನಳು ಎದೆ ಎದೆ ಬಡಕೊಂಡು “ ಏನೆಂದು ಹೇಳಲಿ !! ಅಯ್ಯೋ ನಾಸರಖಾನರೆ, ನಿಮಗಿಂಥ ಅಕಾಲ ಮರಣವು ಪ್ರಾಪ್ತವಾಯಿತೆ ! ” ಎಂದು ಅತ್ತಳು.

ಮಯೂರಿಯು ವ್ಯಾಧನ ಶರದಿಂದ ಪೀಡಿತಳಾಗಿ ಚೀರುವಂತೆ ಬೇಗಮ್ ಸಾಹೇಬಳು ವಿಲಕ್ಷಣವಾಗಿ ಕೂಗಿದವಳೇ ನಿಶ್ಚೇತನಳಾಗಿ ನೆಲಕ್ಕುರುಳಿದಳು. ಅವಳ ಕೈಕಾಲುಗಳು ಥರಥರನೆ ನಡುಗುತ್ತಿದ್ದವು.

ಪ್ರಫುಲ್ಲಿತವಾದ ಕಮಲದಂತಿರುವ ಅವಳ ನಗೆಮುಖವು ಪ್ರೇತಕಳೆಯ ನ್ನಂತಿತು. ಲಗುಬಗೆಯಿಂದ ದಾಸಿಯರು ಅವಳ ಮುಖಕ್ಕೆ ಪನ್ನೀರು ಚೆಮ್ಮಡಿಸಿ, ತಾಲವ್ಯಂತಗಳಿಂದ ಗಾಳಿ ಹಾಕಿದರೂ ಆ ದುಃಖಾರ್ತೆಯಾದ ರಾಜನಂದಿನಿಗೆ ಎಚ್ಚರ ಬರಲೊಲ್ಲದು. ದಾಸಿಯರು ಅನೇಕವಾದ ಶೀತೋಪಚಾರಗಳನ್ನು ಮಾಡಿದರು. ತುಸು ಹೊತ್ತಿನ ಮೇಲೆ ಬೇಗಮ್ಮಳು ಕಣ್ಣೆರೆದು “ಏನಾಯಿತು?” ಎಂದು ಕೇಳಿದಳು. ದಾಸಿಯರು ಮಾತಾಡದೆ ಬೀಸಣಿಕೆಗಳನ್ನು ಹಾಕುತ್ತಿದ್ದರು.

ಬೇಗಮ್ಮಳು ಕಡೆಗೆ ನಿಟ್ಟುಸಿರು ಬಿಟ್ಟು, “ಗುಲೈರ, ಎಂಥ ಕೇಡಾಯಿತಮ್ಮಾ! ಹೇಗೆ ಮಾಡಲಿ ನಾನು!” ಎಂದು ನುಡಿದು ಕಂಬನಿಗಳನ್ನು ಕರೆದಳು.

“ಅಷ್ಟಿಷ್ಟು ಕೇಡಾಯಿತೆಂದು ಹೇಳಲೆ!” ಎಂದು ಗುಲೈರಳು ಉಸುರ್ಗರೆದು ನುಡಿದಳು.

“ಅಯ್ಯೋ! ನನ್ನ ಪ್ರೇಮದ ನಿಧಿಯೇ! ಅಯ್ಯೋ! ನನ್ನ ಮೋಹನಾಂಗಾ! ನೀನೆಲ್ಲಿ ಹೋದಿ? ಗುಲೈರ, ಸೂಜನ್, ಸಖಿಯರೆ, ನಾನಿನ್ನು ಹೇಗೆ ಬದುಕಿರಲಿ?” ಎಂದು ಹತಭಾಗ್ಯಳಾದ ಆ ರಾಜನಂದಿನಿಯು ಕೊರಗಿ ಮರುಗಿದಳು.

“ಏನು ಮಾಡುವದಿದೆ ಬೇಗಮ್ ಸಾಹೇಬರೆ, ಯತ್ನವಿಲ್ಲದ ಮಾತಾಯಿತು! ನೀವು ಈ ಸ್ಥಿತಿಯಲ್ಲಿ ಇರುವದನ್ನು ಕಂಡು ಅಂತಃಪುರದಲ್ಲರುವ ಬೇರೆ ಜನರು ಕುಜೇಷ್ಟೆ ಮಾಡುವರು. ಹೇಗಾದರೂ ಮಾಡಿ ದುಃಖವನ್ನು ನುಂಗಿಕೊಳ್ಳಿರಿ. ಏಳಿರಿನ್ನು!” ಎಂದು ಹೇಳಿ ಗುಲೈರಳು, ದುಃಖಾರ್ತೆಯಾದ ಆ ರಾಜಕುಮಾರಿಯ ಗದ್ದ ತುಟಿ ಹಿಡಿದು ಸಮಾಧಾನಗೊಳಿಸಿ ಎಬ್ಬಿಸಿ ಕುಳ್ಳಿರಿಸಿದಳು.

“ಏನಾಯಿತವರಿಗೆ ಸೂಜನ್?” ಎಂದು ಕಣ್ಣಲ್ಲಿ ನೀರು ತಳೆದು ಬೇಗಮ್ಮಳು ದೀನೆಯಾಗಿ ಕೇಳಿದಳು.

“ಇದೆಲ್ಲ ನಿಮ್ಮ ರೋಶನಾರಾ ಬೇಗಮ್ಮರವರ ಪ್ರತಾಪವು! ಕಠೋರ ಹೃದಯರಾದ ಔರಂಗಜೇಬ ಸುಲ್ತಾನರ ಘಾತಕತನದ ಪರಿಣಾಮವು!”

“ಏನೆಂದಿ ಸೂಜನ್ ? ಅವರೇನು ಮಾಡಿದರು ?”

“ ಈ ಮಂದಿರಕ್ಕೆ ನಾಸರಖಾನರು ಬರಹೋಗುತ್ತಿರುವದನ್ನು ರೋಶನಾರೆಯು ಪಾಳತಿ ಇಟ್ಟು ನೋಡಿ, ವೃದ್ಧಿಯಾದ ಖತೀಜಾ ದಾಸಿಯು ಮುಖಾಂತರವಾಗಿ ನಿಮ್ಮ ಪ್ರೇಮವು ಗುಟ್ಟನ್ನು ಅರಿತುಕೊಂಡು, ಅದನ್ನೆಲ್ಲ ಔರಂಗಜೇಬನ ಮುಂದೆ ಹೇಳಿದರಂತೆ ! ಆ ನಿರ್ದಯನು ಇದನ್ನೆಲ್ಲ ಬಾದಶಹರ ಕಿವಿಯ ಮೇಲಿಟ್ಟನು. ಈ ಸಂಗತಿಯು ಬಾದಶಹರಿಗೆ ಸಹನವಾಗದೆ ಅವರು ವಿಷ ಕೂಡಿದ ವೀಳ್ಯವನ್ನು ನಾಸರಖಾನರಿಗೆ ಕೊಡಲು, ಅವರು ಅದನ್ನು ತಿಂದು ತಮ್ಮ ಸುಂದರವಾದ ದೇಹವನ್ನು ಯಮದೇವರ ಸ್ವಾಧೀನ ಮಾಡಿದರು ” ಎಂದು ನುಡಿದ ಸೂಜನ್ ಕಣ್ಣುಗಳೊಳಗಿಂದ ಬಳಬಳನೆ ಅಶ್ರುಗಳುದುರಿದವು.

ಈ ಸಮಾಚಾರವನ್ನರಿತು ಬೇಗಮ್ ಸುಂದರಿಯು ಎದೆ ಎದೆ ಬಡುಕೊಂಡು ಆಕ್ರೋಶಿಸುತ್ತೆ “ ಮಾರಿಯಾದ ರೋಶನಾರೆಯೆ, ಮಾನವ ರಾಕ್ಷಸನಾದ ಔರಂಗಜೇಬನೇ, ನೀವಿಬ್ಬರು ಕೂಡಿ ಇದನ್ನೇನು ಮಾಡಿದಿರಿ ! ದುಷ್ಟೆ, ನಿನ್ನಿಷ್ಟಾರ್ಥಗಳೆಲ್ಲ ನಷ್ಟವಾಗಿ ಹೋಗಲಿ ! ದುರಾತ್ಮನಾದ ಔರಂಗಜೇಬನೇ, ನಿನ್ನ ದುಷ್ಟರ್ಮದ ಫಲವನ್ನು ದೇವರು ನಿನಗೆ ಕೊಡದೆ ಇರನು !! ಅಪ್ಪಾ, ನೀವೇ ನಿಮ್ಮ ಕೈಯಿಂದ ನನ್ನ ಸುಖವೆಂಬ ಲತೆಯನ್ನು ಬೊಡ್ಡೆಯೊರಿಸಿ ಚಿವುಟೆಹಾಕಿದಿರಾ ? ಶಹಾಜಹಾನ ಬಾದಶಹನೆಂದರೆ ಗುಣಮಾಣಿಯೆಂದು ಕವಿಗಳು ನಿನ್ನನ್ನು ವೃಥಾವಾಗಿ ಹೊಗಳಿ ಬೊಗಳು ವಲ್ಲನೆ ? ಅವರ ಬಾಯಿಯಲ್ಲಿ ಮೂರುಹಾದಿಯ ಮಣ್ಣು ತುಂಬಲಿ !!! ” ಎಂದು ನೆಲ ಬಡಿದು ಬಡಿದು ಗೋಳಿಕ್ಕಿದಳು.

“ಶಹಾಜಾದಿ, ಇನ್ನು ಎಷ್ಟು ಪರಿಯಾಗಿ ಶೋಕಿಸಿದರೂ ಫಲವಿಲ್ಲ. ಎಷ್ಟು ಪರಿಯಾಗಿ ಶಾಪಿಸಿದರೂ ಪ್ರಯೋಜನವಿಲ್ಲ. ದುಃಖಸಂತಾಪದಿಂದ ನಿಮ್ಮ ಕೋಮಲವಾದ ತನುವು ಬಾಡಿ ಬಕ್ಕಲಾಗಿ ಹೋಗಿದೆ ” ಎಂದು ಗುಲ್ಲೇರಳು ಹೇಳಿದಳು.

“ ಗುಲ್ಲೇರ, ಮಾಡಿದವರಿಗೆ ಮಾಡಿದಂತೆ ಮಾಡದಿದ್ದರೆ ಕೋಡಗವಾಗಿ ಹುಟ್ಟುವರೆಂದು ನಾಣ್ಣುಡಿಯಿರುವದಷ್ಟೆ ? ಈ ರೋಶನಾರೆಯು ನನ್ನ ಸುಖದಲ್ಲಿ ಮಣ್ಣು ಕಲಸಿದರೆ ಅವಳ ಸುಖದಲ್ಲಿ ನಾನು ಮಣ್ಣು

ಕಲಸದಿದ್ದರೆ ನನ್ನ ಹೆಸರೇ ಬೇಗಮಾ ಸಾಹೇಬಳಲ್ಲ! ಪ್ರಸಂಗವು ಬರದೆ ಇರಲಿಕ್ಕಿಲ್ಲ!!”

ಮುಂದೆ ಕೆಲವು ದಿನಗಳಾದ ಬಳಿಕ ರೋಶನಾರಿಯಿದ್ದ ಮಂದಿರದ ಗೋಡೆಯನ್ನು ಅವಳ ಪ್ರೀತ್ಯಾಸ್ಪದನಾದ ವಿಟನೋರ್ವನು ಏರಿ ಬಂದಿರುವ ಸುದ್ದಿಯನ್ನು ಶಹಾಜಹಾನನಿಗೆ ಯಾರೋ ತಿಳಿಸಲಾಗಿ, ಅಂತಃಪುರದ ಮರ್ಯಾದೆಯನ್ನು ಕಾಯಲು ದಕ್ಷನಾಗಿದ್ದ ಸಿದ್ಧಿಯು ಬಾದಶಹನ ಆಜ್ಞೆಯ ಮೇರೆಗೆ ಆ ವಿಟನನ್ನು ಅದೇ ಉನ್ನತವಾದ ಗೋಡೆಯ ಮೇಲಿಂದ ಕೆಳಕ್ಕೆ ನೂಕಿದನು. ಹತ್ತುಮಾರಿನ ಮೇಲಿಂದ ಬಿದ್ದವನು ಪ್ರಾಣದಿಂದುಳಿಯುವನೆ? ಛಿನ್ನವಿಚ್ಛಿನ್ನವಾಗಿದ್ದ ಆ ಕಾಮಾತುರನ ದೇಹವು ಯಮುನಾ ಪ್ರವಾಹದ ಗುಂಟೆ ತೇಲುತ್ತ ಬೆಳಗಾಗುವದರೊಳಗಾಗಿ ಎಲ್ಲಿಗೆ ಹೋಗಿ ಮುಟ್ಟಿತೋ ಏನೋ! ಮುಯ್ಯಿಗೆ ಮುಯ್ಯಿ ತೀರಿತೇನು?

ದಿಲ್ಲಿಯ ಬಾದಶಹರು ತಮ್ಮ ಹೆಣ್ಣು ಮಕ್ಕಳನ್ನು ತಮಗಿಂತ ಕಡಮೆ ತರಗತಿಯವರಿಗೆ ಕೊಟ್ಟು ಮದುವೆ ಮಾಡಿಕೊಡುವದೆಂದರೆ ಗೌಣವೆಂದು ತಿಳಿಯುತ್ತಿದ್ದರು. ಬಾದಶಹರಿಗೆ ಮಿಗಿಲಾದವರಾಗಲಿ, ಅವರಿಗೆ ಸಮಾನ ಸ್ವಂದರಾಗಲಿ ಈ ಪೃಥ್ವೀತಲದಲ್ಲಿ ಇಲ್ಲವೇ ಇಲ್ಲವೆಂದು ಸ್ತುತಿಪಾಠಕರೂ ಕವಿಗಳೂ ಹೊಗಳುತ್ತಿದ್ದರು. ಅಂತಿಂತು ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲವೆಂಬಂತೆ ದಿಲ್ಲಿಶ್ವತನ ಕನ್ನೆಯರಿಗೆ ವಲ್ಲಭರಿಲ್ಲ. ವಿಭವೈಶ್ವರ್ಯಗಳಲ್ಲಿ ಬೆಳೆದು ಸುಖದಿಂದಿರುವ ಎಲಾಸಿನಿಯರಿಗೆ ಪತಿಯಿಲ್ಲದಿದ್ದರೆ ಅವರ ಗತಿ ಏನಾಗಬೇಕು? ಪರಮಾತ್ಮನು ಹೆಂಗಸಿಗಾಗಿ ಗಂಡಸನ್ನೂ ಗಂಡಸಿಗಾಗಿ ಹೆಂಗಸನ್ನೂ ಬೇಕಾಗಿ ನಿರ್ಮಿಸಿರಲು ಅನ್ಯೋನ್ಯರ ಸಮಾಗಮ ಸುಖವಿಲ್ಲದೆ ಅವರು ಜೀವಿಸುವದೆಂತು? ಔರಂಗಜೇಬನಂಥ ದಾಂಭಿಕನಾದ ಸಾಧುವಿಗೆ ಅನೇಕ ಜನ ಪತ್ನಿಯರೂ, ಉಪಪತ್ನಿಯರೂ ಬೇಕಾಗಿರಲು ಪಾಪ, ಕೆಲಸವಿಲ್ಲದೆ ಅಂತಃಪುರದಲ್ಲಿದ್ದು ಕೊಂಡಿರುವ ಸುಕುಮಾರಿಯರಾದ ರಾಜಕನ್ನೆಯರಿಗೆ ಪತಿಸುಖವಿಲ್ಲದಿದ್ದರೆ ಅವರೇನು ಮಾಡಬೇಕು? ಉಕ್ಕುತ್ತಿರುವ ತಾರುಣ್ಯದ ಭರದಲ್ಲಿರುವಾಗ ಆ ಜನರ ಆಚರಣದಲ್ಲಿ ತುಸು ಹೆಚ್ಚುಕಡಿಮೆಯಾದರೆ ಅದು ಆಶ್ಚರ್ಯವಲ್ಲ. ಪ್ರೇಮಪರವಶರಾದ ಆ ಕಾಮಿನಿಯರ ಲೀಲಾವಿಲಾಸಗಳನ್ನು ಬೈಲಿಗಿಡುವದಾದರೂ ಅಕ್ಷಮ್ಯವೇ.

ಅದರೆ ಇಂಥ ಕ್ಷುಲ್ಲಕವಾದ ಕಾರಣಕ್ಕಾಗಿ ಹಿಂದುಸ್ಥಾನದ ದೇಶವೆಲ್ಲ ಸಮರ ಭೂಮಿಯಾಗಿ ಹೋಗಿ ಒಡಹುಟ್ಟಿದವರಾದ ಪ್ರಿಯಬಂಧುಗಳು ಪರಸ್ಪರ ಕುತ್ತಿಗೆ ಹಿಚುಕಲಿಗೆ ಯತ್ನ ಮಾಡಿದರೆಂಬದಕ್ಕಾಗಿ ನಾನು ಅನಿರ್ವಾಹಕ ವೆಂದು ಮೇಲ್ಕಂಡ ಸಂಗತಿಯನ್ನು ವಿವರಿಸಿದೆನು.

೩

ಬಂಧುಭಗಿನಿಗಳ ಆಲೋಚನೆಯು.

ವೈಶಾಖ ಮಾಸದಲ್ಲಿ ಮಧ್ಯಾಹ್ನ ಗತನಾದ ಸೂರ್ಯನ ಕಿರಣಗಳು ಕಿಡಿಗಳನ್ನೇ ಕರೆಯುತ್ತಿರುವವೊ ಎಂಬಂತೆ ಬಿಸಿಲಿನ ಪ್ರಖರವಾದ ತಾಪವು ದುಃಸಹವಾಗಿತ್ತು. ಧರ್ಮಾರ್ಥಕ್ಕಾಗಿ ಅಲ್ಲ, ಲೋಕೋಪಕಾರಕ್ಕಾಗಿ ಅಲ್ಲ, ಆತ್ಮಸುಖಕ್ಕಾಗಿ ಅಲ್ಲ, ಕೇವಲ ಹಣಕ್ಕೆ ಹಣ ಕೂಡಿಸಿ ಅದರದೊಂದು ದೊಡ್ಡ ರಾಶಿಯನ್ನೊಟ್ಟಿ ನೋಡಿ ಸಂತೋಷ ಪಡುವದಕ್ಕಾಗಿಯೇ ವರ್ತಕರು ಅಂಥ ಉರಿಯುವ ಬಿಸಿಲಿನಲ್ಲಿ ಉಸುರಾಡಿಸಲು ಕೂಡ ಅವಕಾಶ ವನ್ನು ಕಾಣದೆ ಆ ಪೇಟೆಯಿಂದ ಈ ಪೇಟೆಗೆ ಈ ಪೇಟೆಯಿಂದ ಆ ಪೇಟೆಗೆ ತ್ವರೆಯಿಂದ ಹೋಗಿಬರುತ್ತಿದ್ದರು ವಂಚಕರೂ ಮೋಸಗಾರರೂ, ಪ್ರಿಯಾ-ನ್ನೇಷಿಗಳೂ ಮೈಮೇಲೆ ಎಚ್ಚರವಿಲ್ಲದೆ ಓಡಾಡುತ್ತಿದ್ದರು. ಮಧ್ಯಾಹ್ನ ಕೈಲ್ಲದ ಬಡವರು, ಹೊಟ್ಟೆಗಾಗಿಯೂ ಗೇಣು ಬಟ್ಟೆಗಾಗಿಯೂ, ಬಿಸಿಲಿಗೆ ಕಾಲು ಸುಟ್ಟು ಅರಳಾಗುತ್ತಿದ್ದರೂ ತಲೆಯ ಮೇಲಿನ ಭಾರವನ್ನು ಹೊತ್ತು ಕೊಂಡು ಅತಿ ಕಷ್ಟದಿಂದ ನಡೆದಿದ್ದರು.

ಹೀಗೆ ಪ್ರಖರವಾಗಿ ಉಕ್ಕೇರಿ ಬರುತ್ತಿರುವ ಬಿಸಿಲಿನ ಸಮುದ್ರದ ಮಧ್ಯದಲ್ಲಿ ಸಂದಟಿತವಾದ ಉದ್ಯಾನಗಳಿಂದ ಪರಿವೃತವಾದ ರಾಜಮಂದಿರ ಗಳ ಸಮೂಹವು ಪರಮ ರಮಣೀಯವಾದ ನಡುಗಡ್ಡೆಯಂತೆ ಶೋಭಿಸು ತ್ತಿತ್ತು. ಅದರಲ್ಲಿ ಶಹಾಜಹಾನ್ ಬಾದಶಹನ ಕಡೆಹುಟ್ಟಿ ಮಗಳಾದ ರೋಶನಾರಾ ರಾಜಕುಮಾರಿಯ ಮಂದಿರದ ಉಪರಿಗೆಯಂತೂ ಬೇಸಿಗೆಯ ಕಾಲದಲ್ಲಿ ಬಹು ಶೀತಲವಾಗಿದ್ದು ಸುಖಾಸ್ವದವಾಗಿತ್ತು. ಅವು, ಅಶೋಕ,

ಚಂಪಕ, ಬಕುಲ ಮುಂತಾದ ದೊಡ್ಡ ದೊಡ್ಡ ಮರಗಳು ಸಂದಟಿತವಾದ ತಮ್ಮ ಸ್ವಲ್ಪವರಾಶಿಗಳನ್ನು ಮರೆಯಾಗಿ ಹಿಡಿದು ರೋಶನಾರಿಯ ಮಂದಿರದ ಮೇಲೆ ಸೂರ್ಯನ ಕಿರಣಗಳನ್ನು ಬರಗೊಡದಂತೆ ಕಾದುಕೊಂಡು ನಿಂತಿದ್ದವು. ಆ ಮಂದಿರದ ಗವಾಕ್ಷ ಗವಾಕ್ಷಗಳಲ್ಲಿ ದವನ, ಪಾಚ, ಗುಲಾಬ ಮುಂತಾದ ಸುವಾಸವುಳ್ಳ ಸಸಿಗಳುಳ್ಳ ರಂಜಣಿಗಿಗಳನ್ನು ಇರಿಸಿದ್ದರು. ವಾತಾಯನಗಳಿಗೆ ಬಾಳದ ಬೇರಿನ ತೆರಿಗಳನ್ನು ಹಾಕಿ ಅವುಗಳಿಗೆ ಗುಲಾಬದ ನೀರು ಹೊಡೆದಿದ್ದರು. ಗೂಟಗೂಟಗಳಿಗೆ ಗುಲಾಬ, ಬಕುಲ, ಜಾಜಿ ಮಲ್ಲಿಗೆ, ಸಾರಿಜಾತ ಮುಂತಾದ ಹೂಮಾಲೆಗಳನ್ನು ತೂಗುಹಾಕಿದ್ದರು.

ಹೀಗೆ ಶೀತೋಪಚಾರಗಳ ಸವ್ಯುಚ್ಚಯಿಂದ ಸುಖಮಯವಾಗಿರುವ ಆ ಮಂದಿರದಲ್ಲಿ ರೋಶನಾರಿಯು, ಅಲಂಕರಿಸಿದ ಒಂದು ಮಂಚದ ಮೇಲೆ ಸಂಸತೂಲಿಕೆಯ ದಿಂಬಕ್ಕೆ ಆತುಕೊಂಡು ಸ್ವೇಚ್ಛೆಯಿಂದ ಕುಳಿತಿದ್ದಳು. ಉಟ್ಟುಕೊಂಡಿರುವಳೊ ಇಲ್ಲವೋ ಎಂಬಷ್ಟು ಹಗುರಾಗಿರುವ ಡಾಕಾ ಮಲಮಲದಿಂದ ಮಾಡಿದ ಶುಭ್ರವಾದ ಲುಂಗಿಯನ್ನು ಟ್ಟುಕೊಂಡು ಹಸುರು ಬಣ್ಣದ ತಿಳುವಾದ ರೇಸಿಮೆಯ ರೌಕೆಯನ್ನು ಅವಳು ತೊಟ್ಟುಕೊಂಡಿದ್ದಳು. ಅವಳ ಕಿವಿಗಳಲ್ಲಿ ಅಲ್ಲೂ ಮಿನುಗುವ ನೀಲಮಣಿಗಳ ಜುಳಜುಳಿಗಳೂ, ಬೆಳ್ಳಿಯ ಚಿಕ್ಕೆಯಂತೆ ಅವಳ ಮೂಗಿನಲ್ಲಿ ತಳತಳಿಸುವ ದೊಡ್ಡ ಮುತ್ತಿನ 'ಬುಲಾಕೂ' ತಿಳುವಾದ ಸುವರ್ಣಕಂಕಣಗಳೂ, ಅನಾಮಿಕೆಯಲ್ಲಿ ಮಿನುಗುತ್ತಿರುವ ಒಂದೇ ಒಂದಾಗಿದ್ದ ವಜ್ರದುಂಗುರವೂ, ಇಷ್ಟೇ ಅವಳ ಅಭರಣಗಳಾಗಿದ್ದವು. ರೋಶನಾರಿಯು ನಿಸಂದೇಹವಾಗಿ ಚಲುವೆಯೇ. ಆದರೂ ಅವಳ ಅಕ್ಕನಾದ ಬೇಗಮ್ ಸಾಹೇಬಳ ಲಾವಣ್ಯದ ಅರ್ಥದಷ್ಟು ಇವಳಿಗಿದ್ದಿಲ್ಲ.

“ಅಮೀರಬೇ! ಟಿರಂಗಜೇಬ ಸುಲ್ತಾನರಿಗೆ ನನ್ನ ಮಂದಿರಕ್ಕೆ ಬರಹೇಳಿದಿಯಲ್ಲವೆ?” ಎಂದು ರೋಶನಾರಿಯು ತನಗೆ ಗಾಳಿಯನ್ನು ಹಾಕುತ್ತಿರುವ ಆ ಪರಿಚಾರಿಕೆಯನ್ನು ಕುರಿತು ಪ್ರಶ್ನೆಮಾಡಿದಳು.

“ಹೇಳಿದೆನು. ಬೇಗನೆ ಬರುವೆವೆಂದು ಸುಲ್ತಾನರು ಹೇಳಿದರು.”

“ನೀನು ಹೋದಾಗ ಅವರೇನು ಮಾಡುತ್ತಿದ್ದರು?”

“ಮುಲ್ಲಾ ಸಾಲೆ, ಕಾದಿಲುಲ್ಲಾ ಖಾನ, ಹಕೀಮದಾವುದ, ಶಾಯಿಸ್ತೇ ಖಾನ ಮುಂತಾದ ಮಹಾತ್ಮರೊಡನೆ ಏನೋ ಆಲೋಚನೆಗೈಯುತ್ತಿದ್ದರು. ಸುಲ್ತಾನರು ಬೇಗನೆ ದೃಷ್ಟಿಕ್ಕೆ ಹೋಗುವವರಾಗಿರುವಂತೆ ತೋರುತ್ತದೆ.” ಎಂದು ನಿವುಣೆಯಾದ ಆ ದಾಸಿಯು ನುಡಿದಳು.

“ಒಳ್ಳೇದು, ಆ ಮಂಚದ ಮೇಲೆ ತಿವಾಸಿಗೆ ದಿಂಬಗಳನ್ನು ಸಮವಾಡಿ ಇಡು. ಔರಂಗಜೇಬರಿಗೆ ಅಸ್ತವ್ಯಸ್ತತೆಯು ಎಷ್ಟುಮಾತ್ರವೂ ಸರಿಬರುವ ದಿಲ್ಲ” ಎಂದು ರೋಶನಾರಿಯು ಆಮಿರರಿಗೆ ಆಜ್ಞಾಪಿಸಿದಳು.

ತುಸು ಹೊತ್ತಿನಲ್ಲಿಯೇ ಔರಂಗಜೇಬನು ರೋಶನಾರಿಯ ಮಂದಿರಕ್ಕೆ ಬಂದನು. ಅವನು ಬಂದ ಕೂಡಲೆ ರೋಶನಾರಿಯು ಎದ್ದು ನಿಂತು ಪ್ರಣಾಮ ಮಾಡಿ “ಅಣ್ಣಾ, ಆ ಆಸನದಲ್ಲಿ ವಿಶ್ರಮಿಸು. ನಾನು ಕರಿಸಿದ್ದು ಯಾವಾಗ, ನೀನು ಬರುವದು ಯಾವಾಗ?” ಎಂದು ಮೃದುಹಾಸಗೈದು ಕೇಳಿದಳು.

“ಅಮ್ಮಾ, ನೀನು ಹೆಣ್ಣುಮಗಳಾಗಿ ಹುಟ್ಟಿ ರಾಜಕಾರಣಗಳ ತಾಪದಿಂದ ಮುಕ್ತಳಾಗಿರುವಿ.”

“ನಾನು ದಿಲ್ಲಿಯ ಬಾದಶಹರ ಮಗಳಾಗಿ ಹುಟ್ಟುವದಕ್ಕಿಂತಲೂ ಒಂದು ಕ್ಷುದ್ರಜಂತುವಾಗಿ ಹುಟ್ಟಿದ್ದರೆ ಒಳಿತಾಗುತ್ತಿತ್ತು.”

“ರೋಶನ್, ನಿನ್ನ ಅಭಿಪ್ರಾಯವು ನನಗೆ ವಿದಿತವಾಯಿತು. ಆದರೆ ಯೋಚಿಸಬೇಡ. ನಾನು ದಿಲ್ಲಿಯ ಬಾದಶಹನಾದರೆ ನಿನಗೆ ಮದುವೆ ಯಾಗಲು ಅಪ್ಪಣೆ ಕೊಡುವೆನೆಂದು ಮೊದಲೇ ಹೇಳಿಲ್ಲವೆ?”

“ಅಣ್ಣಾ, ನನ್ನ ಮದುವೆಯ ಮಾತು ಹಾಗಿರಲಿ, ನೀನು ಬಾದಶಹನಾದರೆ ಸಾಕು!” ಎಂದು ರೋಶನಾರಿಯು ಲಜ್ಜಾಯುತೆಯಾಗಿ ನುಡಿದಳು.

“ನಿನ್ನ ಸದಿಚ್ಛೆಯನ್ನು ಕಂಡೇ ನನಗೆ ಬಾದಶಹನಾದಷ್ಟು ಸಂತೋಷವಾಯಿತು. ಆದರೆ ರೋಶನ್, ನಿನ್ನ ಹಿರಿಯ ಅಣ್ಣನಾದ ದಾರಾಶಹನು ಈ ಅಂತಃಪುರದ ಗೋಡೆಯನ್ನೇರಿ ಬಂದ ರುಸ್ತುಮನನ್ನು ಕೊಲ್ಲಿಸಿದ್ದಲ್ಲದೆ ನಿನ್ನ ವಿಷಯವಾಗಿ ಅಪವಾದವನ್ನು ಹುಟ್ಟಿಸಿದ್ದು ಕೇಳಿ ನನಗೆ ಪರನಾವಧಿಯ ದುಃಖವಾಗಿದೆ.”

ಮೊದಲೇ ಸಂತಾಪದಿಂದ ಒಳಗಿಂದೊಳಗೆ ಕುದಿಯುತ್ತಿದ್ದ ರೋಶನಾರಿಯು ಔರಂಗಜೇಬನಾಡಿದ ಮಾತು ಕೇಳಿ ಕಡುಕೋಪದಿಂದ ಹಲ್ಲು ಕಡಿದು “ ಔರಂಗಜೇಬ, ದುಷ್ಟನಾದ ಆ ದಾರಾನ ಹೆಸರನ್ನೇಕೆ ತೆಗೆದುಕೊಂಡಿ! ಅವನ ಹೆಣ ಚಂದಾಗಲಿ! ಅವನ ಹೆಂಡರು ರಂಡೆಯರಾಗಲಿ !! ಅವನ ವಂಶವು ನಿರ್ವಂಶವಾಗಲಿ !!! ರುಸ್ತುಮನಿಗಿಂತ ಕೆಟ್ಟ ಪುರಣವು ದಾರಾನಿಗೆ ಒದಗಿದ್ದು ನೋಡದಲೆ ನಾನು ಪ್ರಾಣವನ್ನು ಬಿಡಲಿಕ್ಕಿಲ್ಲ. ಅವನ ಹೆಣವನ್ನು ನಾಯಿನರಿಗಳ ಪಾಲು ಮಾಡದಿದ್ದರೆ ನನ್ನ ಹೆಸರು ರೋಶನಾರಿಯೇ ಅಲ್ಲ !” ಎಂದು ಆವೇಶದಿಂದ ನುಡಿದ ರೋಶನಾರಿಯ ಮುಖದಲ್ಲಿ ಮಾರಿಗಿಂತಲೂ ಅಧಿಕವಾದ ನಿಷ್ಕುರತೆಯು ಕಂಡುಬಂದಿತು.

ರೋಶನಾರಿಯ ಹೃದಯದಲ್ಲಿ ವಿಷಾಗ್ನಿಯು ಹೊತ್ತಿಕೊಂಡಿರುವ ದನ್ನು ಕಂಡು ಔರಂಗಜೇಬನಿಗೆ ಪರಮಾವಧಿಯ ಸಂತೋಷವಾಯಿತು. ಸದ್ಯಕ್ಕೆ ಈ ವಿಷಯವನ್ನು ಬೆಳೆಸಿಕೊಡದೆಂದು ಆಲೋಚಿಸಿ, ಆ ಕಪಟಿಯು ವಿಷಯಾಂತರವನ್ನು ಮಾಡುವದಕ್ಕಾಗಿ “ ವಾಃ ರೋಶನಾರಾ ಬೇಗಮಾ ! ಈ ನಿಮ್ಮ ಮಂದಿರವು ಪ್ರತ್ಯಕ್ಷ ಮಲಯಮಾರುತನ ವಿಶ್ರಾಂತಿಯ ಸ್ಥಾನದಂತೆ ಬಹು ರಮ್ಯವಾಗಿದೆ ” ಎಂದು ನುಡಿದು ರೋಶನಾರಿಯ ಉದ್ವೇಗದ ನುಡಿಗಳನ್ನು ಕೇಳಿಯೂ ಕೇಳದಂತೆ ತನ್ನ ಮಂಚದ ಮೇಲೆ ಕಾಲು ಚಾಚಿಕೊಂಡು ಕುಳಿತನು.

ತನ್ನ ಮಾತಿಗೆ ಔರಂಗಜೇಬನು ಕಿವಿಗೊಡದಿರುವದನ್ನು ಅರಿತು ರೋಶನಾರಿಯು ತನ್ನ ಸಂತಾಪವನ್ನು ಕಷ್ಟದಿಂದ ನುಂಗಿಕೊಂಡು ಏನೂ ಮಾತಾಡಲಿರಿಯದೆ ಸುಮ್ಮನೆ ಔರಂಗಜೇಬನ ಮುಖವನ್ನು ನೋಡುತ್ತ ಕುಳಿತಳು.

ಔರಂಗಜೇಬನು ಉನ್ನತನಾಗಿಯೂ, ದೃಢಾಂಗನಾಗಿಯೂ, ವರ್ಚಸ್ವಿಯಾಗಿಯೂ ಇದ್ದನು. ಮೂವತ್ತು ಮೂವತ್ತೆರಡು ವರುಷದ ಪ್ರಾಯದವನಾದ ಆ ರಾಜಕುಮಾರನ ದೇಹದಲ್ಲಿ ಅಧಿಕವಾದ ಬಲವೂ, ಉತ್ಸಾಹವೂ, ತುಂಬಿಕೊಂಡಿತ್ತು. ಕೃಷ್ಣಸರ್ಪದಂಥ ತೀಕ್ಷ್ಣವಾದ ಕಣ್ಣುಗಳೂ, ಗರುಡನಂಥ ಇಳಿಮೂಗೂ, ತೆಳುವಾದ ತುಟಿಗಳೂ,

ವಿಲಕ್ಷಣವಾದ ನಗೆಯೂ ಅವನ ಹೃದಯದಲ್ಲಿದ್ದ ಕಪಟವನ್ನು ಸಹಜವಾಗಿ ಹಿಡಿದುಕೊಡುವಂತೆ ಇದ್ದವು. ಆದರೂ ಆ ವಂಚಕನು ಸಮಯೋಚಿತವಾದ ಸವಿನಾತುಗಳಿಂದಲೂ, ದಾಂಭಿಕತನಕ್ಕಾಗಿ ತೊಟ್ಟಿರುವ ಸಾಧುವೇಷದಿಂದಲೂ, ಮೇಲುಪಚಾರಗಳಿಂದಲೂ ವಂಚಕರನ್ನು ಕೂಡ ವಂಚಿಸಿ ತನ್ನ ಕಪಟವನ್ನು ಅಡಗಿಸಿಕೊಳ್ಳುತ್ತಿದ್ದನು.

ರೋಶನಾರಿಯು ಔರಂಗಜೇಬನ ಮುಖವನ್ನು ತುಸು ಹೊತ್ತು ನಿರೀಕ್ಷಿಸಿ ಅಂದದ್ದು : “ಔರಂಗಜೇಬ, ನೀನು ಈ ರಾಜ್ಯದಲ್ಲಿರುವವರನ್ನು ವಂಚಿಸಬಲ್ಲಿಯಾದರೂ ನನ್ನನ್ನು ಮಾತ್ರ ನೀನು ವಂಚಿಸಲಾರಿ! ದಾರಾನಿಗೆ ದೇಹಾಂತ ಪ್ರಾಯಶ್ಚಿತ್ತವನ್ನು ಕೊಡಿಸಲು ನಾನು ಪ್ರತಿಜ್ಞೆ ಮಾಡಿರುವೆನು. ಆ ಕಾರ್ಯವು ನಿನ್ನಿಂದಲ್ಲದೆ ಅನ್ಯರಿಂದಾಗದೆಂದು ತಿಳಿದು ನಾನು ನಿನ್ನ ಬಿನ್ನುಬಿದ್ದಿರುವೆನು.”

“ಏನೆಂದಿ ರೋಶನ್ ! ನಮ್ಮ ಒಡಹುಟ್ಟಿದವನೂ, ಅಣ್ಣನೂ, ಬಾದಶಹರ ಪ್ರೀತ್ಯಾಸ್ಪದನೂ ಆಗಿರುವ ದಾರಾಶಹನ ಮೇಲೆ ನಾವು ದ್ರೋಹವನ್ನೆಣಿಸಬಹುದೆ ?” ಎಂದು ತುಸು ಕ್ರೂರನಾದಂತೆ ನಟಿಸಿ ಔರಂಗಜೇಬನು ನುಡಿದನು.

“ಔರಂಗಜೇಬ, ಇದು ರಂಗಭೂಮಿಯಲ್ಲ! ಇಲ್ಲಿ ನೀನು ಕೋಪವನ್ನು ನಟಿಸಿದರೆ ನಾಟದು. ತಂದೆಯವರ ಪಶ್ಚಾತ್ತ ನೀನು ದಿಲ್ಲಿಯ ಬಾದಶಹನಾಗಬೇಕೆಂದು ಹವಣಿಸುತ್ತಿರುವಿಯಲ್ಲವೆ ?”

“ಮನಸಿನಲ್ಲಿ ಮುಂಡಿಗೆ ತಿಂದರೆ ಗೋದಿಯ ರೊಕ್ಕ ಕೊಡುವರಾರು? ದಾರಾಶಹನು ಹಿರಿಯ ಮಗನು; ಬಾದಶಹರ ಪ್ರೇಮವು ಅವನ ಮೇಲೆ ಬಹಳ. ಅವನೇ ಮುಂದಾಗತಕ್ಕ ಸಾರ್ವಭೌಮನೆಂದು ತಂದೆಯವರು ಈಗಿನಿಂದಲೇ ಸಾರುತ್ತಿರುವರು.”

“ಅಣ್ಣಾ, ನಿನ್ನಂಥ ಸಾಹಸಿಯೂ, ಪರಾಕ್ರಮಿಯೂ, ದೀರ್ಘೋದ್ಯೋಗಿಯೂ, ಸುವ್ಯವಸ್ಥಿತನೂ ಆಗಿರುವ ರಾಜಕುಮಾರನು ಹಿಂದು-ಸ್ಥಾನದ ಚಕ್ರವರ್ತಿಯಾಗಲಿಕ್ಕೇ ಹುಟ್ಟಿರುವನೆಂದು ನಾನು ದೃಢವಾಗಿ ನಂಬಿರುತ್ತೇನೆ.”

“ರೋಶನಾರಾ ಬೇಗಮ್, ನೀನು ಹೇಳಿದ ಗುಣಗಳಲ್ಲಿ ಒಂದಾದರೂ ಗುಣವಿಲ್ಲದೆ ನಮ್ಮ ತಂದೆಯವರು ದಿಲ್ಲಿಯ ಬಾದಶಹರಾಗಲಿಲ್ಲವೆ? ಮೇಲಾಗಿ ಸುಲ್ತಾನ ದಾರಾಶಹನು ಅಸಾಧಾರಣನಾದ ವೀರನೂ, ಅಗಾಧವಾದ ಪಾಂಡಿತ್ಯವಳ್ಳವನೂ, ಅಗಿರುವದಲ್ಲದೆ ಅವನು ಕೇವಲ ಅಕಬರ ಬಾದಶಹರ ಅವತಾರನೇ ಎಂದು ಎಲ್ಲರೂ ತರ್ಕಿಸುತ್ತಿರುವರು. ಇಂಥವನನ್ನು ಹಿಂದಕ್ಕೆ ನೂಕಿ ನಾನು ಬಾದಶಹನಾಗುವೆನೆಂಬ ವಿಚಾರವೇ ಮೂರ್ಖತನದ್ದು!”

“ಔರಂಗಜೇಬನಹುದೋ!!! ಅಣ್ಣಯ್ಯಾ, ನಾನು ನಿನ್ನ ತಂಗಿಯೇ ಇರುವೆನು. ನನ್ನ ಅಂತರ್ಗತವನ್ನು ಅರಿತುಕೊಳ್ಳಬೇಕೆಂದು ನೀನು ಹೀಗೆ ಉಪಕ್ರಮಿಸುತ್ತಿರುವಿ!”

ಔರಂಗಜೇಬನು ಮೆಲ್ಲಗೆ ನಕ್ಕು ಅಂದದ್ದು “ರೋಶನ್, ನಿನ್ನ ಅಭಿಪ್ರಾಯವಾದರೂ ಏನಿರುವದು ನಿಜವಾಗಿ ಹೇಳುವಿಯಾ?”

“ದರಾಯಸನು ಬಾದಶಹರ ಹಿರಿಯ ಮಗನೆಂದೂ, ಅವನು ಗುಣಿಯೆಂದೂ, ಪಂಡಿತರ ಶಿರೋಮಣಿಯೆಂದೂ ನೀನು ಹೇಳುವಿ. ಮನುಷ್ಯನ ಪಾಂಡಿತ್ಯವನ್ನು ನೋಡಿ ಅವನಿಗೆ ಜಕ್ರವರ್ತಿಯ ಸಿಂಹಾಸನವನ್ನು ಕೊಡಬೇಕಾಗಿದ್ದರೆ, ದೇಶದಲ್ಲಿಯ ಕಾಜೀ ಮುಲ್ಲಾಗಳೇ ರಾಜರಾಗಬೇಕಾಗುವದು! ದಾರಾನು ಗುಣಿಯೇ? ಅವನಂಥ ಕ್ರೂರನೂ, ಕೊಲೆಗೆ ಹೇಸದವನೂ ಹುಡುಕಿದರೂ ಸಿಕ್ಕಲಿಕ್ಕಿಲ್ಲ.”

“ಸಮರ್ಕಂದದಿಂದ ಬಂದವನಾದ ರುಸ್ತುಮನನ್ನು ದರಾಯಸನು ಕೊಲ್ಲಿಸಿದ ಸಂಗತಿಯನ್ನು ಕುರಿತು ನೀನು ಮಾತಾಡಿದಿಯಷ್ಟೆ? ರುಸ್ತುಮನು ಝನಾನಾದ ಗೋಡೆಯನ್ನೇರಿ ಬಂದದ್ದೇ ನಿಜವಾಗಿದ್ದರೆ, ಅವನಿಗಾದ ಶಿಕ್ಷೆಯು ಎಂಥಾ ಯೋಗ್ಯವಾದದ್ದೆಂದು ಹೇಳಬೇಕಾಗಿದೆ.”

“ಅದಿರಲಿ, ಆ ಸಂಗತಿಯನ್ನು ಕುರಿತು ನನ್ನ ಮೇಲೆ ಅಪವಾದವನ್ನು ತರಲೆಸಗುವವನು ನನ್ನ ಅಣ್ಣನೆ? ನಿರಪರಾಧಿಯಾದ ನಾನು ಜನರಲ್ಲಿ ಮೋರೆ ತೋರಿಸದಂತಾಗಿ, ದಾರಾನು ನನ್ನ ಅಣ್ಣನಾದರೇನಾಯಿತು. ಅವನ ಕುತ್ತಿಗೆಯನ್ನು ಕರಕರನೆ ಕೊಯ್ದು ಯಾವಾಗ ನೋಡುವೆನೋ ಎಂಬಂತಾಗಿದೆ.” ಎಂದು ಹೆಲ್ಲು ಕಡಿದು ತಾನೀಗ

ದಾರಾನ ಕುತ್ತಿಗೆಯನ್ನು ಕೊಯ್ಯುತ್ತಿರುವಳೋ ಎಂಬಂತೆ ಹಾವ-ಭಾವವನ್ನು ಮಾಡುತ್ತೆ ರೋಶನಾರಿಯು ನುಡಿದಳು.

ಪ್ರಿಯದರ್ಶನಿಯಾದ ಆ ಕಾಳಸರ್ಪಿಯು ಹೀಗೆ ನಿರ್ದಯಳಾಗಿ ನುಡಿದ ಮಾತು ಕೇಳಿ, ಕಠೋರಹೃದಯನಾದ ಔರಂಗಜೇಬನು ಕೂಡ ಭೀತಿಯಿಂದ ಒಳಗಿಂದೊಳಗೇ ಗದಗದನೆ ನಡುಗಿದನು. ಇಂಥ ಮಂಥರಿಯು ಪಂಥ ತೊಟ್ಟರೆ ಎಂಥ ಕಾರ್ಯವನ್ನಾದರೂ ಮಾಡುವಳೆಂದು ಅವನು ನಿಶ್ಚಯವಾಗಿ ನಂಬಿದನು. ರೋಶನಾರಿಯ ಮನಸ್ಸಿನಲ್ಲಿ ದಾರಾನ ವಿಷಯವಾಗಿ ದೀರ್ಘದ್ವೇಷವು ನೆಲಿಸಿರುವದು ನಿಶ್ಚಯವೆಂದು ತಿಳಿದು, ಈ ಸಮಯವನ್ನು ಹೋಗಗೊಡದಲೆ ಅವಳನ್ನು ತನ್ನ ಪಕ್ಷಕ್ಕೆ ತೆಗೆದುಕೊಳ್ಳಬೇಕೆಂದು ಚಿಂತಿಸಿ ಔರಂಗಜೇಬನೆಂದದ್ದು:

“ಪ್ರಿಯ ಭಗಿನಿ, ನಿನ್ನ ಮರ್ಯಾದೆಗೆ ಕಲಂಕವನ್ನು ತರಲೆಸಗಿದ ದರಾಯಸನು, ಅಂತಃಪುರದ ಮರ್ಯಾದೆಯನ್ನು ದಾಟಿ ಬಂದಿರುವ ರುಸ್ತುಮನಿಗಿಂತಲೂ ಹೆಚ್ಚಿನವನಾದ ದೋಷಿಯು. ಈ ಮಾತಿಗಾಗಿ ಅವನಿಗೆ ಪ್ರಾಯಶ್ಚಿತ್ತವಾಗಲೇಬೇಕು. ಆದರೆ ಬಾದಶಹರ ಪ್ರೀತ್ಯಾಸ್ಪದನಾದವನನ್ನು ನಾವು ಶಿಕ್ಷಿಸುವದು ಹೇಗೆ? ನಿಜವಾದ ಸಂಗತಿಯನ್ನು ಬಾದಶಹರಿಗೆ ಹೇಳಹೋದರೆ ಅವರಿಗೆ ನಂಬಿಗೆಯಾಗದು. ಇನ್ನು ಸುಳ್ಳೊಂದು ಸೊಟ್ಟೊಂದು ದೂರು ಹೇಳುತ್ತ ಅವನ ಮೇಲಿದ್ದ ಬಾದಶಹರ ಪ್ರೇಮವನ್ನು ಕಡಿಮೆ ಮಾಡತಕ್ಕದ್ದು. ಹೀಗೆ ಮಾಡುವದು ನಿನ್ನಿಂದ ಆಗುವದೇನು ?”

ಕಾಮವಾಸನೆಯಲ್ಲಿ ಅತಿಶಯವಾಗಿ ಆಸಕ್ತಳಾಗಿರುವ ಕಾಮಿನಿಯ ಲೀಲಾವಿಲಾಸಕ್ಕೆ ಆಡ್ಡಾಗಿ ಬಂದವರನ್ನು ಆ ಮಾರಿಯು ಕೊಲ್ಲದೆ ಇರಳು. ಪ್ರೇಮದಿಂದ ಸಲಹುತ್ತಿರುವ ಪತಿಯನ್ನೂ, ಹೊಟ್ಟೆಯಲ್ಲಿ ಹುಟ್ಟಿದ ಮುದ್ದು ಮಗವನ್ನೂ ಕಾಮಾಂಧೆಯರಾದ ಕುಲಟಿಯರು ಕ್ರೂರತನದಿಂದ ಕೊಂದಿರುವ ಸಂಗತಿಗಳನ್ನು ನಮ್ಮ ವಾಚಕರು ಕೇಳಿರಬಹುದು. ಅದೇ ಮೇರೆಗೆ ರೋಶನಾರಿಯಾದರೂ ದಾರಾಶಹನ ಘಾತಕ್ಕಾಗಿ ಬೇಕಾದ ಕೃತ್ಯಗಳನ್ನು ಮಾಡಲು ಸಿದ್ಧಳಾಗಿರುವದು ಆಶ್ಚರ್ಯವಲ್ಲ.

“ಅಣ್ಣಾ, ಈ ಮಾತಿನ ಚಿಂತೆ ಬಿಡು. ಇಂದಿನಾರಭ್ಯ ನಾನು ನಿತ್ಯದಲ್ಲಿಯೂ ದಾರಾನ ವಿರುದ್ಧವಾಗಿ ಹೊಸ ಹೊಸ ಆರೋಪಗಳನ್ನು ಕಲ್ಪಿಸಿ, ಬಾದಶಹರ ಮುಂದೆ ನಂಬಿಗೆಯಾಗುವಂತೆ ಹೇಳುವೆನು. ಒಂದು ಕಲ್ಲು ತಪ್ಪಬಹುದು, ಎರಡು ಕಲ್ಲುಗಳಾದರೂ ತಪ್ಪಬಹುದು; ಆದರೆ ಎಡೆಬಿಡದೆ ಅಸಂಖ್ಯವಾದ ಕಲ್ಲುಗಳನ್ನು ಎಸೆಯಲಾರಂಭಿಸಿದರೆ, ಗಿಡದ ಮೇಲಿನ ಕಾಯಿಯು ಕತ್ತರಿಸಿ ಬೀಳದಲೆ ಇರುವದುಂಟೆ?” ರೋಶನಾರಾ ಎಂದಳು.

“ಶಾಬಾಸ್ ರೋಶನಾರಾ, ನಿನ್ನ ನಿಶ್ಚಯವನ್ನು ನೋಡಿ ನನಗೆ ಸಮಾಧಾನವಾಯಿತು. ರಾಜಕನ್ಯೆಯರಲ್ಲಿ ಇಂಥ ನಿಶ್ಚಯದ ಸ್ವಭಾವ ವಿರುವದು ಭೂಷಣವೇ!” ಎಂದು ನುಡಿದು ಔರಂಗಜೇಬನು ತಲೆದೂಗಿದನು.

“ನಾವು ಹೆಣ್ಣು ಮಕ್ಕಳು ನಿಶ್ಚಯಿಗಳಾಗಿರುವದಕ್ಕಿಂತಲೂ ಪುರುಷ ರಾದ ನೀವು ನಿಶ್ಚಯಿಗಳಾಗಿರುವದು ಶ್ರೇಯಸ್ಕರವಾದ್ದಲ್ಲೆ?” ಎಂದು ರೋಶನಾರೆಯು ಸಂತೋಷದಿಂದ ಕೇಳಿದಳು.

“ಶಾಬಾಸ್ ಶಹಾಜಾದಿ! ಇಂದಿನಿಂದ ನೀನು ನನ್ನ ಗುರುವಾದಿ!! ನಿನ್ನ ಸಹಾಯದಿಂದಲೇ ನನ್ನ ಇಷ್ಟಾರ್ಥವು ಸಾಧಿಸತಕ್ಕದ್ದೆಂದು ಜಗತ್-ಕರ್ತನ ಇಚ್ಛೆಯಿರುವದಾಗಿ ಕಾಣುತ್ತದೆ. ಯಾ ರಹೀಮ್! ಯಾ ಸುಭಾನಲ್ಲಾ!!” ಎಂದು ಆ ದಾಂಭಿಕನು ತನ್ನ ಗಡ್ಡವನ್ನು ತೀಡಿ ಆಕಾಶದ ಕಡೆಗೆ ನೋಡಿದನು.

“ಅಣ್ಣಾ, ನೀನು ಯೋಚಿಸಬೇಡ. ಬಾದಶಹರ ಪ್ರೇಮವು ನಮ್ಮ ಶತ್ರುವಾದ ದಾರಾನ ಮೇಲೆ ಇಲ್ಲದಂತೆ ಮಾಡುವದು ನನಗೆ ಕೂಡಿತು. ಸಿಂಹಾಸನವನ್ನು ಆಕ್ರಮಿಸಿಕೊಳ್ಳುವ ಯೋಚನೆಯನ್ನು ನೀನು ಯಾವಾಗಲೂ ಮಾಡುತ್ತಲಿರು. ನೀನು ದಕ್ಷಿಣಕ್ಕೆ ಹೋದರೂ, ಇಲ್ಲಿಯ ಆರಮನೆಯಲ್ಲಾಗಲಿ, ರಾಜಸಭೆಯಲ್ಲಾಗಲಿ, ದಾರಾನ ಮನೆಯಲ್ಲಾಗಲಿ ನಡೆದಿರುವ ಸಂಗತಿಗಳನ್ನೆಲ್ಲ ನಿನಗೆ ನಾನು ಕಾಲಕಾಲಕ್ಕೆ ತಿಳಿಸುತ್ತಲೇ ಇರುವೆನು. ನಮ್ಮ ನಿಮ್ಮ ನಡುವಿನ ಸಂಕೇತವು ಗುಪ್ತವಾಗಿರುವಂತೆ ಯತ್ನಿಸುವೆನು. ಮತ್ತಿನ್ನೇನು ಬೇಕು?”

“ರೋಶನಾರಾ, ನನಗೆ ಸ್ವಹಿತವು ಇರುವದೋ ಇಲ್ಲವೋ ಪರಮೇಶ್ವರನೊಬ್ಬನಿಗೆ ಗೊತ್ತು! ನೀನು ದರಾಯಸನನ್ನು ಬಗ್ಗು ಬಡಿಯ ಬೇಕೆನ್ನುವಿ. ನನ್ನ ವಿಚಾರವಾದರೂ ಹಾಗೆಯೇ ಇರುವದು. ಆದರೆ ನನ್ನ ಉದ್ದೇಶ ಬೇರೆ, ನಿನ್ನ ಉದ್ದೇಶವು ಬೇರೆ. ಪಾಂಖಂಡಿಗಳೂ ಮೂರ್ತಿ ಪೂಜಕರೂ ಆಗಿರುವ ಹಿಂದೂ ಕಾಫರರ ಕೆಟ್ಟ ಧರ್ಮವನ್ನು ನಮ್ಮ ಅಣ್ಣನವರು ಒಳಗಿಂದೊಳಗೇ ಸ್ವೀಕರಿಸಿರುವರು. ಇಂಥ ಕಾಫರನಾದ ದಾರಾಶಹನು ಸತ್ಯಧರ್ಮಿಗಳಾದ ಮುಸಲ್ಮಾನರ ಮೇಲೆ ಬಾದಶಹನಾಗಿ ಆಳುವದನ್ನು ನೋಡುವದಕ್ಕಿಂತಲೂ ಈಗಲೆ ಲೋಕವು ಮುಳುಗಿ ಹೋಗುವದೇನು ಕೆಟ್ಟದ್ದು? ತಿಳಿದು ನೋಡಿದರೆ ದರಾಯಸನನ್ನು ಸಂಹರಿಸುವದು ಪಾಪವಾಗಿರದೆ ಪುಣ್ಯವೇ ಎಂದು ನಾನು ತಿಳುಕೊಂಡಿದ್ದೇನೆ.”

“ಹೀಗೆ ಮಾತಾಡಬಾರದೆ ಬಹದ್ದರನೆ!” ಎಂದು ರೋಶನಾರಿಯು ಕುಲುಕುಲನೆ ನಗುತ್ತ ಉದ್ದಾರ ತೆಗೆದಳು.

“ಚತುರೆಯಾದ ನನ್ನ ತಂಗಿಯೇ, ನನಗಿನ್ನು ಅಪ್ಪಣೆ ಕೊಡು. ನಿಮಾಜದ ಸಮಯವಾಗಿದೆ.”

“ಅಣ್ಣಾ, ಬಿಸಿಲು ಬಹಳಾಗಿದೆ. ಈ ‘ಶರಬತ್ತು’ ತುಸು ತೆಗೆದುಕೋ” ಎಂದು ಹೇಳಿ ರೋಶನಾರಿಯು ರತ್ನ ಖಚಿತವಾದ ಸುವರ್ಣದ ಪಾತ್ರದಲ್ಲಿ ಸುಗಂಧವನ್ನು ಸೂಸುತ್ತಿರುವ ಅಮೃತೋಪಮವಾದ ಪೇಯವನ್ನು ಹಾಕಿ ಕೊಟ್ಟಳು.

ಔರಂಗಜೇಬನು ಆಕ್ಲಮನಿವಾರಕವಾದ ಪೇಯವನ್ನು ಕುಡಿದು ಆನಂದಭರಿತನಾಗಿ “ರೋಶನ್, ಒಳ್ಳೇ ಸಮಯಕ್ಕೆ ಈ ಪೇಯವನ್ನು ನನಗೆ ಕೊಟ್ಟೆ. ಬಿಸಿಲಿನ ತಾಪದಿಂದ ನಾನೊಳಿತಾಗಿ ಬಳಲುತ್ತಿದ್ದೆನು. ನಿನಗೆ ಕಲ್ಯಾಣವಾಗಲಿ!” ಎಂದು ಹೇಳಿ ಹೋಗುವದಕ್ಕೆ ಸಿದ್ಧನಾಗಿ ನಿಂತನು.

“ಸುಲ್ತಾನ್, ನೀನು ದಕ್ಷಿಣಕ್ಕೆ ಹೋಗುವದಕ್ಕೆ ಮುಂಚಿತವಾಗಿ ಇನ್ನೊಮ್ಮೆ ನನ್ನನ್ನು ಕಂಡು ಹೋಗುವಿಯಷ್ಟೆ?”

“ ಅವಶ್ಯ ! ಅವಶ್ಯ !! ” ಎಂದು ಹೇಳುತ್ತೆ ಔರಂಗಜೇಬನು ತನ್ನ ಮಂದಿರದ ಕಡೆಗೆ ನಡೆದನು. ಮಾರ್ಗದಲ್ಲಿ ಅವನು ಚಿಂತಿಸಿದ್ದೇನೆಂದರೆ:—

“ ಒಂದು ಮಾರ್ಗವಂತೂ ಸಾಧಿಸಿದಂತಾಯಿತು. ಬಾದಶಹರ ಪ್ರೇಮವು ಬೇಗಮ್ ಸಾಹೇಬಳ ಮೇಲೆ ಇರುವಷ್ಟೆಯೇ ರೋಶನಾರಿಯ ಮೇಲೆ ಇರುವದು. ಮನೋರಂಜನಾರ್ಥವಾಗಿ ಅವರು ಸರಲಸ್ವಭಾವದವಳಾದ ಬೇಗಮ್ಮಳೊಡನೆ ಮಾತಾಡುವರು. ವಿಚಾರಾರ್ಹವಾದ ವಿಷಯಗಳನ್ನು ಕುರಿತು ಅವರು ಚತುರಿಯಾದ ರೋಶನಾರಿಯೊಡನೆ ಆಲೋಚಿಸುವರು. ದಾರಾಶಹನ ವಿರುದ್ಧವಾಗಲಿ, ತನಗೆ ಅನುಕೂಲವಾಗಿಯಾಗಲಿ, ಬಾದಶಹರ ಕಿವಿಯೊದಬೇಕಾದರೆ ರೋಶನಾರಿಯೇ ಬಲ್ಲವಳು ಈ ಸಹಾಯ್ಯಕತ್ರಿಯು ನನಗೆ ಆಯುತ್ತವಾಗಿ ಅನುಕೂಲವಾದಳು. ಕಾರ್ಯಾರಂಭದಲ್ಲಿ ಇಡೊಂದು ಶುಭಸೂಚನೆಯೇ ಸರಿ ! ಶಾಯಿಸ್ತೇಖಾನ, ದಾನಿಶ್ ಮಂದಖಾನ, ಕಾದಿಲುಲ್ಲಾಖಾನ ಮುಂತಾದ ಪ್ರಭೃತಿಗಳ ಮನಸ್ಸಿನಲ್ಲಿ ನಾನೇ ಬಾದಶಹನಾಗಬೇಕೆಂದು ಇದೆ ಶಾಬಸ್ ದಂಭವೇ, ನಿನ್ನ ಮಹಿಮೆ ಅಗಾಧವಾದದ್ದು. ಸಂಪತ್ತನ್ನು ಇಚ್ಛಿಸುವ ಮೂಢರೆ, ನೀವು ಅದರ ಬೆನ್ನುಹತ್ತಿ ದಣುಕೊಳ್ಳಬೇಡಿರಿ ! ಹಸುರಿಗೆ ಮೆಚ್ಚಿ ಗಡ್ಡೆ ಯಿಲ್ಲ ಮೇಯುತ್ತ ತಿರುಗುವ ಕುದುರೆಯಂತೆ ಅದು ನಿಮ್ಮನ್ನು ಕಂಡು ದೂರ ಓಡಿಹೋಗುವದು. ನೀವು ನಿಸ್ಪೃಹರಂತೆ ದಂಭ ತೊಟ್ಟು ಸಂಪತ್ತು ನನುಗೇಕೆಂದು ಅದಕ್ಕೆ ಪರಾಙ್ಮುಖರಾಗಿ ನಿಂತಂತೆ ವರ್ತಿಸಿ ನೋಡಿರಿ ! ಅದೇ ಸಂಪತ್ತು ನಿಮ್ಮ ಮುಂದೆ ಕೃ ಜೋಡಿಸಿಕೊಂಡು ಬಂದು ನಿಲ್ಲುವದು. ನಾನು ಧರ್ಮಪರಾಯಣನಂತೆ ಆಚರಿಸಿ ಜಪಮಾಲೆಯನ್ನು ತೆಗೆದುಕೊಂಡು ‘ ಅಲ್ಲಾ ! ಅಲ್ಲಾ !! ’ ಎಂದು ಕೂಗಿಕೊಂಡರೆ, ಮಹಾಪಂಡಿತನೆನಿಸಿಕೊಳ್ಳುವ ದಾನಿಶ್ ಮಂದಖಾನನು ನಿನ್ನೆಯೇ ನನ್ನ ಪಕ್ಷಕ್ಕೆ ಸೇರಿದನು. ಮಿಕ್ಕುಳಿದವರನ್ನು ನನ್ನ ವಶಕ್ಕೆ ತೆಗೆದುಕೊಳ್ಳುವದೇನು ತಡ ? ”

ವಿಷವನ್ನೂ ದುವಿಕೆ

ಶುಕ್ರವಾರವೆಂದರೆ ಧರ್ಮಾಸಕ್ತಿಯುಳ್ಳ ಮುಸಲ್ಮಾನರಿಗೆ ಪವಿತ್ರವಾದ ದಿವಸವು. ಜುಮ್ಮಾ (ಶುಕ್ರವಾರದ) ಮುಶೀದವೆಂದರೆ ಪವಿತ್ರವಾದ ಮುಶೀದೆಯು. ಮುಸಲ್ಮಾನರು ಪ್ರಹರ ಪ್ರಹರಕ್ಕೊಮ್ಮೆ ನಿತ್ಯದಲ್ಲಿಯೂ ನಮಾಜ (ಪ್ರಾರ್ಥನೆ) ಮಾಡತಕ್ಕ ಸಾಂಪ್ರದಾಯವು. ಆದರೆ ನಿತ್ಯದಲ್ಲಿಯೂ ನಮಾಜ ಮಾಡಲಿಕ್ಕೆ ಅನುಕೂಲವಿಲ್ಲದವರು ಶುಕ್ರವಾರದ ದಿವಸ ಜುಮ್ಮಾಮುಶೀದೆಯಲ್ಲಿ ಮೂರಾವರ್ತಿ ನಮಾಜ ಮಾಡಲೇ ಬೇಕೆಂಬದು ಇಸ್ಲಾಮೀ ಧರ್ಮದ ಕಟ್ಟಳೆಯು. ಆ ದಿವಸ ಎಲ್ಲರಿಗೂ ನಮಾಜನ್ನು ಸಾಧಿಸಲು ಅನುವಾಗಬೇಕೆಂದು, ರಾಜಾಜ್ಞೆಯ ಮೇರೆಗೆ ಕಚೇರಿ ದರಬಾರುಗಳ ಕೆಲಸಗಳು ನಿಲ್ಲಿಸಲ್ಪಡುವವು. ಆ ದಿವಸ ವಿದ್ಯಾರ್ಥಿಗಳಿಗೆ ಶಾಲೆಯಿಲ್ಲ. ಕೂಲಿಕಾರರಿಗೆ ಒತ್ತಾಯವಿಲ್ಲ. ಕ್ರಿಸ್ತೀ ಧರ್ಮದವರ ರಾಜ್ಯದಲ್ಲಿ ಆದಿತ್ಯವಾರದ ಮಹತ್ತ್ವವಿದ್ದಂತೆಯೇ ಮುಸಲ್ಮಾನರ ರಾಜ್ಯದಲ್ಲಿ ಶುಕ್ರವಾರದ ಮಹತ್ತ್ವವಿರುವದು.

ದಿಲ್ಲಿಯಲ್ಲಿ ಶಹಾಜಹಾನ್ ಬಾದಶಹನು ಕಟ್ಟಿಸಿದ ಪರಮ ರಮಣೀಯವಾದ ಜುಮ್ಮಾಮುಶೀದೆಯಲ್ಲಿ ಮಧ್ಯಾಹ್ನದ ನಮಾಜಕ್ಕಾಗಿ ಸ್ವತಃ ಬಾದಶಹನೂ, ರಾಜಪುತ್ರನೂ, ಅಮೀರ ಉಮರಾವರೂ, ಸೇಟ ಸಾವುಕಾರರೂ, ಒಂದಾನೊಂದು ಶುಕ್ರವಾರದ ದಿವಸ ಬಂದಿದ್ದರು. “ ಬಾಂಗೀ”ಗಳು ಬಾಂಗ (ಭಗವದಾವ್ತಾನ) ಮಾಡಿದ ಕೂಡಲೆ ಎಲ್ಲರೂ ನೋಣಕಾಲೂರಿ ಭಕ್ತಿಪುರಸ್ಕರವಾಗಿ ಪ್ರಾರ್ಥನೆ ಮಾಡಿದರು. ನಮಾಜದ ವಿಧಾನವಾದ ಬಳಿಕ ಕುರಾಣಶಾಸ್ತ್ರವಾರಂಗತರಾದ ಮುಲ್ಲಾ ಸಾಲೇ ಸಾಹೇಬರು ಎದ್ದು ನಿಂತು, ಮಹಮದೀ ಧರ್ಮದ ಪ್ರಶಂಸಾತ್ಮಕವಾದ ವ್ಯಾಖ್ಯಾನವನ್ನು ಕೊಟ್ಟರು. ಕುರಾಣವೇ ಪರಮಾತ್ಮಪ್ರಣೀತವಾದ ಸುಶಾಸ್ತ್ರವೆಂತಲೂ, ಮಹಮದ್ ಪಯಗಂಬರರೇ ಜಗಚ್ಚಾಲುಕನ ಪ್ರತಿನಿಧಿಗಳೆಂತಲೂ ಹೇಳುವದಲ್ಲದೆ, ಯಹೂದಿ, ಹಿಂದೂ, ಕ್ರಿಶ್ಚನ್ ಮುಂತಾದ

ಧರ್ಮಗಳನ್ನು ಮುಲ್ತಾಸಾಹೇಬರು ಯಥೇಚ್ಛವಾಗಿ ಖಂಡಿಸಿದರು. ಅದರಲ್ಲಿ ಹಿಂದೂ ಜನರ ಧರ್ಮದಂಥ ಅಬದ್ಧವಾದದ್ದೂ ಅನೀತಿಯಂಥವಾದದ್ದೂ ಪೃಥ್ವೀತಲದಲ್ಲಿ ಬೇರೆ ಯಾವದೂ ಇಲ್ಲವೆಂದು ಅವರು ಸಾರಿ ಹೇಳಿದರು. ಹಿಂದೂ ಕಾಫರರ ಕೂಡ ಪವಿತ್ರ ಧರ್ಮಾನುಯಾಯಿಗಳಾದ ಮುಸಲ್ಮಾನರು ಯಾವ ಪ್ರಕಾರದ ವ್ಯವಹಾರವನ್ನಾದರೂ ಇಡಕೂಡದೆಂದು ಮುಲ್ತಾನವರು ನಿರ್ಬಂಧಿಸಿದರು. ಅವರು ಮತ್ತೆ ಹೇಳಿದ್ದು:— 'ಅಕಬರ ಬಾದಶಹರವರು ಹಿಂದೂ ಭಿಕ್ಷುಕರೊಡನೆ ಧರ್ಮದ ವಿಷಯವಾಗಿ ಚರ್ಚೆ ನಡಿಸಿ 'ದೀನ್ ಇಲಾಹಿ' ಎಂಬ ಅತೋಭ್ರಷ್ಟ ತತೋಭ್ರಷ್ಟವಾದ ಪಂಥವನ್ನು ಸ್ಥಾಪಿಸಿ, ಅದರಲ್ಲಿ ಹಿಂದೂ ಜನರ ಹೀನತರವಾದ ವಿಚಾರಗಳನ್ನು ಸೇರಿಸಿದರು. ಅನಿಷ್ಟವಾಗಿರುವ ಆ ಪಂಥದಲ್ಲಿ ಅನೇಕ ಜನ ಪ್ರಮುಖರಾದ ಮುಸಲ್ಮಾನರು ಸೇರಿಕೊಂಡರು. ಇನ್ ಶಾಅಲ್ಲಾ! ಹಿಂದೂ ಜನರ ನೀಚತರವಾದ ಧರ್ಮವನ್ನು ಮೆಟ್ಟಿ ರಸಾತಲಕ್ಕೆ ತುಳಿಯಬೇಕೆಂದು ಅನೇಕ ಶತಮಾನಗಳ ವರೆಗೆ ನಾವು ಮಾಡುತ್ತ ಬಂದ ಯತ್ನಗಳೆಲ್ಲ, ಅಕಬರ ಬಾದಶಹರ ಕೃತಿಗಳ ಮೂಲಕ ವೃಥಾವಾಗಿಹೋದವು. ಅಕಬರರ ತರುವಾಯ ಆ ದೀನ್ ಇಲಾಹೀ ಪಂಥವು ಪಯಗಂಬರರ ಕೃಪೆಯಿಂದ ತನ್ನಿಂದ ತಾನೇ ಅಳಿದುಹೋಯಿತು! ಆದರೆ, ತೋಬಾ! ತೋಬಾ!! ಈಗ ಪ್ರತ್ಯಕ್ಷ ನಮ್ಮ ಯುವರಾಜರಾದ ಸುಲ್ತಾನ ದರಾಯಸರೇ ಅಕಬರಶಹರ ಮಾರ್ಗವನ್ನು ಅವಲಂಬಿಸಿ ಹಿಂದುಗಳ ಮೂರ್ಖತನದ ತತ್ವಗಳನ್ನು ಅನುಸರಿಸುತ್ತಿರುವರೆಂದು ನಾವು ಕೇಳುತ್ತೇವೆ. ಸತ್ಯಧರ್ಮಾಭಿಮಾನಿಗಳಾದ ನಮ್ಮ ಮುಸಲ್ಮಾನ ಬಾಂಧವರಿಗೆ ನಾವು ಸವಿನಯವಾಗಿ ಸೂಚಿಸುವದೇನೆಂದರೆ, ಅವರು ಸುಲ್ತಾನ ದರಾಯಸರ ಮತಕ್ಕೆ ಒಳಗಾಗಿ ಇಹಪರಗಳಿಗೂ ಅಡ್ಡಗಬಾರದು! ಇತ್ಯಾದಿ.'

ಈ ವ್ಯಾಖ್ಯಾನವು ಮುಗಿದ ಕೂಡಲೆ ಸುಲ್ತಾನ ದರಾಯಸನು ಮುಲ್ತಾಸಾಲೇನ ದುರಭಿಮಾನವನ್ನು ನೆನಿಸಿ ನಕ್ಕನು. ಆದರೆ, ಶಹಾಜಹಾನ್ ಬಾದಶಹನು ತನ್ನ ಪ್ರೀತಿಯ ಮಗನ ಅಪಖ್ಯಾತಿಯಾಯಿತೆಂದು ನೆನಿಸಿ ವಿಷಾದವನ್ನು ತಾಳಿದನು. ದರಾಯಸನ ಪಕ್ಷಪಾತಿಗಳು ಕನಿಕರ

ದಿಂದ ಅವನ ಮುಖವನ್ನು ಮಿಕ್ಕಿ ಮಿಕ್ಕಿ ನೋಡಿದರು. ನಿಂದಕರು ಅವನನ್ನು ನೋಡಿ ಕಿಸಿಕಿಸಿ ನಕ್ಕರು.

ಶಹಾಜಹಾನ್ ಬಾದಶಹನು ಚಿಂತಾಕುಲನಾಗಿ ದಿಲ್ಲಿಯಲ್ಲಿದ್ದ ತನ್ನ ಹೊಸ ರಾಜಮಂದಿರಕ್ಕೆ ಬಂದು ಮಂಚದ ಮೇಲೆ ಬಿದ್ದುಕೊಂಡನು. ತನ್ನ ಧರ್ಮದ ನಿಜವಾದ ತತ್ವಗಳು ಅವನಿಗೆ ಚೆನ್ನಾಗಿ ತಿಳಿಯದಿದ್ದರೂ ಮುಲ್ತಾಸಾಲೇನು ತತ್ವಜ್ಞಾನಿಯಾದ ಸಾಧುವೆಂದು ತಿಳಿದು ಅವನ ಹೇಳಿಕೆಯ ಮೇರೆಗೆ ಅಕಬರನಾಗಲಿ, ತನ್ನ ಮಗನಾದ ದಾರಾಶಹನಾಗಲಿ ಅವಾರ್ಗಗಾಮಿಗಳೆಂದು ಅವನ ಅಭಿಪ್ರಾಯವಾಯಿತು. ಸಾರಾಸಾರ ವಿಚಾರವೂ, ಪಿತ್ಯಭಕ್ತಿಯೂ ಶಹಾಜಹಾನನಲ್ಲೇಕೆ. ಅವನಪ್ಪನಲ್ಲಿ ಕೂಡ ಇದ್ದಿಲ್ಲ. ಮುಲ್ತಾಸಾಲೇನು ಅಕಬರ ಬಾದಶಹನ ವಿಚಾರಶೀಲತೆಯನ್ನೂ ಅವರ ಗುಣಗಳನ್ನೂ ಹೀಯಾಳಿಸಿದ್ದು ಕೇಳಿ ಅವನಿಗೆ ವಿಷಾದವಾಗಲಿಲ್ಲ.

ತನ್ನ ಗುರುವಾದ ಮುಲ್ತಾಸಾಹೇಬರ ವ್ಯಾಖ್ಯಾನದ ಪರಿಣಾಮವು ತನ್ನ ತಂದೆಯ ಮನಸ್ಸಿನ ಮೇಲೆ ಹೇಗಾಯಿತೆಂಬದನ್ನು ಅರಿತುಕೊಳ್ಳುವ ದಕ್ಕಾಗಿ ಔರಂಗಜೇಬನು ತನ್ನ ತಂದೆಯ ಮನೆಗೆ ಬಂದನು. ಅವನನ್ನು ಕಂಡು “ಔರಂಗಜೇಬ, ಬಾ, ಒಳ್ಳೇ ಸಮಯಕ್ಕೆ ಬಂದಿ; ನೀನಾದರೂ ಕುರಾಣವನ್ನು ಓದಿ ನಮ್ಮ ಪಾಲಿಗೆ ಒಬ್ಬ ಮುಲ್ತಾನೇ ಆಗಿರುವಿ! ನಿನ್ನ ಅಧ್ಯಾಪಕನು ಈ ದಿವಸ ಮಾಡಿದ ಉಪನ್ಯಾಸದ ವಿಷಯದಲ್ಲಿ ನಿನ್ನ ಅಭಿಪ್ರಾಯವೇನಿರುವದು? ಹಿಂದೂಜನರೊಡನೆ ಧರ್ಮವನ್ನು ಕುರಿತು ವಾದವಿವಾದವನ್ನು ಮಾಡುವದು ನಮ್ಮ ಕುರಾಣಕ್ಕೆ ವಿರುದ್ಧವಾಗಿರುವದೆ?” ಎಂದು ಶಹಾಜಹಾನನು ಶಂಕಿತನಾಗಿ ಕೇಳಿದನು.

“ತಾತರೆ, ನಾನು ಕುರಾಣವನ್ನು ಅನೇಕಾವರ್ತಿ ಓದಿದ್ದರೂ ಅದರಲ್ಲಿ ನಾನೊಳ್ಳೇ ಪಾರಂಗತನೆಂದು ಹೇಳಲಾರೆನು. ಅದರೂ ಸತ್ಯಧರ್ಮಕ್ಕೆ ಪರಾಜ್ಞುಖರಾದವರೊಡನೆ ವಾದಮಾಡುವದು ಸರ್ವಥಾ ಶ್ರೇಯಸ್ಕರ ವಾದದ್ದಲ್ಲವೆಂದು ಕುರಾಣದ ಆಧಾರದ ಮೇಲಿಂದ ಹೇಳಬಹುದು. ಯಾಕೆಂದರೆ ಚತುರರಾದ ಪಾಖಂಡಿಗಳು ಸತ್ಯವನ್ನು ಅಸತ್ಯವಾಗಿಯೂ ಅಸತ್ಯವನ್ನು ಸತ್ಯವಾಗಿಯೂ ಭಾಸಗೊಳಿಸಿ ಸನ್ಮಾರ್ಗಗಳನ್ನು ಮೋಸಗೊಳಿಸುವದುಂಟು. ನಮ್ಮ ಅಕಬರ ಬಾದಶಹರಂಥ ಮಹಾಬುದ್ಧಿಶಾಲಿ

ಗಳು ಕೂಡ ಮಾಯಾವಿಗಳ ಮೋಸಕ್ಕೆ ಒಳಗಾಗಿ ನಿಂದಾಸ್ಪದರಾಗಿ ಹೋಗಲಿಲ್ಲವೆ ?”

“ಔರಂಗಜೇಬ ಜಿನ್ನಾಗಿ ಮಾತಾಡಿದ! ಹಿಂದುಗಳ ಹಾದಿಗೆ ಹೋಗಬೇಡವೆಂದು ನಮ್ಮ ದಾರಾರಹನಿಗೆ ಯಾರು ಹೇಳಾರು ? ಶಾಇಸ್ತೇಖಾನ, ನಮ್ಮ ಅಭಿಪ್ರಾಯವನ್ನು ನೀವು ನಮ್ಮ ಯುವರಾಜನಿಗೆ ಅವಶ್ಯವಾಗಿ ತಿಳಿಸಿರಿ” ಎಂದು ಔರಂಗಜೇಬನ ಸಂಗಡ ಬಂದಿದ್ದ ಶಾಇಸ್ತೇಖಾನನಿಗೆ ಶಹಾಜಹಾನನು ಹೇಳಿಕೊಂಡನು.

“ಅಲಂ ಪನಾಃ! ಹೇಳಲಿಕ್ಕೆ ಏನೂ ಆಡಿಯಿಲ್ಲ. ಆದರೆ ದಾರಾ ಸುಲ್ತಾನರು ಕೇಳಬೇಕಲ್ಲ! ತಾವು ಪಂಡಿತರೆಂಬ ಅಭಿಮಾನವು ಅವರಿಗೆ ಅಧಿಕವಾಗಿದೆ. ಅರಬಸ್ಥಾನದ ಅರಣ್ಯದಲ್ಲಿ ವನಚರರಾಗಿ ಸಂಚರಿಸಿದ ಪಯಗಂಬರರ ಜ್ಞಾನಕ್ಕಿಂತಲೂ ಹಿಂದೂ ಋಷಿಗಳ ಜ್ಞಾನವು ಹೆಚ್ಚಿನದೆಂದು ಹೇಳುವ ನಮ್ಮ ಯುವರಾಜರ ಮುಂದೆ ಕುಳಿತು ತಲೆಯೊಡಕೊಂಡರೂ ಆಗುವ ಪ್ರಯೋಜನವೇನು ? ತೋಬಾ! ತೋಬಾ!! ಯಾ ರಹಿಮಾನ್ ! ಯಾ ಸುಭಾನಲ್ಲಾ !!” ಎಂದು ನುಡಿದು ಶಾಇಸ್ತೇಖಾನನು ನೆಲದ ಮಣ್ಣು ತೆಗೆದುಕೊಂಡು ತನ್ನ ಗಡ್ಡಕ್ಕೆ ಹಚ್ಚಿಕೊಂಡನು.

“ಹಜರತ್, ಅಣ್ಣತಮ್ಮಂದಿರಂಥ ಭಾಗಾದಿಗಳಿಲ್ಲವೆಂಬ ಗಾದೆಯ ಮಾತಿರಲು ಈ ಪ್ರಸಂಗದಲ್ಲಿ ನಾನೇನಾದರೂ ಆಡಿದರೆ ಬಂಧುಮತ್ತರದ ಆರೋಪವು ನನ್ನ ಮೇಲೆ ಬರುವದು. ಆದರೆ ಸತ್ಯಕ್ಕೆ ಸಾವು ಇಲ್ಲವಷ್ಟೆ! ಹಾವು ಹದ್ದುಗಳನ್ನೂ, ಎತ್ತು ಮಂಗಳಗಳನ್ನೂ ದೇವರೆಂದು ಪೂಜಿಸುವಂಥ ಮೂರ್ಖರಾದ ಹಿಂದೂ ಬೈರಾಗಿಗಳು ಋದಾ ಪರವರ್ಧಿಗಾರರ ಪ್ರತ್ಯಕ್ಷ ಪ್ರತಿನಿಧಿಗಳಾದ ಪಯಗಂಬರವರ ಪಾದಧೂಲಿಯನ್ನಾದರೂ ಹೋಲ ಬಲ್ಲರೆ! ಹೀಗಿರಲು ಆ ನೀಚರಾದ ಬೈರಾಗಿಗಳನ್ನು ಕೊಂಡಾಡುವ ನಮ್ಮ ಅಣ್ಣಂದಿರಿಗೆ ಏನೆನ್ನಬೇಕೋ ತಿಳಿಯದು!” ಎಂದು ಔರಂಗಜೇಬನು ಹೇಳಿದನು.

“ಲೋಕದೊಡೆಯರೆ, ಈ ನೀತಿಮಯವಾದ ರಾಜ್ಯದಲ್ಲಿಯ ಮುಖ್ಯರಾದ ಮೌಲ್ವೀ ಸಾಹೇಬರೂ, ಕಾಜೀ ಮುಲ್ತಾಗಳೂ, ದಾರಾ-ಶಹರಿಗೆ “ಕಾಫರ್, ಕಾಫರ್” ಎಂದು ಆಡಿಕೊಳ್ಳುತ್ತಾರೆ. ಈ ಸಿಂಹಾ-

ಸನದ ಗುಲಾಮನಾದ ನಾನು ನಮ್ಮ ಯುವರಾಜರಿಗೆ ಅಪಶಬ್ದಗಳನ್ನಾಡುವುದು ಕೇಳಿ ವಿಷಾದಗೊಂಡಿರುತ್ತೀನೆ. ಆದರೆ ಯತ್ನವಿಲ್ಲ. ಈ ಸಿಂಹಾಸನದಿಂದ ಹೊರಟಿ ಶಾಸನದಿಂದಲೇ ಯುವರಾಜರಿಗೆ ಅರಿಕೆಯಾದರೂ ಆಗಬಹುದು” ಎಂದು ಶಾಇಸ್ತೇಖಾನನು ಸೂಚಿಸಿದನು.

ಹೀಗೆ ಎರೆಯ ಮೇಲೆ ಎರೆ ಹಾಕಿ ಔರಂಗಜೇಬನೂ ಶಾಇಸ್ತೇಖಾನನೂ ಬಾದಶಹರ ಮನಸ್ಸನ್ನು ಒಳಿತಾಗಿ ತಳಿಸಲು, ಅವರು ಹೇಳಿದ್ದೆಲ್ಲ ನಿಜವೆಂದು ಆ ಅದೂರದರ್ಶಿಯಾದ ವೃದ್ಧರಾಜನು ತಿಳುಕೋಂಡು ಚಿಂತೆಗೀಡಾದನು.

ತನ್ನ ಹಿರಿಯ ಮಗನೂ, ಪ್ರೀತಿಸಾತ್ರನೂ, ಪಂಡಿತನೂ ಆದ ದಾರಾನು ಕಾಫರನೆಂದು ಪ್ರಜಾಜನರ ಅಭಿಪ್ರಾಯವಾದರೆ ಮುಂದೆ ದಿಲ್ಲಿ ಸಾಮ್ರಾಜ್ಯಕ್ಕೆ ಕೇಡಾಗದೆ ಇದ್ದೀತೆ? ಎಂದು ಚಿಂತಾಗ್ರಸ್ತನಾಗಿ ವಿಚಾರಿಸುತ್ತಿರುವ ಶಹಾಜಹಾನನು ಔರಂಗಜೇಬ ಶಾಇಸ್ತೇಖಾನರಿಗೆ ಹೋಗಲು ಅಪ್ಪಣೆ ಕೊಟ್ಟು ಸ್ವಸ್ಥವಾಗಿ ಮಲಗಿಕೊಂಡನು.

ಉಪಹಾರವಾದ ಬಳಿಕ ರೋಶನಾರೆಯು ತಂದೆಯ ಸಮಾಚಾರಕ್ಕೆ ಬಂದಳು. ತುಸು ಹರಟೆಯಾದ ಬಳಿಕ ಶಹಾಜಹಾನನು ಅವಳನ್ನು ಕುರಿತು “ಮುದ್ದು ಮಗಳೇ, ಸುಲ್ತಾನ ದಾರಾಶಹನ ಧರ್ಮವಿಚಾರಗಳು ಹೇಗಿರುವವೆಂಬುದು ನಿನಗೆ ಗೊತ್ತಿರುವದೇನು?” ಎಂದು ಕೇಳಿದನು.

ರೋಶನಾರೆಯು ಮಂದಸ್ಥಿತಿಯಾಗಿ “ಅಜ್ಞಾನಿಯಾದ ತರಳೆ ನಾನು. ಧರ್ಮದಲ್ಲಿ ನನಗೇನು ತಿಳಿಯಬೇಕಾಗಿದೆ?” ಎಂದು ಹೇಳಿದಳು.

“ನೀನೊಳ್ಳೇ ಚತುರೆಯು! ಈ ಮಾತಿನ ವಿಷಯವಾಗಿ ಜನರು ಏನಾಡುತ್ತಿರುವರೆಂಬುದು ನಿನಗೆ ತಿಳಿಯದೆ ಇರದು.”

“ಜನರಲ್ಲಿರುವ ವದಂತಿಯನ್ನು ಕೇಳಿದರೆ ದರಾಯಸನು ಹಿಂದೂ ಧರ್ಮದ ಪಕ್ಷಪಾತಿಯಾಗಿರುವನೆಂದು ತಿಳಿಯುತ್ತದೆ. ಈ ವಿಚಾರವೇತಕ್ಕೆ ಬೇಕಾಗಿತ್ತು ತಮಗೆ?”

“ರೋಶನಾ, ದಾರಾಶಹನು ನನ್ನ ಪಶ್ಚಾತ್ ದಿಲ್ಲಿಯ ಚಕ್ರವರ್ತಿಯಾಗತಕ್ಕವನು. ಹಿಂದೂಧರ್ಮದ ಪಕ್ಷಪಾತಿಯಾಗಿದ್ದ ಆ ನನ್ನ

ಮಗನನ್ನು ಜನರು ಆದರಿಸುವರೋ ಇಲ್ಲವೋ ಎಂಬ ಭೀತಿಯು ನನ್ನ ಹೃದಯದಲ್ಲಿ ತುಂಬಿಕೊಂಡಿದೆ. ”

ಈ ಅಭಿಪ್ರಾಯವನ್ನರಿತು ರೋಶನಾರೆಯು ಒಳಿತಾಗಿ ಹಿಗ್ಗಿದಳು. ಆದರೂ ಉಪಚಾರಕ್ಕಾಗಿ ಅವಳಂದದ್ದು:- “ ದಿಲ್ಲಿಯ ಚಕ್ರವರ್ತಿಯೆಂಬ ಉದಗ್ರವಾದ ಬಿರುದನ್ನು ತಾಳಿದ ನರಾಧಿಪತಿಗೆ ಜನರ ಆದರ-ಅನಾದರಗಳಿಂದೇನಾಗುವದು ? ”

“ ಹಾಗಂದರೇನು ರೋಶನಾರ್ ? ಪ್ರಜಾಜನರ ಆದರಕ್ಕೆ ಪಾತ್ರನಾಗದಿದ್ದ ರಾಜನ ರಾಜ್ಯವು ಸ್ಥಿರವಾಗಿ ನಿಲ್ಲಲಾರದು. ”

“ ನೀವು ತೀರಿಕೊಂಡ ಬಳಿಕ ಈ ರಾಜ್ಯವು ಸ್ಥಿರವಾಗಿ ನಿಂತ ಭಾಗ್ಯವು ನಿಮಗೇನು, ಅಳಿದುಹೋದ ಭಾಗ್ಯವಾದರೂ ನಿಮಗೇನು ? ದರಾಯಸನು ಮುಸಲ್ಮಾನೀ ಧರ್ಮಕ್ಕೆ ಪ್ರತಿಕೂಲನಾಗಿ ನಡೆದರೆ ತನ್ನ ಫಲಭೋಗವನ್ನು ತಾನುಣ್ಣುವನು. ಬಾಬರಶಹರು ಗಳಿಸಿಟ್ಟ ರಾಜ್ಯವನ್ನು ದಾರಾಶಹರು ಕಳೆದರೆನ್ನಬೇಕು ! ಆ ದೋಷಕ್ಕೆ ನೀವು ಜೇರೆ ಪಾತ್ರರಲ್ಲವಷ್ಟೆ ? ”

“ ಏನು ಮಾತಾಡುವಿ ರೋಶನಾರ್ ! ಈ ನಮ್ಮ ಮುಸಲ್ಮಾನೀ ಸಾಮ್ರಾಜ್ಯವು ಚಿರಕಾಲವಾಗಿ ನಡೆದು ಮಹಮದ್ ಪಯಗಂಬರವರ ಮತವು ಅಸೇತುಹಿಮಾಚಲದ ವರೆಗೆ ವ್ಯಾಪಿಸಿಕೊಂಡಿರಬೇಕೆಂಬದು ನಮ್ಮ ಹಿರಿಯರ ಅಭಿಪ್ರೇಯ. ಹೀಗಿರಲು ನನ್ನ ಮಗನೇ ನನ್ನ ರಾಜ್ಯವನ್ನು ಮುರಿದುಬಿಡುವನೆಂಬ ಭವಿಷ್ಯವನ್ನು ನೀನು ಸ್ಪಷ್ಟ ಚಿತ್ತಳಾಗಿ ನನ್ನ ಮುಂದೆ ಹೇಳುವಿಯಲ್ಲವೆ ? ”

“ ಅವಕ್ಕಿನ್ನೇನು ಮಾಡಬೇಕು ? ಹಿರಿಯ ಮಗನನ್ನು ಬಿಟ್ಟು ಚಿಕ್ಕವನೊಬ್ಬನಿಗೆ ನೀವು ನಿಮ್ಮ ರಾಜ್ಯವನ್ನು ಕೊಡಬೇಕಾಗಿಲ್ಲವಷ್ಟೆ ? ”

“ ದಾರಾನ ಕಾಲಕ್ಕೆ ನಮ್ಮ ರಾಜ್ಯವು ನಿಶ್ಚಯವಾಗಿ ಮುರಿದು ಹೋಗುವದೇ ಆದರೆ ಮತ್ತೊಬ್ಬನಿಗೆ ನಾವು ಪಟ್ಟಗಟ್ಟಬೇಕಾಗುವದಲ್ಲವೆ ? ”

“ ನಾನೇನು ಹೇಳಲಿ ? ನನಗೆ ದಾರಾಶಹನೂ ಅಷ್ಟೇ, ಮತ್ತೊಬ್ಬನೂ ಅಷ್ಟೇ. ಎಲ್ಲರೂ ನನ್ನ ಒಡಹುಟ್ಟಿದವರೇ. ಆದರೂ ನಿಮ್ಮ ನಾಲ್ಕು ಜನ ಮಕ್ಕಳಲ್ಲಿ ಔರಂಗಜೇಬನೇ ಸಾರ್ವಭೌಮನಾಗಲಿಕ್ಕೆ ಯೋಗ್ಯನೆಂದು ನನಗೆ ಕಾಣುತ್ತದೆ. ”

“ ಹಿರಿಯವನನ್ನು ಬಿಟ್ಟು ಚಿಕ್ಕವನಿಗೆ ಸಿಂಹಾಸನವನ್ನು ಕೊಡುವುದು ಹೇಗೆ? ” ಎಂದು ಬಾದಶಹನು ಒಳ್ಳೇ ದುಃಖಿತನಾಗಿ ಕೇಳಿದನು.

“ ತಾತರೆ, ಹಿರಿಯನಿಗೆ ಪಟ್ಟಿಗಟ್ಟಬೇಕೆಂಬುದು ಹಿಂದೂಜನರ ರೂಢಿಯು. ಆ ರೂಢಿಯು ನಮ್ಮ ಮುಸಲ್ಮಾನರಲ್ಲಿ ಇರುವುದಾಗಿ ತೋರುವುದಿಲ್ಲ. ನಮ್ಮ ಶಾಸ್ತ್ರದ ನಿರ್ಬಂಧವು ಹಾಗಿದ್ದದ್ದಾದರೆ ಕರ್ಬಲ್ಲಾದ ರಣಭೂಮಿಯೆಲ್ಲ ಮಹಾ ಸತ್ಯಶಾಲಿಗಳ ರಕ್ತದಿಂದ ತೋಯಿದು ಕೆಸರಾಗುತ್ತಿದ್ದಿಲ್ಲ. ನಮ್ಮ ಮುತ್ತಾತರಾದ ಸಲೀಮ ಸುಲ್ತಾನರು ಅಕಬರ ಬಾದಶಹರ ಜ್ಯೇಷ್ಠ ಪುತ್ರರೇ ಅಲ್ಲವೆ? ಅವರಿಗೆ ರಾಜ್ಯವಾಗಬಾರದೆಂದು ಒಹೂಜನರ ಅಭಿಪ್ರಾಯವಾಗಿತ್ತು. ಅಕಬರ ಬಾದಶಹರೇ ತಮ್ಮ ಅಂತ್ಯಕಾಲದಲ್ಲಿ ಮಂತ್ರಿಗಳನ್ನು ಕರಿಸಿ ಸಲೀಮ ಸುಲ್ತಾನರಿಗೇ ತಮ್ಮ ರಾಜ್ಯವಾಗಬೇಕೆಂದು ಹೇಳಿಕೊಂಡರು. ಅಂದಲ್ಲೆಯೇ ಸಲೀಮ ಸುಲ್ತಾನರು ಜಹಾಂಗೀರ ಬಾದಶಹರಾದರು. ಅಕಬರ ಬಾದಶಹರು ಪ್ರಜರ ವಚನವನ್ನು ತೆಗೆದುಕೊಳ್ಳದೆ ಪ್ರಾಣ ಬಿಟ್ಟದ್ದಾಗಿದ್ದರೆ ಸಲೀಮರ ಜ್ಯೇಷ್ಠ ಪುತ್ರತ್ವವು ಹಾಗೇ ಉಳಿದು ಹೋಗುತ್ತಿತ್ತು. ”

“ ರೋಶನ್ ಈ ಮಾತು ಸಾಕಾಯಿತು. ಇಂದು ನನಗೆ ತಲೆಬೇನೆ ಹೆಚ್ಚಾಗಿದೆ. ನಾಳೆಗೆ ನಾವು ಆಗ್ರಾಪಟ್ಟಣಕ್ಕೆ ಹೋಗತಕ್ಕವರೆಂದು ತಿಳಿದೀ ಜನರಿಗೆ ಅಜ್ಜಿ ಮುಟ್ಟುವಂತೆ ಮಾಡು ” ಎಂದು ಹೇಳಿ ಶಹಾಜಹಾನನು ಮುಸುಕಿಟ್ಟು ಮಲಗಿಕೊಂಡನು.

೨೫

ಮುತ್ತಾತ ಮೊಮ್ಮಕ್ಕಳು

ಶಹಾಜಹಾನ್ ಬಾದಶಹನ ವಿಶ್ರಾಮಮಂದಿರವೆಂದರೆ ಇಂದ್ರ ಭವನವೇ ಅಲ್ಲವೆ? ಅತಿಮನೋಹರವಾಗಿ ಕಟ್ಟಿದ ವಿಸ್ತಾರವಾದ ಉಪ್ಪರಿಗೆಯದು! ಆ ಮೇಲ್ಮನೆಯ ಎತ್ತರವಾದ ಮೇಲ್ಕಟ್ಟನ್ನು ಚಮತ್ಕಾರವಾದ ಸುಳುವುಗಳುಳ್ಳ ಬಂಗಾರದ ತಗಡಿನಿಂದ ಸಂಪೂರ್ಣವಾಗಿ ಹೊದಿಸಿದ್ದರಿಂದ.

ಮನೆಯೆಲ್ಲ ಆ ಚಿನ್ನದ ಹೊಳಪಿನಿಂದ ಕಂಗೊಳಿಸುತ್ತಿತ್ತು. ಆ ಮೇಲ್ಕಟ್ಟಿನ ನಾಲ್ಕೂ ಬದಿಗಳಿಗೂ ಗೋಡೆಗಳ ಗುಂಟ ಮುತ್ತಿನ ಕೊಂಡಿಲಗಳನ್ನು ಬಹು ಚಿತ್ರಮಯವಾಗಿ ತೋರುವಂತೆ ಕಟ್ಟಿದ್ದರು. ಅರಿಸಿನ ಬಣ್ಣದ ರೇಸಿಮೆಯ ತೆರೆಗಳಿಂದ ನಾಲ್ಕೂ ಗೋಡೆಗಳನ್ನು ಆಚ್ಛಾದಿಸಿದ್ದರು. ಕಲಾನಿಪುಣರು ಆ ತೆರೆಗಳ ಮೇಲೆ ಪುಷ್ಪಸಂಭೃತವಾದ ಲತೆಗಳನ್ನೂ, ಫಲಗಳಿಂದ ಬಾಗಿದ ತರುಗಳನ್ನೂ, ಅನಂದದಿಂದ ಹಾರಾಡುವ ಮನೋಹರವಾದ ಪಕ್ಷಿ ಸಮುದಾಯವನ್ನೂ, ಬೆದರಿದೆರಳೆಗಳನ್ನೂ, ಅಟ್ಟಿಬರುವ ವ್ಯಾಘ್ರನನ್ನೂ, ಕಾದಾಡುವ ಕಾಡಾನೆಗಳನ್ನೂ ತದ್ರೂಪವಾಗಿ ಕಸೀದೆಯಲ್ಲಿ ತೆಗೆದಿದ್ದರು. ಬಹು ಪರಿಯಾಗಿ ಅಲಂಕರಿಸಲ್ಪಟ್ಟ ಅನೇಕವಾದ ಸುಖಾಸನಗಳೂ, ಮಂಚಗಳೂ ಅಲ್ಲಲ್ಲಿ ರಂಜಿಸುತ್ತಿದ್ದವು. ಈ ಮಂದಿರದ ಸುತ್ತಲೂ ಹೊರಮಗ್ಗಲಿಗಿದ್ದ ಕಟಾಂಜನದಲ್ಲಿ ಹೂವಿನ ಗಿಡಗಳುಳ್ಳ ಅನೇಕವಾದ ರಂಜಣಿಗಳನ್ನು ಇಟ್ಟಿರುವುದರಿಂದ ಸುಗಂಧಮಿಶ್ರಿತವಾದ ಗಾಳಿಯು ಬಾದಶಹನ ಇಚ್ಛಾನುಸಾರವಾಗಿ ಮೆಲ್ಲನೆ ವಾತಾಯನಗಳೊಳಗಿಂದ ಹಾಯ್ದು ಬರುತ್ತಿತ್ತು.

ಹೀಗೆ ಸುರಮ್ಯವಾಗಿರುವ ಆ ವಿಶ್ರಾಂತಿ ಮಂದಿರದ ಮೇಲ್ಭಾಗದಲ್ಲಿ ಇರಿಸಿದ ರತ್ನಖಚಿತವಾದ ಮಂಚದ ಮೇಲೆ ವೃದ್ಧನಾದ ಶಹಾಜಹಾನನು ಬೇನೆಯಿಂದಲೂ ಮನಸ್ತಾಪಗಳಿಂದಲೂ ಹಿಂಡಿ ಹಿಪ್ಪೆಯಾದಂತವನಾಗಿ ದಿಂಬಕ್ಕೆ ಆತುಕೊಂಡು ಕುಳಿತಿದ್ದನು. ಹೇಳಲಿಕ್ಕೆ ಬಾರದಂಥ ಬೇನೆಯಿಂದ ಅವನ ಅವಯವಗಳ ಸಂದುಸಂದುಗಳೆಲ್ಲ ಹಿಡಿದಿದ್ದವು. ಬಳಿಯಲ್ಲಿಯೇ ಇಟ್ಟಿರುವ ತಬಕದಲ್ಲಿ ತುಂಬಿರುವ ಉತ್ತಮೋತ್ತಮವಾದ ಪುಷ್ಪಗಳಲ್ಲಿ ಒಂದನ್ನು ಎತ್ತಿಕೊಂಡು ಮೂಸಿ ನೋಡುವೆನೆಂದರೂ ಅವನಿಗೆ ಸ್ವಾತಂತ್ರ್ಯವಿದ್ದಿಲ್ಲ. ವ್ಯಾಧಿ ವೃದ್ಧಾಪ್ಯಗಳು ಅವನ ಬಲವನ್ನೆಲ್ಲ ಮುರಿದುಬಿಟ್ಟಿದ್ದರಿಂದ ಅವನಿಗೆ ಯಾವ ವಸ್ತುವಿನಲ್ಲಿಯೂ ಆಪೇಕ್ಷೆ ಇರಲಿಲ್ಲ. “ಭ್ರಾತೃಘಾತದಂಥ ಪಾತಕವನ್ನು ಮಾಡಿ ನಾನು ಈ ಸಾಮ್ರಾಜ್ಯದ ಅಧಿಪತ್ಯವನ್ನು ಹೊಂದಿದೆನಲ್ಲವೆ? ಇದರಿಂದ ನನಗೇನು ಸುಖವಾಯಿತು? ವಿಷಯ ಸುಖನಿರತನಾದ ನನಗೆ ಸಾಮ್ರಾಜ್ಯವೇ ಯಾಕೆ ಬೇಕಾಗಿತ್ತು? ಸಾಮಾನ್ಯರಾದ ಸರದಾರರಲ್ಲಿ ಅನೇಕರು ನನಗಿಂತಲೂ ಅಧಿಕವಾದ ವಿಷಯ ಸುಖಗಳನ್ನು ಯಥೇಚ್ಛವಾಗಿ ಸೇವಿಸುತ್ತಿರುವರು. ಸ್ವಸುಖ ನಿರಭಿಲಾಷನಾದ:

ಮಹಾತ್ಮನೇ ಸಾಮ್ರಾಜ್ಯದ ಸುಖವನ್ನು ಸೇವಿಸತಕ್ಕ ಸವಿಗಾರನು. ಪ್ರಜಾಜನರ ಭಾರವನ್ನು ಹೊರಬಲ್ಲವನಾದ ಬಲ್ಲಿದನೇ ರಾಜನಾಗಲಿಕ್ಕೆ ಯೋಗ್ಯನು ! ಇದೆಲ್ಲ ನನಗೆ ಸಾಯುವ ಕಾಲಕ್ಕೆ ತಿಳಿಯಬಂದಿತು. ನನ್ನ ಮುತ್ತಾತರಾದ ಅಕಬರ ಬಾದಶಹರಿಗೆ ತಾರುಣ್ಯದಲ್ಲಿಯೇ ಕರ್ತವ್ಯ ದೃಷ್ಟಿಯ ಜ್ಞಾನವಾದ್ದರಿಂದ ಅವರ ಕೀರ್ತಿಯು ಅಜರಾಮರವಾಗಿ ಹೋಯಿತು. ಇನ್ನೇನಿದೆ!! ನನ್ನ ತರುವಾಯದಲ್ಲಿಯಾದರೂ ಅಕಬರ ಸಂಘ ಮಹಾರಾಜನು ನನ್ನ ಪೀಠವನ್ನೇರಿದರೆ ಒಳ್ಳೆದಾದೀತು. ಅಕಬರ ರಂಘವನೆಂದರೆ ನನ್ನ ದರಾಯಸನೇ ! ಆದರೆ ಧರ್ಮಾಭಿಮಾನಿಗಳಾದ ನನ್ನ ಮುಸಲ್ಮಾನೀ ಪ್ರಜಾಜನರು ಔರಂಗಜೇಬನೇ ರಾಜನಾಗಬೇಕೆನ್ನುತ್ತಾರೆ. ಇವರೀವರಲ್ಲಿ ಶ್ರೇಷ್ಠನಾವನೋ ನನಗೆ ತಿಳಿಯಲೊಲ್ಲದು ! ”

ಹೀಗೆ ಅಸ್ತಾಚಲದ ಮೇಲೆ ವಿಶ್ರಮಿಸಿರುವ ಪ್ರಾತಃಕಾಲದ ಚಂದ್ರನಂತೆ ನಿಸ್ತೇಜನೂ ಸಮಾಪ್ತಕಾಲನೂ ಆದ ಶಹಾಜಹಾನನು ತನ್ನ ಪರ್ಯಂಕದ ಮೇಲೆ ಚಿಂತಾಕುಲನಾಗಿ ಕುಳಿತಿರಲು, ಶುಕ್ರನಂತೆ ನವೋದಿತನೂ ತೇಜಸ್ವಿಯೂ ಆಗಿರುವ ಸುಲೇಮಾನ ಶುಕೋ ರಾಜಕುಮಾರನು ತನ್ನ ಮುತ್ತಾತನಾದ ಶಹಾಜಹಾನನ ಎದುರಿನಲ್ಲಿ ತುಸು ಅಂತರದ ಮೇಲೆ ವಿನಯದಿಂದ ನಿಂತುಕೊಂಡಿದ್ದನು. ತ್ರೈಲೋಕ್ಯಸುಂದರಿಯಾದ ನೂರ ಜಹಾನಳ ಮೊಮ್ಮಗಳ ಮಗನಾದ ಸುಲೇಮಾನನು ಅನುಪಮನಾದ ಸುಂದರನಾಗಿದ್ದನು. ಉನ್ನತಾಂಗನೂ ಅಜಾನುಬಾಹುವೂ ಬಲಯುತನೂ ಆಗಿರುವ ಆ ನವತರುಣನು ರಾಜಲಕ್ಷಣಗಳಿಂದ ಮೆರೆಯುತ್ತಿದ್ದನು. ತನ್ನ ಮುತ್ತಾತನು ವಿಚಾರಗ್ರಸ್ತನಾಗಿ ಕುಳಿತದ್ದು ಕಂಡು ಸುಲೇಮಾನನು ಸಪ್ತಳ ಮಾಡದಲೆ ಮೆಲ್ಲನೆ ಬಂದು ನಿಂತಿರುವದರಿಂದ ಶಹಾಜಹಾನನ ದೃಷ್ಟಿಯು ಅವನ ಕಡೆಗೆ ಬೇಗನೆ ತಿರುಗಲಿಲ್ಲ.

ಬಾದಶಹನ ವಿಚಾರಸಶಣಿಯು ಶಿಥಿಲವಾದ ಬಳಿಕ ಅವನು ಮೇಲಕ್ಕೆ ಕಣ್ಣೆತ್ತಿ ನೋಡಲಾಗಿ ತನ್ನ ಹೃದಯಾನಂದಕನಾದ ಮೊಮ್ಮಗನನ್ನು ಕಂಡನು. ವಿನೀತನಾಗಿ ನಿಂತಿರುವ ಸುಲೇಮಾನನ್ನು ಕಂಡು ಬಾದಶಹನು ಹಿಗ್ಗಿ “ ಏನು ಹೆಜರತ್, ದಿಲ್ಲಿಯ ಬಾದಶಹಾಗತಕ್ಕವರಾದ ನೀವು

ಸಾಮಾನ್ಯ ಜನರಂತೆ ಹಾಗೇಕೆ ನಿಂತಿರಿ?" ಎಂದು ವಿನೋದದಿಂದ ನುಡಿದು ತನ್ನ ಬಾಡಿದ ಮುಖದಲ್ಲಿ ನಗೆದೋರಿದನು.

“ ತಾತರು ನನಗೆ ಬರಲಾಜ್ಞಾ ಪಿಸಿದ ಮೇರೆಗೆ ನಾನಾಗಲೇ ಬಂದೆನು. ತಾವು ವಿಚಾರದಲ್ಲಿರುವದನ್ನು ಕಂಡು ನಾನು ಸುಮ್ಮನೆ ನಿಂತುಕೊಂಡಿದ್ದೆನು.” ಎಂದು ಸುಲೇಮಾನನು ತನ್ನ ಮುತ್ತಾತನ ಮಂಚಕ್ಕೆ ಪ್ರಣಾಮ ಮಾಡಿ ಆತನು ತೋರಿಸಿದ ಆಸನದ ಮೇಲೆ ಕುಳಿತುಕೊಂಡನು.

“ ಶಾಬಾಸ್! ವತ್ಸಾ, ನೀನೊಳ್ಳೇ ವಿನಯಶೀಲನು. ನಮ್ಮ ಆಜ್ಞೆಯನ್ನು ನೀನು ನಿಯಮದಿಂದ ಪರಿಪಾಲಿಸುತ್ತಿರುವದನ್ನು ಕಂಡು ನನಗೆ ಬಹಳೇ ಸಂತೋಷವಾಯಿತು.”

“ ಈ ದಿನಸ ಮುತ್ತಾತರ ಜೀವಕ್ಕೆ ಸಮಾಧಾನವಿರುವದಷ್ಟೆ? ತಮಗೆ ತುಸು ಆರಾಮವಾಗಿರುವದೆಂದು ಫಿರಂಗೀ ಹಕೀಮನು ಹೇಳಿದನು.”

“ ಮಗುವೆ, ವೃದ್ಧನಾದ ನನ್ನ ದುರ್ಧರವಾದ ವ್ಯಾಧಿಯು ಆಕ್ರಮಿಸಿಕೊಂಡಿರಲು ನನಗೆ ಯಾರ ಔಷಧದಿಂದ ಏನಾಗಬೇಕಾಗಿದೆ? ನನ್ನ ಸಾಮ್ರಾಜ್ಯವನ್ನೂ ಈ ಮುಕುಟವನ್ನೂ ಯಾರಾದರೂ ತೆಗೆದುಕೊಂಡು ಅದಕ್ಕೆ ಬದಲಾಗಿ ಮನಃಸ್ವಾಸ್ಥ್ಯವನ್ನು ಕೊಟ್ಟರೆ ನನಗೊಳ್ಳೇ ಲಾಭವಾಯಿತೆಂದು ತಿಳುಕೊಳ್ಳುವೆನು. ನಾನು ಜೀವಂತನಿರುವಾಗಲೇ ಮನಸ್ತಾಪಕರವಾದ ಈ ಮುಕುಟವು ತನಗೆ ತನಗೆಂದು ನಿನ್ನ ತಂದೆ ಕಕ್ಕಂದಿರು ವಾಜ್ಯ ನಡಿಸಿರುವದನ್ನು ಕಂಡು ನನ್ನ ಮನಸ್ಸಿಗೆ ಹೆಚ್ಚಿನ ಅಸಮಾಧಾನವಾಗಿದೆ.” ಎಂದು ಆ ದಿಲ್ಲಿಶೈರನು ಉಸುರ್ಗರೆದು ನುಡಿದನು.

“ ನನ್ನ ತಂದೆಯವರಿಂದೇನು, ಮತ್ತಾರಿಂದಲೇನು ತಮಗೆ ಅಸಮಾಧಾನವುಂಟಾದದ್ದು ಕಂಡು ನನಗೆ ಅತಿಶಯವಾದ ವಿಷಾದವಾಯಿತು. ಯಾವಾಗಲೂ ತಮಗೆ ಸಂತೋಷವಾಗುವ ಕೆಲಸವೇ ತಮ್ಮ ಚಿರಂಜೀವರಾದ ನನ್ನ ಮಾತಾ-ಪಿತೃವ್ಯರ ಕರ್ತವ್ಯವಾಗಿರುವದು. ಆದರೆ, ಸುಲ್ತಾನದರಾಯಸರಿಂದ ವಿಪರೀತವಾದ ಆಚರಣವು ಸಂಭವಿಸಿರಲಿಕ್ಕಿಲ್ಲವೆಂದು ನಾನು ನಂಬಿದ್ದೇನೆ. ಮುತ್ತಾತರ ಪಶ್ಚಾತ್ ನನ್ನ ತಂದೆಯವರೇ ಈ

ಸಿಂಹಾಸನಕ್ಕೆ ಅಧಿಕಾರಿಗಳಾಗಿರಲು ಅದರ ಪ್ರಾಪ್ತಿಗಾಗಿ ಅವರು ಅನುಚಿತ ವಾದ ಕೆಲಸವನ್ನು ಮಾಡುವದಕ್ಕೆ ಕಾರಣವೇ ಇಲ್ಲ.”

“ ಸುಲ್ತಾನ ಸುಲೇಮಾನ ಶುಕೋ, ನೀನೀಗ ಅಬುಲ್ ಫಾಜಲ ನಂತೆ ಬಹು ವಿಶದವಾಗಿ ಮಾತಾಡಿದಿ. ಆದರೆ ನನ್ನ ಪ್ರಿಯಪುತ್ರನಾದ ದರಾಯಸನ ವಿರುದ್ಧವಾಗಿ ಅನೇಕರು ಅನೇಕವಾದ ಆರೋಪಗಳನ್ನು ಮಾಡುತ್ತಿರುವರು. ರೋಶನಾರಿಯು ಹೇಳುವದೊಂದು, ಔರಂಗಜೇಬನು ಮತ್ತೊಂದು. ಪ್ರತ್ಯಕ್ಷ ನಿನ್ನ ತಂದೆಯ ಸೋದರಮಾವನಾದ ಶಾ ಇಸ್ತೇ ಖಾನರು ಹೇಳುವದು ಬೇರೊಂದು. ಹೀಗೆ ಅನೇಕರು ಅನೇಕಪರಿಯಾಗಿ ಕಿಟಕಿಟಿ ಹಚ್ಚಿರುವರು. ಅವರು ಮಾಡುತ್ತಿರುವ ಆರೋಪಗಳೆಲ್ಲ ನಿರರ್ಥಕವಾದವುಗಳೆಂಬದನ್ನು ನಾನು ಬಲ್ಲೆನು. ನನ್ನ ದಾರಾಶಹನಂಥ ಸಜ್ಜನನೇ ಇಲ್ಲ. ಆದರೆ ಅವನು ಮಾಡುತ್ತಿರುವದೊಂದು ಕೆಲಸವು ಮಾತ್ರ ನನಗೆ ಸರಿಬರುವದಿಲ್ಲ.”

“ ದೇವತಾ ಸಮಾನರಾದ ನನ್ನ ಮುತ್ತಾತರೆ, ಅಂಥದಾವ ಕೆಲಸ ವನ್ನು ನನ್ನ ತಂದೆಯವರು ಮಾಡುತ್ತಿರುವರು? ” ಎಂದು ಚಕಿತನಾಗಿ ಸುಲೇಮಾನನು ಕೇಳಿದನು.

“ ಸುಲೇಮಾನ್, ಹೇಳಲು ಸಂಕೋಚಗೊಳ್ಳುತ್ತೇನೆ. ಆ ವರ್ತಮಾನವನ್ನು ಕೇಳಿದರೆ ನಿನ್ನ ಮೈಗೆ ಕೂಡ ಮುಳ್ಳು ಬರುವದು! ”

ಸುಲೇಮಾನನು ಅವೇಶದಿಂದಿದ್ದು ನಿಂತು ತನ್ನ ಜಾಜ್ಜಲವಾದ ಖಡ್ಗವನ್ನು ಹಿರಿದು,—“ ತಾತರೆ, ಯಾರು ಇಂಥ ಆರೋಪವನ್ನು ಮಹಾನುಭಾವರಾದ ನನ್ನ ತಂದೆಯವರ ಮೇಲೆ ಮಾಡಿರುವರು ಹೇಳಿ? ಅವರ ನಾಲಿಗೆಯನ್ನೇ ಸೀಳಿಬಿಡುವೆನು. ಅವರು ಜಯಸಿಂಗ, ಜಸವಂತಸಿಂಗರೇ ಆಗಲಿ, ಔರಂಗಜೇಬ, ಸುಜಾ ಸಾಹೇಬರಾಗಿರಲಿ, ಇನ್ನು ಮತ್ತಾರಾಗಿದ್ದರೂ ಚಿಂತೆಯಿಲ್ಲ!! ” ಎಂದು ಗರ್ಜಿಸಿ ನುಡಿದನು.

“ ಸುಲೇಮಾನ್, ಪಿತೃಭಕ್ತನಾದ ನಿನಗೆ ಕೋಪ ಬಂದದ್ದು ಅಶ್ಚರ್ಯವಲ್ಲ. ಆದರೂ ನಾನು ಹೇಳುವದನ್ನು ನೀನು ಸಮಾಧಾನ ಚಿತ್ತನಾಗಿ ಕೇಳುವಿಯೆಂದು ಆಶಿಸುತ್ತೇನೆ.”

“ ಪಿತಾಮಹರೆ, ತಮ್ಮ ಇಚ್ಛೆಯೆಂದರೆ ನನಗೆ ಅನುಲ್ಲಂಘನೀಯ ವಾದ ಆಜ್ಞೆಯೇ. ಆದರೆ ಮುಂದೆ ತಮ್ಮ ಸಿಂಹಾಸನವನ್ನೇ ಏರತಕ್ಕವ ರಾದ ಸುಲ್ತಾನ ದಾರಾಶಹರಂಥ ಸುಜರಿತರ ಮೇಲೆ ದುರಾತ್ಮರು ತಮ್ಮ ಸ್ವಹಿತವನ್ನು ಸಾಧಿಸುವದಕ್ಕಾಗಿ ವೃಥಾರೋಪಗಳನ್ನು ಮಾಡಿ ಬಾದಶಹರ ಮನಸ್ಸನ್ನು ಕಲುಷಿತವಾಗಿ ಮಾಡಲು ಯತ್ನ ಮಾಡುತ್ತಿರುವದನ್ನು ಕಂಡು ನನಗೆ ವಿಷಾದವಾಯಿತು. ವಿಷಾದದ ಭರಕ್ಕಾಗಿ ನಾನು ಬಾದಶಹರ ಸನ್ನಿಧಾನದಲ್ಲಿ ನಿಂತು ಖಡ್ಗವನ್ನು ಹಿರಿಯಬಾರದಾಗಿತ್ತು. ತಾತರು ಈ ಬಾಲಕನನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇನೆ.” ಎಂದು ಸುಲೇ ಮಾನನು ನಮ್ರನಾಗಿ ಪುಣಾಸು ಮಾಡಿದನು.

ಈ ಮಾತು ಕೇಳಿ ಬಾದಶಹರಿಗೆ ಪರಮ ಸಂತೋಷವಾಯಿತು. ದ್ರವರಹಿತವಾದ ಅವನ ಕಣ್ಣುಗಳು ಆನಂದಾಶ್ರುಗಳಿಂದ ತುಸು ಆದ್ರ್ವ ನಾದವು. “ ಮಗುವೆ, ನಿನ್ನ ಅನುನಯವನ್ನು ಕಂಡು ನನಗೆ ಹಿಡಿಸಲಾರ ದಷ್ಟು ಆನಂದವಾಗಿದೆ. ಹೀಗೆ ಬಂದು ನನಗೆ ನಿನ್ನ ಬೆನ್ನುಮೇಲೆ ಕೈ ಆಡಿಸ ಗೊಡು!” ಎಂದು ಪ್ರೇಮಪೂರಿತವಾದ ಅಂತಃಕರಣದಿಂದ ಆ ಮುತ್ತಾ ತನು ಹೇಳಿದನು.

ಸುಲೇಮಾನನು ನಮ್ರತೆಯಿಂದ ಶಹಾಜಹಾನನ ಸಮೀಪಕ್ಕೆ ಬಂದು ತಲೆ ಬಾಗಿ ಸಿಕೊಂಡು ನಿಂತನು. ಶಹಾಜಹಾನನು ಅಕ್ಕರತೆಯಿಂದ ಸುಲೇ ಮಾನನ ಬೆನ್ನುಮೇಲೆ ಕೈಯ್ಯಾಡಿಸಿ ಕೃತಾರ್ಥನಾದನು.

“ ಹಜರತ್, ನನ್ನ ತಂದೆಯವರು ಏನು ಮಾಡಿದರೆಂಬ ವಾರ್ತೆ ತಮ್ಮ ಕಿವಿಗೆ ಬಿದ್ದಿದೆ? ದಯಮಾಡಿ ಹೇಳಬೇಕು.” ಎಂದು ಸುಲೇಮಾ ನನು ಪ್ರಾರ್ಥಿಸಿದನು.

“ ದರಾಯಸನು ಕಾಫರರಾದ ಹಿಂದೂ ಪಂಡಿತರೊಡನೆ ಧರ್ಮದ ಸಂಬಂಧವಾಗಿ ಚರ್ಚೆ ನಡೆಸುತ್ತಿರುವನಂತೆ! ಅಹುದೇನು? ”

“ ಅಹುದು. ಆದರೇನಾಯಿತು? ”

“ ಏನಾಯಿತೆಂದರೆ! ಮುಸಲ್ಮಾನೀ ಸಾಮ್ರಾಜ್ಯದ ಅಧಿಪತಿಯಾಗ ತಕ್ಕವನಾದ ನಿನ್ನ ತಂದೆಯು ಕಾಫರರ ಅಭಿಪ್ರಾಯಕ್ಕೆ ಒಳಗಾದರೆ ಅದು ಕೆಡಕಲ್ಲವೆ? ”

“ಹುಜೂರ್, ಕಾಫರರೊಡನೆ ಪ್ರಸಂಗಮಾಡಿ ಅವರ ಧರ್ಮದ ತತ್ವಗಳನ್ನು ಚನ್ನಾಗಿ ಅರಿತುಕೊಂಡು ಅವುಗಳನ್ನು ಖಂಡಿಸಲು ಪ್ರಯತ್ನ ಮಾಡುವುದು ಕೆಡಕೆ? ಹಿಂದೂ ಜನರ ಧರ್ಮವು ಏನಿರುವದೆಂಬದನ್ನು ಅರಿಯದೆ ಅದು ಕೆಟ್ಟದ್ದೆಂದು ಹೇಳುವ ವೃಥಾಭಿಮಾನಿಗಳಿಗಿಂತಲೂ, ಅದನ್ನು ಅರಿತು ಅದರ ಹೀನತೆಯನ್ನು ಬೈಲಿಗೆ ತರಲು ಯತ್ನ ಮಾಡುವವರ ಉದ್ಯೋಗವು ಸ್ತುತ್ಯವಾದದ್ದಲ್ಲವೆ?”

ಈ ಮಾತಿಗೆ ಬಾದಶಹನು ಸಂತೋಷದಿಂದ ನಕ್ಕು—“ವಿಜ್ಞಾನನ ಮಗನು ನೀನು! ಈ ಸಮಯದಲ್ಲಿ ನನ್ನ ಬಾಯಿ ಕಟ್ಟಿದಿ ಸರಿ. ಆದರೆ ದರಾಯಸನು ಹಿಂದೂ ಜನರ ಮತಕ್ಕೆ ಒಳಗಾಗುವುದು ಕೆಟ್ಟದ್ದೇ ಸರಿ.” ಎಂದು ನುಡಿದು ಸುಲೇಮಾನನ ಮುಖವನ್ನು ನೋಡಿದನು.

“ನನ್ನ ತಂದೆಯವರು ಅನ್ಯಮತಕ್ಕೆ ಒಳಗಾಗುವರೆಂಬುದು ಅಸಂಭವವಾದ ಮಾತು. ಅನ್ಯಮತಗಳಲ್ಲಿ ಅವರಿಗೆ ವಿಶ್ವಾಸವಿದ್ದದ್ದೇ ಆಗಿದ್ದರೆ ಅವರು ತಮ್ಮ ಪ್ರೀತಿಯ ಮಗನಾದ ನನ್ನನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಕುರಾಣದ ತತ್ವಗಳನ್ನು ಬೋಧಿಸಿ ಇಸ್ಲಾಮೀ ಧರ್ಮವೇ ಸತ್ಯವಾದದ್ದೆಂದು ಯಾಕೆ ಹೇಳುವರು?”

“ಸುಲೇಮಾನ್, ನೀನು ಮನಗಂಡ ಮಾತು ಹೇಳುತ್ತಿರುವಿಯಷ್ಟೆ?” ಎಂದು ದರಾಯಸನ ತಂದೆಯು ಔತ್ಸುಕ್ಯದಿಂದ ಕೇಳಿದನು.

ಸುಲೇಮಾನನೆದ್ದು ನಿಂತು—“ತಾತರೆ, ಈ ಸುಲೇಮಾನನು ತಮ್ಮ ವಾದಗಳ ಮುಂದೆ ಎಂದಾದರೂ ವೋಸದ ಮಾತುಗಳನ್ನು ಹೇಳಿದ್ದು ತಮ್ಮ ಅನುಭವಕ್ಕೆ ಬಂದಿರುವದೆ?” ಎಂದು ನುಡಿದು ವಿನಯದಿಂದ ಪ್ರಣಾಮ ಮಾಡಿದನು.

“ವತ್ಸಾ, ಈಗ ನನ್ನ ಚಿಂತೆಯು ಪರಿಹಾರವಾಯಿತು. ನಾನು ಧನ್ಯನಾದೆನು! ನನ್ನ ಪ್ರೀತಿಯ ಮಗನಾದ ಛಾರಾಶಹನೇ ನನ್ನ ಪಶ್ಚಾತ್ತಾನಮ್ಮ ಸಾಮ್ರಾಜ್ಯಕ್ಕೆ ಅಧಿಪತಿಯಾಗತಕ್ಕವನೆಂದು ನಾನಿನ್ನು ಶಾಸನವನ್ನು ಮಾಡುವೆನು.” ಎಂದು ಬಾದಶಹನು ತನ್ನ ವ್ಯಾಧಿಯ ಪೀಡೆಯನ್ನೆಲ್ಲ ಮರೆತು ಉತ್ಸಾಹದಿಂದ ಹೇಳಿದನು.

“ ನಮ್ಮ ತಂದೆಯವರಿಗೆ ಪಟ್ಟನಾಗಬಾರದೆಂದು ಈ ಮೊದಲು ಬಾದಶಹರ ಅಭಿಪ್ರಾಯವಾಗಿತ್ತೇನು ? ”

“ಹಾಗೇನಲ್ಲ ! ನಿಮ್ಮ ತಂದೆಯು ಪರಧರ್ಮಾನುಯಾಯಿಯಾಗಿದ್ದರೆ ಇಂಥ ರಾಜನಿಗೆ ಸದ್ಧರ್ಮಾನುಯಾಯಿಗಳಾದ ಮಹಮದೀಯರು ಅಂಕಿತ ರಾಗಿರಲಿಕ್ಕಿಲ್ಲವೆಂತಲೂ, ಹಾಗಾದ ಮೇಲೆ ನಮ್ಮ ರಾಜ್ಯಕ್ಕೆ ಹಾನಿ ತಟ್ಟುವ ದೆಂತಲೂ ಚಿಂತಿಸಿ ನಿನ್ನನ್ನೇ ಭಾವಿ ಚಕ್ರವರ್ತಿಯನ್ನಾಗಿ ಮಾಡಬೇಕೆಂದು ನಾನು ಯೋಚಿಸುತ್ತಿದ್ದೆನು.”

“ ಹೀಗೆ ವ್ಯುತ್ಕ್ರಮವಾಗಿ ಬಂದ ಸಿಂಹಾಸನವನ್ನು ನಾನೆಂದಿಗೂ ಮೆಟ್ಟುತ್ತಿದ್ದಿಲ್ಲ!! ” ಎಂದು ಸುಲೇಮಾನನು ಖಂಡಿತವಾಗಿ ನುಡಿದನು.

“ ಆ ಮಾತು ಇನ್ನೇಕೆ ? ನಿನ್ನ ತಂದೆಗೆ ಮೊದಲು ರಾಜ್ಯವಾಗಲಿ ! ಪಶ್ಚಾತ್ತಾದರೂ ನೀನು ರಾಜನಾಗುವಿಯಷ್ಟೆ ? ”

೬

ಮನೋವೇದಕನಾದ ಪುತ್ಥಳಿಯು

ವಜೀರ ಸಾದುಲ್ಲಾಖಾನನು ಅರವತ್ತು ಅರವತ್ತೆರಡು ವರುಷದವನಾದ ವೃದ್ಧನು. ಆದರೂ ತೇಜಃಪುಂಜನಾದ ಆ ಗೌರವರ್ಣದ ಅಮೀರನ ಮುಖದಲ್ಲಿ ಪಾಂಡಿತ್ಯದ ಲಕ್ಷಣವೂ, ಬುದ್ಧಿಮತ್ತೆಯ ವರ್ಚಸ್ಸೂ ಅಧಿಕವಾಗಿ ತೋರುತ್ತಿದ್ದವು. ಚತುರನೂ, ಕಾರ್ಯಕ್ಷಮನೂ, ಸಮೀಕ್ಷ್ಯಕಾರಿಯೂ ಆಗಿರುವ ಸಾದುಲ್ಲಾಖಾನನು ಬ್ರಹ್ಮಭೀಷದವನು “ ಯಥಾರಾಜಾ ಶಢಾ ಪ್ರಜಾ ” ಎಂಬಂತೆ ರಾಜರ ಜಾತಿಯವರ ಆಚಾರ-ವಿಚಾರಗಳೂ, ಅವರ ಉಡುಗೆ-ತೊಡಿಗೆಗಳೂ ಪ್ರಜರಿಗಾದರೂ ಬೇಕಾದ್ದವೇ ಆಗುವದುಂಟು. ಬ್ರಾಹ್ಮಣನಾದ ಸಾದುಲ್ಲಾಖಾನನು ರಾಜರ ವೇಷಭಾಷೆಗಳನ್ನು ಅಂಗೀಕರಿಸಿ ಯವನಸುಂದರಿಯೋರ್ವಳ ಮೋಹಪಾಶದಲ್ಲಿ ಸಿಕ್ಕಿದವನಾಗಿ ಅವಳನ್ನು ಮದುವೆಯಾಗಿ ಮುಸಲ್ಮಾನನಾದನು. ಆಗಿನ ಕಾಲಕ್ಕೆ ಯಃಕಷ್ಟಿತ್ತನಾದ ಹಿಂದುವು ಮುಸಲ್ಮಾನನಾದರೆ ಅವನು ರಾಜಾಶ್ರಯಕ್ಕೆ ಪಾತ್ರನಾಗುತ್ತಿದ್ದನಂತೆ ! ಚತುರನೂ, ಪಂಡಿತನೂ,

ಮೇಲಾಗಿ ಬ್ರಾಹ್ಮಣನೂ ಆದ ಸಾದುಲ್ಲಾಖಾನನು ಮುಸಲ್ಮಾನನಾಗಲು, ಅವನಿಗೆ ರಾಜಾಶ್ರಯ ದೊರಕಿದ್ದು ಅಶ್ಚರ್ಯವೇ? ಶಹಾಜಹಾನ್ ಬಾದಶಹನು ಈ ವಿದ್ವದ್ರತ್ನವನ್ನು ತನ್ನ ಕೊರಳಲ್ಲಿ ಕಟ್ಟಿಕೊಂಡನು.

ಸಾದುಲ್ಲಾಖಾನನಿಗೆ ಶಹರ್‌ಜಾದೆಯೆಂಬ ಅತಿರೂಪವತಿಯಾದ ಮಗಳಿದ್ದಳು. ಅರಬೀ ಭಾಷೆಯಲ್ಲಿ ಬರೆದ ಸುರಸ ಕಥೆಗಳ ನಾಯಿಕೆಯಾದ ಶಹರ್‌ಜಾದೆಯ ಹೆಸರನ್ನು ಸಾದುಲ್ಲಾಖಾನನು ರೂಪವತಿಯೂ ಚತುರೆಯೂ ಆದ ತನ್ನ ಮಗಳಿಗೆ ಇಟ್ಟಿದ್ದನು. ಆ ಸುಂದರಿಯು ವಿದ್ವಾಂಸನಾದ ತನ್ನ ತಂದೆಯ ಬಳಿಯಲ್ಲಿ ಕಲಿತವಳಾಗಿ ಸುಸಂಸ್ಕೃತವಾದ ಆಚಾರ-ವಿಚಾರಗಳುಳ್ಳವಳೂ, ಬುದ್ಧಿವಂತೆಯೂ, ರಸಜ್ಞಳೂ, ಕಲಾನಿಪುಣಿಯೂ ಆಗಿದ್ದಳು. ಶಹಾಜಹಾನನ ದ್ವಿತೀಯ ಚಿರಂಜೀವರಾದ ಸುಲ್ತಾನ ಸುಜಾ ಸಾಹೇಬರು ಆ ನವಯೌವನೆಯ ಮೇಲೆ ಮನಸಿಟ್ಟು ಅವಳನ್ನು ತನಗೆ ಕೊಡಬೇಕೆಂದು ಆಗ್ರಹದಿಂದ ಕೇಳಾಡಹತ್ತಿದರು. ದಿಲ್ಲಿಯ ಬಾದಶಹನ ಮಗನೂ, ಕದಾಚಿತ್ ದಿಲ್ಲಿಯ ಬಾದಶಹನೇ ಆಗಬಹುದಾದವನೂ, ಆದ ಸುಜಾ ಸುಲ್ತಾನನಿಗೆ ತನ್ನ ಮಗಳನ್ನು ಕೊಟ್ಟರೂ ಕೊಡಬಹುದೆಂದು ಸಾದುಲ್ಲಾಖಾನನು ಆಲೋಚಿಸಿದ್ದನು. ಆದರೆ ಶಹಾಜಹಾನ್ ಬಾದಶಹನು ಅಸ್ಪೃಶ್ಯನಾದದ್ದು ಕಂಡು, ಅವನ ನಾಲ್ಕೂ ಜನ ಮಕ್ಕಳು ಹಿಂದುಸ್ಥಾನದ ಚಕ್ರವರ್ತಿಯ ಮುಕುಟದ ಪ್ರಾಪ್ತಿಗಾಗಿ ಘೋರತರವಾದ ಯತ್ನವನ್ನು ಮಾಡುತ್ತಿರುವರೆಂದು ಶಂಕಿಸಿ ಅಂಥ ಪ್ರಸಂಗದಲ್ಲಿ ತಾನು ರಾಜಕುಮಾರರಲ್ಲಿ ಒಬ್ಬನ ಪಕ್ಷವನ್ನು ಸ್ವೀಕರಿಸುವದು ಸರಿಯಾದ ಮಾತಲ್ಲವೆಂದೆಣಿಸಿ, ವಜೀರನು ತನ್ನ ಮಗಳ ಲಗ್ನದ ಆಲೋಚನೆಯನ್ನು ಸದ್ಯಕ್ಕೆ ಮಾನಸಿಕ ಮಾಡಿದ್ದನು.

ಶಹರ್‌ಜಾದೆಯ ವಿಷಯವಾಗಿ ಸಾದುಲ್ಲಾಖಾನ ಹಾಗೂ ಸುಜಾ ಸುಲ್ತಾನರ ಮನಸ್ಸಿನಲ್ಲಿ ಭಿನ್ನಭಿನ್ನವಾದ ಆಲೋಚನೆಗಳು ಹುಟ್ಟುತ್ತಿರುವಾಗ ಆ ತರುಣಿಯ ಮನಸ್ಸು ಮತ್ತೋರ್ವ ತೇಜಸ್ವಿಯಾದ ತರುಣನಲ್ಲಿ ಮೆಲ್ಲಮೆಲ್ಲನೆ ಆಸಕ್ತವಾಗುತ್ತ ನಡೆದಿತ್ತು. ಸುಲ್ತಾನ ಸುಲೇಮಾನ ಶುಕೋನ ಅಧ್ಯಾಪಕನಾದ ಮೌಲ್ವಿಯೇ ಶಹರ್‌ಜಾದೆಯ ಗುರುವಾಗಿದ್ದನು. ಮೌಲ್ವಿಯು ಕಾಲಕಾಲಕ್ಕೆ ಸುಲೇಮಾನ ರಾಜಪುತ್ರನ

ಕುರಾಗ್ರಬುದ್ಧಿಯ ವರ್ಣನೆಯನ್ನು ಶಹರಚಾದೆಯ ಮುಂದೆ ಮಾಡುವನು. ಅವಳ ತಂದೆಯು ರಾಜಕುಮಾರನ ರಾಜಕಾರಣಪಟುತ್ವವನ್ನು ಆಗಾಗ್ಗೆ ಹೊಗಳುವನು. ಪರಿವಾರದವರೆಲ್ಲರೂ ಸುಲೇಮಾನನ ಶಹನ ಔದಾರ್ಯವನ್ನು ಕೊಂಡಾಡುವರು. ಅವನೊಳ್ಳೇ ರೂಪವಂತನೆಂದು ಅಂತಃಪುರದ ದಾಸಿಯರೆಲ್ಲರೂ ಬಹುಪರಿಯಾಗಿ ಬಣ್ಣಿಸುವರು. ಇಂಥ ಮಾನಿನೀಮನೋರಾಜ್ಯದ ಚಕ್ರವರ್ತಿಯನ್ನು ಕಣ್ಣು ತುಂಬಾ ನೋಡುವನೆಂಬ ಮನೀಷಯು ಯಾವ ಕಾಮಿನಿಗೆ ಆಗಲಿಕ್ಕಿಲ್ಲ !

ಮಿಜಿಮಿಜಿಯ ಮನಸ್ಸಿನವನಾದ ಶಹಾಜಹಾನನು ತನ್ನ ಪಶ್ಚಾತ್ ದಿಲ್ಲಿಯ ಸಿಂಹಾಸನವನ್ನು ಯುವರಾಜನಾದ ದಾರಾಶಹನಿಗೆ ಬಂಜಿತವಾಗಿ ಕೊಡುವನೆಂದು ವಜೀರ ಸಾದುಲ್ಲಾಖಾನನ ಮುಂದೆ ಆಡಿ ತೋರಿಸಿದ್ದನು. ದೂರದರ್ಶಿಯಾದ ಆ ವಜೀರನಿಗೆ ಶಹಾಜಹಾನನ ಮನೋಗತವು ಸರಿಯಾಗಿ ತೋರಿದ್ದರಿಂದ ಆ ಆನಂದಪ್ರದವಾದ ಸಮಾಚಾರವನ್ನು ಯುವರಾಜನಿಗೆ ತಿಳಿಸಬೇಕೆಂದು ಸಾದುಲ್ಲಾಖಾನನು ದಾರಾಸುಲ್ಲಾನನನ್ನೂ ಅವನ ಜೇಷ್ಠ ಪುತ್ರನಾದ ಸುಲೇಮಾನನನ್ನೂ ತನ್ನ ಮನೆಗೆ ಭೋಜನಕ್ಕೆ ಕರೆದಿದ್ದನು.

ಭಾವೀ ಸಾರ್ವಭೌಮನ ಅತಿಥ್ಯಕ್ಕಾಗಿ ಮಾಡಿಸಿದ ಸಮಾರಂಭವು ಬಳ್ಳೇ ಸಡಗರವುಳ್ಳದ್ದಾಗಿತ್ತು. ಗಂಗಾನದಿಯ ಉತ್ತಮೋತ್ತಮವಾದ ಮೀನಗಳೂ, ಫೈಜಾಬಾದದ ಹೋರಿಗಳ ನವಮಾಂಸಗಳೂ, ಘಮಘಮಿಸುವ ಅಕ್ಕಿ-ಜೀಳೆಗಳೂ, ಸಕ್ಕರೆ ತುಪ್ಪಗಳೂ ಪಾಕಶಾಲೆಯಲ್ಲಿ ಒಟ್ಟಿದ್ದವು. ಸೂಪಕಲಾನಿಪುಣರು ಕೇಶರ, ಕಸೂರಿ ಮಸಾಲೆಗಳನ್ನು ವಿಫುಲವಾಗಿ ಹಾಕಿ ಪರಿಪರಿಯ ಪಕ್ವಾನ್ನಗಳನ್ನು ಸಿದ್ಧ ಮಾಡುತ್ತಲಿದ್ದರು. ಮುಸಲ್ಮಾನರು ವ್ಯಂಜನಪದಾರ್ಥಗಳನ್ನು ಸಿದ್ಧ ಮಾಡಲು ಹೆಸರಾದವರು. ಅನೇಕ ತೋಟಗಳಿಂದ ತಂದ ಅಪೂರ್ವವಾದ ಕಾಯಿಪಲ್ಲೆಗಳ ರಚನೆಯನ್ನು ನೋಡಲಾಗಿ ಹೊಟ್ಟೆತುಂಬ ಉಂಡವನ ಬಾಯಿಯಲ್ಲಿ ಕೂಡ ನೀರು ಬರಬಹುದಾಗಿತ್ತು. ಕಾಬೂಲದ ದ್ರಾಕ್ಷಿಗಳನ್ನೂ, ಮಸ್ಕತ್ತದ ಪಾಳೆಬೆಳೆಗಳನ್ನೂ, ಕೊಡಗದ ಕಿತ್ತಳೆಗಳನ್ನೂ, ಗೋಮಾಂತಕದ ಮಾವಿನಹಣ್ಣುಗಳನ್ನೂ ಉಗ್ರಾಣಾಧಿಪತಿಗಳು ತರಿಸಿ ಇಡಿಸಿದ್ದರು.

ಭೋಜನಕ್ಕೆ ಇನ್ನೂ ಅವಕಾಶವಿತ್ತು. ದಾರಾಶಹನೂ ವಜೀರನೂ ಏಕಾಂತದಲ್ಲಿ ಕುಳಿತು ಆಸ್ತಾಲೋಚನಗೈಯುತ್ತಿದ್ದರು. ಈ ಅವಧಿಯಲ್ಲಿ ಸುಲೇಮಾನನು ವಜೀರರ ರಮ್ಯವಾದ ಉಪರಿಗೆಯ ಶೋಭೆಯನ್ನು ನೋಡುತ್ತ ಮೆಲ್ಲನೆ ಆಡ್ಡಾಡುತ್ತಿದ್ದನು. ಆ ಉಪರಿಗೆಯಲ್ಲಿ ಒಳ್ಳೇ ಚಮತ್ಕಾರವಾಗಿ ಅಲಂಕರಿಸಿದ್ದೊಂದು ಭವ್ಯವಾದ ಮಧ್ಯಮಂದಿರವಿತ್ತು. ನಟ್ಟನಡುವೆ, ಹೋಗಿಬರುವವರಿಗಾಗಿ ಪ್ರಶಸ್ತವಾದ ಮಾರ್ಗವನ್ನು ಇರಿಸಿ ಆ ಮಂದಿರದ ಎರಡೂ ಬದಿಗಳಲ್ಲಿ ಪ್ರದರ್ಶನಕ್ಕಾಗಿ ಸೋಜಿಗವಾದ ಅನೇಕ ವಸ್ತುಗಳನ್ನು ಬಹು ಪರಿಷ್ಕಾರವಾಗಿ ಮಂಡಿಸಿದ್ದರು. ಚಿತ್ರಗಾರರು ರಚಿಸಿದ ಕೃತ್ರಿಮವಾದ ಪತ್ರಫಲಾವಳಿಗಳೊತ್ತಟ್ಟಿಗೆ ನೇತ್ರೋತ್ಸವವಾಗಿ ತೋರುತ್ತಿದ್ದವು. ಕೈಮುಟ್ಟಿ ನೋಡದ ಹೊರತು ಇದು ಕೃತ್ರಿಮವಾದ ಮಾವಿನಹಣ್ಣೋ, ಈಗಿಡದ ಮೇಲಿಂದ ತಂದು ಇರಿಸಿದ್ದೋ ಹೇಳುವಂತೆ ಇದ್ದಿಲ್ಲ. ಒತ್ತಟ್ಟಿಗೆ ಚುಲಿ, ಕರಡಿ, ಮಂಗ, ನಾಯಿ, ಬೆಕ್ಕು, ಮೊಲ ಮುಂತಾದ ಪಶುಗಳು ಮೃಗರಾಜನಾದ ಸಿಂಹರಾಜನ ದರ್ಬಾರದಲ್ಲಿ ನೆರೆದಿದ್ದವು. ಜಟಾಧಾರಿಯಾದ ಮೃಗೇಂದ್ರನ ಕಣ್ಣುಗಳು ಆ ಮಂದಿರದಲ್ಲಿದ್ದ ದೀಪೋತ್ಸವದ ಬೆಳಕಿಗೆ ಬಹುಪರಿಯಾಗಿ ಹೊಳೆಯುತ್ತಿದ್ದು, ಮುಟ್ಟಿದ ಕೂಡಲೆ (ಯಂತ್ರಯೋಜನಕ್ಕಾಗಿ) ಆ ಕಂಠೀರವನು ಭೀತಿಬರುವಂತೆ ಗುರುಗುಟ್ಟಿ ಬಾಲವನ್ನೆತ್ತಿ ಅಪ್ಪಳಿಸುವನು. ಹೊಟ್ಟೆಯಲ್ಲಿರುವ ಮಲಸೂತ್ರದ ಯೋಗದಿಂದ ಕೆಲವು ಪಕ್ಷಿಗಳು ಮಂಜುಲವಾಗಿ ಹಾಡುತ್ತಿದ್ದವು. ಮತ್ತೊಂದೆಡೆಯಲ್ಲಿ ಲಗ್ನಸಮಾರಂಭಕ್ಕಾಗಿ ನೆರೆದಿರುವ ನರನಾರಿಯರ ಮೇಳವಿತ್ತು. ಕೃತ್ರಿಮರಾದ ಕೆಲ ಜನ ದಾಸಿಯರು ಎಡೆಬಿಡದಲೆ ಕಟಾಕ್ಷಕ್ಷೇಪವನ್ನು ಮಾಡುತ್ತಿದ್ದರು. ಕೆಲವರು ಮೃದುಹಾಸಗೈಯುತ್ತಿದ್ದರು. ಕೆಲವರು ಬೀಸಣಿಕೆ ಬೀಸುತ್ತಿದ್ದರು. ಅವರೆಲ್ಲರ ವ್ಯಾಪಾರಗಳು ಒಂದೇ ಪ್ರಕಾರವಾಗಿ ಪುನರಾವೃತ್ತಿಯನ್ನು ಹೊಂದುತ್ತಿರುವದರಿಂದಲೇ ಅವು ಕೃತ್ರಿಮವಾದ ಚಿತ್ರಗಳೆಂದು ಹೇಳಬಹುದೇ ಹೊರತಾಗಿ ಆಕಾರ ವರ್ಣಗಳನ್ನು ನೋಡಲು ಅದು ಮನುಷ್ಯ ಸಮುದಾಯವೇ ಎಂದು ಹೇಳಬಹುದಾಗಿತ್ತು. ದೀಪದ ಪ್ರಕಾಶ

ದಲ್ಲಿ ಮೋಸವು ಹೆಚ್ಚಾಗಿ ತೋರುವದರಿಂದ ಸುಲೇಮಾನನು ಆ ಚಮತ್ಕಾರಗಳನ್ನೆಲ್ಲ ನೋಡಿ ಆಶ್ಚರ್ಯಚಕಿತನಾಗಿಯೋಗಿದ್ದನು.

ನಾರಿಯರ ಪುತ್ಥಳಿಗಳ ಮಧ್ಯದಲ್ಲಿ ನಿಂತಿರುವದೊಂದು ಅತಿ ಪ್ರೇಕ್ಷಣೀಯವಾದ ಪುತ್ಥಳಿಯ ಲಾವಣ್ಯ ಲಕ್ಷಣಗಳನ್ನು ಕಂಡು ಚಕಿತನಾಗಿ ಸುಲೇಮಾನನು ಕ್ಷಣಮೊತ್ತು ಅದನ್ನೇ ತದೇಕ ದೃಷ್ಟಿಯಿಂದ ನೋಡುತ್ತೆ ನಿಂತನು. ಉಳಿದ ಚಿತ್ರಗಳಂತೆ ಅದಾದರೂ ನಿರ್ಜೀವವಾಗಿ ಕಂಡರೂ ಅದರ ಅಂಗಸಾಷ್ಟವವೂ ಮುಖಕಾಂತಿಯೂ ಸಜೀವವಾದ ಯುವತಿಯಂತೆಯೇ ಇದ್ದವು. ಕಣ್ಣುಗಳಲ್ಲಿ ವಿಲಕ್ಷಣವಾದ ಹೊಳವು ಕಾಣುತ್ತಿತ್ತು. ಇಂಥ ಹೊಳವನ್ನು ಚಿತ್ರಕಾರನು ತೋರಿಸಬಲ್ಲನೆ? ಎಂದು ಸುಲೇಮಾನನು ಯೋಚಿಸುತ್ತಿರುವಾಗಲೇ ಆ ಚಿತ್ರವು ಅದೃಶ್ಯವಾಗಿ ಹೋಗಿತ್ತು !! ಪುತ್ಥಳಿಯು ಅದೃಶ್ಯವಾದದ್ದು ಕಂಡು ಸುಲೇಮಾನನು ಹುಚ್ಚು ಹಿಡಿದವರಂತೆ ಬೆರಗಾಗಿ ನಿಂತನು. 'ಇದು ಅರಬೀ ಸುರಸ ಕಥೆಯಲ್ಲಿ ವರ್ಣಿಸಿದ ಮಾಟದ ಮಂದಿರವೇ?' ಎಂದು ಅವನು ಚಕಿತನಾಗಿ ಸುತ್ತಲೂ ನೋಡುತ್ತೆ ಆ ಪುತ್ಥಳಿಯ ಶೋಧ ಮಾಡತೊಡಗಿದನು. ಅದೆಲ್ಲಿಯೂ ಕಾಣಲೊಲ್ಲದು! ಆ ಪುತ್ಥಳಿಯ ಹಿಂಭಾಗದಲ್ಲಿದ್ದ ರೇಸಿಮೆಯ ತೆರೆಯನ್ನು ಸಾರ್ಜಿ ನೋಡಿದನು. ತೆರೆಯ ಹಿಂದೆ ಮತ್ತೊಂದು ಅಂತರ್ಗೃಹವು! ಆ ಒಳಮನೆಯ ಬಾಗಿಲವು ತೆರೆದಿತ್ತಾದ್ದರಿಂದ ಸುಲೇಮಾನನು ಸಾಹಸದಿಂದ ಒಳಗೆ ಹಣೆಯಿಕ್ಕಿ ನೋಡಿದನು. ಶುಷ್ಕವಾದ ಶೋಭೆಯೇ ಹೊರತಾಗಿ ಆ ನವತರುಣಿಯ ಅಲ್ಲಿ ಇರಲಿಲ್ಲ! ಒಳಹೋಗುವದು ಉಚಿತವಲ್ಲವೆಂದೆಣಿಸಿ ಆ ರಾಜಕುಮಾರನು ಹಿಂದಕ್ಕೆ ಸರಕೊಳ್ಳುವಷ್ಟರಲ್ಲಿ ಕಾಲು-ಗೆಜ್ಜೆಗಳ ಮಂಜುಲವಾದ ಧ್ವನಿಯು ಅವನ ಕಿವಿಗೆ ಬಿದ್ದಿತು. ಅಕೋ! ಆ ನಿಶ್ಚಲವಾದ ಪುತ್ಥಳಿಯು ಈಗ ನಯನಾಭಿರಾಮೆಯಾಗಿ ಸುಳಿದಾಡಿ ಬಂದು, ಸುಲೇಮಾನನ ಎದುರಿನಲ್ಲಿ ನಿಂತಂತೆ ಕಂಡಿತು. ಅದೇ ಮುಖಚಂದ್ರವು, ಅದೇ ಚಿತ್ರವೇಧಕವಾದ ನೇತ್ರಕಮಲಗಳು, ಅದೇ ಸುಧಾಮಯವಾದ ಬಿಂಬಾಧರವು, ಅವೇ ಸೊಬಗಿನ ಉಡುಗೆ-ತೊಡಿಗೆಗಳು! ಒನವು ಒಯ್ಯಾರಗಳು ಮಾತ್ರ ಹೆಚ್ಚಿನವು!! ಆ ಇಂದುಮುಖಿಯು ಸುಲೇಮಾನನನ್ನು ಕಂಡು

ಲಜ್ಜಾವನತಮುಖಿಯಾಗಿ ಕಿಂಚಿತ್ ಮೃದುಹಾಸಗೈದು ಮೆಲ್ಲನೆ ಮರೆಯಾಗಿ ನಿಂತಳು. ಆ ವಿಲಾಸಿನಿಯ ಪ್ರೇಮಸೂಚಕವಾದ ಮೃದು ಹಾಸವನ್ನು ಕಂಡು ಸುಲೇಮಾನನ ಮನಸ್ಸು ಕರಗಿ ನೀರಾಯಿತು. ಅವನ ಮೈಯೆಲ್ಲ ಕಂಪಿಸಿತು. ತಾನಾರು, ಎಲ್ಲರೂವೆನೆಂಬ ಪ್ರಜ್ಞೆಯು ಅವನಿಗಿರಲಿಲ್ಲ. ಆ ನೋಟವೆಂದರೆ ಮಾಯಾವಿಲಾಸವೋ, ಸ್ವಪ್ನವೋ, ಅವನೇನು ಬಲ್ಲನು ! ತಾನೊಂದು ಪುತ್ಥಳಿಯಾಗಿ ನಿಂತುಕೊಂಡನು.

ಅರಿಯದವರ ಅಂತಃಪುರದಲ್ಲಿ ಕಾಲಿಡುವದು ಶೀಲವಲ್ಲೆಂದು ಸುವಿಚಾರಿಯಾದ ಸುಲೇಮಾನನು ನಿಮಿಷಾರ್ಥದಲ್ಲಿ ವಿಮರ್ಶಿಸಿ ಅಲ್ಲಿಂದ ಪೂರಮಟ್ಟು ಬರುವಷ್ಟರಲ್ಲಿ ಅವನೊಂದು ದುಂಡುಮಲ್ಲಿಗೆಯ ಹಾರವನ್ನು ಕಂಡನು. ಆ ಕಾಮಿನಿಯ ಪ್ರೇಮದ ಕುರುಹು ಇರಲೆಂದು ಎಣಿಸಿ ಆ ರಾಜಕುಮಾರನು ಹಾರವನ್ನು ಆದರದಿಂದೆತ್ತಿಕೊಂಡನು.

2

ಬಾದಶಹ ವಜೀರರ ಮಂತ್ರಾಲೋಚನವು.

“ ಸಾದುಲ್ಲಾಖಾನ, ಮಕ್ಕಳನ್ನು ಕಂಡು ಅಕ್ಕರತೆ ಪಟ್ಟು ಅವರನ್ನು ಎತ್ತಿ ಆಡಿಸಿ ಪ್ರೇಮದಿಂದ ಬೆಳೆಸುವದು ಒಂದು ಮಾತು; ಅವರನ್ನು ಅಂಕೆಯಲ್ಲಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವದು ಮತ್ತೊಂದು ಮಾತು. ಮಕ್ಕಳ ಮೇಲೆ ಮಮತೆಯನ್ನು ಮಾಡುವದು, (ಪಶುಗಳಂತೆಯೇ) ಮನುಷ್ಯನಲ್ಲಿ ಸ್ವಭಾವಜನ್ಯವಾದ ಗುಣವಲ್ಲದೆ ಆದರಲ್ಲಿ ವಿಶೇಷವೇನೂ ಇಲ್ಲ. ಆದರೆ ಮಕ್ಕಳ ಮೇಲೆ ವರ್ಚಸ್ವವನ್ನಿಟ್ಟುಕೊಂಡು, ತಂದೆಯೆಂದರೆ ಸನ್ಮಾನ್ಯನಾದ ಪುರುಷನೂ ನಿಯಾಮಕನಾದ ಶಿಕ್ಷಕನೂ ಆಗಿರುವನೆಂಬ ಆದರದ ಭಾವವು ಅವರಲ್ಲಿ ಉಂಟಾಗಿರುವಂತೆ ವ್ಯವಸ್ಥೆಯನ್ನಾದರೂ ಇಟ್ಟುಕೊಂಡಿರುವದು ತಂದೆಯ ಕರ್ತವ್ಯವು. ಅದಕ್ಕಾಗಿಯೇ ಮನುಷ್ಯನ ಯೋಗ್ಯತೆಯನ್ನು ಅವನ ಕುಟುಂಬದ ಸ್ಥಿತಿಯ ಮೇಲಿಂದ ಕಟ್ಟತಕ್ಕದ್ದೆಂದು ಬುದ್ಧಿವಂತರು ಹೇಳುವದು ಸರ್ವಥಾ ಯಥಾರ್ಥವಾದದ್ದು. ವಜೀರಜೀ, ರಾಜಪುತ್ರ

ರಾದ ನಮ್ಮ ದಾರಾ, ಸುಜಾ, ಮುರಾದ, ಔರಂಗಜೇಬರ ವರ್ತನಗಳನ್ನು ಯೋಗ್ಯವಾದ ರೀತಿಯಿಂದ ನಿರ್ಬಂಧಿಸಬೇಕೆಂದು ನೀವು ನನಗೆ ಕಾಲ ಕಾಲಕ್ಕೆ ಹೇಳುತ್ತೆ ಬಂದರೂ ತಿಳಿಗೇಡಿಯಾದ ನಾನು ಉಪೇಕ್ಷೆ ಮಾಡಿದೆನು! ಅದರ ಪರಿಣಾಮ ನೋಡಿರಿ! ಮದ, ಮತ್ಸರ, ಲೋಭ ಮುಂತಾದ ದುಷ್ಟವಾದ ವಿಕಾರಗಳಿಗೆ ವಶರಾಗಿ ಅವರು ಹುಚ್ಚೆದ್ದು ಕುಣಿಯುತ್ತಲಿದ್ದಾರೆ. ನಾನು ಜೀವಂತನಿರುವಾಗಲೇ ಈ ಸಾಮ್ರಾಜ್ಯದ ಪ್ರಾಪ್ತಿಗಾಗಿ ಅವರೆಲ್ಲರೂ ಸಾಧಿಸಿ ಪುಯತ್ನ ಮಾಡುತ್ತಿರುವಂತೆ ಕಾಣುತ್ತದೆ. ಹಟದಿಂದ ಘೋರತರವಾದ ಸಾಹಸದ ಕೃತ್ಯವನ್ನು ಮಾಡುತ್ತಿರುವಾಗ ನನ್ನ ಮಕ್ಕಳೇ ಮಣ್ಣುಪಾಲಾಗಿ ಹೋಗುವರೋ, ಇಲ್ಲವೆ ಅಂಥ ಅನರ್ಥಕರವಾದ ಹವಣಿಕೆಯ ಮೂಲಕವಾಗಿ ಪ್ರತಾಪ ಶಾಲಿಗಳಾದ ಅಕಬರ ಬಾದಶಹರ ಸಾಮ್ರಾಜ್ಯವೆಂಬ ದಿವ್ಯವಾದ ಮಂದಿರವು ಬುಡಮೇಲಾಗಿ ಬಿದ್ದು, ಹೇಳ ಹೆಸರಿಲ್ಲದೆ ಹೋಗುವದೋ ಕಾಣೆನು” ಎಂದು ನುಡಿದು ಶಹಾಜಹಾನನು ಉಸುರ್ಗರೆದನು.

ಬಾದಶಹರ ನುಡಿಯನ್ನೂ ಅವರ ಬಿನ್ನವಾದ ಮುಖವನ್ನೂ ಕಂಡು ರಾಜನಿಷ್ಠನಾದ ಆ ವಜೀರನಿಗೆ ವ್ಯಸನವಾಯಿತು. ಅವನು ಪ್ರತ್ಯುತ್ತರವಾಗಿ ನುಡಿದದ್ದು:— “ಪ್ರಭುಗಳು ಹಾಗೆ ಚಿಂತೆಗೀಡಾಗಕೂಡದು. ಅಸಾಧ್ಯವಾದ ಸಂಗತಿಗಳು ಕೂಡ ಕೆಲವೊಂದು ಸೂತ್ರವನ್ನು ಜಾಣ್ಮೆಯಿಂದ ತಿರುವಲಾಗಿ ಸುಸಾಧ್ಯವಾದ ಚಮತ್ಕಾರಗಳನ್ನು ಕಂಡದ್ದುಂಟು. ಇದಲ್ಲದೆ ದೇವರ ಕೃಪೆಯೆಂಬ ಹೇಮಗರ್ಭವಂತೂ ಇದ್ದೇ ಇರುವದು. ಉತ್ಕೃಷ್ಟಂಖಲರಾಗಿರುವ ಜನರಿಗೆ ಬಹಿರಂಗವಾಗಿ ಆದರವನ್ನೂ ಮಮತೆಯನ್ನೂ ತೋರಿಸಿ ಯುಕ್ತಿಪ್ರಯುಕ್ತಿಗಳಿಂದ ಅವರನ್ನು ನಮಗೆ ಬೇಕಾದ ಹಾಗೆ ನಿಗ್ರಹಿಸಬಹುದು. ಮುಂದೆ ಹೀಗೆಯೇ ಆಗಬೇಕೆಂದು ಬಾದಶಹರು ನಿಶ್ಚಯವಾಗಿ ಆಲೋಚಿಸಿಕೊಂಡಿಟ್ಟರೆ ಆ ನಿಶ್ಚಯವನ್ನು ಕೊನೆಗಾಣಿಸುವ ಭಾರವು ನನ್ನನ್ನು ಕೂಡಿತ್ತು. ಈ ಚರಣಗಳ ತರುವಾಯ ಈ ದಿಲ್ಲಿ ಸಾಮ್ರಾಜ್ಯಕ್ಕೆ ಯಾರು ಒಡೆಯರಾಗತಕ್ಕದ್ದೆಂಬದನ್ನು ಬಾದಶಹರು ಸಮಾಲೋಚಿಸಿ ನಿಶ್ಚಯಿಸತಕ್ಕದ್ದು. ಸದ್ಯಕ್ಕೆ ಭಯಪ್ರದವಾಗಿರುವ ದುಸ್ಥಿತಿಯನ್ನು ನಿವಾರಿಸಲಿಕ್ಕೂ ಬಾದಶಹರ ಇಚ್ಛೆಗೆ ಬಂದ ರಾಜ:

ಪುತ್ರರೇ ನಿರಾಯಾಸವಾಗಿ ಸಾರ್ವಭೌಮರಾಗುವಂತೆ ಮಾಡಲಿಕ್ಕೂ ಈ ಸಾದುಲ್ಲಾಖಾನನು ಸಮರ್ಥನಿರುವನು. ”

“ ಸಾದುಲ್ಲಾಖಾನ, ನೀವು ಅಂಥ ಚತುರರೂ ಧೂರ್ತರೂ ಆದ ಮಂತ್ರಿಗಳಾಗಿರುವಿರಿ ! ಆದರೆ ನನ್ನ ದುರ್ಮತಿಗಳಾದ ಮಕ್ಕಳು ರಾಜ್ಯದಲ್ಲಿಯೆ ಸೇನಾಪತಿಗಳನ್ನೂ ಸರದಾರರನ್ನೂ ತಮ್ಮ ತಮ್ಮ ಪಕ್ಷಗಳಿಗೆ ಒಡಕೊಂಡು ಬೇಗನೆ ಅನರ್ಥಕರವಾದ ರಕ್ತಪಾತದಿಂದ ಹಿಂದುಸ್ಥಾನದ ತುಂಬ ಹಾಹಾಕಾರವನ್ನುಂಟುಮಾಡಲು ಸಿದ್ಧರಾಗಿರುವರಷ್ಟೆ ? ಇಂಥ ಸಮಯದಲ್ಲಿ ಇಂಥವನೇ ಭಾವೀ ಚಕ್ರವರ್ತಿಯಾಗತಕ್ಕದ್ದೆಂದು ನಾನು ನಿಯಮಿಸಿದರೆ ನಾಳಿಗೆ ಬರುವ ಸಂಕಟಗಳು ಇಂದೆಯೇ ಬಂದೊದಗಲಿಕ್ಕಿಲ್ಲವೆ ? ”

“ ಅಲಂಪನಾಃ ! ಈ ಸಾದುಲ್ಲಾಖಾನನ ದೇಹದಲ್ಲಿ ಪ್ರಾಣವಿರುವವರೆಗೂ ಸೇನಾಪತಿಗಳಾಗಲಿ, ಸರದಾರರಾಗಲಿ, ಬಾದಶಹರ ಇಚ್ಛೆಗೆ ವಿರುದ್ಧವಾಗಿ ಯತ್ನಿಂಚಿತ್ತಾದರೂ ಅಲ್ಲಾಡಲಿಕ್ಕೆ ಅಸಮರ್ಥರಾಗಿರುವರು. ಮೇಲಾಗಿ ಐವತ್ತು ಸಾವಿರ ಜನ ಪಠಾಣ ಚಾತಿಯ ಸೈನ್ಯದವರು ಕೇವಲವಾಗಿ ನನ್ನ ಆಜ್ಞೆಯಂತೆಯೇ ನಡಕೊಳ್ಳುವವರಾಗಿದ್ದಾರೆ. ನನ್ನ ಪಠಾಣ ಸೈನ್ಯದ ಮುಂದೆ ಯಾರ ಆಟವಾದರೂ ಕ್ಷಣ ಹೊತ್ತು ಕೂಡಾ ನಡೆಯಲಾರದೆಂಬದನ್ನು ರಾಜಪುತ್ರರೆಲ್ಲರೂ ಮನಗಂಡವರಾಗಿದ್ದಾರೆ. ”

“ ಶಾಬಾಸ್ ಸಾದುಲ್ಲಾಖಾನಸಾಹೇಬ ! ನಿಮ್ಮ ಪ್ರಭಾವವೇ ಅಂಥಾದ್ದು ! ಆದರೆ ನನ್ನ ತರುವಾಯ ಯಾರು ಸಿಂಹಾಸನಕ್ಕೆ ಯೋಗ್ಯರೆಂಬದು ಇನ್ನೂ ನಿಶ್ಚಿತವಾಗಲಿಲ್ಲದು. ನನ್ನ ಹಿರಿಯ ಮಗನಾದ ದಾರಾಶಹನೇ ಏಲಿಯ ಸಾರ್ವಭೌಮನಾಗುವದು ವಿಶಿತವಲ್ಲವೆ ? ”

“ ಇಂಥ ಚಂಚಲವಾದ ಮನೋವೃತ್ತಿಯೇ ಘಾತಕವಾದದ್ದು. ಬಾದಶಹರು ಈ ಸಮಯದಲ್ಲಿ ಹೀಗೆ ಮೀನ ಮೇಷ ಮಾಡುತ್ತಿರುವುದು ಸರಿಯಲ್ಲ. ಈ ಪಾದಸೇವಾರತನಾದ ವಜೀರನು ಸ್ವಾಮಿಭಕ್ತಿಯಿಂದ ಪ್ರೇರಿತನಾಗಿ ಕಿಂಚಿತ್ ಹೆಚ್ಚಿಗೆ ಮಾತಾಡಿದ್ದಕ್ಕೆ ಕ್ಷಮೆಯಿರಬೇಕು. ” ಎಂದು ಸಾದುಲ್ಲಾಖಾನನು ಕೈಬೋಡಿಸಿ ಬೇಡಿಕೊಂಡನು.

“ವಜೀರ್, ನೀವು ಈ ಸಾಮ್ರಾಜ್ಯದ ಆಧಾರಸ್ತಂಭ! ಕರ್ತವ್ಯ ವನ್ನು ಲಕ್ಷಿಸಿ ನೀವು ಸ್ವಷ್ಟೋಕ್ತಿಗಳನ್ನಾಡಿದ್ದಕ್ಕೆ ನನಗೆ ಎಳ್ಳಪ್ಪಾದರೂ ಸಿಟ್ಟಿಲ್ಲ! ನನ್ನ ದರಾಯಸನೇ ದಿಲ್ಲಿಯ ಚಕ್ರವರ್ತಿಯಾಗಲಿಕ್ಕೆ ಯೋಗ್ಯ ನೆಂದು ಹೇಳಲು ತಪ್ಪೇನು? ನಿಮ್ಮ ಭಾವೀ ಚಾಮಾತನಾದ ಸುಜಾ ಸುಲ್ತಾನನಿಗೆ ಪಟ್ಟವಾಗಬೇಕೆಂಬ ಅಭಿಪ್ರಾಯವು ನಿಮ್ಮದಾಗಿದ್ದರೆ ಹೇಳಿರಿ!”

“ತೋಬಾ! ತೋಬಾ!! ಹೂಜೂರ್, ಬಾದಶಹರು ಯಾರಾಗ ಬೇಕೆಂದು ಹೇಳುವ ಅಧಿಕಾರವು ಪಾಮರನೂ ಪ್ರಜನೂ ಆದ ನನಗೆ ಹೇಗೆ ಬಂದಿತ್ತು? ಯಾರೇ ಈ ಸಿಂಹಾಸನವನ್ನೇರಲಿ, ಏಕನಿಷ್ಠೆಯಿಂದ ಅವರ ಸೇವೆಯನ್ನು ಮಾಡಿಕೊಂಡಿರುವ ಕೆಲಸವು ನನ್ನದು. ಪ್ರಭೋ, ಸುಜಾ ಸುಲ್ತಾನರವರು ನನ್ನ ಚಾಮಾತರಾಗತಕ್ಕವರೆಂಬ ವಾರ್ತೆಯನ್ನು ಈ ಸಿಂಹಾಸನಕ್ಕೆ ಅರಿಕೆ ಮಾಡಿದವರಾರು?”

ಶಹಾಜಹಾನನು ಮಂದಸ್ಥಿತನಾಗಿ “ಸಾದುಲ್ಲಾಖಾನ್, ನಮ್ಮ ಔರಂಗಜೇಬನ ಪಾತಾಳಗಡ್ಡೆಗೆ ತಗಲದೆ ಯಾವದಾದರೂ ರಹಸ್ಯವು ಉಳಿದಿತ್ತೆ?” ಎಂದು ಕೇಳಿದನು.

“ಸುಲ್ತಾನ ಔರಂಗಜೇಬರ ಸಾಹಸವು ವಿಚಿತ್ರವಾದದ್ದು! ಅವರು ಮೇಧಾವಿಗಳೂ ರಾಜಕಾರಣಪ್ರವೀಣರೂ ಪರಾಕ್ರಮಿಗಳೂ ಆಗಿರುವುದು ನಿಜ. ಇಂಥವರಲ್ಲಿ ಕಪಟವೂ, ನಿರ್ಘೋಷತೆಯೂ, ವೃಥಾಭಿಮಾನವೂ ವಾಸಮಾಡಿಕೊಳ್ಳದಿದ್ದರಾಗಿದ್ದರೆ ಅವರೇ ದಿಲ್ಲಿಯ ಸಾರ್ವಭೌಮರಾಗಲಿಕ್ಕೆ ಯೋಗ್ಯರೆಂದು ನಾನು ಹೇಳುತ್ತಿದ್ದೇನೆ. ಅದಿರಲಿ; ಪ್ರಭುಗಳೇ, ಸುಲ್ತಾನ ಸುಜಾಸಾಹೇಬರು ನನ್ನ ಮಗಳ ಪಾಣಿಗ್ರಹಣವನ್ನು ಮಾಡುವೆನೆಂದು ಇಚ್ಛಿಸಿದ್ದು ನಿಜ. ಆದರೆ ಇಷ್ಟೇ ಕಾರಣಕ್ಕಾಗಿ ಅವರು ಸಾರ್ವಭೌಮರಾಗಬೇಕೆಂದು ನಾನು ಹೇಳಲಾರನು.”

“ಎನೆಂದಿರಿ ವಜೀರ್? ನೀವು ನಿಮ್ಮ ಮಗಳನ್ನು ನಮ್ಮ ಸುಜಾ ಸುಲ್ತಾನರಿಗೆ ಕೊಡಬೇಕೆಂದು ಆಲೋಚಿಸಿರುವಿರಾ?”

“ತೋಬಾ! ತೋಬಾ!! ಬಾದಶಹರ ಸಮ್ಮತಿಯಿಲ್ಲದೆ ಸುಜಾ ಸುಲ್ತಾನರಿಗೆ ಮಗಳನ್ನು ಕೊಡಲು ನಾನು ಅಧಿಕಾರಿಯೇ?!! ಈ

ದಾಸನು ಒಪ್ಪಿಕೊಂಡೇ ಇಲ್ಲ. ಮೇಲಾಗಿ ನನ್ನ ಮಗಳು ಮತ್ತೋರ್ವ ತರುಣರಾದ ರಾಜಪುತ್ರರಲ್ಲಿ ಆಸಕ್ತವಾದ ಪ್ರೇಮವುಳ್ಳವಳಾಗಿರುವಳೆಂದು ನನಗೆ ತಿಳಿದಿದೆ. ಸುಜಾ ಸುಲ್ತಾನರ ಅರ್ಥಾಂಗಿಯಾಗಲು ಆ ತರುಳೆಯು ಇಚ್ಛಿಸುವದಿಲ್ಲವಂತೆ!”

“ ಆಂ! ನಿಮ್ಮ ಮಗಳು ಸುಲ್ತಾನೆಯಾಗಲಿಕ್ಕೆ ಒಪ್ಪುವದಿಲ್ಲವೆ? ದಿಲ್ಲಿಯ ಬಾದಶಹರ ಸೊಸೆಯಾಗಲಿಕ್ಕೆ ಒಪ್ಪದಿರುವ ಆ ಎದೆಗಾರತಿಯು ಹೆಚ್ಚಿನಾಕೆಯಾಗಿ ತೋರುತ್ತಾಳೆ! ಒಳ್ಳೇದು; ಆ ಲಲನೆಯು ತನ್ನ ಮಾಲೆಯನ್ನು ಇನ್ನಾವ ರಾಜಪುತ್ರನ ಕೊರಳಿಗೆ ತೊಡಕಿಸಬೇಕೆನ್ನುವಳು?”

“ ಸಾರ್ವಭೌಮರು ಕ್ಷಮಿಸಬೇಕು. ಇಲಿಯ ಮರಿಯು ಮೃಗ ರಾಜನ ಹೆಂಡತಿಯಾಗಬೇಕೆಂದು ಹವಣಿಸುವಂತೆಯೇ ಆ ನನ್ನ ಮಗಳು ಸುಲ್ತಾನ ಸುಲೇಮಾನರವರ ಪ್ರೇಮಾಸ್ಪದಳಾಗಬೇಕೆಂದು ಬಯಸಿದಂತೆ ತೋರುತ್ತದೆ” ಎಂದು ಹೇಳಿ ವಜೀರನು ಬಾದಶಹನಿಗೆ ಪ್ರಣಾಮ ಮಾಡಿ ನುಡಿದನು.

“ ಓಃ ಹೋ!! ಆ ಚದುರೆಯು ಹಗ್ಗವನ್ನಂತೂ ಬಲು ದೂರ ಒಗೆದಿರುವಳು. ನನ್ನ ಹರ್ಷವರ್ಧನನಾದ ಸುಲೇಮಾನನ ರೂಪಕ್ಕೆ ಮರುಳಾಗದ ನಾರಿಯರು ಹುಟ್ಟಿದ್ದುಂಟೆ? ಒಳ್ಳೇದು! ಸುಲೇಮಾನನ ಅಭಿಪ್ರಾಯವು ಈ ವಿಷಯದಲ್ಲಿ ಏನಾಗಿರುವದು?”

“ ನನ್ನ ಶಹರಜಾದೆಯು ಸುಲೇಮಾನ ರಾಜಪುತ್ರರ ಅನುಗ್ರಹಕ್ಕೆ ಪಾತ್ರಳಾಗಿರುವಂತೆ ಕಾಣುತ್ತದೆ.”

ಈ ಮಾತು ಕೇಳಿ ಬಾದಶಹನಿಗೆ ಒಂದು ಪ್ರಕಾರದ ಆನಂದವೇ ಆಯಿತು. ಅವನು ತನ್ನ ವ್ಯಾಧಿವಿಕ್ರಮವಾದ ಜೋಲು-ಮುಖವನ್ನು ಮೇಲಕ್ಕೆ ಎತ್ತಿ ಉತ್ಸಾಹದಿಂದ ನುಡಿದದ್ದು: “ ಶೂಕ್ರ ಅಲ್ಲಾಃ! ಇದೊಂದು ಶುಭವಾರ್ತೆಯೇ ಸರಿ. ಸಾದುಲ್ಲಾಖಾನ, ನಾನು ಸುಲ್ತಾನ. ದರಾಯಸನಿಗೆ ದಿಲ್ಲಿಯ ಸಾಮ್ರಾಜ್ಯದ ಅಧಿಪತ್ಯವು ಪ್ರಾಪ್ತವಾಗಬೇಕೆಂದು ಇಚ್ಛಿಸುತ್ತೇನೆ. ಮುಂದೆ ಅವನ ಬೀಗರಾಗತಕ್ಕವರಾದ ನೀವು ದಾರಾಶಹನ ಪಕ್ಷವನ್ನೇ ಸ್ವೀಕರಿಸುವಿರಲ್ಲವೆ?”

“ ಹಮ್‌ದುಲಿಲ್ಲಾ ! ಬಾದಶಹರ ಇಚ್ಛಾನುಸಾರವಾಗಿ ನಾನು ದಾರಾಶಹರ ಪಕ್ಷವನ್ನು ಸ್ವೀಕರಿಸುವದು ನನ್ನ ಕರ್ತವ್ಯವೇ ಆಗಿದೆ. ”

“ ಈ ಮಾತು ನಿಜವಷ್ಟೆ ? ” ಎಂದು ಶಹಾಜಹಾನನು ಆಸ್ಥೆಯಿಂದ ಕೇಳಿದನು.

“ ಯಾ ಸುಭಾನಲ್ಲಾ ! ಯಾ ಸುಭಾನಲ್ಲಾ !! ನಾನೆಂದಿಗಾದರೂ ದಂಭವನ್ನು ಮಾಡಿದವನೆ? ಪ್ರತ್ಯಕ್ಷ ಅಕಬರ ಬಾದಶಹರೇ ದಾರಾ-ಸುಲ್ತಾನರಾಗಿ ಹುಟ್ಟಿಬಂದಿರುವರೆಂದು ನಾನು ದೃಢವಾಗಿ ನಂಬಿದ್ದೇನೆ. ಹಿಂದುಸ್ಥಾನದ ಭಾಗ್ಯೋದಯದ ಕಾಲವಿದ್ದರೆ ಅವರೇ ಬಾದಶಹರಾಗತಕ್ಕದ್ದು ! ”

“ ಇನ್‌ಶಾ ಅಲ್ಲಾ ! ವಜೀರಜೀ, ದೇವರ ಕೃಪೆಯಿಂದ ನಿಮ್ಮ ವಚನವು ಸತ್ಯವಾಗಲಿ! ಖಾನಸಾಹೇಬ, ನನ್ನ ಪ್ರೀತಿಯ ಮಗನು ಬಾದಶಹನಾಗಬೇಕಾದರೆ ನಾನೇನು ಮಾಡಬೇಕು ಹೇಳಿ ? ”

“ ರಾಜಕುಮಾರರೆಲ್ಲರೂ ದಿಲ್ಲಿ ಆಗ್ರಾ ಪಟ್ಟಣಗಳಲ್ಲಿ ಈಗ ಧ್ವಜವೂರಿಕೊಂಡಿದ್ದು ರಾಜ್ಯದ ಪುಮುಖರಾದ ನಬಾಬ, ರಾಜಾ, ಅಮೀರ, ಸರದಾರ ಮುಂತಾದ ಜನರೊಡನೆ ಒಳಸಂಚು ನಡಿಸುತ್ತಿ ತಮ್ಮ ತಮ್ಮ ಸ್ತೋಮಗಳನ್ನು ಜಿಳಿಸುತ್ತಿರುವರು. ಹೀಗೆ ಅವಕಾಶ ಕೊಟ್ಟರೆ ಅವರು ಬರಬರುತ್ತೆ ಸಾಮ್ರಾಜ್ಯದ ಬಲಕಟ್ಟನ್ನು ಹಿಂಜಿ ಹಿಂದು ಬಿಡುವರು. ನಮ್ಮೀ ತರುಣರಾದ ಸುಲ್ತಾನರ ಕಲಹಗಳಿಂದ ರಾಜಧಾನಿಯಲ್ಲಿ ಅಭದ್ರವಾದ ಅತ್ಯಾಚಾರಗಳುಂಟಾಗತೊಡಗಿವೆ. ಇವು ಕ್ಷುಲ್ಲಕ ವಾಗಿದ್ದರೂ ಇವುಗಳಿಂದ ಬಾದಶಹರಿಗೂ ರಾಜ್ಯದ ಬೇರೆ ಅಧಿಕಾರಿಗಳಿಗೂ ಮನಸ್ತಾಪ ತೊಂದರೆಗಳಾಗಬಹುದು. ಅದಕ್ಕಾಗಿ ಸುಜಾ, ಮುರಾದ, ಔರಂಗಜೇಬ ಸುಲ್ತಾನರನ್ನು ಬೇರೆ ಬೇರೆ ಸುಭಿಗಳಿಗೆ ಬೇಗನೆ ಅಟ್ಟಿಬಿಡಬೇಕು. ”

“ ಹೇಗೆ ಹೇಗೆ ? ” ಎಂದು ಬಾದಶಹನು ಉತ್ಸುಕನಾಗಿ ಕೇಳಿದನು.

“ ಸ್ವಾರ್ಥಸಾಧನದಲ್ಲಿ ನಿಷ್ಣಾತರೂ ತತ್ಪರರೂ ಆಗಿರುವ ಔರಂಗ-ಜೇಬ ಸುಲ್ತಾನರನ್ನು ದೂರದತ್ತ ದಕ್ಷಿಣದ ಸುಭಿಗೆ ಕಳಿಸಿದರೆ ಅವರ ಸಂಧಾನಗಳೆಲ್ಲ ಶಿಥಿಲವಾಗುವವು. ಸುಜಾ ಸುಲ್ತಾನರನ್ನು ಒಂಗಾಲಕ್ಕೂ

ಮುರಾದ ಸಾಹೇಬರನ್ನು ಗುಜರಾಥಕ್ಕೂ ಕಳಿಸಿದರೆ ಅವರ ಮುಸುಕಾಟವೂ ಕಡಿಮೆಯಾಗುವದು.”

“ವಜೀರ್, ದಾರಾಶಹನನ್ನು ನಾನು ನನ್ನ ಬಳಿಯಲ್ಲಿಯೇ ಇಟ್ಟು ಕೊಳ್ಳಬೇಕೆಂದು ಇಚ್ಛಿಸುತ್ತೇನೆ.”

“ನಾನಾದರೂ ಅದನ್ನೇ ಹೇಳುವವನಿದ್ದೆನು. ಯುವರಾಜರನ್ನು ಬಾಧಶಹರು ಬಳಿಯಲ್ಲಿಯೇ ಇಟ್ಟುಕೊಂಡು ರಾಜ್ಯಭಾರದ ಅನೇಕಾಂಶಗಳನ್ನು ಅವರ ತಲೆಯ ಮೇಲೆ ಹೊರಿಸಿದರೆ ಅವರಿಗೆ ನಿಜವಾದ ಅನುಭವವು ಪ್ರಾಪ್ತವಾಗುವದು.”

“ಇದೊಳ್ಳೇ ಪ್ರಶಸ್ತವಾದ ಆಪ್ತಾಲೋಚನೆಯು! ಈ ಮೇರೆಗೆ ವರ್ತಿಸಲು ರಾಜಪುತ್ರರಿಗೆ ಬೇಗನೆ ಆಜ್ಞಾಪತ್ರಗಳನ್ನು ಬರೆಯಿಸಿರಿ-”

“ಬೀ ಹುಜೂರ್!”

“ಸಾದುಲ್ಲಾಖಾನ್, ನಿಮ್ಮ ಪತ್ನಿಯು ಕಾಬೂಲದ ಪಠಾಣ ವಂಶದ ಸರದಾರನ ಮಗಳಲ್ಲವೆ?”

“ಅಹುದು ಪ್ರಭೋ. ಯಾಕೆ?”

“ಸುಮ್ಮನೆ ಕೇಳಿದೆನು. ಪಠಾಣರು ಶೀಯಾ ಪಂಥದವರು. ನಿಮ್ಮ ಮಗಳಾದ ಶಹರಜಾದೆಯು ಶೀಯಾ ಪಂಥದಲ್ಲಿ ನಡೆಯುವವಳಾದರೆ ಅವಳು ನನ್ನ ಸುಲೇಮಾನನಿಗೆ ತಕ್ಕವಳಾದ ಸುಲ್ತಾನೆಯಾಗುವಳೆ?”

ಈ ಮಾತಿಗೆ ಸಾದುಲ್ಲಾಖಾನನು ತುಸು ನಕ್ಕು “ಪರ್ವರ್ದಿಗಾರ್, ತಾಯಿ-ತಂದೆಗಳ ಪಂಥವು ಯಾವದೇ ಇರಲಿ, ಕನ್ಯೆಯು ನಿಶ್ಚಯವಾಗಿ ತನ್ನ ಪತಿರಾಯನ ಪಂಥವನ್ನೇ ಅನುಸರಿಸುವವಳಲ್ಲೆ! ಮೇಲಾಗಿ ಶಹರ್‌ಜಾದೆಯ ಅಧ್ಯಾಪಕರು ಸುನೀ ಪಂಥದವರಾಗಿದ್ದು, ಅವಳಿಗೆ ಅದೇ ಪಂಥದಲ್ಲಿ ಅಭಿಮಾನವಿರುವದು.” ಎಂದು ಅವನು ಮತ್ತೆ ಮೂರಾವರ್ತಿ ನೆಲಮುಟ್ಟಿ ಬಾಧಶಹನಿಗೆ ಪ್ರಣಾಮ ಮಾಡಿದನು.

“ಇದೊಂದು ಸಂಶಯವು ದೂರಾಗಿ ನನಗೆ ಪರಮಾವಧಿಯ ಆನಂದವಾಯಿತು. ಮುಂದೆ ನಮ್ಮ ನಿಮ್ಮ ಸಂಬಂಧವು ಪರಮಾತ್ಮನ ಇಚ್ಛಾನುಸಾರವಾಗಿ ಘಟಿಸುವದು. ಸುಲೇಮಾನನ ಪ್ರೀತ್ಯಾಸ್ಪದಳಾದ ನಿಮ್ಮ ಶಹರ್‌ಜಾದೆಯು ರೂಪವತಿಯೂ ಸುಶಿಕ್ಷಿತಳೂ ಚತುರೆಯೂ

ಆಗಿರುವಳೆಂಬ ಬಗ್ಗೆ ಸಂದೇಹವಿಲ್ಲ. ಆದರೂ ಆ ನಿನ್ನ ಕನ್ಯಾರತ್ನವನ್ನು ಒಂದಾವರ್ತಿ ನಮ್ಮ ರೋಶನಾರಾ ಬೀಸಿಮ್ಮಳ ದೃಷ್ಟಿಗೆ ಹಾಕುವಂತೆ ಮಾಡಿರಿ ಹೆಂಗಸರೇ ಹೆಂಗಸರ ಲಾವಣ್ಯದ ನಿಜವಾದ ಪರಿಕ್ಷಕರು” ಎಂದು ನುಡಿದು ಬಾದಶಹನು ಸಂತೋಷದಿಂದ ನಕ್ಕನು.

“ಪ್ರಭುಗಳ ಆಜ್ಞೆಯೇ ಪ್ರಮಾಣವು!” ಎಂದು ವಜೀರನು ನಗೆಮುಖ ತಾಳಿ ನುಡಿದು ಪುಣಾಮ ಮಾಡಿದನು.

೮

ಕುರಾಣವನ್ನು ಬಡೆದು ಅಣೆ ಮಾಡಿದರು

ತಮ್ಮ ತಮ್ಮ ಸುಭೆಗಳ ಸ್ಥಳಕ್ಕೆ ಹೊರಡಬೇಕೆಂದು ಶಯಾಜಹಾನನು ತನ್ನ ಮಕ್ಕಳಿಗೆ ಆಜ್ಞೆಗೈದ ಮೇರೆಗೆ ಸುಖೋಪಭೋಗಪ್ರಿಯನಾದ ಮುರಾದನು ಮತ್ತೊಂದು ವಿಚಾರವನ್ನು ಮಾಡದೆ ಅಹಮದಾಬಾದಕ್ಕೆ ಹೊರಟುಹೋದನು. ತನ್ನ ಅಭೀಷ್ಟೆಯು ಸಾಧಿಸಬೇಕಾದರೆ, ತಾನು ಬಂಗಾಲಕ್ಕೆ ಹೋಗಿ ಕಾರಸಾನವನ್ನು ನಡವತಕ್ಕದ್ದೆಂದು ಯೋಚಿಸಿ ಸುಜಾ ಸುಲ್ತಾನನು ರಾಜಮಹಾಲಿನ ದಾರಿ ಹಿಡಿದನು. ಆದರೆ, ಜೇಡ ಹುಳದಂತೆ ತನ್ನ ಕಪಟಚಾಲವನ್ನು ಒಡ್ಡುತ್ತಿರುವ ಔರಂಗಜೇಬನ ವ್ಯವಸಾಯವನ್ನೂ ಸಂಪೂರ್ಣವಾಗಿದ್ದಿಲ್ಲವಾದ್ದರಿಂದ ಆ ಧೂರ್ತನು ಆಗ್ರಾಪಟ್ಟಣವನ್ನು ಬಿಟ್ಟು ಕಾಲು ಕಿತ್ತಲೊಲ್ಲನು. ಮೊಹರಮ್ಮ ತಿಂಗಳಿನಲ್ಲಿ ತನಗೆ ಕುರಾಣವನ್ನು ಪಠಿಸುವುದಿ, ಸಫರ ತಿಂಗಳಿನಲ್ಲಿ ಧರ್ಮನಿರತರಾದ ಮುಸಲ್ಮಾನರು ಸ್ಥಲಾಂತರವನ್ನು ಮಾಡಲಾಗದು, ಮುಂತಾದ ನೆವಗಳನ್ನು ತನ್ನ ತಂದೆಗೆ ಹೇಳಿ, ಆ ಶಕುನಿಯು ರಾಜಧಾನಿಯಲ್ಲಿಯೇ ಉಳಿದುಕೊಂಡನು.

ಈ ಸಮಯದಲ್ಲಿ ಔರಂಗಜೇಬನ ಮನೆಯಲ್ಲಿ ದಿನಾಲು ಒಳ ಸಂಚಿನ ಮಾತುಗಳು ಆವ್ಯಾಹತವಾಗಿ ನಡೆಯುತ್ತಿದ್ದವು. ಗೃಹಭೇದಿಗಳಾದ ರೋಶನಾರೆ ಶಾಹಸ್ತಖಾನರು ಸುಲ್ತಾನ ದರಾಯಸನ ಆಪ್ತಾ ಬೋಜನೆಗಳನ್ನೆಲ್ಲ ಯುಕ್ತಿ ಪ್ರಯುಕ್ತಿಗಳಿಂದ ಒಡಕೊಂಡು ಬಂದು

ಔರಂಗಜೇಬನಿಗೆ ತಿಳಿಸುತ್ತಿದ್ದರು. ರಾಜ್ಯದ ಮುಖ್ಯ ಬಕ್ಷಿಯಾದ ದಾನಿಶ್ ಮಂದಖಾನನು ಔರಂಗಜೇಬನ ಮೋಸಕ್ಕೆ ಒಳಗಾಗಿ ಅವನ ಪಕ್ಷಕ್ಕೆ ಸೇರಿದನು. ದಾರಾಶಹನ ಪಕ್ಷದವನಾದ ಆ ವೀರನೂ, ಪಂಡಿತನೂ, ರಾಜನಿಷ್ಠನೂ ಆಗಿದ್ದ ದಾನಿಶ್ ಮಂದಖಾನನೇ ಹೀಗೆ ಮೋಸಕ್ಕೊಳಗಾಗಿರಲು ಇನ್ನುಳಿದವರ ಪಾಡೇನು?

ಹೀಗೆ ಬಹುತರವಾಗಿ ತನ್ನ ಪಕ್ಷವು ಸಜ್ಜಾಗುತ್ತೆ ನಡೆದಿರುವ ದನ್ನು ಕಂಡು ಔರಂಗಜೇಬನು ಸಮಾಧಾನವನ್ನು ತಾಳಿ, ತಾನಿನ್ನು ದಾಲತಾಬಾದಿಗೆ ಹೋದರೆ ಅಡ್ಡೀ ಇಲ್ಲವೆಂದು ಜಿಂತಿಸಿದನು. ತಾನಿನ್ನು ಬೇಗನೆ ದಕ್ಷಿಣಕ್ಕೆ ತೆರಳುವವನಾಗಿರುವುದರಿಂದ, ತನ್ನ ಪಕ್ಷಾಭಿಮಾನಿಗಳನ್ನೆಲ್ಲ ಒಂದು ದಿನ ಒತ್ತಟ್ಟಿಗೆ ಕೂಡಿಸಿ, ಅವರಿಂದ ಆಣೆ ಪ್ರಮಾಣಗಳನ್ನು ಮಾಡಿಸಿಕೊಳ್ಳುವ ಉದ್ದೇಶದಿಂದ, ಔರಂಗಜೇಬನು ಅವರೆಲ್ಲರನ್ನು ತನ್ನ ಮನೆಗೆ ಭೋಜನಕ್ಕೆ ಕರೆದನು. ನವಾಬ ಶಾಹಸ್ತೆಖಾನ, ಬಕ್ಷಿ ದಾನಿಶ್ ಮಂದಖಾನ, ಸರ ಲಷ್ಕರ ಕಲಿಲುಲ್ಲಾಖಾನ, ಸರದಾರ ಮಸಜಿದ್ ಮಿಯಾ, ಸರದಾರ ದಿಲೆಲದಾಲತ್ ಬಹದೂರ ಮುಂತಾದ ಮಹಾನ್ ಮಹಾನ್ ಪ್ರಭೃತಿಗಳೆಲ್ಲರೂ ನೆರೆದರು. ಅಂಗಾಲಿನಿಂದ ನಡುನೆತ್ತಿಯ ವರೆಗೆ ಫಕೀರನಿಗೆ ಉಚಿತವಾದ ವೋಷಾಕು ಮಾಡಿಕೊಂಡು, ಮೇಲೆ ಹಸುರು ಶಾಲು ಹೊದ್ದುಕೊಂಡು ಬಂದು ಔರಂಗಜೇಬನು ನೆರೆದ ಸರದಾರರಿಗೆಲ್ಲ ಲೀನತೆಯಿಂದ ಪ್ರಣಾಮ ಮಾಡಿ, ಮಂದಹಾಸಗೈದು ಮೃದುನುಡಿಗಳಿಂದ ಅವರಿಗೆ ಸ್ವಾಗತವನ್ನು ಮಾಡಿ, ಉಚಿತವಾದ ಆಸನಗಳಲ್ಲಿ ಅವರಿಗೆ ಕುಳ್ಳಿರ ಹೇಳಿ ತಾನೂ ಕುಳಿತುಕೊಂಡನು.

ಆಗ ದಾನಿಶ್ ಮಂದಖಾನನೆದ್ದು ನಿಂತು “ಮಹನೀಯರೇ, ಸರ್ವ ಸಾಕ್ಷಿಮಾನ್ ಪ್ರಭುವಾದ ಪರಮಾತ್ಮನ ಪ್ರತಿನಿಧಿಗಳಾದ ಮಹಮದ ಪಯಗಂಬರರ ಪ್ರೀತ್ಯಾಸ್ಪದರಾದ ಬಾಬರಶಹಾ ಬಾದಶಹರು ಒಳ್ಳೇ ಸಾಹಸದಿಂದಲೂ ಧರ್ಮನಿಷ್ಠೆಯಿಂದಲೂ ಈ ದಿಲ್ಲೇ ಸಾಮ್ರಾಜ್ಯವನ್ನು ಸಂಪಾದಿಸಿ, ಇಸ್ಲಾಮೀ ಧರ್ಮವು ಈ ಭೂಲೋಕದಲ್ಲೆಲ್ಲ ಹಬ್ಬಿಕೊಳ್ಳುವಂತೆ ಏರ್ಪಾಡು ಮಾಡಿ ಹೋದರು. ಅವರ ತರುವಾಯದಲ್ಲಿ ಪುಣ್ಯಪ್ರತಾಪಿಗಳಾದ ಅಕಬರ ಬಾದಶಹರು ಕಾಫರರಾದ ಹಿಂದೂ ಜನ

ರನ್ನು ವಂಚಿಸುವದಕ್ಕಾಗಿ ಸಕಲ ಧರ್ಮಗಳೂ ಒಂದೇ ತತ್ವವನ್ನು ಸ್ತುತಿಸಾದಿಸುತ್ತವೆಂತಲೂ, ಪ್ರಜರು ಯಥೇಚ್ಛವಾಗಿ ತಮ್ಮ ತಮ್ಮ ಪಂಥಗಳಲ್ಲಿ ನಡಕೊಳ್ಳಲು ಅಡ್ಡೀ ಇಲ್ಲವೆಂತಲೂ ಹೇಳಿದ್ದಲ್ಲದೆ ತಾವೂ ಹಿಂದೂ ಜನರ ಧರ್ಮದಂತೆ ನಡೆದಂತೆ ನಟಿಸಿ, ಆ ಜನರಿಗೆ ಇಸ್ಲಾಮೀ ಧರ್ಮದ ತತ್ವಗಳನ್ನು ತಿಳಿಸಿಕೊಟ್ಟಿದ್ದರಿಂದ, ಆ ದುರ್ಮತಿಗಳು ಮೆಲ್ಲ ಮೆಲ್ಲನೆ ಸತ್ಯಧರ್ಮದ ಅಧಿನಿವೇಶನವನ್ನು ಹೊಂದಿದರು. ಉಚ್ಚ ಕುಲದ ಅನೇಕ ಹಿಂದೂ ಸ್ತ್ರೀಯರನ್ನು ಆಕಬರ ಬಾದಶಹರು ತಮ್ಮ ಅಂತಃಪುರದಲ್ಲಿ ತೆಗೆದುಕೊಂಡು ಅವರ ಮನೆತನದವರೊಡನೆ ಆಪ್ತರಾಗಿ ವರ್ತಿಸಿದರು. ಹೀಗಾದ್ದರಿಂದ ಬಲಬರುತ್ತೆ ಕುಲೀನರಾದ ಬ್ರಾಹ್ಮಣರು ಕೂಡ ದೀನ್ ಇಲಾಹಿ ಪಂಥಕ್ಕೆ ಸೇರಿದರು. ಆ ದೀನ್ ಇಲಾಹಿ ಪಂಥ ವೆಂದರೆ, ಇಸ್ಲಾಮೀ ಧರ್ಮದ ಸೋಪಾನವೇ ಅಲ್ಲವೆ? ಅನೇಕ ಜನ ಕರ್ಮನಿಷ್ಠರಾದ ಹಿಂದೂ ಜನರು ಬಾದಶಹರೊಡನೆ ಹಾಲು ಹಣ್ಣುಗಳನ್ನು ಸೇವಿಸಿದರು. ಕೆಲವರು ಅವರ ಪಂತಿಯಲ್ಲ ಕುಳಿತು ಭೋಜನ ಮಾಡಿದರು. ಹೀಗಾಗಿ ಆಕಬರಶಹರಿಂದ ಮುಸಲ್ಮಾನೀ ಧರ್ಮವು ಅಭಿವೃದ್ಧಿಯನ್ನೇ ಹೊಂದಿತಲ್ಲದೆ ಅದಕ್ಕೆ ಗ್ಲಾನಿ ಬರಲಿಲ್ಲ. ಅಧಿಕಾರಗಳ ಆಸೆಗಾಗಲಿ, ಚಾಗೀರಗಳ ಪ್ರಾಪ್ತಿಯ ಪವ್ಯಾಸಕ್ಕಾಗಲಿ, ದೊಡ್ಡವರ ಶರೀರಸಂಬಂಧದ ಮರ್ಯಾದೆಗಾಗಲಿ ಅನೇಕ ಹಿಂದೂ ಜನರು ಬಹಿರಂಗವಾಗಿ ಮುಸಲ್ಮಾನರಾದರು.

ಆದರೆ ಕಳೆದ ಐವತ್ತು ವರ್ಷಗಳಲ್ಲಿ ಮುಸಲ್ಮಾನರು ವಿಷಯ ಲಂಪಟರಾಗಿ ಧರ್ಮದ ಎಚ್ಚರವಿಲ್ಲದೆ ಸ್ವೇಚ್ಛಾಚಾರಿಗಳಾಗಿರುವರು. ಮೌಲ್ವೀ, ಪೀರಜಾದೆ, ಮುಂತಾದ ಆದ್ಯ ಮುಸಲ್ಮಾನರಲ್ಲಿ ಕೂಡ ಧರ್ಮಾಚರಣದ ಗಂಧವಿಲ್ಲದಂತಾಗಿದೆ. ಇನ್ನು ಮುಂದೆ ನಮ್ಮ ಧರ್ಮಕ್ಕೆ ಹ್ರಾಸಕಾಲವು ಪ್ರಾಪ್ತವಾಗುವದೋ ಎಂಬ ಚಿಂತೆಯಲ್ಲಿ ನಾವು ಮುಳುಗಿದ್ದೆವು. ಆದರೆ ನಮ್ಮೆಲ್ಲರ ಪೂರ್ವಪುಣ್ಯದ ಬಲದಿಂದಲೇ ಪರಮಾತ್ಮನು ಕೃಪಾವಂತನಾಗಿ ಇಲ್ಲಿ ವಿರಾಜಮಾನರಾಗಿರುವ ಈ ತರುಣರಾದ ಸತ್ತುರುಷರನ್ನು (ಔರಂಗಜೇಬನನ್ನು) ದಿಲ್ಲಿಯ ಚಕ್ರವರ್ತಿಯ ಜೊಟ್ಟಿಯಲ್ಲಿ ಹುಟ್ಟಿಸಿದನು. ಇವರಿಂದಲೇ ನಮ್ಮ ಧರ್ಮದ

ಉದ್ಧರಣವಾಗತಕ್ಕದ್ದು. ನೋಡಿದಿರಾ! ಅಷ್ಟೈಶ್ವರ್ಯಗಳ ಭೋಗಕ್ಕೆ ಉಚಿತವಾದ ನಮ್ಮ ಸುಲ್ತಾನ ಔರಂಗಜೇಬರು ಪ್ರಪಂಚ ಮಿಥ್ಯಾತ್ವ ವನ್ನರಿತವರಾಗಿ ಸಾತ್ವಿಕವಾದ ಘೋರ ವೃತ್ತಿಯನ್ನು ಕೈಕೊಂಡಿರುವರು! ಇವರಿಗೆ ಸ್ವಾರ್ಥವೆಂದೆಂದು ತಿಲಮಾತ್ರವೂ ಇಲ್ಲ. ಇವರು ಕುರಾಣಿ ಪಾರಾಯಣ ಪರಾಯಣರಾಗಿರುವುದಲ್ಲದೆ ಒಳ್ಳೇ ಬುದ್ಧಿವಂತರೂ, ರಾಜ ಕಾರಣಪಟುಗಳೂ, ಉದಾರರೂ, ಶೂರರೂ ಆಗಿರುವರು. ಈಗಿನ ಧರ್ಮಗ್ಲಾನಿಯ ಸಮಯದಲ್ಲಿ ಈ ಮಹಾತ್ಮಕೇ ಸಿಂಹಾಸನಾರೂಢ ರಾದರೆ ನಮ್ಮೆಲ್ಲರಿಗೆ ತರಣೋಪಾಯವು. ಅದಕ್ಕಾಗಿ ನಾನು ತಮ್ಮೆಲ್ಲರಿಗೆ ವಿನಯದಿಂದ ಪ್ರಾರ್ಥಿಸುವದೇನೆಂದರೆ, ತಾವೆಲ್ಲರೂ ಒಕ್ಕಟ್ಟಾಗಿ ಈ ಧರ್ಮಮೂರ್ತಿಗಳಾದ ರಾಜಪುತ್ರರನ್ನು ಸರ್ವ ಪ್ರಯತ್ನಗಳಿಂದ ದಿಲ್ಲಿಯ ಚಕ್ರವರ್ತಿಗಳನ್ನಾಗಿ ಮಾಡತಕ್ಕದ್ದು ಆವಶ್ಯವಾದ ಮಾತು. ಈ ಕಾರ್ಯದಲ್ಲಿ ನಮ್ಮ ಧನಕನಕಗಳೂ ಪ್ರಾಣಗಳೂ ವೆಚ್ಚವಾಗಿ ಹೋದರೂ ಅಡ್ಡೀ ಇಲ್ಲ.” ಎಂದು ಹೇಳಿದನು.

ಇದುವರೆಗೆ ದಾನಿಶ್‌ಮಂದಖಾನನಾಡಿದ ಯಾವತ್ತೂ ಮಾತುಗಳನ್ನು ಏಕಾಗ್ರಚಿತ್ತನಾಗಿ ಕೇಳುತ್ತಿದ್ದರೂ ಔರಂಗಜೇಬನು ಒಳ್ಳೇ ದಂಭದಿಂದ ಗಂಭೀರವಾದ ಮುಖಮುದ್ರೆಯನ್ನು ತಾಳಿ, ತನ್ನ ಕೈಯಲ್ಲಿ ತೆರೆದಿಟ್ಟ ಕುರಾಣದ ಪುಸ್ತಕದಲ್ಲಿ ಯೇ ದೃಷ್ಟಿಯನ್ನಿಟ್ಟವನಾಗಿ ಕಂಡನು. ದಾನಿಶ್‌ಮಂದನ ಮಾತು ಮುಗಿದ ಬಳಿಕ ಔರಂಗಜೇಬನು ವಿನೀತನಂತೆ ಎದ್ದು ನಿಂತು “ಯಾ ಇಲಾಹೀ ಇಲ್ ಇಲ್ಲಾ; ಮಹಮ್ಮದ ರಸೂಲಿಲ್ಲಾ:!” ಎಂದು ಉದ್ಗಾರ ತೆಗೆದು ಹೀಗೆ ಮಾತಾಡಿದರು:

“ಮೆಹರ್ಬಾನರೆ, ದಾನಿಶ್‌ಮಂದಖಾನರು ಜ್ಞಾನಿಗಳ ಶಿರೋಮಣಿಗಳು! ಅವರ ಭಾಷಣವಾದ ಬಳಿಕ ನಾನು ಮಾತಾಡುವದೆಂದರೆ, ಸೂರ್ಯನ ಮುಂದೆ ಕರದೀಪವನ್ನು ಹಿಡಿದಂತೆ ಕಾಣಬಹುದು. ಆದರೂ ಈ ಸಮಯದಲ್ಲಿ ನಾನು ನಾಲ್ಕು ಮಾತುಗಳನ್ನಾಡದಿರುವದು ಉಚಿತವಲ್ಲ. ಸರದಾರ ದಾನಿಶ್‌ಮಂದಖಾನ ಬಕ್ಷೀಸಾಹೇಬರು ಈ ಸಾಪಿಯನ್ನು ಬಹುಪರಿಯಾಗಿ ಕೊಂಡಾಡಿದರು. ಆದರೆ ಪೇಳಿಕೊಳ್ಳುವಂಥ ಗುಣಗಳ ಲೇಶ ಕೂಡ ನನ್ನಲ್ಲಿ ಇಲ್ಲ. ನೀವೆಲ್ಲರೂ ನನ್ನನ್ನು ದಿಲ್ಲಿಯ

ಮಯೂರಾಸನದ ಮೇಲೆ ಕುಳಿರಿಸಬೇಕೆನ್ನುವಿರಿ. ಆದರೆ ಆ ಮೈಥವವು ನನ್ನಂಥ ಪಾಮರನಿಗೇಕೆ ಬೇಕು? ಜನ್ಮಾಂತರದ ಪಾಪಗಳನ್ನು ತೊಳೆದುಕೊಳ್ಳುವದಕ್ಕಾಗಿ ನಾನು ದರವೇಲಿಗಳ ಶಿಷ್ಯನಾಗಿ ಅಲ್ಲಾ ! ಅಲ್ಲಾ !! ಎಂದು ಭಗವನ್ನಾಮಗರ್ಜನೆಯನ್ನು ಮಾಡುತ್ತ ಮಕ್ಕಳ ಮದಿನೆಗಳ ಪ್ರದೇಶದಲ್ಲಿ ಅಹರ್ನಿಶವಾಗಿ ಸಂಚರಿಸಬೇಕೆನ್ನುವೆನು. ನಾನೀಗ ದಕ್ಷಿಣದ ಸುಭೇದಾರನಾಗಿರುವುದಾದರೂ ಪ್ರಾಣಿಯನ್ನು ಮೆರಿಸುವದಕ್ಕಲ್ಲ ; ಕೇವಲವಾಗಿ ಬಾದಶಹರ ಅನುಲ್ಲಂಘನೀಯವಾದ ಅಜ್ಜಿಯನ್ನು ಮನ್ನಿಸುವದಕ್ಕಾಗಿಯೇ ! ಪ್ರಚರ ಕಪ್ಪಾಜಿಗವಾದ ಧನವನ್ನು ಅಪಹರಿಸಿ, ನಾವು ಸುಖೋಪಭೋಗಗಳಲ್ಲಿ ಮೆರೆದಾಡುವದು ಪಾಪವೆಂದು ತಿಳಿದು, ನಾನು ಕುರಾಣದ ಪ್ರತಿಗಳನ್ನು ಕೈಯಿಂದ ಒರೆದು ಅವುಗಳನ್ನು ಮಾರಿ ಬಂದ ಹಣದಿಂದ ನನ್ನ ಹೊಟ್ಟೆ ಬಟ್ಟೆಗಳ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿರುವನೆಂದೆಂದು ನಿಮ್ಮೆಲ್ಲರಿಗೆ ಗೊತ್ತೇ ಇದೆ. ಇನ್ನು, ದಾನಿಶ್‌ಮಂದಖಾನರು ಹೇಳುವಂತೆ ನಮ್ಮ ಧರ್ಮದ ಗ್ಲಾನಿಯಾಗುತ್ತ ನಡೆದಿರುವದು ಸತ್ಯ ! ಇಂಥ ಸಮಯದಲ್ಲಿ ನಮ್ಮ ಅಣ್ಣಂದಿರಾದ ದಾರಾ ಸುಲ್ತಾನರವರು ದಿಲ್ಲಿಯ ಬಾದಶಹರಾದರೆ ನಮ್ಮ ಪವಿತ್ರವಾದ ಇಸ್ಲಾಮೀ ಧರ್ಮದ ಕಥೆಯೇ ಮುಗಿದಂತಾಯಿತೆಂದು ತಿಳಿಯಬೇಕು !! ಕಾಫರರಾದ ಹಿಂದೂ ಜನರ ಅಭಿಮಾನಿಯಾದ ದಾರಾ ಶಹರು ದಿಲ್ಲಿಯ ಸಿಂಹಾಸನವನ್ನು ದೂಷಿಸಲಾಗದೆಂದು ನೀವೆಲ್ಲರೂ ಅಭಿಪ್ರಾಯವನ್ನು ಹೊಂದಿರುವದು ಯೋಗ್ಯವೇ ! ನಿಮಗೆ ಇಷ್ಟವಾಗಿರುವ ಈ ಸತ್ಕಾರ್ಯಕ್ಕೆ ನಾನು ನೆರವಾಗದಿದ್ದರೆ ನಾನೆಂಥ ಮುಸಲ್ಮಾನನು ? ನಾನು ಕಾಯಾ-ವಾಚಾ-ಮನಸಾ ನಿಮಗೆ ಅನುಕೂಲನಾಗಿ ನಡೆದು ದರಾಯಸನನ್ನು ಹಿಂದಕ್ಕೆದು ನನ್ನ ಪ್ರಿಯ ಬಂಧುವಾದ ಸುಜಾ ಸುಲ್ತಾನನನ್ನಾಗಲಿ ನನ್ನ ಪ್ರಾಣಪದಕನಾದ ಮುರಾದ ಬಕ್ಷರನ್ನಾಗಲಿ, ದಿಲ್ಲಿಯ ಸಿಂಹಾಸನದ ಮೇಲೆ ಕುಳಿರಿಸಿ, ಬಳಿಕ ಸಂತೋಷದಿಂದ ನಾನು ಮಕ್ಕಳು ಕ್ಷೇತ್ರದಲ್ಲಿರುವ ಪ್ರಭುವಿನ ನಿವಾಸಸ್ಥಾನವಾದ ಕಾಬಾ ಮಂದಿರ ಬಳಿಯಲ್ಲಿದ್ದು, ಪ್ರಭುಸೇವೆಯಲ್ಲಿ ಈ ಕುತ್ತಿವಾದ ಕಠಿಣವರವನ್ನು ಸವಿಸುವೆನು. ಅಲಹಮ್‌ದುಲಿಲ್ಲಾ ! ಅಲಹಮ್‌ದುಲಿಲ್ಲಾ !! ”

“ ಶಾಅಬ್ಬಾಸ್ ! ಶಾಅಬ್ಬಾಸ್ !! ಕೇಳಿದಿರಾ ನವಾಬ ಶಾಇಸ್ತೇಖಾನ ಸಾಪೇಬರೆ ! ಈ ನರವುಂಗವನ ಮುಖದಿಂದ ಹೊರಟಿರುವ ವಚನ ನಿರ್ಝರದ ಘೋಷವು ಹೇಗೆ ಶ್ರವಣರುಚಿರವಾಗಿದೆ ನೋಡಿರಿ ! ಇನ್ನು ನಾವೆಲ್ಲರೂ ಶಪಥಪೂರ್ವಕವಾಗಿ ಸುಲ್ತಾನ ಔರಂಗಜೇಬರ ಪಕ್ಷವನ್ನೇ ವಹಿಸುವೆವೆಂದು ಮಾತು ಕೊಡತಕ್ಕದ್ದು.” ಎಂದು ದಾನಿಶ್ ಮಂದಬಾನರು ಹೇಳಿದರು.

“ ನೀವು ಹೇಳುವೆಲ್ಲ ಸರಿ. ಆದರೆ ರಾಜಪುತ್ರರೆಲ್ಲರೂ ನನ್ನ ಅಕ್ಕನ ಮಕ್ಕಳು. ನನ್ನಂಥವನು ಬಹಿರಂಗವಾಗಿ ಯಾರ ಪಕ್ಷವನ್ನಾ ದರೂ ವಹಿಸುವದು ಅಪ್ರಶಸ್ತವಾದ ಮಾತು. ರಾಜನಿಷ್ಠೆಯನ್ನು ಅನುಲಕ್ಷಿಸಿದರೆ ಬಾದಶಹರ ಸಂಕೇತವನ್ನು ತಿರಸಾವಹಿಸಿ ಯುವರಾಜನಾದ ದಾರಾಶಹನ ಪಕ್ಷವನ್ನೇ ನಾನು ಸ್ವೀಕರಿಸತಕ್ಕದ್ದು ; ಇತ್ತ ಧರ್ಮವನ್ನು ನೋಡಿದರೆ, ನನಗೆ ಔರಂಗಜೇಬನ ಪಕ್ಷವೇ ಶ್ರೇಯಸ್ಕರವಾದದ್ದು. ಇತ್ತ ಬಾವಿ, ಅತ್ತ ಕೆರೆ !” ಎಂದು ನುಡಿದು ಶಾಇಸ್ತೇಖಾನನು ಕೆಳಗೆ ಮೋರೆ ಮಾಡಿಕೊಂಡು ಕುಳಿತನು.

ಈ ಮಾತು ಕೇಳಿ ತೆರೆಯಲ್ಲಿ ಕುಳಿತಿದ್ದ ರೋಶನಾರೆಯು “ನಮ್ಮ ಶಾಇಸ್ತೇಖಾನ ಮಾವನವರಿಗೆ ಬಾವಿ-ಕೆರೆಗಳ ಭೀತಿಗಿಂತಲೂ ಮುಖ್ಯವಜೀರನ ಅಧಿಕಾರದ ಅಪೇಕ್ಷೆಯು ಅಧಿಕವಾಗಿರುವಂತೆ ತೋರುತ್ತದೆ. ಮಾವನವರೆ, ದರಾಯಸ್ ಬಾದಶಹನ ಆಳಿಕೆಯಲ್ಲಿ ವಜೀರನಾಗತಕ್ಕವನು ಅವಶ್ಯವಾಗಿ ಪಂಡಿತನಾಗಿರತಕ್ಕದೆಂಬದನ್ನು ಕಟಾರಿಯ ಒಕ್ಕಲುಗಳಾದ ತಾವು ಸರ್ವಥಾ ಮರೆಯಲಾಗದು. ಸ್ವಾರ್ಥಪರವಾದ ರಾಜನಿಷ್ಠೆಯನ್ನು ನೀವು ಆಸ್ಥಾನದಲ್ಲಿ ರಿಸಿರುವಿರಿ ಕಂಡಿರಾ !” ಎಂದು ಅಕ್ಕಸದಿಂದ ನುಡಿದಳು.

“ ಏನೆಂದಿ ರೋಶನಾರೆ ?” ಎಂದು ಶಾಇಸ್ತೇಖಾನನು ಕ್ರೂಧನಾಗಿ ಗರ್ಜಿಸಿ ಕೇಳಿದನು.

“ ಮಾತುಲರೆ, ಹಾಗೆ ಕೋಪಿಸಿಕೊಳ್ಳಬೇಡಿರಿ. ದಾರಾನ ಆಳಿಕೆಯಲ್ಲಿ ತಮ್ಮಂಥ ರಣಧುರಂಧರರಿಗೆ ವಜೀರನ ಅಧಿಕಾರವು ಸಿಕ್ಕದೆಂಬದೇ ನನ್ನ ಅರ್ಥವು.” ಎಂದು ರೋಶನಾರೆಯು ಅದೇ ಅರ್ಥವನ್ನು

ಪರ್ಯಾಯದಿಂದ ಹೇಳಿದಳು.

“ಯಾಕೆ ನವಾಬ ಸಾಹೇಬ! ನಿಮಗೆ ವಜೀರನ ಪದವಿಯೇ ಬೇಕಾಗಿದ್ದರೆ ನಾನದನ್ನು ನಿಮಗೆ ಔರಂಗಜೇಬರ ಕಡೆಯಿಂದ ನಿಶ್ಚಯವಾಗಿ ಕೊಡಿಸುವೆನು. ನಿಮ್ಮಂಥ ವಜೀರರು ಹುಡುಕಿದರೂ ಸಿಕ್ಕುವುದುಂಟೆ?” ಎಂದು ಸರಲಭಾವದವನಾದ ದಾನಿಶ್ ಮಂದಬಾಸನನು ನುಡಿದನು.

ಈ ಮಾತು ಕೇಳಿ ಶಾಹಸ್ತೇಖಾನನು ದಿಗಿಲುಬಿಡದವನಂತಾಗಿ “ಎಲ ಎಲಾ! ಬಕ್ಷೀ ಸಾಹೇಬ, ನಾನು ವಜೀರನ ಪದವಿಗಾಗಿ ಕಾಲು ಪೂಸೆಯುತ್ತಿರುವೆನೆಂದು ನೀವೆಲ್ಲರೂ ಗ್ರಹೀತವಾಗಿ ಕಟ್ಟಿಕೊಂಡು ಹೀಗೆ ಮಾತಾಡುವಿರೇನು?” ಎಂದು ಹುಚ್ಚುನಗೆ ನಕ್ಕು ಕೇಳಿದನು.

“ನವಾಬ ಸಾಹೇಬ, ನೀವು ಕೇಳಿದರೂ ಚಿಂತೆಯಿಲ್ಲ; ಕೇಳದಿದ್ದರೂ ಚಿಂತೆಯಿಲ್ಲ. ವಜೀರನ ಅಧಿಕಾರವನ್ನು ನಾವು ನಿಮ್ಮ ಕೊರಕಿಗೇ ಹಾಕತಕ್ಕವರು. ಮುರಾದನು ಬಾದಶಹನಾಗಲೊಲ್ಲನೇಕೆ, ಸುಜಾ ಸಾಹೇಬ ನೇಕಾಗಲೊಲ್ಲ !!” ಎಂದು ಔರಂಗಜೇಬನು ಹೇಳಿದನು.

“ಸುಲ್ತಾನ ಔರಂಗಜೇಬ, ನೀವು ಕೂಡಾ ರೋಶನಾರೆಯ ಮನುಭೇದಕವಾದ ಮಾತನ್ನು ಎತ್ತಿ ಹಿಡಿದಿರಾ? ನೀವೆಲ್ಲರೂ ಕೂಡಿ ನನ್ನನ್ನು ಹೀಗೆ ಮುರಿಗೆ ಹಾಕಿದಿರಿ. ಆಗಲಿ, ನಾನು ನಿಮ್ಮ ಪಕ್ಷಕ್ಕೆ ಸೇರುವೆನೆಂದು ವಚನ ಕೊಡುವೆನು. ಆಯಿತೋ ಇಲ್ಲವೋ?”

ಆಗ, ತಿರೆಯಲ್ಲಿ ಕುಳಿತ ರೋಶನಾರೆಯು ದಾನಿಶ್ ಮಂದಬಾಸನನ್ನು ಕುರಿತು “ಬಕ್ಷೀ ಸಾಹೇಬ, ನವಾಬ ಶಾಹಸ್ತೇಖಾನರ ಕೈಯಲ್ಲ ಕುರಾಣವನ್ನು ಕೊಡಿದಿರಿ. ಅವರು ಅದನ್ನು ಹಿಡುಕೊಂಡು ಶಪಥ ಮಾಡಲಿ!” ಎಂದು ಉದ್ರೇಕದಿಂದ ಹೇಳಿದಳು.

“ಪ್ರಗಲ್ಭೆ, ನೀನು ಗಂಡಸಾಗಿ ಹುಟ್ಟಿದ್ದರೆ ಶಹಾಜಹಾನ್ ಬಾದಶಹರನ್ನು ಹಳ್ಳಕ್ಕೆ ಹಾಕಿ ನೀನೇ ಬಾದಶಹನಾಗಿ ಹಳೆ ಮಾತಾಗುತ್ತಿತ್ತು!” ಎಂದು ಮಾವನು ಸೊಸೆಯ ಅಪಹಾಸ ಮಾಡಿ ನಕ್ಕು ಕುರಾಣವನ್ನು ಬಿಡಿದು ದಾನಿಶ್ ಮಂದನು ಹೇಳಿದ ಮೇರಿಗೆ ಆಣೆ ಮಾಡಿದನು.

“ ಇನ್ನಾರು? ಕಲಿಲುಲ್ಲಾಖಾನರೆ, ನಿಮ್ಮ ಅಭಿಪ್ರಾಯವೇನು! ” ಎಂದು ಔರಂಗಜೇಬನು ಕೇಳಿದನು.

ಕಲಿಲುಲ್ಲಾಖಾನನು ಕೊಂಚ ಸಂಕೋಚಗೊಂಡು “ ನನ್ನದೇನು? ಹುಜೂರ್ ನಾನು ತಮ್ಮ ಪಕ್ಷದವನೇ ಅಲ್ಲವೆ? ” ಎಂದು ನುಡಿದನು.

“ ಹಾಗಾದರೆ ನಾನು ಹೇಳಿದ ಮೇರಿಗೆ ಶಪಥ ಮಾಡಿರಿ! ” ಎಂದು ದಾನಿಶ್ ಮಂದಖಾನನು ಹೇಳಿದನು.

“ ಬಕ್ಷೀಸಾಹೇಬ, ಬಾದಶಹರು ನನಗೆ ಅಷ್ಟೇ ಅಧಿಕಾರವನ್ನು ಕೊಟ್ಟು, ಈ ಖಡ್ಗವನ್ನು ನನಗೆ ದಯಪಾಲಿಸಿದಾಗ, ನಾನು ಏಕನಿಷ್ಠೆಯಿಂದ ರಾಜಸೇವೆಯನ್ನು ಮಾಡುವೆನೆಂದು ಅಣೆ ಮಾಡಿರುವುದು ತಮಗೆ ಗೊತ್ತೇ ಇದೆ. ಇನ್ನು ನಾನು ಬಾದಶಹರ ಇಚ್ಛೆಯ ವಿರುದ್ಧವಾಗಿ ಹೇಗೆ ನಡಕೊಳ್ಳಲಿ? ಅಂತರಂಗದಲ್ಲಿ ನಾನು ನಿಮ್ಮವನೇ. ”

“ ಕಲಿಲುಲ್ಲಾಖಾನ, ನೀವು ನಮ್ಮವರೆಂದು ನಂಬಿರಲು ನೀವು ಹೀಗೆ ಮನಸ್ಸು ತೆಗೆದು ಮಾತಾಡಬಹುದು? ” ಎಂದು ದೀನನಾದವನಂತೆ ನಟಿಸಿ ಔರಂಗಜೇಬನು ಕೇಳಿದನು.

ಕಲಿಲುಲ್ಲಾಖಾನನು ಔರಂಗಜೇಬನಿಗೆ ತಲೆಬಾಗಿ “ ನಾನು ಸುಲ್ತಾನರವರಿಗೆ ಪ್ರತಿಕೂಲನಾಗಿರುವೆನಂತಲ್ಲ. ಆದರೂ ಇಂಥ ಮಹತ್ವದ ಕೆಲಸದಲ್ಲಿ ಪೂರ್ವಾಪರವನ್ನು ವಿಚಾರಿಸಿ ಏನು ಮಾಡುವದನ್ನು ಮಾಡಬೇಕಲ್ಲವೆ? ಜಯಸಿಂಗ, ಜಸವಂತಸಿಂಗ, ಕಾಸಮಖಾನ ಮುಂತಾದ ಸಮರಸಿಂಹರು ದಾರಾಸುಲ್ತಾನರ ಪಕ್ಷದಲ್ಲಿರಲು ನಮ್ಮ ಪಕ್ಷವು ಗೆದೆಯುವದು ಹೇಗೆ? ” ಎಂದು ದೀನಸತ್ಯನಾಗಿ ಜಸಗೊಂಡನು.

“ ಛೇ! ಹೇಡಿಯೇ! ಅದಕ್ಕಾಗಿಯೇ ದಾರಾಸಾಹೇಬರು ನಿನಗೆ ತಮ್ಮ ಪಾದರಕ್ಷದ ಮೋದಕವನ್ನು ತಿನ್ನಲಿಕ್ಕೆ ಕೊಟ್ಟರು. ” ಎಂದು ರೋಶನಾರೆಯು ತನ್ನ ವೀಣಾರವದ ಕಂಠವು ಹರಿಯುವಂತೆ ಗರ್ಜಿಸಿ ನುಡಿದಳು.

“ ರೋಶನ್, ಎಂಥ ಅಪ್ರಶಸ್ತವಾದ ನುಡಿಯಾಡಿದಿ! ನೀನು ಹೇಳುವ ಕಥೆಯು ನಿಜವಾಗಿದ್ದರೂ ಹಾಗೆ ಬಾಯಿಯಿಂದ ಅಡಿ ತೋರಿಸಬಾರದು ಕಂಡಿಯಾ? ” ಎಂದು ಔರಂಗಜೇಬನು ತನ್ನ ತಂಗಿಗೆ ಸಿಟ್ಟು

ಮಾಡಿದನು.

“ಕಲಿಲುಲ್ಲಾ ಖಾನ್, ಇಂಥ ಅಪಮಾನವನ್ನು ತಾಳಿಯೂ ನಿಸುಗೆ ದಾರಾಶಹರಲ್ಲಿ ಅಭಿಮಾನವೆ?” ಎಂದು ಹಕೀಮ ದಾವುದನು ಕೇಣಕಿ ಕೇಳಿದನು.

“ಹಕೀಮರೆ, ದಿಲ್ಲಿಯ ಯುವರಾಜರ ಪಾದರಕ್ಷೆಗಳೆಂದರೆ ಅಂತಿಂತಹವೆ? ಹೂವಿನಂತೆ ಮೃದುವಾಗಿರುವ ಕಿನಬಾಬಿನ ಪಾದರಕ್ಷೆಗೆ ಜರತಾರಿಯ ಮಡಾಸು ಇಲ್ಲದಿದ್ದರೆ ಅದರ ಹೊಡೆತವನ್ನು ನಮ್ಮ ಖಾನಸಾಹೇಬರು ಸಹಿಸುತ್ತೀರಾ ಇದ್ದಿಲ್ಲ.” ಎಂದು ರೋಷನಾರೆಯು ಮತ್ತೆ ಕುಜೇಷ್ಟೆಗೈದಳು.

ಈ ಮಾತು ಕೇಳಿ ಕಲಿಲುಲ್ಲಾ ಖಾನನ ಹೊಟ್ಟೆಯಲ್ಲಿ ಕ್ರೋಧಾಗ್ನಿಯು ಪ್ರಜ್ವಲಿಸಿತು. ಅವನು ಅವೇಶದಿಂದ ಧರಧಂಸೆ ನಡುಗಿ, ಹಲ್ಲು ಕಡಿದು ತನ್ನ ಖಡ್ಗವನ್ನು ಹಿರಿದು— “ಬೇಗಮ್ ಸಾಯೇಬ, ನೀವು ನನ್ನ ಕಣ್ಣಿಗೆ ಒಳಿತಾಗಿ ಅಂಜನವನ್ನು ತಗಲಿಸಿದಿರಿ. ದುರುಳನಾದ ದಾರಾಶಹನು ಮಾಡಿದ ಅಪಮಾನದ ಸೇಡು ತೀರಿಸಿಕೊಳ್ಳದಿದ್ದರೆ, ನಾನು ಮುಸ್ಲಿಮಾನರ ಬೀಜಕ್ಕೆ ಹುಟ್ಟಿದವನಲ್ಲ. ಸುಣ್ಣದ ನೀರು ಕುಡಿಸಿದ ಕೋಣನಂತೆ ಆ ಮದಾಂಧನಾದ ಯುವರಾಜನನ್ನು ಓಡಾಡಿಸಿ ಕೊಲ್ಲುವೆನೆಂದು ನಾನು ಕುರಾಣವನ್ನು ಒಡೆದು ಹೇಳುತ್ತೇನೆ.” ಎಂದು ಗಡಗಡನೆ ಗರ್ಜಿಸಿ ನುಡಿದನು.

“ಕಲಿಲುಲ್ಲಾ ಖಾನ, ಶಪಥವನ್ನು ಮಾಡುವದು ಸುಲಭವಾದ ಮಾತು! ಆದರೆ ಅದರಂತೆ ನಿರ್ಧಾರವಿಂದ ನಡಕೊಳ್ಳುವದು ದುಸ್ತರವಾಗಿರುವದೆಂದನ್ನು ನೀವು ಜಿನ್ನಾಗಿ ಅರಿತುಕೊಂಡು ಶಪಥ ಮಾಡಿರಿ.” ಎಂದು ಔರಂಗಜೇಬನು ಗರುಡನಂತೆ ಉದ್ಧವಾಗಿರುವ ತನ್ನ ಮೂಗನ್ನು ಮುರಿದು ನುಡಿದು ನಕ್ಕನು.

“ಯಾ ಅಲ್ಲಾ: ರಹೀಮ! ಪುಜಾರ್, ಈ ದಾಸನು ಮನುಷ್ಯರ ಹಾಲನ್ನೇ ಕುಡಿದು ಬೆಳೆದಿರುವನು. ಖಡ್ಗಧಾರಿಯಾದ ಈ ಕಲಿಲುಲ್ಲಾ ಖಾನನು ತಾನು ಮಾಡಿದ ಪ್ರತಿಜ್ಞಾ ಪೂರ್ತಿಗಾಗಿ ಯಮರಾಜನ ಕೂಡ ಹೋರಾಡಲಿಕ್ಕಾದರೂ ಹಿಂದೆಮುಂದೆ ನೋಡುವವನಲ್ಲ!”

“ ಇನ್ನೇನು ಸಂಶಯವಿಲ್ಲ. ಕಲಿಲುಲ್ಲಾಖಾನರು ಪ್ರತಿಜ್ಞೆ ಮಾಡಿದ್ದಕ್ಕೆ ಎಂದಿಗೂ ತಪ್ಪಲಿಕ್ಕಿಲ್ಲ. ” ಎಂದು ಹಕ್ಕೀಮ ದಾವದನು ಅಭಿಪ್ರಾಯವನ್ನು ವ್ಯಕ್ತಪಡಿಸಿದನು.

ಆಮೇಲೆ ಉಳಿದವರೆಲ್ಲರೂ ಕುರಾಣವನ್ನು ಬಡೆದು ಪ್ರತಿಜ್ಞೆ ಮಾಡಿದ ಬಳಿಕ ಔರಂಗಜೇಬನು ಎದ್ದು ನಿಂತು— “ಸರದಾರರೆ, ನಮ್ಮ ಸಂಕೇತವು ಬಹುತರವಾಗಿ ಮುಗಿದಂತಾಯಿತು. ಕೇಳಿರಿ! ಇದು ಬಹು ದುಸ್ತರವಾದ ಕೆಲಸವು. ನಾವೆಲ್ಲರೂ ಬಹು ಧೈರ್ಯದಿಂದಲೂ, ಪಾಣಾಕ್ತತೆಯಿಂದಲೂ, ವಿಶ್ವಾಸದಿಂದಲೂ ನಡೆದು ನಮ್ಮ ಮಹತ್ತರವಾದ ಕಾರ್ಯವು ಕೊನೆಗಾಣುವ ವರೆಗೆ ನಮ್ಮ ಅಂತರಂಗವನ್ನು ಬಲು ಗೌಪ್ಯವಾಗಿ ಕಾಡುಕೊಂಡಿರಬೇಕು! ಯಾರಲ್ಲಿ ಸಾಕಷ್ಟು ಧೈರ್ಯವಿಲ್ಲವೋ ಅವರು ಈಗಲೆ ಹಾಗೆ ಸ್ಪಷ್ಟವಾಗಿ ಒಪ್ಪಿಕೊಂಡು ಮೈದೆಗದು ಪಾರಾಗಿ ಹೋಗಬಹುದು. ಹಿಂದಿನಿಂದ ಯಾರಾದರೂ ವಿಶ್ವಾಸಕ್ಕೆ ಅಪಾತ್ರರಾಗಿ ನಡೆದರೆಂಬ ವಾರ್ತಾ ಮಾತ್ರದಿಂದಲೇ ಈ ಔರಂಗಜೇಬನು ಅವರನ್ನೂ ಅವರ ಹೆಂಡರು ಮಕ್ಕಳನ್ನೂ ಕೂಡಿಯೇ ಈ ಖಡ್ಗದಿಂದ ಕನಿಕರವಿಲ್ಲದೆ ಕಡಿದು ಜೂರುಜೂರುಮಾಡಿ ಹಾಕುವನೆಂಬದನ್ನು ನೀವು ಸೆರಗಿಗೆ ಗಂಟುಹಾಕಿಕೊಳ್ಳಿರಿ! ಹೇಗೆ? ಹೇಳಿರಿ!” ಎಂದು ಔರಂಗಜೇಬನು ತನ್ನ ಖಡ್ಗವನ್ನು ಹಿರಿದು ಗುಲಗಂಜಿಯಂತೆ ಕೆಂಪಾಗಿರುವ ತನ್ನ ಕಣ್ಣು ಕಿಸಿದು, ಭೀಕರವಾದ ಮುಖಮುದ್ರೆಯನ್ನು ತಾಳಿ, ಕಠೋರವಾದ ಧ್ವನಿಯಿಂದ ಕೇಳಿದನು.

ಕಪಟಪಟುವೂ, ನಿರ್ಘೋಷನೂ, ದೀರ್ಘದ್ವೇಷಿಯೂ ಆಗಿರುವ ಔರಂಗಜೇಬನು ಹಾಗೆ ಆವೇಶದಿಂದ ಕಣ್ಣುಗಳಲ್ಲಿ ಕಿಡಿಗಳನ್ನು ಕಾರುತ್ತೆ, ಶಸ್ತ್ರವನ್ನು ನೆವರಿ ಹಿಡಿದು ಎಲ್ಲರ ಮುಖಗಳನ್ನೂ ದಿಟ್ಟಿಸಿ ನೋಡಿ ಪ್ರಶ್ನನಾಡುವ ಕಾಲಕ್ಕೆ, ಆ ಸಮಯದಲ್ಲಿ ಯಾವನಾದರೂ ವಿಶ್ವಾಸಘಾತಕನು ಇದ್ದದ್ದಾಗಿದ್ದರೆ, ಅವನ ದ್ರೋಹವು ಆಗಲೆ ಎದೆ ಬಿಚ್ಚಿ ಹೊರಬೀಳಬಹುದಾಗಿತ್ತು. ಆದರೆ, ಅಲ್ಲಿ ನೆರೆದವರೆಲ್ಲರೂ ಒಂದಿಲ್ಲ ಒಂದು ಕಾರಣಕ್ಕಾಗಿ ದಾರಾನ ದ್ವೇಷಿಗಳಾಗಿಯೂ ಔರಂಗಜೇಬನ ಪಕ್ಷವನ್ನು ಬೇಕಾಗಿ ಸ್ವೀಕರಿಸಿದವರಾಗಿಯೂ ಇದ್ದುದರಿಂದ

ಅನರ ಮುಖದಲ್ಲಿ ದ್ರೋಹದ ಕುಂದು ಕಂಡುಬರಲಿಲ್ಲ. ಅದನ್ನೇತು ಔರಂಗಜೇಬನು ಸಮಾಧಾನವನ್ನು ಹೊಂದಿ ತನ್ನ ಕಠೋರವಾದ ಮುಖದಲ್ಲಿ ಮತ್ತೆ ಎಳೆನಗೆಯನ್ನು ತಳೆದು ಸವಿಮಾತಿನ ಸಕ್ಕರೆಯ ಜೀಲವನ್ನು ಬಿಚ್ಚಿದನು.

೯

ಪ್ರೇಮವು ಅಂಥವಾಗಿರುವದು

ಅತಿ ಮನೋಹರವಾಗಿರುವದೊಂದು ರಂಗಮಂದಿರದ ಮಧ್ಯದಲ್ಲಿ ಪರಿಪರಿಯಾಗಿ ಅಲಂಕರಿಸಲ್ಪಟ್ಟಿದ್ದೊಂದು ಮಹಾ ಮಂಚವಿತ್ತು. ಆ ಮಂಚದ ಮೇಲೆ ಹಂಸತೂಲಿಕೆಯ ದೊಡ್ಡ ಲೇವು ಹಾಸಿದ್ದು ಆ ಲೇವಿನ ಮೇಲೆ ಸುಧಾಶುಭ್ರವಾದ ಮೇಲ್ವಾಸಿಗೆಯಿತ್ತು. ರಂಗಮಂದಿರದ ನಾಲ್ಕೂ ಮೂಲೆಗಳಲ್ಲಿ ಪ್ರಭಾಮಯವಾದ ನಾಲ್ಕು ತೂಗದೀಪಗಳು ಅಲ್ಲಿಯ ಕತ್ತಲೆಯನ್ನೆಲ್ಲ ಹೊರಗಟ್ಟಿ ಬಿಟ್ಟಿದ್ದವು. ಆ ದಿವ್ಯಜ್ಯೋತಿಯಲ್ಲಿ ರತ್ನಖಚಿತವಾದ ಮಂಚವೂ ಅಲಂಕಾರಾರ್ಥವಾಗಿ ಅಲ್ಲಲ್ಲಿ ತೂಗುಹಾಕಿದ ಚಿಕ್ಕಬಂಗಾರಗಳ ಪದಾರ್ಥಗಳೂ ಲಕಲಕನೆ ಹೊಳೆಯುತ್ತಿದ್ದವು. ಆ ದಿವ್ಯವಾದ ಮಂದಿರಕ್ಕೂ ಆ ಸುರಮ್ಯವಾದ ಮಂಚಕ್ಕೂ ಅಲಂಕಾರ ಭೂತಳಾಗಿರುವ ನವಯೌವನೆಯೋರ್ವಳು ಕೈಯಲ್ಲಿ ವೀಣೆಯನ್ನು ತೆಗೆದುಕೊಂಡು “ಬುಲ್ಬುಲೆ ಬರ್ಗೆ ಗುಲೆ ಖುಶರಂಗ ದರ್ಮಿನ್ ಕಾರ ದಾಸ್ತ” ಎಂಬ ಪದವನ್ನು ಬಹು ಮಂಜುಲವಾಗಿ ಹಾಡುತ್ತಿದ್ದಳು. ತನ್ನ ಸುಂದರವಾದ ಅಂಗಗಳಲ್ಲಿ ಬೇಕುಬೇಕಾದಷ್ಟು ರತ್ನಖಚಿತವಾದ ಅಲಂಕಾರಗಳನ್ನಿಟ್ಟು ಉತ್ತಮೋತ್ತಮವಾದ ಳರತಾರಿಯ ವಸ್ತ್ರ ಧರಿಸಿ ಯಥಾಸುಖವಾಗಿ ಆ ಸುಖಾಸನದಲ್ಲಿ ಕುಳಿತು ಹಾಡುತ್ತಿರುವ ಆ ಇಂದುವದನೆಯ ಮುಖದಲ್ಲಿ ಚಿಂತೆಯ ಲೇಶವಾದರೂ ಇದ್ದಿಲ್ಲ.

ಹೀರಾಸುಂದರಿಯ ಪೂರ್ವವೃತ್ತಾಂತವನ್ನು ಇಲ್ಲಿ ಸ್ವಲ್ಪದರಲ್ಲಿ ಹೇಳುತ್ತೇವೆ. ಔರಂಗಜೇಬನು ತನ್ನ ಸೋದರತ್ತೆಯ ಗಂಡನಾದ ಸರಬಾರ್

ಮುರತಿದ ಕುಲಖಾನನ ಮನೆಗೆ ಕೆಲವೊಂದು ರಾಜಕಾರಣ ನಿಮಿತ್ತವಾಗಿ ಹೋಗಿದ್ದನು. ತನ್ನ ಅಣ್ಣನ ಮಗನು ಅಪರೂಪವಾಗಿ ತನ್ನ ಮನೆಗೆ ಬಂದಿರುವನೆಂಬ ಸಂತೋಷದಿಂದ ಔರಂಗಜೇಬನ ಸೋದರತ್ತಿಯು ಒಳ್ಳೆ ವಿಚ್ಛಂಭಣೆಯಿಂದ ಭೋಜನಸಮಾರಂಭವನ್ನು ಮಾಡಿಸಿದ್ದಳು. ಮನೆಯ ಮುಖ್ಯನಾದ ಮುರತಿದ್ ಕುಲಖಾನನಿಂದ ದಾಸದಾಸಿಯರ ವರೆಗೆ ಎಲ್ಲರೂ ಒಳ್ಳೆ ಉತ್ಸಾಹದಿಂದ ಓಡಾಡಿ ಸಮಾರಂಭದ ಏರ್ಪಾಡು ಮಾಡುವದರಲ್ಲಿ ನಿಮಗ್ನರಾಗಿದ್ದರು.

ಔರಂಗಜೇಬನೂ ಅವನ ಅತ್ತೆಯೂ ಮನೆಯ ಹಿಂಭಾಗದಲ್ಲಿರುವ ಪುಷ್ಪೋದ್ಯಾನದಲ್ಲಿ ಕುಳಿತುಕೊಂಡು ಮಕರಂದಸಂಭ್ರತವಾದ ತಂಗಾಳಿಯನ್ನು ಸೇವಿಸುತ್ತೆ ಅಲ್ಲಿಯ ರಮಣೀಯತೆಯನ್ನು ನೋಡುತ್ತೆ ಕುಳಿತಿದ್ದರು. ಅಂಥ ಸುಸಮಯದಲ್ಲಿ ಸಕಲವಾದ ಸುನಾದಗಳಲ್ಲಿ ಶ್ರೇಷ್ಠವಾದ ಮಂಜೀರಗಳ ನಾದವು ಸಮೀಪದಲ್ಲಿ ಯೇ ಕೇಳಬರುತ್ತಿರುವಂತೆ ಔರಂಗಜೇಬನಿಗೆ ಕಂಡಿತು. ಕೆಲಜನ ವಿಲಾಸನತಿಯರಾದ ನವತರುಣಿಯರು ಲೀಲೆಯಿಂದ ಆ ಉಪವನದೆಡೆಯಲ್ಲಿ ವಿಹರಿಸುತ್ತಿದ್ದರು. ಕೆಲವರು ಬಹು ಮಂಜುಲವಾಗಿ ಕಳೆದನಿಯಿಂದ ಹಾಡುತ್ತಿದ್ದರು. ಕೆಲವರು ಅರಳು-ಪೊಗ್ಗೆಗಳನ್ನು ತೆಗೆದು ಮಾಲೆಗಳನ್ನು ಕಟ್ಟುತ್ತಿದ್ದರು. ಉರ್ವಶೀ ಸಮಾನಳಾದ ಚಾರ್ವಾಂಗಿಯೋರ್ವಳು ಉಲ್ಲಾಸದಿಂದ ಫಿಲ್ಹೆನೆ ಹಾರಿ ಮಾವಿನ ಕೊಂಬೆಯಲ್ಲಿಯ ಕಾಯಿಯನ್ನು ತೆಗೆಯಲೆಸಗಿದ್ದಳು. ಅಂಥ ಸಾಹಸದಲ್ಲಿ ತೊಡಗಿದ್ದ ಆ ಕಾಮಿನಿಯು ಸ್ತನಾಂಶುಕವು ಗಾಳಿಗೆ ಹಾರಿ ಕೆಳಗೆ ಬಿದ್ದಿತು. ಹಾಗೆ ನೆಲಕ್ಕೆ ಬೀಳುತ್ತಿರುವ ತನ್ನ ಉತ್ತರೀಯವನ್ನು ಎತ್ತಿಕೊಳ್ಳಲು ಹೋದ ತರುಣಿಯ ದೃಷ್ಟಿಯು ರಾಜಕುಮಾರನಾದ ಔರಂಗಜೇಬನ ಮೇಲೆ ಬಿದ್ದಿತು. ಅವಳ ಲೀಲೆಯನ್ನು ಬಿಡದೆ ಅವಲೋಕಿಸುತ್ತಿರುವ ಔರಂಗಜೇಬನ ದೃಷ್ಟಿಯಂತೂ ಅವಳ ಮುಖದಲ್ಲಿಯೇ ನೆಲೆಸಿತ್ತು. ಹೀಗೆ ಏಕದೃಷ್ಟಿಯಾಗುತ್ತಲೆ ಆ ಸುಂದರಿಯು ಸಲಜ್ಜಸ್ಮಿತಳಾಗಿ ತನ್ನನ್ನು ಮಾನಗೇಡಿಯಾಗಿ ಮಾಡಿದ ಆ ಉತ್ತರೀಯವನ್ನು ಭರದಿಂದೆತ್ತಿಕೊಂಡಳು.

ಔರಂಗಜೇಬನು ಆ ಸಾರಂಗನಯನೆಗೆ ಮನಸೋತು ಹೋಗಿ

“ಅತ್ರಾ, ಆ ಸುಂದರಿ ಯಾರು ನೋಡು! ನಿನ್ನ ಪ್ರೇಮವು ನನ್ನ ಮೇಲಿರುವುದು ನಿಜವಾಗಿದ್ದರೆ ಇವಳು ನನ್ನ ಅಂತಃಪುರದಲ್ಲಿ ಸೇರುವಂತೆ ಮಾಡು.” ಎಂದು ಲಜ್ಜೆಯನ್ನು ದೂಡಿ ಹಾಕಿ ಕೇಳಿದನು.

“ಔವಯ್ಯಾ! ಅವಳು ನಮ್ಮ ಯಜಮಾನರಿಗೆ ಪ್ರಿಯತಮಳಾದ ಭೋಗಿನಿಯು. ನೀನವಳ ಹೆಸರು ತಡವಿದರೆ ಶೀಘ್ರಕೋಪಿಯಾದ ನನ್ನ ಪತಿಯು ನನ್ನನ್ನು ನಿನ್ನನ್ನು ಕೂಡಿಯೇ ಕಡಿದು ತುಂಡುತುಂಡಾಗಿ ಮಾಡುವನು.” ಎಂದು ಉದ್ವಿಗ್ನಳಾಗಿ ಅತ್ತೆಯು ಹೇಳಿದಳು.

ಕಾರ್ಯಸಾಧಕನಾದ ಆ ಧೂರ್ತನು ಆ ಮಾತು ಅಷ್ಟಕ್ಕೆ ಹಾಗೇ ಬಿಟ್ಟು ಭೋಜನದ ವಿಧಿಯನ್ನು ತೀರಿಸಿಕೊಂಡು ತಾನಿರುವ ಸ್ಥಳಕ್ಕೆ ಬಂದನು. ಅಲ್ಲಿ ಔರಂಗಜೇಬನು ತನ್ನ ದಿವಾನನ ಮುಂದೆ ಹೀರಾ ಸುಂದರಿಯ ಪ್ರಸ್ತಾಪವನ್ನು ತೆಗೆಯಲಾಗಿ “ಹುಜೂರ್, ಇದೆಷ್ಟರ ಮಾತು? ಬಾನಸಾಹೇಬರನ್ನೇ ಈ ಖಡ್ಗದಿಂದೆ ಎರಡು ತುಂಡಾಗಿ ಮಾಡುವೆನು. ಬಳಿಕ ಅವರ ಅಂತಃಪುರವೇ ನಿಮ್ಮದಾಗುವದಲ್ಲವೇ?” ಎಂದು ‘ಹಿಂಸೈವ ಪರವೋಧರ್ಮ’ ನಾಗಿದ್ದ ಆ ಮಂತ್ರಿಯು ತತ್ ಕ್ಷಣವೇ ಸೂಚಿಸಿದನು.

“ದಿವಾನ್ ಸಾಹೇಬ, ಮುರ್ಶಿದ್ ಕುಲಿಖಾನರು ಇನ್ನೂ ಕೆಲ ಕಾಲ ಬದುಕಿರುವುದು ನನಗೆ ಇಷ್ಟವಾಗಿದೆ. ಅವರ ಜೀವಿತಕ್ಕೆ ಅಪಾಯವಾಗದೆ ಹೀರೆಯ ಪ್ರಾಪ್ತಿಯು ನನಗಾಗುವಂತೆ ಆಲೋಚನೆಯನ್ನು ತೆಗೆಯಿರಿ” ಎಂದು ಔರಂಗಜೇಬನು ಹೇಳಿದನು.

ಯುಕ್ತಿಗಾರನಾದ ಆ ದಿವಾನನು ಮುರ್ಶಿದ್ ಕುಲಿಖಾನನೊಡನೆ ಸಾಮದಾನಗಳ ಮಾತುಗಳಾಡಿ, ಅವನು ಹೀರೆಯನ್ನು ಔರಂಗಜೇಬನಿಗೆ ಕೊಟ್ಟು ಔರಂಗಜೇಬನ ಅಂತಃಪುರದಲ್ಲಿಯ ಓರ್ವ ಸುಂದರಿಯನ್ನು ತಾನು ಪ್ರತಿಫಲವಾಗಿ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಿದನು.

* * * *

ಅಂಥ ಸುಸಮಯದಲ್ಲಿ ಔರಂಗಜೇಬ ಸುಲ್ತಾನನು ಕಾಲುಸಪ್ಪಳ ಮಾಡದೆ ತನ್ನ ಪ್ರಿಯಳಿದ್ದಲ್ಲಿಗೆ ಬಂದು “ವ್ಹಾಃ! ಪ್ಯಾರೀ (ಪ್ರಿಯೆ)

ಈ ಸಮಯದಲ್ಲಿ ನೀನು ಅಸ್ಪರೆಗಿಂತಲೂ ಬಹು ಮೋಹಕಳಾಗಿ-
ತೋರುವಿ!” ಎಂದು ಸಂತೋಷದಿಂದ ನಗುತ್ತೆ ನುಡಿದನು.

ಪತಿಯ ಪ್ರೇಮವನ್ನು ಸಮಗ್ರವಾಗಿ ತನ್ನ ಸ್ವಾಧೀನದಲ್ಲಿಟ್ಟು
ಕೊಂಡಿರುವ ಆ ಉಲ್ತಾಸಯುತೆಯಾದ ಲೀಲಾವತಿಯು, ಸಕಲ
ಭೂಮಂಡಲವನ್ನು ತನ್ನ ದರ್ಪದಿಂದ ನಡುಗಿಸುವ ಆ ಚಂಡವಿಕ್ರಮ
ನನ್ನು ಕಂಡು ರವಷ್ಟಾದರೂ ತನ್ನ ಸ್ಥಾನವನ್ನು ಬಿಟ್ಟು ಸರಿಯದೆ
ಕಿಂಚಿತ್ ತಲೆಬಾಗಿ ಸಿ ಪ್ರಣಾಮ ಮಾಡಿ ಮಂದಹಾಸಗೈದು ಮತ್ತೆ ತನ್ನ
ಗಾನಕ್ರಮದಲ್ಲಿ ತೊಡಗಿದಳು. ವಿಸ್ತಾರವಾಗಿರುವ ಆ ಮಂಚದಲ್ಲಿ
ಔರಂಗಜೇಬನಿಗೆ ಕುಳ್ಳಿರಲು ಸ್ಥಳವಿದ್ದೇ ಇತ್ತು. ಅವನು ಅದಷ್ಟು
ಮಟ್ಟಿಗೆ ತನ್ನ ಪ್ರಿಯತಮೆಯ ಸಮೀಪದಲ್ಲಿ ಕುಳಿತುಕೊಂಡನು.
ಸಮಗ್ರ ಒಂದು ಗಳಿಗೆಯ ವರೆಗೆ ತಾನು ಹಾಗೆ ಕುಳಿತಿದ್ದರೂ ಆ ಎಲಾ
ಸಿನಿಯು ತನ್ನ ಗಾನವನ್ನು ಮುಗಿಸಲೊಲ್ಲಳೆಂದು ಕಂಡು ಔರಂಗ
ಜೇಬನು ಆತುರನಾಗಿ “ಪ್ರಿಯೆ, ಇಂದು ಬೆಳತನಕ ಇದೇ ಕ್ರಮ
ವೇನು?” ಎಂದು ನಗುತ್ತೆ ಆ ರಮಣಿಯು ಕೈಯೊಳಗಿನ ವೀಣೆಯನ್ನು
ಸೆಳಕೊಳ್ಳಿ ಹೋದನು. ಹೀರಾಸುಲ್ತಾನೆಯು ವೀಣೆಯನ್ನು ಗಟ್ಟಿಯಾಗಿ
ಹಿಡುಕೊಂಡು “ಯಾಕೆ? ಗಾನದಿಂದ ಸುಲ್ತಾನರಿಗೆ ಬೇಸರವಾಗಿದ್ದರೆ
ಅಲ್ಲಿಯೇ ನಿಮ್ಮ ಕುರಾಣಿ ಪುಸ್ತಕವಿದೆ, ತೆಗೆದುಕೊಂಡು ಯಥೇಷ್ಟ
ವಾಗಿ ಪಾರಾಯಣ ಮಾಡಿರಿ!” ಎಂದು ತುಸು ಕೋಪಿಸಿಕೊಂಡವ
ಳಂತೆ ಮಾಡಿ ನುಡಿದಳು.

“ಕುರಾಣಿ ಪಠನದ ಸಮಯವೇ ಇದು, ಹೀರಾ?” ಎಂದು ಮದ
ನಾತುರನಾದ ಆ ಸುಲ್ತಾನನು ಆ ಕಾಮಿನಿಯ ಹೆಗಲ ಮೇಲೆ ಕೈಯಿಟ್ಟು
ಕೇಳಿದನು.

ಆ ಚಂಡಿಯು ಔರಂಗಜೇಬನ ಕೈನೂಕಿ ಹಾಕಿ “ಇದು ಕುರಾಣಿ
ಪಠನದ ಸಮಯವಾಗದಿದ್ದರೆ, ನಿನ್ನೆ ನಾನು ಇದೇ ಸಮಯಕ್ಕೆ ಜೂಜೈದೆ
(ದಾಸಿಯ ಹೆಸರು) ಯನ್ನು ಕೊಟ್ಟು ನಿಮ್ಮನ್ನು ಕರಿಸಿದರೆ, ‘ಕುರಾಣಿ
ಪಠನ ಮಾಡುತ್ತೇವೆ; ಬರುವದಕ್ಕಾಗುವದಿಲ್ಲ’ ಎಂದು ಹೇಳಿ ಕಳಿಸಿ ನನ್ನ
ಪ್ರೇಮಾಭಿಲಾಷೆಯನ್ನೆಲ್ಲ ಹಾಳುಮಾಡಿಬಿಟ್ಟಿದ್ದು ಯಾಕೆ?” ಎಂದು

ನುಡಿದು ಹುಬ್ಬುಗಂಟೆಕ್ಕಿ ಕೊಂಡು ಕುಳಿತಳು.

ಕಾಮಪರವಶನಾದ ಔರಂಗಜೇಬನು ಚಟ್ಟನೇ ಎದ್ದವನೇ ಆ ಮಧುರಾಧರೆಯನ್ನು ಬಲಾತ್ಕಾರದಿಂದ ಚುಂಬಿಸಿದನು. ಹೀರಾಸುಲ್ತಾನೆಯು ತನ್ನ ಕೈಯಲ್ಲಿಯ ವೀಣೆಯನ್ನು ಕೆಳಗಿರಿಸಿ ಕೋಪದ ಆವಿರ್ಭಾವವನ್ನು ಒಳಿತಾಗಿ ತಳೆದು “ ಇದೇನು ಒಲಾತ್ಕಾರವು!!! ” ಎಂದು ಉದ್ಗಾರ ತೆಗೆದಳು.

“ ಪ್ರಿಯೇ, ಬಲಾತ್ಕಾರದಲ್ಲಿ ಸ್ವಾರಸ್ಯವಿರುವದಿಲ್ಲೆಂದೇ ಇಂದು ಜಗತ್ತಿನಲ್ಲಿ ಸ್ತ್ರೀಯರ ಮೆರವಣಿಗೆಯು! ಅದಕ್ಕಾಗಿಯೇ ಪರರಾಜರ ರಾಜಲಕ್ಷ್ಮಿಯನ್ನು ಒಲಾತ್ಕಾರದಿಂದ ಅಪಹರಿಸುವನಾದ ಔರಂಗಜೇಬನು ನಿನ್ನ ಲೀಲೆಗೆ ಸೋತು ಶರಣಾಗತನಾಗಿರುವನು!! ” ಎಂದು ಮೃಗೇಂದ್ರನಂತೆ ಉಗ್ರವಾಗಿರುವ ತನ್ನ ಮುಖದಲ್ಲಿ ದೈನ್ಯವನ್ನು ತಾಳಿ ಔರಂಗಜೇಬನು ವಿಜ್ಞಾಪನೆ ಮಾಡಿಕೊಂಡನು.

ಹೀರೆಯು ತಾನು ನಟಿಸುತ್ತಿರುವ ಕೋಪವನ್ನು ಫಕ್ಕನೆ ಮರೆತು ಖೊಟ್ಟನೆ ನಕ್ಕು ಮತ್ತೆ ಗಾಂಭೀರ್ಯವನ್ನು ತಾಳಿ “ ನಿನ್ನೆ ನೀವು ನನ್ನ ಪ್ರೇಮದ ರಸಭಂಗವನ್ನು ಮಾಡಿದ ಅಪರಾಧಕ್ಕೆ ನಾನು ಈಗ ವಿಧಿಸುವ ದಂಡನೆಗೆ ನೀವು ಸುಮ್ಮನೆ ಒಳಗಾದರೆ ಒಳಿತು, ಇಲ್ಲವಾದರೆ ಆ ಮೂಲೆಯಲ್ಲಿರುವ ಆಸನದಲ್ಲಿ ಕುಳಿತು ಬೆಳ್ಳಬೆಳತನಕ ಕುರಾವನ್ನು ಯಥೇಷ್ಟವಾಗಿ ಪಠಿಸಿರಿ.” ಎಂದು ಮೂಲೆಯಲ್ಲಿರುವ ಆಸನವನ್ನು ತೋರಿಸಿ ನುಡಿದಳು.

“ ಪ್ರಿಯೆ, ಪ್ರತಿಸ್ವರ್ಗವಾಗಿರುವ ನಿನ್ನೀ ಸನ್ನಿಧಾನಕ್ಕೆ ಬಂದ ಬಳಿಕ ಕುರಾಣದಿಂದೇನು ಪ್ರಯೋಜನ? ನಿನ್ನೆ ನಾನು ಮಾಡಿದ ದ್ರೋಹಕ್ಕೆ ನೀನು ಎಂಥ ಕಠಿಣವಾದ ಶಿಕ್ಷೆಯನ್ನು ವಿಧಿಸಿದರೂ ನಾನು ಅದನ್ನು ಅನುಭವಿಸಲಕ್ಕೆ ಸಿದ್ಧನು.

ಈ ಮಾತು ಕೇಳಿ ಹೀರೆಯು ಸಂತುಷ್ಟಳಾಗಿ ವಿಲಾಸದಿಂದಿದ್ದು ಪೆಟ್ಟಿಗೆಯೊಳಗಿಂದ ಬಂದು ಚೀನಾಭಂಡವನ್ನೂ ಸುವರ್ಣದ ಬಟ್ಟಲವನ್ನೂ ತೆಗೆದುಕೊಂಡು ಬಂದು ಔರಂಗಜೇಬನ ಒಳಿಯಲ್ಲಿ ಲೀಲೆಯಿಂದ ಕುಳಿತುಕೊಂಡಳು.

“ಇದನ್ನೇನಾರಂಭಿಸಿದಿ ಪ್ರಿಯೆ?” ಎಂದು ಔರಂಗಜೇಬನು ಮದಿರಾಸೇವನವನ್ನು ನಿಷೇಧಿಸಿ ಕೇಳಿದನು.

“ಯಾಕೆ! ಏನು ತಪ್ಪಾಯಿತು? ನನ್ನ ಸನ್ನಿಧಾನವೆಂದರೆ ಸ್ವರ್ಗ ಲೋಕವೇ ಎಂದು ನೀವೀಗಲೆ ಹೇಳಲಿಲ್ಲವೆ? ಸ್ವರ್ಗಲೋಕದಲ್ಲಿ ಸುರಗೆ ನಿಷೇಧವೆಲ್ಲಿ?” ಎಂದು ನುಡಿದವಳೇ ಆ ಭೋಗಿನಿಯು ಬಟ್ಟಲಿನಲ್ಲಿ ಸುರೆಯನ್ನು ತುಂಬಿಕೊಂಡಳು.

ಔರಂಗಜೇಬನು ಅವಳ ಗದ್ದವನ್ನು ಹಿಡಿದು “ಪ್ರಿಯೆ, ಈ ವ್ಯಸನವು ತಕ್ಕದ್ದಲ್ಲ. ನಾನಿರುವಾಗಲಂತೂ ಇದನ್ನು ನೀನು ತೆಗೆಯಬಾರದೆಂದು ನನ್ನ ಇಚ್ಛೆ. ನೀನು ನನ್ನನ್ನು ಪ್ರೀತಿಸುವಿಯೆಂದು ಹೇಳುತ್ತಿರುವೆ; ಈ ಮಾತು ನಿಜವಾಗಿದ್ದರೆ ಈ ಬಟ್ಟಲಿನಲ್ಲಿರುವ ನಿಂದ್ಯವಾದ ಪೇಯವನ್ನು ಚಲ್ಲಿಕೊಡು ನೋಡೋಣ!” ಎಂದೊಳ್ಳೆ ನಯೋಕ್ತಿಯಿಂದ ಹೇಳಿಕೊಂಡನು.

“ಘೋರ ಮಾತು ಕೇಳಿದರೆ ಸಂಖೋಪಭೋಗದ ವಸ್ತುಗಳೆಲ್ಲ ನಿಂದ್ಯವಾದವುಗಳೇ! ಮದಿರೆಗಿಂತಲೂ ಧನದಾರಾದಿಗಳನ್ನು ಅವರು ಅಧಿಕವಾಗಿ ನಿಂದಿಸುವರು. ಆ ದಾಂಭಿಕರ ಮಾತು ಕೇಳಿ ನೀವು ನನ್ನನ್ನು ಕೂಡ ಬಿಡುವಿರೆಂಬ ಭೀತಿ ನನಗಾಗಿದೆ!” ಎಂದು ಹೀರೆಯು ತನ್ನ ಕೈಬೆರಳುಗಳಿಂದ ಔರಂಗಜೇಬನ ಗಡ್ಡದ ತೊಡಕನ್ನು ಲೀಲೆಯಿಂದ ಬಿಡಿಸುತ್ತೆ ಮಂದಹಾಸಗೈದು ನುಡಿದಳು.

ಔರಂಗಜೇಬನು ಆ ಪ್ರೇಮದ ಪುತ್ಥಳಿಯನ್ನು ಆದರದಿಂದ ಚುಂಬಿಸಿ “ಪ್ರಿಯೆ, ನಾನು ಐಹಿಕವಾದ ಸಕಲಾಭಿಲಾಷೆಗಳನ್ನು ತ್ಯಾಗ ಮಾಡಿದರೂ ಮಾಡಬಲ್ಲೆನು; ಆದರೆ ಒಂದರಕ್ಷಣವಾದರೂ ನಿನ್ನನ್ನು ಅಗಲಿ ಇರಲಾರೆನು.” ಎಂದು ಅವಳ ಮುಖವನ್ನು ದಿಟ್ಟಿಸಿ ನೋಡುತ್ತ ನುಡಿದನು.

“ಹುಜೂರ್, ತಮ್ಮ ಪ್ರೇಮವು ನನ್ನ ಮೇಲಿದ್ದರೂ ಇರಬಹುದು. ಆದರೆ ಅದರಲ್ಲಿ ನಾಟಕವು ಎಷ್ಟುಮಟ್ಟಿಗೆ ಕಲೆತಿರುವದೆಂಬ ಲೆಕ್ಕವನ್ನು ಮಾತ್ರ ನಾನು ಮಾಡಲಿರಿಯೆನು!”

“ಈ ಪ್ರೇಮದಲ್ಲಿ ದಂಭವು ಕೂಡಿದೆಯೆಂದು ಹೇಳುವೆಯಾ?”

ಸಾನೇನು ಮಾಡಿದರೆ ನನ್ನೀ ಪ್ರೇಮವು ನಿಜವಾದದ್ದೆಂದು ನೀನು ನಂಬುವಿ ಹೇಳು?"

“ಹೇಳಲಿಯಾ? ನೋಡಿರಿ! ಹಿಂದಿನಿಂದ ಹಿಂಜರಿದರೆ ನಾನು ಕೇಳುವವಳಲ್ಲ.” ಎಂದು ಹೀರೆಯು ತನ್ನ ತರ್ಜನೀ ಬೆರಳಿನಿಂದ ಗಲ್ಲವನ್ನು ಬಡಿದು ನುಡಿದಳು.

“ಹೇಳಿಯಾದರೂ ನೋಡು!” ಎಂದು ಪ್ರೇಮಪರವಶನಾದ ಆ ರಮಣನು ಒಪ್ಪಿಕೊಂಡನು.

ಹೀರೆಯು ತತ್‌ಕ್ಷಣವೇ ಪರಿಮಳವನ್ನು ಸೂಸುವ ಆ ಸುವರ್ಣ ಚಷಕವನ್ನು ಎತ್ತಿ ಕುರಾಣಸಂಪನ್ನನಾದ ತನ್ನ ಪ್ರಿಯನ ಮುಖಕ್ಕೆ ಹಿಡಿದಳು. ಔರಂಗಜೇಬನು ಬೆದರಿ ಹಿಂದಕ್ಕೆ ಸರಿದು “ಪ್ಯಾರೀ, (ಪ್ರಿಯೆ) ಇದೊಂದು ಮಾತು ಬಿಟ್ಟು ನೀನು ಬೇಕಾದ ಆಜ್ಞೆ ಮಾಡಿದರೂ ಈ ನಿನ್ನ ದಾಸನು ಅದನ್ನು ಸಂತೋಷದಿಂದ ಶಿರಸಾವಹಿಸುವನು ಸುರೆಯನ್ನು ನಾನೆಂದಿಗೂ ಮುಟ್ಟಿದವನಲ್ಲ” ಎಂದು ಬಹು ವಿನಯ ದಿಂದ ಹೇಳಿಕೊಂಡನು.

“ಇದಕ್ಕೇ ಕಪಟನೆನ್ನುತ್ತಾರೆ. ನಾನು ಪ್ರೇಮದಿಂದ ಕೊಟ್ಟವಸ್ತುವನ್ನು ಹೀಗೆ ನಿರಾಕರಿಸಿದರೆ ನನ್ನ ಅಪಮಾನವನ್ನು ಮಾಡಿದಂತಾಗಲಿಲ್ಲವೆ? ಈ ಹೀರೆಯು ಅಪಮಾನವನ್ನು ಎಂದಿಗೂ ಸಹಿಸುವವಳಲ್ಲ! ಜಿಲ್ಲೆ ಕೊಡಲೇ ಇದನ್ನು? ನೋಡಿರಿ! ಇದರೊಡನೆಯೇ ನನ್ನ ಪ್ರೇಮವಾದರೂ ಮಣ್ಣುಪಾಲಾಗಿ ಹೋಗುವದು!” ಎಂದು ಆ ಧೂರ್ತಿಯು ಒಳ್ಳೇ ನಿಶ್ಚಯದಿಂದ ಕೇಳಿದಳು.

ಎಂಥಸಂಕಟವಿದು! ಕುಡಿಯುವನೇ, ತನ್ನ ದೃಢ ಪ್ರತಿಕೃಮಾಯಲು ಅರಿಯದ ನೋವು; ಬಿಡುವನೇ, ಅಂಥ ಸ್ವರ್ಗತುಲ್ಯವಾದ ಸುಖಕ್ಕೆ ಎರವಾಗುವನು! ಔರಂಗಜೇಬನು ತನ್ನ ಪ್ರಿಯತಮೆಯ ಗದ್ದವನ್ನು ಹಿಡಿದು “ಪ್ರಿಯೆ, ನನ್ನಾಣೆಯಾಗಿದೆ. ಇಂಥ ಅಗ್ರಹವನ್ನು ತೊಡಬೇಡ ಕಂಡಿಯಾ?” ಎಂದು ದೀನನಾಗಿ ಹೇಳಿಕೊಂಡನು.

ಹೀರೆಯು ಕ್ರೋಧವಶಳಾಗಿ ತನ್ನ ರಮಣನ ಪ್ರೇಮದ ಪಾಶಗಳನ್ನು ಹರಿದೊಗೆದು ಚಟ್ಟನೆ ಎದ್ದು “ಸಾಕು! ಸಾಕು!! ಈ ಸುಳ್ಳು

ಪ್ರೇಮವು ಸಾಕು !!!” ಎಂದು ನುಡಿದವಳೇ ಮಂಚದಿಂದಿಳಿದಳು.

ಹೀರೆಯು ನಿರ್ದಯವಾಗಿ ತನ್ನ ಹೃದಯಸೂತ್ರವನ್ನು ಹರಿದು ಕೊಂಡು ನಡೆದಳೋ ಎಂಬಂತೆ ಔರಂಗಜೇಬನಿಗೆ ಬಲವತ್ತರವಾದ ವ್ಯಥೆಯಾಯಿತು! ವೇದನೆಯ ಭರದಲ್ಲಿ ಅವನು ತನ್ನ ಕುರಾಣವನ್ನೂ ಧರ್ಮವನ್ನೂ ವ್ರತವನ್ನೂ ಮರೆತುಬಿಟ್ಟು ಧಾವಿಸಿ ಬಂದು ಹೀರೆಯನ್ನು ತನ್ನ ಬಾಹುಪಾಶಗಳಲ್ಲಿ ದೃಢವಾಗಿ ಹಿಡಿದು, “ಪ್ರಿಯೆ, ಹಾಗೆ ಕೋಪಿಸಿಕೊಂಡು ಹೋಗಿ ಈ ದೀನನ್ನು ವ್ಯಸನದಲ್ಲಿ ನೂಕಬೇಡ. ಬಾ, ನಿನ್ನಂತೆಯೇ ಆಗಲಿ! ನಿನ್ನೀ ಸುರುಚಿರವಾದ ಹಸ್ತದಿಂದ ನೀನೇ ನನಗೆ ಆ ಸುಧಾಸಮವಾಗಿರುವ ಮದಿರೆಯನ್ನು ಕುಡಿಸು ಬಾ. ಕುಡಿದು ಕೃತಾರ್ಥನಾಗುವೆನು” ಎಂದು ಉತ್ಸಾಹದಿಂದ ನುಡಿದನು.

ಹೀರೆಯು ಪ್ರೇಮರಸಪೂರಿತಳಾದ ತರುಣಿಯು. ಔರಂಗಜೇಬನಲ್ಲಿ ಅವಳ ನಿಶ್ಚಲವಾದ ಪ್ರೇಮವಿತ್ತು. ಪ್ರಾಣಕಾಂತನು ಹೀಗೆ ಪ್ರೇಮವಶನಾಗಿ ತನ್ನನ್ನು ಬಾಹುಗಳಲ್ಲಿ ಬಿಗಿದಪ್ಪಿದ ಸುಖವನ್ನನುಭವಿಸಿದಾಕ್ಷಣವೇ ಅವಳ ದರ್ಪವೆಲ್ಲ ಕರಗಿ ನೀರಾಗಿ ಹೋಯಿತು. ಅವಳ ಕಣ್ಣುಗಳಿಂದ ಆನಂದಾಶ್ರುಗಳು ಸುರಿದವು. ಆದರೂ ಆ ವಿನೋದಿನಿಯು ತನ್ನ ಪ್ರಿಯನೊಡನೆ ಇನ್ನಿಷ್ಟು ವಿನೋದ ಮಾಡಬೇಕೆಂದು ನೆನಿಸಿ ಔರಂಗಜೇಬನ ಅಕ್ಕರತೆಯ ತೆಕ್ಕೆಗಿಡಾಗಿ ಅವನವಳನ್ನು ಮಂಚಕ್ಕೆ ತಂದಿರಿಸುವವರೆಗೆ ಸುಮ್ಮನಿದ್ದಳು. ಬಳಿಕ ಆ ಲೀಲಾವತಿಯು ಒಯ್ಯಾರದಿಂದ ಕುಳಿತುಕೊಂಡು ಮದಿರಾಭಾಂಡದೊಳಗಿನ ಮದಿರೆಯಿಂದ ಬಂಗಾರದ ಬಟ್ಟಲವನ್ನು ತುಂಬಿ ಮೆಲ್ಲಗೆ ನಕ್ಕು ಆದನು ತನ್ನ ಹೃದಯ ರಣಮನ ಸ್ವಾಧೀನ ಮಾಡಿದಳು. ಸುರಾಪಾನವು ನಿಶ್ಚಯವಾಗಿ ನಿಸಿದ್ಧವಾದದ್ದೆಂದು ಔರಂಗಜೇಬನು ನಂಬಿದ್ದನು ತನ್ನ ಪ್ರಿಯೆಯು ಕೊಟ್ಟ ಆ ಪುಟ್ಟದಾದ ಸುವರ್ಣಪಾತ್ರೆಯನ್ನು ಹಿಡಿದಿರುವಾಗ ಅವನ ಕೈಯು ತತ್ತರಿಸುತ್ತಿತ್ತು. ಪ್ರಸಂಗವೇ ಬಂದೊಡಗಿದ ಮೇಲೆ ಇನ್ನೇನು ಮಾಡುವನು? ಇದ್ದದ್ದರಲ್ಲಿ ಆದಷ್ಟುಮಟ್ಟಿಗೆ ಸುಖವನ್ನೇ ಕಂಡುಕೊಳ್ಳಬೇಕೆಂದೆಣಿಸಿ ಆ ಜಗತ್ಶಾಸಕನಾದ ಪ್ರಭುವು ಮಂದಹಾಸಗೈದು ಹೀರೆಯನ್ನು ಕುರಿತು “ಪ್ರಿಯೇ, ಇದರಲ್ಲಿಯ ಸುರಚಿರವಾದ ರಸವನ್ನು

ನೀನು ತುಸು ಸೇವಿಸಿ ಇದರಲ್ಲಿ ನಿನ್ನ ಅಧರಾಮೃತದ ಬಿಂದುಗಳನ್ನು ಕೂಡಿಸಿ ಕೊಟ್ಟೆಯಾದರೆ ಇದಕ್ಕೆ ಅಧಿಕವಾದ ರುಚಿ ಬರುವದಲ್ಲ?" ಎಂದು ಪೇಳಿ ಅದನ್ನು ಅವಳ ಸ್ವಾಧೀನ ಮಾಡಿದನು.

ಆ ರಮಣಿಯು ತನ್ನ ಜೀವಿತೇಶ್ವರನಿಗೆ ಮನಮುಟ್ಟಿ ಪುಣಾಮ ಮಾಡಿ ಮಂದಹಾಸಗೈದು ಆ ಪೇಯದಲ್ಲಿಯ ಅರ್ಥವನ್ನು ಕುಡಿದು ಶೇಷವನ್ನು ಅವನ ಸ್ವಾಧೀನ ಮಾಡಿದಳು. ಔರಂಗಜೇಬನು ಬಟ್ಟಲವನ್ನು ತನ್ನ ಬಾಯಿಗೆ ಹಚ್ಚಿ ದಾಕ್ಷಿಣ್ಯವೇ ಅವನ ಪ್ರಿಯತಮೆಯು ಅದನ್ನು ಭರಕ್ಕನೇ ಕಸುಳೊಂಜು "ಎನು ಫಕೀರಸಾಹೇಬ, ಕುರಾಣಶಾಸ್ತ್ರ ಪ್ರವೀಣರಾದ ನೀವು ಸುರಾಪಾನವನ್ನು ಮಾಡಲು ದ್ಯುಕ್ತರಾದಿರೂ?" ಎಂದು ನಂದಿಸಿ ನುಡಿದು, ಅದರಲ್ಲಿಯ ಸುರೆಯನ್ನು ಚಲ್ಲನೆ ಚಲ್ಲಿ ಕೊಟ್ಟಳು.

"ಇದೇನು ಪ್ರಿಯೆ?" ಎಂದು ಔರಂಗಜೇಬನು ಕಿಂಚಿತ್ ಅಶ್ಚರ್ಯದಿಂದಲೂ, ಕಿಂಚಿತ್ ರೋಷದಿಂದಲೂ ಕೇಳಿದನು.

ಹೀರೆಯು ವಿಲಾಸದಿಂದ ಆ ಕ್ರುದ್ಧನಾದ ಮೃಗೇಂದ್ರನನ್ನು ಅಪ್ಪಿ ಕೊಂಡು ಬಲು ಮೋಹ ಬರುವಂತೆ ಅವನ ಮುಖವನ್ನು ನೋಡಿ ಮಂದಹಾಸಗೈದು "ಪ್ರಿಯರಾಜ, ಇದುವರೆಗೂ ಈ ದಾಸಿಯು ಎನೋದಗೈದದ್ದರ ಕ್ಷಮೆ ಇರಲಿ! ನೀವು ನನ್ನ ಪ್ರಾಣೇಶ್ವರರು. ನಿಮ್ಮಲ್ಲಿ ಸಂಪೂರ್ಣವಾಗಿ ಅಭಿಮಾನವನ್ನು ತಳೆದವಳಾದ ನಾನು ನಿಮ್ಮ ವ್ರತ ಭಂಗವನ್ನು ಮಾಡುವಂಥ ಕೆಲಸ ಮಾಡುವೆನೆ?" ಎಂದು ಬಹು ವಿನಯದಿಂದ ನುಡಿದಳು.

ಹೀರೆಯ ಉದಾರವಾದ ಮಾತು ಕೇಳಿ ಸುಲ್ತಾನ ಔರಂಗಜೇಬನು ನಿರ್ಜಿತನಾಗಿ "ಪ್ರಿಯೇ, ನೀನಿಂದು ನನ್ನ ಪ್ರಾಣಕ್ಕೆಂತಲೂ ಪ್ರಿಯಳಾದಿ. ಸ್ತ್ರೀಯೆಂದರೆ ಕೇವಲವಾದ ವಿಲಾಸವಸ್ತುವೆಂದು ನಾನಿದು ವರೆಗೆ ತಿಳಿದಿದ್ದೆನು. ಆದರೆ ನೀನಿಂದು ನನ್ನ ಗುರುವೇ ಆದಿ!" ಎಂದು ಸಂತೋಷದಿಂದ ನುಡಿದು ಬಿಂಬಾಧರೆಯನ್ನು ಚುಂಬಿಸಿದನು

ಬಳಿಕ ಔರಂಗಜೇಬನು ತಾನು ನಾಳಿಗೆ ದಕ್ಷಿಣಕ್ಕೆ ಹೋಗತಕ್ಕವನೆಂದು ಹೇಳಿ ಹೀರಾಸುಲ್ತಾನೆಯ ಅನುಜ್ಞೆಯನ್ನು ಕೇಳಿದನು.

“ ಅಂದರೆ! ನೀವು ನನ್ನನ್ನು ಬಿಟ್ಟು ಹೋಗತಕ್ಕವರೇನು? ” ಎಂದು ಸುಲ್ತಾನೆಯು ಅಶ್ಚರ್ಯವನ್ನು ತಾಳಿ ಕೇಳಿದಳು.

“ ಅಹುದು. ಈ ವಿಯೋಗಕ್ಕೆ ನಿನ್ನಲ್ಲಿ ವಾಸವಾಡಿಕೊಂಡಿರುವ ಅಸಾಧಾರಣವಾದ ಜಾಣ್ಮೆಯೂ ಪತಿಪ್ರೇಮವೂ ಕಾರಣವಲ್ಲೆ? ”

“ ಎಪರಿತವನ್ನೇ ಕೇಳಿದೆನು! ” ಎಂದು ಹೀರೆಯು ವಿಪಾದದಿಂದ ನಕ್ಕು ನುಡಿದಳು

“ ರಾಜಕಾರಣಕ್ಕಾಗಿ ನೀನು ಕೆಲವು ದಿವಸ ಆಗ್ರಾ ಪಟ್ಟಣ ದಲ್ಲಿಯೇ ಇರಬೇಕು. ದಿಲ್ಲಿಯ ಚಕ್ರವರ್ತಿಯ ರಾಣಿಯಾಗಬೇಕೆಂದು ನೀನು ಬಯಸುವಿಯಲ್ಲವೆ? ”

“ ಔರಂಗಜೇಬನ ಅರ್ಧಾಂಗಿಯೆಂದೆನಿಸಿಕೊಳ್ಳುವ ಮರ್ಯಾದೆ ನನಗೆ ಸಾಕು! ಆದರೂ ಪ್ರಾಣದೊಡೆಯರ ಹಿತಕ್ಕಾಗಿ ಈ ದಾಸಿಯು ಹೇಳಿದ್ದು ಮಾಡಲು ಸಿದ್ಧಳೇ ಆಗಿರಬೇಕಲ್ಲವೆ? ”

“ ಶಾಅಬ್ಬಾಸ್! ಶಾಅಬ್ಬಾಸ್! ಪ್ರಿಯೆ, ನಿನ್ನಂಥ ನಾರೀರತ್ನ ವನ್ನು ಸಂಪಾದಿಸಿಕೊಂಡವನಾದ ನಾನೇ ಈ ಜಗತ್ತಿನಲ್ಲಿ ಧನ್ಯನು! ಪ್ರಿಯೆ, ವ್ಯಾಧಿಗ್ರಸ್ತರಾದ ನಮ್ಮ ಬಾಡತಹರ ಪಶ್ಚಾತ್ ನನ್ನ ಆಣ್ಣ ತಮ್ಮಂದಿರೆಲ್ಲರೂ ರಾಜಮುಕುಟವು ತಮಗೆ ತಮಗೆಂದು ಬಲು ಸಾಧಿಸಿ ಯತ್ನ ನಡಿಸಿರುವರು. ಅವರಂತೆಯೇ ನಾನಾದರೂ ಅದೇ ಹವಣಿಕೆಯಲ್ಲಿರುವನೆಂಬದನ್ನು ನೀನು ಅರಿತಿರುವಿ. ನಾನಿನ್ನು ದಕ್ಷಿಣಕ್ಕೆ ಹೋದ ಬಳಿಕ ಇಲ್ಲಿಯ ಕಾರಸ್ಥಾನಗಳನ್ನು ನನಗೆ ತಿಳಿಸುವವರಾರು? ರೋಶ ನಾರಾ ಬೇಗಮ್ಮಳು ನನಗೆ ಅನುಕೂಲಕಾಗಿರುವಳು ಸರಿ. ಆದರೆ ಅವಳೊಬ್ಬಳ ಮೇಲೆಯೇ ಕೈಯೂರಿಕೊಂಡಿರುವುದು ವಿಹಿತವಲ್ಲ. ಆದಕ್ಕಾಗಿ ಚತುರೆಯಾದ ನೀನು ಇಲ್ಲಿದ್ದುಕೊಂಡು ಆರಮನೆಯ ಅಂತರಂಗಗಳನ್ನೆಲ್ಲ ಅರಿಶುಕೊಂಡು ಕಾಲಕಾಲಕ್ಕೆ ನನಗೆ ತಿಳಿಸುತ್ತಿದ್ದರೆ ನನ್ನ ಮುಂದಿನ ಕಾರ್ಯವು ಸುಲಭವಾಗುವದು. ನಿನ್ನ ಅಭಿಪ್ರಾಯವೇನು? ”

“ ಪತಿಯ ಹಿತದ ಕೆಲಸ ಮಾಡುವಾಗ ಎಲಾಸಭೋಗಾದಿಗಳ ವಿಚಾರವು ಎಂದಿಗೂ ಅಡ್ಡಬರಲಾಗದು. ನಿರುದ್ಯೋಗಿಯಾದ ಹೆಂಗಸಿಗೇ,

ಒಂದಿಲ್ಲ ಒಂದು ಉಪದ್ರವ್ಯಪಗಳು ಬೆಕೇಬೇಕಾಗುತ್ತವೆ. ಹೀಗಿರಲೂ ಇಂಥ ಮಹತ್ವದ ಕೆಲಸದಲ್ಲಿ ತೊಡಗಿರಲು ನನಗೆ ಆನಂದವೇ ಸರಿ!” ಎಂದು ಹೀರಾಸುಲ್ತಾನೆಯು ಹೇಳಿದಳು.

ವಾಚಕರೇ, ನಡೆಯಿರಿನ್ನು. ಔರಂಗಜೇಬ ಸುಲ್ತಾನನಿವನು! ಇವನೊಡನೆ ಎಷ್ಟು ಸಲಿಗೆ ಅಷ್ಟು ಸಲಿಗೆ. ನಾವಿಲ್ಲಿ ಮರೆಗೆ ನಿಂತುಕೊಂಡಿರುವುದು ಅವನಿಗೆ ತಿಳಿದರೆ ನಿಮ್ಮ ಗತಿಯೇನಾಗುವದು ಬಲ್ಲಿರೋ?

೧೦

ಕಟೀಕನೂ ರಾಜನಂದಿನಿಯೂ

ಶ್ರೀಮಂತರ ಮನೆಯ ತಳ-ಅಂತಸ್ತಿನಲ್ಲಿ ಸೇವಕರೂ, ಅಡಿಗೆ ನೀರಿನವರೂ, ಚಿಕ್ಕಸಂಬಳದ ಕಾರಕೂನ ಗುಮಾಸ್ತರೂ ಇರತಕ್ಕವರು. ಕೆಲಸಬೊಗಸೆಗಳಾದ ಬಳಿಕ ಈ ಜನರು ತಮ್ಮತಮ್ಮ ಕೋಣೆಗಳನ್ನು ತಾವೇ ಉಡಗಿಕೊಂಡು ಯಜಮಾನರ ಶೇಷವಸ್ತುಗಳನ್ನು ಧರಿಸಿ ಬಳ್ಳೇ ಆಡ್ಯತೆಯಿಂದ ಕುಳಿತುಕೊಂಡು ಹೊಗೆ-ಸೊಪ್ಪು ಭಂಗಿ-ಸೊಪ್ಪುಗಳನ್ನು ಸೇದುತ್ತೆ ದೊಡ್ಡದೊಡ್ಡವರ ಮನೆಯ ಕಾಲೀನಗಳನ್ನು ತೆಗೆದು ಮನ ಸೋಕ್ತವಾಗಿ ಹರಟೆ ಹೂಡೆಯುವರು.

ವಜೀರ ಸಾದುಲ್ಲಾ ಖಾನನ ಮನೆಯ ತಳ-ಅಂತಸ್ತಿನಲ್ಲಿರುವ ಒಂದು ಕೋಣೆಯಲ್ಲಿ ಒಬ್ಬ ಭವ್ಯಕಾಯದ ಮನುಷ್ಯನು ಕುಳಿತಿದ್ದನು. ಅವನು ಆ ಕೋಣೆಯ ತುಂಬ ಕುಳಿತಿದ್ದನೆಂದರೂ ಅಡ್ಡೀ ಇಲ್ಲ! ಗೋಪುರಾ ಕಾರವಾಗಿ ಕುಳಿತಿರುವ ಆ ಮಹಾಕಾಯನ ಆಸನದ ಎತ್ತರವು ಅತಿ ದೊಡ್ಡದು. ಮುಂಡಿಗೆಯ ತುಂಡುಗಳ ಮೇಲಿರಿಸಿದ ತುಂಬಿದ ಚೀಲದಂತಿರುವ ಅವನ ಹೊಟ್ಟೆಯು ಎದ್ದುಕಾಣಿಸುತ್ತಿತ್ತು. ಹೊಟ್ಟೆಯು ಎತ್ತಾರಕ್ಕಿಂತಲೂ ಅವನ ಎದೆಕಟ್ಟು ಸಣ್ಣದು. ಆನೆಯ ಕುತ್ತಿಗೆಯಂತಿರುವ ಅವನ ಕುತ್ತಿಗೆಯ ಮೇಲಿರುವ ಮುಖವು ಗುಳ್ಳವನಂತೆ ಎರಾಜಿಸುತ್ತಿತ್ತು. ಗಳಿಗೆ ಚಲ್ಲಣವನ್ನೂ, ತೇರಿನ ಗವಸಣಿಕೆಯಂತಿರುವ

ನಿಲುವಂಗಿಯನ್ನೂ ತೊಟ್ಟು ಗೊರಬಿನಂತಿರುವ ಟೊಪ್ಪಿಗೆಯನ್ನು ಹಾಕಿಕೊಂಡು ಕುಳಿತಿರುವ ಆತನ ವೇಷವೈಚಿತ್ರ್ಯವನ್ನು ಕಂಡರೆ ಅಂಜಿಕೆ ಬರಬಹುದಾಗಿತ್ತು. ಹೊಟ್ಟೆಯ ಭವ್ಯವಾದ ತಿದಿಯು ಎಡೆಬಿಡದೆ ಊದುತ್ತಿರಲು ಆಢತ ಪ್ರಮಾಣವಾಗಿ ಹೊರಟ ಉಸುರಿಗೆ ಗೆಣಸಿನಂತಿರುವ ಅವನ ಮೂಗು ಸಾಲದೆ ಹೋದ್ದರಿಂದ ಅವನು ತನ್ನ ವಿಸ್ತಾರವಾದ ಬಾಯಿಯನ್ನು ತೆರೆದಿಟ್ಟಿದ್ದನು. ಪರಿಕೆಯಂತೆ ತಿಳುವಾಗಿರುವ ತನ್ನ ಗಡ್ಡಕ್ಕೆ ತಾನು ಹಚ್ಚಿರುವ ಹಸರುಬಣ್ಣವು ಹೇಗೆ ಒಪ್ಪುತ್ತದೆಯೋ ಎಂದು ಅವನು ತನ್ನ ಮುಂದಿರುವ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದನು.

ಆ ವ್ಯಕ್ತಿಯ ಹೆಸರು ಅಬ್ದುಲ್ ಮಜೀದನು. ಅಬ್ದುಲ್ ಮಜೀದನ ವಂಶಪರಂಪರಾಗತವಾದ ವೃತ್ತಿಯೆಂದರೆ ಗೋವಧ ಮಾಡುವುದು. ಆ ಗೋಘಾತಿಯು, ಹೇಗೋ ಏನೋ, ವರ್ಜೀರ ಸಾದುಲ್ಲಾ ಖಾನನ ಪಾಕ ಶಾಲಾಧಿಪತಿಯಾಗಿದ್ದನು. ಈ ಅಡಿಗೆಯವನು ತನ್ನ ಕೆಲಸದಲ್ಲಿ ಒಳ್ಳೇ ಕುಶಲನಾಗಿದ್ದರಿಂದ ಯಜಮಾನರ ಕೃಪೆಯು ತನ್ನ ಮೇಲೆ ಅಧಿಕವಾಗಿರುವದನ್ನು ಅರಿತು ಅವನು ಗರ್ವದಿಂದ ಕೊಬ್ಬೀರಿ ಉಳಿದ ಸೇವಕ ಜನರೊಡನೆ ಮಾತುಕಥೆ ಬೆಳೆಸದೆ ತನ್ನ ಕೋಣೆಯಲ್ಲಿ ತಾನೇ ತಾನೊಬ್ಬನಾಗಿ ಕುಳಿತುಕೊಂಡಿರುತ್ತಿದ್ದನು. ಅವನಂಥ ವಿಕ್ರಾಳನಾದ ಪುರುಷನಿಗೆ ಮೋಹಿತಳಾಗಿ ಅವನೊಡನೆ ಪ್ರೇಮವನ್ನು ಬಳಸುವ ಹೆಂಗಸು ಯಾರು! ಸ್ತ್ರೀಪ್ರೇಮದ ಸೊಗಸಿಗೆ ಪರಕೀಯನಾಗಿರುವ ಪುರುಷನು ಸ್ವಸ್ಥಚಿತ್ತನಾಗಿರದೆ ಯಾವಾಗಲೂ ದುಮುದುಮುನೆ ಉರಿಯುತ್ತಿರುವನು. ಅವನ ಮನಸ್ಸಿನಲ್ಲಿ ಸುವಿಚಾರಗಳಿಗೆ ಆಸ್ಪದವಿರುವದಿಲ್ಲ. ಅವನ ಹೃದಯದಲ್ಲಿ ದಯೆಗೆ ಆಸ್ಪದವಿರದು. ದ್ರವ್ಯಾರ್ಜನದ ಹವಣಿಕೆ, ಇದ್ದಷ್ಟು ಅಧಿಕಾರದ ಹೆಮ್ಮೆಗಳ ಹೊರತಾಗಿ ಅವನಲ್ಲಿ ಬೇರೊಂದು ವಿಚಾರವಿಲ್ಲ. ಅಬ್ದುಲ್ ಮಜೀದನ ಮನೋವೃತ್ತಿಯು ಹೀಗೆಯೇ ಇತ್ತು.

ಆ ಕಟಕನು ತನ್ನ ಮುಖದ ಶೋಭೆಯನ್ನು ಕನ್ನಡಿಯಲ್ಲಿ ನೋಡಿಸಂತೋಷಪಡುತ್ತಲಿರುವಾಗ ಯಾವನೋ ಒಬ್ಬ ಗೃಹಸ್ಥನು ಅಲ್ಲಿಗೆ

ಬಂದು “ ಸಲಾಮ್ ಅಲೇಕಮ್, ಅಬದುಲ್ ಮಜೀದ ಸಾಹೇಬ, ಕ್ಷೇಮವಷ್ಟೆ?” ಎಂದು ಕೇಳಿದನು.

ಅಬದುಲ್ಲನು ಆ ಸೊಲ್ಲು ಕೇಳಿ ಬೆದರಿ ಹೊರಳಿ ನೋಡಿದಾಗ ಉತ್ತಮವಾದ ಪೋಷಾಕು ಮಾಡಿಕೊಂಡಿರುವ ಒಬ್ಬ ಸದ್ಭ್ರಹ್ಮನನ್ನು ಕಂಡನು. ಅವನೊಳ್ಳೇ ಪ್ರಯಾಸದಿಂದ ತನ್ನ ಗಲಿಗೆಯ ಹೊಟ್ಟೆಯನ್ನು ಹೊತ್ತುಕೊಂಡಿದ್ದು ಆ ಅಭ್ಯಾಗತನಿಗೆ ಪ್ರಣಾಮ ಮಾಡಿ “ಆದಾಬ್ ಹಕೀಮು ಸಾಹೇಬ, ಹೀಗೆ ದಯಮಾಡಿಸಬೇಕು. ಶೂಕ್ರಾಹ್ನ! ತಮ್ಮಂಥ ಸರದಾರರ ಪಾದಧೂಲಿಯನ್ನು ಹೀಗೆ ಅಕಸ್ಮಾತ್ತಾಗಿ ಕಾಣಬೇಕಾದರೆ ನನ್ನಂಥ ಕಂಗಾಲನ ಭಾಗ್ಯವೇ ಸರಿ! ಹಕೀಮು ಸಾಹೇಬರ ಅಜ್ಜಿ ಏನಿರುವದೋ ಅದನ್ನು ಈ ದಾಸನ ತಲೆಯಮೇಲಿರಿಸಬೇಕು.” ಎಂದು ಮಾತಿಗೊಮ್ಮೆ ತಲೆಬಗ್ಗಿಸಿ ಪ್ರಣಾಮ ಮಾಡುತ್ತಿ ಬಿಡುಗೊಂಡನು.

“ ಕೂತುಕೊಳ್ಳಿ ಸಾಹೇಬ, ನಿಮಗೊಂದು ಮಹತ್ವದ ಸಂಗತಿಯನ್ನು ಹೇಳಬಂದಿರುವೆನು. ಈ ಸಮೀಪದಲ್ಲಿ ಅನ್ಯರಾರೂ ಇಲ್ಲವಷ್ಟೇ?” ಎಂದು ಕೇಳಿ ಹಕೀಮನು ಅಲ್ಲಿ ಹಾಸಿರುವ ರತ್ನಗಂಬಳಿಯ ಮೇಲೆ ಕುಳಿತು ಅಬದುಲ್ಲನನ್ನು ಕೈಹಿಡಿದು ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡನು.

“ ಬಿಡಿರಿ ಮೆಹರ್ಬಾನ್! ತಮ್ಮಂಥ ಕುಲೀನರಾದ ಸರದಾರರ ಸಮೀಪದಲ್ಲಿ ಕುಳಿತುಕೊಳ್ಳುವದು ನನ್ನಂಥ ಪಾಮರನ ಯೋಗ್ಯತೆಯೇ? ತಮ್ಮ ಪಾದರಕ್ಷಗಳ ಬಳಿಯಲ್ಲಿ ಕುಳಿತುಕೊಳ್ಳುವವನು ನಾನು!” ಎಂದು ಅಬದುಲ್ಲನು ಹಿಂಜರಿಯುತ್ತಿ ನುಡಿದನು

“ ದೋಸ್ತ, (ಮಿತ್ರರೆ) ನೀವೀಗ ನಿಮ್ಮ ಕೀಳು ತರಗತಿಯನ್ನು ಕಳೆದುಕೊಂಡಿರುವಿರಿ. ಶಹಾಜಾದಿ ರೋಶನಾರಾ ಬೇಗಮ್ ಸಾಹೇಬರ ಕೃಪಾಪಾತ್ರರಾದ ನೀವು ನಮ್ಮಂಥವರ ತೊಡೆಗೆ ತೊಡೆ ಹಚ್ಚಿಯೇ ಕುಳ್ಳಿರತಕ್ಕವರು.” ಎಂದು ಹಕೀಮು ದಾವುದನು ಮುಗುಳುನಗೆ ನಗುತ್ತ ಹೇಳಿದನು.

ರೋಶನಾರೆಯ ಹಸರು ಕೇಳುತ್ತಲೆ ಅಬದುಲ್ಲನು ನೆಲದ ಮಣ್ಣು ತೆಗೆದುಕೊಂಡು ತನ್ನ ಗಡ್ಡಕ್ಕೆ ಹಚ್ಚಿ ಅನೇಕಾವರ್ತಿ ಪ್ರಣಾಮ ಮಾಡಿ

“ಎನು ಹೇಳಿದಿರಿ ಸರದಾರಸಾಹೇಬ?” ಎಂದು ಆಶ್ಚರ್ಯಚಕಿತನಾಗಿ ಕೇಳಿದನು.

“ಅಬದುಲ್ಲ ಸಾಹೇಬ, ರಾಜಕಾರಣದ ಒಂದಾನೊಂದು ಕೆಲಸವನ್ನು ಹೇಳಿದರೆ ಅದನ್ನು ನೀವು ವಿಶ್ವಾಸದಿಂದಲೂ ದಕ್ಷತೆಯಿಂದಲೂ ಮಾಡಬಲ್ಲರೆಂಬ ವರ್ತಮಾನವು ರೋಷನಾರಾ ಬೇಗಮ್ಮರವರ ಕಿವಿಗೆ ಬಂದಿರುವುದರಿಂದ ಆ ಜಗತ್ಪ್ರದೀಪರಾದ ರಾಜನಂದಿನಿಯವರು ನಿಮ್ಮೊಡನೆ ಒಂದು ಆಲೋಚನೆಯನ್ನು ಮಾಡಲೆಚ್ಚಿಸಿದ್ದಾರೆ. ಅವರಾಜ್ಞೆಯಂತೆ ನಡಕೊಳ್ಳಲು ನೀವು ಒಪ್ಪುವಿರೋ?”

“ಯಾ ಸುಭಾನಲ್ಲಾ! ಈ ಪಾಮರನು ಜನ್ಮ ತೆಗೆದುಕೊಂಡದ್ದೇ ಏತಕ್ಕೆ? ಬೇಗಮ್ ಸಾಹೇಬರ ಆಜ್ಞೆಯೇ ಪ್ರಮಾಣವು!” ಎಂದು ಆ ಲಂಚೋದರನು ಮುಂಬರಿದು ಪ್ರಣಾಮಮಾಡಿ ನುಡಿದನು.

“ವಾಃ! ಈ ನಿಮ್ಮ ರಾಜನಿಷ್ಠೆಯ ನುಡಿ ಕೇಳಿ ನೀವು ವಿಶ್ವಾಸಕ್ಕೆ ಪಾತ್ರರೆಂಬುವ ಮಾತು ಸರಿಯಾದದ್ದೆಂದು ನಾನೀಗ ಮನಗಂಡೆನು. ಅಬದುಲ್ ಮಜೀದ, ನೀವು ದೈವ ತೆಗೆದಿರಿ! ಇಲ್ಲಿ ನೋಡಿರಿ, ಬೇಗಮ್ ಸಾಹೇಬರು ನಿಮ್ಮ ಕಾರ್ಯಕ್ಷಮತೆಯನ್ನರಿತು ನಿಮಗೆ ಈ ಸುವರ್ಣ ರಾಶಿಯನ್ನು ಕೊಡಲು ನನಗೆ ಆಜ್ಞಾಪಿಸಿರುವರು.” ಎಂದು ನುಡಿದವನೇ ಹಕೀಮ ದಾವುದನು ಒಂದು ಸಾವಿರ ಅಕಬರೀ ಮೋಹರುಗಳನ್ನು, ಆ ಲೋಭಿಯಾದ ಕಟಕನ ಕಣ್ಣು ಕುಕ್ಕುವಂತೆ ಕಂಬಳಿಯ ಮೇಲೆ ಸುರಿದನು.

ಒಂದೇ ಮೋಹರಿಗಾಗಿ ಸಮಗ್ರ ಒಂದು ತಿಂಗಳದ ವರೆಗೆ ಬಗಲಲ್ಲಿ ತಿಳಿನೀರು ಸುರಿಯುವ ಹಾಗೆ ದುಡಿಯುತ್ತಿರುವ ಆ ಅಡಿಗೆಯವನು ತನ್ನ ಎದುರಿಗೆ ರಾಶಿಯಾಗಿ ಬಿದ್ದಿರುವ ಆ ಸುವರ್ಣನಾಣ್ಯಗಳನ್ನು ಕಂಡು ಬೆರಗಾಗಿ ಹೋದನೆಂಬದಕ್ಕೆ ಸಂದೇಹವೇನು? ಅವನು ಆ ಬಂಗಾರದ ಬಟ್ಟಲವನ್ನು ಮುಟ್ಟಲು ಧೈರ್ಯ ಸಾಲದೆ “ಈ ಧನವೇಕೆ ಹಕೀಮ ಸಾಹೇಬ, ಬೇಗಮ್ಮ ಸಾಹೇಬರು ಹಾಗೆಯೇ ಆಜ್ಞಾಪಿಸಿದ್ದರೂ ಈ ದಾಸನು ತನ್ನ ತಲೆ ಕಡಿದು ಕೊಡಲಿಕ್ಕೆ ಬದ್ಧನಲ್ಲವೆ?” ಎಂದು ಆ ಮೋಹರುಗಳಲ್ಲಿಯೇ ದೃಷ್ಟಿಯನ್ನಿಟ್ಟು ನುಡಿದನು.

“ ಹಾಗಲ್ಲ. ದಿಲ್ಲಿಯ ಸಾರ್ವಭೌಮರ ಚಿರಂಜೀವಿಯಾದವರು, ಏನೂ ಕೊಡದಲೆ ಯಾರ ಕೈಯಿಂದಾದರೂ ಕೆಲಸ ಮಾಡಿಸಿಕೊಳ್ಳುವ ದಿಲ್ಲ. ಅಂಥವರು ಕೈಯೆತ್ತಿ ಕೊಡಬಂದರೆ ಕಾಸೆರಡು ಕಾಸು ಕೊಡುವರೆ? ಅಬದುಲ್ಲ ಸಾಹೇಬ, ಈಗ ಕೊಟ್ಟಿದ್ದು ಏನೂ ಅಲ್ಲ, ಕಂಡಿರಾ! ಬೇಗಮ್ ಸಾಹೇಬರವರ ಮನಸ್ಸಂತೋಷವಾಗುವಂತೆ ನೀವು ಕೆಲಸ ಮಾಡಿದರೆ ಅವರು ನಿಮ್ಮನ್ನು ಮನಸಬದಾರರನ್ನಾಗಿ ಮಾಡುವರು ” ಎಂದು ಹಕೀಮನು ಹೇಳಿದನು.

ಈ ಮಾತು ಕೇಳಿ ಅಬದುಲ್ಲನಿಗೆ ಸ್ವರ್ಗವು ಮೂರೇ ಜೊಟ್ಟು ಉಳಿದಂತಾಯಿತು. ತನ್ನ ಮುಂದೆ ಬಿದ್ದಿರುವ ಧನರಾಶಿಯನ್ನೂ ಮುಂದೆ ತನಗೆ ಪ್ರಾಪ್ತವಾಗುವ ಐಶ್ವರ್ಯವನ್ನೂ ಕಂಡು ಅವನು ಲೋಭಪರವಶನಾಗಿ ಹೋದನು. ಮೊದಲೇ ಗೊಗ್ಗರದನಿಯವನಾದ ಆ ಗಂಡಕನ ಕುತ್ತಿಗೆಯು ಹರ್ಷಾತೀರಕದ ಭರಕ್ಕಾಗಿ ಉಬ್ಬಿದ್ದ ರಿಂದ ತಾನು ಪಟ್ಟಿರುವ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವನಿಗೆ ಬಾಯಿ ಒರಲೊಲ್ಲದು. ಅಂತಿಂತು ಮಾಡಿ ಪ್ರಯಾಸದಿಂದ ಅವನು ನುಡಿದದ್ದು: “ ಬೇಗಮ್ಮ ಸಾಹೇಬರ ಕೃಪೆಗೆ ಪಾತ್ರನಾದವನು ಸುಲ್ತಾನನಾಗಬಹುದು. ಈ ದಾಸನು ಅವರೊಡನೆ ಕೇವಲವಾದ ವಿಶ್ವಾಸದಿಂದ ವರ್ತಿಸುವನು. ಈ ಅಬದುಲ್ಲನು ವಚನ ಕೊಟ್ಟ ಬಳಿಕ ಪ್ರಾಣ ಹೋದರೂ ತಿರುಗಿ ಬೀಳುವವನಲ್ಲ. ಶಹಾಜಾದಿ ರೋಶನಾರಾ ಬೇಗಮ್ಮ ಸಾಹೇಬರು ಎಂಥ ಬಿಕ್ಕಟ್ಟಿನ ಕೆಲಸವನ್ನು ಹೇಳಿದರೂ ಮಾಡಲಿಕ್ಕೆ ಹಿಂಜರಿಯುವವನು ನಾನಲ್ಲ. ಅವರದೇನು ಕೆಲಸ? ”

“ ವಿಶ್ವಾಸದ ಕೆಲಸವಂತೆ! ಅದನ್ನು ರೋಶನಾರಾ ಬೇಗಮ್ಮರವರು ನನ್ನ ಮುಂದೆ ಹೇಳುವರೆ? ಸಂಜೆಗೆ ನೀವು ನನ್ನ ಮನೆಗೆ ಬನ್ನಿರಿ. ನಾನು ನಿಮ್ಮನ್ನು ಕರಕೊಂಡು ಹೋಗಿ ಬೇಗಮ್ಮ ಸಾಹೇಬರ ಸಂದರ್ಶನವನ್ನು ಮಾಡಿಸುವೆನು. ”

ಇಷ್ಟಾದ ಬಳಿಕ ಆ ಅಡಿಗೆಯವನು ಯಜಮಾನರ ಮನೆಯಲ್ಲಿ ಕದ್ದಿಟ್ಟು ರುಚಿಕರವಾದ ಕೆಲವು ಒಡೆಗಳನ್ನೂ ಚೀನೀ ಹೂಜಿಯ ತುಂಬ ಸರಾಯಿಯನ್ನೂ ಹಕೀಮ ದಾವುದನ ಮುಂದಿರಿಸಿ ತೆಗೆದುಕೊಳ್ಳಬೇಕೆಂದು ಬಹುಪರಿಯಾಗಿ ಆಗ್ರಹಮಾಡಿ ಹೇಳಿದನು. ಆ ಸರದಾರನು

ಅನಿರ್ವಾಹಕ್ಕಾಗಿ ಅವುಗಳನ್ನು ಸ್ವೀಕರಿಸಿದಂತೆ ಮಾಡಿದನು. ಆಮೇಲೆ ಆ ಹಕೀಮನು ಅಬದುಲ್ಲನನ್ನು ಕುರಿತು “ಸಂಜೆಗೆ ತಪ್ಪದೆ ನನ್ನ ಮನೆಗೆ ಬರಬೇಕು ಕಂಡರೋ!” ಎಂದು ಶಾಸನಗೈದು ಹೊರಟಿದ್ದು ತನ್ನ ಮನೆಗೆ ಹೋದನು.

ಸಾಯಂಕಾಲದಲ್ಲಿ ವಜೀರನ ಭೋಜನವಾದ ಕೂಡಲೆ ಅಬದುಲ್ಲ ಮಜೀದನು ಗಲಿಬಿಲಿಯಿಂದ ತನ್ನ ಕೋಣೆಗೆ ಬಂದು ಪೆಟ್ಟಿಗೆಯಲ್ಲಿರುವ ತನ್ನ ಉತ್ತಮವಾದ ಪೋಷಾಕು ತೆಗೆದು ಮೈಮೇಲೆ ಹಾಕಿಕೊಳ್ಳಿ ಅರಂಭಿಸಿದನು. ದಿನದ ಗಳಿಗೆ-ಚಲ್ಲಣವನ್ನು ತೆಗೆದೊಗೆದು ಖಡಖಡಿ ಸುವ ಕೆಂಪು ಕುತ್ತನಿಯ ಚಲ್ಲಣವನ್ನು ತೊಟ್ಟುಕೊಂಡನು. ಪೂಣಕಾಲುಗಳನ್ನು ಮುಚ್ಚುವಷ್ಟು ಉದ್ದವಾದ ಹಸರು ರೇಸಿಮೆಯ ಡಗಲೆಯು (ನಿಲುವಂಗಿಯು) ಅವನ ಸ್ಥೂಲವಾದ ಕಾಯವನ್ನು ಮೇಗೋ ಮುಚ್ಚಿತು. ಅವನು ತಲೆಗೆ ಹಾಕಿಕೊಂಡಿರುವ ಟೊಪ್ಪಿಗೆಯು ಇಂದ್ರಧನುವಿನ ಬಣ್ಣದ್ದಾಗಿದ್ದು ಅದಕ್ಕೆ ನರಿಯ ಬಾಲದಂಥ ಪ್ರಚಂಡವಾದ ರೇಸಿಮೆಯ ಗೊಂಡೆ ಇತ್ತು. ಕನ್ನಡಿಯನ್ನು ಮುಂದಿಟ್ಟುಕೊಂಡು ಕಡ್ಡಿಯಿಂದ ಕಣ್ಣಿಗೆ ಕಾಡಿಗೆ ಹಚ್ಚಿ ಅವನು ತುಪ್ಪಳದಂತಿರುವ ತನ್ನ ಗಡ್ಡಮೀಸೆಗಳನ್ನು ತಿದ್ದಿ, ಎಲ್ಲವೂ ಸರಿಯಾಗಿದೆ ಎಂಬ ಮನವರಿಕೆಯಾದ ಬಳಿಕ ಎದ್ದು ದಪ್ಪಾದ ಚಥಾವು (ಒಂದು ಪ್ರಕಾರದ ಜೋಡು) ಮೆಟ್ಟಿ ಕೊಂಡು ರಂವ್ರಂವ್ರಂವೆಂಬ ಸಪ್ಪಳದೊಂದಿಗೆ ಹಕೀಮನ ಮನೆಯ ಹಾದೀ ಹಿಡಿದು ನಡೆದನು.

ಬೆಳಕು ಮುಂತಾದದ್ದು ತೆಗೆದುಕೊಳ್ಳದೆ ಹಕೀಮನು ಅಬದುಲ್ಲನನ್ನು ಕರೆದುಕೊಂಡು ಕತ್ತಲೆಯಲ್ಲಿ ಸಣ್ಣಸಣ್ಣ ಸಂದಿಗಳೊಳಗಿಂದ ಹಾಯ್ದು ರೋಶನಾರಾ ಬೇಗಮ್ಮಳ ಮಂದಿರದ ಕಡೆಗೆ ನಡೆದನು.

ಹಕೀಮ ದಾವುದನನ್ನು ಕಾಣುತ್ತಲೆ ರೋಶನಾರೆಯು ಉತ್ಸುಕಳಾಗಿ “ಸರದಾರ ತಕ್ರೈಬಖಾನ, (ಇವನಿಗೇ ಜನರು ಹಕೀಮನೆಂದು ಕರೆಯುತ್ತಿದ್ದರು.) ನಿಮ್ಮ ಆಳು ಬಂದಿತೇನು?” ಎಂದು ಕೇಳಿದಳು.

ಹಕೀಮನು ರೋಶನಾರೆಗೆ ಪ್ರಣಾಮಮಾಡಿ “ಬೇಗಮ್ಮ ಸಾಹೇಬರೆ, ನಾನು ಅರಿವಾಸಿಯಾಗಿ ಕೆಲಸ ಮಾಡುವವನೇ? ನೀವು ಹೇಳಿದ

ಮನುಷ್ಯನನ್ನು ಒಡಂಬಡಿಸಿಕೊಂಡು ಬಂದಿದ್ದೇನೆ” ಎಂದು ಹೇಳಿದನು.

“ಶಾಅಬ್ಬಾಸ! ಅವನನ್ನು ಬೇಗನೆ ಒಳಕ್ಕೆ ಕರೆತನ್ನಿರಿ.”

ಹಕೀಮ ದಾವುದನು ಅಬದುಲ್ಲ ಮಜೀದನನ್ನು ರೋಶನಾರಿಯ ಸನ್ನಿಧಾನಕ್ಕೆ ಕರೆತಂದು “ಸ್ವಾಮಿನಿ, ತಮ್ಮ ಕೈಪೆಗೆ ಪಾತ್ರನಾದ ನನ್ನ ಮಿತ್ರನು ತಾವು ಹೇಳಿದ ಕೆಲಸವನ್ನು ಹಿಂದುಮುಂದು ನೋಡದೆ ಮಾಡಿಕೊಡುವನು. ಇವನು ವಿಶ್ವಾಸಕ್ಕೆ ಪಾತ್ರನಾಗಿರುವನೆಂಬುದಕ್ಕೆ ನಾನೇ ಹೊಣೆಗಾರನು!” ಎಂದು ಎದೆಗೆ ಕೈಯಿಟ್ಟುಕೊಂಡು ಹೇಳಿದನು.

ಅಬದುಲ್ಲ ಮಜೀದನು ರೋಶನಾರಿಗೆ ಲೀನತೆಯಿಂದ ಪ್ರಣಾಮ ಮಾಡಿ “ಅನೇಕರನ್ನು ಪೋಷಿಸುವಂಥ ನನ್ನ ತಾಯಿಯವರೆ, ಈ ದಾಸನು ತನ್ನ ಹಣೆ ಕೊಯ್ದು ಮಣೆ ಮಾಡಿಕೊಡಲಿಕ್ಕೂ ಸಿದ್ಧನಿರುವನು. ಬೇಗಮ್ಮಸಾಹೇಬರವರು ನಿಶ್ಚಿಂತರಾಗಿ ಆಜ್ಞೆಗೈಯಬೇಕು.” ಎಂದು ಬೆಸಗೊಂಡನು.

ವಾಃ! ಅಬದುಲ್ಲ ಸಾಹೇಬ, ಅಡಿದಂತೆಯೇ ನೀನು ಮಾಡಬಲ್ಲಿಯೆಂಬದಕ್ಕೆ ಸಂದೇಹವಿಲ್ಲ. ಹರವೆಯಂತೆ ವಿಸ್ತಾರವಾದ ನಿನ್ನ ಹೊಟ್ಟೆಯಲ್ಲಿ ಬೇಕಾದಷ್ಟು ವಿಶ್ವಾಸದ ಮಾತುಗಳು ಹಿಡಿಸಬಲ್ಲವು. ಅದಕ್ಕಾಗಿಯೇ ಸಾಮುದ್ರಿಕ ಲಕ್ಷಣವನ್ನು ಬಲ್ಲವರು, ಸ್ಥೂಲಕಾಯದವರಲ್ಲಿ ನಿಶ್ಚಿಂತೆಯಿಂದ ನಂಬಿಗೆಯನ್ನಿಡಬಹುದೆಂದು ಹೇಳುತ್ತಾರೆ” ಎಂದು ರೋಶನಾರಿಯು ಆ ಜ್ಞಾನಶೂನ್ಯನ ಅಪಹಾಸಮಾಡಿ ನುಡಿದರೂ ಅವನು ಅದೆಲ್ಲ ನಿಜವೇ ಎಂದು ನಂಬಿ, ಬ್ರಹ್ಮಾಂಡದಂತಿರುವ ಹೊಟ್ಟೆಯನ್ನು ದೇವರು ತನಗೆ ದಯಪಾಲಿಸಿದ್ದು ದೊಡ್ಡ ಉಪಕಾರವೇ ಎಂದು ನೆನೆದನು.

“ಮನುಷ್ಯನ ಹೊಟ್ಟೆಯಲ್ಲಿ ಕೈಹಾಕಿ ತೆಗೆದಂತೆ, ಬೇಗಮ್ಮಸಾಹೇಬರು ಅವನ ಅಂತರಂಗವನ್ನು ಕಂಡುಕೊಳ್ಳುವದರಲ್ಲಿ ಬಹು ಜಾಣರು. ಚತುರರಾದ ರಾಜನಂದಿನಿಯರೆ, ನಮ್ಮ ಅಬದುಲ್ಲ ಸಾಹೇಬನ ಹೊಟ್ಟೆಯಲ್ಲಿ ಬೇಕಾದ ವಸ್ತುಗಳು ಯಥೇಷ್ಟವಾಗಿ ಹಿಡಿಸಬಲ್ಲವಾದರೂ ಅದರಲ್ಲಿ ಎಳೆಸ್ವಾದರೂ ಕಪಟಕ್ಕೆ ಅವಕಾಶವಿಲ್ಲ ಕಂಡಿರಾ!”

ఎందు తక్రేబబానను (హకీము దావుదను) గహగహిసి నక్కు నుడిదను.

ఇట్టిల్ల స్తుతియే ఎందు నంచి అబదుల్లను రోతనారేగూ తక్రేబబనిగూ అనేకావర్తి ప్రణామమాడి “ దేవరూ, బాయి యింద ఉమ్మేయ మాతుగళన్నాడువవను నానల్ల! బేగమ్మ సాహేబుర ఆడ్డెయాగువడొందే తడ, ఈ దాసను అదన్ను హేగే నేరవేరిసువనోని నీవే మనగాణువిరి.” ఎందు నుడిదను.

ఈ మాతిగే రోతనారేయు నక్కు “ కేళిదిరా తక్రేబబానజీ, ఈ నిమ్మ స్నేహితన మాతుగళన్ను! అవను మాడువ లుత్తవోత్తమ పక్వాన్నగళిగింతలూ సవియాగివే! ” ఎందు తన్న అభిప్రాయవన్ను హేళి అబదుల్లనన్ను కురితు—“అబదుల్ల మజీద, యావనాదరొబ్బ మనుష్యను నన్న జీవక్కే గండాంతర వన్ను తరలు ఉవణిసుత్తిద్దరే నీనేను మాడబల్ల?” ఎందు కేళిదళు.

“ జగజ్జొతియాగిద్ద నన్న మాతేయవరే, తమ్మ జీవక్కే గండాంతరనన్ను తరలిచ్చిసువవన హేసరు హేళిరి; ఎలేగే సుణ్ణి వన్ను ఉజ్జు వష్టరల్లియే అవన కడిద తలీయన్ను ఈ పాదగళిగే తందు సనుపిసువేను. ఇదక్కే విచారవేళి?”

“ స్వామినియవరు కేళిదిరేను? ” ఎందు హకీమును ఒక్కే సంతోషవన్ను తాళి కేళిదను.

“ కేళిదేను. ఆదరే బాయియింద ఆడువదక్కా క్యేయింద మాడువదక్కా ఉజ్జు కడిమి బహళాగిరువదు. ”

“ మేహబాన, ఈ అబదుల్లను ఆడిదంతే మాడలిక్కే తప్పి దరే తావు ఈ నన్న కుత్తగేయన్ను కడిదు హాకిదరూ ఒప్పువేను.” ఎందు పశుతుల్యనాద గోణాతియు నుడిదను.

“ తిళిదు నోడి మాతాడు అబదుల్! నన్న వేరియు నన్న తందేయవరాద బాదశహరే ఇరబకుదు! అవర వజీరరే ఇర

ಬಹುದು! ಇಲ್ಲವೆ ನನ್ನ ಅಣ್ಣತಮ್ಮಂದಿರಲ್ಲಿ ಒಬ್ಬನಾದ ಸುಲತಾನನಿರಬಹುದು!” ಎಂದು ರೋಶನಾರೆಯು ಆ ಪಾಪಕರ್ಮಿಯನ್ನು ಬೆದರಿಸಿ ನೋಡಿದಳು.

ಅಬದುಲ್ಲನು ಎಳ್ಳಷ್ಟಾದರೂ ಯೋಚಿಸದೆ “ಬೇಗಮ್ಮ ಸಾಹೇಬರ ಆಜ್ಞೆಯಾದರೆ ಮೇಲೆ ಹೇಳಿದ ಜನರಲ್ಲಿ ಒಬ್ಬನನ್ನೇಕೆ ಎಲ್ಲರನ್ನೂ ಸಾಲುಹಿಡಿದು ನಿಲ್ಲಿಸಿ ಕಡಿದು ಜೆಲ್ಲುವೆನು” ಎಂದು ಘಡಘಡನೆ ನುಡಿದನು.

“ನೋಡು! ಅಬದುಲ್ಲ ಮಜೀದ, ಇನ್ನೊಂದಾವರ್ತಿ ಚನ್ನಾಗಿ ತಿಳಿದು ನೋಡಿ ಮಾತಾಡು! ನನ್ನ ವೈರಿಯಾರೆಂದು ನಾನು ಹೆಸರುಗೊಂಡು ಹೇಳಿದ ಬಳಿಕ, ಇಂಥವನು ನನ್ನ ರಾಜನು, ಇಂಥವನು ನನ್ನ ಹಡೆದ ತಂವೆಯು, ಇಂಥವನು ಉಪ್ಪು ನಾನು ಉಂಡಿದ್ದೇನೆ, ಮುಂತಾದ ನೆವಗಳನ್ನು ಹೇಳಿ ನೀನು ಹೇಳಿದಂತೆ ಮಾಡಲು ಹಿಂಜರಿದರೆ, ನಿನ್ನೀ ಅಕ್ರಾಳವಿಕ್ರಾಳವಾದ ದೇಹವನ್ನು ನಾನು ನುಚ್ಚುನೂರಾಗಿ ಕಡಿಸಿ ಜೆಲ್ಲುವೆನು. ಗೊತ್ತಿರಲಿ!”

“ಸಹಸ್ರಾಧಿ ಗೋಗಳ ವಧವನ್ನು ಮಾಡಿದವರ ಹೊಟ್ಟೆಯಲ್ಲಿ ಹುಟ್ಟಿದವನಾದ ನಾನು ಸ್ವತಃ ಈ ಕೈಗಳಿಂದ ಆನೇಕ ಜನರ ಕೊಲೆಗಳನ್ನು ಮಾಡಿದ್ದೇನೆ. ನನಗಿನ್ನು ಒಬ್ಬ ಮನುಷ್ಯನನ್ನು ಕೊಂದು ಹಾಕುವದೆಂದರೆ ಹೆಚ್ಚಿನ ಮಾತಲ್ಲ. ಬೇಗಮ್ಮ ಸಾಹೇಬರ ವೈರವನ್ನು ಸಂಪಾದಿಸಿಕೊಂಡಿರುವ ಹತಭಾಗ್ಯನಾರು? ಹೇಳಬೇಕು.”

“ಶಾಅಬ್ಬಾಸ! ಇದು ನಿಶ್ಚಯವೇ?” ಎಂದು ರೋಶನಾರೆಯು ಉಜ್ಜಿನಿಂದ ಕೇಳಿದಳು.

“ನಿಶ್ಚಯ! ನಿಶ್ಚಯ!! ಪರ್ವತದಂತೆ ನಿಶ್ಚಲವಾದ ನಿಶ್ಚಯ!!!”

“ಇನ್ನೇನು ಚಿಂತೆಯಿಲ್ಲ. ಅಬದುಲ್, ನಾನು ಹೇಳಿದ ಕಾರ್ಯವನ್ನು ನೀನು ಮಾಡಿಕೊಟ್ಟೆಯಾದರೆ ನಿನ್ನನ್ನು ಸಾವಿರ ಕುದುರೆಯ ಸರದಾರನನ್ನಾಗಿ ಮಾಡುವೆನು. ಇದು ನೋಡು, ಈ ಕೊಳವೆಯಲ್ಲಿ ಸಾಕ್ಷಾತ್ ಪಯಗಂಬರವರ ಗಡ್ಡದ ಕೂದಲು ಇದೆ. ಇದನ್ನು ಕೈಯಲ್ಲಿ ತೆಗೆದುಕೊಂಡು ಆಣೆ ಮಾಡಿ ಹೇಳು.”

ಶಹಾಜಾದಿಯು ಕೊಟ್ಟ ಬಂಗಾರದ ಕೊಳವೆಯನ್ನು ಅಬದುಲ್ಲನು ಕೈಯಲ್ಲಿ ತೆಗೆದುಕೊಂಡು ಅದನ್ನು ಭಕ್ತಿಪುರಸ್ಕರವಾಗಿ ಚುಂಬಿಸಿ ಆ ಕಪಟಪುಂಜಳಾದ ರಾಜಕುಮಾರಿಯು ಹೇಳಿದ ಮೇರೆಗೆ ಆಣೆ ಮಾಡಿದನು.

“ ಹುಲಿಯಹುದೋ! ನನ್ನ ಚಿಂತೆಯನ್ನು ದೂರಮಾಡಲು ಸಿದ್ಧನಾಗಿರುವ ಶೂರ ಪುರುಷನೆ, ನೀನು ಸರದಾರನಾಗಲಿಕ್ಕೆ ಸರ್ವಥಾಯೋಗ್ಯನಾಗಿರುವಿ. ನೀನಿನ್ನು ನಿನ್ನ ಮನೆಗೆ ಹೋಗು. ಈ ನಮ್ಮ ಹಕೀಮ ಸಾಹೇಬರಿಗೆ ನನ್ನ ಪೈರಿ ಯಾರೆಂಬದು ಗೊತ್ತುಂಟು. ಅವರು ಆ ಪೈರಿಯನ್ನು ಸಂಹರಿಸುವ ಉಪಾಯವನ್ನಾದರೂ ನಿನಗೆ ಹೇಳಿಕೊಡುವರು. ಅವರು ಹೇಳಿದಂತೆ ಮಾಡಿತೋರಿಸಿದಿಯಾದರೆ ನಾಳೆಗೆ ನಿನ್ನ ಮನೀಷೆಗಳೆಲ್ಲವನ್ನು ನಾನು ಪೂರೈಸಿಕೊಡಲು ಸಿದ್ಧಳಿದ್ದೇನೆ.” ಎಂದು ಹೇಳಿ ರೋಶನಾರೆಯು ತನ್ನ ಅಂತಃಪುರದಲ್ಲಿ ಸೇರಿಕೊಂಡಳು.

೧೧

ಸಂದರ್ಶನ

ಔರಂಗಜೇಬ ಸುಲ್ತಾನನು ತನ್ನ ಸುಭೇದಾರಿಯ ಕೆಲಸಕ್ಕೆ ಹೋಗಲು ಕಟ್ಟಕಡೆಗೆ ಒಂದು ದಿವಸ ಹೊರಟನು. ಅವನ ಪ್ರಯಾಣದ ನಿಮಿತ್ತವಾಗಿ ಆ ದಿವಸ ಆಗ್ರಾ ಪಟ್ಟಣವೆಲ್ಲ ಗಜಬಜಿಸಿ ಹೋಯಿತು. ಸರದಾರ ಸೈನಿಕರೂ, ಮಾವುತ ರಾವುತರೂ, ಮೇಣೆ ಪಲ್ಲಕ್ಕಿಯವರೂ, ನಗಾರಿ ನೌಬತ್ತಿನವರೂ, ಒಳ್ಳೇ ಲಗುಬಗೆಯಿಂದ ತಮ್ಮತಮ್ಮ ಸಿದ್ಧತೆಗಾಗಿ ಓಡಾಡುತ್ತಿದ್ದರು. ಆ ದಿವಸ ಔರಂಗಜೇಬನಿಗಂತೂ ಉಸುರಾಡಿಸಲು ಅವಕಾಶವೇ ಇದ್ದಿಲ್ಲ. ಅವನು ಹಾಸಿಗೆಯಿಂದೇಳುವಷ್ಟರಲ್ಲಿಯೇ ನವಾಬ ಶಾಇಸ್ತೇಖಾನ್, ಸರದಾರ ದಾನಿಶ್‌ಮಂದಖಾನ್, ಕಲಿಲ ಉಲ್ಲಾಖಾನ್, ಹಕೀಮ ದಾವುದ ಮುಂತಾದ ದೊಡ್ಡ ದೊಡ್ಡ ವ್ಯಕ್ತಿಗಳು ಆ ಸುಲ್ತಾನನ ಮಂದಿರಕ್ಕೆ ಬಂದು ಕೆಲಹೊತ್ತು ಅವನೊಡನೆ ಆಪ್ತಾ

ಲೋಚನೆಯನ್ನು ಮಾಡಿದರು. ಆಮೇಲೆ ಅವನು ತನ್ನ ಅಕ್ಕಕಾದ ಬೇಗಮ್ಮಸಾಹೇಬರ ಸಂದರ್ಶನವನ್ನು ಮಾಡಿಕೊಂಡು ಅವಳೊಡನೆ ಅನೇಕವಾದ ಸಲಿಗೆಯ ಮಾತಾಡಿದನು.

ಉಪಹಾರವಾದ ನಂತರ ಆ ನಟನು ತನ್ನ ಶುಭ್ರವಾದ ಪೋಷಾಕು ಮಾಡಿಕೊಂಡು ಅಣ್ಣನಾದ ದಾರಾಸುಲ್ತಾನನ ಮನೆಗೆ ಬಂದನು. ಔರಂಗಜೇಬನು ಕಪಟಿಯೂ, ತನ್ನನ್ನು ಮನಃಪೂರ್ವಕವಾಗಿ ದ್ವೇಷಿಸುವವನೂ ಎಂಬುದು ಸುಲ್ತಾನ ದಾರಾಶಹನಿಗೆ ಸಂಪೂರ್ಣವಾಗಿ ತಿಳಿದಿದ್ದರೂ ಈ ಸಮಯದಲ್ಲಿ ಅವನು (ಔರಂಗಜೇಬನು) ತನ್ನ ಮನೆಗೆ ಕಾಲಿಲೆ ನಡೆಯುತ್ತ ಬಂದು ಬಹು ವಿನೀತನಂತೆ ಕುಳಿತದ್ದು ಕಂಡು ದಾರಾನಿಗೆ ಸಮಾಧಾನವೂ ಸಂತೋಷವೂ ಆಯಿತು.

“ ಮಹಮ್ಮದ ಮಹಿಯುದ್ದಿನ್. (ಇದು ಔರಂಗಜೇಬನ ತೊಟ್ಟಿಲ ದಲ್ಲಿಯ ಹೆಸರು) ಅಷ್ಟೇಕೆ ದೂರ ಕುಳಿತಿ? ಹೀಗೆ ಮೇಲಕ್ಕೆ ಬಾ ” ಎಂದು ನಿಷ್ಕಪಟಿಯಾದ ದರಾಯಸನು ಬಂಧುಪ್ರೇಮದಿಂದ ತಮ್ಮ ನನ್ನು ಕೈಪಿಡಿದು ಮೇಲಕ್ಕೆ ಕುಳ್ಳಿರಿಸಿಕೊಂಡನು.

ಔರಂಗಜೇಬನು ಗಟ್ಟಿಯಾಗಿ ಅಣ್ಣನ ಕಾಲು ಹಿಡಿದು ನಮಸ್ಕರಿಸಿ “ ಸುಲ್ತಾನ ದರಾಯಸರೆ, ಇಂದು ನಾನು ದಾಲತಾಬಾದಿಗೆ ಹೊರಡ ತಕ್ಕವನಿರುವದರಿಂದ ತಮ್ಮ ಆಜ್ಞೆಯನ್ನು ಪಡಕೊಂಡು ಹೋಗ ಬೇಕೆಂದು ಬಂದಿದ್ದೇನೆ. ಅಣ್ಣಾ, ನಾನೆಷ್ಟಾದರೂ ತಮಗಿಂತಲೂ ಚಿಕ್ಕವನು. ಅಜ್ಞಾನದ ಮೂಲಕವಾಗಿ ನನ್ನಿಂದ ಏನಾದರೂ ಅಪರಾಧ ಗಳಾಗಿದ್ದರೆ ಪಿತೃಸಮಾನರಾದ ತಾವು ನನ್ನನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇನೆ ” ಎಂದು ನುಡಿದು ಕಣ್ಣಿಗೆ ಹೇಗೆ ನೀರು ತಂದನೋ ದೇವರೇ ಬಲ್ಲ !

“ ಪ್ರಿಯ ಬಂಧುವೆ, ನನಗೆ ಅಪರಾಧಗಳ ಸ್ಮರಣವೇ ಕಡಿಮೆ. ಅಪರಾಧಿಯು ನಿನ್ನೆ ಮಾಡಿದ ತಪ್ಪುಗಳು ಇಂದು ನನ್ನ ನೆನಪಿನಲ್ಲಿ ಇರುವದಿಲ್ಲ. ನಿನ್ನ ಅಪರಾಧಗಳನ್ನು ನಾನು ಕ್ಷಮಿಸುತ್ತೇ ಬಂದಿರುವೆನು. ತೊಳೆದು ಹೋದ ಅಪರಾಧಗಳನ್ನು ಪುನಃಪುನಃ ಕ್ಷಮಿಸುವದೆಂತು? ಆಗಲಿ, ನೀನು ದಕ್ಷಿಣಕ್ಕೆ ಹೋಗಿ ನಿನ್ನ ಅಧಿಕಾರದ ಕೆಲಸವನ್ನು ಒಪ್ಪೇ

ದಕ್ಷತೆಯಿಂದಲೂ ಜಾಣ್ಮೆಯಿಂದಲೂ ಮಾಡಿ ಪ್ರಜರಿಗೂ ನಮ್ಮ ಬಾದಶಹರಿಗೂ ಸಂತೋಷವನ್ನು ಕೊಡತಕ್ಕದ್ದು ಕಂಡಿಯಾ?" ಎಂದು ದಾರಾಸುಲ್ತಾನನು ಮಮತೆಯಿಂದ ಹೇಳಿದನು.

“ಅಣ್ಣಾ, ತಮ್ಮಿಂದ ನಾನು ತುಂಬಾ ಉಪಕೃತನಾದೆನು. ನಾನು ದಕ್ಷಿಣಕ್ಕೆ ಹೋದ ಬಳಿಕ ಅಲ್ಲಿ ಏನಾದರೂ ಬಿಕ್ಕಟ್ಟಿನ ರಾಜಕಾರಣಗಳು ಉದ್ಭವಿಸಿದರೆ ನಾನು ತಮ್ಮ ಅಭಿಪ್ರಾಯವನ್ನು ಕೇಳಿಕೊಳ್ಳುವೆನು. ರಾಜಕಾರಣಧುರಂಧರರಾದ ತಾವು ನನಗೆ ಯೋಗ್ಯವಾದ ಮಾರ್ಗನಿರ್ದೇಶವನ್ನು ಕೊಡುವರೆಂದು ಆಶಿಸುತ್ತೇನೆ.”

“ಚಿಂತೆ ಬಿಡು ದಕ್ಷಿಣದಲ್ಲಿ ಉದ್ಭವಿಸಿದ ರಾಜಕಾರಣಗಳೆಂದರೆ ಸಾಮ್ರಾಜ್ಯದ ರಾಜಕಾರಣಗಳೇ ಅಲ್ಲವೆ?”

“ಇನ್ನೊಂದು ಪ್ರಾರ್ಥನೆ ಇದೆ! ಬಾದಶಹರ ಪ್ರಕೃತಿಯು ಅಸ್ವಸ್ಥವಾಗುತ್ತಿ ನಡೆದಿದೆ. ಪ್ರಿಯ ಬಂಧು, ಅವರ ಪ್ರಕೃತಿಗೆ ಆರಾಮವಾಗುವಂತೆ ನೀವು ಕಾಲಕಾಲಕ್ಕೆ ಉಪಚಾರವನ್ನು ಮಾಡಿಸುವರೆಂದು ನಾನು ನಂಬಿಯೇ ಇರುವೆನು. ಆದರೆ ಪಿತೃವಾತ್ಸಲ್ಯಕ್ಕಾಗಿ ನಾನು ಹೇಳಿಕೊಳ್ಳುತ್ತೇನೆ.” ಎಂದು ಔರಂಗಜೇಬನು ಮತ್ತೆ ಕಣ್ಣಿಗೆ ನೀರು ತಂದು ನುಡಿದನು.

“ವಾಃ! ಪಿತೃಭಕ್ತಿ ಪುರಸ್ಕರನಾಗಿ ನೀನು ಹೀಗೆ ನನಗೆ ಸೂಚನೆ ಕೊಟ್ಟಿದ್ದು ಸಹಜವೇ. ಆದರೂ ಯೋಚಿಸಬೇಡ. ನಮ್ಮ ಹಿರಿಯರ ಜೀವಕ್ಕೆ ಆರಾಮವಾಗುವಂತೆ ಸಕಲವಾದ ಪ್ರಯತ್ನಗಳನ್ನು ನಾನು ಆಸೆಯಿಂದ ಮಾಡುವೆನು.”

ಔರಂಗಜೇಬನು ಎದ್ದುನಿಂತು ತನಗಿನ್ನು ಅಪ್ಪಣೆ ಕೊಡಬೇಕೆಂದು ಕೇಳಿಕೊಂಡನು. ದರಾಯಸನು ತಮ್ಮನನ್ನು ಅಪ್ಪಿಕೊಂಡು ದಕ್ಷಿಣದಲ್ಲಿ ಬಳೇ ದಕ್ಷತೆಯಿಂದ ಕೆಲಸ ಮಾಡತಕ್ಕದ್ದೆಂದು ಮತ್ತೆ ಸೂಚಿಸಿ ತಮ್ಮನಿಗೆ ಹೋಗಲಪ್ಪಣೆಯಿತ್ತನು. ಆಗಲಾ ಕಪಟಿಯಾದ ತಮ್ಮನು ಧ್ವನಿ ತಗ್ಗಿಸಿ “ಅಣ್ಣಾ, ನೀವಾದರೂ ಮೈ ತುಂಬ ಕಣ್ಣು ಳ್ಳವರಾಗಿ ಇರತಕ್ಕದ್ದು ಕಂಡಿರಾ! ಹೊರಗೂ ಅರಮನೆಯಲ್ಲಿಯೂ ಕೂಡಿಯೇ ದ್ರೋಹಿಗಳಿರುವರು. ಕೆಲವರು ಬಾದಶಹರ ಕಿವಿಯೂದಿ ನಿಮ್ಮ ಎರುದ್ಧ

ವಾಗಿ ಅವರ ಮನಸ್ಸು ಕೆಡಿಸಲು ಯತ್ನಿಸುತ್ತಿರುವರೆಂಬ ವಾರ್ತೆ ನನ್ನ ಕಿವಿಗೆ ಮುಟ್ಟಿದೆ.” ಎಂದು ಬಹು ಕಳವಳಗೊಂಡವನಂತೆ ನಟಿಸಿ ಸೂಚಿಸಿದನು.

“ ಔರಂಗಜೇಬ, ನಿನ್ನಿಂದ ನಾನು ಉಪಕೃತನಾಗಿರುವೆನು. ಆದರೆ ನನ್ನಲ್ಲಿ ದೃಢವಾಗಿರುವ ಬಾದಶಹರ ಪ್ರೇಮವನ್ನು ಕೆಡಿಸಲು ಮಾನವ ರಿಂದ ಆಗುವ ಮಾತಲ್ಲ. ಸಿತಾ-ಪುತ್ರರ ಪವಿತ್ರವಾದ ಪ್ರೇಮವು ದೇವ ರಿಂದ ದಯಪಾಲಿಸಲ್ಪಟ್ಟ ವಸ್ತುವು.” ಎಂದು ಸೌಜನ್ಯಯುತವಾದ ತನ್ನ ಸುಮುಖದಲ್ಲಿ ದಾರಾಶಹನು ಮಂದಹಾಸವನ್ನು ತಳೆದು ನುಡಿದನು.

ಔರಂಗಜೇಬನು ಅಣ್ಣನ ಆಜ್ಞೆಯನ್ನು ತೆಗೆದುಕೊಂಡು ಹೊರಗೆ ಬಂದು: “ ಈ ಮೃದುತರವಾದ ತಿರೀಷ ಕುಸುಮವು ನನ್ನ ಮಾರ್ಗ ದಲ್ಲಿಯ ಕಂಟಕವೇ? ಇದನ್ನು ಬಿಸುಟಿ ಒಗೆಯುವದಾಗಲಿ, ಎಲ್ಲಿ ಇದ್ದಲ್ಲಿ ಕಾಲಿನಿಂದ ತಿಕ್ಕಿಬಿಡುವದಾಗಲಿ ಅತಿ ಸುಲಭವಾದ ಮಾತು. ದಾರಾಶಹ, ಮುಕುಟಪ್ರಾಪ್ತಿಯ ಹವಣಿಕೆಗೆ ಬಿದ್ದು ವ್ಯರ್ಥವಾಗಿ ರಣ ಯಜ್ಞದ ಹೋಮದಲ್ಲಿ ಸುಟ್ಟುಹೋಗುವಿಯಲ್ಲವೆ? ” ಎಂದು ತನ್ನಷ್ಟಕ್ಕೆ ವಿಚಾರಗೈಯುತ್ತೆ ತನ್ನ ಹಾದೀ ಹಿಡಿದು ನಡೆದನು.

ಅಲ್ಲಿಂದ ಸುಲ್ತಾನ ಸಾಹೇಬರವರು ವಜೀರ ಸಾದುಲ್ಲಾ ಖಾನರ ಮನೆಗೆ ದಯಮಾಡಿಸಿದರು.

ರಾಜಕುಮಾರನು ತನ್ನ ದರ್ಶನಕ್ಕಾಗಿ ಹೀಗೆ ಆಕಸ್ಮಾತ್ತಾಗಿ ತನ್ನ ಮನೆಗೆ ಬಂದದ್ದು ಕಂಡು ವಜೀರನು ಸನ್ಮಾನಪೂರ್ವಕವಾಗಿ ಎದ್ದು ಬಾಗಿಲದ ವರೆಗೆ ಹೋಗಿ ಔರಂಗಜೇಬನನ್ನು ಆದರದಿಂದ ಕರತಂದು ಉಚ್ಚಾಸನದಲ್ಲಿ ಕುಳ್ಳಿರಿಸಿದನು. ಔರಂಗಜೇಬನಾದರೂ ವಜೀರನಿಗೆ ಬಹು ವಿನಯದಿಂದ ಪ್ರಣಾಮ ಮಾಡಿ ಮುಗುಳುನಗೆ ನಕ್ಕು “ಕಾಕಾಜೀ, ಇನ್ನು ಮೇಲೆ ನೀವು ನನ್ನ ಮೇಲೆ ಸಿಟ್ಟಾಗುವಂತಿಲ್ಲ. ಇಂದೆಯೇ ನಾನು ದೌಲತಾಬಾದಿಗೆ ಹೋಗಲು ಸಿದ್ಧನಾಗಿರುವೆನು. ತಮ್ಮ ಆಜ್ಞೆಯನ್ನು ಪಡೆಕೊಂಡು ಹೋಗಬೇಕೆಂದು ನಾನಿಲ್ಲಿಗೆ ಬಂದಿರುವೆನು.” ಎಂದು ಹೇಳಿದನು.

“ ಸಂತೋಷ! ಸುಲ್ತಾನಸಾಹೇಬ, ತಡವಾದರೂ ಚಿಂತೆಯಿಲ್ಲ,

ನೀವು ಬಾದಶಹರ ಆಜ್ಞೆಯ ಮೇರೆಗೆ ನಡಕೊಂಡದ್ದು ಕಂಡು ನನಗೆ ಪರಮಾವಧಿಯ ಸಮಾಧಾನವಾಯಿತು.”

“ ವಜೀರಸಾಯೇಬ, ನನಗೆ ಬಾದಶಹರವರ ಆಜ್ಞೆಗಳೆಂದರೂ ಒಂದೇ, ಅವರ ಪ್ರತಿನಿಧಿಗಳಾದ ತಮ್ಮ ಆಜ್ಞೆಗಳೆಂದರೂ ಒಂದೇ! ತಮ್ಮ ಸೂಚನೆಯಿಲ್ಲದೆ ಬಾದಶಹರು ಯಾವ ಆಜ್ಞೆಗಳನ್ನಾದರೂ ವಿಧಿಸುವುದಿಲ್ಲವಷ್ಟೆ? ”

“ ತೋಬಾ! ತೋಬಾ! ಸುಲ್ತಾನಸಾಯೇಬ, ರಾಜಕಾರಣ ವಿಶಾರದರಾದ ನಮ್ಮ ಚಕ್ರವರ್ತಿಗಳಿಗೆ ನನ್ನಂಥವನ ಸಹಾಯದ ಅವಶ್ಯಕತೆಯೇ ಇಲ್ಲ. ನಾನೇನಾದರೂ ಸೂಚನೆಗಳನ್ನು ಮಾಡಿದ್ದಾದರೆ ಪ್ರಭುಗಳ ಅಭಿಪ್ರಾಯವನ್ನರಿತುಕೊಂಡೇ ಮಾಡುತ್ತೇನೆ. ತಮಗೆ ದಕ್ಷಿಣಕ್ಕೆ ಹೋಗಲು ಬಾದಶಹರು ಮಾಡಿದ ಆಜ್ಞೆಯನ್ನು ನಾನು ಮಾಡಿದನೆಂದು ತಿಳಿದು ತಾವು ಬೇಕಾಗಿ ತಡಮಾಡಿದ್ದಾಯಿತೇನು? ” ಎಂದು ವಜೀರನು ತನ್ನ ಸುಲೋಚನ (ಚಾಳೀಸು) ಗಳೊಳಗಿಂದ ಔರಂಗಜೇಬನ ಮುಖವನ್ನು ಬಹು ಗಂಭೀರವಾಗಿ ನೋಡಿ ಕೇಳಿದನು.

ಔರಂಗಜೇಬನು ಆ ಮಂತ್ರಿಶ್ರೇಷ್ಠನಿಗೆ ಪ್ರಣಾಮ ಮಾಡಿ “ ಛೇ! ಛೇ!! ಕಾಕಾಜೀ, ಇಂಥ ಅಪರಾಧವು ನನ್ನಿಂದ ಎಂದಿಗಾದರೂ ಆದೀತೆ? ನಮ್ಮ ಸಾಮ್ರಾಜ್ಯವನ್ನು ತೂಗಿಸುವವರಾರು? ನೀವು! ನಿಮ್ಮ ಆಜ್ಞೆಯನ್ನು ವಿಾರುವದೆಂದರೆ ರಾಜಡೋಷವೇ ಎಂದು ನಾನು ನಿಶ್ಚಯವಾಗಿ ತಿಳಿದಿರುವೆನು.” ಎಂದು ಬೆಸಗೊಂಡನು.

“ ವಾಃ! ಮೆಹರ್ಬಾನ್, ತಮ್ಮ ಉದ್ಗಾರವನ್ನು ಕೇಳಿ ನನಗೆ ಅತ್ಯಂತವಾದ ಸಮಾಧಾನವಾಯಿತು. ರಾಜ್ಯಕ್ಕೆ ಆಧಾರಸ್ತಂಭರಾಗಿರುವವರಾದ ತಾವು ಇಂಥ ಅಭಿಪ್ರಾಯವನ್ನು ದೃಢವಾಗಿ ಕಟ್ಟಿಕೊಂಡ ಬಳಿಕ ಮತ್ತಿನೈನು ಬೇಕು? ”

“ ಅದಿರಲಿ! ವಜೀರರೆ, ನಮ್ಮ ಬಾದಶಹರ ಪ್ರಕೃತಿಯು ಅಸ್ವಸ್ಥವಾಗಿದೆ! ದೇವರು ಅಂಥ ಪ್ರಸಂಗವನ್ನು ತರಬಾರದೆಂದು ನಾನು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದರೂ ಮರ್ತ್ಯರಾದವರ ಜೀವಿತದ ಸ್ಥಿರತೆಯೆಲ್ಲಿ? ಅದಕ್ಕಾಗಿ ನೀವು ನಿಮ್ಮ ದಾರಾಸುಲ್ತಾನರೇ ಭಾವೀ ಚಕ್ರ.

ವರ್ತಿಗಳೆಂದು ಭಾವಿಸಿಕೊಂಡು ಅವರು ಲೋಕದ ಆದರಕ್ಕೆ ಪಾತ್ರರಾಗುವಂತೆ ಮಾಡುವ ಭಾರವು ನಿಮ್ಮನ್ನೇ ಕೂಡಿದೆ. ಜನವೋ ದನವೋ ಎಂಬಂತೆ ಯಾರಾದರೂ ನಮ್ಮ ಅಣ್ಣದೇವರ ವಿರುದ್ಧವಾಗಿ ಏನಾದರೂ ದೂರು ಹೇಳಿದ್ದಾಗಿದ್ದರೆ ಅದನ್ನು ನೀವು ನಂಬಬೇಡಿರೆಂದು ನಾನು ಕೈಜೋಡಿಸಿ ಹೇಳಿಕೊಳ್ಳುತ್ತೇನೆ.” ಎಂದು ಪರಾತಿಸಂಧಾನಪಟುವಾದ ಆ ರಾಜಪುತ್ರನು ನುಡಿದನು.

೧೨

ವಜೀರನ ಮರಣವು

ವಜೀರ ಸಾದುಲ್ಲಾ ಖಾನನು ನಿತ್ಯದಂತೆ ಯಥಾಸುಖವಾಗಿ ಒಂದು ರಾತ್ರಿ ಮಲಗಿಕೊಂಡವನು ಬೆಳಗಾಗುವವರೊಳಗಾಗಿಯೇ ಕಾಷ್ಟ ಲೋಷ್ಟಗಳಿಗೂ ಕಡೆಯಾದ ಶವರೂಪನಾಗಿ ಹೋಗಿದ್ದನು. ಸಂಯಮಿಯಾದ ಆ ವಜೀರನು ಸೂರ್ಯೋದಯಕ್ಕೆ ಪೂರ್ವದಲ್ಲೆಯೇ ಎಳತಕ್ಕವನು ಈ ದಿವಸ ಗಳಿಗೆ ಹೊತ್ತೇರಿದರೂ ಯಾಕೆ ಎಳಲಿಲ್ಲವೆಂದು ಚಿಂತಿಸಿ ಅವನ ಹೆಂಡತಿಯು ಪತಿಯು ಪರ್ಯಂಕದ ಸಮೀಪಕ್ಕೆ ಹೋಗಿ “ಎಳುವ ಹೊತ್ತಾಗಲಿಲ್ಲವೆ?” ಎಂದು ವಿನಯದಿಂದಲೂ ಪ್ರೇಮದಿಂದಲೂ ಕೇಳಿದಳು. ಉತ್ತರವೇ ಇಲ್ಲ! ಎಂಥ ನಿದ್ರೆಯಿದು! ಎಂದು ಶಂಕಿಸಿ ಆ ಸತಿಯು, ಪರ್ಯಂಕದ ತೆರೆಯನ್ನು ಸಾರ್ಚಿ ನೋಡಿದವಳೇ ಚೆಟ್ಟನೆ ಚೀರಿ ಎದೆ ಎದೆ ಗಟ್ಟಿಸಿಕೊಂಡು ದೊಡ್ಡ ಧ್ವನಿ ತೆಗೆದು ಅತ್ತಳು. ಬೀಬೀ ಸಾಹೇಬಳು ಹಾಗೆ ಒಮ್ಮಿಂದೊಮ್ಮೆಲೆ ಆಕ್ರಂದಿಸಿ ಅಳುತ್ತಿರುವದನ್ನು ಕೇಳಿ ಪರಿವಾರದವರೆಲ್ಲರೂ ವಿಸ್ಮಯಾಕುಲರಾಗಿ ಧಡಧಡನೆ ಓಡುತ್ತೆ ವಜೀರರ ಶಯನಮಂದಿರಕ್ಕೆ ಬಂದರು.

ಕಬ್ಬಿನಂತೆ ತುಂಬಿದ ಮೈಯವನಾದ ವಜೀರನ ಶವವು ಮಂಚದಲ್ಲಿ ಅಸ್ತವ್ಯಸ್ತವಾಗಿ ಬಿದ್ದುಕೊಂಡಿತ್ತು! ಮಮತಾಳುವಾದ ಆತನ ಪತ್ನಿಯು ಆ ಶವದ ಮೇಲೆ ಬಿದ್ದು ಭೋರಾಡಿ ಅಳುತ್ತಿದ್ದಳು. ಕನಸು

ಮನಸುಗಳಲ್ಲಿ ಯೂ ತೋರದಿರುವ ಆ ಹೃದಯದ್ರಾವಕವಾದ ನೋಟವನ್ನು ಅಕಸ್ಮಾತ್ತಾಗಿ ಕಂಡು ಪರಿವಾರದವರೆಲ್ಲರೂ ದುಃಖಾತಿರೇಕದಿಂದ ಒಂದೇ ಧ್ವನಿಯಿಂದ ಅತ್ತರು. ಸಾದುಲ್ಲಾಖಾನನ ಪ್ರೀತಿಯ ಮಗಳಾದ ಶಹರ್‌ಜಾದೆಯು ಆ ಭಯಂಕರವಾದ ನೋಟವನ್ನು ನೋಡಿ ಹೌಹಾರಿ ಧಪ್ಪನೆ ನೆಲಕ್ಕೆ ಬಿದ್ದಳು. ತಾಯಿಯು ಮಗಳನ್ನು ತೆಕ್ಕೆಯಲ್ಲಿ ಹಿಡಿದು ಇಮ್ಮಡಿಯಾದ ದುಃಖಾತಿರೇಕದಿಂದ ಕಲ್ಮರಗಳು ಕರಗುವಂತೆ ಕೊರಗಿ ಮರುಗಿದಳು.

ಪ್ರಧಾನರ ಮನೆಯಲ್ಲಿ ಹೀಗೆ ಒಮ್ಮೆಲೆ ಜೀರಾಟ ಗೋಳಾಟಗಳ ಕೋಲಾಹಲವೆದ್ದದ್ದು ಕೇಳಿ ನಗರವಾಸಿಗಳೆಲ್ಲರೂ ಅರಿವುಗೆಟ್ಟು ಧಾವಿಸಿ ಎಡವುತ್ತೆ ಮುಗುತ್ತೆ ಅಲ್ಲಿಗೆ ಬಂದು ಸಾದುಲ್ಲಾಖಾನನು ತೀರಕೊಂಡ ರೆಂಬ ಘೋರತರವಾದ ವಾರ್ತೆಯನ್ನು ಕೇಳಿ ವ್ಯಥಿತರಾದರು. ವಜೀರರಿಗೆ ಬೇನೆ ಬಂದ ವರ್ತಮಾನವೇ ನಮಗಿಲ್ಲವೆಂದು ಕೆಲವರು ಉದ್ಗಾರ ತೆಗೆದರು. ಎಲ್ಲಿಯ ಬೇನೆ ಏನು ಕಥೆ!—ಎಂದು ಒಬ್ಬ ವೃದ್ಧನು ದೀನ ವದನನಾಗಿ ನುಡಿದನು. ವಜೀರನ ಮರಣದ ವಿಷಯವಾಗಿ ಒಬ್ಬನು ಒಂದು ಅಭಿಪ್ರಾಯವನ್ನು ತಳೆದನು; ಬೇರೊಬ್ಬನು ಬೇರೊಂದು ಪರಿಯಾಗಿ ತರ್ಕಿಸಿದನು. ಅರಮನೆಯ ಹಕೀಮರು ಕುದುರೆಯನ್ನೋಡಿ ಸುತ್ತೆ ಬಹು ಜಾಗ್ರತೆಯಾಗಿ ಬಂದು ವಜೀರರನ್ನು ಬದುಕಿಸಿಕೊಳ್ಳುವದು ಸಾಧ್ಯವಾಗಿರುವದೋ ಹೇಗೆಂದು ನೋಡಿದರು. ಅವರು ಸಾದುಲ್ಲಾಖಾನನ ನಾಡಿಯನ್ನು ಹಿಡಿದು ನೋಡಿದರು; ಎದೆಗೆ ಕಿವಿಗೊಟ್ಟು ರುಧಿರಾಭಿಸರಣವಿರುವದೋ ಎಂದು ಪರೀಕ್ಷಿಸಿದರು; ವಜೀರನು ನಿಜವಾದ ಪ್ರೇತವೇ ಆಗಿದ್ದನು. ವೈದ್ಯರು ಮರಣದ ಚಿಹ್ನೆಗಳನ್ನು ನಿರೀಕ್ಷಿಸಿ ವಿಸ್ಮಯಾಕುಲರಾಗಿ “ಯಾ ರಹೀಮ!!! ಆಲ್ಲಾ: ಪ್ರಭುಗಳೆ, ಸಾಧು ವರ್ಯನಾದ ಈ ಮನುಷ್ಯನಿಗೆ ಇಂಥ ಮರಣವೆ?” ಎಂದು ಉದ್ಗಾರ ತೆಗೆದು ಕಣ್ಣಿಗೆ ನೀರು ತಂದರು.

“ಅಷ್ಟರಲ್ಲಿ ಹಕೀಮ ದಾವುದನು ಆ ವೈದ್ಯರ ಬಳಿಗೆ ಬಂದು ಏಕಾಂತದಲ್ಲಿ ಕೇಳಿದ್ದು: “ಪುಹರ್ಬಾನ್, ವಜೀರರ ಮರಣದ ಕಾರಣವೇನಾಗಿರಬಹುದು? ಅವರಿಗೆ ಅತಿ ತೀಕ್ಷ್ಣವಾದ ಹೊಟ್ಟೆಸೂಲಿಯಿತ್ತೆಂದು.

ನಾನು ಕೇಳಿದ್ದೇನೆ.”

“ ಇನ್ನು ಕಾರಣವನ್ನು ಅರಿತುಕೊಂಡು ಮಾಡುವದೇನು? ಆದರೂ ವಜೀರರು ಹೊಟ್ಟೆಜೀನೆಯಿಂದ ತೀರಿಕೊಳ್ಳಲಿಲ್ಲವೆಂದು ನಾನು ಖಂಡಿತವಾಗಿ ಹೇಳಬಲ್ಲೆನು.”

“ ಯಾರಾದರೂ ದ್ರೋಹಿಗಳು ಅವರಿಗೆ ವಿಷಪ್ರಯೋಗವನ್ನು ಮಾಡಿದರೆನ್ನಬೇಕೆ? ”

“ ಸರ್ವಸಾಕ್ಷಿಮಂತನಾದ ಪರಮೇಶ್ವರನಿಗೊಂದು ಗೊತ್ತು! ಹಕೀಮ ದಾವುದ, ಆದದ್ದು ಆಗಿಹೋಯಿತು. ಇನ್ನು ಹೆಚ್ಚಾಗಿ ಈ ಸಂಗತಿಯ ಬಗ್ಗೆ ಚಿಕಿತ್ಸೆ ಮಾಡಿದರೆ ಅನರ್ಥಕ್ಕೆ ಅನೇಕವಾದ ಅನರ್ಥಗಳ ಗಡ್ಡೆಗಳು ಉದ್ಭವಿಸಬಹುದು. ನಾನಾಡಿದ್ದು ತಿಳಿಯಿತೆ? ”

ಸಾದುಲ್ಲಾಖಾನನ ಔರ್ಧ್ವದೇಹೀಕ ವಿಧಿಗಳೆಲ್ಲ ಮುಸಲ್ಮಾನೀ ಧರ್ಮದ ಮೇರೆಗೆ ಸಾಂಗವಾಗಿ ನಡೆದವು. ಸ್ವರ್ಗದಿಂದಿಳಿದು ಬಂದ ವಿಮಾನವಿದೇನೆಂಬಂತೆ ತೋರುವ ಚಿತ್ರಮಯವಾದ ಡೋಲಿಯು ಸಂಗಡಲೇ ಸಿದ್ಧವಾಯಿತು. ವಜೀರನ ದೇಹವನ್ನು ಅಪ್ಪರಿಷ್ಟರು ಸ್ಪಷ್ಟವಾಗಿ ತೋಳಿದು ಅದಕ್ಕೆ ಪರಿಮಳಯುತವಾದ ಔಷಧಿಗಳನ್ನು ಚನ್ನಾಗಿ ಪೂಸಿ ಶುಭ್ರತರವಾದ ವಸ್ತ್ರದಿಂದ ಆದನ್ನು ಆಚ್ಛಾದಿಸಿದರು. ಮುಲ್ಲಾಗಳು ಕುರಾಣಾನುಸಾರವಾದ ಕೆಲವು ವಿಧಿಗಳನ್ನು ಮಾಡಿದ ಬಳಿಕ ಪ್ರಮುಖರೆಲ್ಲರೂ ಕೂಡಿ ಸಾದುಲ್ಲಾಖಾನನ ದೇಹವನ್ನು, ಚಿತ್ರವಿಚಿತ್ರವಾದ ಪಟಪತಾಕಗಳಿಂದಲೂ ಹೂಮಾಲೆ ತೊಂಡಿಲಗಳಿಂದಲೂ ಅಲಂಕೃತವಾಗಿರುವ ಡೋಲಿಯಲ್ಲಿ ಇರಿಸಿದರು.

ಪ್ರೇತವನ್ನು ಮನೆಯಿಂದ ಹೊರಗೆ ತೆಗೆದ ಬಳಿಕ ಮುಸಲ್ಮಾನರು ಬೀದಿಯಲ್ಲಿ ನೆರೆದ ಅಭದ್ರವಾದ ರೀತಿಯಿಂದ ಹೊಯ್ಯಾಳ್ಳು ಒಡುಕೊಳ್ಳುವದನ್ನು ಮಾಡುವದಿಲ್ಲ. ಹೆಣ್ಣು ಮಕ್ಕಳಂತೂ ಮನೆಬಿಟ್ಟು ಒರುವದೇ ಇಲ್ಲ. ಅವರ ಸ್ಮಶಾನಯಾತ್ರೆಯು ಶಾಂತವಾಗಿಯೂ ಗಂಭೀರವಾಗಿಯೂ, ಜೋಧಪ್ರದವಾಗಿಯೂ ನಡೆಯುವದು. ತಮ್ಮ ಧರ್ಮ ಬಾಂಧವನೋರ್ವನು ಪರಲೋಕಕ್ಕೆ ತೆರಳಿ ನಿಂತಿರಲು ಮುಸಲ್ಮಾನರು ಅವನ ಯೋಗ್ಯತೆ ತಾರತಮ್ಯಗಳನ್ನು ಲೆಕ್ಕಿಸದೆ ಆದರದಿಂದ ನೆರೆದು

ಅವನ ಉತ್ತರಕ್ರಿಯೆಗಳಿಗೆ ನೆರವಾಗುವದುಂಟು. ಇಹಲೋಕದಲ್ಲಿ ಸತ್ಯ ಮರ್ಗಳನ್ನಾಚರಿಸಿ ಕೈಲಾದಮಟ್ಟಿಗೆ ಪರೋಪಕಾರವನ್ನು ಮಾಡಿ ಕೃತಕೃತ್ಯನಾದ ಮಹಾತ್ಮನು ಪರಲೋಕಕ್ಕೆ ತೆರಳಿರಲು ಅವನನ್ನು ಕಳಿಸಲು ನಾಲ್ಕು ಹೆಜ್ಜೆ ಮುಂದಕ್ಕೆ ಹೋಗದಿರುವ ಪಾಪಿಗೆ ಯಾವ ಶಿಕ್ಷೆಯೇ ಕಾಣುವು! ಈ ವಿಷಯದಲ್ಲಿ ಸ್ವಕರ್ತವ್ಯವನ್ನರಿತವರೆಂದರೆ ಮುಸ್ಲಿಮನೇ ಸರಿ!

ಇಂಥ ಸದ್ಬುದ್ಧಿಯ ತಿಲಾಂಶವಾದರೂ ಬ್ರಾಹ್ಮಣರಲ್ಲಿ ಇಲ್ಲ ಕಂಡಿರಾ! ಬ್ರಾಹ್ಮಣರೆಂದರೆ ವಿವೇಕದ ಆಗರಗಳಂತೆ!!! ಪೂರ್ವಕಾಲದಲ್ಲಿ ಮೃತನಾದ ಬ್ರಾಹ್ಮಣನ ಸ್ಮಶಾನಯಾತ್ರೆಯು ಹೇಗೆ ನಡೆಯುತ್ತಿತ್ತೋ ತಿಳಿದಿಲ್ಲ. ಪುಸ್ತಕಗಳಲ್ಲಿಯ ವಿಧಿಗಳನ್ನು ನೋಡಿದರೆ ಪ್ರಶಸ್ತವಾಗಿ ತೋರುತ್ತವೆ. ಆದರೆ ಈಗಿನ ಆಚರಣೆಗಳನ್ನು ನೋಡಿದರೆ ಎಲ್ಲವೂ ವಿಪರೀತವೇ! ಯಜಮಾನನು ಬದುಕಿರುವಾಗ ದಾನದಕ್ಷಿಣೆ ದೇಕಾರಗಳಿಗಾಗಿ ಬ್ರಾಹ್ಮಣರು ತೆರವಿಲ್ಲದೆ ಅವನ ಮನೆಗೆ ಓಡಾಡುವರು. ಅಧಿಕ ಜಾಗಣ ನನಗೆ, ದಂಪತ್ತು ಪೂಜೆ ನನಗೆ, ದೀಪದಾನ ಉದಕುಂಭ ದಾನಗಳು ನನಗೆ ಎಂದು ಹಾರುವರು ಮೇಲುಮೇಲಾಗಿ ಬರುವರು. ಆದರೆ ದೈವ ವಶದಿಂದ ಆ ಯಜಮಾನನು ಮರಣ ಹೊಂದಿದರೆ ಹಣವು ಸುಡುಗಾಡನ್ನು ಕಾಣುವದೋ ಇಲ್ಲವೋ ಎಂಬದಾಗಿ ಹೋಗುತ್ತದೆ. ಈ ವಿಷಯದಲ್ಲಿ ಸಂಭವಿಸಿದ ಒಂದು ಹೃದಯದ್ರಾವಕವಾದ ವೃತ್ತಾಂತವನ್ನು ನಾವು ಇಲ್ಲಿ ಹೇಳದೆ ಇರಲಾರೆವು.

ತರುಣನೂ ಸತ್‌ಶೀಲನೂ ಆದ ಒಬ್ಬ ಗೃಹಸ್ಥನು ಒಂದು ಪ್ರಾಂತದಿಂದ ಮತ್ತೊಂದು ಪ್ರಾಂತಕ್ಕೆ ದೊಡ್ಡ ಅಧಿಕಾರಿಯಾಗಿ ಹೋಗಿದ್ದನು. ಗುಣಮಣಿಯಾದ ಹೆಂಡತಿಯೋರ್ವಳು ಮಾತ್ರ ಅವನ ಸಂಗಡ ಬಂದಿದ್ದಳು. ಜೇರೆ ಆಪ್ತರಿಷ್ಟರಾರೂ ಅವನಿಗೆ ಇದ್ದಿಲ್ಲ. ದೈವಗತಿಯ ವಿಚಿತ್ರವಾದ ಲೀಲೆಗನುಸರಿಸಿ ಆ ಅಧಿಕಾರಿಯು ಅಕಸ್ಮಾತ್ತಾಗಿ ಸರ್ಪದಂಶದಿಂದ ತೀರಿಕೊಂಡನು. ಅಯ್ಯೋ! ನವತರುಣಿಯಾದ ಆತನ ಹೆಂಡತಿಗೆ ಒದಗಿದ ದುಃಖಕ್ಕೆ ಇಯತ್ತೆಯೆ? ಜೀವಿತೇಶ್ವರನು ಹೀಗೆ ತನ್ನನ್ನು ನಡುನೀರಿನಲ್ಲಿ ಕೈಬಿಟ್ಟು ಹೋದದ್ದು ಕಂಡು ಆ ಬಾಲೆಯು ವಿಪರೀತ

ವಾದ ಪ್ರಕಾಪವನ್ನು ಮಾಡಿ ಗೋಡೆಗೋಡೆಗೂ ಕಂಬಕಂಬಕೂ ಹಾಯ್ದು ಕೊರಗಿ ಮರಗಿ ಜರ್ಜರಳಾಗಿ ಬಿದ್ದು ಕೊಂಡಳು. ಒಬ್ಬಳೇ ಒಬ್ಬಳಾಗಿರುವ ಆ ಬಡಪ್ರಾಣಿಗೆ ನಾಲ್ಕು ಸಮಾಧಾನದ ಮಾತುಗಳ ನ್ನಾದರೂ ಹೇಳುವವರು ಬಳಿಯಲ್ಲಿಲ್ಲ. ನಿತ್ಯದಲ್ಲಿಯೂ ಗಂಟೆ ಬಡಿದು ಸುಭೋಜನವನ್ನುಂಡು ಹೋಗುವ ಹಾರುವನಾಗಲೀ ಆಶ್ರಿತರಾಗಲೀ ಒಬ್ಬರೂ ಅತ್ತ ಹಣೆಯಿಕ್ಕಿ ನೋಡಲಿಲ್ಲ. ಆ ಸತಿಯು ಪ್ರಹರ ಎರಡು ಪ್ರಹರಗಳ ವರೆಗೆ ಆಕ್ರೋಶಿಸಿ ದಣುಕೊಂಡ ಬಳಿಕ ಅವಳಿಗೆ ಪ್ರೇತ ಸಂಸ್ಕಾರದ ಚಿಂತೆಯಾಯಿತು. ಸಕಲ ಸಾಭಾಗ್ಯಗಳನ್ನು ಕಳೆದುಕೊಂಡು ಆಧಾರವಿಲ್ಲದೆ ಭವಸಾಗರದ ಪ್ರಚಂಡವಾದ ತಡಸಲದಲ್ಲಿ ಇನ್ನು ಕಡು ಕೊಂಡು ಬೀಳುವವಳಾದ ಆ ದೀನಿಗೆ ತನ್ನ ಗತಿಯೇನೆಂಬ ವಿಚಾರ ಕೈಂತಲೂ ಪತಿಯ ಪ್ರೇತಸಂಸ್ಕಾರದ ಚಿಂತೆಯೇ ಅಧಿಕವಾಯಿತು. ಸಂಜೆಯಾಗುತ್ತ ಬಂದಿತು. ಒಬ್ಬಾನೊಬ್ಬರ ಸುಳುವು ಕೂಡ ಇಲ್ಲ. 'ಅಯ್ಯೋ ದೈವವೇ!' ಎಂದು ಹಣೆಹಣೆ ಬಡುಕೊಂಡು ಆ ಚಿಕ್ಕಬಾಲೆಯಾದ ವಿಧವೆಯು ಲಜ್ಜೆ ಮರ್ಯಾದೆ ದುಃಖಗಳನ್ನೆಲ್ಲಾ ಒತ್ತಿಟ್ಟು ಕೊಂಡು ಬ್ರಾಹ್ಮಣರ ಮನೆಮನೆಗೆ ಹೋಗಿ ಅಂಗಲಾಚಿ ಕೈಮುಗಿದು ಹೇಳಿಕೊಂಡರೂ, ಭೂಲೋಕದಲ್ಲಿ ಧರ್ಮವನ್ನು ಉದ್ಧರಿಸಲಿಕ್ಕೆ ಅವ ತಾರವನ್ನು ತಾಳಿದ ಆ ಭೂಸುರವೃಂದಕ್ಕೆ ಎಳ್ಳಪ್ಪಾದರೂ ಕರುಣೆ ಬರಲಿಲ್ಲ ಕಂಡಿರಾ! ಕಡೆಗೆ ಮುನಿಸೀಪಾಲಿಟಿಯ (ಗ್ರಾಮಪಂಚಾಯತರ) ಎತ್ತುಬಂಡಿಗಳೇ ಆ ದುಃಖಪೀಡಿತಳಾದ ಬಾಲೆಯ ಯಾತನೆಗಳನ್ನು ಬಿಡಿಸಿದವು. ನಮಸ್ಕಾರ 'ಬ್ರಾಂಭರೆ!!!'

ಇರಲಿ. ಸಾದುಲ್ಲಾಖಾನನ ಪ್ರೇತವು ಡೋಲಿಯಲ್ಲಿ ಬಂದ ಕೂಡಲೆ, ಬಾದಶಹಾ ಸುಲ್ತಾನರೂ, ಅಮೀರ ಉಮ್ರಾವರೂ ಆಗ್ರಾ ನಿವಾಸಿಗಳಾದ ಮಹಾಜನರೂ ಆದರವಿಂದ ಎದ್ದು ಆ ಡೋಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದರು. ಜ್ಞಾನಿಗಳಾದ ನಾಲ್ಕು ಜನ ಮುಸಲ್ಮಾನ ಪಂಡಿತರು ಆಧ್ಯಾತ್ಮವಿಚಾರಗಳಿಂದ ವೂರಿತವಾದ 'ಕಲ್ಮಾ' ಎಂಬ ಮಂತ್ರವನ್ನು ಸ್ವರಪೂರ್ವಕವಾಗಿ ಪಠಿಸುತ್ತೆ, ಪ್ರೇತದ ಮುಂದೆ ಮುಂದೆ ನಡೆದಿದ್ದರು. ಮುಸಲ್ಮಾನರೆಲ್ಲರೂ ಪ್ರೇತದ ಡೋಲಿಗೆ

ಹಗಲು ಕೊಡತಕ್ಕದ್ದೆಂದು ಶಾಸ್ತ್ರಶಾಸನವಿರುವದರಿಂದ ಪ್ರೇತವಾಹಕರು ನಿಮಿಷನಿಮಿಷಕ್ಕೆ ಬದಲಾಗುತ್ತಿದ್ದರು. ಒಬ್ಬೊಬ್ಬನ ಪಾಲಿಗೆ ನಾಲ್ಕು ಹೆಜ್ಜೆಗಳು ಕೂಡ ಬರುತ್ತಿದ್ದಿಲ್ಲ!

ಮಹಾತ್ಮನಾದ ಪುರುಷನು ಹೊರಟುಹೋದನೆಂದು ಎಲ್ಲರೂ ವ್ಯಸನಪಟ್ಟರು. ಎಲ್ಲರೂ ಅವನ ಗುಣಾನುವಾದಗಳನ್ನು ಮಾಡಿದರು. ಬಾದಶಹನಿಗೆ ಮಂತ್ರಿಯಿಲ್ಲದಂತಾಗಿ ಚಿಂತೆಯಾಯಿತು. ಸುಲ್ತಾನ ದರಾಯಸನ ಸಹಾಯಕಾರಿಯು ಹೊರಟುಹೋದ್ದರಿಂದ ಅವನಮನೋ ರಥದ ಅಚ್ಚು ಮುರಿದಂತಾಯಿತು. 'ನಿಷ್ಪಕ್ಷಪಾತಿಯಾದ ನ್ಯಾಯಾಧೀಶನು ತೀರಿಕೊಂಡನು; ಲೋಕದಲ್ಲಿ ನ್ಯಾಯವಿನ್ನೆಲ್ಲಿ?' ಎಂದು ಪ್ರಜರು ಹತಾಶರಾಗಿ ಮರುಗಿದರು.

೧೩

ಸಂತಯ ನಿವಾರಣವು

ಸಾದುಲ್ಲಾಖಾನನ ಮರಣಾನಂತರ ಕೆಲವು ದಿವಸಗಳ ಮೇಲೆ ಅವನ ಮನೆಯ ಮುಖ್ಯ ವ್ಯವಸ್ಥಾಪಕನಾದ ರಘುವೀರರಾಯನೆಂಬ ವೃದ್ಧನಾದ ಬ್ರಾಹ್ಮಣನೋರ್ವನು ಆ ವಜೀರನ ಮಗನಾವ ಮಹಬೂಬ ಖಾನನ್ನು ಕುಳ್ಳಿರಿಸಿಕೊಂಡು ತಂದೆಯ ಸ್ಥಾವರ ಜಂಗಮವಾದ ಅಸ್ತಿ ಎಲ್ಲವೂ ಎಷ್ಟಿರುವದೆಂದನ್ನು ಕಾಗದಪತ್ರಗಳ ಮೇಲಿಂದ ಅವನಿಗೆ ತಿಳಿಸಿಕೊಡುತ್ತಿದ್ದನು. ಆಷ್ಟರಲ್ಲಿ ಸೇವಕನೋರ್ವನು ಒಗುಬಗೆಯಿಂದ ಅವರಿದ್ದಲ್ಲಿಗೆ ಬಂದು "ಬುದ್ಧೀ, ಸುಲ್ತಾನ ಸುಲೇಮಾನರವರ ಮೇಣೆಯು ನಮ್ಮ ಮನೆಯ ಮುಂದೆ ಬಂದಿಳಿದಿರುವದು" ಎಂದು ಸೂಚಿಸಿದನು. ಸಂಗಡಲೆ ರಘುವೀರರಾಯನು ಮಹಬೂಬಖಾನನ್ನು ಕರೆದುಕೊಂಡು ಸುಲ್ತಾನನಿಗೆ ಸ್ವಾಗತವನ್ನೀಯಲು ಬಾಗಿಲಕ್ಕೆ ಬಂದು ಆ ರಾಜಪುತ್ರನನ್ನು ಆದರದಿಂದ ಕರೆತಂದು ಯೋಗ್ಯಾಸನದಲ್ಲಿ ಕುಳ್ಳಿರಿಸಿದನು. ತಂದೆಯನ್ನು ಕಳಕೊಂಡವನಾದ ತನ್ನನ್ನು ಮಾತಾಡಿಸಲು ಸುಲೇಮಾನನು

ಬಂದಿರುವದನ್ನರಿತು ಮಹಬೂಬಖಾನ್‌ನ ಹೊಟ್ಟೆಯಲ್ಲಿ ದುಃಖವು ಒಟ್ಟು ರಿಸಿ ಬಂದು ಅವನು ಪಳಪಳನೆ ಕಣ್ಣೀರು ಸುರಿಸಿದನು. ಸುಲೇಮಾನ ಸುಲ್ತಾನನಾದರೂ ಕಣ್ಣಿಗೆ ನೀರು ತಂದು “ ಮಹಬೂಬಖಾನ್, ಕೈ ಮೀರಿ ಹೋದ ಕೆಲಸಕ್ಕೆ ಇನ್ನು ದುಃಖಿಸಿ ಫಲವೇನು? ವಜೀರರ ಮರಣ ಕ್ಯಾಗಿ ಬಾದಶಹರಿಗೂ, ದಾರಾ ಸುಲ್ತಾನರಿಗೂ, ನನಗೂ ಅತಿಶಯವಾದ ವ್ಯಸನವಾಗಿದೆ. ನಿಮ್ಮೊಡನೆ ನಾಪಲ್ಲರೂ ಸಮದುಃಖಿಗಳಾಗಿರುತ್ತೇವೆ.” ಎಂದು ಹೇಳಿ ಕಣ್ಣೊರಸಿಕೊಂಡನು.

ಮಹಬೂಬನು ಗದ್ಗದಿತ ಕಂಠನಾಗಿ “ಹಜರತ್, ನಾನು ಸರ್ವಥಾ ನಿರಾಧಾರನಾದೆನು! ನನ್ನನ್ನು ಇನ್ನು ಮುಂದಕ್ಕೆ ಕರೆಯುವವರಾರು? ಮಾತಾಡಿಸುವವರಾರು?” ಎಂದು ಹೇಳಿ ಕಣ್ಣೊರಸಿಕೊಂಡನು.

“ಖಾನ್, ನಿಮ್ಮ ತಂದೆಯವರು ಮಾಡಿದ ಮಹತ್ಕಾರ್ಯಗಳನ್ನು ನೆನೆದು ಬಾದಶಹರು ನಿಮ್ಮನ್ನು ತಮ್ಮ ಕೃಪಾಪಾತ್ರನಾಗಿ ಮಾಡಲು ನಿಶ್ಚಯಿಸಿರುವರು. ಬಾದಶಹರ ಆಜ್ಞೆಯನ್ನೇ ನಾನು ನಿಮಗೆ ತಿಳಿಸಲು ಬಂದಿದ್ದೇನೆ. ಪರಲೋಕವಾಸಿಗಳಾದವರನ್ನು ಮರಳಿ ತಂದು ಕೊಡುವದು ಮಾತ್ರ ಯಾರಿಂದಲೂ ಆಗದು. ಆದರೆ ಪ್ರಸಾದೋನ್ಮುಖರಾದ ದಿಲ್ಲೇಶ್ವರರು ಐಹಿ ಕವಾದ ಸಕಲಾಭೀಷ್ಟೆಗಳನ್ನು ಪೂರೈಸಿಕೊಡುವ ರೆಂಬದಕ್ಕೆ ಸಂದೇಹವಿಲ್ಲ.” ಎಂದು ಸುಲೇಮಾನನು ಬಹು ಪ್ರೇಮದಿಂದ ಹೇಳಿದನು.

ಮಹಬೂಬನು ವಿನಯದಿಂದ ಸುಲೇಮಾನನಿಗೆ ಪ್ರಣಾಮಮಾಡಿದನು. ರಘುವೀರರಾಯನಾದರೂ ಆ ರಾಜಪುತ್ರನಿಗೆ ಪ್ರಣಾಮಮಾಡಿ “ಹುಜೂರ್, ಸಕಲ ಭೂಮಂಡಲದ ಚಕ್ರವರ್ತಿಗಳಾದ ನಮ್ಮ ಬಾದಶಹರ ದಿವ್ಯಸಂದೇಶದಿಂದ ನಾವು ತುಂಬಾ ಉಪಕ್ರತರಾದೆವು. ಅವರ ಸಿಂಹಾಸನಕ್ಕೆ ಅಖಂಡವಾದ ವಿಜಯವಿರಲಿ!” ಎಂದು ನುಡಿದು ಕೃತಜ್ಞತೆಯನ್ನು ವ್ಯಕ್ತಪಡಿಸಿದನು.

ಆಮೇಲೆ ಕೆಲವು ಔಪಚಾರಿಕವಾದ ಮಾತುಗಳಾದ ಮೇಲೆ ಸುಲೇಮಾನನು ರಘುವೀರರಾಯನನ್ನು ಕುರಿತು “ದಿವಾನ್‌ಜೀ, ಒಂದು ಚಿಂತಾಜನಕವಾದ ಪ್ರಶ್ನೆವುಂಟಾಗಿದೆ; ನೀವು ನಿಜವಾದ ಅಭಿಪ್ರಾಯ

ವನ್ನು ಕೊಡಬಲ್ಲೆರೊ ? ” ಎಂದು ಆರ್ತನಾಗಿ ಕೇಳಿದನು.

“ ಎಂಥ ಮಾತಿದು ! ಹುಜೂರ್, ಈ ಪಾದಸೇವಾನಿರತನಾದ ದಾಸನು ಯಥಾರ್ಥವನ್ನೇ ಹೇಳುವರು. ಆದರೆ ತಮ್ಮ ಚರಣಗಳಿಗೆ ಚಿಂತೆಯನ್ನುಂಟುಮಾಡಿದ ಪ್ರಶ್ನವಾವುದು ? ”

“ ವಜೀರರಿಗೆ ಒಮ್ಮಿಂದೊಮ್ಮೆಲೆ ಅಕಾಲವೃತ್ತ್ಯವು ಪ್ರಾಪ್ತವಾಗಲಿಕ್ಕೆ ಕಾರಣವೇನೆಂಬದನ್ನು ನೀವು ಅರಿತುಕೊಂಡಿರುವಿರೋ ? ”

“ ಇನ್ನು ಆ ಕಾರಣವನ್ನರಿತುಕೊಂಡು ಪ್ರಯೋಜನವೇನು ದೇವರೊ ? ” ಎಂದು ರಘುವೀರರಾಯನು ವಿಪಾದದಿಂದ ಕೇಳಿದನು.

“ ನನಗೆ ಪ್ರಯೋಜನವುಂಟೆಂದೇ ಕೇಳುತ್ತೇನೆ. ವಜೀರರು ತಮ್ಮ ಆಯುಷ್ಯದ ಕಡೆಯ ರಾತ್ರಿಯಲ್ಲಿ ಭೋಜನದ ತರುವಾಯ ದ್ರಾಕ್ಷ್ಯಗಳನ್ನು ತಿಂದರೋ ? ”

“ ಕಾಣದು ! ನಮ್ಮ ವಜೀರರು ನಂದಿನಿಯವರಾದ ಶಹರ್‌ಜಾದೆಯವರು ಆ ರಾತ್ರಿ ಯಜನಮಾನರೊಡನೆ ಭೋಜನ ಮಾಡಿ ಬಹಳ ಹೊತ್ತಿನ ವರೆಗೆ ಅವರೊಡನೆ ಮಾತಾಡುತ್ತೆ ಕುಳಿತಿದ್ದರಂತೆ. ಮಹಬೂಬ ಖಾನ್, ಶಹರ್‌ಜಾದೆಯವರಿಗೆ ಆ ಬಾಗಿಲದ ತೆರೆಯಾಚೆಗೆ ಬಂದು ನಿಲ್ಲೆಂದು ಸೂಚಿಸಿರಿ. ”

ಮಹಬೂಬನು ಶಹರ್‌ಜಾದೆಯನ್ನು ಬಾಗಿಲದ ತೆರೆಯಾಚೆಗೆ ತಂದು ನಿಲ್ಲಿಸಿದನು. ಆಗ ರಘುವೀರರಾಯನು ಅವಳನ್ನು ಕುರಿತು “ ಮಗುವೆ, ಯಜಮಾನರು ಆ ರಾತ್ರಿ ದ್ರಾಕ್ಷ್ಯಗಳನ್ನು ತಿಂದರೆ ? ”

“ ಇಲ್ಲ. ಯಾಕೆ ? ”

“ ಸುಲೇಮಾನ ಸುಲ್ತಾನರವರಿಗೆ ಆ ವಿಚಾರಣೆಯು ಬೇಕಾಗಿದೆ. ”

ಸುಲೇಮಾನನೆಂಬ ಹೆಸರು ಕೇಳಿದಾಕ್ಷವೇ ಶಹರ್‌ಜಾದೆಯ ಎದೆಯಲ್ಲಿ ಪ್ರೇಮದ ಉದ್ರೇಕವಾದಂತಾಯಿತು. ಪಿತೃವಿಯೋಗದ ದುಃಖದಿಂದ ಅವಳು ಪೀಡಿತಳಾಗಿದ್ದ ರೂ ಸುಲೇಮಾನನ ಸುಂದರವಾದ ಮುಖವನ್ನು ನೋಡುವೆನೆಂಬ ಕುತೂಹಲದಿಂದ ಅವಳು ತೆರೆಯ ಚಾಳಿಗೆಯೊಳಗಿಂದ ದಿಟ್ಟಿಸಿ ದಿಟ್ಟಿಸಿ ನೋಡಲಾರಂಭಿಸಿದಳು. ದುಃಖಾರ್ತರ ಮುಖದಲ್ಲಿ ಸಕ್ಕರೆಯನ್ನು ಹಾಕಿದರೆ ಅದು ಸೀಯಾಗಿಯೇ ಹತ್ತುವದುಂಟೆ

ಲ್ಲವೆ? ಕಾಮನ ಹೂಬಿಲ್ಲಿಗೆ ಹೆದೆಗಟ್ಟಿ ನಿಂತಿರುವ ಮರಿದುಂಬಿಗಳ ರ್ಪುಂಕಾರದಂತೆ ಶಹರ್‌ಜಾದೆಯ ಮಂಜುಲವಾದ ವಾಣಿಯಿಂದ “ಇಲ್ಲ. ಯಾಕೆ?” ಎಂಬ ಎರಡೇ ಮಾತುಗಳು ಕಿವಿಗೆ ಬಿದ್ದರೂ ಸುಲೇಮಾನನು ವಿಭ್ರಮಗೊಂಡು, ಮಹಬೂಬ ರಘುವೀರರಾಯನು ತನ್ನ ಬಳಿಯಲ್ಲಿರುವರೆಂಬ ಸಂಗತಿಯನ್ನು ಮರೆತುಬಿಟ್ಟು, ತನ್ನ ಮನೋ ರಮಣಿಯನ್ನೇ ಕುರಿತು “ವಜೀರರು ದ್ರಾಕ್ಷ್ಯಗಳನ್ನು ತಿನ್ನಲಿಲ್ಲವೆಂಬ ದನ್ನು ನೀವು ನಿಶ್ಚಯವಾಗಿ ಹೇಳಬಲ್ಲರಾ?” ಎಂದು ಔತ್ಸುಕ್ಯದಿಂದ ಕೇಳಿದನು.

ಇಂಗಿತವನ್ನರಿತವಳಾದ ಆ ಚತುರೆಯು ಸುಲೇಮಾನನ ಪ್ರಶ್ನೆ ವನ್ನು ಕೇಳಿ ಮೆಲ್ಲನೆ ನಕ್ಕು ಮೀರಿದ ನಾಚಿಕೆಗಾಗಿ ಬಲು ಮೆಲ್ಲನೆ “ಇಲ್ಲ. ಅವರು ತಿನ್ನಲಿಲ್ಲ!” ಎಂದು ಹೇಳಿದಳು.

ಸುಲೇಮಾನನು ಸಮಾಧಾನದ ಉಸುರ್ಗರೆದು “ಎದೆಯ ಮೇಲಿನ ಅರ್ಧ ಭಾರವು ಇಳಿದಂತಾಯಿತು !!” ಎಂದು ರಘುವೀರರಾಯನ ಮುಖವನ್ನು ನೋಡುತ್ತೆ ನುಡಿದನು.

“ಸಂಬಂಧವೇನೆಂದು ಬಿಸಗೊಳ್ಳಲು ಈ ದಾಸನಿಗೆ ಅಪ್ಪಣೆಯೆ?” ಎಂದು ರಘುವೀರರಾಯನು ಕೇಳಿದನು.

“ಎನೆಂದು ಹೇರಲಿ ದಿವಾನಜೀ! ಅರಮನೆಯ ಕಪಟ ತಂತ್ರ ಗಳನ್ನು ನೆನೆದರೆ ಎದೆಯೊಡೆದು ನೀರಾಗುವದು. ನಮ್ಮ ತಂದೆಯವರೇ ವಜೀರರಿಗೆ ವಿಷಪ್ರಯೋಗ ಮಾಡಿಸಿದರೆಂದು ರೋಷನಾರಾ ಬೇಗಮ್ಮರು ಬಾದಶಹರ ಮುಂದೆ ಹೇಳಿದರಂತೆ?”

“ಅಸಂಭವವಿದು! ಕುಕಲ್ಪನೆಯಿದು!! ನಾನೆಂದಿಗೂ ನಂಬುವದಿಲ್ಲ!!!” ಎಂದು ಮಹಬೂಬನು ಉದ್ರೇಕದಿಂದಿದ್ದು ಗದ್ದರಿಸಿ ನುಡಿದನು.

“ಯಾವ ಆಧಾರದಿಂದ ರೋಷನಾರಾ ಬೇಗಮ್ಮರವರು ಇಂಥ ಕುತ್ಸಿತವಾದ ಆರೋಪವನ್ನು ನಮ್ಮ ದಾರಾ ಸುಲ್ತಾನರ ಮೇಲೆ ತಂದ ರಂತೆ?” ಎಂದು ರಘುವೀರರಾಯನು ಗಂಭೀರವಾದ ಮುಖಮುದ್ರೆಯನ್ನು ತಳೆದು ಕೇಳಿದನು.

“ ನಿಮ್ಮ ಮನೆಯ ಅಡಿಗೆಯವನಾದ ಅಬದುಲ್ಲ ಮಜೀದನೇ ಬಾದಶಹರ ಮುಂದೆ ಸಾಕ್ಷಿಯಾಗಿ ಬಂದು ಹೇಳಿದನು.”

“ ಎನೆಂದು? !!! ” ಎಂದು ಮಹಬೂಬನು ಚಕಿತನಾಗಿ ಕೇಳಿದನು.

“ ಸುಲ್ತಾನ ದರಾಯಸರೇ ಅವನ ಕೈಯಲ್ಲಿ ಕೆಲವು ದ್ರಾಕ್ಷಿಗಳನ್ನು ಕೊಟ್ಟು ವಜೀರರಿಗೆ ಕೊಡೆಂದು ಹೇಳಿದ್ದರಂತೆ? ”

“ ಸುಳ್ಳು! ಸುಳ್ಳು !!! ” ಎಂದು ಶಹರ್‌ಜಾದೆಯು ತೆರೆಯಲ್ಲಿ ನಿಂತವಳು ಗಟ್ಟಿಸಿ ಉದ್ಗಾರ ತೆಗೆದಳು.

“ ಶಹರ್‌ಜಾದೆ ಬೇಗಮ್, ನಿಮ್ಮ ಅಭಿಪ್ರಾಯವನ್ನು ಕೇಳಿ ನಾನು ಕೃತಾರ್ಥನಾದೆನು.” ಎಂದು ಸುಲೇಮಾನ ರಾಜಪುತ್ರನು ತೆರೆಯ ಕಡೆಗೆ ನೋಡಿ ಪ್ರಸನ್ನ ಮುಖನಾಗಿ ನುಡಿದನು.

“ ಹುಜೂರ್, ವಜೀರರ ಪ್ರಾಣಹಾನಿಗೆ ಬೇರೊಬ್ಬರು ಕಾರಣರಂಬ ಬಗ್ಗೆ ನಮ್ಮಲ್ಲಿ ಆಧಾರಗಳಿರುವವು.” ಎಂದು ರಘುವೀರರಾಯನು ಹೇಳಿ ತನ್ನ ಪೆಟ್ಟಿಗೆಯೊಳಗಿಂದ ಒಂದು ಚಿಕ್ಕದಾದ ಗಂಟನ್ನು ಕಡೆಗೆ ತೆಗೆದು ಅದರಲ್ಲಿರುವ ಕುತನಿಯ ಚೀಲವೊಂದನ್ನು ರಾಜಪುತ್ರನಿಗೆ ತೋರಿಸಿ “ ಈ ಚೀಲವಾರದು ನಿಮಗೆ ಗೊತ್ತುಂಟೇನು? ” ಎಂದು ಕೇಳಿದನು.

ಸುಲೇಮಾನನು ಆ ಚೀಲವನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ “ ಇದು ನಮ್ಮ ರೋಶನಾರಾ ಬೇಗಮ್ಮರದು. ಮೊನ್ನೆ ಅವರ ಹುಟ್ಟಿದ ದಿವಸ ಇದೇ ಚೀಲದಲ್ಲಿ ಮೊಹರುಗಳನ್ನು ತುಂಬಿ ಬಾದಶಹರು ಅವರಿಗೆ ಕಾಣಿಕೆಯಾಗಿ ಕೊಟ್ಟಿದ್ದರು. ಇದು ನಿಮ್ಮಲ್ಲಿ ಹೇಗೆ ಬಂದಿತು? ” ಎಂದು ಕುತೂಹಲದಿಂದ ಕೇಳಿದನು.

“ ವಜೀರರ ಮರಣಕ್ಕೆ ಮುಂಚಿತವಾಗಿ ಹಕೀಮ ದಾವುದನು ಈ ಚೀಲದಲ್ಲಿ ಹಣವನ್ನು ತುಂಬಿ ತಂದು ನಮ್ಮಲ್ಲಿಯ ಅಡಿಗೆಯವನಾದ ಅಬದುಲ್ಲ ಮಜೀದನಿಗೆ ಕೊಟ್ಟಿದ್ದನು.” ಎಂದು ರಘುವೀರರಾಯನು ಹೇಳಿದನು.

“ ಅದೇ ಹಕೀಮ ದಾವುದನು ಆ ದುರಾತ್ಮನಾದ ಗೋಘಾತಿಯನ್ನು ರೋಶನಾರಾ ಬೇಗಮ್ಮರ ಮನೆಗೆ ಕರಕೊಂಡು ಹೋದದ್ದನ್ನು ನಮ್ಮ ಖತೀಜಾ ದಾಸಿಯು ಕಂಡಿರುವಳು.” ಎಂದು ಶಹರ್‌ಜಾದೆಯು

తేరేయోళగింద మాతాదిదళు.

“ వజీరర మరణద రాత్రి, అవరు కుడిద శరబత్తిన వాత్తే, యల్లి విషవిత్రేందూ, అబదుల్లన క్షోణేయల్లి సిక్కిడ కాగడద జీటిగే అంటిక్సొండిరువ విషవూ శరబత్తినల్లియ విషవూ ఒండే ప్రకారద్దేందూ, రాజవేద్యరు హేళిదరు.” ఎందు మహబూబను సూచిసిదను.

“ ఆదరే ఆ విషద జీటియన్ను అబదుల్లనిగే యారు తండు క్షోట్టరేంబదు నిశ్చయవాగి తిళియదిద్దల్లి ఎనూ హేళలాగదు.” ఎందు సుతేమానను ఆభిప్రాయపట్టను.

“ ద్రాక్షద సంగతియు సుక్ష్మాద బళిక దారా సుల్తానర మేలిన ఆరొంపవు నిరాధారవాదద్దేండు హేళలిక్కి సందేహవిల్ల.” ఎందు మహబూబను నుడిదను.

“ విషప్రయోగద అంతస్థవిచారవు డిరంగజేబరిగే తిళిది త్రేందే, అందిన రాత్రి విషప్రయోగవాగతక్కుద్దాదరే అవరు మధ్యాక్షదల్లియే ఆగ్రా పట్టణవన్ను బిట్టు నడేదరు. అవర సంచినల్లిరువవరాద రోశనారేయవరు ఆ ఘాతకనాద అబదుల్లనిగే సావర మోహరుగళన్ను క్షోట్టు అవనన్ను కరేయిసిక్సొండు ఆలోచనేనూడిదరు. వజీరర మరణద మరుదివసవే అబదుల్లను ఈ మనే బిట్టు హకిమ దావుదన మనేయల్లి నింతుక్సొండను. ఇదక్కూ ప్రమాణగళిన్నేష్ట బీకె?” ఎందు రఘువీరరాయను కేళి నక్కను.

సుల్తాన సుతేమానను సమాధానవన్ను తళిదు, “ సాకు! సాకు! ఇన్ను బాదశహర మనస్సినోళగిన సంతయవన్ను తేగేదు హాకలిక్కి అడ్డియిల్ల. మాత్ర ప్రసంగ బందరే నమ్మ శహర్ జాదే బేగమ్మరు అరితుక్సొండిరువ సంగతిగళన్ను బాదశహరిగే నివేది సలు అరమనేగే బరబేకాగువదు.” ఎందు నుడిదు ఆ తరుణియు నింతిరువ తేరేయ కడేగే ముఖ తిరువి మందహాసగ్గేదను.

“ ಏನೂ ಚಿಂತೆಯಿಲ್ಲ! ಶಹರ್‌ಜಾದೆಯು ತಾನು ಕಂಡಿರುವ ಸಂಗತಿಗಳನ್ನು ಬಾದಶಹರ ಚರಣಕ್ಕೆ ಅವಶ್ಯವಾಗಿ ನಿವೇದಿಸುವಳು.” ಎಂದು ಮಹಬೂಬನು ಶಹರ್‌ಜಾದೆಯ ಬದಲಾಗಿ ತಾನೇ ವಚನ ವನ್ನಿತ್ತನು.

ಇಷ್ಟೆಲ್ಲ ಸಮಾಚಾರಗಳಾದ ಬಳಿಕ ಮಹಬೂಬನು ಸುಲೇಮಾನನಿಗೆ ವಿನಯದಿಂದ ವಂದಿಸಿ “ ಹುಜೂರರವರು ನಾಳಿಗೆ ನಮ್ಮಲ್ಲಿ ಭೋಜನಕ್ಕೆ ದಯಮಾಡಬೇಕು” ಎಂದು ನಿಮಂತ್ರಣವನ್ನಿತ್ತನು. ಸುಲೇಮಾನನಿಗೆ ಈ ಮಾತು ಇಷ್ಟವೇ ಆಗಿತ್ತು. ಶಹರ್‌ಜಾದೆಯ ಸವಿ ಮಾತುಗಳನ್ನು ಕೇಳಲೂ ಅವಳ ಮನೋಹರವಾದ ಮುಖಚಂದ್ರಮ ವನ್ನು ಯಥಾವಕಾಶವಾಗಿ ನೋಡಲೂ ಅವನಿಗೆ ಬಲವತ್ತರವಾದ ಲವಲವಿಕೆಯಿದ್ದೇ ಇತ್ತು.

೧೪

ಸುಲೇಮಾನನ ಪುನರಾಗಮನವು

ಕಾಲಗತಿಯೆಂಬ ಮಹಾನದಿಯ ತೀವ್ರವಾದ ಪ್ರವಾಹವು ಏಕ ಪ್ರಕಾರವಾಗಿ ಹರಿಯುತ್ತಿರಲು ಅದರ ತೆರೆಗಳೊಡನೆ ತೇಲಿಬರುತ್ತಿರುವ ಸುಖ-ದುಃಖಗಳೆಂಬ ತೆಪ್ಪಗಳು ಮನುಷ್ಯರ ದೃಷ್ಟಿಗೆ ಹೃದ್ಯವಾಗಲೀ ವ್ಯಸನಕರವಾಗಲೀ ಕಾಣುತ್ತಿದ್ದರೂ ಅವುಗಳು ನಮ್ಮನ್ನು ಬಿಟ್ಟು ಪ್ರವಾಹದೊಡನೆ ಮುಂದಕ್ಕೆ ಹರಿದು ಹೋದ ಹಾಗೆ ಅವುಗಳ ಸ್ವರೂಪವು ಅಸ್ಪಷ್ಟವಾಗಿ ಕಾಣುತ್ತೆ ಕಡೆಗೆ ಕಣ್ಮರೆಯಾಗಿ ಹೋಗುವದುಂಟು. ಆ ಮೇಲೆ ಹೊಸ ತೆರೆಗಳ ಗಮನಾಗಮನಗಳನ್ನು ನಿರೀಕ್ಷಿಸುವದರಲ್ಲಿ ಮನುಷ್ಯನ ಲಕ್ಷ್ಯವು ಆಸಕ್ತವಾಗುವದರಿಂದ ಹಿಂದಿನ ಸ್ಮರಣವು ಕೂಡ ಇಲ್ಲದಂತಾಗುವದು. ಇಂಥ ವಿಲಕ್ಷಣವಾದ ಭಗವಲ್ಲಿಲೆಗಾಗಿಯೇ ಈ ಸಂಸಾರಯಾತ್ರೆಯನ್ನು ನಾವು ಹೇಗೋ ನಿರ್ವಹಿಸಿಕೊಂಡು ಹೋಗುತ್ತೇವಲ್ಲವೆ?

ಸಾದುಲ್ಲಾ ಖಾನನು ತೀರಿಕೊಂಡು ಒಂದು ತಿಂಗಳವಾಗಿಯೂ ನಿನ್ನಿನ ದುಃಖವು ಇಂದಿಗಿಲ್ಲ. ಇಂದಿನ ದುಃಖದ ಭಾರವು ನಾಳಿಗೆ ಹಗುರಾಗುವದು. ಹೀಗಾಗಿ ನಿತ್ಯದ ವ್ಯಾಪಾರಗಳು ಮತ್ತೆ ಯಥಾಸ್ಥಿತವಾಗಿ ನಡೆದವು. ಸುಲ್ತಾನ ಸುಲೇಮಾನನು ಇಂದು ತಮ್ಮ ಮನೆಗೆ ಭೋಜನಕ್ಕೆ ಬರುವನೆಂದು ಮಹಬೂಬಖಾನನು ಬಹು ವ್ಯವಸ್ಥೆಯಿಂದ ಸಮಾರಂಭವನ್ನು ಬೆಳೆಸಿದ್ದನು. ಮನೆಯ ಎಲ್ಲ ಭಾಗಗಳೂ ಬಹುಪರಿಯಾಗಿ ಅಲಂಕರಿಸಿ ಸಜ್ಜಾಗಿದ್ದವು. ಎಲ್ಲಿ ಹೋದರೂ ಹೂಗಳ ಮಕರಂದವು, ಎಲ್ಲಿ ನೋಡಿದರೂ ಚಿತ್ರ-ತಸವೀರುಗಳ ರಮಣೀಯತೆಯು! ಉಪ್ಪರಿಗೆಯಲ್ಲಿಯ ನಡುಮನೆಗೆ ಕೂಂದಿದ್ದ ಜೀರೊಂದು ಅಂತರ್ಗೃಹದಲ್ಲಿ, ವೀಣಾ, ಮೃದಂಗ, ಸಾರಂಗ ಮುಂತಾದ ವಾದ್ಯಗಳ ಸ್ವರಸಂಯೋಗವು ಬಹು ಗಂಭೀರವಾಗಿಯೂ ಇಂಪಾಗಿಯೂ ಕೇಳಬರುತ್ತಿತ್ತು.

ಸುಲೇಮಾನ ಸುಲ್ತಾನರು ಈಗಲೇ ದಯಮಾಡಿಸುವರೆಂದು ಒಬ್ಬ ರಾಹುತನು ಬಂದು ಮಹಬೂಬಖಾನನಿಗೆ ಸೂಚಿಸಿದನು. ರಾಜವುತ್ರನ ಸ್ವಾಗತಕ್ಕಾಗಿ ಮಹಬೂಬಖಾನನು ಒಳ್ಳೆ ಪೋಷಾಕು ಮಾಡಿಕೊಂಡು ಸಿದ್ಧನಾಗಿ ಪಡಸಾಲೆಯಲ್ಲಿ ನಿಂತುಕೊಂಡನು. ದಾಸ ದಾಸಿಯರೂ ಕಾರಕೂನ ಗುಮಾಸ್ತರೂ ಸುಲ್ತಾನನನ್ನು ಕಾಣುವ ಲವಲವಿಕೆಯಿಂದ ಅಂದವಾದ ಬಟ್ಟೆಗಳನ್ನು ಧರಿಸಿ ಅತ್ತಿತ್ತ ಓಡಾಡುತ್ತಿದ್ದರು. ಪುತ್ಯಕ್ಷ ವಜೀರನ ಬೀಬೀಸಾಹೇಬಳು (ಪೆಂಡತಿಯು) ತನಗೊದಗಿದ ವಿಪತ್ತನ್ನು ಬದಿಗಿಟ್ಟು ಉಪ್ಪರಿಗೆಯ ಮೇಲಿನ ಒಂದು ಭಾಗದಲ್ಲಿ ತೆರೆಯನ್ನು ಕಟ್ಟಿಕೊಂಡು ಮಗಳೊಡನೆ ಸುಲೇಮಾನನ್ನು ನೋಡುವ ಕುತೂಹಲದಿಂದ ಕುಳಿತಿದ್ದಳು.

ಸಾದುಲ್ಲಾ ಖಾನನಿರುವಾಗ ಅವನು ತನ್ನ ಮಗಳಾದ ಶಹರ್‌ಜಾದೆಯನ್ನು ಸುಲೇಮಾನನಿಗೆ ಕೊಡುವ ಆಲೋಚನೆಯನ್ನು ಮಾಡಿದ್ದ ನಷ್ಟೆ? ಸುಲೇಮಾನನ ಮನಸ್ಸಿಗಾದರೂ ಆ ಸಂಬಂಧವು ಪ್ರಿಯವಿತ್ತು. ವಜೀರನು ತೀರಿಕೊಂಡ ಬಳಿಕ ತಮ್ಮ ಮನೆತನದ ಆಧ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಶಹರ್‌ಜಾದೆಯನ್ನು ಸುಲೇಮಾನನಿಗೆ ಕೊಡುವದೇ ವಿಹಿತವಾದ ಮಾರ್ಗವೆಂದು ಬೀಬೀಸಾಹೇಬಳಿಗೆ ತೋರಿದ್ದರಿಂದ ಅವಳು

ಬುದ್ಧಾತ್ಮಿ ಆ ರಾಜಪುತ್ರನನ್ನು ತನ್ನ ಮನೆಗೆ ಭೋಜನದ ನೆವದಿಂದ ಕರೆಸಿ ಕೊಂಡಿದ್ದಳು. ಇಂಥ ಸುಸಂಬಂಧವು ಮಹಬೂಬನಿಗಾದರೂ ಇಷ್ಟವಾಗಿ ತೋರಿದ್ದರಿಂದ ಅಂದಿನ ಸಮಾರಂಭವನ್ನು ಅವನೊಳ್ಳೇ ಮನಸ್ಸು ಕೊಟ್ಟು ಬೆಳೆಸಿದನು.

ಸುಲೇಮಾನನ ಮೇಣೆಯು ಬಂದಿತು. ಮಹಬೂಬನು ಬಗಬಗೆಯಿಂದ ಮೇಣೆಯ ಬಾಗಿಲಕ್ಕೆ ಹೋಗಿ ಭರತಖಂಡದ ಯುವರಾಜನ ಜೇಷ್ಠ ಪುತ್ರನಿಗೆ ಕರಾವಲಂಬನವನ್ನಿತ್ತು, ಒಳಕ್ಕೆ ಕರಕೊಂಡು ಬಂದನು. ಆಜಾನುಬಾಹುವಾದ ಆ ರಾಜಪುತ್ರನ ಮುಖಕಮಲದಲ್ಲಿ ತೋರುತ್ತಿರುವ ಪ್ರಸನ್ನತೆಯು ಪ್ರೇಕ್ಷಕರ ಮನಸ್ಸಿನಲ್ಲಿ ಅದರವನ್ನೂ ಭಕ್ತಿಯನ್ನೂ ಉಂಟುಮಾಡುತ್ತಿತ್ತು. ಸುಲೇಮಾನನು ನೀಲವರ್ಣದ ಜರತಾರಿಯ ನಿಲುವಂಗಿಯನ್ನು ತೊಟ್ಟು ತಲೆಗೆ ಅತಿಶುಭ್ರವಾದ ಜರದ ಮಂದೀಲವನ್ನು ಒಳ್ಳೇ ಸೊಬಗಿನಿಂದ ಸುತ್ತಿದ್ದನು. ರತ್ನಖಚಿತವಾದ ಹಿಡಿಕೆಯುಳ್ಳ ಖಡ್ಗವನ್ನು ಹಿಡಿದಿರುವ ಆ ನವತರುಣನ ತೋರಬೆರಳಿನಲ್ಲಿರುವ ವಜ್ರದ ಅನರ್ಘವಾದ ಉಂಗುರವು ಶುಕ್ರನ ತೇಜಸ್ಸಿನಿಂದ ಮೆರೆದು ತೋರುತ್ತಿತ್ತು. ಶಹಾಜಹಾನ್ ಬಾದಶಹನ ಸಿಂಹಾಸನಕ್ಕೆ ಅಧಿಕಾರಿಯಾದ ಆ ಮದನಸುಂದರನು ಗಂಭೀರವಾದ ನಡಿಗೆಯಿಂದ ಬರುತ್ತಿರುವದನ್ನು ಕಂಡು ಸಾದುಲ್ಲಾ ಖಾನನ ಹೆಂಡತಿಯು ಮುಗುಳುನಗೆಯಿಂದ ಶಹರ್‌ಜಾದೆಯ ಮುಖವನ್ನು ನೋಡಿ “ಶಹರ್‌ಜಾದೆ, ಭಗವದಿಚ್ಛಾನು ಸಾರವಾಗಿ ನೀನು ಈ ಭೂಮದನನ ಹೆಂಡತಿಯಾದರೆ ನಿನ್ನಷ್ಟು ಭಾಗ್ಯಶಾಲಿಯಾದ ಸ್ತ್ರೀಯು ಈ ಭೂಲೋಕದಲ್ಲಿ ಮತ್ತೊಬ್ಬಳಿಲ್ಲವೆಂದು ನಾನು ಹೇಳುವೆನು.” ಎಂದು ಅಕ್ಕರತೆಯಿಂದ ನುಡಿದಳು. ಮಗಳ ಲಕ್ಷ್ಮಿವೆಲ್ಲ ರಾಜಪುತ್ರನ ದಿವ್ಯಾಂಗವನ್ನು ನಿರೀಕ್ಷಿಸುವದರಲ್ಲಿ ತೊಡಗಿದ್ದರಿಂದ ತಾಯಿಯು ಆಡಿದ ಅಭಿಪ್ರಾಯವನ್ನು ಚನ್ನಾಗಿ ಅರಿತುಕೊಳ್ಳದೆ “ಅಹುದು!” ಎಂದು ಹೇಳಿದಳು. ಬೀಬೀಸಾಹೇಬಳು ಮಗಳ ಚಿತ್ತವೃತ್ತಿಯನ್ನರಿತು ನಕ್ಕು ಸುಮ್ಮನಾದಳು.

ಮಹಬೂಬನು ಸುಲೇಮಾನ ಸುಲ್ತಾನನನ್ನು ಅಟ್ಟಿದ ಮೇಲೆ ಕರಕೊಂಡು ಬಂದು ಅಲ್ಲಿರುವದೊಂದು ವಿಸ್ತಾರವಾದ ಮಂದಿರದಲ್ಲರಿಸಿದ

ಅಲಂಕೃತವಾದ ಮಂಚದ ಮೇಲೆ ಕುಳಿರಿಸಿದನು. ಸೇವಕರು ಮಯೂರ ಪಿಚ್ಚಗಳಿಂದ ಭೂಷಿತವಾದ ತಾಲವೃಂತಗಳಿಂದ ರಾಜಕುಮಾರನಿಗೆ ಗಾಳೀ ಹಾಕುತ್ತಿರುವಾಗ ಅವನು ಆ ಮಂದಿರದ ಶೋಭೆಯನ್ನು ಸಹಜವಾದ ದೃಷ್ಟಿಯಿಂದ ನೋಡುತ್ತಿದ್ದನು. ಅಷ್ಟರಲ್ಲಿ ಇದಿರಗಿದ್ದ ಬಾಗಿಲದ ತರೆಯನ್ನು ಮೆಲ್ಲನೆ ನೂಕಿ ರೂಪವತಿಯಾದ ದಾಸಿಯೋರ್ವಳು ಶರಬತ್ತಿನ ರತ್ನಖಚಿತವಾದ ಹೂಜಿಯನ್ನು ಬಂಗಾರದ ತಳಿಗೆಯಲ್ಲಿರಿಸಿ ಅದನ್ನು ರಾಜಪುತ್ರನ ಮುಂದಿರಿಸಿ ಪ್ರಣಾಮ ಮಾಡಿದಳು. ಮಹಬೂಬನು ವಿನಯದಿಂದ ಹೂಜಿಯಲ್ಲಿ ಯ ಪೇಯವನ್ನು ಚಿತ್ರಮಯವಾದ ಬಟ್ಟಲಿಗೆ ಹಾಕಿ ಅದನ್ನು ಸುಲೇಮಾನನಿಗೆ ಸಮರ್ಪಿಸಿ ಪ್ರಣಾಮ ಮಾಡಿ ಸ್ವೀಕರಿಸಬೇಕೆಂದು ಬೆಸಗೊಂಡನು. ಸುಲೇಮಾನನು ಎದ್ದು ನಿಂತು ಮಹಬೂಬನಿಗೆ ಪ್ರಣಾಮ ಮಾಡಿ ನೀವು ಮೊದಲು ತೆಗೆದುಕೊಳ್ಳಬೇಕೆಂದು ಮಂದಹಾಸದಿಂದ ಹೇಳಿದನು. ಮಹಬೂಬನು ರಾಜಪುತ್ರನಿಗೆ ನೆಲಮುಟ್ಟಿ ಪ್ರಣಾಮ ಮಾಡಿ “ಹಾಗಲ್ಲ ದೇವರೂ, ತಾವೇ ಮೊದಲು ತೆಗೆದುಕೊಳ್ಳಬೇಕು.” ಎಂದು ವಿನಯದಿಂದ ಹೇಳಿಕೊಂಡನು. ಹೀಗೆ ‘ತಾವು ತೆಗೆದುಕೊಳ್ಳಬೇಕು’ ‘ತಾವು ತೆಗೆದುಕೊಳ್ಳಬೇಕು’ ಎಂಬ ವಿನಯೋಕ್ತಿಗಳೂ ಅನ್ಯೋನ್ಯ ಪ್ರಣಾಮಗಳೂ ಎಡೆಬಿಡದೆ ನಡೆದಿದ್ದವು. ಆಗಲಾ ನಿವುಣೆಯಾದ ದಾಸಿಯು ಚಪಲತೆಯಿಂದ ಬೇರೆ ಎರಡು ಬಟ್ಟಲಗಳನ್ನು ತಂದು ಶರಬತ್ತನ್ನು ತುಂಬಿ ಅವುಗಳನ್ನು, ಆಗ್ರಮಾರ್ಯದೆಯನ್ನೊಲ್ಲದವರಾದ, ಆ ತರುಣೋರ್ವರಿಗೂ ಸಮರ್ಪಿಸಿದಳು. ಸುಲೇಮಾನನು ಮಂದಹಾಸದಿಂದ ನಕ್ಕು “ವಾಃ! ಅಮೀನಾ, ನ್ಯಾಯವನ್ನು ಚನ್ನಾಗಿ ಮುರಿದಿ! ಇಲ್ಲದಿದ್ದರೆ ಬಾಯಾರಿಕೆಯನ್ನಿಟ್ಟುಕೊಂಡು ನಾವೀರ್ವರೂ ತಾವು ತಾವೆಂದು ಶುಷ್ಕೋಪಚಾರದಲ್ಲಿ ಕಾಲಕಳೆಯುತ್ತಿದ್ದೆವು.” ಎಂದು ಹೇಳಿ ಅಮೃತೋಪಮವಾದ ಆ ಪೇಯವನ್ನು ಸಾವಕಾಶವಾಗಿ ಕುಡಿಯುತ್ತ ಮಹಬೂಬನಿಗೂ ಕುಡಿಯ ಹೇಳಿದನು. ಕುಡಿಯುವದಾದ ಬಳಿಕ ಸುಲೇಮಾನನು ಸಂತುಷ್ಟನಾಗಿ ತನ್ನ ಬಟ್ಟಲವನ್ನು ಕೆಳಗಿರಿಸಿ “ಅಮೀನಾ, ಪಾನಕವು ಬಹು ಸ್ವಾರಸ್ಯಮಯವಾದದ್ದು. ಇದನ್ನು ನೀನೇ ಸಿದ್ಧಪಡಿಸಿದೆಯೋ?” ಎಂದು

ಕೇಳಿದನು.

ಅಮೀನೆಯು ಪ್ರಣಾಮ ಮಾಡಿ ಮುಗುಳುನಗೆ ನಕ್ಕು “ಹಜರತ್, ಇದನ್ನು ನಾನು ಸಿದ್ಧ ಮಾಡಲಿಲ್ಲ. ನನ್ನ ಒಡತಿಯವರಾದ ಶಹರ್‌ಜಾದಾ ಬೇಗಮ್ಮರ ಕೈ ಮುಟ್ಟದಿದ್ದರೆ ಇಂಥ ಪೀಯೂಷಸಮವಾದ ಪೇಯವು ಸಿದ್ಧವಾಗುವದುಂಟೆ?” ಎಂದು ಹೇಳಿದಳು.

“ ಎಂದೇ ಇದಿಷ್ಟು ಮಧುರವಾಗಿದೆ! ಅಮೀನಾ, ಮೀಸಲವಾಗಿ ಉಳಿದಿರುವ ಆ ಮೂರನೆಯ ಬಟ್ಟಲವನ್ನು ಹೀಗೆ ಕೊಡು. ಅದನ್ನು ಕುಡಿದು ಶಹರ್‌ಜಾದೆಯವರನ್ನು ಕೊಂಡಾಡುವೆನು.” ಎಂದು ಹೇಳಿ ಅಮೀನೆಯ ಕೈಯೊಳಗಿನ ಬಟ್ಟಲವನ್ನು ತೆಗೆದುಕೊಂಡು ಅದರಲ್ಲಿಯ ದಿವ್ಯರಸವನ್ನು ಒಂದೇ ಗುಟುಕು ಮಾಡಿ ಕುಡಿದುಬಿಟ್ಟನು.

ಅದೇ ಸಮಯಕ್ಕೆ ರನ್ನದುಂಗುರಗಳಿಂದ ಅಲಂಕೃತವಾಗಿರುವ ಗೌರವರ್ಣದ ಸರಲ ಕರಾಂಗುಲಿಗಳುಳ್ಳ ಅತಿ ಮೋಹಕವಾದ ಹಸ್ತವು ಕಂಕಣಗಳ ಝಣಿತ್ಕಾರದೊಂದಿಗೆ ಬಾಗಿಲದ ತೆರೆಯನ್ನು ಸಾರ್ಜಿ ದಂತಾಯಿತು. ಸುಲೇಮಾನನ ದೃಷ್ಟಿಯು ಆ ತೆರೆಯ ಕಡೆಗೇ ಇದ್ದಿತು. ಶರದಭ್ರದ ಮರೆಗಿರುವ ಚಂದ್ರಮಂಡಲದ ಶೋಭೆಯನ್ನಾಂತಿರುವ ತರುಣಿಯೋರ್ವಳ ಮುಖಮಂಡಲವು ಜಗ್ಗನೆ ಕಂಗೆಳಿಸಿತು. ಆ ಮನೋಹರವಾದ ಮುಖದಲ್ಲಿ ಮಿನುಗಿದೆಳೆನಗೆಯೂ, ಇಂದೀವರದ ಪ್ರಭೆಯನ್ನು ಕದ್ದುಕೊಂಡಿರುವ ಅವಳ ಸುಮನೋಹರವಾದ ನೇತ್ರಗಳ ಕಟಾಕ್ಷಕ್ಷೇಪವೂ, ನಮ್ಮ ತರುಣನಾದ ರಾಜಪುತ್ರನ ಮರ್ಮವನ್ನು ಒಳಿತಾಗಿ ಭೇದಿಸಿದವು. “ ಮನಕಿನಿದಾದ ಜವ್ವನಕೆ ತಕ್ಕ ವಿಲಾಸತೆ, ತದ್ವಿಲಾಸಮಂಗಘನಮನೆ ಮಾಪ್ಪ ಜಾಣ್ಣೆ” ಗಳುಳ್ಳ ಯುವತಿಯ ಪ್ರೇಮಕ್ಕೆ ವಶವಾಗದವರಾರು? ತಮ್ಮೀರ್ವರಲ್ಲಿ ಅನ್ಯೋನ್ಯ ಪ್ರೇಮವು ನೆಲಸಿರುವದೆಂದು ಅವರೀರ್ವರೂ ಮನಗಂಡರು.

“ಅಮೀನಾ, ಶಹರ್‌ಜಾದೆಗೆ ವೀಣೆಯನ್ನು ತೆಗೆದು ಕೊಡು. ಒಂದು ‘ಜೀಜ್’ (ಲಲಿತವಾದ ಪದ) ಹೇಳೆಂದು ಹೇಳು” ಎಂದು ಮಹಬೂಬ್‌ಖಾನ್‌ನು ಆ ದಾಸಿಗೆ ಆಜ್ಞಾಪಿಸಿದನು.

ಅಣ್ಣನ ಸೊಲ್ಲು ಕೇಳಿದ ಕೂಡಲೆ ಶಹರ್‌ಜಾದೆಯು ಚಕಿತಳಾಗಿ.

ಕೋಲುಮಿಂಚು ಮೇಘಮಂಡಲದಲ್ಲಿ ಅಡಗಿಕೊಳ್ಳುವಂತೆ ಫಕ್ಕನೆ ತೆರೆಯ ಮುರಿಯಲ್ಲಿ ಅಂತರ್ಧಾನಕಾದಳು. ಸುಲೇಮಾನನಾದರೂ ಸಮವೃತ್ತಿಯಾಗಿ ಮಹಬೂಬಖಾನನೊಡನೆ ಮಾತಾಡುವದರಲ್ಲಿ ತೊಡಗಿದನು. ಅಷ್ಟರಲ್ಲಿ ಅಂತರ್ಗೃಹದಲ್ಲಿ ವೀಣಾ-ವೃದಂಗಾದಿ ವಾದ್ಯಗಳ ಇಂಪಾದ ಸ್ವರಸಂಯೋಗವೆಸಗಿತು. ಸಂಗಡಲೆ ಮಂಜುಲವಾಣಿಯ ರೀವರರು ಉಚ್ಚಸ್ವರದಿಂದ “ ಬ್ರಿಜಮೇದಧಿ ಬೇಚನ ಜಾತ ಸಖಿ ” ಎಂಬ ಪದವನ್ನು ಸಾರಂಗ ರಾಗದಲ್ಲಿ ಬಹು ಸುಶ್ರಾವ್ಯವಾಗಿ ಹಾಡತೊಡಗಿದರು. ಧ್ವನಿ ಸಾಲದಕ್ಕಾಗಿ ಓರ್ವಳು ನಡುನಡುವೆ ನಿಲ್ಲುತ್ತಿದ್ದಳು. ಅವಳು ಅಮೀನೆಯೆಂದು ಸುಲೇಮಾನನು ಗುರುತು ಹಿಡಿದನು. ಮತ್ತೊಬ್ಬಳು ಅವಿರತವಾಗಿ ಆಲಾಪಗಳನ್ನು ತೆಗೆದುಕೊಂಡು ಮೂರನೆಯ ಸಪ್ತಕದ ವರೆಗೆ ಸ್ವರವನ್ನೆತ್ತಿ ನಿರಾಯಾಸವಾಗಿಯೂ ಸವಿಕಟ್ಟಾಗಿಯೂ ಹಾಡುತ್ತಿರುವಾಗ ಮಹಬೂಬ ಸುಲೇಮಾನನು ಆಗಾಗ್ಗೆ “ವಾಃವ್ವಾ! ಶಾಬಾಸ್!” ಎಂದು ಕೊಂಡಾಡಿ ತಲೆದೂಗಿದರು. ಆ ಗಾನದ ಮಾಧುರ್ಯವೂ ತುಂಬಿಬರುವ ಸ್ವರೋಚ್ಚಯವೂ, ರಸಭಾವಗಳ ಅವಿಷ್ಕರಣವೂ, ಗಾಯಕಿಯ ವಯೋಮಾನ, ಅಂಗಸೌಷ್ಠವ ಲೀಲಾವಿಲಾಸಗಳನ್ನು ಕಣ್ಣಿಗೆ ಕಟ್ಟುವಂತಿದ್ದವು.

“ ಮಹಬೂಬಖಾನ್, ಈ ಗಾನನಿಪುಣಿಯು ನಿಮ್ಮ ಪ್ರಿಯ ಭಗಿನಿಯಾದ ಶಹರ್‌ಜಾದೆಯೇ ಅಹುದೇನು? ” ಎಂದು ಸುಲೇಮಾನನು ಮಿತಭಾಷಿಯಾಗಿ ಕೇಳಿದನು.

“ ಅಹುದು. ಅವಳ ಸ್ವರಾವತಾರದಿಗಳು ಸರಿಯಾಗಿರುವವಷ್ಟೆ? ”

“ ಅತ್ಯಂತವಾಗಿ ಮಧುರವಾಗಿವೆ! ಬಹು ಸಶಾಸ್ತ್ರವಾಗಿವೆ! ” ಎಂದು ಸುಲೇಮಾನನು ಮಹಬೂಬನ ಹಸ್ತಸ್ಪರ್ಶವನ್ನು ಮಾಡಿ ಆದರದಿಂದ ಹೇಳಿದನು.

“ ತಮ್ಮ ಅಭಿಪ್ರಾಯವು ನನ್ನಲ್ಲಿ ಅಭಿಮಾನವನ್ನು ಉಂಟು ಮಾಡಿತು. ”

“ ಈ ನಿಮ್ಮ ಅಭಿನವ ಕಲಾನಿಪುಣಿಯಾದ ಸೋದರಿಯು ನಮ್ಮ ನೂರಜಹಾನ್ ಬಾದಶಾಹಿನಿಯವರಿಗೆ ಸಮಾನಕಾದ ರೂಪವತಿಯೂ

ವಿದುಷಿಯೂ ಆಗಿರುವಳೆಂಬ ಖ್ಯಾತಿಯು ನಮ್ಮ ಬಾದಶಹರವರ ಕಿವಿಗೆ ಮುಟ್ಟಿದಂತೆ ಕಾಣುತ್ತದೆ. ಇವಳಿಗೆ ತಕ್ಕವನಾದ ವರನನ್ನು ಹುಡುಕುವದು ನಿಮ್ಮ ಕರ್ತವ್ಯವಾಗಿದೆ.”

“ ಬಾದಶಹರೇ ಅವಳಿಗೊಬ್ಬ ವರನನ್ನು ಗೊತ್ತುಮಾಡಿಟ್ಟಿದ್ದರು.” ಎಂದು ಶಹರ್‌ಜಾದೆಯ ಅಣ್ಣನು ವ್ಯಂಗ್ಯೋಕ್ತಿಯನ್ನಾಡಿ ಸುಲೇಮಾನನ ಮುಖವನ್ನು ನೋಡಿ ನಕ್ಕನು.

ಸುಲೇಮಾನನು ತನ್ನ ಮುಖದಲ್ಲಿ ಕಿಂಚಿತ್ ಲಜ್ಜೆಯ ಛಾಯೆ ಇಲ್ಲವಂತು “ ಆದು ಸರಿ! ವಜೀರರು ಗೊತ್ತುಮಾಡಿದ ಸ್ಥಳದಲ್ಲಿ ನೀವು ನಿಮ್ಮ ಪ್ರಿಯ ಭಗಿನಿಯನ್ನು ಕೊಡಲೊಪ್ಪುವರೋ ಇಲ್ಲವೋ ಎಂಬುದೇ ಸಂಕೋಚವು.” ಎಂದು ನುಡಿದನು.

ಮಹಬೂಬನು ಎದ್ದು ನಿಂತು “ ಹುಜೂರ್, ಇಂದು ನಾನು ಕೃತಾರ್ಥನಾದನು. ಈ ಸಂತೋಷದಾಯಕವಾದ ಅಭಿವ್ರಾಯವನ್ನು ಕೇಳಿ ಇಂದಿಗೆ ನಮ್ಮ ವಜೀರರು ತೀರಿಕೊಂಡ ದುಃಖದ ಪರಿಮಾರ್ಜನವಾದಂತಾಯಿತು.” ಎಂದು ಹೇಳಿ ರಾಜವುತ್ರನ ಚರಣಕ್ಕೆ ರಗಿದನು.

ಸುಲೇಮಾನನು ಮಹಬೂಬನನ್ನು ಆದರದಿಂದೆತ್ತಿ ಬಿಗಿದಪ್ಪಿ ಕೊಂಡು “ ಖಾನ್‌ಸಾಹೇಬ, ಇಂದಿಗೆ ನೀವು ನನ್ನ ಬಂಧುಗಳಾದೀರಿ. ದೇವಾಂಗನಾ ಸದೃಶಳಾದ ನಿಮ್ಮ ಶಹರ್‌ಜಾದೆಯ ಪಾಣಿಗ್ರಹಣವನು ಮಾಡುವ ಪುಣ್ಯವು ನನ್ನದಾದರೆ, ಈ ಜಗತ್ತಿನಲ್ಲಿ ನಾನೇ ಧನ್ಯನು!” ಎಂದು ನುಡಿದನು.

ಶಹರ್‌ಜಾದೆಯು ಮತ್ತೊಂದು ರಾಗದಲ್ಲಿ ಹಾಡತೊಡಗಿದಳು. ಆಗ ಮಹಬೂಬನು ತಂಗಿಯನ್ನು ಕುರಿತು “ ಶಹರ್‌ಜಾದೆ, ಒಳ್ಳೇ ಎಚ್ಚರದಿಂದ ಹಾಡತಕ್ಕದ್ದು ಕಂಡಿಯಾ! ಸುಲೇಮಾನ್ ಸುಲತಾನರು ಇದುವರೆಗೆ ನಿನ್ನ ಸ್ತುತಿ ಮಾಡಿದ್ದು ವ್ಯರ್ಥವಾಗಕೂಡದು.” ಎಂದು ಹೇಳಿದನು.

ಈ ಮಾತು ಕೇಳಿ ಶಹರ್‌ಜಾದೆಯು ಒಳಿತಾಗಿ ಹಿಗ್ಗಿದಳು. ತೆರೆಯಾಚೆಗೆ ತಾನು ಏಕಾಕಿನಿಯಾಗಿದ್ದರೂ ಆ ತರುಣಿಯು ಲಜ್ಜೆಯಿಂಚ ತಲೆಬಾಗಿ ಸಿಕೊಂಡು ನಿಂತಳು. ಅವಳ ಗಾನವು ಅಲ್ಲಿಗೆ ನಿಂತಿತು.

“ ಯಾಕೆ? ಗಾನವು ನಿಂತಿತೇಕೆ? ” ಎಂದು ಮಹಬೂಬನು ಕೇಳಿದನು.

“ ಅಣ್ಣಾ, ಈ ಮೊದಲು ಸಿಕ್ಕಿದಷ್ಟು ಸ್ತುತಿಯಿಂದ ತೃಪ್ತಳಾಗಿರುವುದೇ ಲೇಸಲ್ಲವೆ? ಹೆಚ್ಚಿನ ಆಶೆ ಮಾಡಿ ಅಪ್ರತಿಷ್ಠೆಗೀಡಾಗುವುದು ಸರಿಯಲ್ಲ ! ”

“ ಶಹರ್‌ಜಾದೆ ಬೇಗಮ್, ಬೇಕಾದರೆ ಹೆಚ್ಚಾದ ಸ್ತುತಿಯನ್ನು ಮುಂಗಡವಾಗಿಯೇ ಮಾಡುತ್ತೇವೆ. ಆಮೇಲಾದರೂ ಹಾಡುವೆರೊ ಇಲ್ಲವೋ? ” ಎಂದು ಸುಲೇಮಾನನು ಸಂಕೋಚಪಲ್ಲದೆ ನುಡಿದನು. ಅವನಿಗೆ ಇನ್ನೇತರ ಅಂಜಿಕೆ?

ಸುಲೇಮಾನ ಮಹಬೂಬರ ನಡುವೆ ನಡೆದ ಸಂಕೇತವು ಶಹರ್‌ಜಾದೆಗೆ ತಿಳಿದಿದ್ದಿಲ್ಲವಾದ್ದರಿಂದ, ಸುಲೇಮಾನನು ಹೀಗೆ ಬಾಯಿ ಬಿಚ್ಚಿ ಮಾತಾಡಿದ್ದನ್ನು ಅರಿತು ಅವಳಿಗೆ ವಿಸ್ಮಯವಾಯಿತು. ತನಗೆ ಪ್ರಿಯನಾದವನು, ಬಾಯಿಬಿಚ್ಚಿ ಯಾಕೆ, ನಿಷ್ಕರವಾಗಿ ನುಡಿದಿದ್ದರೂ ಪ್ರಣಯಿನಿಗೆ ಅದು ಪ್ರಿಯವೇ ಸರಿ. ಆದರೂ ವಿನಯಶೀಲನಾದ ಆ ರಾಜಪುತ್ರನು ಹೀಗೆ ಸ್ವಚ್ಛಂದವಾಗಿ ಮಾತಾಡಿದ್ದು ಹೇಗೆಂದು ಅವಳು ಬೆರಗಾಗಿ ನಿಂತಳು. ಕಡೆಗೆ ಅವಳು ತನ್ನ ಅಣ್ಣನನ್ನು ಕುರಿತು “ ಮಹಬೂಬ, ಹಾಡಲೇಬೇಕೇನು? ” ಎಂದು ಕುಗ್ಗಿದ ಧ್ವನಿಯಿಂದ ಕೇಳಿದಳು.

“ ಹಾಡಲೇಬೇಕು! ಗತ್ಯಂತರವೇ ಇಲ್ಲ. ಗುಣಗಳಿಗೆ ಲುಬ್ಧರಾದ ರಾಜಪುತ್ರರಿಗೆ ನಿನ್ನ ಗಾನದಲ್ಲಿ ತಪ್ಪಿದ್ದರೂ ಅವರಿಗನ್ನು ತಿಳಿಯುವಂತಿ ಇಲ್ಲ. ”

“ ಏನೋ ಹೆಚ್ಚು ಕಡಿಮೆಯಿರಲಿಕ್ಕೆ ಸಾಕು! ಸುಲ್ತಾನರು ತಮ್ಮ ಪ್ರೇಮವನ್ನು ಅಣ್ಣನ ಮುಂದೆ ಪುಕಟಗೊಳಿಸಿರುವರೂ ಏನೋ! ” ಎಂದು ಆ ಚತುರೆಯು ತರ್ಕಿಸಿದ್ದು ಸರಿಯಾದದ್ದಲ್ಲವೆ? ಮತ್ತೊಂದು ಮಾತಾಡದೆ ಶಹರ್‌ಜಾದೆಯು ಒಳ್ಳೇ ಮನಸ್ಸುಗೊಟ್ಟು ಹಾಡಿದಳು. ಆ ಗಾನದ ಇಂಪಾದ ನಿನಾದವು ಮನೆತುಂಬ ತುಂಬಿತು. ಶ್ರೋತೃಗಳ ಶ್ರವಣೇಂದ್ರಿಯಗಳಲ್ಲಿ ಸೂಸಿ ಹರಿಯಿತು ಹೃದಯದಲ್ಲಿಯೂ ರಕ್ತವಾಹಿನಿಗಳಲ್ಲಿಯೂ, ಮಿದುಳು ಮಜ್ಜೆಗಳಲ್ಲಿಯೂ ತುಂಬಿಕೊಂಡು

ಅಲ್ಲಲ್ಲಿ ಪ್ರತಿಧ್ವನಿಗೊಂಡಿತು. ಸ್ತುತಿಗಳ ಘನವೃಷ್ಟಿಯಾಯಿತು. ಶಹರ್‌ಜಾದೆಗೆ ತನ್ನ ಅಭಿಷ್ಠೆಯು ಪೂರಿತವಾಯಿತೆಂದು ತುಂಬಾ ನಂಬಿಗೆಯುಂಟಾಯಿತು.

ಗಾನದ ತರುವಾಯ, ಭೋಜನದ ವ್ಯವಸ್ಥೆಯನ್ನು ನೋಡಿಕೊಂಡು ಬರುವೆನೆಂದು ಮಹಬೂಬನು ಸುಲೇಮಾನನ ಅಪ್ಪಣೆಯನ್ನು ತೆಗೆದುಕೊಂಡನು. ಆಗ ಸುಲೇಮಾನನು, “ಖಾನಸಾಹೇಬ, ಹಿಂದಕ್ಕೆ ನಾನು ಬಂದಾಗ ನಿಮ್ಮ ಪ್ರದರ್ಶನಾಲಯವನ್ನು ನೋಡಿ ಅಚ್ಚರಿಗೊಂಡೆನು. ನೀವು ಹೋಗಿ ಬರುವಷ್ಟರಲ್ಲಿ ಅದೇ ಪ್ರದರ್ಶನಾಲಯವನ್ನು ಇನ್ನೊಮ್ಮೆ ನೋಡಬೇಕೆನ್ನುವೆನು.” ಎಂದು ಸೂಚಿಸಿದನು. ಮಹಬೂಬನು ಹಾಗೆಯೇ ಆಗಲೆಂದು ಹೇಳಿ ತನ್ನ ಭಾವಿ ಮೈದುನನಿಗೆ ಪ್ರದರ್ಶನಾಲಯದ ಮಾರ್ಗವನ್ನು ತೋರಿಸಿ, ತಾನು ತನ್ನ ಕೆಲಸಕ್ಕೆ ಹೊರಟು ಹೋದನು.

೧೫

ಬಾದಶಹಾ ಬೇಗಮ್ಮರ ಸಂವಾದವು

ಜಗತ್ತಿನಲ್ಲಿ ಮನುಷ್ಯನು ಉಚ್ಚನೀಚವಾದ ಸ್ಥಿತಿಯಲ್ಲಿರುವುದು ಅನೇಕಾಂಶಗಳಲ್ಲಿ ದೈವಾಧೀನವಾದ ಸಂಗತಿಯಾಗಿದ್ದರೂ, ಸುಖಿಯೂ ಮಾನ್ಯನೂ ಆಗಿರುವುದಾದರೂ ಅನೇಕಾಂಶಗಳಲ್ಲಿ ಅವನ ಸ್ವಾಧೀನವಾದ ಮಾತು ಎಂದು ಹೇಳಬಹುದು. ಒಬ್ಬ ಪೋರನು ಜಹಾಂಗೀರನ ಹೊಟ್ಟೆಯಲ್ಲಿ ಹುಟ್ಟಿ ಶಹಾಜಹಾನ್ ಬಾದಶಹನಾದರೆ, ಅದೇ ದಿವಸವೇ ಮತ್ತೊಬ್ಬ ಪೋರನು ಓರ್ವ ಒಡತೆಯಲ್ಲಿ ಹುಟ್ಟಿ ಮಧ್ಯಾಹ್ನದ ಕೂಳಿ ಗಾಗಿ ಅಖಂಡವಾಗಿ ದುಡಿಯುತ್ತಿರಬಹುದು. ಆದರೆ ಸಾಹಸ, ಉದ್ಯಮ, ಸದಸದ್ವಿವೇಕ, ಅಲ್ಪ ಸಂತೋಷ ಮುಂತಾದ ಸ್ವಾಯತ್ತವಾದ ಸಾಧನಗಳಿಂದ ಮನುಷ್ಯನು ಸುಖಿಯಾಗಿಯೂ ಜನವಂದ್ಯನಾಗಿಯೂ ಇರಬಲ್ಲನು. ವಿಚಾರವಂತನು ಎಲ್ಲಿ ಹೋದರೂ ಸುಖಿಯೇ ; ಅವಿಚಾರಿಯು

ಎಲ್ಲಿ ಹೋದರೂ ದುಃಖಿಯೇ. ಅಲ್ಪ ಸಂತುಷ್ಟನಾದ ಮನುಷ್ಯನು ಯಾವಾಗಲೂ ಸಂತುಷ್ಟನಾಗಿದ್ದು ಜಗಜ್ಜಾಲಕನಾದ ಪರಮಾತ್ಮನು ಹೆಚ್ಚಾಗಿ ಕೊಟ್ಟ ಸುಖಗಳನ್ನು ಆದರದಿಂದ ಸ್ವೀಕರಿಸಿ ಅಹಂಕಾರವಿಲ್ಲದೆ ಅವುಗಳನ್ನು ಭುಂಜಿಸುವನು; ಭಗವದಿಚ್ಛೆಯಿಂದ ಪ್ರಾಪ್ತವಾದ ದುಃಖಗಳನ್ನು ಧೈರ್ಯದಿಂದ ಸಹಿಸಿಕೊಂಡು ಪಾರಾಗುವನು. ಅವ್ಯವಸ್ಥಿತನು ತನ್ನ ದೋಷಗಳನ್ನೂ ದೈವದ ದೋಷಗಳನ್ನೂ ಕೂಡಿಯೆ ದೈವದ ಮೇಲೆ ಹೊರಿಸಿ ದುಃಖಿಯಾಗುತ್ತಾನೆ. ಇಂದಿನ ಸ್ಥಿತಿಯನ್ನೇ ನಾಳಿಗೆ ಇಟ್ಟುಕೊಳ್ಳುವೆನೆನಲು ಮನುಷ್ಯನು ಅಸ್ವತಂತ್ರನಲ್ಲವೆ? ಭಗವದಿಚ್ಛೆಯ ಹೊರತಾಗಿ ತೃಣಾಂಕುರವು ಕೂಡ ಅಲ್ಲಾಡಲರಿಯದು. ಹೀಗಿರಲು ನಾನನುಭವಿಸುತ್ತಿರುವ ವೈಭವವೂ ನನ್ನದಲ್ಲ, ನನ್ನ ವಿಪತ್ತಾದರೂ ಸ್ಥಿರವಾದುದಲ್ಲವೆಂದು ತಿಳಿದು ತನ್ನ ಕರ್ತವ್ಯವನ್ನು ಮಾಡುತ್ತಿರುವ ಪುರುಷನೇ ಜಾಣನು. ಅವನೇ ಸುಖಗಳನ್ನು ಅನುಭವಿಸತಕ್ಕ ರಸಿಕನು.

ಈ ವಿಚಾರವನ್ನರಿಯದೆ, “ಸಂಸಾರವು ನನ್ನಿಂದಲೇ ಸಾಗಿರುವದು, ನಾನು ಸತ್ತುಹೋದರೆ ನನ್ನ ಹೆಂಡರು ಮಕ್ಕಳ ಗತಿಯು ನಿಶ್ಚಯವಾಗಿ ಕೆಟ್ಟು ಹೋಗುವದು,” ಎಂದು ಮನುಷ್ಯನು—ತಾನೇ ಜಗತ್ತಿನ ನಿಯಾಮಕನಾಗಿರುವಂತೆ—ಚಿಂತಿಸುತ್ತಾನೆ. ಇದಕ್ಕೂ ಆಶ್ಚರ್ಯಕರವಾದ ಮಾತೆಂದರೆ, ವೃದ್ಧನೂ, ವಿಕಲೇಂದ್ರಿಯನೂ, ಈಚೆಯ ಕಡ್ಡಿಯನ್ನೆತ್ತಿ ಅಡಗಿಡಲು ಅಸಮರ್ಥನೂ ಆಗಿರುವ ಮುದಿಹುಚ್ಚನು ತಾನು ಬದುಕಿರುವದರಿಂದಲೇ ಈ ಸಂಸಾರವೆಂದು ನಂಬಿ ತನ್ನ ವಶ್ವಾತ್ ತನ್ನ ಮನೆಯವರ ಗತಿಯೇನೆಂದು ವ್ಯಸನಪಡುತ್ತಿರುವನಲ್ಲವೆ?

ಗತವಯಸ್ಕನೂ, ಭೋಗಾತಿರೇಕದಿಂದ ಕ್ಷೀಣನಾದವನೂ ಆದ ಶಪಾಜಹಾನ್ ಬಾದಶಹನು ಚಿನ್ನದ ಹರಿವಾಣದಲ್ಲಿ ರಿಸಿದ ಪಕ್ಕಾನ್ನಗಳಲ್ಲಿ ರುಚಿಗಾಣದೆ, ಅಡಿಗೆಯವನನ್ನೂ ರಾಜವೈದ್ಯನನ್ನೂ ಶಾಪಿಸುತ್ತೆ ಕೈದೊಳೆದು ಸುಖಾಸನದಲ್ಲಿ ಅಸುಖಿಯಾಗಿ ಕುಳಿತು ಪರಿಮಳಯುತವಾದ ಧೂಮ್ರಪಾನವನ್ನು ಮಾಡಲೆಸಗಿ ಅಖಂಡವಾಗಿ ಖೊಯ್, ಖೊಯ್ಯೆಂದು ಕೆಮ್ಮುತ್ತಲಿದ್ದನು ಚಿಂತಾಗ್ರಸ್ತನಾಗಿರುವ ಆ ವೃದ್ಧನಾದ ಬಾದಶಹನು ಕಡೆಗೆ ಹಾಸಿಗೆಯಲ್ಲು ರುಳಿ ಮಂದಿರದ ಮೇಲ್ಕಟ್ಟಿನಲ್ಲಿ ದೃಷ್ಟಿಯು

ನಿಟ್ಟವನಾಗಿ ಬಾಯಿಯಲ್ಲಿ ವಟುವಟಿಸುತ್ತಿದ್ದದ್ದೇನಂದರೆ:—

“ ಏನು ಅನರ್ಥಗಳೇವು! ಸಿಂಹಾಸನದ ಪಂಜಲಕ್ಕೆ ಬಿಂಕಿ ಹಾಕಲಿ! ದುರಳರಾದ ನನ್ನ ಮಕ್ಕಳು ಮಂತ್ರಿ ಶ್ರೇಷ್ಠನಾದ ಸಾಡುಲ್ಲಾಖಾನನನ್ನು ಕೊಂದು ನನ್ನ ಕಣ್ಣು ಕಳೆದಂತೆ ಮಾಡಿಟ್ಟರು. ಇನ್ನು ನನ್ನ ರಾಜ್ಯವು ನಡೆಯುವದು ಹೇಗೆ? ದಾರಾಸುಲ್ತಾನನು ನನ್ನ ವಜೀರನನ್ನು ಕೊಲ್ಲಿಸಿದನೆಂದು ರೋಶನಾರೆಯು ಹೇಳುತ್ತಾಳೆ. ಔರಂಗಜೇಬನೂ ರೋಶನಾರೆಯೂ ಕೂಡಿ ಆ ಘೋರತರವಾದ ಪಾತಕವನ್ನು ಮಾಡಿದರೆಂದು ನನ್ನ ಪ್ರಿಯನಾದ ಸುಲೇಮಾನ ಕುಮಾರನು ಹೇಳುತ್ತಾನೆ! ಔರಂಗಜೇಬ ದರಾಯಸರಲ್ಲಿ ಒಬ್ಬನು ವಜೀರನನ್ನು ಕೊಲ್ಲಿಸಿದವನೆಂಬ ಒಗ್ಗು ಸಂದೇಹವಿಲ್ಲ. ಇವರಿಬ್ಬರಿಗೂ ನಾನು ನನ್ನ ರಾಜ್ಯವನ್ನು ಕೊಡವದಿಲ್ಲ. ಪುತ್ರಕ್ಷ ನನ್ನನ್ನೇ ಪಟ್ಟದಿಂದ ತಳ್ಳಿ ತಾವು ಸಿಂಹಾಸನಾಪನ್ನರಾಗಬೇಕೆಂದು ಹವಣಿಸಿ ನನ್ನ ಮಕ್ಕಳು ಕೊಲೆಯಂಥ ಪಾತಕಕ್ಕೆ ಹೇಸಲಿಲ್ಲ. ಆಪ್ತನಿಗೆ ಆಪ್ತನೆನ್ನದವರಾದ ಈ ಉನ್ನತ್ತರು ನನ್ನ ಪಶ್ಚಾತ್ ಹಿಂದುಸ್ಥಾನದ ಪ್ರಜರ ಹಿತವನ್ನು ಹೇಗೆ ಬಗೆಯುವರು? ನಾನಿಷ್ಟು ಅಶಕ್ತನಾಗದಿದ್ದರೆ ಈ ರಾಜ್ಯದ ವ್ಯವಸ್ಥೆಯನ್ನು ಚನ್ನಾಗಿ ನಡೆಯಿಸಿ ನನ್ನ ಮುರಾದ ಸುಲ್ತಾನನಿಗೆ ರಾಜ್ಯವನ್ನು ಒಪ್ಪಿಸುತ್ತಿದ್ದೆನು. ಆದರೆ ಈ ಮಾತು ಉಪಾಯವಿಲ್ಲದಾಗಿದೆ. ಆದಿ ಪಿತೃಗಳಾದ ಹವ್ವಾ ಆದಮರು ನಿಷಿದ್ಧವಾದ ವೃಕ್ಷದ ಫಲವನ್ನು, ದೇವರು ಬೇಡೆಂದು ಹೇಳಿದರೂ, ಆಸ್ವಾದಿಸಿ ತಾವು ಮರಣಕ್ಕೆ ಗುರಿಯಾದದ್ದಲ್ಲದೆ ಸಮಗ್ರವಾದ ಮನುಷ್ಯಜಾತಿಗೇ ಅಲ್ಪಾಯುಷ್ಯವನ್ನು ತಂದಿಟ್ಟರು. ಅಮಮಾ! ಇಂಥ ಮಧ್ಯಾಹ್ನದಲ್ಲಿ ನನಗೆ ಇಷ್ಟು ಚಳಿಯೇ? ಯಾರಲ್ಲಿ? ಬೇಗಮ್ ಸಾಹೇಬ!”

ಬಾದಶಹನು ಕುಳಿತಿದ್ದ ಮಂದಿರಕ್ಕೆ ತಗಲಿದ್ದ ಮಂದಿರದಲ್ಲೆಯೇ ಕುಳಿತಿದ್ದ ಬೇಗಮ್ ಸಾಹೇಬಳು ಲಗುಬಗೆಯಿಂದ ತಂದೆಯ ಬಳಿಗೆ ಬಂದು “ ಏನಾಜ್ಞೆ? ” ಎಂದು ಕೇಳಿದಳು.

“ ಬೇಗಮ್, ನನಗೊಂದು ಶಾಲು ತಂದು ಹೊಧಿಸಬಾರದೆ? ಚಳಿಯಾಗುತ್ತದೆ.”

ಬೇಗಮ್ನು ಕುಳಿತು ಬೇಗನೆ ಹೋಗಿ ಅತ್ಯುತಮವಾದ ಶಾಲು ತಂದು

ತಂದೆಯ ಮೈಮೇಲೆ ಹಾಕಿ “ ಅಪ್ಪಾ, ಚಳಿಯಾಗುತ್ತಿದೆಯೇ? ಮನಸ್ಸಿಗೂ ಸಂತಾಪವಾಗಿರುವಂತೆ ನಿಮ್ಮ ಮುಖದ ಮೇಲಿಂದ ಊಪಿಸಬಲ್ಲೆನು. ಸಂತಾಪದ ಕಾರಣವೇನೆಂದು ಕೇಳಲಿ? ” ಎಂದು ಬಹು ವಿನಯದಿಂದ ಬೆಸಗೊಂಡಳು.

“ ಮತ್ತಿನ್ನಾವ ವಿಚಾರ ಬೇಗಮ್! ದಾರಾ ಔರಂಗಜೇಬರ ಮೇಲೆ ವಜೀರರನ್ನು ಕೊಂದ ಆರೋಪವಿರುವದಷ್ಟೆ? ಈ ದುಷ್ಕರ್ಮಕ್ಕೆನ್ನೇನು ಮಾಡಲಿ? ಈ ನನ್ನ ಸಿಂಹಾಸನಕ್ಕೆ ಆವುಬ್ಬರೂ ಅಯೋಗ್ಯರು.”

“ ಪ್ರಾಣಹಿಂಸಕನು ಸಿಂಹಾಸನಕ್ಕೆ ಅಯೋಗ್ಯನು ಸರಿ. ಆದರೆ ದಾರಾ ಔರಂಗಜೇಬರಿಬ್ಬರೂ ಕೂಡಿ ಆ ಪಾಪಕೃತ್ಯ ಮಾಡಲಿಲ್ಲ. ಅವರಲ್ಲಿ ಒಬ್ಬನು ಮಾತ್ರ ಮಾಡಿರಬಹುದು. ಒಬ್ಬನು ಸಹಜವಾಗಿ ನಿರ್ದೋಷಿಯೇ.”

“ ಯಾರು ನಿರ್ದೋಷಿಯೆಂದು ಹೇಳಲಿ ಬೇಗಮ್? ದರಾಯನನೇ ದ್ರಾಕ್ಷದಲ್ಲಿ ವಿಷ ಹಾಕಿ ವಜೀರನಿಗೆ ಕೊಡಹೇಳಿದನೆಂದು ಆ ವಜೀರನ ಅಡಿಗೆಯವನು ಹೇಳುತ್ತಾನೆ. ಔರಂಗಜೇಬ ರೋಷನಾರೆಯರು ಅಂಥ ಘೋರತರವಾದ ಕರ್ಮವನ್ನು ಮಾಡಿದರೆಂಬ ಬಗ್ಗೆ ತನ್ನಲ್ಲಿ ಪ್ರಮಾಣಗಳಿಗುಂಟೆಂದು ನನ್ನ ಸುಲೇಮಾನನು ಹೇಳುತ್ತಾನೆ.”

“ ಸುಲೇಮಾನನು ಹೇಳುವದೇ ನಿಜವಾದ ಸಂಗತಿಯೆಂದು ನನಗೆ ತೋರುತ್ತದೆ. ಅಯ್ಯೋ! ನಿಮಗೆ ಹೇಳುವದನ್ನೇ ಮರೆತೆನು!! ವಜೀರನ ಮಗಳಾದ ಶಹರ್‌ಜಾದೆಯನ್ನು ಕರೆಸೆಂದು ನೀವು ನನಗೆ ಆಜ್ಞಾಪಿಸಿದ್ದಿರಲ್ಲ? ಅವಳು ಬಂದಿರುವಳು. ಅವಳಿಗೇನು ಕೇಳುವದನ್ನು ಕೇಳಿರಿ.”

“ ಅಹುದು ಬೇಗಮ್. ಆ ಹುಡುಗಿಯನ್ನು ಹೀಗೆ ಕರೆದು ಕೊಂಡು ಬಾ!”

ಬೇಗಮ್ಮಳು ಶಹರ್‌ಜಾದೆಯನ್ನು ಕರೆಕೊಂಡು ಬಂದಳು. ಬಾದಶಹನು ಅವಳ ಸೌಂದರ್ಯವನ್ನು ನೋಡಿ ಚಕಿತನಾಗಿ “ ಬೇಗಮ್, ಈ ತರುಣಿಯು ನಮ್ಮ ನೂರ್‌ಜಾಹಾನ್ ಬಾದಶಾಹಿನಿಯ ರೂಪದಷ್ಟೇ ರೂಪವತಿಯಾಗಿರುವಳು! ಮಗುವೆ ಶಹರ್‌ಜಾದೆ, ನಾಚಬೇಡ! ನಾನು.

ನಿನ್ನ ಮುತ್ತಾತನಂತಿರುವೆನು.” ಎಂದು ನುಡಿದು ನಕ್ಕನು.

ಬಳಿಕ ಶಹರ್‌ಜಾದೆಯು ಬೇಗಮ್ ಸಾಹೇಬಳ ಸೂಜನೆಯ ಮೇರೆಗೆ, ರೋಶನಾರೆಯೂ, ಹಕೀಮ ದಾವುದನೂ ಕೂಡಿ ವಜೀರರ ಪ್ರಾಣಹಿಂಸೆಗಾಗಿ ಮಾಡಿದ ಒಳಸಂಚಿನ ಸಂಗತಿಗಳನ್ನು ತನಗೆ ತಿಳಿದಷ್ಟರ ಮಟ್ಟಿಗೆ ಹೇಳಿ ರೋಶನಾರೆಯ ಹಣದ ಚೀಲವನ್ನೂ ವಿಷದ ಚೀಟಿನ್ನೂ ತೋರಿಸಿ, ಸರಬತ್ತಿನಲ್ಲಿ ವಿಷವು ಬೆರೆತಿರುವ ಸಂಗತಿಯನ್ನೂ ಹೇಳಿದಳು. ಬಾದಶಹನು ತುಸು ಹೊತ್ತು ಆಲೋಚಿಸಿ “ಶಹರ್‌ಜಾದೆ, ನೀನು ಹೇಳುವುದು ಸತ್ಯವಾಗಿ ತೋರುತ್ತದೆ. ನಾನು ಇನ್ನೊಮ್ಮೆ ಸುಲೇ ಮಾನನೊಡನೆ ಆಲೋಚಿಸಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವೆನು.” ಎಂದು ಹೇಳಿದನು.

“ನನ್ನ ತಾತರೆ, ವಜೀರರಿರುವಾಗಲೇ ಈ ತರುಣಿಯನ್ನು ನಮ್ಮ ಸುಲೇಮಾನ ಸುಲ್ತಾನನಿಗೆ ಕೊಡುವೆವೆಂದು ತಮಗೆ ಅರಿಕೆಮಾಡಿಕೊಂಡಿದ್ದಿಲ್ಲವೆ?” ಎಂದು ಬೇಗಮ್‌ಳು ಕೇಳಿದಳು.

“ಅಹುದು ಬೇಗಮ್ಮ! ವಜೀರರಿರುವಾಗಲೇ ಈ ಕಾರ್ಯವನ್ನು ನಾವು ಮಾಡಲಿಲ್ಲ. ಅದೊಂದು ತಪ್ಪೇ ಆಯಿತು. ಇನ್ನಾದರೂ ಈ ಮಾತಿನ ಬಗ್ಗೆ ನಾನು ಆಲೋಚಿಸುವೆನು.” ಎಂದು ನುಡಿದು ಬಾದಶಹನು ಶಹರ್‌ಜಾದೆಯನ್ನು ಕುರಿತು “ಹೇಗೆ ಶಹರ್‌ಜಾದೆ, ವರನು ನಿನ್ನ ಮನಸ್ಸಿಗೆ ಬಂದನೇನು?” ಎಂದು ಕೇಳಿದನು.

ಶಹರ್‌ಜಾದೆಯು ಸಲಜ್ಜಸ್ಥಿತಳಾಗಿ ತಲೆಬಾಗಿಸಿಕೊಂಡು ನಿಂತು, ಬೇಗನೆ ತನ್ನ ಅವಗುಂಠನವನ್ನು (ಬುರಖಿಯನ್ನು) ಹೊದ್ದುಕೊಂಡಳು.

“ಹುಡುಗೀ, ಸವಿನಗೆಯೇ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ನಿನ್ನ ಮರ್ಯಾದೆಶೀಲತೆಯು ನನ್ನಲ್ಲಿ ನಿನ್ನ ವಿಷಯವಾಗಿ ಆದರವನ್ನುಂಟುಮಾಡಿತು. ಹೋಗಿ ಬಾ! ಬೇಗನೆ ನೀನು ನಮ್ಮ ಸೊಸೆಯಾಗುವಿ. ಆಯಿತೆ?” ಎಂದು ಹೇಳಿ ಶಹಾಜಹಾನನು ಶಹರ್‌ಜಾದೆಗೆ ಅಪ್ಪಣೆಯಿತ್ತನು.

ಶಹರ್‌ಜಾದೆಯನ್ನು ಮೇಣೆಯಲ್ಲಿ ಕುಳ್ಳಿರಿಸಿ ಕಳಿಸಿ ಬೇಗಮ್ಮಳು ಮತ್ತೆ ತಂದೆಯ ಬಳಿಗೆ ಬಂದು “ತಾತರೆ, ಇನ್ನಾದರೂ ದಾರಾಶಹನು

ನಿದೋಷಿಯೆಂದು ನಿಮಗೆ ತಿಳಿಯಿತಲ್ಲವೆ? ಸಿಂಹಾಸನಕ್ಕೆ ಅವನು ಅಯೋಗ್ಯನಾಗಿಲ್ಲವೆಂದು ನಾನು ನಂಬುತ್ತೇನೆ.” ಎಂದು ನುಡಿದಳು.

“ ಈಗಲೇ ಹೇಗೆ ಹೇಳಲಿ? ” ಎಂದು ಶಹಾಜಹಾನನು ವ್ಯಗ್ರನಾಗಿ ಕೇಳಿದನು.

“ ನಿಮ್ಮ ಸಂಶಯದ ವೃತ್ತಿಯು ನಮ್ಮ ಮನೆತನವನ್ನು ಹಾಳು ಮಾಡಿ ಬಿಡುವದು. ಹೀಗೆ ನೀವು ಮೀನ ಮೇಷ ಮಾಡುತ್ತಿರುವದನ್ನು ಕಂಡೆಯೇ ಸುಜಾ, ಔರಂಗಜೇಬ, ಮುರಾದ ಮುಂತಾದವರು ಉತ್ತೇಜನವನ್ನು ತಾಳಿ ಸಿಂಹಾಸನಕ್ಕಾಗಿ ವ್ಯಾಜ್ಯಮಾಡಲಾರಂಭಿಸಿದ್ದಾರೆ. ಈ ಕಲಹಾಗ್ನಿಯು ಬರಬರುತ್ತೆ ಪ್ರದೀಪ್ತವಾಗಿ ಸಮಗ್ರವಾದ ಹಿಂದು ಸ್ಥಾನವನ್ನು ಸುಟ್ಟು ಬೂದಿಯಾಗಿ ಮಾಡುವದು ಕಂಡಿರೋ? ”

“ ನಾನೇನು ಮಾಡಲಿ ನೀನೇ ಹೇಳು! ದಾರಾಶಹನು ಹಿರಿಯ ನಾದರೂ, ಅವನಲ್ಲಿ ಅನೇಕವಾದ ದುರ್ಗುಣಗಳಿವೆಯೆಂದು ಪ್ರತ್ಯಕ್ಷ ಶಾಸ್ತ್ರೇಖಾನರೂ ದಾನಿಶ್ ಮಂದಖಾನರೂ ಸೂಚಿಸುತ್ತಿರುವರು. ಔರಂಗಜೇಬನು ಯೋಗ್ಯನಾಗಿ ಕಂಡರೂ ಅವನು ಹಿರಿಯವನಲ್ಲ.”

“ ಔರಂಗಜೇಬನಲ್ಲಿ ಏನು ಕಂಡಿರುವಿರೆಂದು ಅವನು ಯೋಗ್ಯನೆಂದು ಹೇಳುವಿರಿ? ನಿಮ್ಮ ವಜೀರರನ್ನು ಕೊಲ್ಲಿಸಿದವನೇ ಆವನು! ”

“ ಹಾಗೇಕೆ ಬೇಗಮ್? ಸಾದುಲ್ಲಾಖಾನನು ಸತ್ತ ದಿವಸ ಔರಂಗಜೇಬನು ಆಗ್ರಾ ಪಟ್ಟಣದಲ್ಲಿಯೇ ಇರಲಿಲ್ಲ.” ಎಂದು ಶಹಾಜಹಾನನು ಉತ್ತರವನ್ನಿತ್ತನು.

“ ಅನ್ಯರಿಗೆ ವಜೀರರನ್ನು ಕೊಲ್ಲ ಹೇಳಿ ತಾನು ಬೇಕಾಗಿ ಊರು ಬಿಟ್ಟು ಹೊರಗೆ ಹೋದ ಕಪಟಿಯು ನಿದೋಷಿಯೇ? ಸಾದುಲ್ಲಾಖಾನನು ದರಾಯಸನ ಪಕ್ಷವನ್ನು ವಹಿಸತಕ್ಕವನೆಂದು ತಿಳಿದು ಕ್ರೂರನಾದ ಔರಂಗಜೇಬನು ಆ ವಜೀರರನ್ನು ಕೊಲ್ಲಿಸಿದನಲ್ಲವೆ? ”

ಈ ಮಾತು ಕೇಳಿ ಶಹಾಜಹಾನನು ಕಿಂಚಿತ್ ಚಕಿತನಾಗಿ ಕೆಳಮೋರೆ ಮಾಡಿ “ ಅದಿರಲಿ ಬೇಗಮ್, ಔರಂಗಜೇಬನಂಥ ಶೂರನು ಈ ಹಿಂದುಸ್ಥಾನದಲ್ಲಿ ಯಾರಿರುವರು ಹೇಳು! ” ಎಂದು ಕೇಳಿ ಮಗಳ ಮುಖವನ್ನು ನೋಡಿದನು.

“ಔರಂಗಜೇಬನು ಶೂರನಾದರೆ ನನ್ನ ಅಣ್ಣನಾದ ದಾರಾ ಸುಲ್ತಾನನು ಔರಂಗಜೇಬನಿಗೆ ಇಮ್ಮಡಿಯಾದ ವೀರನು.”

“ಔರಂಗಜೇಬನು ಸತ್ಯಧರ್ಮದಲ್ಲಿ ನಿಜವಾದ ನಿಷ್ಠೆಯುಳ್ಳವನು.”

“ಅವನ ನಿಷ್ಠೆಗೆ ಬಿಂಕಿಲೆ ಹಾಕಲಿ! ಪಿತ್ರಾಜ್ಞೆ ಮೀರುವದನ್ನೂ, ಕೊಲೆ ಮಾಡುವದನ್ನೂ, ಕಪಟಾಚರಣವನ್ನೂ ನಿಮ್ಮ ಔರಂಗಜೇಬನು ಕುರಾಣದಿಂದಲೇ ಕಲಿತುಕೊಂಡನೆನ್ನ ಬೇಕು!”

“ಹೋಗಲಿ ಬಿಡು ಬೇಗಮ್! ಈಗೀಗ ಔರಂಗಜೇಬನು ದಕ್ಷಿಣದ ಸುಭೇದಾರಿಯ ಕೆಲಸವನ್ನು ಒಳ್ಳೆ ಜಾಣ್ಮೆಯಿಂದಲೂ ಜನರು ಮೆಚ್ಚುವಂತೆಯೂ ಮಾಡುತ್ತಿರುವನೆಂದು ನಿತ್ಯದಲ್ಲಿಯೂ ನಮಗೆ ವರ್ತಮಾನಗಳು ಬರುತ್ತಲಿವೆ.”

“ಅಪ್ಪಾ, ಅರಿತೂ ಅರಿಯದವರಂತೆ ಮಾತನಾಡಿದರೆ ನಾನೇನು ಹೇಳಲಿ? ಔರಂಗಜೇಬನಿಗೆ ಕಂದಾಯದ ವ್ಯವಸ್ಥೆಯನ್ನು ಕಡೆಯ ವರೆಗೂ ಮಾಡಲಿಕ್ಕೆ ಬರಲಿಲ್ಲ. ಮುರ್ತಿದಾ ಕುಲೀಖಾನರು ಒಳ್ಳೆ ಪರಿಶ್ರಮ ಮಾಡಿ ದಕ್ಷಿಣದಲ್ಲಿ ಕಂದಾಯದ ಪದ್ಧತಿಯನ್ನು ವ್ಯವಸ್ಥಿತವಾಗಿ ಮಾಡಿ ಕೊಟ್ಟ ಬಳಿಕ ಆ ನಿಮ್ಮ ಸುಪುತ್ರನು ಆ ಪ್ರಾಂತದ ಜಮೀದಾರರನ್ನು ದೂಡಿ ಹಾಕಿ ಅವರ ಸ್ಥಳದಲ್ಲಿ ತನಗೆ ಬೇಕಾದವರನ್ನು ಇರಿಸಿಕೊಂಡಿರುವ ವರ್ತಮಾನವನ್ನು ನೀವು ಕೇಳಿಲ್ಲವೆ? ನಿಮ್ಮ ಮಗನು ಶೂರನಂತೆ! ತೋಫಖಾನೆಯನ್ನು ಹೇಗಿಡಬೇಕೆಂಬದು ಅವನಿಗೆ ತಿಳಿಯಲಿಲ್ಲದ್ದರಿಂದ ಇಲ್ಲಿಂದ ಮೀರಖಾಲಿಲ್ ಸಾಹೇಬರು ಹೋಗಿ ಸೈನ್ಯದ ಎಲ್ಲ ವ್ಯವಸ್ಥೆಯನ್ನು ಸುಸೂತ್ರವಾಗಿ ಮಾಡಿ ಕೊಟ್ಟ ಬಂದ ಬಳಿಕ ಗುಣಮಣಿಯಾದ ಆ ನಿಮ್ಮ ಚಿರಂಜೀವನು ಸೈನ್ಯದಲ್ಲೆಲ್ಲ ತನ್ನ ಪಕ್ಷದವರಾದವರನ್ನು ತುಂಬಿ ಭದ್ರವಾಗಿ ಕುಳಿತುಕೊಂಡಿದ್ದಾನೆ.”

“ಆಗಲಿ ಬೇಗಮ್, ನಿನ್ನಿಚ್ಛೆಯಂತೆಯೇ ಆಗಲಿ. ತೀರಿತೋ ಇಲ್ಲವೋ?”

“ಹತ್ತಾವರ್ತಿ ಹೀಗೆ ಇದೇ ಮಾತಾಡಿ ಅದನ್ನು ಹತ್ತಾವರ್ತಿ ಮುರಿದಿರುವಿರಿ. ನಿಮ್ಮ ಹಿತವನ್ನು ನೀವು ನೋಡಿಕೊಳ್ಳಿರಿ! ನಾನೇನು ಹೇಳಲಿ. ನಿಮ್ಮ ಸಂಶಯದ ವೃತ್ತಿಯಿಂದಲೇ ನೀವು ನಿಮ್ಮ ಮಕ್ಕಳು

ಮೊಮ್ಮಕ್ಕಳು ಕೇಡಿಗೀಡಾದದ್ದನ್ನು ನೋಡಿ ಒಂದು ದಿನ ದುಃಖಿಸಿ ದುಃಖಿಸಿ ಸತ್ತುಹೋಗುವಿರಿ ನಿಷ್ಕೃತ ಮಾತಾಡಿದ್ದಕ್ಕೆ ಸಿಟ್ಟಾಗಬೇಡಿರಿ.”

“ ಇನ್ನು ಮೇಲೆ ನಿಶ್ಚಯವಾಗಿ ನಾನು ದಾರಾಶಹನೇ ಈ ಸಿಂಹಾಸನಾಧಿಪತಿಯಾಗತಕ್ಕವನೆಂದು ಒನರಲ್ಲಿ ಸಾರಿ ಹೇಳುವೆನು.” ಎಂದು ಬಾದಶಹನು ವ್ಯಸನಾಕುಲನಾಗಿ ನುಡಿದನು.

“ ದೈವದಲ್ಲಿ ಇದ್ದಂತಾಗುವದು ! ” ಎಂದು ನುಡಿದು ಬೇಗಮ್ಮಳು ಹೊರಟು ಹೋದಳು.

೧೬

ದೈವವೇ ಕೈಗೊಟ್ಟಿತು

ಔರಂಗಜೇಬನು ದಕ್ಷಿಣದ ಸುಭೇದಾರನಾಗಿ ದೌಲತಾಬಾದಿಗೆ ಬಂದು ಅಲ್ಲಿಯ ಕಾರಭಾರವನ್ನು ಕೈಕೊಂಡನು. ದಕ್ಷಿಣದಲ್ಲಿಯೆ ಸೈನ್ಯಾಧಿಕಾರಿಗಳನ್ನೂ, ಬಲವಂತರಾದ ಪಾಳ್ಯಗಾರರನ್ನೂ ಅವನು ಬಹು ಪರಿಯಾಗಿ ಅನುನಯಿಸಿ ಅವರನ್ನು ತನ್ನ ಇಚ್ಛಾನುಸಾರಿಗಳಾಗಿರುವಂತೆ ಮಾಡಲಾರಂಭಿಸಿದನು. ಯುಕ್ತಿಪ್ರಯುಕ್ತಿಗಳಿಂದ ಅವನು ಹಣವನ್ನು ಕೂಡಿಸುವ ಕ್ರಮವನ್ನಾದರೂ ಇಟ್ಟುಕೊಂಡಿದ್ದನು. ಆದರೆ ವ್ಯಾಪಾರಕ್ಕೆ ಅನುಕೂಲವಾಗಿರುವ ಬಂಗಾಲ ಗುಜರಾಥ ಮುಂತಾದ ಪ್ರಾಂತಗಳಂತೆ ದಕ್ಷಿಣದ ಸಾಂಪತ್ತಿಕ ಸ್ಥಿತಿಯು ಜನ್ನಾಗಿರಲಿಲ್ಲವಾದ್ದರಿಂದ, ಔರಂಗಜೇಬನು ಯೋಚಿಸಿರುವ ಮಹದುದ್ಯೋಗಕ್ಕೆ ಬೇಕಾದಷ್ಟು ಋಣದ ಸಂಚಯವಾಗುವದು ಅಸಂಭವವಾಗಿತ್ತು. ದಿಲ್ಲಿಯ ಸಾಮ್ರಾಜ್ಯದ ಮಹಾ ಸಿಂಹಾಸನವನ್ನಾಕ್ರಮಿಸಬೇಕಾದರೆ ಪ್ರತಿಸ್ಪರ್ಧಿಯಾದ ಯುವ ರಾಜ ದಾರಾ ಸುಲ್ತಾನನೊಡನೆ ಘನಘೋರವಾದ ಸಂಗ್ರಾಮವನ್ನು ಕೈಕೊಳ್ಳದೆ ಅವನಿಗೆ ಮತ್ತೊಂದು ಮಾರ್ಗವಿದ್ದಿಲ್ಲ. ಆದರೆ ದಾರಾನೆಂದರೆ ಆ ಸಮಯದಲ್ಲಿ ಪ್ರತಿಬಾದಶಹನೇ. ಭರತಖಂಡದ ಯಾವತ್ತೂ ಖಂಡಾರವು ಅವನ ಸ್ವಾಧೀನದಲ್ಲಿ! ರಾಜ್ಯದ ಮುಖ್ಯ ಮುಖ್ಯ ಸೇನಾ

ಪತಿಗಳಾದವರು ಸಾರ್ವಭೌಮನ ಜ್ಯೇಷ್ಠ ಪುತ್ರನಾದ ದಾರಾಸುಲ್ತಾನನ ಸಿಂಹಾಸನಾಧಿಕಾರಕ್ಕೆ ಪ್ರತಿಕೂಲರಾದವರಲ್ಲ !

ಶಹಾಜಹಾನ ಬಾದಶಹನು ಮತ್ತೆ ಅಸಾಧ್ಯವಾದ ಬೇನೆಯಿಂದ ಮಲಗಿಕೊಂಡಿರಲು ದಾರಾಶಹನು ಸಕಲವಾದ ಅಧಿಕಾರಗಳನ್ನು ತಾನೇ ತನ್ನ ಕೈಯಲ್ಲಿ ತೆಗೆದುಕೊಂಡು ರಾಜ್ಯವನ್ನಾಳುತ್ತಿದ್ದನು. ಒದ್ದಿವಂತನಾದ ಆ ಯುವರಾಜನು ನೀತಿಯಿಂದಲೂ ನಿಷ್ಪಕ್ಷಪಾತವಾಗಿಯೂ ತಕ್ಕಮಟ್ಟಿಗೆ ಚಾತುರ್ಯದಿಂದಲೂ ರಾಜ್ಯಸೂತ್ರಗಳನ್ನು ನಡಿಸುತ್ತಿರುವದನ್ನು ಕಂಡು ಮಧ್ಯಸ್ಥರಾದ ಸರದಾರರು ದಾರಾ ಸುಲ್ತಾನನೇ ಬಾದಶಹನಾದರೆ ಒಳ್ಳೆದಂದು ಭಾವಿಸಲಾರಂಭಿಸಿದರು. ರೋಶನಾರೆ ಶಾಯಿಸ್ತೇಖಾನರು ಔರಂಗಜೇಬನ ಪಕ್ಷಕ್ಕೆ ಕೆಲಜನ ಅಧಿಕಾರಿಗಳನ್ನು ಸೇರಿಸಿಕೊಂಡಿದ್ದರೂ ರಾಜಾ ಜಸವಂತಸಿಂಗ ನವಾಬ ಕಾಸಮ್‌ಖಾನ ಜವಿನಿ, ರುಸ್ತುಮ್‌ಖಾನ ದಖಿನಿ ಮುಂತಾದಿ ಮಹಾನ್ ಮಹಾನ್ ಪ್ರಭೃತಿಗಳು ಕೇವಲವಾದ ರಾಜನಿಷ್ಠರಾದ್ದರಿಂದ ಅವರು ದಾರಾನ ವಿರುದ್ಧವಾಗಿ ಸರ್ವಥಾ ನಡೆಯತಕ್ಕವರಲ್ಲ. ಸಾದುಲ್ಲಾಖಾನನ ಮರಣದ ವಾರ್ತೆಯನ್ನು ಕೇಳಿ ಔರಂಗಜೇಬನಿಗೆ ಹಾಲುಸಕ್ಕರೆ ಕುಡಿದಂತಾಗಿದ್ದರೂ ಆ ವಜೀರನ ಮರಣದಿಂದ ದಾರಾನ ಪಕ್ಷಕ್ಕೆ ಅಪ್ರತ್ಯಕ್ಷವಾದ ಹಾನಿಯಾಯಿತೇ ಹೊರತಾಗಿ ಔರಂಗಜೇಬನ ಪಕ್ಷಕ್ಕೆ ಪ್ರತ್ಯಕ್ಷವಾದ ಲಾಭವೇನೂ ಆದಂತೆ ಕಾಣಲಿಲ್ಲ. ಸಾದುಲ್ಲಾಖಾನನ ಸ್ವಂತ ಸೈನ್ಯದ ಅಧಿಕಾರಿಗಳು, ಔರಂಗಜೇಬನು ಎಣಿಸಿದಂತೆ, ಅವನ ಪಕ್ಷಕ್ಕೆ ಸೇರಲಿಲ್ಲ.

ರೋಶನಾರಾ ಹಿರಾಸುಲ್ತಾನೆಯರ ಪತ್ರಗಳು ಔರಂಗಜೇಬನಿಗೆ ಆಗಿಂದಾಗ್ಗೆ ಬರುತ್ತಿದ್ದವು. ಅವರ ಮುಖಾಂತರವಾಗಿ ರಾಜಧಾನಿಯಲ್ಲಿಯ ಅಂತರಂಗ ಒಪಿರಂಗವಾದ ಅನೇಕವಾದ ಸಂಗತಿಗಳು ಅವನಿಗೆ ತಿಳಿಯುತ್ತಿದ್ದರೂ ತನ್ನ ಸ್ವಾರ್ಥಸಾಧಕವಾದ ಜಾಲವು ಚನ್ನಾಗಿ ಹಬ್ಬಿಕೊಂಡಿರಲಿಲ್ಲವೆಂಬ ಮನವರಿಕೆಯಾಗಿ ಅವನು ಚಿಂತಾಕುಲನಾಗಿದ್ದನು. ದಾರಾಸುಲ್ತಾನನ ವಿರುದ್ಧವಾಗಿ ಮತ್ತೆ ರೋಶನಾರೆಯು ಬಾದಶಹನ ಮನಸ್ಸನ್ನು ಕಲುಷಿತವಾಗಿ ಮಾಡಲು ಪ್ರಯತ್ನ ಮಾಡು.

ವಳೆಂದರೆ ಅವಳ ಕೈ ಸಾಗದಂತಾಗಿತ್ತು. ರುಗ್ಲನಾಗಿ ಮಲಗಿರುವ ಬಾದಶಹನ ಸಮೀಪಕ್ಕೆ ಹೋಗುವೆನೆಂದರೆ ದಾರಾಶಹನು ಯಾರಿಗೂ ಅಪ್ಪಣೆ ಕೊಡಲೊಲ್ಲನು. ಶಹಾಜಹಾನನ ಪ್ರೀತಿಯ ಮಗಳೂ ದಾರಾನ ಹಿತ್ತೈಕ ನಿಷ್ಕಳೂ ಆದ ಬೇಗಮ್ ಸಾಹೇಬಳು, ಆಸನ್ನಮರಣನಂತಾಗಿ ಮಲಗಿದ ತಂದೆಯ ತಲೆದಿಂಬಿಗೆ ಹೊಂದಿಕೊಂಡು ಅಖಂಡವಾಗಿ ಕುಳಿತಿರುವಳು. ಇದೇ ಸಂಗತಿಯನ್ನು ಕುರಿತು ರೋಶನಾರೆಯು ತನಗೆ ಬರೆದಿರುವ ಪತ್ರವನ್ನು ಓದಿ ಔರಂಗಜೇಬನು ಚಿಂತಾಕುಲನಾಗಿ ಮನಸ್ಸಿನಲ್ಲಿಯೇ ಆಲೋಚಿಸುತ್ತೆ ತನ್ನ ವಿಶ್ರಾಮಮಂದಿರದಲ್ಲಿಯ ಶಯ್ಯೆಯಲ್ಲಿ ಮಲಗಿಕೊಂಡಿದ್ದನು “ನಾನು ಆಗ್ರಾಪಟ್ಟಣವನ್ನು ಬಿಟ್ಟು ಬಂದದ್ದೇ ಹೆಡ್ಡತನವಾಯಿತು! ವಜೀರ ಸಾದುಲ್ಲಾಖಾನನು ಕುತ್ತಿಗೆ ಹಿಡಿದು ನನ್ನನ್ನು ಇತ್ತನೂಕಿದನು. ಅವನಿಗೆ ತಕ್ಕ ಪ್ರಾಯಶ್ಚಿತ್ತವಾಯಿತು ಸರಿ! ಆದರೂ ಸಾಯುಸಾಯುವಾಗ ಆ ಕಪಟಿಯು ನನ್ನ ಶುತ್ತಿಗೆ ಆಡ್ಡಾಗಿ ನಿಂತನು. ಹೊರಟೆದ್ದು ಆಗ್ರಾಪಟ್ಟಣಕ್ಕಾದರೂ ಹೋಗಲಿಯಾ? ಹೋದರೆ ದಂಡೆತ್ತಿಕೊಂಡೇ ಹೋಗಬೇಕು. ಇಲ್ಲದಿದ್ದರೆ ದಾರಾಶಹನು ನನ್ನನ್ನು ಅಲ್ಲಿಯೇ ಹುಗಿದುಬಿಟ್ಟಾನು! ಏನು ಮಾಡಲಿ ದೈವವೆ!” ಎಂದು ವಿಚಾರಿಸುತ್ತೆ ಔರಂಗಜೇಬನು ನಿಟ್ಟುಸುರು ಬಿಚ್ಚನು.

ದೈವಕ್ಕೆ ದೂರಿಕೊಂಡ ಮಾತ್ರದಿಂದಲೋ ಏನೋ ಎಂಬಂತೆ ತತ್‌ಕ್ಷಣವೇ ಅದೇ ದೈವವು ಒಂದು ರೂಪದಿಂದ ಪ್ರತ್ಯಕ್ಷವಾಗಿ ಬಂದು ಅವನಿಗೆ ಕೈಜೋಡಿಸಿಕೊಂಡು ನಿಂತಿತು. ಯಾವನೋ ಒಬ್ಬ ಸರದಾರನು ಔರಂಗಜೇಬನ ಸನ್ನಿಧಾನಕ್ಕೆ ಬಂದು ಬಹು ವಿನೀತನಾಗಿ ಪ್ರಣಾಮ ಮಾಡಿ ಅವನ ಪಾದಪೀಠದ ಬಳಿಯಲ್ಲಿ ಅನರ್ಘವಾದ ಕಾಣಿಕೆಗಳಿಂದ ತುಂಬಿದ ತಬಕವನ್ನೂ ಜರತಾರಿಯ ಚೀಲದಲ್ಲಿದ್ದ ಒಂದು ಪತ್ರವನ್ನೂ ಇರಿಸಿದನು. ಸುಲ್ತಾನನು ಆ ಪತ್ರವನ್ನೋದಿ ಪರಮ ಸಂತುಷ್ಟನಾಗಿ ಮುಗುಳು ನಗೆ ನಕ್ಕು “ಸರದಾರ ಸಾಹೇಬರೆ, ವಜೀರ ಮೀರಜುಮ್ಲಾ ಸಾಹೇಬರವರು ಆರಾಮವಾಗಿರುವರಷ್ಟೆ?” ಎಂದು ಪ್ರಶ್ನಮಾಡಿ ಉಪಹಾರ ಹುಕ್ಕಾ (ಹೊಗೆಸೊಪ್ಪು ಸೇದುವ ನಲಿಕೆ) ಗಳನ್ನು ಕೊಟ್ಟು ಆ ಸರದಾರನನ್ನು ಬಹು ಪರಿಯಾಗಿ ಸಂಭಾವಿಸಿದನು. ಸಾಧಾರಣನಾದ

ಓರ್ವ ಸರದಾರನಿಗೆ ಔರಂಗಜೇಬನಂಥ ಚಕ್ರವರ್ತಿ ಸಂಭವನು ಇಂತಿಷ್ಟು ಆದರವನ್ನು ತೋರಿಸಲು, ಆ ಪತ್ರದಲ್ಲಿರುವ ಸಂತೋಷವನಕವಾದ ಸಂಗತಿಯಾದರೂ ಯಾವದು ಎಂದು ವಾಚಕರು ಬಹು ಕುತೂಹಲಯುತರಾಗಿ ನಮ್ಮನ್ನು ಕೇಳಬಹುದು. ಪತ್ರವೇ ನಮ್ಮ ಬಳಿಯಲ್ಲಿರಲು ಬಾಯಿಮಾತಿನಿಂದೇಕೆ ಹೇಳೋಣ? ವಾಚಕರೆ, ನೀವೇ ಈ ಪತ್ರವನ್ನು ಓದಿಕೊಳ್ಳಿರಿ; ಆ ಪತ್ರವೆಂದರೆ ದೊಡ್ಡದೊಂದು ಗ್ರಂಥವೇ ಆಗಿರುವದು.

“ ಹುಜೂರ್ (ಪ್ರಭುಗಳೆ), ನಾನು ಗೋವಳಕೊಂಡದ ಅಬ್ದುಲ್ಲಾ ಕುತುಬಶಹನಿಗೆ ಮಿಗಲಾದ ಸಹಾಯವನ್ನು ಮಾಡಿ ಅವನ ರಾಜ್ಯವನ್ನು ಸ್ಥಿರಗೊಳಿಸಿ ಹಬ್ಬಿಸಿದ ಸಂಗತಿಯು ತಮ್ಮ ಚರಣಗಳಿಗೂ ಸಕಲಲೋಕಕ್ಕೂ ವಿದಿತವಾಗಿರುವದಷ್ಟೆ? ಕಲ್ಯಾಣಕರ್ತನಾದ ನನಗೆ ಆ ಸುಲ್ತಾನನು ಸಂಪೂರ್ಣವಾಗಿ ಕೃತಜ್ಞನಾಗಬೇಕಲ್ಲವೆ? ಆದರೆ ಕೃತಘ್ನನಾದ ಅಬ್ದುಲ್ಲಾನು ದ್ರೋಹ ಮಾಡಿ ನನ್ನನ್ನೂ ನನ್ನ ಕುಟುಂಬದವರನ್ನೂ ವಿಪತ್ತಿನಲ್ಲಿ ನೂಕಿ ಘಾತವನ್ನು ಮಾಡುವ ಯತ್ನದಲ್ಲಿರುವನು. ರಾಜಕಾರಣಕ್ಕಾಗಿ ನಾನು ಗೋವಳಕೊಂಡದಿಂದ ಕರ್ನಾಟಕದಲ್ಲಿ ಒಂದಿರುವ ಸಂಧಿಯನ್ನು ಸಾಧಿಸಿ ಅಬ್ದುಲ್ಲಾ ಶಹನು, ರಾಜಧಾನಿಗೆ ಬರಲು ನನಗೆ ಪ್ರತಿಬಂಧ ಮಾಡಿದ್ದಾನೆ. ಗೋವಳಕೊಂಡವನ್ನು ಬಿಟ್ಟು ಹೊರಗೆ ಹೋಗಲು ನನ್ನ ಮಗನಿಗೂ ಕುಟುಂಬದವರಿಗೂ ಅಪ್ಪಣೆಯಿಲ್ಲ. ನನ್ನ ಪ್ರಾಣಕ್ಕೂ ಮಾನಕ್ಕೂ ಕೂಡಿಯೇ ಹಾನಿ ಬಂದೊದಗಿದಂತೆ ನಿಶ್ಚಯವಾಗಿ ತೋರುತ್ತದೆ. ನಾನು ನಿರಪರಾಧಿಯಾಗಿದ್ದರೂ ನೀಚನಾದ ಆ ಸುಲ್ತಾನನು ಬೀಭತ್ಸವಾದ ದೊಂದು ಆರೋಪವನ್ನು ನನ್ನ ಮೇಲೆ ಹೂರಿಸಿದ್ದಾನೆ. ದಿಲ್ಲಿಶ್ವರರ ಚಿರಂಜೀವರಾದ ತಾವು ಉದಾರರೂ, ಕೈಕೊಂಡ ಕಾರ್ಯವನ್ನು ಪಂಥದಿಂದ ನಿರ್ವಹಿಸುವವರೂ ಎಂದು ನಂಬಿ ನಾನು ಶರಣಾಗತನಾಗಿರುತ್ತೇನೆ. ದಾಸನನ್ನು ಕಾಪಾಡಬೇಕು; ಶರಣಾಗತನಾದ ನಾನು ದಿಲ್ಲಿಯ ಸಿಂಹಾಸನಕ್ಕೆ ಯಥಾಶಕ್ತಿಯಾಗಿ ಒಂದು ಅಲ್ಪವೇಯನ್ನು ಮಾಡಿಯೇ ಔರಂಗಜೇಬ ಸುಲ್ತಾನರ ಕೃಪಾಪಾತ್ರನಾಗಬೇಕೆಂದು ಆಲೋಚಿಸಿರುತ್ತೇನೆ ಚಿತ್ತೈಸಬೇಕು.

ಗೋವಳಕೊಂಡದ ಅನೀತನುಯವಾದ ರಾಜ್ಯವನ್ನು ಮುರಿದು ಹಾಕಿ ಅದನ್ನು ದಿಲ್ಲಿಯ ಸಾಮ್ರಾಜ್ಯಕ್ಕೆ ಸೇರಿಸಬೇಕೆಂಬ ಉದಾರವಾದ ಹೇತುವು ತಮ್ಮ ದಿವ್ಯಚಿತ್ತದಲ್ಲಿ ವಾಸಮಾಡಿಕೊಂಡಿರುವ ವರ್ತಮಾನವು ಈ ದಾಸನಿಗೆ ಕರ್ಣಪರಂಪರವಾಗಿ ತಿಳಿದಿದೆ. ನಾನಿಲ್ಲಿ ನಿವೇದಿಸಿದ ಸೂಚನೆಗಳನ್ನು ಸುಲ್ತಾನರವರು ಪರಾಮರ್ಶಿಸಿದರೆ ಕಾರ್ಯವು ನಿಷ್ಕಂಟಕವಾಗಿಯೂ ಸುಸಾಧ್ಯವಾಗಿಯೂ ನೆರವೇರುವದೆಂದು ನಂಬುತ್ತೇನೆ. ಸುಲ್ತಾನರವರು ವಿಲಂಬ ಮಾಡದೆ ನಾಲ್ಕೈದು ಸಾವಿರ ಜನ ಗಟ್ಟಿಗರಾದ ರಾವುತರನ್ನು ಕಟ್ಟಿಕೊಂಡು ಮಾರ್ಗಕ್ರಮಣದ ಶ್ರಮಗಳನ್ನು ಲೆಕ್ಕಿಸದೆ ಜಾಗೃತೆಯಾಗಿ ಗೋವಳಕೊಂಡದ ಮೇಲೆ ಸಾಗಿ ಹೋಗಬೇಕು. ಫಯಣದ ಮೇಲೆ ಫಯಣ ಮಾಡಿ ತೀವ್ರವಾಗಿ ನಡೆದು ಹೋದರೆ ದೌಲತಾ ಬಾದದಿಂದ ಗೋವಳಕೊಂಡವು ಹದಿನೈದೇ ದಿನಗಳ ಹಾದಿಯು. ಹೀಗೆ ಸಾಗಿ ನಡೆದಿರುವ ಸುಲ್ತಾನರವರ ಪರಿವಾರವು ಯಾರದು, ಎಲ್ಲಿಗೆ ಪ್ರಯಾಣ ಮಾಡುತ್ತಿಲ್ಲಿದೆ? ಎಂದು ಮಾರ್ಗದಲ್ಲಿ ಯಾರಾದರೂ ಚಕಿತ್ಸಕರು ಪ್ರಶ್ನೆ ಮಾಡಿದ್ದಾದರೆ 'ಶಹಾಜಹಾನ್ ಬಾದಶಹರ ನಿಯೋಗಿಗಳಾದ ಸರದಾರರೋರ್ವರು ಕೆಲವೊಂದು ಮಹತ್ವದ ರಾಜಕಾರಣಕ್ಕಾಗಿ ಗೋವಳಕೊಂಡದ ಕುತುಬಶಹರೊಡನೆ ಮಾತುಕಥೆ ನಡಿಸಲಿಕ್ಕೆ ಪರಿವಾರದೊಂದಿಗೆ ಹೊರಟಿದ್ದಾರೆ' ಎಂಬ ಸುದ್ದಿಯನ್ನೇ ಹೇಳತಕ್ಕದ್ದು; ಹೊರತಾಗಿ ಔರಂಗಜೇಬ ಸುಲ್ತಾನರು ಬಿಜಯಮಾಡಿರುವರೆಂಬ ವಾರ್ತೆ ಕೂಡ ಯಾರಿಗೂ ಸಿಕ್ಕದಂತೆ ವ್ಯವಸ್ಥೆಯಿದ್ದರೆ, ಉಗುರಿಲೆ ಹೋಗುವದಕ್ಕೆ ಕೊಡಲಿಯನ್ನು ಹಿಡಿಯಬೇಕಾಗಲಿಕ್ಕಿಲ್ಲ.

* " ಭಾಗಾನಗರದಲ್ಲಿಯ ಡಬೀರನು. (ಪರರಾಯರ ನಿಯೋಗಿ

* ಭಾಗಾನಗರ:— ಗೋವಳಕೊಂಡದ ಘರ್ವದ ಸುಲ್ತಾನನಾಡ ಮಹಮದ ಕುಲಿ ಕುತುಬಶಹನೆಂಬ ವನೋಪನು ತನ್ನ ರಾಜಧಾನಿಯಿಂದ ಏಳು ಮೈಲಿನ ಅಂತರದ ಮೇಲೆ ಜಲಸಮೃದ್ಧಿಯುಳ್ಳಡ್ಡೂ ಅರೋಗ್ಯನುಯವಾದಡ್ಡೂ ಆಗಿರುವ ದೊಂದು ಸ್ಥಾನದಲ್ಲಿ ಹೊಸದೊಂದು ನಗರಿಯನ್ನು ಕಟ್ಟಿ ಅದಕ್ಕೆ, ತನ್ನ ಪ್ರಿಯತಮ ಯಾದ ಭಾಗಮತಿಯೆಂಬ ಭೋಗಿನಿಯ ಹೆಸರಿನ ಮೇಲಿಂದ " ಭಾಗಾನಗರ " ಎಂಬ ಹೆಸರನ್ನಿಟ್ಟನು. ಈ ವಿಲಾಸಶ್ರಿಯು ಗೋವಳಕೊಂಡದ ಭದ್ರವಾದ

ಗಳಿಗೆ ಸ್ವಾಗತವನ್ನು ನೀಡಿ ಅವರಿಗೆ ರಾಜದರ್ಶನವನ್ನು ಮಾಡಿಸುವ ಅಧಿಕಾರಿಯು) ಕೇವಲವಾಗಿ ನನ್ನ ವಿಶ್ವಾಸಪಾತ್ರನು, ನನ್ನ ಸಮಾಪದ ಆಪ್ತನು, ನನ್ನಿಂದಲೇ ಮುಂದಾದವನು. ತಾವೂ ತಮ್ಮ ರಾವುತರೂ ಭಾಗಾನಗರದ ಮುಂದೆ ಹೋಗಿ ನಿಂದಿರುವದೊಂದೇ ತಡ, ಆ ಡಬೀರನೂ, ಬೇರೆ ದೊಡ್ಡ ದೊಡ್ಡ ಅಧಿಕಾರಿಗಳೂ ದಿಲ್ಲಿಯ ನಿಯೋಗಿಯ ಸ್ವಾಗತಕ್ಕಾಗಿ ಸಿದ್ಧರಾಗಿ ನಿಂತೇ ಇರುವರು. ತಿಲಮಾತ್ರವಾದರೂ ಸಂಶಯಕ್ಕೆ ಆಸ್ಪದವಾಗದೆ ತಾವು ಭಾಗಾನಗರಲ್ಲಿ ಸುಖರೂಪವಾಗಿ ಸೇರುವಿರಿ.

ಬಳಿಕ ಡಬೀರನು ತಮ್ಮನ್ನೂ ಕೆಲಜನ ಪರಿವಾರದವರನ್ನೂ ರಾಜದರ್ಶನಕ್ಕಾಗಿ ಕುತುಬಶಹನ ತೋಟದಲ್ಲಿರುವ ವಿಶ್ರಾಮಮಂದಿರಕ್ಕೆ ಕರೆನೊಯ್ಯುವನು. ಶಿಸ್ಮಾಚಾರದ ಮೇರೆಗೆ ಅಬ್ದುಲ್ಲಾಶಹನು ಬಾದಶಹರ ಆಜ್ಞಾಪ್ರದವಾದ ಸಂದೇಶಪತ್ರವನ್ನು ನಿಯೋಗಿಗಳಾಗಿ ತಮ್ಮ ಹಸ್ತದಿಂದ ಸ್ವೀಕರಿಸುವದಕ್ಕಾಗಿ ತನ್ನ ಸಿಂಹಾಸನವನ್ನು ಬಿಟ್ಟು ನಾಲ್ಕು ಹೆಜ್ಜೆ ಮುಂದೆ ಬರುವನು. ಆ ಸುಸಂಧಿಯನ್ನು ಸಾಧಿಸಿ ತಮ್ಮ ಪರಿವಾರದವರು ಆ ಹತಭಾಗ್ಯನಾದ ರಾಜನನ್ನು ಅಲ್ಲಿಗೆ ಹಿಡಿದು ಕಟ್ಟಿಬಂದಿ ಯನ್ನಾಗಿ ಮಾಡಿದ ಕೂಡಲೆ ತಮ್ಮ ರಾವುತರ ಪಡೆಯು ಅರಮನೆಗೆ ಮುತ್ತಿಗೆ ಹಾಕುವಂತೆ ಮಾಡಿದರೆ ಕುತುಬಶಾಹೀ ರಾಜ್ಯದ ಇತಿಶ್ರೀಯು ಅಷ್ಟರಿಂದಲೇ ಆಯಿತೆಂಬುದಕ್ಕೆ ಸಂಶಯವೇ ಇಲ್ಲ.

“ಈ ಅಭಿಯೋಗಕ್ಕೆ ತಗಲುವ ವೆಚ್ಚ ವನ್ನೆಲ್ಲ ನಾನು ಕೊಡುವದಲ್ಲದೆ, ಔರಂಗಜೇಬ ಸುಲ್ತಾನರವರು ದೌಲತಾಬಾದದಿಂದ ಗೋವಳಕೊಂಡಕ್ಕೆ ಹೋಗಿ ಮರಳಿ ದೌಲತಾಬಾದಕ್ಕೆ ಬರುವ ವರೆಗೆ, ದಿನ ಒಂದಕ್ಕೆ ಏನತ್ತು ಸಾವಿರ ರೂಪಾಯಿಗಳಂತೆ ಹಿಡಿದಷ್ಟು ದಿನಸಗಳ ಲೆಕ್ಕ ಮಾಡಿ

ಕೋಟಿಯ ನಿಕಟದಲ್ಲಿಯೆ ಇರುವದರಿಂದ ಅದಕ್ಕೆ ಮಹಮದ ಕುತುಬಶಹನು ಕೋಟಿಕೊತ್ತಳಗಳನ್ನು ಕಟ್ಟಿಸಲಿಲ್ಲ. ಆ ವಿಲಾಸಿಯಾದ ಸುಲ್ತಾನನ ತರುವಾಯದವರು ಅದಕ್ಕೆ ಹೈದರಾಬಾದವೆಂಬ ಮಹಮದೀ ಹೆಸರನ್ನಿಟ್ಟರೂ ಅಲ್ಲಿಯ ನಿವಾಸಿಗಳು ಅದಕ್ಕೆ ನಾಡಿಕೆಯಲ್ಲಿ ಭಾಗಾನಗರವೆಂದೇ ಕರೆಯುತ್ತಿದ್ದರು. ಅ ಹೈದರಾಬಾದವೇ ಈಗಿನ ನಿಜಾಮಸಾಹೇಬರ ರಾಜಧಾನಿಯು.

ಹಣವನ್ನು ಕಾಣಿಕೆಯಾಗಿ ಕೊಡುವೆನು. ಶ್ರುತವಿರಬೇಕು! ತಮ್ಮ ಪಾದಸೇವಾಪೇಕ್ಷಿಯಾದ ಈ ಅಮಿರ ಜುಮ್ಲಾನಿಗೆ ನಿರಂತರವಾದ ಸೇವಾಸ್ಥಾನವನ್ನು ದಯಪಾಲಿಸುವದು ಸುಲ್ತಾನರನ್ನು ಸರ್ವಥಾ ಕೂಡಿದೆ.”

೧೭

ಅಮಿರ ಮಿರಜುಮ್ಲಾ

ಮೊಗಲರ ಆಳಿಕೆಯಲ್ಲಿ ಪರ್ಶಿಯಾ (ಇರಾಣ) ದಿಂದ ಹಿಂದು ಸ್ಥಾನಕ್ಕೆ ಬಂದು ಸಾಧಾರಣವಾದ ಸ್ಥಿತಿಯಿಂದ ಒಳ್ಳೆ ಘನತೆಗೇರಿ ದಂಥ ಅನೇಕ ಜನರಲ್ಲಿ “ ಮಿರಜುಮ್ಲಾ ” ಎಂಬವನೊಬ್ಬನಾಗಿದ್ದನು. ಮಿರಜುಮ್ಲಾನ ನಿಜವಾದ ಹೆಸರು ಸೈಯ್ಯದ ಮಿರಜುಮ್ಲಾನಾದ ಅದ್ರುಸ್ತಾನಿ ಎಂಬದಾಗಿತ್ತು. ಇಸ್ಪಾಹಾನ್ ಪಟ್ಟಣದ ಸಮೀಪದಲ್ಲಿರುವ ಅದ್ರುಸ್ತಾನದ ನಿವಾಸಿಯು ಇವನಾಗಿದ್ದರಿಂದ ಇವನಿಗೆ ಅದ್ರುಸ್ತಾನಿ ಎಂಬ ಅಡ್ಡ ಹೆಸರು. ಮಿರಜುಮ್ಲಾನು ವಿದ್ಯಾವಂತನೂ ಒಳ್ಳೆ ಚತುರನೂ ಸಾಹಸಿಯಾದ ಎದೆಗಾರನೂ ಚಾತ್ರಾ ಶೂರನೂ ಆಗಿರುವ ದನ್ನು ಕಂಡು ಪರ್ಶಿಯಾ ದೇಶದ ಧನಾಧ್ಯನಾದ ವ್ಯಾಪಾರಸ್ತನೊಬ್ಬನು ಇವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹಿಂದುಸ್ತಾನಕ್ಕೆ ಬಂದನು. ಧೂರ್ತನಾದ ಈ ಅನುಯಾಯಿಯು ಸಮಯ ದೊರೆತಾಗ ತನ್ನ ಕೈ ಸಾಧಿಸಿಕೊಂಡು ಬೇಗನೆ ಶ್ರೀಮಂತನಾದನು. ಯಜಮಾನರ ಕೆಲಸವನ್ನು ಉಪಕಾರಕ್ಕಾಗಿ ಮಾಡಿದವನಂತೆ ಮಾಡಿ ಮಿರಜುಮ್ಲಾನು ತಾನೊಂದು ಸ್ವತಂತ್ರವಾದ ಉದ್ಯೋಗವನ್ನು ನಡಿಸಿ ಅನೇಕ ಜನ ಸರದಾರ, ಅಮಿರ, ಉಮ್ರಾವರ ಸ್ನೇಹವನ್ನು ಗಳಿಸಿ ಹೆಸರುವಾಸಿಗಿಯೇ ಕೂಳಿತನು.

ಮುಂದೆ ಕೆಲವೊಂದು ನಿಮಿತ್ತವಾಗಿ ಅವನು ಉತ್ತರದಿಂದ ದಕ್ಷಿಣಕ್ಕೆ ಬಂದು ಗೋವಳಕೊಂಡದ ರಾಜ್ಯದಲ್ಲಿ ಕಾಲೂರಿ ನಿಂತ

ಕೊಂಡನು. ಆ ಕಾಲದಲ್ಲಿ ಗೋವಳಕೊಂಡದ ಸುಲ್ತಾನನಾದ ಅಬ್ದುಲ್ಲಾ ಕುತುಬಶಹನು ಚಿಕ್ಕ ವಯಸ್ಸಿನವನಾಗಿದ್ದನು. ಬಾಲರಾಜನ ಕಾಲ ವೆಂದರೆ ಸ್ವಾರ್ಥಪರಾಯಣರಾದ ಧೂರ್ತರಿಗೆ ಸುಗ್ಗಿಯ ಕಾಲವೇ ಸರಿ. ಅಂಥ ಮಹಾಪರ್ವದಲ್ಲಿ ಮಿರಜುಮ್ಲಾನಂಥ ಮಹಾ ಸಾಹಸಿಯಾದ ಧೂರ್ತನು ತನ್ನ ಮಂತ್ರ-ತಂತ್ರಗಳನ್ನು ಸಾಧಿಸಿಕೊಳ್ಳದೆ ಬಿಡುವನೆ? ಅವನು ರಾಜಕಾರಣಗಳಲ್ಲಿ ಸೇರಿ ಅಲ್ಲಿಯ ಸರದಾರ ಸೇನಾಪತಿಗಳಿಗೆ ಅವಶ್ಯಕನಾಗಿದ್ದ ನಲ್ಲದೆ ಮೆಲ್ಲಮೆಲ್ಲನೆ ಅವರಲ್ಲಿ ಭೇದಗಳನ್ನು ಹುಟ್ಟಿಸಿ ಎಲ್ಲರಿಗೂ ಮಿರಿ ನಿಂತನು. ಮಂತ್ರಾಲೋಚನೆಗಳಲ್ಲಿ ನಿಪುಣನೂ ಯುದ್ಧ ಕಲೆಯಲ್ಲಿ ಪ್ರವೀಣನೂ, ಸಕ್ಕರೆಯ ಸವನುಡಿಯವನೂ, ಎರ್ಚ ಸ್ಸುಳ್ಳ ಮುಖಲಕ್ಷಣದವನೂ ಆದ ಆ ವಿಲಕ್ಷಣನಾದ ಪುರುಷನು ಗೋವಳ ಕೊಂಡದ ಮಂತ್ರಮಂಡಳವನ್ನು ಬೇಗನೆ ಹಿಂದಕ್ಕೊತ್ತಿ ತಾನೇ ಅಲ್ಲಿಯ ವಜೀರನಾದನು.

ಆಯಾಸವಿಲ್ಲದೆ ಬೇಡಿಬೇಡಿದ ಹಾಗೆ ಬಯಕೆಗಳು ಕೈಗೊಡುತ್ತೆ ನಡೆದಿರಲು ಮನುಷ್ಯನಲ್ಲಿ ಮಹತ್ವಾಕಾಂಕ್ಷೆಯು ಹೆಚ್ಚುತ್ತೆ ನಡೆಯುವದು ಸಹಜವಾದ ಮಾತು. ಮಿರಜುಮ್ಲಾನಲ್ಲಿ ಮಹತ್ವಾಕಾಂಕ್ಷೆಯು ಹೆಚ್ಚಾಯಿತು. ಅನಾಯಕವಾದ ಆ ರಾಜ್ಯದಲ್ಲಿ ಅವನು ತನ್ನದೊಂದು ಸ್ವತಂತ್ರದ ದೊಡ್ಡ ಸೇನೆಯನ್ನು ಇಟ್ಟುಕೊಂಡು ಸುಲ್ತಾನನಿಗೂ ಆಧಿಕಾರಿಗಳಿಗೂ ಭೀತಿಯನ್ನು ತೋರಿಸಿ ರಾಜ್ಯದಲ್ಲಿ ಬೇಕುಬೇಕಾದ್ದನ್ನು ಮಾಡಲಾರಂಭಿಸಿದನು. ಕರ್ನಾಟಕದಲ್ಲಿಯೆ ಚಿಕ್ಕದೊಡ್ಡ ರಾಜರನ್ನೂ ಪಾಳ್ಯಗಾರರನ್ನೂ ಸುಲಿದು ಅವನು ಹೇರಳವಾದ ಹಣವನ್ನೆತ್ತಿಕೊಂಡು ಒಯ್ಯುವನು. ಹಿಂದೂಜನರ ದೇವಾಲಯಗಳನ್ನು ಭ್ರಷ್ಟ ಮೂಡಿ ಮೂರ್ತಿಗಳನ್ನೊಡೆದು ಅಲ್ಲಿ ಇದ್ದದ್ದು ಬಿದ್ದದ್ದನ್ನೆಲ್ಲ ತನ್ನ ಪಾಲು ಮಾಡಿಕೊಂಡನು. ರತ್ನಾಕರವೆಂದೆನ್ನಿಸಿಕೊಂಡ ಗೋವಳಕೊಂಡ ಪ್ರಾಂತದಲ್ಲಿ ಖನಿಗಳ ಕಟ್ಟಳೆಯೆಲ್ಲ ಮಿರಜುಮ್ಲಾನ ಕೈಯಲ್ಲೆಯೇ ಇದ್ದ ಮೂಲಕ ಅವನು ಅಲ್ಲಿ ಸಿಕ್ಕಿದ ಉತ್ತಮೋತ್ತಮವಾದ ರತ್ನಗಳನ್ನೆಲ್ಲ ತಾನೇ ನುಂಗಿ ನೀರು ಕುಡಿದನು. ಮಿರಜುಮ್ಲಾನ ಪುನೆಯಲ್ಲಿ ಮೂವತ್ತು ಮೂರು ಮಣ ವಜ್ರಗಳೇ ಇದ್ದವಂತೆ! (ಇಪತ್ತು ರೂಪಾಯಿ

ಭಾರವುಳ್ಳದ್ದು ಒಂದು ಸೇರಾದರೆ ನಾಲ್ಕತ್ತು ಸೇರಿಗೆ ಒಂದು ಮಣ) ಇಷ್ಟರ ಮೇಲಿಂದ ವಜೀರನ ಸಂಪತ್ತಿನ ಲೆಕ್ಕವನ್ನು ವಾಚಕರೆ ನೀವು ಕಟ್ಟಬಲ್ಲರಾ? ಮೂವತ್ತುಮೂರು ಮಣ ಇಂಗಿನ ಅಡಿಗೆ ಎಷ್ಟಾಯಿತೆಂಬದನ್ನು ನೀವೇನು ಹೇಳಬಲ್ಲರಿ?

ಅಬ್ದುಲ್ಲಾ ಕುತುಬಶಹನು (ಗೋವಳಕೊಂಡದ ಸುಲ್ತಾನನು) ಪ್ರಬುದ್ಧನಾನ ಬಳಿಕ ತಾನೂ ತನ್ನ ರಾಜ್ಯವೂ ಮಿರಜುಮ್ಲಾನ ಹಿಡಿಕೆಯಲ್ಲಿ ದೃಢವಾಗಿ ಸಿಕ್ಕಿರುವ ಸಂಗತಿಯನ್ನರಿತು ಒಳ್ಳೇ ಚಿಂತೆಯಲ್ಲಿ ಮುಳುಗಿ ಹೋಗಿದ್ದನು. ಹೊಟ್ಟೆಯಲ್ಲಿ ಬೆಳೆದಿರುವ ಆ ಪ್ರಬಲವಾದ ಗುಮ್ಮವನ್ನು ಸಹಸಾ ಹಿರಿದು ತೆಗೆಯುವದೆಂದು? ಇರಗೊಟ್ಟರೆ ನಿಶ್ಚಯವಾಗಿ ಪ್ರಾಣಕ್ಕೆ ಹಾನಿಯು! ರಾಜ್ಯದ ಮಂತ್ರಿ ಸೇನಾನಾಯಕರೆಲ್ಲ ಮಿರಜುಮ್ಲಾನ ಅನುಜೀವಿಗಳು. ಅಬ್ದುಲ್ಲಾಶಹನ ಅಂತರಂಗವೆಲ್ಲ ಮಿರಜುಮ್ಲಾನ ಕರ್ಣಪಿಶಾಚಕ್ಕೆ ತಿಳಿಯದೆ ಇರುತ್ತಿದ್ದಿಲ್ಲ. ಸುಲ್ತಾನನು ಜಾಣನೂ, ನೀತಿವಂತನೂ, ತಕ್ಕಮಟ್ಟಿಗೆ ಶೂರನೂ ಆಗಿದ್ದರೂ ವಿಲಕ್ಷಣವಾದ ವ್ಯಕ್ತಿಯಾಗಿದ್ದ ಮಿರಜುಮ್ಲಾನ ತೇಜಸ್ಸಿನ ಮುಂದೆ ಆ ದುರ್ಬ್ಯವಿಯಾದ ಸುಲ್ತಾನನ ಬೆಳಕು ಎಷ್ಟುಮಟ್ಟಿಗೂ ಬೀಳದಾಯಿತು. ಆದರೂ ಅಬ್ದುಲ್ಲಾಶಹನು ತನಗೆ ಅನುಕೂಲವಾದ ಕಾಲವು ಎಂದಾದರೂ ಬಂದೀತೆಂದು ನಂಬಿ ಸುಮ್ಮನೆ ಕಾಲಕ್ಷೇಪ ಮಾಡುತ್ತಿದ್ದನು.

ಪದಾರ್ಥವು ಮುಂಗೈಗೆ ಬರುವ ವರೆಗೆ ಅದನ್ನು ನೆಕ್ಕಬಹುದಲ್ಲದೆ ಮೊಳಕೈಗೆ ಬಂದ ಮೇಲೆ ಹಾಗೆ ಮಾಡುವದು ಸರಿಯಲ್ಲ ವಷ್ಟೆ? ವಜೀರನ ಅತ್ಯಾಚಾರಗಳು ಮರ್ಯಾದೆಯನ್ನು ಮೀರಿದವು. ಆ ದುರಾತ್ಮನು ಉಂಡಮನೆಯ ಜಂತಿಗಳನ್ನು ಎಣಿಸಲಿಕ್ಕೆ ಹಿಂದೆ ಮುಂದೆ ನೋಡಲಿಲ್ಲ. ರಾಜಮಾತೆಯು ತಾರುಣ್ಯಾವಸ್ಥೆಯನ್ನು ದಾಟಿದವಳಾಗಿದ್ದರೂ ಸಶಕ್ತಳೂ ತುಂಬಿದ ಮೈಯುಳ್ಳವಳೂ ರೂಪವತಿಯೂ ಆಗಿರುವದರಿಂದ ಅವಳನ್ನೂ ಸಿಲಾಸಿನಿಯಾದ ತರುಣಿಯಂತೆ ಕಾಣುತ್ತಿದ್ದಳು. ಮಿರಜುಮ್ಲಾನು ಅವಳೊಡನೆ ಸಲಿಗೆಯನ್ನು ಮಾಡಿ ಪಾತಕಿಯಾದನು. ಈ ವರ್ತಮಾನವು ಅಬ್ದುಲ್ಲಾಶಹನಿಗೆ ತಿಳಿದು ಬಂದ ಬಳಿಕ ಅವನು ಕ್ರೋಧ

ಸಂತಪ್ತನಾಗಿ ಹಾನಿ ಲಾಭಗಳನ್ನೆಣಿಸದೆ ವಜೀರನಿಗೆ ತಕ್ಕ ತಿಕ್ಕೆಯನ್ನು ವಿಧಿಸಲೇಬೇಕೆಂದು ನಿಶ್ಚಯಿಸಿದ್ದನು. ಈ ಶಹಕ್ಕೆ * ನಾ-ಶಹವಾಗಿ ವಿಾರಜುಮ್ಲಾನು ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಪತ್ರವನ್ನು ಬರೆದನು.

೧೮

ಏಕುಜೇಕುಗಳೊಂದಾದವು !

ವಿಾರಜುಮ್ಲಾನ ಅಚರಣ ನೀತಿಗಳಲ್ಲಿ ದೋಷಗಳೆಷ್ಟೇ ಇದ್ದರೂ, ತತ್ಕಾಲೀನರಾದ ಅತಿರಥಿ ಮಹಾರಥಿಗಳಲ್ಲಿ ಅವನ ಮೇಲೆ ಕೈಮಾಡಿ ತೋರಿಸುವವರಾದ ಪರಾಕ್ರಮಿಗಳು ಹಿಂದುಸ್ಥಾನದಲ್ಲಿ ವಿರಳರನ್ನುವ ದಕ್ಕೆ ತಿಲಮಾತ್ರವೂ ಸಂದೇಹವಿಲ್ಲ. ರಾಜನೀತಿಯಲ್ಲಿ ಯಾದರೂ ಆ ಪಾರಸೀಕನು ಶಕುನಿಗೆ ಸಮಾನನಾದವನು. ಅವನ ಸಂಪತ್ತಿನ ನೆಲೆ ಯಾದರೂ ಯಾರಿಗೆ ತಾನೆ ಜನ್ಮಾಗಿ ತಿಳಿದಿತ್ತು? ಮಹತ್ವಾಕಾಂಕ್ಷಿ ಯಾದ ಔರಂಗಜೇಬನಿಗೆ, ಹೀಗೆ ಸರ್ವತೋಭದ್ರನಾಗಿರುವ ಮಹಾ ವ್ಯಕ್ತಿಯಾದ ವಿಾರಜುಮ್ಲಾನ ಸಂಗ್ರಹವನ್ನು ಮಾಡುವದು ಆ ಸಮಯ ದಲ್ಲಿ ಕೇವಲವಾಗಿ ಅವಶ್ಯವಾಗಿರುವುದರಿಂದ ಗೋವಳಕೊಂಡದ ಅಭಿ ಯೋಗವನ್ನು ಅವನು ಹಾಡಿಹರಿಸಿದನು.

ರಣರಂಗದಲ್ಲಿ ಸಡ್ಡು ಹೊಡೆದು ನಿಂತು ಅಪ್ರತಿಮವಾದ ಪರಾ ಕ್ರಮದಿಂದ ಕಾದಿ ಶತ್ರುಗಳ ಹೆಡಕು ಮುರಿಯಬಲ್ಲವನಾದ ಔರಂಗ ಜೇಬನಿಗೆ ವಿಾರಜುಮ್ಲಾನು ತೋರಿಸಿ ಕೊಟ್ಟ ಕಾರ್ಯಕ್ರಮವು ನಾಟಕದ ಕಥಾಭಾಗದಂತೆ ವಿನೋದಪ್ರದವಾಗಿ ತೋರಿದ್ದರಿಂದ ಆ ಹೊಸ ಮಾದ

* ಶಹ ನಾ-ಶಹ:—ಚತುರಂಗದ ಆಟದಲ್ಲಿ ಮಾವುತ ರಾವುತನಾಗಲಿ, ಒಂಟಿಯ ವನಾಗಲಿ ವಿರುದ್ಧ ಪಕ್ಷದ ರಾಜನ ಮೇಲೆ ಏರಿ ಹೋಗಿರಲು ಅದಕ್ಕೆ “ಶಹ” ಎಂತಲೂ, ಆ ಸಂಕಟದ ನಿವಾರಣಾರ್ಥವಾಗಿ ಪ್ರತಿಪಕ್ಷಿಯು ಯೋಚಿಸಿದ ಉಪಾಯಕ್ಕೆ “ನಾ-ಶಹ” ಎಂತಲೂ ಆ ಆಟದ ಪರಿಭಾಷೆಯು.

ರಿಯ ಸಾಹಸದ ಕೆಲಸವನ್ನು ಅವನ್ನು ಒಳ್ಳೇ ಔತುಕೈದಿಂದ ಕೈ ಕೊಂಡನು.

ದಿಲ್ಲಿಯ ಬಾದಶಹನ ರಾಯಭಾರಿಯು ಐದಾರು ಸಾವಿರ ಜನ ರಾವುತರನ್ನು ಕಟ್ಟಿಕೊಂಡು ಕುತುಬಶಾಹೀ ರಾಜ್ಯದಲ್ಲಿ ಸೇರಿ ಪಯಣ ಗತಿಯಿಂದ ಭಾಗಾನಗರದ ಮಾರ್ಗವಾಗಿ ನಡೆದಿದ್ದನು. ಆ ನಿಯೋಗಿಗೆ ನಿಂತಲ್ಲಿ ನೀರನ್ನೂ ಕುಳಿತಲ್ಲಿ ಮಣಿಯನ್ನೂ ಗ್ರಾಮಗ್ರಾಮಗಳ ಅಧಿಕಾರಿಗಳು ಸಿದ್ಧ ಮಾಡಿಟ್ಟಿರುವುದರಿಂದ, ಧಾವಿಸಿ ನಡೆದಿರುವರಾದ ಅವನ ಪಡೆಯವರಿಗೆ ಮಾರ್ಗಕ್ರಮಣದ ತಾಪವೆಷ್ಟು ಮಾತ್ರವೂ ಕಂಡು ಬರಲಿಲ್ಲ. ಭಾಗಾನಗರದಲ್ಲಿಯಂತೂ ಆ ಜನರ ಸ್ವಾಗತ ಮಹೋತ್ಸವವು ಅಸ್ರತಿಮವಾಗಿಹೋಯಿತು. ರಾಯಭಾರಿಯವರು ಅಧ್ಯಾಪ್ತವಾದವನ್ನು ನೀಗಿ ಪ್ರಸನ್ನ ಮನಸ್ಸಿನವರಾದರೆಂಬ ವರ್ತಮಾನವನ್ನರಿತ ಬಳಿಕ ಡಬೀರನು ಅವರನ್ನು ಒಳ್ಳೇ ಸಂಭ್ರಮದೊಂದಿಗೆ ರಾಜದರ್ಶನಕ್ಕಾಗಿ ಕರೆಕೊಂಡು ಹೋದನು.

ರಾಜೋದ್ಯಾನದ ಮಧ್ಯದಲ್ಲಿ ವಿರಾಜಿಸುತ್ತಿರುವ ರಮಣೀಯವಾದ ಮಂದಿರವನ್ನು ದಿಲ್ಲಿಯ ನಿಯೋಗಿಗಳ ಸನ್ಮಾನಾರ್ಥವಾಗಿ ಬಹುಪರಿಯಾಗಿ ಅಲಂಕರಿಸಿದ್ದರು. ಸಿಂಗರಿಸಿದ ಕುದುರೆಗಳನ್ನೇರಿಕೊಂಡಿರುವ ರಾವುತರು ಆ ರಾಜಮಂದಿರದ ಬೀದಿಯ ಎರಡೂ ಮಗ್ಗಲಿಗೂ ಸಾಲು ಗಟ್ಟಿಕೊಂಡು ನಿಂತಿದ್ದರು. ಅಧಿಕಾರಿಗಳು ನಿಯೋಗಿಯನ್ನೂ ಅವನ ಪರಿವಾರದವರಾದ ಹತ್ತೆಂಟು ಜನ ಸರದಾರರನ್ನೂ ಒಳ್ಳೇ ಆದರದೊಂದಿಗೆ ಮಂದಿರದಲ್ಲಿ ಕರೆತಂದರು. ಶಿಷ್ಟಾಚಾರದ ಮೇರೆಗೆ ನಮಸ್ಕಾರ ಚಮತ್ಕಾರಗಳೂ, ಕಾಣಿಕೆಗಳ ಕೊಡ ತೆಗೆದುಕೊಳ್ಳೋಣವೂ ಮುಗಿದ ಬಳಿಕ, ಇನ್ನು ಅಬದುಲಾಶಹನು ತನ್ನ ಸಿಂಹಾಸನವನ್ನು ಬಿಟ್ಟಿದ್ದು ನಿಯೋಗಿಯ ಕೈಯಿಂದ ದಿಲ್ಲಿಶ್ವರನ ಸಂದೇಶವತ್ರವನ್ನು ತೆಗೆದು ಕೊಳ್ಳಲು ದ್ಯುಕ್ತನಾಗುವನು, ಅಷ್ಟರಲ್ಲಿ ರಾಜನ ಹಿಂಭಾಗದಲ್ಲಿ ನಿಂತಿರುವ ಬ್ರಾಹ್ಮಣ ಸರದಾರನೋರ್ವನು ಅಬುಲ್ಲಾನ ಅಂಗಿಯನ್ನು ಹಿಡಿದು ಜಗ್ಗಿ “ಪ್ರಭೋ ತಡೆಯಿರಿ! ಎನೋ ಭಯಂಕರವಾದ ಮೋಸವಿರುವ ದಾಗಿ ತೋರುತ್ತದೆ. ಆ ಮುದುಕನು ರಾಯಭಾರಿಯಲ್ಲ. ಅವನು

ಮುದುಕನೂ ಅಲ್ಲ. ಕಪಟಿಯಾದ ಔರಂಗಜೇಬನು ವೇಷಧಾರಿಯಾಗಿ ಬಂದಿರುವನು. ಇನ್ನು ನೀವು ನಿಮಿಷಮಾತ್ರವೂ ತಡಮಾಡದೆ ಈ ಅಂತಃಪುರದಲ್ಲಿ ಸೇರಿ ಮುಂದೆ ಕಂಡ ಹಾದಿಯನ್ನು ಕೈಕೊಂಡು ಪಾರಾಗಿ ಹೋಗಿರಿ; ಇಲ್ಲದಿದ್ದರೆ ಘಾತವಾಗುವದು” ಎಂದು ಎಳ್ಳವ್ಯಾದರೂ ಹಾವಭಾವಗಳನ್ನು ಮಾಡದೆ ಸಹಜವಾದ ಮಾತು ಹೇಳಿದಂತೆ ಹೇಳಿದನು. ತರುಣನಾದ ಕುತುಬಚಹನು ಒಂದೇ ಹಾರಿಕೆಯಲ್ಲಿ ಅಂತಃಪುರದ ಬಾಗಿಲಕ್ಕೆ ಬಂದು ಒಳಗೆ ಹೋಗುತ್ತಿದ್ದನು. ಮುಚ್ಚಿಕೊಂಡನು.

ಔರಂಗಜೇಬನಾದರೂ ವಿಲಂಬ ಮಾಡದೆ ತನ್ನ ರಾವುತರನ್ನು ಕರೆಯಿಸಿ ಅರಮನೆಗೆ ಮುತ್ತಿಗೆ ಹಾಕಿ ಎಲ್ಲ ಬಾಗಿಲಗಳನ್ನು ಮುರಿದು ಅಂತಃಪುರದ ಮರ್ಯಾದೆಯನ್ನು ಕೂಡ ಲೆಕ್ಕಿಸದೆ ಒಳಹೋಗುತ್ತ ಎಲ್ಲ ಕಡೆಯಲ್ಲಿಯೂ ಅಬ್ದುಲ್ಲಾನನ್ನು ಹುಡುಕಿ ನೋಡಿದನು. ಆದರೆ ಆ ರಾಜನು ಒಬ್ಬ ರಾವುತನ ಕುದುರೆಯನ್ನು ತೆಗೆದುಕೊಂಡು ಅಡ್ಡ ಹಾದಿ ಬಿದ್ದು ಒಳ್ಳೇ ಜಾಗ್ರತೆಯಿಂದ ಗೋವಳಕೊಂಡದ ಕೋಟಿಯಲ್ಲಿ ಸೇರಿಕೊಂಡು ಬಿಟ್ಟಿದ್ದನು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬ ವಿಷಾದದ ದಂಶದಿಂದ ಸಂತಪ್ತನಾದ ಔರಂಗಜೇಬನು ಕೋಟಿ ಕೊತ್ತಲಗಳ ಆಧಾರವಿಲ್ಲದೆ ನಿಂತಿರುವ ವಿಲಾಸಪುರಿಯಾದ ಭಾಗಾನಗರದಲ್ಲಿ ಹೋಗುತ್ತ ಕೈಗೆ ಬಂದಂತೆ ಸುಲಿಗೆ ಮಾಡಿ ಮನಬಲ್ಲಂತೆ ಹಾವಳಿ ಮಾಡಿದನು. ಅರಮನೆಯು ಸುಟ್ಟುಹೋದದ್ದರಿಂದ ರಾಜವಿಲಾಸೋಚಿತಿಯರಾದ ಅಂತಃಪುರದ ನಾರಿಯರು ಉದ್ಯಾನದ ಗಿಡಗಂಟಿಗಳ ಮರೆಯಲ್ಲಿ ಹುದುಗಿಕೊಂಡು ಕುಳಿತು ಗದಗದನೆ ನಡುಗುತ್ತಿದ್ದರು. ಸೈನಿಕರು ಧನಕನಕಗಳನ್ನು ಅಪಹರಿಸಿದ್ದಲ್ಲದೆ ಅಂಗಂಗಡಿಯಲ್ಲಿಯ ಸರಕುಗಳನ್ನು ಓಣಿಗೀಡಾಡಿದರು. ಮನೆಗಳಲ್ಲಿ ಅಲಂಕಾರಕ್ಕಾಗಿ ಇರಿಸಿದ ಚಿತ್ರಪಟಕನ್ನಡಿಗಳನ್ನು ಒಡೆದು ಹಾಕಿದರು. ಸುವಾಸಿನಿಯರ ಮಂಗಲಸೂತ್ರಗಳನ್ನು ಕೂಡ ಬಲಾತ್ಕಾರದಿಂದ ಹರಿದುಕೊಂಡರು. ದೇವರ ಪೆಟ್ಟಿಗೆವುಸ್ತುಕಗಳು ಚಲ್ಲಾಪಿಲ್ಲೆಯಾಗಿ ಬಿದ್ದಿರುವದನ್ನು ಕಂಡು ಸುಶೀಲರಾದ

ಬ್ರಾಹ್ಮಣರು ವ್ಯಸನಪಟ್ಟರು. “ಅಯ್ಯೋ! ನಮ್ಮಷ್ಟಗಳಿರಾ, ವ್ರತದ ಉಸ್ತಿನಕಾಯಿಗಳನ್ನು ದಯಮಾಡಿ ಮುಟ್ಟಬೇಡಿರಿ ಕಂಡಿರಾ!” ಎಂದು ವಿಧವೆಯರು ಬಹುಪರಿಯಾಗಿ ಹೇಳಿಕೊಂಡರೂ ಆ ಯವನರು ಆ ಮಾತು ಲೆಕ್ಕಿಸದೆ ಗಡಿಗಳನ್ನು ಮುಟ್ಟಿ ಒಡೆದು ಹೋದರು.

ಭಾಗಾನಗರದ ಸುಲಿಗೆಯಾದ ಬಳಿಕ ಔರಂಗಜೇಬನು ಗೋವಳ ಕೊಂಡಕ್ಕೆ ಮುತ್ತಿಗೆ ಹಾಕಿಕೊಂಡು ಕುಳಿತನು. ಇಷ್ಟೆಲ್ಲ ಪ್ರತಾಪಕ್ಕೆ ಕಾರಣನಾಗಿದ್ದ ಮಿರಜುಮ್ಲಾನು ಅಲ್ಲಿ ನಡೆದಿರುವ ಸಮಾಚಾರಗಳನ್ನು ವಾಳತಿಯ ಮೇಲಿಂದ ಅರಿತುಕೊಂಡು ತಾನೂ ತನ್ನ ದಂಡು ಕಟ್ಟಿಕೊಂಡು ಔರಂಗಜೇಬನಿಗೆ ಬಂದು ಕೂಡಿದನು. ಗೋವಳಗೊಂಡದ ಕೋಟಿಯು ಅಭೇದ್ಯವಾಗಿದ್ದರೂ ಒಳಗೆ ತಕ್ಕಷ್ಟು ಸೈನ್ಯವಿದ್ದಿಲ್ಲ. ಅನ್ನ ಸಾಮಗ್ರಿಯಾದರೂ ಅಷ್ಟಕ್ಕಷ್ಟೆಯೇ ಆಗಿತ್ತು. ಈ ಸಮಾಚಾರವು ಮಿರಜುಮ್ಲಾನಿಗೆ ಚೆನ್ನಾಗಿ ತಿಳಿದಿತ್ತಾದ್ದರಿಂದ ಇಂದಿಲ್ಲ ನಾಳೆಗಾದರೂ ಕೋಟಿಯು ತಮ್ಮ ಕೈವಶವಾಗುವದೆಂದು ಆಲೋಚಿಸಿ ಔರಂಗಜೇಬನೂ ಮಿರಜುಮ್ಲಾನೂ ವಿಶೇಷವಾದ ಸಾಹಸವನ್ನು ಮಾಡಿ ದಣುಕೊಳ್ಳುವ ದೇಕೆಂದೆನಿಸಿ ಆರಾಮವಾಗಿ ಮುತ್ತಿಗೆಯನ್ನಿಟ್ಟುಕೊಂಡು ಕುಳಿತರು. ತಿಂಗಳೆರಡು ತಿಂಗಳ ವರೆಗೆ ಮುತ್ತಿಗೆಯು ಬಿದ್ದೇ ಇತ್ತು.

ಈ ಅವಧಿಯಲ್ಲಿ ಔರಂಗಜೇಬ ಮಿರಜುಮ್ಲಾನು ಪರಸ್ಪರ ಯೋಗ್ಯತೆಗಳನ್ನು ಚೆನ್ನಾಗಿ ಅರಿತವರಾಗಿ ಅವರಿರ್ವರೂ ಪರಮ ಸ್ನೇಹಿತರಾದರು. ಪರಸ್ಪರರು ಪರಸ್ಪರರಿಗೆ ಮನಃಪೂರ್ವಕವಾಗಿ ಸಹಾಯವನ್ನು ಮಾಡತಕ್ಕದೆಂದು ಅವರಿರ್ವರೂ ಅಣೆ ಕ್ರಿಯೆಗಳನ್ನು ಕುರಾಣಿಗಳನ್ನು ಬಡಿಬಡಿದು ಮಾಡಿದರು. ಏಕುಜೇಕುಗಳೊಂದಾದವು. ಔರಂಗಜೇಬನು ತನ್ನ ಅಭಿಷ್ಟ ಮಹತ್ವಾಕಾಂಕ್ಷೆಗಳನ್ನೆಲ್ಲ ಆ ಧುರೀಣನಾದ ಇರಾಣಿಯ ಮುಂದೆ ತೋಡಿಕೊಂಡನು. ಈವರೂ ಕೂಡಿ ಅನೇಕವಾದ ಯುಕ್ತಿಪ್ರಯುಕ್ತಿಗಳನ್ನು ಕಲ್ಪಿಸಿದರು. ಒಬ್ಬರ ತಲೆಮೆಟ್ಟಿ ಒಬ್ಬರು ಹಾರುವಷ್ಟು ಜಾಣರವರು. ಆದರೆ ಈವರಿಗೂ ಗುರುವಾಗಿ ತಕ್ಕಂಥ ಪರಮ ಗುರುವು ಆ ಕಾಲದಲ್ಲಿ ಒಬ್ಬನಾದರೂ ಹುಟ್ಟಿರಲಿಲ್ಲವಾದ್ದರಿಂದ ಅವರ ಮಾಡಿಟ್ಟ ಹಂಚಿಕೆಗಳೇ ನಿಶ್ಚಯವಾಗಿ ಯಶಸ್ಕರ

ವಾದ್ಯವೆಂಬದಕ್ಕೆ ಸಂದೇಹವಿದ್ದಿಲ್ಲ.

ಔರಂಗಜೇಬನ ಹೆಗಲಿಗೆ ಹೆಗಲಾಗಿ ಬಂದು ಮಿರಜುಮ್ಲಾನು ನಿಂತನಾದ್ದರಿಂದ ಹಿಂದುಸ್ಥಾನದ ಇತಿಹಾಸವೆಂಬ ಪ್ರಚಂಡವಾದ ಪ್ರವಾಹವು ತನಗಾಗಿ ಮಾಡಿದ ಸ್ವಾಭಾವಿಕವಾದ ಪಾತ್ರವನ್ನು ಬಿಟ್ಟು, ಮಿರಜುಮ್ಲಾ ಔರಂಗಜೇಬರು ಕಡಿದಿಟ್ಟ ಕಾಲುವೆಯ ಗುಂಟೆ ಹರಿದದ್ದರಿಂದ ಜಗತ್ತಿನಲ್ಲಿಯ ರಾಜಕೀಯ ಸಾಮಾಜಿಕ ವಿಷಯಗಳ ಉನ್ನತಿ ಅವನತಿಗಳಲ್ಲಿ ಪ್ರಮಾಣವಿಲ್ಲದ ಹೆಚ್ಚು ಕಡಿಮೆಯಾಗಿ ಹೋಯಿತೆಂದು ಸೇಳಲಭ್ಯಂತರವಿಲ್ಲ.

೧೯

नूनंहिते कविषरा विपरीत बोधा ।

ये नित्यमाहुरबला इति कामिनीनां ॥

“ ದರಾಯಸ್, ಗೋವಳಕೊಂಡದ ಸುಲ್ತಾನನ ಜಿಟಣವೀಸನಾದ ರಾಮಚಂದ್ರ ಪಂಡಿತನು ಬರೆದಿರುವ ಪತ್ರವನ್ನು ನೀನು ಓದಿದೆಯೇನು? ” ಎಂದು ದಾರಾ ಸುಲ್ತಾನನ ಅಕ್ಕನಾದ ಬೇಗಮ್ ಸಾಹೇಬನು ಕೇಳಿದಳು.

“ ಓದಿದೆನು. ಅದರಲ್ಲಿ ಏನಿದೆ? ಔರಂಗಜೇಬನು ಗೋವಳಕೊಂಡದ ಸುಲ್ತಾನನನ್ನು ಯುದ್ಧದಲ್ಲಿ ಹತ್ತಿಗೆ ತಂದಿರುವನೆಂದು, ರಾಜ್ಯದ ಕಿಚ್ಚಿಗಾಗಿ ಪಂಡಿತನು ಹಾಗೆ ಬರೆದಿರುವನು. ಆದರೆ ಅವನ ಕೋರಿಕೆಯನ್ನು ಕೇಳುವವರಾರು? ” ಎಂದು ಪೂರ್ವಾಪರಗಳನ್ನು ಚನ್ನಾಗಿ ವಿಚಾರಿಸದೆ, ಸರಲಸ್ವಭಾವದವನಾದ ಯುವರಾಜನು ಉತ್ತರವನ್ನಿತ್ತನು.

“ ಗೋವಳಕೊಂಡದ ಸುಲ್ತಾನರು ನಮ್ಮ ಪ್ರಭುತ್ವಕ್ಕೆ ವಿಧೇಯರಾಗಿ ನಡಕೊಳ್ಳುತ್ತಿದ್ದು ಅಪರಾಧಿಯಾಗದವನಾದ ಅಬ್ದುಲ್ಲಾ ಶಹನೊಡನೆ ನಾವು ಕಾಲು ಕೆದರಿ ಯುದ್ಧ ಮಾಡುವದು ಸರಿಯಾಗೆ ತೋರುವಿಲ್ಲ ” ಎಂದು ಸುಲೇಮಾನ್ ಸುಖೋನು ಅಭಿಪ್ರಾಯವನ್ನಿತ್ತನು.

“ యాకే సులేమాన్! నమ్మ అకబర బాదశహరు దక్షిణ దల్లియ యావత్తు రాజ్య గళన్ను మురిదు హాకబీకేంబ విచార దల్లి రల్లి వే? ” ఎందు దారాశహను మగన అభిప్రాయవన్ను కేళి కేండు ఆదరదింద ప్రశ్నమాడిదను.

సులేమానను వినయదింద తండ్రికి ప్రణామ మాడి “ హాగి మహాత్మరాద అకబర బాదశహర విచారవిత్తు సరి. ఆదర ఆ సావభామశ్రేష్ఠ రిగింతలూ డ్దా ద నితియింద నమ్మ రాజ్య వన్నుళువ అధికారవు నమగిరువడెండు నాను నంబుత్తేనే ” ఎందు నుడిదను.

“ దారా, గోవళకేండుద బడ సుల్తానను నిశ్చయవాగి నిరపరాధియు. అవను అపరాధియే ఎండు నాను క్షణమాత్ర గ్రహిసిదరూ బాదశహర ఆజ్ఞయన్నాగలి, నిన్న ఆజ్ఞయన్నాగలి తేగేదుకొళ్ళదే ఔరంగజేబును గోవళకేండుద మేలే దండెత్తి హోదద్దు సవధా అక్షమ్యవాద మాతు! ” ఎందు బేగమ్ సాహేబళు సూచిసిదళు.

“ అక్షమ్యవాద మాతు, సందేహవిల్ల! ఆదర గోవళ కేండుద మేలే దండెత్తి హోగలు ఔరంగజేబును నన్న అప్పణి యన్ను కేళికేండ్రిదరే నాను నిజవాగి కేట్టే కేండుత్తిదేను. సులేమానన అభిప్రాయవవు బేరియాగిద్దరూ చింతయిల్ల! ” ఎందు యువరాజును మగన ముఖవన్ను నోడి నగుత్తి నుడిదను.

“ ఈ అభియోగద కారణవన్నాదరూ నిలను కేళిరువి యేను నన్న ప్రియ బంధువే? ” ఎందు బేగమ్ళు కింఛిత్ కుపితళాగి కేళిదళు.

“ ఎను? ననగే చన్నాగి తిళిదిల్ల. ”

“ సాధుపురుషనే, ఔరంగజేబును దంభకాగి తోడుత్తి. రువ ఫకిరన వేషవు నినగే చన్నాగి ఒప్పుత్తిత్తు! గోవళ

ಕೊಂಡದ ಅಬ್ದುಲ್ಲಾನ ಝುನಾನಾ [ಅಂತಃಪುರ] ದಲ್ಲಿ, ಪಾಪಿಯಾದ ಮಿರಜುಮ್ಲಾನು ಯೊಕ್ಕು ಅಲ್ಲಿ ಅವನ ಮಾತೆಯೊಡನೆ ಸವಿಗಾರಿಕೆ ಮಾಡಿದ ಅಪರಾಧಕ್ಕಾಗಿ ಆ ದುಷ್ಟನಿಗೆ ಶಾಸನಗೈಯ್ಯುವದು ಅಬ್ದುಲ್ಲಾನ ಕರ್ತವ್ಯವಷ್ಟೆ? ಮಿರಜುಮ್ಲಾನ ವ್ಯಭಿಚಾರಕ್ಕೆ ಅಬ್ದುಲ್ಲಾನು ಅನುಕೂಲನಾಗದಿದ್ದ ಅಪರಾಧಕ್ಕಾಗಿ ಔರಂಗಜೇಬನು ಆ ಬಡ ಸುಲ್ತಾನನ ಕುತ್ತಿಗೆಗೆ ಉರುಲು ತಂದಿರುವ ದುರ್ವಿಚಾರಕ್ಕೆ ನಮ್ಮ ಭಾವೀ ಚಕ್ರವರ್ತಿಗಳೇ, ನೀವು ಸಮ್ಮತಿಸುವಿರಾ? ”

“ ಓಗಿರುವದೇನು ಬೇಗಮ್ ಸಾಹೇಬ? ನನಗೆ ಗೊತ್ತಾಗಲಿಲ್ಲ ”

“ ಝುನಾನಾದ ಅಭದ್ರವಾದ ಸಂಗತಿಯು ಹಾಗಿರಲಿ! ನಮ್ಮ ಔರಂಗಜೇಬ ಸುಲ್ತಾನರು ಕೇವಲವಾಗಿ ಮಿರಜುಮ್ಲಾನ ರಕ್ಷಣಕ್ಕಾಗಿ ಈ ಅಭಿಯೋಗವನ್ನು ಕೈಕೊಂಡಿರಲಿಕ್ಕಿಲ್ಲ. ಮಿರಜುಮ್ಲಾನೆಂದರೆ ಅದೊಂದು ಅಸಾಧ್ಯವಾದ ವ್ಯಕ್ತಿಯು. ಅವನನ್ನು ಸಂಗ್ರಹಿಸುವದು ಅವರಿಗೆ ಈ ಕಾಲಕ್ಕೆ ಅವಶ್ಯವಾಗಿ ಬೇಕಾಗಿದೆ. ಗೋವಳಕೊಂಡದ ರಾಜ್ಯವು ಔರಂಗಜೇಬರ ಹಸ್ತಗತವಾದರೆ ಅವರೂ ಮಿರಜುಮ್ಲಾನೂ ಸಮ್ಮಿಲಿತರಾಗಿ ದಿಲ್ಲಿಯ ಸಾಮ್ರಾಜ್ಯಕ್ಕೆ ಪ್ರತಿಸ್ಪರ್ಧಿಗಳೇ ಆಗಿ ಕುಳ್ಳಿರುವರು. ಓಗಿ ಅನೇಕವಾದ ವಿಚಾರಗಳ ಮೂಲಕ ಗೋವಳಕೊಂಡದ ರಾಜ್ಯವನ್ನು ಸದ್ಯಕ್ಕೆ ಉಳಿಸುವದು ನಮಗೆ ಅತ್ಯವಶ್ಯವಾದ ಮಾತಾಗಿರುವದು. ಇದರ ಮೇಲೆ ಯುವರಾಜರ ಇಚ್ಛೆಯೇ ಪ್ರಮಾಣವು! ” ಎಂದು ಸುಲೇಮಾನನು ಸೂಚಿಸಿದನು.

“ ಇಚ್ಛೆಯೇತರದು! ಈ ಪ್ರಸಂಗದಲ್ಲಿ ದಾರಾಶಹ, ಮತ್ತೊಂದು ವಿಚಾರ ಮಾಡದಲಿ, ಗೋವಳಕೊಂಡದ ಮುತ್ತಿಗೆಯನ್ನು ಈಗಿಂದೀಗಲೆ ತಿಗೆಯತಕ್ಕದ್ದೆಂದು ನೀನು ಔರಂಗಜೇಬನಿಗೆ ಆಜ್ಞಾಪತ್ರವನ್ನು ಬರೆ. ಔರಂಗಜೇಬನು ದಕ್ಷಿಣದಲ್ಲಿ ಪ್ರಬಲನಾದರೆ ನಿನ್ನ ಕುತ್ತಿಗೆ ಮಾತ್ರ ಉಳಿಯಲಿಕ್ಕಿಲ್ಲ! ಬಾದಶಹರು ಜೀವಂತರಿರುವಾಗಲೆ ದುರ್ವಿಚಾರದ ವನಾದ ಆ ನಿನ್ನ ತಮ್ಮನು ನಿಮ್ಮನ್ನೆಲ್ಲರನ್ನು ಮುರಿದು ಹಾಕಿ ದಿಲ್ಲಿಯ ಸಿಂಹಾಸನವನ್ನು ಆಕ್ರಮಿಸುವ ವಿಚಾರದಲ್ಲಿರುವನೆಂದು ನಾನು ನಿನಗೆ ಅನೇಕಾವರ್ತಿ ಸೂಚಿಸಿದ್ದರೂ ನಿನಗೆ ಬುದ್ಧಿ ಬರಲೊಲ್ಲದು! ” ಎಂದು

ಬೇಗಮ್‌ಳು ಒಳ್ಳೇ ಆಗ್ರಹಪೂರ್ವಕವಾಗಿ ಮಾತನಾಡಿದಳು

“ ಬೇಗಮ್, ನಿನ್ನ ವಿಚಾರವು ಸರಿಯಾದದ್ದು. ಪತ್ರ ಕಂಡಾ ಕ್ಷಣವೇ ಗೋವಳಕೊಂಡದ ಮುತ್ತಿಗೆಯನ್ನು ತೆಗೆಯಬೇಕೆಂದು ನಾನೀ ಗಲೇ ಔರಂಗಜೇಬನಿಗೆ ಬರೆಯುವೆನು. ಕಪಟಿಯಾದ ಔರಂಗಜೇಬನು ಮೊನ್ನೆ ಇಲ್ಲಿಂದ ದಕ್ಷಿಣಕ್ಕೆ ಹೋಗುವಾಗ ನನ್ನ ಕಾಲಿಗೆ ಬಿದ್ದು ಕ್ಷಮೆ ಬೇಡಿಕೊಂಡು ಇನ್ನು ಮುಂದೆ ತಾನು ನನಗೆ ವಿಧೇಯನಾಗಿ ನಡಕೊಳ್ಳುವೆನೆಂದು ಬಹುಪರಿಯಾಗಿ ಹೇಳಿಕೊಂಡದ್ದರಿಂದ ನಾನು ಮೋಸದಲ್ಲಿ ಬಿದ್ದಿದ್ದೆನು” ಎಂದು ದಾರಾಶುಹನು ಕಣ್ಣೆರೆದವನಾಗಿ ನುಡಿದನು.

ಇಲ್ಲಿಯ ಬಿಲದ ಜಾಯಿಗೆ ಸ್ವಸ್ಥವಾಗಿ ಕುಳಿತ ಬೆಕ್ಕಿನಂತೆ ಔರಂಗಜೇಬನು ಗೋವಳಕೊಂಡದ ಕೋಟೆಗೆ ಮುತ್ತಿಗೆ ಹಾಕಿಕೊಂಡು, ಶತ್ರುಗಳು ನಿಸ್ಸಂದೇಹವಾಗಿ ಕೈವಶರಾಗುವರೆಂಬ ನೆಚ್ಚಿಗೆಯಿಂದ ಯಥಾ ಸುಖವಾಗಿ ಕುಳಿತುಕೊಂಡಿದ್ದನು. ರಾತ್ರಿಯಲ್ಲಿ ಮಿರಜುಮ್ಲಾ ನೊಡನೆ ಆಪ್ತಾಲೋಚನಗೈಯುತ್ತಲೂ ತನ್ನ ಪಕ್ಷದವರಿಗೆ ಪತ್ರಪಳಿಗೆಗಳನ್ನು ಬರೆಯುತ್ತಲೂ, ಹಗಲು ಬೇಟೆ, ಆಟನೋಟ, ಆಹಾರವಹಾರಗಳಲ್ಲಿಯೂ ಆ ದೃಶ್ಯಾನನಾದ ಸುಲ್ತಾನನು ಕಾಲಕಳೆಯುತ್ತೆ ಚನ್ನಾಟೆ ದಲ್ಲಿದ್ದನು. ಪೀಗೆ ಔರಂಗಜೇಬನು ಮನೋಲ್ಲಾಸದ ಸುಖಮಯವಾದ ಸ್ಥಿತಿಯಲ್ಲಿ ಒಂದು ರಾತ್ರಿ ಮಲಗಿರಲು ಮಧ್ಯರಾತ್ರಿಯ ಸಮಯದಲ್ಲಿ ತನ್ನ ಪರ್ಯಂಕದ ಬಳಿಯಲ್ಲಿಯೇ ನೂಪುರ ಕಂಕಣಗಳ ಝಣತ್ಕಾರದೊಂದಿಗೆ ಯಾರೋ ನರ್ತಿಸುತ್ತಿರುವಂತೆ ಭಾಸವಾಗಿ ಅವನು ಆರೆಮರೆ ಎಚ್ಚತ್ತವನಾಗಿ ಕಣ್ಣೆರೆದು ನೋಡಿದನು. ಅಸ್ವರಗಿಂತಲೂ ರೂಪವತಿಯಾದ ತರುಣಿಯೋರ್ವಳು ನಿಜವಾಗಿ ನರ್ತಿಸುತ್ತಲೇ ಇದ್ದಳು.

“ ಬಿಚ್ಚುಗತ್ತಿಯ ಕಾವಲುಗಾರರು ಕಣ್ಣೆರೆ ಬಡಿಯದಲೆ ನನ್ನ ಶಯ್ಯಾಗೃಹವನ್ನು ಕಾಯುತ್ತಿರಲು ಈ ಲಲಿತಾಂಗಿಯು ಒಳಗೆ ಬಂದದ್ದು ಹೇಗೆ? ಸ್ವಪ್ನವೇನು? !! ಸ್ವಪ್ನಗಳಲ್ಲಿ ವಿಲಕ್ಷಣವಾದ ಸ್ಥಲಾಂತರ ಸ್ಥಿತ್ಯಂತರಗಳು ಕಂಡುಬರುವದುಂಟು. ಇದೇ ನಾನು ಮಲಗಿದ ಪರ್ಯಂಕವು; ಇವೇ ಹಾಸಿಗೆ ಹೊದಿಕೆಗಳು; ಅದೇ ದೀಪ, ಅವೇ ಸುತ್ತಲಿರಿದ ವಸ್ತುಗಳು! ಸ್ವಪ್ನವಿದಲ್ಲ! ಆದರೆ ಈ ರಮಣಿ

ಯಾರು ? ” ಎಂದು ಆಲೋಚಿಸಿ ಔರಂಗಜೇಬನು ಆ ನೂತನಾಂಗಿಯನ್ನು ಸ್ವಲ್ಪ ಚದರಿಸಿ “ ನೀನಾರು ? ಇಲ್ಲಿ ಗೇತಕ್ಕೆ ಬಂದೆ ? ಬಂದದ್ದಾದರೂ ಹೇಗೆ ? ” ಎಂದು ಕೇಳಿದನು.

ಆ ನರ್ತಕಿಯು ತಾಳಗತ್ತಿನ ಮೇಲೆ ಗಹಿಗಹಿಸಿ ನಗುತ್ತೆ ನರ್ತಿಸಿದಳೇ ಹೊರತಾಗಿ ಮಾತಾಡಲಿಲ್ಲ. ಔರಂಗಜೇಬನು ಕಿಂಚಿತ್ ಕ್ರುದ್ಧನಾಗಿ ಪರ್ಯಂಕದಲ್ಲಿಯೇ ಎದ್ದು ಕುಳಿತು “ ಯಾಕೆ ಮಾತಾಡಲಿಕ್ಕೆ ಬಾಯಿಯಿಲ್ಲವೇನು ? ನೀನಾರಂಬದನ್ನು ಹೇಳುವೆಯೋ ಇಲ್ಲವೆನ್ನನ್ನು ಕಾವಲುಗಾರರ ವಶದಲ್ಲಿ ಕೊಡಲೋ ? ” ಎಂದು ಕೇಳಿದನು. ಆ ಗಾಡಿಗಾರ್ತಿಯು ಭೀತಿಯ ಲೇಶವನ್ನಾದರೂ ತಳಿಯದೆ “ ಎನೆಂದಿರಿ ? ಔರಂಗಜೇಬ ಸುಲ್ತಾನರ ಪ್ರೀತಿ ಪಾತ್ರಗಳನ್ನು ಕಾವಲುನಾರರು ಕಣ್ಣೆತ್ತಿಯಾದರು ನೋಡಬಲ್ಲರೆ ? ಕರೆಯಿರಿ ನೋಡೋಣ ! ” ಎಂದು ನುಡಿದವಳೇ ಮತ್ತೆ ಗಹಿಗಹಿಸಿ ನಕ್ಕಳು.

ಹೀರಾಸುಲ್ತಾನೆಯ ಸುಮನೋಹರವಾದ ಸವಿನುಡಿಯ ಗುರುತು ಹತ್ತಿದ ಕೂಡಲೆ ಔರಂಗಜೇಬನು ಪರ್ಯಂಕದಿಂದ ಟೆಣ್ಣನೆ ಹಾರಿ ಬಂದು. ಆ ಮೋಹನಾಂಗಿಯ ಮುಖಾವರಣವನ್ನು ಹರಿದೊಗೆದು ಪ್ರೇಮದ ಬೃಳಿಯಿಂದ ಅವಳನ್ನು ಒಳಿತಾಗಿ ಬಿಗಿದಪ್ಪಿಕೊಂಡು ಅವಳ ಬಿಂಬಾಧರವನ್ನು ಯಥೇಷ್ಟವಾಗಿ ಚುಂಬಿಸಿದನು. ಅಲಿಂಗದ ರಭಸವು ತುಸು ಕಡಿಮೆಯಾದ ಬಳಿಕ ಆ ರಾಜರಾಣಿಯರು ಪರ್ಯಂಕದಲ್ಲಿ ಜೋಡಿನಿಂದ ಕುಳಿತುಕೊಂಡರು.

“ ಹೀರಾ ಸುಲ್ತಾನಾ, ಇದೇನು ಸಾಹಸವು ? ಸುದ್ದಿ ಸಮಾಚಾರಗಳಿಲ್ಲದೆ ನೀನೊಮ್ಮಿಂದೊಮ್ಮೆ ಆಗ್ರಾಪಟ್ಟಣದಿಂದ ಇಲ್ಲಿಗೇಕೆ ಬಂದಿ ? ” ಎಂದು ಆ ನರೇಂದ್ರನು ಸುರಾಂಗನಾ ಸದೃಶಳಾದ ತನ್ನ ಪ್ರಿಯತಮೆಯ ಗದ್ದವನ್ನು ಲೀಲೆಯಿಂದ ಹಿಡಿದು ಕೇಳಿದನು.

ಹೀರಾಸುಲ್ತಾನೆಯು ಮಂದಸ್ಥಿತಿಯಾಗಿ “ ರೋಶನಾರಾ ಬೇಗಮರೂ ನಾನೂ ಒಂದು ರಾಜಕಾರಣವನ್ನು ಆಲೋಚಿಸಿ ನಮ್ಮೀರ್ವರ ಅಭಿಪ್ರಾಯವನ್ನು ನಿಮಗೆ ಅರುಹಲು ನಾನು ಸಾಹಸದೊಂದಿಗೆ ಇಲ್ಲಿಗೆ ಬಂದೆನು. ” ಎಂದು ಹೇಳಿದಳು.

“ರೋಶನಾರೆಯು ಪತ್ರಗತ್ರವನ್ನೇನಾದರೂ ಕೊಟ್ಟಿರುವಳೇನು?”

“ನನ್ನ ಮುಖದಲ್ಲಿರುವ ನಾಲಿಗೆಯೇ ರೋಶನಾರಾ ಬೇಗಮ್‌ರು ಕೊಟ್ಟ ಪತ್ರವು. ಪತ್ರದ ಮುದ್ರೆಯನ್ನಂತೂ ಆಗಲೇ ನೀವು ನಿಮ್ಮ ದಂತಚ್ಚದಿಂದ ಒಡೆದುಬಿಟ್ಟಿರುವಿರಿ. ಹೇಗೆ ಒಡೆದಿರೋ ಹಾಗೆಯೇ ಓದಿಕೊಳ್ಳಿರಿ ಬೇಕಾದರೆ.” ಎಂದು ಆ ಒಯ್ಯಾರೆಯು ಮೋಹಸಂಜನಕ ವಾದ ಮೃದುಹಾಸವನ್ನು ತಳೆದು ನುಡಿದಳು.

ಔರಂಗಜೇಬನು ವಿನೋದದಿಂದ ನಕ್ಕು “ಅಧರದ ಮಟ್ಟಿಗೇ ನಮ್ಮ ಜ್ಞಾನವು. ಚಪಲತೆಯ ಜಿಹ್ವೆಯನ್ನು ತಡವಿ ಪಾರಾಗುವಷ್ಟು ವಿದ್ಯೆಯನ್ನು ನಮ್ಮ ಗುರುಗಳಾದ ನೀವು ಕಲಿಸಲೇ ಇಲ್ಲ. ರೋಶನಾರೆಯು ಏನು ಹೇಳಿರುವಳು?”

“ಗೋವಳಕೊಂಡದ ರಾಜ್ಯವು ನಿಮ್ಮ ಹಸ್ತಗತವಾದರೆ ನಿಮ್ಮ ಪ್ರಾಬಲ್ಯವು ಹೆಚ್ಚಾಗಿ ತಮ್ಮ ಹಿತಕ್ಕೆ ಹಾನಿ ತಟ್ಟುವದೆಂಬ ವಿಚಾರದಿಂದ, ಗೋವಳಕೊಂಡದ ರಾಜ್ಯಕ್ಕೆ ಆಸಾಯವಾಗದಂತೆ ನಿಮ್ಮ ಸೈನ್ಯವನ್ನು ನೀವು ಮರಳಿ ತೆಗೆದುಕೊಳ್ಳತಕ್ಕದ್ದೆಂದು ದಾರಾಸುಲ್ತಾನರು ನಿಮಗೆ ಆಜ್ಞಾಪತ್ರವನ್ನು ಬರೆಸಿದ್ದಾರೆ. ಪತ್ರ ಮುಟ್ಟಿದ ದಿವಸವೇ ನೀವು ಮುತ್ತಿಗೆಯನ್ನು ತೆಗೆಯದಿದ್ದರೆ ಮುರಶಿದ್ ಕುಲಖಾನರು ದೊಡ್ಡ ಸೈನ್ಯದೊಂದಿಗೆ ಬಂದು ನಿಮ್ಮ ಪಾರುಪತ್ಯವನ್ನು ಮಾಡತಕ್ಕವರು.”

“ಹೀಗೇನು?” ಎಂದು ಔರಂಗಜೇಬನು ಆಶ್ಚರ್ಯದಿಂದಲೂ ವ್ಯಸನದಿಂದಲೂ ಉದ್ಗರ ತೆಗೆದನು.

“ಅಹುದು. ನಾಳೆ ನಾಡಿದ್ದು ರಾಜಶಾಸನವು ನಿಮಗೆ ತಲ್ಪುವದು. ಅಷ್ಟರಲ್ಲಿ ಈ ಮುತ್ತಿಗೆಯಿಂದ ಸಾಧಿಸುವಷ್ಟು ಕಾರ್ಯವನ್ನು ನೀವು ಸಾಧಿಸಿಕೊಳ್ಳಬೇಕು. ಕುಲಖಾನರು ಒಂದು ನಿಮ್ಮ ಬಲವನ್ನು ಮುರಿದರೆ ಮುಂದಿನ ಕೆಲಸಗಳೆಲ್ಲ ಕೆಟ್ಟುಹೋಗುವವೆಂದು ಶಾ-ಇಸ್ತೀಖಾನ, ದಾನಿಶ್‌ಮಂದಖಾನ ಮುಂತಾದವರ ಮತವು.”

ಒಳ್ಳೇ ಸಮಯಕ್ಕೆ ಈ ಸುದ್ದಿಯನ್ನು ತಂದಿ ಪ್ರಿಯಳೇ!” ಎಂದು ಹೀರೆಯನ್ನು ಔರಂಗಜೇಬನು ಚುಂಬನಗಳಿಂದ ಸಂಭಾವಿಸಿದನು.

ಆಮೇಲೆ ಔರಂಗಜೇಬನು ಕೆಲಹೊತ್ತು ವಿಚಾರಗಳಲ್ಲಿ ನಿಮಗ್ನ

ನಾಗ ಕುಳಿತುಕೊಂಡನು. ಹೀಗೆ ವಿಚಾರಗಳಲ್ಲಿ ಮುಳುಗಿರುವ ಆ ಕಲ್ಪಕನ ಮುಖಮುದ್ರೆಯು ಒಳ್ಳೆ ಗಂಭೀರವಾಗಿ ತೋರುತ್ತಿರುವ ಸರಿಂದ ಅವನ ಪ್ರೇಮಾಸ್ಪದಕಾದ ಹೀರಾ ಸುಲ್ತಾನಿಗೆ ಕೂಡ ಅವನನ್ನು ಮಾತಾಡಿಸಲು ಧೈರ್ಯ ಸಾಲಲಿಲ್ಲ. ಸಿಟ್ಟಿನಿಂದ ಅವನೊಮ್ಮೆ ತನ್ನ ಮುಷ್ಟಿಯಿಂದ, ಪರ್ಯಂಕವು ಮುರಿದು ಬೀಳುವಂತೆ ಅದನ್ನು ಒಳಿ ತಾಗಿ ಗುದ್ದಿದನು. “ ಬದ್‌ಮಾಷ (ಕುಮಾರ್ಗಿಗಳೆ) ನಿಮ್ಮ ಸ್ವಾರ್ಥದ ಚಿಂತೆಗಾಗಿ ಸಾಮ್ರಾಜ್ಯವನ್ನು ಹಬ್ಬಿಸಲು ನಾನು ಮಾಡಿದ ಮಹ ತ್ಮಾರ್ಯಕ್ಕೆ ವಿಘ್ನವನ್ನು ತಂದಿರಾ! ಒಳ್ಳೇದು!! ” ಎಂದೊಮ್ಮೆ ಉದ್ಗಾರ ತೆಗೆದನು. ಗಡ್ಡದ ಮೇಲೆ ಕೈಹಾಕಿ ‘ ಹೀಗೆ ’ ‘ ಹೀಗೆ ’ ಎಂದು ಅವನು ಮತ್ತೇನೋ ಆಲೋಚಿಸಿದನು. ಸಿಂಹನ ಹೆಂಡತಿ ಯಾಗಲಿಚ್ಛಿಸಿದ ಇಲಿಯಂತೆ, ಹೀರಾ ಸುಲ್ತಾನೆಯು ತಾನು ಚತುರಳೂ, ರಾಜಕಾರಣಗಳಲ್ಲಿ ಓಡಾಡಿದವಳೂ ಆಗಿದ್ದರೂ, ಹುದುಗಿಕೊಂಡು ಅವನ ಕಣ್ಣಿಗೆ ಕಣ್ಣಿಟ್ಟರೆನಾಗುವದೋ ಎಂದು ಸುಮ್ಮನೆ ನೋಡುತ್ತ ಕುಳಿತಿ ದ್ದಳು. ಅರ್ಥ ತಾಸು ಔರಂಗಜೇಬನ ವಿಚಾರಸಮಾಧಿಯು ನಡೆಯಿತು. ಬಳಿಕವನು ಮನಸ್ಸಂತಾಪವನ್ನು ಕಳಕೊಳ್ಳಬೇಕಾಗಿ ಹೀರೆಯನ್ನು ಆತುರದಿಂದೆತ್ತಿ ಅವಳ ಮೃದುತರವಾದ ಕಪೋಲವು ಬಿಸಿಯಾಗಿ ಸುಡು ತ್ತಿರುವ ತನ್ನ ಗಲ್ಲಕ್ಕೆ ತಗಲುವಂತೆ ಮಾಡಿ ಅಪ್ಪಿಕೊಂಡು ಶೀತೋಷ್ಣ ವಾದ ಗಲ್ಲಗಳ ಸಲಿಬಿರಿಕೆಯಾಯಿತೆಂದು ಕಂಡ ಬಳಿಕ ಅವನು ಪ್ರೇಮ ದಿಂದ ಹೀರೆಯನ್ನು ಚುಂಬಿಸಿ “ ಹೀರಾ, ನೀನು ಇಲ್ಲಿಯ ವರೆಗೆ ಹೀಗೆ ಬಂದಿ, ಯಾರ ಸಂಗಡ ಬಂದಿ, ಮಾರ್ಗದಲ್ಲಿ ನಿನಗೆ ತೊಂದರೆಗಳು ಎಷ್ಟಾದವು ಮುಂತಾದ ವರ್ತಮಾನವನ್ನೇ ಹೇಳಲಿಲ್ಲವಲ್ಲ ? ” ಎಂದು ಕೇಳಿದನು.

ಔರಂಗಜೇಬನ ಗಾಢತರವಾದ ಆಲಿಂಗನದ ರಭಸದಿಂದ ಹೀರಾ ಸುಲ್ತಾನೆಯು ಪ್ರೇಮಪರವಶಳಾಗಿ ಹೋಗಿದ್ದಳು. ತನ್ನನ್ನು ಆಶ್ರಯಿಸಿ ಜಗಜ್ಜೀತೃವಾದ ವೀರನು ಮನಃಸಂತಾಪವನ್ನು ಕಳೆದುಕೊಂಡನೆಂದು ನೆನೆದು ತಾನು ಸ್ತ್ರೀಜನ್ಮಕ್ಕೆ ಬಂದದ್ದು ಇಂದಿಗೆ ಸಾರ್ಥಕವಾಯಿತೆಂದು ಅವಳು ನೆನೆದಳು. ಔರಂಗಜೇಬನ ಪ್ರಶ್ನೆಗೆ ಉತ್ತರವನ್ನು ಕೊಡದೆ

ಹೀರೆಯು ಅವನನ್ನು ಮತ್ತಿಷ್ಟು ಬಿಗಿಯಾಗಿ ಅಪ್ಪಿ ಕೊಂಡಳು. ಅಷ್ಟು ಮಾತ್ರದಿಂದಲೇ ಔರಂಗಜೇಬನು ಕೃತಾರ್ಥನಾಗಿ ಸಂತೋಷದಿಂದ—
 “ ಹೀರಾ, ಜಗಚ್ಛಾಲಕನು ನಿನ್ನಂಥ ವನಿತಾಮಣಿಗಳನ್ನು ನಿರ್ಮಿಸಿ ನಮ್ಮ ಶ್ರಮಗಳ ಪರಿಹಾರವನ್ನು ಮಾಡುತ್ತಾನೆಂದೇ ನಾವು ರಣರಂಗದ ಘೋರತರವಾದ ಪ್ರಸಂಗಗಳನ್ನು ದಾಟುತ್ತೇವೆ. ಅದಿರಲಿ! ನೀನು ನಿನ್ನ ಸಮಾಚಾರವನ್ನು ಹೇಳಲೇ ಇಲ್ಲ !” ಎಂದು ಕೇಳಿದನು.

“ ನಾಳಿಗೆ ಹೇಳಿದರೆ ಆಗದೇನು? ನಾನಂತೂ ಸುರಕ್ಷಿತಳಾಗಿ ಬಂದಿರುವೆನು ” ಎಂದು ಹೇಳಿ ಹೀರೆಯು ಔರಂಗಜೇಬನ ಮುಖವನ್ನು ನೋಡುತ್ತಿ ಮಂದಹಾಸಗೈದಳು.

ರಾತ್ರಿಯ ಇರುವರೊಳಗಾಗಿಯೇ ಔರಂಗಜೇಬನು ಮೀರಜುಮಾ ನನ್ನು ಕರೆಸಿದನು. ಅವನೂ ಔರಂಗಜೇಬನೂ ಕೂಡಿ ಬೆಳತನಕ ಆಲೋಚನಗೈದರು.

ಮರುದಿವಸ ಪ್ರಾತಃಕಾಲದಲ್ಲಿಯೇ ಔರಂಗಜೇಬನು ಕೋಟೆಯಲ್ಲಿರುವ ಅಬ್ದುಲ್ಲಾ ಶಹನಿಗೆ ಪತ್ರವನ್ನು ಬರೆದು “ ಇಂದು ಸಾಯಂಕಾಲ ದೊಳಗಾಗಿ ನೀವು ನಮಗೆ ಶರಣಾಗತರಾದರೆ ನಿಶೇಷವಾದ ಹಾನಿ ತಟ್ಟದೆ ನಿಮ್ಮ ರಾಜ್ಯವು ನಿಮಗೆ ಉಳಿಯುವದು. ವಿಲಂಬವಾದರೆ ಅನೇಕ ಸಧನಗಳಿಂದ ಕೋಟೆಯನ್ನು ಕೆಡವಿ ನೆಲಸಮ ಮಾಡಿ ನಿಮ್ಮನ್ನು ಸ್ವರ್ಗಕ್ಕೆ ಅಟ್ಟಿ ಸಾಮಗ್ರವಾದ ನಿಮ್ಮ ರಾಜ್ಯವನ್ನು ದಿಲ್ಲಿಯ ಸಾಮ್ರಾಜ್ಯಕ್ಕೆ ಜೋಡಿಸಿಬಿಡುವೆವು.” ಎಂದು ಹೇಳಿಕಳಿಸಿದನು.

ಕೋಟೆಯ ಬಲದಲ್ಲಿಯಾದರೂ ಜೀವವುಳಿದಿದ್ದಿಲ್ಲ ! ಅನ್ನ ಸಾಸುಗ್ರಿಯೆಲ್ಲ ತೀರಿಹೋಗಿತ್ತು. ನಾಳಿಗೆಯೇ ಅಲ್ಲಿಯವರೆಗೆಲ್ಲ ಏಕಾದಶಿಯು ! ಕಳೆದ ಹತ್ತೆಂಟು ದಿವಸಗಳಲ್ಲಿ ಅವರು ಅರಸೊಟ್ಟೆ ಉಂಡವರಾಗಿದ್ದರಿಂದ ಅವರಲ್ಲಿ ಅನೇಕವಾದ ರೋಗಗಳ ಪ್ರಾದುರ್ಭಾವವಾಗಿತ್ತು. ಔರಂಗಜೇಬನ ಪತ್ರ ಮುಟ್ಟಿದ ಕ್ಷಣವೇ ಕುತುಬಶಹನು ಒಪ್ಪಿಗೆಯೆಂದು ಬರ ಕೊಂಡನು. ಮಾಡುವನೇನು !

ಸಂಜೆಯೊಳಗಾಗಿ ಒಪ್ಪಂದದ ಕ್ರಮವನ್ನೆಲ್ಲ ಮುಗಿಸಿಕೊಂಡು ಔರಂಗಜೇಬನು ದಾರಾಶಹನಿಗೆ ಯುದ್ಧದ ಕಾರಣವನ್ನು ಬರೆದು ಒಪ್ಪಂದ

ಪತ್ರಿಕೆಯನ್ನೂ ಅದರ ಸಂಗಡಲೇ ಕಳಿಸಿಕೊಟ್ಟುಬಿಟ್ಟೆನು. ಪ್ರತಿಷೇಧ ದ್ಯೋತಕವಾದ ರಾಜಾಜ್ಞೆಯು ಬರುವದಕ್ಕೆ ಮುಂಚಿತವಾಗಿ ಮಾಡಿದ ಒಪ್ಪಂದಕ್ಕೆ ದಿಲ್ಲಿಯ ಚಕ್ರವರ್ತಿಯಾಗಲಿ, ಆತನ ಪ್ರತಿನಿಧಿಯಾಗಲಿ ಒಪ್ಪಿಕೊಳ್ಳಲೇಬೇಕಷ್ಟೇ? ಸಂಪೂರ್ಣವಾಗಿಲ್ಲದಿದ್ದರೂ ತಕ್ಕಮಟ್ಟಿಗೆ ಯಾದರೂ ಔರಂಗಜೇಬನ ಕಾರ್ಯವು ಸಾಧಿಸಿತು.

ಒಪ್ಪಂದದ ನಿಯಮಗಳು :—

(೧) ಅಬ್ದುಲ್ಲಾ ಶಹನು ತನ್ನ ಖಜಾನಿಯಲ್ಲಿದ್ದಷ್ಟು ಮಣಿ ಮುಕ್ತಾಧನಕನಕಗಳನ್ನೆಲ್ಲ ಔರಂಗಜೇಬನಿಗೆ ಆ ಯುದ್ಧದ ವೆಚ್ಚಕ್ಕಾಗಿ ಕೊಡಬೇಕು.

(೨) ಮೀರಜುಮ್ಲಾನು ತನ್ನ ಕುಟುಂಬದವರನ್ನೂ ಆಸ್ತಿಯನ್ನೂ ತೆಗೆದುಕೊಂಡು ಬೇಕಾದಲ್ಲಿಗೆ ಹೋಗಲು ಪ್ರತಿಬಂಧವಿರಲಾಗದು.

(೩) ಔರಂಗಜೇಬನ ಹಿರಿಯ ಮಗನಾದ ಸುಲ್ತಾನ ಮಹಮ್ಮದನಿಗೆ ಅಬ್ದುಲ್ಲಾನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವದಲ್ಲದೆ ಅಬ್ದುಲ್ಲಾನ ಪಶ್ಚಾತ್ ಮಹಮ್ಮದನೇ ಗೋವಳಕೊಂಡದ ರಾಜನಾಗಬೇಕು.

(೪) ರಾಮಗಿರಿಯ ಕೋಟೆಯನ್ನೂ ಅದರ ಕೆಳಗಿನ ಪ್ರಾಂತವನ್ನೂ ಅಬ್ದುಲ್ಲಾನು ಸುಲ್ತಾನ ಮಹಮ್ಮದನಿಗೆ ವರದಕ್ಷಿಣೆಯಾಗಿ ಕೊಡಬೇಕು.

(೫) ಗೋವಳಕೊಂಡದ ಟಂಕಸಾಲೆಯಲ್ಲಿ ಇನ್ನು ಮುಂದೆ ಶಹಾಜಹಾನ್ ಬಾದಶಹನ ಹಸರಿನ ನಾಣ್ಯಗಳನ್ನೇ ಮುದ್ರಿಸಬೇಕು.

ಇದಕ್ಕೂ ಇನ್ನೇನು ಬೇಕು? ಪಾಪ, ಸುಲ್ತಾನ ಮಹಮ್ಮದನು ಮುಂದೆ ಔರಂಗಜೇಬನ ಸಂಶಯಕ್ಕೆಡವಾಗಿ ಬಂದಿರಬಹುದಾಗಿ ಗ್ಯಾಲೆರಿಯ ಕಾರಾಗೃಹದಲ್ಲಿ ಮರಣಹೊಂದಿದನು. (೧೬೬೬) ಬದುಕಿ ಉಳಿದು ಗೋವಳಕೊಂಡದ ಸುಲ್ತಾನನಾಗುವಷ್ಟು ದೈವವೇ ಅವನದಿದ್ದಿಲ್ಲ.

೨೦

ಬಾದಶಹನ ಪ್ರಕೃತಿಯು ದಿನಕ್ಕೊಂದು ಪರಿಯಾಗಿ ಕೆಡುತ್ತೆ ಬಂದು ಅವನು ಕೇವಲ ನಿಕ್ಕಪ್ಪಾವಸ್ಥೆಯನ್ನು ಹೊಂದಿದನು. ಯಾವಾಗಲೋ ಒಮ್ಮೊಮ್ಮೆ ಕಣ್ಣು ತೆರೆದು ನೋಡುತ್ತಿರುವುದರಿಂದಲೇ ಅವನು ಜೀವಂತನಾಗಿರುವನೆಂದು ನಂಬಬಹುದಾಗಿತ್ತು. ತೆರೆದು ನೋಡಿದರೂ ಸಮೀಪದಲ್ಲಿರುವವರು ಯಾರೆಂಬುದು ಅವನಿಗೆ ತಿಳಿಯುತ್ತಿಟ್ಟಲ್ಲ. ಮಂತ್ರಿ ಸೇನಾನಾಯಕ ಅಮೀರ್ ಮುಂತಾದವರಿಗೆ ರಾಜದರ್ಶನದ ಪ್ರತಿಬಂಧವಾಗಿ ಹೋಗಿತ್ತು. ಬಾದಶಹರು ತೀರಿಕೊಂಡರೆಂದು ಯಾರೋ ಸುಳ್ಳು ಸುದ್ದಿಯನ್ನು ಹುಟ್ಟಿಸಿದರು. ಆಗ್ರಾ ಪಟ್ಟಣದಲ್ಲಿ ಹಾಹಾಹಾಕಾರವೆದ್ದಿತು! ಊರಲ್ಲಿಯ ಅಂಗಡಿಗಳೆಲ್ಲ ಇಕ್ಕಿದವು. ಉತ್ಸವ ಮಂಗಳಕಾರ್ಯಗಳೆಲ್ಲ ನಿಂತವು. ಹೀಗೆ ನಾಲ್ಕಾರು ದಿವಸಗಳು ಕಳೆದರೂ ಬಾದಶಹರ ಪ್ರೇತಸಂಸ್ಕಾರವೇಕಾಗಲಿಲ್ಲ? ಬದುಕಿರುವರೇನು ಮತ್ತೆ? ಮುಖ್ಯ ವಜೀರನಾದ ಶಾಹಸ್ತೇಖಾನನು ಮಾತ್ರ ಶಹಾಜಾನನು ಬದುಕಿರುವನೆಂದು ಜನರಿಗೆ ಆಶ್ವಾಸವನ್ನಿತ್ತ ಮೂಲಕ ಮತ್ತೆ ದಿನದ ವ್ಯಾಪಾರಗಳೆಲ್ಲ ಯಥಾಸ್ಥಿತವಾಗಿ ನಡೆದವು.

ಬಾದಶಹರು ತೀರಿಕೊಂಡಿರುವರೆಂಬ ನಂಬಿಗೆಯಿಂದ ಸುಜಾ, ಮುರಾದ, ಔರಂಗಜೇಬರ ಪಕ್ಷದವರಾಗಿದ್ದ ಆಗ್ರಾನಿವಾಸಿಗಳಾದ ಸರದಾರರು ತಮತಮಗೆ ಇಷ್ಟರಾದ ರಾಜಪುತ್ರರಿಗೆ ಸೈನ್ಯರೊಂದಿಗೆ ಆಗ್ರಾಪಟ್ಟಣದ ಮೇಲೆ ಸಾಗಿಬಂದರೆ ದಿಲ್ಲಿಯ ಸಿಂಹಾಸನವು ಅವರ ಸ್ವಾಧೀನವಾಗುವದೆಂದು ಅಗತ್ಯದಿಂದ ಹೇಳಿಕಳಿಸಿದರು. ಪ್ರಥಮಾಗತನೇ ಪೃಥ್ವೀಪತಿಯೆಂಬ ನಾಣುಡಿಯನ್ನು ಲಕ್ಷಿಸಿ ಸುಜಾ ಔರಂಗಜೇಬ ಮುರಾದರು ಸರ್ವಪ್ರಯತ್ನಗಳಿಂದ ಧನಸೇನೆಗಳನ್ನು ಕೂಡಿಸಿಕೊಂಡು ಆಗ್ರಾ ಪಟ್ಟಣದ ಮೇಲೆ ಸಾಗಿಹೋಗುವ ಯತ್ನ ನಡಿಸಿದರು.

ಸಂಸತ್ತಿನಿಂದ ತುಂಬಿದ ಬಂಗಾಲದ ಅಧಿಪತಿಯಾಗಿದ್ದ ಸುಜಾ ಸುಲ್ತಾನನು ಆ ಪ್ರಾಂತದಲ್ಲಿರುವ ಚಿಕ್ಕದೊಡ್ಡವರಾದ ರಾಜರನ್ನೂ ಜಮೀನುದಾರರನ್ನೂ ನಿರ್ದಯವಾಗಿ ಸುಲಿದು ಹೇರಳವಾದ ಹಣವನ್ನು

ಕೂಡಿಸಿಕೊಂಡು ರಾಜಧಾನಿಯ ಮೇಲೆ ಸಾಗಿ ಹೋಗಲು ಹೊರಟೇ ಬಿಟ್ಟನು. ಈ ವರ್ತಮಾನವು ದಾರಾ ಸುಲ್ತಾನನಿಗೆ ತಿಳಿದ ಕೂಡಲೆ ಬಾದಶಹನ ಹಸ್ತಮುದ್ರಾ ಸಮೇತವಾದ (ಐದು ಬೆರಳುಗಳ ಸಮೇತವಾಗಿ ಸಂಪೂರ್ಣವಾದ ಹಸ್ತವನ್ನೇ ಅಜ್ಞಾಪತ್ರವೆಂದು ಮೇಲೆ ಆ ಕಾಲದಲ್ಲಿ ಮೂಡಿಸುತ್ತಿದ್ದರು.) ಅಜ್ಞಾಪತ್ರವನ್ನು ಬರೆಯಿಸಿ ಸುಜಾ ಸುಲ್ತಾನನಿಗೆ ಆಗ್ರಾಪಟ್ಟಣದ ಕಡೆಗೆ ಬರಬಾರದೆಂಬ ಬಗ್ಗೆ ಶಾಸನಗೈದನು. ಆದರೆ ಸುಜಾ ಸಾಹೇಬನು ಇದಿಲ್ಲ ದಾರಾಸ ಕೃತ್ರಿಮತನವೆಂದೂ ಬಾದಶಹರು ನಿಜವಾಗಿ ತೀರಿಕೊಂಡಿರುವರೆಂದೂ ಹೇಳಿ ಮುಂದಿಟ್ಟ ಕಾಲನ್ನು ಹಿಂದಿಡಲಿಲ್ಲ.

ಔರಂಗಜೇಬನಾದರೂ ಬಾದಶಹರು ತೀರಿಕೊಂಡರೆಂಬ ಸುದ್ದಿಯನ್ನು ಬೀರಿ, ಸುಜಾ ಸಾಹೇಬರು ಯುವರಾಜರ ವಿರುದ್ಧವಾಗಿ ಆಗ್ರಾಪಟ್ಟಣದ ಮೇಲೆ ಅಭಿಯೋಗ ಮಾಡಬರುತ್ತಿರುವನಾದ್ದರಿಂದ ಆ ಸುಜಾ ಸುಲ್ತಾನನ ಪಾರುಪತ್ಯಕ್ಕಾಗಿ ತಾನೂ ಹೊರಡತಕ್ಕವನೆಂದು ಹೇಳಿ ಎಲ್ಲ ಸೈನ್ಯಾಧಿಕಾರಿಗಳು ಅನ್ನೋಡನೆ ಹೊರಡತಕ್ಕದ್ದೆಂದು ಡಂಗುರ ಸಾರಿದನು. ಆದರೆ ದಿಲ್ಲಿಯ ಸಿಂಹಾಸನದ ಪ್ರಾಪ್ತಿಗಾಗಿ ಮಾಡತಕ್ಕ ಮಹಾಯುದ್ಧಕ್ಕಾಗಿ ಬೇಕಾಗುವಷ್ಟು ಹಣದ ಅಷ್ಟಮಾಂಶವಾದರೂ ಅವನ ಬಳಿಯಲ್ಲಿ ಇದ್ದಿಲ್ಲ. ಪಂಚಕನಾದವನಲ್ಲ ಸಂಚಯವಿಲ್ಲದಿದ್ದರೂ ಪಂಚಿಕೆಗಳಿಗೇನು ಕೊರತೆಯೇ? ಔರಂಗಜೇಬನು ಗುರ್ಜರಾಸ್ತ್ರಾಧಿಪತಿಯಾಗಿದ್ದ ತನ್ನ ತಮ್ಮನಾದ ಮುರಾದಒಕ್ಕನಿಗೆ ಒಂದು ಪತ್ರವನ್ನು ಬರೆದನು.

“ ಪ್ರಿಯ ಬಂಧುವೆ,

ನಮ್ಮ ಪರಮ ಪೂಜ್ಯರಾದ ತೀರ್ಥರೂಪರು ಮರಣೋನ್ಮುಖರಾಗಿರುವ ದುರ್ವಾರ್ತೆ ಬಂದಿದೆ. ಈ ಸಮಯಕ್ಕೆ ಅವರು ಪರಲೋಕವಾಸಿಗಳಾಗಿದ್ದರೂ ಆಗಿರಬಹುದು! ಜಗನ್ನಿಯಾಮಕನ ಇಚ್ಛೆಗೆ ಉಪಾಯವೇನಿದೆ! ಆಗಲಿ ಇನ್ನು ಮೇಲೆ ದಿಲ್ಲಿಯ ಸಿಂಹಾಸನವು ಯಾರದು? ದಾರಾ ಸುಜಾಶಹರಿವರೂ ಅಯೋಗ್ಯರು. ಉಳಿದೆವು ನಾವೇವರೂ. ನನ್ನ ಪ್ರಾಣಕ್ಕಿಂತಲೂ ಪ್ರಿಯನಾದ ಬುಂಧುವೆ, ನನ್ನಂಥ ಚಿತ್ತವೃತ್ತಿಯಿ-

ವನಿಗೆ ಮಹಾ ಸಾಮ್ರಾಜ್ಯದ ಮುಕುಟಧಾರಣವನ್ನು ಮಾಡುವಂಥ ತೃಷ್ಣೆಯು ಸರ್ವಥಾ ಅನುಚಿತವಾಗಿರುವದು. ಚಕ್ರವರ್ತಿಯೇ ಆಗಲಿಕ್ಕೆ ಹುಟ್ಟಿದವನಾದ ನಿನ್ನಲ್ಲಿ ದಿಲ್ಲಿಯ ಸಿಂಹಾಸನವನ್ನು ಆಕ್ರಮಿಸುವ ಇಚ್ಛೆಯುಂಟಾಗಿದ್ದರೆ ಅದು ಸರ್ವಥಾ ಯೋಗ್ಯವೇ ಸರಿ. ಆದರೆ ದೇವರೇ ನನ್ನ ಮನಸ್ಸಿನಲ್ಲಿ ಘಕೀರವೃತ್ತಿಯನ್ನು ಧರಿಸಲು ಪ್ರೇರಣೆಯನ್ನು ಮಾಡುತ್ತಿರುವಾಗ ರಾಜನಾಗುವ ಹಂಬಲವು ನನಗೇಕೆ? ಆದರೂ ಬಾದ ಶಹರ ಮಗನೂ ನಿನ್ನ ಪ್ರಿಯ ಬಂಧುವೂ ನಾನಾಗಿರುವದರಿಂದ ನಿನಗೆ ಕೆಲವು ಸೂಚನೆಗಳನ್ನು ಕೊಡದಲೆ ನಾನಿರನು. ದಾರಾಶಹನಲ್ಲಿ ರಾಜ್ಯವನ್ನಾಳುವ ಜಾಣತನವು ತಿಲಮಾತ್ರವೂ ಇಲ್ಲ. ಮೇಲಾಗಿ ಅವನು ಸತ್ಯಧರ್ಮಕ್ಕೆ ವಿರೋಧಿಯಾಗಿರುವದರಿಂದ ರಾಜ್ಯದಲ್ಲಿಯ ಪ್ರಯುಕ್ತರೆಲ್ಲ ರಿಗೂ ಬೇಡಾದವನಾಗಿರುವನು. ಸುಜಾ ಸುಲತನನಾದರೂ ದಾರಾ ಶಹನಿಗೆ ಇಮ್ಮುಡಿಯಾದ ಹೀನಗುಣದವನು. ಅವನು ತಿಯಾಪಂಥಕ್ಕೆ ಸೇರಿರುವದರಿಂದ ಹಿಂದುಸ್ಥಾಕ್ಕೆ ಶತ್ರುವೇ ಆಗಿರುವನಲ್ಲ? ನಮ್ಮೆಲ್ಲರಲ್ಲಿ ರಾಜಲಕ್ಷಣಸಂಪನ್ನನೂ ಸಕಲ ಸ್ವಾಮಿಗುಣೋಪೇತನೂ ಆದವನಾದ ನೀನೋರ್ವನೇ ಯೋಗ್ಯನೆಂದು ನಾನು ಹೇಳಿದರೆ ಕೇವಲ ಬಂಧು ಪ್ರೇಮಾಂಧನಾಗಿ ನಾನು ಹೇಳಿದನೆನ್ನಬೇಡ. ಜನ್ಮಾಗಿ ತೂಗಿ ನೋಡಿ ಹೇಳುತ್ತೇನೆ! ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಮುರಾದಬಕ್ಷ, ನಿನ್ನ ಶೌರ್ಯದಾರ್ಯಾದಿ ಉತ್ತಮೋತ್ತಮವಾದ ಗುಣಗಳಿಗೆ ಲಂಚ ರಾಗಿ ಎಲ್ಲ ಮಹಾಜನರೂ ಹೀಗೆಯೇ ಹೇಳುತ್ತಿರುವರು. ಇನ್ನು ನನ್ನ (ದೊರಂಗಜೇಬನ) ಗತಿಯೇನೆಂದು ನೀನು ಚಿಂತಿಸಬಹುದು. ಆದಕ್ಕೆ ಆಲೋಚನೆ ಬೇಡ! ನನ್ನ ಭಾವೀ ಚಕ್ರವರ್ತಿಯೇ, ನೀನು ಸಿಂಹಾಸನಾಪನನಾದ ಬಳಿಕ ನಿನ್ನ ಸಾಮ್ರಾಜ್ಯದ ಮೂಲೆಯಲ್ಲಿರುವದೊಂದು ಪವಿತ್ರವಾದ ಸ್ಥಾನದಲ್ಲಿ ವಿಘ್ನಗಳಿಲ್ಲದೆ ನಾನು ನಿಶ್ಚಿಂತನಾಗಿ ಜಪತಪಾದಿಗಳನ್ನು ಮಾಡಿಕೊಂಡಿರುವಂತೆ ಅನುಕೂಲ ಮಾಡಿಕೊಟ್ಟಿಯಾದರೆ ನಾನು ಕೃತಾರ್ಥನಾಗುವೆನು. ಸದ್ಯಕ್ಕೆ ನಾನು ನಿನ್ನ ಮಹತ್ಕಾರ್ಯಕ್ಕೆ ನೆರವಾಗಲು ಸಿದ್ಧನಾಗಿರುವೆನು. ನಿನಗೆ ಮಂತ್ರಾಲೋಚನೆಗಳು ಬೇಕಾದರೆ ಹೇಳಲು ನಾನು ಸಿದ್ಧನು. ಶಸ್ತ್ರಪಾಣಿಯಾಗಿ ಸಹಾಯ ಮಾಡೆಂದರೆ

ಅದಕ್ಕೂ ಸಿದ್ಧನೇ. ದಕ್ಷಿಣದಲ್ಲಿರುವ ಸೇನೆಯನ್ನೆಲ್ಲ ನಿನ್ನ ವಶಕ್ಕೆ ಕೊಡುವೆನು. ನನ್ನಲ್ಲಿರುವ ಅಲ್ಪ ಸ್ವಲ್ಪ ಧನವನ್ನೆಲ್ಲ ನಾನು ನಿನ್ನ ಉಪಯೋಗಕ್ಕಾಗಿ ಕಾದಿಟ್ಟಿರುವೆನು. ಈ ಪತ್ರವನ್ನು ತಂದವನ ಕೂಡ ಒಂದು ಲಕ್ಷ ರೂಪಾಯಿಗಳನ್ನು ನಿನಗೆ ಕಾಣಿಕೆಯಾಗಿ ಕಳಿಸಿದ್ದೇನೆ. ಅದನ್ನು ನೀನು ದಯಮಾಡಿ ಸ್ವೀಕರಿಸಿದರೆ ನಾನು ಧನ್ಯನಾದೆನು.

ಸಮಯವು ಒತ್ತಿಬಂದಿದೆ! ತಿಲಮಾತ್ರವಾದರೂ ವಿಲಂಬ ಮಾಡತಕ್ಕದ್ದಲ್ಲ. ಈ ಪತ್ರ ಕಂಡಾಕ್ಷಣವೇ ನೀನು ಸುರತ ಕೋಟಿಗೆ ಮುತ್ತಿಗೆಯನ್ನಿಕ್ಕಿ ಅದನ್ನು ಕೈವಶ ಮಾಡಿಕೊಳ್ಳತಕ್ಕದ್ದು. ಅಲ್ಲಿ ಬಾದಶಹರ ಧನರಾಶಿಯು ಒಟ್ಟಿದೆ.”

ಮುರಾದಬಕ್ಷನಾದರೂ ಸುಜಾ ಔರಂಗಜೇಬರು ನಡೆಸಿದ ಉದ್ಯೋಗವನ್ನೇ ನಡೆಸಿದ್ದನು. ಅಗ್ರಾಪಟ್ಟಣದ ಮೇಲೆ ಬೇಗನೆ ಅಭಿಯೋಗ ಮಾಡಿ ತಾನೇ ಬಾದಶಹನಾಗಬೇಕೆಂಬ ಯೋಚನೆಯನ್ನು ಮುರಾದನಿಗೆ ಯಾರಾದರೂ ಕಲಿಸಬೇಕಾಗಿತ್ತೇನು? ಆದರೆ ಅವನಿಗಾದರೂ ಹಣದ ಕೊರತೆಯೇ? ದಾರಾನ ಸೈನ್ಯದೊಡನೆ ಕಾದಿ ಪಾರಾಗುವಷ್ಟು ಸೈನ್ಯವಾದರೂ ಅವನ ಬಳಿಯಲ್ಲೆಲ್ಲ? ಮುರಾದನು ದೊಡ್ಡ ಯೋಚನೆಯಲ್ಲಿ ಬಿದ್ದಿದ್ದನು! ಔರಂಗಜೇಬನ ಪತ್ರವನ್ನು ಕಂಡಾಕ್ಷಣವೇ ದೇವರೇ ತನಗೆ ಒಲಿದನೆಂಬ ಆತ್ಮಾನಂದದಿಂದ ಅವನು ಕುಣಿದಾಡಿದನು. ಅಣ್ಣನಾದ ಔರಂಗಜೇಬನ ಔದಾರ್ಯವನ್ನೂ ಅವನಲ್ಲಿರುವ ಭ್ರಾತೃಪ್ರೇಮವನ್ನೂ ಅತಿಶಯವಾಗಿ ಕೊಂಡಾಡಿದನು. ಔರಂಗಜೇಬನಂಥ ರಾಜಕಾರಣ ಧುರಂಧರನೂ, ರಣರಂಗಧೀರನೂ ಸೇನಾಸಮೇತನೂ ಆದ ಮಹಾಪುರುಷನ ಸಹಾಯವು ತನಗಿರುವಂತಾನು ಬಾದಶಹನಾಗುವದು ನಿಶ್ಚಯವೇ ಎಂದು ನಂಬಿ ಮುರಾದನು ಒಳ್ಳೆ ವೈಭವದಿಂದ ಮೆರೆಯಲಾರಂಭಿಸಿದನು. ಔರಂಗಜೇಬನ ಪತ್ರವನ್ನು ಜನರಲ್ಲಿ ಪ್ರಕಟ ಮಾಡಿದರೆ ತನಗೆ ಜನಸಹಾಯವೂ ಧನಸಹಾಯವೂ ದೊರಕುವದೆಂದು ತಿಳಿದು ಅವನು ಆ ಪತ್ರವನ್ನು ಕಂಡಕಂಡವರಿಗೆ ತೋರಿಸಿ ಓದಿ ಹೇಳಿದನು. ಆನೆಯ ಮೇಲೆ ಅದನ್ನು ಇರಿಸಿ ಮೆರವಣಿಗೆ ತೆಗೆದನು.

ಮುರಾದ ಸುಲ್ತಾನನ ಸೈನ್ಯಾಧಿಕಾರಿಯಾದ ಶಹಾಅಬ್ಬಾಸನೆಂಬ

ಸರದಾರನು ಮಾತ್ರ ತನ್ನ ಯಜಮಾನನ್ನು ಕುಳ್ಳಿರಿಸಿಕೊಂಡು ಔರಂಗಜೇಬನ ಕಪಟಸ್ವಭಾವವನ್ನು ವಿವರಿಸಿ ಆತನ ಮಾತಿನಲ್ಲಿ ನಂಬಿಗೆಯನ್ನು ಟೈರೆ ಘಾತವಾಗದೆ ಇರಲಾರದೆಂದು ಬಹುಪರಿಯಾಗಿ ಹೇಳಿದನು.

“ ಏನು ಹೇಳುವಿ ಶಹಾಅಬ್ಬಾಸ! ಧರ್ಮನಿಷ್ಠನೂ ಸದಾಚಾರ ಸಂಪನ್ನನೂ ರಾಜಕುಮಾರನಾಗಿದ್ದರೂ ಫಕೀರವೃತ್ತಿಯನ್ನು ಅವಲಂಚಿಸಿ ಇರುವವನೂ ಆದ ಔರಂಗಜೇಬ ಸುಲ್ತಾನನು ಒಡಹುಟ್ಟಿದ ತಮ್ಮನಾದ ನನ್ನ ಮೇಲೆ ದ್ರೋಹವನ್ನು ಮಾಡುವೆನೆಂದರೆ ನಂಬುವುದು ಹೇಗೆ? ಇಂದು ನೀನು ಔರಂಗಜೇಬರ ಮೇಲೆ ದೋಷಾರೋಪವನ್ನು ಮಾಡಿದವನು ನಾಳೆ ಸಾಕ್ಷಾತ್ ಪಯಗಂಬರರ ಮೇಲೆ ಮಾಡುವೆ! ನಡೆ ಇಂದೆಯೇ ನೀನು ಸುರತ ಪಟ್ಟಣಕ್ಕೆ ಮುತ್ತಿಗೆಯನ್ನಿಡು. ಆ ಕೋಟೆಯನ್ನು ನೀನು ಎಷ್ಟು ದಿವಸಗಳಲ್ಲಿ ತೆಗೆದುಕೊಳ್ಳುವಿಯೋ ನೋಡೋಣ! ನಿನ್ನ ಪರಾಕ್ರಮದ ಪರೀಕ್ಷೆಯಾಗಲಿ! ” ಎಂದು ಹೇಳಿ ಮುರಾದನು ಆ ಸರದಾರನನ್ನು ಅತ್ತ ಅಟ್ಟಿದನು.

೨೧

ಔರಂಗಜೇಬನೂ ಮಿರಜುಮ್ಲಾನೂ ಕೂಡಿ ಗೋವಳಕೊಂಡದ ಸುಲ್ತಾನನ ಮೇಲೆ ಬಲೆಯೊಗೆದ ಸಂಗತಿಯನ್ನು ಹಿಂದೆ ಹೇಳಿರುವೆವಷ್ಟೆ? ಬಲಾಢ್ಯರಾದ ಈ ಧೂರ್ತರೀವರೂ ಏಕತ್ರರಾಗಿದ್ದರೆ ಘಾತವೇ ಎಂದರಿತು ದಾರಾಶಹನು ಔರಂಗಜೇಬನಿಗೆ ಒಂದು ಆಜ್ಞಾ ಪತ್ರವನ್ನು ಬರೆದನು :—

“ ಸರರಾಷ್ಟ್ರದವನಾದ ಅಮಿರ ಜುಮ್ಲಾನು ನಿಮ್ಮ ಆಶ್ರಯದಲ್ಲಿ ಏನು ನಿಮಿತ್ತವಾಗಿರುವನು? ಅವನ ಬಳಿಯಲ್ಲಿ ಸೇನೆ ಕೂಡಾ ಇರುವದಾಗಿ ತಿಳಿಯುತ್ತದೆ. ಇಂಥವನಿಗೆ ನೀವು ಆಶ್ರಯವನ್ನು ಕೊಡುವುದು ಅಪ್ರಶಸ್ತವಾದ ಮಾತು! ಈ ಪತ್ರವನ್ನು ಕಂಡಾಕ್ಷಣವೇ ಅವನನ್ನು ಇತ್ತ ಕಡೆಗೆ ಕಳಿಸಿಕೊಡಬೇಕು. ಜಾದಶಹರು ಅವನ ಗುಣಾವಗುಣಗಳನ್ನು ಪರೀಕ್ಷಿಸಿ ನೋಡಿ ಮುಂದೆ ಅವನಿಗೆ ಆಶ್ರಯವನ್ನು ಕೊಡಬಹುದೋ ಇಲ್ಲವೋ ನಿರ್ಣಯಿಸುವರು. ಅವನು ಬರಲೊಪ್ಪದಿರಲಿ,

ಇಲ್ಲವೆ ಅವನನ್ನು ಹಿಡಿದು ಕಳಿಸುವದು ನಿಮ್ಮಿಂದಾಗದಿರಲಿ, ಹಾಗೆ ನಮಗೆ ತಿಳಿಸಿರಿ. ನಾವು ಸರದಾರ ಮುರ್ತಿದ ಕುಲೀಖಾನನಿಗೆ ಈ ಕೆಲಸ ವನ್ನು ಒಪ್ಪಿಸುವೆವು.”

ಈ ವರ್ತಮಾನವು ಧೂರ್ತನಾದ ಅಮೀರ ಬುಮ್ಲಾನಿಗೆ ತಿಳಿದ ಕೂಡಲೆ ಅವನು ತನ್ನ ಸೇನೆಯನ್ನೂ ಕುಟುಂಬದವರನ್ನೂ ಕಟ್ಟಿಕೊಂಡು ಬಾದಶಹನಿಗೆ ಶರಣಾಗತನಾಗಲು ಹೊರಟಿದ್ದು ನಡೆದನು ಡಿರಂಗಜೀಬ ನೆಷ್ಟು ಅಗ್ರಹದಿಂದ ಹೇಳಿದರೂ ಅವನು ಕೇಳಲಿಲ್ಲ. ಸವಿಮಾತಿನವ ನಾದ ಅಮೀರ ಬುಮ್ಲಾನು ತನ್ನ ರತ್ನರಾಶಿಯೊಳಗಿಂದ ಉತ್ತಮೋತ್ತಮ ವಾದವುಗಳನ್ನು ಆರಿಸಿ ಒಂದು ಸುವರ್ಣದ ತಬಕದಲ್ಲಿರಿಸಿ ಬಾದಶಹನಿಗೆ ಕಾಣಿಕೆಯಾಗಿ ಕೊಟ್ಟು ಕವಿತ್ವಮಯವಾದ ವಚನಗಳಿಂದ ಬಾದಶಹರ ಸ್ತುತಿಮಾಡಿ ತನ್ನನ್ನು ರಕ್ಷಿಸಿಕೊಳ್ಳಬೇಕೆಂದು ಒಂದು ವಿನಯಪೂರ್ವಕ ವಾಗಿ ಬೇಡಿಕೊಂಡನು.

ಚತುರನೂ ಸಂಕಟನೂ ಬಹುಶ್ರುತನೂ ರಾಜನೀತಿಜ್ಞನೂ ಆದ ಮೀರಜುಮ್ಲಾನು ತನ್ನ ವಿಚ್ಛಾ ನಮಯವಾದ ಭಾಷಣಗಳಿಂದ ನಿತ್ಯದ ಲ್ಲಿಯೂ ಬಾದಶಹನನ್ನು ತೃಪ್ತಿಗೊಳಿಸುತ್ತಿದ್ದರಿಂದ ಶಹಾಜಹಾನನ ಪ್ರೇಮಪೂರ್ವಕ ಅವನ ಮೇಲೆ ನೆಲೆಸಿತು. ತನಗೆ ಅನುಕೂಲವಾದ ಸಮಯ ಹೀಗೆ ಅಯುಕ್ತವಾಗಿ ಬಂದೊದಗಿರಲು ಮೀರಜುಮ್ಲಾನು ಆ ಪುಸ್ತಕ ವನ್ನು ಕಳಕೊಳ್ಳುವನೇ? ಗೋವಳಕೊಂಡವನ್ನು ನಿರ್ಮೂಲವಾಗಿ ಮಾಡುವ ಸಂಕಲ್ಪವನ್ನೇ ಅವನು ಮಾಡಿದ್ದನು. ಪೋರ್ಚುಗೀಜರೊಡನೆ ಅವನು ರತ್ನಗಳ ವ್ಯಾಪಾರವನ್ನು ಮಾಡುತ್ತಿರುವಾಗ ಅವರಿಗೂ ಅವನಿಗೂ ವ್ಯಾಜ್ಯ ಬಂದಿತ್ತು. ಅದಕ್ಕಾಗಿ ಅವರ ಪಾರಿಪತ್ಯವನ್ನು ಮಾಡಬೇಕೆಂದು ಅವನು ಯೋಚಿಸಿದ್ದನು. ವಿಜಾಪುರದ ಮೇಲೆ ಸ್ವತಃ ಶಹಾಜಹಾನನೇ ಬದ್ಧ ಕಟಾಕ್ಷನಾದನು ಮೀರಜುಮ್ಲಾನು ಶಹಾಜಹಾನನ ಮುಂದೆ ಗೋವಳಕೊಂಡದ ರತ್ನಗಳ ಖಣಿಗಳ ಸಂಪತ್ತನ್ನು ಬಹುಪರಿಯಾಗಿ ಬಣ್ಣಿಸಿ ಧನಲೋಭಿಯಾದ ಶಹಾಜಹಾನನ ಬಾಯಿಯಲ್ಲಿ ನೀರು ಬರುವಂತೆ ಮಾಡಿದನು. ಮೇಲ್ಕಂಡ ಮೂರು ರಾಷ್ಟ್ರಗಳ ಸಮಾಚಾರ ಕ್ಯಾಗಿ ಶಹಾಜಹಾನನು ಮೀರಜುಮ್ಲಾನ ಕೈಕೆಳಗೆ ದೊಡ್ಡ ಸೈನ್ಯವನ್ನು

ಕೊಟ್ಟು ಅವನನ್ನು ದಕ್ಷಿಣಕ್ಕೆ ಕಳಿಸಿದನು.

ಮಿರಜುಮ್ಲಾನು ಬಾದಶಹರ ಸೈನ್ಯದೊಂದಿಗೆ ದಕ್ಷಿಣಕ್ಕೆ ಹೋದ ನೆಂದರೆ ಔರಂಗಜೇಬನಿಗೆ ಮತ್ತಿಷ್ಟು ಅನುಕೂಲವಾಯಿತೆಂದು ಕಂಡು ಮಿರಜುಮ್ಲಾನನ್ನು ತಾನು ಅಗ್ರಾಕ್ಕೆ ಕರೆಸಿಕೊಂಡದ್ದೇ ತಪ್ಪಾಯಿತೆಂದು ಪಾರಾ ಸುಲತಾನನು ವಿಪಾದವನ್ನು ಅಳಿದನು. ಅದಕ್ಕಾಗಿ ದಕ್ಷಿಣದ ಅಭಿಯೋಗವು ಸದ್ಯಕ್ಕೆ ಅಕ್ಕದ್ದಲ್ಲವೆಂದು ಅವನು ಶಪಾಜಪಾನನಿಗೆ ಎಷ್ಟು ಜೋಧಿಸಿದರೂ ಅವನು ಕೇಳಲೊಲ್ಲನು. ಕಡೆಗೆ ಜೇಗಮ್ ಸಾಹೇಬನ ಮಧ್ಯಸ್ಥಿಯ ಮೂಲಕವಾಗಿ ಮಿರಜುಮ್ಲಾನು ಔರಂಗಜೇಬನನ್ನು ಕಾಣಲಾಗದೆಂದೂ ಅವನೊಡನೆ ಯಾವ ಪ್ರಕಾರದ ಮಾತು ಕಥೆಗಳನ್ನು ನಡಿಸಲಾಗದೆಂದೂ ಬಾದಶಹರ ಅಜ್ಜಿಯಾಯಿತು. ಮೇಲ್ಕಂಡ ಅಜ್ಜಿಗನುಸರಿಸಿ ಮಿರಜುಮ್ಲಾನು ನಡಕೊಳ್ಳುವನೆಂಬ ಹೊಣೆಗಾಗಿ ಅವನು ತನ್ನ ಹೆಂಡತು ಮಕ್ಕಳನ್ನು ಅಗ್ರಾದಲ್ಲಿ ಬಾದಶಹರ ಅಂಕಿತದಲ್ಲಿರುವಂತೆ ವಿರ್ಪಾಡು ಆಗಿತ್ತು.

ಈ ಸಂಗತಿಯಾದ ಬಳಿಕ ಶಪಾಜಪಾನ ಬಾದಶಹನ ಅಸಾಧ್ಯವಾದ ರೋಗದ ಮೂಲಕ ಸುಜಾ ಔರಂಗಜೇಬ, ಮುರಾದರು ಸಿಂಹಾಸನವನ್ನು ಹಿಡುಕೊಳ್ಳುವದಕ್ಕಾಗಿ ಅಗ್ರಾದ ಮೇಲೆ ಸಾಗಿಯೋಗುವ ಪ್ರಯತ್ನ ನಡೆಸಿದರೆಂದು ಹಿಂದಿನ ಅಧ್ಯಾಯದಲ್ಲಿ ನಾವು ಹೇಳಿದ್ದೇವೆ. ಮುರಾದನಿಗೆ ಔರಂಗಜೇಬನು ನಿತ್ಯದಲ್ಲಿಯೂ “ನಿರಪೇಕ್ಷವಾದ” ಬುದ್ಧಿಯಿಂದ ಆಶ್ವಾಸನಪ್ರದವಾದ ಪತ್ರಗಳನ್ನು ಬರೆಯುತ್ತಲಿದ್ದೇ ಇದ್ದನು. ಅವನು ಎಳೆಗೆ ಬಂದನೆಂಬುದನ್ನು ಮನಗಂಡ ಒಳಕ ಔರಂಗಜೇಬನ ದೃಷ್ಟಿಯು ಅಮಿರ ಜುಮ್ಲಾನ ಕಡೆಗೆ ತಿರುಗಿತು. ಅನಾಯಾಸವಾಗಿ ಸೇನಾಸಮೇತನಾಗಿ ದಕ್ಷಿಣಕ್ಕೆ ಬಂದಿರುವ ಆ ಅದ್ಭುತವಾದ ವ್ಯಕ್ತಿಯನ್ನು ಹೇಗಾದರೂ ಮಾಡಿ ಬಗಲಲ್ಲಿ ಹಾಕಿಕೊಳ್ಳಬೇಕೆಂದು ಅವನು ಮಿರಜುಮ್ಲಾನೊಡನೆ ಸಂಧಾನವನ್ನು ನಡೆಸಿದನು. ಆ ಸಮಯಕ್ಕೆ ಮಿರಜುಮ್ಲಾನು ವಿಜಾವುರದವರ ಕೋಟಿಯಾದ ಕಲ್ಯಾಣವನ್ನು ಮುತ್ತಿ ಅದನ್ನು ಕೈವಶವಾಗಿ ಮಾಡಿಕೊಳ್ಳಬೇಕೆಂದು ಪ್ರಯತ್ನವನ್ನು ನಡೆಸಿದ್ದನು.

ಔರಂಗಜೇಬನು ತನ್ನ ಮಗನಾದ ಸುಲ್ತಾನ ಮಹಮದನನ್ನು ಮಿರಜುಮ್ಲಾನ ಬಳಿಗೆ ಕಳಿಸಿ 'ಕೆಲವೊಂದು ಮಹತ್ವದ ಸಂಗತಿಯನ್ನು ಕುರಿತು ಆಲೋಚಿಸುವುದಿದೆ ದಯಮಾಡಿ ದಾಲತಾಬಾದಕ್ಕೆ ಬಂದು ಹೋಗಬೇಕೆ' ಎಂದು ವಿಚ್ಛಾಪನೆ ಮಾಡಿಕೊಂಡನು. ಆದರೆ ಮಿರಜುಮ್ಲಾನು ಔರಂಗಜೇಬನ ಉದ್ದೇಶವನ್ನರಿತು " ಈಗ ಬರುವ ಅವಸರವಿಲ್ಲ"ವೆಂದು ಹೇಳಿದನು. ಸುಲ್ತಾನ ಮಹಮದನಿಂದ ಈ ಕೆಲಸವಾಗಲಿಲ್ಲವೆಂದರಿತು ಔರಂಗಜೇಬನು ತನ್ನ ಕಿರಿಮಗನಾದ ಸುಲ್ತಾನ ಮುಅಝೀಮನೊಡನೆ ಹೇರಳವಾದ ಕಾಣಿಕೆಯನ್ನೂ, ಬಹು ವಿನಯದಿಂದ ಬರೆದ ಪತ್ರವನ್ನೂ ಕಳಿಸಿಕೊಟ್ಟನು. ಮುಅಝೀಮನು ಒಳ್ಳೆ ಚಾತುರ್ಯದಿಂದಲೂ ಸವಿಮಾತುಗಳಿಂದಲೂ ದಾಂಭಿಕತೆಯ ನಟನದಿಂದಲೂ ಮಿರಜುಮ್ಲಾನ ಮನವೊಲಿಸಿದನು. ಆ ಸರದಾರನು ಒಳ್ಳೆ ಸಾಹಸದಿಂದ ಕಲ್ಯಾಣದ (ಕರ್ನಾಟಕ) ಕೋಟೆಯನ್ನು ಕೈವಶ ಮಾಡಿಕೊಂಡು ದಾಲತಾಬಾದಿಗೆ ಬಂದನು.

ನಟನಾಯಕನಾದ ಔರಂಗಜೇಬನು ಮಿರಜುಮ್ಲಾನ ಸ್ವಾಗತ ಕ್ರಮಗಳಿಗೆ ಸಿದ್ಧನಾಗಿಯೇ ಇದ್ದನು. ಆದರೂ ಪಚಾರ ವಿನಯ ಸೌಜನ್ಯ ಘೋಷನ ತಾಂಬೂಲ ನೃತ್ಯ ಗಾಯನಗಳ ಸಮವಾಯಗಳಿಂದ ಮಿರಜುಮ್ಲಾನ ಹೊಟ್ಟೆ ಉಬ್ಬಿಹೋಯಿತು! ಪ್ರತ್ಯಕ್ಷ ದಿಲ್ಲಿಯ ಸಾರ್ವಭೌಮರ ಮಗನು ಸ್ನೇಹಿತನಿಗಿಂದ ಸ್ನೇಹಿತನಾಗಿ ತನ್ನನ್ನು ಆಪ್ತಿಕೊಂಡನು. ಅಪ್ಪನಿಗೆ ಅಪ್ಪನೆನ್ನದವನಾದ ಆ ದಕ್ಷಿಣದ ಸುಭೇದಾರನು ತನಗೆ ಬಾಬಾ. (ಹಿರಿಯರೆ) ಬಾಬಾಜೀ (ಶ್ರೇಷ್ಠರಾದ ಹಿರಿಯರೆ) ಎಂದು ಸಜೋಧಿಸಿದನು, ಎಂಬ ಮದದುಬ್ಬಿನಲ್ಲಿ ತಾನಿರುವಾಗ ಆ ರಾಜಕುಮಾರನು ಕೇಳಿಕೊಂಡ ವಿನಂತಿಗಳನ್ನು ಮಿರಜುಮ್ಲಾನು ಅವಮಾನಿಸಬಲ್ಲನೆ? ಆಗ ಔರಂಗಜೇಬನು ಮೆಲ್ಲನೆ ಉಪಕ್ರಮಿಸಿದ್ದು :—

" ಬಾಬಾಜಿ, ಸುಲ್ತಾನ ಮಹಮದನು ತಮ್ಮ ಕಡೆಗೆ ಬಂದಾಗ ತಾವು ಕಲ್ಯಾಣದ ಮುತ್ತಿಗೆಯ ಕೆಲಸದಲ್ಲಿ ನಿಮಗ್ನರಾಗಿದ್ದಿರಿ. ಈಗ ತಾವು ಸ್ವಸ್ಥಚಿತ್ತರಾಗಿರುವಿರಿ. ಹಿಂದಕ್ಕೆ ನಾವು ನೀವು ಪರಸ್ಪರರಿಗೆ ಸಹಾಯ ಮಾಡಬೇಕೆಂದು ಆಣೆ ಕ್ರಿಯೆಗಳನ್ನು ಮಾಡಿರುವೆವಷ್ಟೆ? ಈ

ಸಮಯದಲ್ಲಿ ನಾನು ಆಗ್ರಾಸಟ್ಟಣದ ಮೇಲೆ ಸಾಗಿ ಹೋಗದಿದ್ದರೆ ಮುಂದೆ ನನಗೆ ಆಶೆಯೇ ಇಲ್ಲ. ವಚನಕ್ಕನುಸರಿಸಿ ತಾವೂ ತಮ್ಮ ಸೈನ್ಯದವರೂ ನನಗೆ ಅನುಕೂಲರಾಗಬೇಕು.”

“ ನೀವು ಹೇಳುವದೆಲ್ಲ ನಿಜವು. ಆದರೆ ನಿಮ್ಮೊಡನೆ ನಾನು ಒಳಸಂಚು ನಡೆಸುವದಿಲ್ಲವೆಂದೂ ನಿಮ್ಮೊಡನೆ ಮಾತಾಡುವದನ್ನು ಕೂಡ ಬಿಡುವನೆಂದೂ ಬಾದಶಹರಿಗೆ ನಾನು ವಚನವನ್ನು ಕೊಟ್ಟು ಬಂದಿದ್ದೇನೆ. ನಾನು ನನ್ನ ವಚನವನ್ನು ಪಾಲಿಸುವೆನೆಂಬ ಬಗ್ಗೆ ನನ್ನ ಹೆಂಡರು ಮಕ್ಕಳನ್ನು ದಾರಾಶಹರ ಬಳಿಯಲ್ಲಿ ಹೊಣೆಯಾಗಿ ಇಟ್ಟು ಬಂದಿದ್ದೇನೆ. ವಚನದ ಮಾತು ಹಾಗಿರಲಿ! ನನ್ನ ಹೆಂಡರು ಮಕ್ಕಳ ಗತಿಯನ್ನು ನಾನು ಕಂಡುಕೊಳ್ಳಬೇಕಲ್ಲವೆ ? ”

“ ಸರಿ, ಸರಿ! ಸತಿಸುತರಲ್ಲಿ ತಾವು ನಿಸ್ಸೀಮವಾದ ಪ್ರೇಮವುಳ್ಳವರು. ಆ ಸತಿಸುತರ ಪ್ರೇಮಕ್ಕಾಗಿಯೇ ನೀವು ಸುಮ್ಮನೆ ಗೋವಳ ಕೊಂಡದ ರಾಜ್ಯವನ್ನು ಬಿಟ್ಟುಕೊಟ್ಟು ಬಂದಿರಿ. ಸತಿಸುತರ ಹಿತವನ್ನು ನೀವು ಲೆಕ್ಕಿಸದಿದ್ದರೆ ಇಂದಿಗೆ ನೀವೇ ಗೋವಳಕೊಂಡದ ಸುಲ್ತಾನರಾಗುತ್ತಿದ್ದಿಲ್ಲವೆ ? ” ಎಂದು ಔರಂಗಜೇಬನು ಮಿರಜುಮ್ಲಾನ ಪರಾಕ್ರಮವನ್ನು ಕೊಂಡಾಡಿ ನುಡಿದನು.

ಈ ಮಾತಿಗೆ ಮಿರಜುಮ್ಲಾನು ತುಸು ಉಜ್ಜಿದವನಾಗಿ ಆತ್ಮಸ್ತುತಿಯ ಮದ್ಯದಿಂದ ಪರವಶನಾಗಿ “ ಮುಂದೇನು ಮಾಡೆಂದಿರಿ ? ” ಎಂದು ಯಥೇಷ್ಟನಾಗಿ ನಕ್ಕು ಕೇಳಿದನು.

“ ಏನೋ ಒಂದು ಹುಚ್ಚು ವಿಚಾರವು ನನ್ನ ತಲೆಯಲ್ಲಿ ಸೇರಿದೆ. ಅದು ತಮಗೆ ಸರಿಯಾಗಿ ತೋರುವದೋ ಇಲ್ಲವೋ ! ”

“ ಏನದು ತಮ್ಮ ವಿಚಾರಗಳು ಹುಚ್ಚು ತನದವೆ ? ” ಎಂದು ಮಿರಜುಮ್ಲಾನು ಬೊಗಸೆಯೊಡ್ಡಿ ಬೆಸಗೊಂಡನು.

“ ಬಹಿಂಗವಾಗಿ ನಾವೂ ನೀವೂ ಶತ್ರುಗಳಂತೆ ನಟಿಸಿದರೆ ದಾರಾಶಹನು ತಮ್ಮ ಕುಟುಂಬದವರಿಗೆ ಆತಂಕ ಬರುವಂತೆ ಮಾಡಲಾರನೆಂದು ನನ್ನ ತಿಳುವಳಿಕೆಯು ! ”

“ ಸರಿ ! ಆದರೆ ನಾವು ಶತ್ರುಗಳಂತೆ ನಡೆಕೊಂಡರೆ ಒಕ್ಕಟ್ಟಿನಿಂದ

ಕಾರ್ಯವನ್ನು ಮಾಡುವದು ಹೇಗೆ? ” ಎಂದು ವಿಾರಜುಮ್ಲಾನು ಕೇಳಿದನು.

“ ಔರಂಗಜೇಬನು ವಿಶ್ವಾಸಘಾತವನ್ನು ಮಾಡಿ ವಿಾರಜುಮ್ಲಾನನ್ನು ಸೆರೆಹಿಡಿದನೆಂಬ ವಾರ್ತೆಯನ್ನು ನಾಲಕ್ಕು ಕಡೆಗೆ ಹಬ್ಬಿಸೋಣ! ನೀವಿಲ್ಲಿ ಸ್ವಸ್ಥವಾಗಿ ನನ್ನ ಅರಮನೆಯಲ್ಲಿ ವಾಸ ಮಾಡಿಕೊಂಡಿದ್ದು ನಿಮ್ಮ ಸೈನ್ಯವನ್ನು ನನ್ನ ಸ್ವಾಧೀನ ಮಾಡಿರಿ. ಅಂದರೆ ನನ್ನ ಕಾರ್ಯವೂ ಆಗುವದು; ನಿಮಗೂ ವಚನಭಂಗದ ದೋಷವು ತಟ್ಟಲಿಕ್ಕಿಲ್ಲ!” ಎಂದು ನುಡಿದು ಔರಂಗಜೇಬನು ಒಂದು ವೀಳ್ಯವನ್ನೆತ್ತಿ ವಿಾರಜುಮ್ಲಾನ ಕೈಯಲ್ಲಿ ಕೊಟ್ಟು ಮಂದಹಾಸಗೈದನು.

ವಿಾರಜುಮ್ಲಾನು ವಿಚಾರಗ್ರಸ್ತನಾಗಿ ತುಸು ತಲೆದೂಗಿದಂತೆ ಮಾಡಿ “ ವಂದ್ಯರಾದ ಸುಲ್ತಾನರೆ, ನಿಮ್ಮ ವಿಚಾರವು ಸಯುಕ್ತಿಕವಾಗಿ ತೋರುತ್ತದೆ. ಈ ಮಾತಿನ ಬಗ್ಗೆ ನಾನು ಪೂರ್ವಾಪರವಾಗಿ ಆಲೋಚಿಸಿ ನಾಳೆಗೆ ನನ್ನ ಖಂಡಿತವಾದ ಅಭಿಪ್ರಾಯವನ್ನು ಈ ಚರಣಗಳಿಗೆ ನಿವೇದಿಸುವೆನು ” ಎಂದು ಹೇಳಿದನು.

“ ಇದಕ್ಕೇಕೆ ವಿಚಾರವು ವಿಾರಜುಮ್ಲಾನು ಸಾಹೇಬ? ನಾವು ಹೀಗೆ ವಿಚಾರಮಾಡುತ್ತೆ ದಿನಗಳೆದರೆ ಸುಜಾ ಸಾಹೇಬರು ನಿಶ್ಚಯವಾಗಿ ನಮ್ಮನ್ನು ಹಿಂದೆ ಹಾಕಿಬಿಡುವರು ಯಾಕೆ ಹಜರತ್ ಸಾಹೇಬ, ನಾನು ಹೇಳುವದು ಸಮಯೋಚಿತವಾದದ್ದಲ್ಲವೆ? ” ಎಂದು ಔರಂಗಜೇಬನು ಓತಿಕಾಟಕ್ಕೆ ಬೇಲಿಯ ಸಾಕ್ಷಿಯೆಂಬಂತೆ ಹಜರತ್ ನೆಂಬವನ ಸಾಕ್ಷಿ ಕೊಟ್ಟನು.

ಹಜರತ್ ನೆಂಬವನು ವಿಾರಜುಮ್ಲಾನ ದಾಸೀಪುತ್ರನು. ಮುತ್ತುಗದ ಹೂವಿನಂತೆ ಇವನು ಬಹಿರಂಗವಾಗಿ ಬುದ್ಧಿವಂತನೂ ಸಜ್ಜನನೂ ಎಂಬಂತೆ ಕಾಣುತ್ತಿದ್ದನು. ಅಹುದಪ್ಪನ ಚಾವಡಿಯಲ್ಲಿ ಅಹುದಪ್ಪನಂತೆಯೂ ಅಲ್ಲಪ್ಪನ ಚಾವಡಿಯಲ್ಲಿ ಅಲ್ಲಪ್ಪನಂತೆಯೂ ಹಜರತ್ತನು ನಡಕೊಳ್ಳುತ್ತಿದ್ದ ನಾದ್ದರಿಂದ ಅವನ ಬೇಳೆ ತಕ್ಕಮಟ್ಟಿಗೆ ಬೇಯುತ್ತಿತ್ತು. ಅವನು ಮಿತಿಮೀರಿದ ಮಂದಬುದ್ಧಿಯವನೂ ಆಶಕ್ತ ದುರ್ಜನನೂ ಆಗಿದ್ದರೂ ತಾಯಿಯ ವಿನಯಗುಣಾಂಶವು ಅವನಲ್ಲಿ ಸಂಪೂರ್ಣವಾಗಿ

ನೇರಿರುವದರಿಂದ ಮಿರಜುಮ್ಲಾನು ಮೋಸಕ್ಯೊಳಗಾಗಿ ಅವನನ್ನು ಯಾವಾಗಲೂ ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಿದ್ದನು. ಆಫ್ಘಾನಿ ಲಾಭಕ್ಕಾಗಿ ಹಜರತನು ಜೇಕಾದ ಪಾಪಕೃತ್ಯವನ್ನು ಕೈಕೊಳ್ಳಲು ಸಿದ್ಧನಾಗಿರುವದನ್ನು ಔರಂಗಜೇಬನು ಅರಿತು ಅವನಿಗೆ ಹೇರಳವಾದ ಧನವನ್ನೂ ಇನಾಮು ಅಧಿಕಾರಗಳ ಆಶ್ವಾಸವನ್ನೂ ಕೊಟ್ಟಿಟ್ಟಿದ್ದರಿಂದ ಔರಂಗಜೇಬನ ಸೂತ್ರದಂತೆ ನಡೆಯಲು ಅವನು ಒಪ್ಪಿಕೊಂಡಿದ್ದನು.

“ ಬಾಬಾಜೀ, ಔರಂಗಜೇಬ ಸುಲ್ತಾನರು ಕೃಪಾವಂತರಾಗಿ ಸೂಚಿಸಿದ ಮಾತು ಯೋಗ್ಯವಾಗಿ ತೋರುತ್ತದೆ. ಅವರು ಹೇಳಿದಂತೆ ನಡಕೊಳ್ಳಲು ಪ್ರತ್ಯಯವೇನೂ ಕಾಣಿಸುವದಿಲ್ಲ!” ಎಂದು ಆ ಮತಿಮಂದನಾದ ದುರ್ಜನನು ತನ್ನ ಗಡ್ಡವನ್ನು ತೀಡುತ್ತೆ ಹೇಳಿದನು.

ಅಮಿರ ಜುಮ್ಲಾನು “ ಒಳ್ಳೇದು!” ಎಂದಿಷ್ಟು ಒಡನುಡಿದದ್ದೊಂದೇ ತಡ ಔರಂಗಜೇಬನು ಅವನನ್ನು ಘನವಾದ ಪ್ರೇಮದ ಆವಿರ್ಭಾವದಿಂದ ಬಿಗಿದಷ್ಟಿ “ ಬಾಬಾಜಿ, ಇಂದು ನಾನು ಕೃತಾರ್ಥನಾದೆನು! ತಾವು ನನಗೆ ವಿರೋಧಿಗಳಾಗುವದಿಲ್ಲವೆಂದು ನನಗೆ ತಿಳಿದೇ ಇತ್ತು!” ಎಂದು ನುಡಿದವನೇ ಮಿರಜುಮ್ಲಾನಿಗೆ ಕೋಟಿಯಲ್ಲೆರುವ ರಾಜಮಂದಿರವನ್ನು ತೋರಿಸುವ ನೆವದಿಂದ ಕರಕೊಂಡು ಹೋಗಿ ಅವನನ್ನು ಅಲ್ಲಿ ಇಳಿಸಿದನು. ತನ್ನ ಸೈನ್ಯಾಧಿಕಾರಿಗಳೆಲ್ಲರೂ ಔರಂಗಜೇಬನ ಆಜ್ಞೆಯಂತೆ ನಡಕೊಳ್ಳಬೇಕೆಂಬ ಆಜ್ಞಾಪತ್ರವನ್ನು ಬರೆದು ಮಿರಜುಮ್ಲಾನು ಹಜರತ್ತನ ಕೈಯಲ್ಲಿ ಕೊಟ್ಟನು.

ಔರಂಗಜೇಬನೂ ಹಜರತ್ತನೂ ಮಿರಜುಮ್ಲಾನ ಆಪ್ಪಣೆಯನ್ನು ತೆಗೆದುಕೊಂಡು ಮನೆಬಿಟ್ಟು ಹೂರಗೆ ಬಂದರು. ಸಂಗಡಲೇ ಆ ಮಂದಿರದ ತಲೆಬಾಗಿಲಕ್ಕೆ ಕೀಲಿ ಬಿದ್ದಿತು. ವೈಭವಯುತವಾದ ಮಂದಿರವೇ ಮಿರಜುಮ್ಲಾನ ಕಾರಾಗೃಹವಾಯಿತು. ಒಳಗಿರುವ ಅಡಿಗೆ ನೀರಿನವರೂ ವ್ಯವಸ್ಥಾಪಕರೂ ದಾಸದಾಸಿಯರೂ ಎಲ್ಲರೂ ಆ ಔರಂಗಜೇಬನ ಆಳುಗಳೇ.

ತನ್ನ ನಿಜವಾದ ಸ್ಥಿತಿಯನ್ನು ಅರಿತು ಮಿರಜುಮ್ಲಾನಂದದ್ದು: “ ನಾನೇ ಸರ್ವರನ್ನು ವಂಚಿಸಿ ಮಿರಜು ನಿಂತವನೆಂದು ತಿಳುಕೊಂಡಿದ್ದೆನು,

ಈ ಔರಂಗಜೇಬನು ನನ್ನ ತಲೆಯ ಮೇಲೆ ಕೈಯಿಟ್ಟನು! ಇನ್ನು ಈ ಸಂಕಟದೊಳಗಿಂದ ನಾನು ಸುಸೂತ್ರವಾಗಿ ಪಾರಾಗಬೇಕಾದರೆ ಔರಂಗಜೇಬನ ಇಚ್ಛೆಯಂತೆ ನಡಕೊಂಡ ಹೊರತು ಗತ್ಯಂತರವಿಲ್ಲ. ”

೨೨

ಆಗ್ರಾಪಟ್ಟಣದಲ್ಲೆಲ್ಲ ವಿಲಕ್ಷಣವಾದ ಚಪಲತೆಯು! ಎಲ್ಲಿ ನೋಡಿದಲ್ಲಿ ಕತ್ತಿಗಳು ಮಸೆಯುತ್ತಿದ್ದವು. ರಾವುತ ಮಾವುತರು ತಮ್ಮ ತಮ್ಮ ವಾಹನಗಳನ್ನು ತೊಳೆದು ಮೈತಿಕ್ಕಿದರು. ವೀರರೆಲ್ಲರು ತಮ್ಮ ಕೂಸು ಪೋಷಾಕುಗಳನ್ನು ಸಿದ್ಧಮಾಡಿಸಿಟ್ಟರು. ಜೇಸಿಂಗ ಜಸವಂತ ಸಿಂಗ, ಕಾಸಮಖಾನ, ದಿಲೇರಖಾನ, ಕಲಿಲಉಲ್ಲಾಖಾನ, ತೇಜಸಿಂಗ, ಸಮರಸಿಂಗ ಮುಂತಾದ ವೀರಾಗ್ರೇಸರರು ಬಾದಶಹರ ಅಪ್ಪಣೆಯ ಮೇರೆಗೆ ತಮ್ಮ ತಮ್ಮ ಸೇನಾಸಮೇತರಾಗಿ ಆಗ್ರಾಪಟ್ಟಣಕ್ಕೆ ಬಂದು ಬಿಟ್ಟಿದ್ದರು. ಯಾರ ಮನೆಯಲ್ಲಿಯೂ ಕಾಲಿಡುವೆನೆಂದರೆ ಸ್ಥಳವಿಲ್ಲ! ಬೀದಿಗಳಲ್ಲಿ ಹಾಯುವೆನೆಂದರೆ ಅವಕಾಶವಿಲ್ಲ! ಮನೆಮನೆಗಳಲ್ಲಿ ಗುಜು ಗುಜು ಮಾತುಗಳು, ರಾಜಮಂದಿರಗಳಲ್ಲಿ ಮಹತ್ವವಾದ ವಿಕಾಂತಗಳು, ದರಬಾರಗಳಲ್ಲಿ ಅಖಂಡವಾದ ವಾಗ್ವಾದಗಳು ಸಂತತವಾಗಿ ನಡೆದಿದ್ದವು.

ಶಾಹಸ್ತೇಖಾನ, ದಾನಿಶ್‌ಮಂದಖಾನ ಬಕ್ಷಿ, ರೋಶನಾರೆಯರು ಕೂಡಿ ಔರಂಗಜೇಬನ ಪಕ್ಷಕ್ಕೆ ಹೇಗೆ ವಿಜಯವಾದೀತೆಂದು ಆಲೋಚನೆ ಗೈಯುತ್ತಿದ್ದರು. ಮುಝಫರಜಂಗ ಮುನೀರಉಲ್‌ಮುಲ್ಕ ಮುಂತಾದ ಸರದಾರರು ಸುಜಾ ಸುಲತಾನನಿಗೆಯೇ ಪಟ್ಟಗಟ್ಟುವೆವೆಂದು ವೀಳ್ಯವನ್ನೆತ್ತಿದರು. ಮಧ್ಯಸ್ಥರು ವಿಜಯಿಗಳ ಜೆನ್ನುಕಟ್ಟುವದನ್ನು ನಿಶ್ಚಯಿಸಿಕೊಂಡರು.

ಶಹಾಜಹಾನನ ಪ್ರಕೃತಿಯು ಕಿಂಚಿತ್ ನೆಟ್ಟಗಾಗಿತ್ತು. ಹಾಸಿಗೆಯನ್ನು ಬಿಟ್ಟೀಳುವಂತೆ ಇಲ್ಲದಿದ್ದರೂ ಮಲಗದಲ್ಲೆಯೇ ಮಾತಾಡುವಷ್ಟು ಶಕ್ತಿಯು ಅವನಿಗೆ ಬಂದಿತ್ತು. ಅಂಥ ಸಮಯದಲ್ಲಿ ಅವನ ಮೇಲೆ ಮುಗಿಲೇ ಕಡುಕೊಂಡು ಬಿದ್ದ ಭಯಂಕರವಾದ ಪ್ರಸಂಗವು.

ಬಂದೊದಗಿತ್ತು. ದುರ್ನೀತರಾದ ಅವನ ಮಕ್ಕಳು, ಅವನಿರುವಾಗಲೇ ದಿಲ್ಲಿಯ ಮುಕುಟವನ್ನು ಅಪಹರಿಸುವದಕ್ಕಾಗಿ ದಂಢು ಕಟ್ಟಿಕೊಂಡು ಬಂದು ರಾಜಧಾನಿಯ ಮೇಲೆ ಅಭಿಯೋಗ ಮಾಡಲು ದ್ಯುಕ್ತರಾದರು. ತಂದೆಯ ಉಪದೇಶದ ಮಾತುಗಳನ್ನಾಗಲೀ, ಬಾದಶಹನ ನಿಷ್ಕರವಾದ ಶಾಸನಗಳನ್ನಾಗಲೀ ಅವರು ಲೆಕ್ಕಿಸದಾದರು! ಇನ್ನು ನಾಲ್ಕು ದಿವಸ ತಡೆದರೆ ಆಗ್ರಾಪಟ್ಟಣವು ಯಮಪುರದ ಸ್ವರೂಪವನ್ನೂ ನಿರ್ಮೂಲವಾಗಿರುವ ಯಮುನಾ ನದಿಯು ವೈತರಣಿಗೂ ಮಿಕ್ಕಿದ ಬೀಭಕ್ಷ ಸ್ವರೂಪವನ್ನೂ ತಾಳುವವೆಂಬ ಬಲವತ್ತರವಾದ ಭೀತಿಯಿಂದ ಗ್ರಸ್ತನಾಗಿ ಅವನು ತನ್ನ ಸೇನಾಪತಿಗಳ ಆಲೋಚನವನ್ನು ಕೇಳಿಕೊಂಡನು.

“ ಅಂಬರದ ರಾಜರಾದ ಜೇಸಂಗರೆ. ಈ ಸಾಮ್ರಾಜ್ಯಕ್ಕೆ ಸದ್ಯಕ್ಕೆ ಅಳಿಗಾಲ ಬಂದೊದಗಿದಂತಾಗಿದೆ. ಸುಜಾ ಸುಲ್ತಾನನು ದಂಡೆತ್ತಿ ಕೊಂಡು ಅರ್ಧ ಹಾದಿಗೆ ಬಂದಿರುವನು. ಔರಂಗಜೇಬ ಮುರಾದ ರೊಂದಾಗಿ ಪ್ರಬಲವಾದ ಸೇನೆಯೊಡನೆ ಇಲ್ಲಿಗೆ ಬರುವ ವಿಚಾರದಲ್ಲಿರುವರು. ಮಕ್ಕಳೊಡನೆ ನನಗೆ ಯುದ್ಧ ಮಾಡುವ ಪ್ರಸಂಗವು ಬಂದೊದಗಿತು! ಸಂಗ್ರಾಮದಲ್ಲಿ ಅವರ ಜೀವಕ್ಕೆ ಅಪಾಯವಾದರೂ ನನಗೆ ದುಃಖ! ಅವರು ವಿಜಯಿಗಳಾಗಿ ಕೊಬ್ಬೇರಿ ಬಂದರೆ ಏನೇನು ಅನರ್ಥಗಳನ್ನು ಮಾಡುವರೋ ಎಂಬ ವಿಚಾರವಾದರೂ ಅತೀವ ದುಃಖಮಯವಾದದ್ದು!” ಎಂದು ಬಾದಶಹನು ದುಃಖಾತಿರೇಕದಿಂದ ಬಿಕ್ಕಿ ಬಿಕ್ಕಿ ಅತ್ತನು.

ನೆರೆದ ಸರದಾರರ ಕಣ್ಣುಗಳಲ್ಲಿಯಾದರೂ ದುಃಖಾಶ್ರುಗಳೊತ್ತಿ ಬಂದವು. ಪರಚಕ್ರವರು ದಿಲ್ಲಿಯ ಸಾಮ್ರಾಜ್ಯದ ಮೇಲೆ ಅಭಿಯೋಗ ಮಾಡಿದ್ದರೆ, ಆ ಶತ್ರುಘ್ನರೆಲ್ಲರಿಗೆ ಆಡೊಂದು ಆನಂದದ ವಾರ್ತೆಯೇ ಆಗುತ್ತಿತ್ತು! ಆದರೆ ಈ ಪ್ರಸಂಗದಲ್ಲಿ ಅವರು ತಮ್ಮ ಪರಾಕ್ರಮದ ಉಪಯೋಗವನ್ನೆಂತು ಮಾಡಬಲ್ಲರು? ತಮ್ಮ ಮೈಹುಣ್ಣನ್ನು ತಾವೇ ಕೆದರಿಕೊಳ್ಳುವದು ದುಃಸಹವಲ್ಲವೆ?

“ ಅಲಂಪನಾಃ! ಪ್ರಸಂಗವು ಬಹು ಕಠಿಣವಾದದ್ದು ಸರಿ! ಆದರೆ ನಾವೆಲ್ಲರೂ ಕೂಡಿ ಆ ಕಾರ್ಯಜ್ಞರಾದ ರಾಜಕುಮಾರರ ಅಭಿಯೋಗ

ವನ್ನು ತಡೆದು, ಅವರನ್ನು ಹಿಂದಟ್ಟಿ ರಾಜಧಾನಿಗೆ ಒದಗಿದ ಸಂಕಟವನ್ನು ನಿಶ್ಚಯವಾಗಿ ನಿವಾರಿಸುತ್ತೀವೆ. ಬಾದಶಹರು ಚಿಂತೆಮಾಡುವ ಕಾರಣ ಎಲ್ಲ !” ಎಂದು ರಾಜಾ ಜೇಸಿಂಗನು ಬಾದಶಹನ ಹಾಸಿಗೆಗೆ ಪ್ರಣಾಮ ಮಾಡಿ ಆಶ್ವಾಸನವನಿತ್ತನು.

“ ಎನು ಮಾಡುತ್ತೀರೋ ನೋಡಿರಿ ! ನನ್ನ ಮಕ್ಕಳಲ್ಲಿ ಯಾರ ಬೇವಕ್ಕೂ ಅಪಾಯವಾಗದಂತೆ ಮಾಡುವೆವೆಂದು ನನ್ನ ಕೊರಳು ಮುಟ್ಟಿ ಹೇಳಿರಿ !” ಎಂದು ಚಿಂತಾಗ್ರಸ್ತನಾದ ಬಾದಶಹನು ಜೇಡಿ ಕೊಂಡನು.

ಎಲ್ಲರೂ ಬಾದಶಹರ ಇಚ್ಛೆಯಂತೆ ನಡಕೊಳ್ಳುತ್ತಿವೆಂದು ಹೇಳಿ ಕೊಂಡ ಮೇಲೆ, ಹಾಸಿಗೆಯಿಂದೇಳಲಿರುವ ಆ ಜಗತ್ಪಾಲಕನು, ಸಮಾಧಾನದ ಉಸುರ್ಗರೆದು ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ಪರಮಾತ್ಮನ ಅನುಗ್ರಹವನ್ನು ಕೋರಿದನು.

ಬಾದಶಹರ ಜ್ಯೇಷ್ಠಪುತ್ರನಾದ ದಾರಾಶಹನೇ ರಾಜಸೇನೆಯ ಮುಖ್ಯಾಧಿಕಾರಿಯೆಂದು ನಿರ್ಣಯಿಸಲ್ಪಟ್ಟನು. ಆಗ್ರಾಪಟ್ಟಣದ ಸಂರಕ್ಷಣದ ಕೆಲಸವು ಸುಲೇಮಾನ ಸುಖೋನ ಕಡೆಗೆ ಬಂದಿತು ರಾಜಧಾನಿಯಲ್ಲೆಲ್ಲ ದಾರಾಶಹನ ಹೆಸರಿನ ಜಯಘೋಷಗಳು ನಡೆದವು.

ಇಷ್ಟಾದ ಬಳಿಕ ದರಾಯಸನು ತನ್ನ ಪ್ರಿಯ ಸಹೋದರಿಯಾದ ಬೇಗಮ್ ಸಾಹೇಬಳ ಬಳಿಗೆ ಬಂದು “ ಬೇಗಮ್, ನೀನು ಈ ದಿವಸ ನನಗೋಸ್ಕರವಾಗಿ ಮಾಡಿದ ಪರಿಶ್ರಮಗಳ ಬಗ್ಗೆ ನಿನ್ನನ್ನು ಎಷ್ಟು ಕೊಂಡಾಡಿದರೂ ಸಾಲದು. ಇಂದು ನನಗೆ ಪ್ರಾಪ್ತವಾದ ಗೌರವಕ್ಕೆಲ್ಲ ನೀನೇ ಕಾರಣಳು” ಎಂದು ಸಂತೋಷದಿಂದ ನಗುತ್ತಿ ನುಡಿದನು.

“ ನಾನೇನು ಹೆಚ್ಚಿನದು ಮಾಡಿರುವೆನು ? ”

“ ಯಾಕೆ ? ರಾಜಾ ಜಯಸಿಂಗ, ಜಸವಂತಸಿಂಗ, ಕಾಸಮಖಾನ, ದಿಲೇರಖಾನ ಮುಂತಾದ ಸಮರವೀರರು ನಿನ್ನ ಸೂಚನೆಯ ಮೇರೆಗೆಯೇ ನನ್ನ ಪಕ್ಷವನ್ನು ಸ್ವೀಕರಿಸಿದರಲ್ಲವೆ ? ನಿನ್ನೆಯ ದಿನ ನೀನು ಅವರನ್ನೆಲ್ಲ ಕರೆಸಿಕೊಂಡು ಸಮಂಜಸವಾದ ವಾದಗಳಿಂದ ಅವರ ಮನಸ್ಸುಗಳನ್ನು

ಒಲೆಯಿಸಿಕೊಂಡೆಯೆಂದು ನನ್ನ ಮಗನಾದ ಸುಲೇಮಾನನೇ ಹೇಳಿದನಲ್ಲ !”

“ ಆಗಲಿ ಹೋಗು ! ಇನ್ನು ಮೇಲಾದರೂ ನೀನು ನಿನ್ನ ಅನುಯಾಯಿಗಳ ಮನಸ್ಸನ್ನು ನೋಯಿಸದೆ, ಈ ಮಹಾಯುದ್ಧವು ಮುಗಿಯುವ ವರೆಗೆ ಅವರನ್ನು ಅಖಂಡವಾಗಿ ಸಂತೋಷಗೊಳಿಸುತ್ತಲೇ ಇರಬೇಕು. ನೀನು ವೀರನು ಸರಿ ! ಆದರೆ ಯುದ್ಧಗಳು ನಿನ್ನೊಬ್ಬನ ಪರಾಕ್ರಮದ ಮೇಲೆ ಅವಲಂಬಿಸಿರುವದಿಲ್ಲ.”

೨೩

ಸುಲೇಮಾನನು ಉಲ್ಲಾಸದಿಂದ ಮುಖ್ಯ ಸೇನಾಪತಿಗೆ ಉಚಿತವಾದ ಪೋಷಾಕವನ್ನು ಧರಿಸಿ, ಅಕಬರನ ಪ್ರಖ್ಯಾತವಾದ ಖಡ್ಗವನ್ನು ಕೈಯಲ್ಲಿ ಹಿಡಿದು, ಒಳ್ಳೇ ಆಧ್ಯತೆಯ ಹೆಜ್ಜೆಗಳನ್ನಿಕ್ಕುತ್ತೆ ತನ್ನ ತಂದೆಯಾದ ದಾರಾಸುಲ್ತಾನನ ಸಮೀಪಕ್ಕೆ ಬಂದು ನಿಂತು ಸೈನಿಕನಿಗೆ ಉಚಿತವಾದ ಪ್ರಣಾಮ ಮಾಡಿದನು. ಶೂರನೂ, ಬಲ್ಲಿದನೂ, ಉನ್ನತಾಂಗನೂ, ಸುಂದರನೂ ಆಗಿರುವ ತನ್ನ ಪ್ರೀತಿಯ ಮಗನಿಗೆ ಸೇನಾಪತಿಯ ವಸ್ತ್ರಗಳು ಅತಿ ಶಯವಾಗಿ ಒಪ್ಪುತ್ತಿರುವದನ್ನು ಕಂಡು, ದಾರಾಶಹನು ಹಿರಿಹಿರಿ ಹಿಗ್ಗಿ, ಸುಲೇಮಾನನ ಪ್ರಣಾಮವನ್ನು ಆದರದಿಂದ ಸ್ವೀಕರಿಸಿ ನಗೆಮುಖವನ್ನು ತಳೆದು :—

“ ವಾಃ ! ಸರ ಲಷ್ಕರ ಸಾಹೇಬ, ಬನ್ನಿರಿ ! ಏನು ಸವನಾಚಾರ ? ” ಎಂದು ಕೇಳಿದನು.

“ ಸುಲ್ತಾನ ಸುಜಾ ಸಾಹೇಬರ ಮಾರ್ಗವನ್ನು ನಿರೋಧಿಸಿ, ಅವರನ್ನು ಹಿಂದಕ್ಕೆ ಅಟ್ಟುವ ಕೆಲಸದ ಭಾರವು ನನ್ನ ಮೇಲೆ ಹೊತ್ತಿದೆ. ಇಂದೆಯೇ ನಾನು ಎಲ್ಲಾಸದ (ಅಲ್ಲಾಬಾದದ) ಕಡೆಗೆ ಹೊರಡತಕ್ಕವನು ! ”

“ ಯಾರ ಆಜ್ಞೆಯ ಮೇರೆಗೆ ನೀವಿಂಥ ಸಾಹಸದ ಕೆಲಸವನ್ನು

ಕೈಕೊಂಡಿರಿ ?” ಎಂದು ದರಾಯಸನು ಸಾರ್ವಭೌಮನ ದರ್ಶನದಿಂದ ಕೇಳಿದನು.

“ ಆ ಆಜ್ಞೆಯನ್ನೇ ನಾನೀಗ ಕೇಳಿಕೊಳ್ಳಲು ಇಲ್ಲಿಗೆ ಬಂದಿರುವೆನು !” ಎಂದು ಸುಲೇಮಾನನು ಒಂದು ವಿಷಯದಿಂದ ನುಡಿದು ಮಂದಹಾಸಗೊಂಡನು.

“ ಸುಲೇಮಾನ್, ಸುಜಾ ಸುಲ್ತಾನನ ಪಾಲಪತ್ಯದ ಕೆಲಸವನ್ನು ನಾನೇ ವಹಿಸಿಕೊಂಡಿರುವುದನ್ನು ನೀನು ಮರೆತಿಯೇನು ?”

“ ಆದರೂ ರಾಜಕಾರಣವನ್ನು ನೆನೆದು ಬಾದಶಹರೂ ನಾನೂ ರಾಜಾಜ್ಞೆಸಿಂಗರೂ ಕೂಡಿ ನಿನ್ನಿನ ವಿಚಾರವನ್ನೆಲ್ಲ ತಿರುಗಿಸಿದ್ದೇವೆ.”

“ ಇದರಲ್ಲೇತರ ರಾಜಕಾರಣವು ? ನಾನೇ ಸುಜಾಶಹನ ಸಮಾಚಾರಕ್ಕಾಗಿ ಹೊರಡುವೆನು ” ಎಂದು ದಾರಾಶಹನು ಕಿಂಚಿತ್ ಕ್ರೋಧವಾಗಿ ನುಡಿದನು.

“ ತಮ್ಮ ಮಾತು ತೆಗೆದುಹಾಕಬೇಕೆಂದು ನಾವು ಹೀಗೆ ಆಲೋಚಿಸಿಲ್ಲ. ಈ ಚರಣಗಳಿಗೇ ದಿಲ್ಲಿಯ ಸಿಂಹಾಸನವು ಪ್ರಾಪ್ತವಾಗಬೇಕೆಂದು ನಾವೆಲ್ಲರೂ ಹೋರಾಡುತ್ತಿರುವಾಗ, ತಮ್ಮ ಜೀವಕ್ಕೆ ಆಪಾಯವಾಗುವ ಪ್ರಸಂಗವನ್ನು ನಿಷ್ಕಾರಣವಾಗಿ ತಂದುಕೊಳ್ಳುವುದೇಕೆ ? ಸುಜಾ ಸುಲ್ತಾನರ ಹಡಕು ಮುರಿಯಲು ಸಮರ್ಥರಾದ ವೀರರು ಅನೇಕರಿದ್ದಾರೆ. ಆದರೆ ಚಕ್ರವರ್ತಿಯ ಮುಕುಟವನ್ನು ಧರಿಸಲು ತಮ್ಮ ಹೊರತಾಗಿ ಮತ್ತೊಬ್ಬರಿಲ್ಲ.”

ದಾರಾ ಸುಲ್ತಾನನು ಶಾಂತನಾಗಿ “ ಸುಲೇಮಾನ್, ಸುಜಾ ಸುಲ್ತಾನನ ಒಲವನ್ನು ಮುರಿಯಲು ನೀನು ಸಮರ್ಥನೇ ಇರುವಿ, ಸಂದೇಹವಿಲ್ಲ ! ಆದರೆ ನಿನ್ನ ಜೀವಕ್ಕೆ ಏನಾದರೂ ಆಪಾಯವಾದರೆ ಆ ಮುಕುಟವನ್ನು ನಾನು ಧರಿಸಿ ಫಲವೇನು ?” ಎಂದು ಕೇಳಿದನು.

“ ತಾತರೆ ಕ್ಷಮಿಸಿರಿ ! ನಾನಿಲ್ಲಿ ವೇದಾಂತವನ್ನು ಕೇಳಿಕೊಳ್ಳಲು ಬಂದಿಲ್ಲ ! ರಾಜಕಾರಣಕ್ಕಾಗಿ ತಮ್ಮ ಆಪಾಯವಾದ ಜೀವವನ್ನು ಸಂಕಟದಲ್ಲಿ ನೂಕಲಾಗದೆಂದೂ ರಾಜಕಾರಣಕ್ಕಾಗಿಯೇ ನಾನು ಈಗಿನ ಪ್ರಸಂಗದಲ್ಲಿ ಸೇನಾಪತಿಯಾಗತಕ್ಕದ್ದೆಂದೂ ನಾವೆಲ್ಲರೂ ಸಂಪೂರ್ಣವಾಗಿ

ವಿಚಾರಿಸಿ ನಿರ್ಣಯಿಸಿದ್ದೇವೆ.” ಎಂದು ಸುಲೇಮಾನನು ಅಕಬರ ಬಾದಶಹನ ವಿಜಯಖಡ್ಗವನ್ನು ಲೀಲೆಯಿಂದ ತಿರಿತಿರಿವಿ ನೋಡುತ್ತ ನುಡಿದನು.

“ಒಳ್ಳೇದು! ನಾನು ವಿಚಾರ ಮಾಡಿ ಎನೆಂಬ ಅಜ್ಜಿಯನ್ನು ಮಾಡುವೆನು!” ಎಂದು ತಂದೆಯು ಮಗನ ಇಚ್ಛೆಗೆ ವಿರುದ್ಧವಾದ ಮಾತು ಹೇಳಲಾರದೆ ನುಡಿದನು.

“ವಿಚಾರಕ್ಕೆ ಸಮಯವೇ ಇಲ್ಲ! ಸುಜಾ ಸುಲ್ತಾನರು ಇಂದಿಗೆ ಮೂರನೆಯ ದಿವಸವೇ ಅಲ್ಲಾಬಾದಕ್ಕೆ ಬರುವರು. ಅವರನ್ನು ಆ ಪಟ್ಟಣದ ಈಡೆಗೆ ಬರಗೊಟ್ಟರೆ ಪ್ರಸಂಗವು ವೈಯಕ್ತಿಕವಾಗಿ ಬರುವದು. ರಾಜಧಾಸಿಯ ಸಂರಕ್ಷಣದ ಕೆಲಸವು ತಮ್ಮನ್ನು ಕೂಡಿತು. ನಾನು ನಡೆದನು!”

ದಾರಾಶಹನು ಮಗನನ್ನು ತಪ್ಪಿ ಕೊಂಡು “ಸುಲ್ತಾನ, ನಿಮ್ಮೆಲ್ಲರ ಮನಸ್ಸಿಗೆ ಬಂದದ್ದೇ ನನ್ನ ಮನಸ್ಸಿಗೆ ಬಂದದ್ದು! ವಾತ್ಸಲ್ಯಕ್ಕಾಗಿ ನಿನಗೆ ಅಪ್ಪಣೆ ಕೊಡಲು ಸಂಕೋಚಗೊಂಡೆನು. ನೀನು ಸುಜಾಶಹನನ್ನು ನಿರಾಯಾಸವಾಗಿ ಸೋಲಿಸುವಿ ಎಂಬುದನ್ನು ನಾನು ನಿಶ್ಚಯವಾಗಿ ನಂಬಿದ್ದೇನೆ. ಎಚ್ಚರದಿಂದ ನಡಕೊಳ್ಳತಕ್ಕದ್ದು; ಹೆಚ್ಚಿಗೆ ಹೇಳಲಾರನು!” ಎಂದು ನುಡಿದು ಬಾಷ್ಪಲೋಚನನಾದನು.

“ತಾತರೆ, ಚಿಂತೆ ಮಾಡಬೇಡಿರಿ! ಸ್ಥಾನಾಸ್ಥಾನ ಬಲಾಬಲಗಳ ನ್ನರಿತು ಸುಳ್ಳು ಹೆದರಿಕೆಗಳಿಗೆ ಆಸ್ಪದವನ್ನು ಕೊಡದಲೆ ಉತ್ಸಾಹದಿಂದ ಕಾದುವ ವೀರನಿಗೆ ಅಪಜಯವೇ ಇಲ್ಲ! ತಮ್ಮ ಅನುಗ್ರಹದಿಂದ ಸುಜಾ ಸುಲ್ತಾನರ ಬಲವನ್ನು ಮುರಿದು, ನಾನು ವಿಜಯಿಯಾಗಿಯೇ ಬರುವೆನು.” ಎಂದು ಸೆಟಿಯಿಂದ ನಿಂತು ಸುಲೇಮಾನನು ನುಡಿಯುತ್ತಿರುವದನ್ನು ನೋಡಲಾಗಿ, ಅವನೇನು ಉತ್ಸವಕ್ಕೆ ನಡೆದಿರುವನೋ ಎಂಬಂತೆ ತೋರಿತು.

ತಂದೆಯ ಅಪ್ಪಣೆಯನ್ನು ಪಡೆದುಕೊಂಡು ಸುಲೇಮಾನ ರಾಜ ಪುತ್ರನು ನೆಟ್ಟನೆ ವಜೀರ ಸಾದುಲ್ಲಾಖಾನನ ಮನೆಗೆ ಬಂದನು. ರಾಜೋಚಿತವಾದ ಮಹಾರಥದಲ್ಲಿ ಕುಳಿತು ಸುಲೇಮಾನನು ನಡೆದಿರುವಾಗ, ಅವನ ಮನಸ್ಸಿನಲ್ಲಿ ಉದ್ಭವಿಸಿದ ಅಹ್ಲಾದಜನಕವಾದ ವಿಚಾರಗಳಿಗಾಗಿ

ಅವನು ಸದ್ಯಃಸ್ಥಿತಿಯನ್ನು ಮರೆತು ಬಿಟ್ಟಿದ್ದನು. ಮಾರ್ಗದಲ್ಲಿ ಪ್ರಜಾಜನರು ಆದರದಿಂದ ಮಾಡಿದ ಪ್ರಣಾಮಗಳ ಧ್ಯಾನವೇ ಅವನಿಗಿದ್ದಿಲ್ಲ. ಅವನೊಮ್ಮೆ ತಲೆದೂಗಿದನು; ಒಮ್ಮೆ ಸಪ್ರೇಮವಾದ ದೃಷ್ಟಿಯಿಂದ ಯಾರನ್ನೋ ನೋಡಿದಂತೆ ಮಾಡಿದನು; ಕಿಂಚಿತ್ ಮಂದಹಾಸವನ್ನು ಮಾಡಿ ಮತ್ತೆ ಕೆಳಗೆ ಮೋರಮಾಡಿದನು. ಉದ್ರೇಕದಿಂದ ಧಾವಿಸುತ್ತಿರುವ ಕುದುರೆಗಳು ಗಕ್ಕನೆ ನಿಂತ ಕೂಡಲೆ, ಅವನ ದೇಹಕ್ಕೆ ಯಾವದೋ ಒಂದು ಪ್ರಕಾರದ ಅಘಾತವಾದಂತಾಗಿ, ಅವನು ಫಕ್ಕನೆ ಎಚ್ಚತ್ತಂತಾದನು. “ವಜೀರರ ಮನೆ ಈಗಾಗಲೇ ಬಂದಿತೆ?” ಎಂದು ಸಾರಥಿಗೆ ಪುಶ್ಚಮಾಡಿ, ಆ ತರುಣನಾದ ರಾಜಪುತ್ರನು ಚಟ್ಟನೆ ರಥದಿಂದಿಳಿದನು.

ರಾಜಪುತ್ರನು ತಮ್ಮ ಮನೆಗೆ ದಯಮಾಡುವನೆಂಬ ವಾರ್ತೆಯು ಸಾದುಲ್ಲಾಖಾನನ ಮಗನಾದ ಮಹಬೂಬಖಾನನಿಗೆ ತಿಳಿದಿತ್ತಾದ್ದರಿಂದ, ಅವನೊಳ್ಳೇ ಸಡಗರದಿಂದ ಮುಂದಾಗತಕ್ಕ ತನ್ನ ಬೀಗನಿಗೆ ಇದಿರು ಗೊಂಡು ಬಂದು ಸ್ವಾಗತವನ್ನಿತ್ತನು. ಮನದ ಉಲ್ಲಾಸದಿಂದ ಕೈ-ಕೈ ಹಿಡುಕೊಂಡು ಅವರ್ವರೂ ಆದರೋಪಚಾರಗಳ ನುಡಿಗಳನ್ನಾಡುತ್ತಲೂ ಸಂತೋಷದಿಂದ ನಗುತ್ತಲೂ, ಶೃಂಗರಿಸಿದ ಮಂದಿರಕ್ಕೆ ಬಂದು ತಮತಮಗೆ ಉಚಿತವಾದ ಅಸನಗಳಲ್ಲಿ ಕುಳಿತುಕೊಂಡರು.

“ಪರಮ ದೈವಶಾಲಿಗಳಾದ ಸುಲ್ತಾನ ದಾರಾಶಹರು, ಯುದ್ಧಕ್ಕೆ ಹೊರಡಲು ತಮಗೆ ಅಪ್ಪಣೆಯನ್ನು ದಯಪಾಲಿಸುವವರಾದರೇನು?” ಎಂದು ಮಹಬೂಬಖಾನನು ಸುಲೇಮಾನನನ್ನು ಕೇಳಿದನು.

“ದಯಪಾಲಿಸಿದರು. ಪುತ್ರವತ್ಸಲರಾದ ಆ ನನ್ನ ಹಿರಿಯರು, ನಾನು ಕೇಳಿಕೊಂಡ ಕೋರಿಕೆಯನ್ನು ಪೂರೈಸದೆ ಇರುವುದೇ ಇಲ್ಲ. ಖಾನ್, ನೀವು ಸಿದ್ಧರಾಗುವಿರಷ್ಟೆ? ನಿಮ್ಮ ಹದಿನೈದುಸಾವಿರ ಜನ ಪಠಾಣರ ಪಡೆಯೂ ಒಂದೇ, ಉಳಿದ ಲಕ್ಷಾವಧಿ ಸೈನ್ಯವೂ ಒಂದೇ! ವಿಜಯಾ ಕಾಂಕ್ಷೆಯು ನಿಮ್ಮ ಶೌರ್ಯವನ್ನೇ ಅವಲಂಬಿಸಿದೆ.”

“ಹಜರತ್, ತಮ್ಮ ಅನ್ನೋದಕಗಳಿಂದಲೇ ಈ ದೇಹವು ಬೆಳೆದಿರುವದು. ಈ ಚರಣಸೇವೆಯಲ್ಲಿ ನನ್ನೇ ದೇಹವು ಸವೆಯದಿದ್ದರೆ ನಾನು ನನ್ನ ಅನ್ನದಾತೃವಿಗೆ ಕೃತಘ್ನನಾಗುವೆನಲ್ಲವೆ? ನನ್ನ ಸೈನಿಕರು, ಇದೇ

ಕ್ಷಣವೇ ಅಪ್ಪಣೆಯಾದರೆ, ಇದೇ ಕ್ಷಣವೇ ಸನ್ನದ್ಧರಾಗಿ ಹೊರಡುವರು. ನನ್ನಿಂದ ಕ್ಷಣಮಾತ್ರವೂ ವಿಲಂಬವಾಗಕೂಡದೆಂದು ನೆನೆದು, ಈ ವಸ್ತ್ರ ಪ್ರಾವರಣಗಳನ್ನೂ ಶಸ್ತ್ರಾಸ್ತ್ರಗಳನ್ನೂ ಪ್ರಾತಃಕಾಲಬಂದ ತೊಟ್ಟವನು ಹೀಗೆಯೇ ನಿಂತಿರುವೆನು.”

“ಶಾಬ್ಬಾಸ್! ಸರದಾರ ಸಾಹೇಬ, ನಿಮ್ಮ ಸಿದ್ಧತೆಯನ್ನು ಕಂಡು ನಾನು ಪರಮ ಸಂತುಷ್ಟನಾಗಿರುವೆನು. ಇಂದೆಯೇ ಬಾದಶಹರು ನಿಮಗೆ ‘ಪಾಂಚಹಜಾರಿಯ’ ಅಧಿಕಾರವನ್ನೂ ವಸ್ತ್ರಗಳನ್ನೂ ಕೊಡಲೊಪ್ಪಿರುವರು. ಆ ವಿಧಾನವಾದ ಕೂಡಲೆ ನಾವು ಅತ್ತಿಂದತ್ತೆಯೇ ಪ್ರಯಾಣ ಮಾಡತಕ್ಕದ್ದು.”

ಮಹಬೂಬನು ಒಳ್ಳೇ ವಿನಯದಿಂದ ಸುಲೇಮಾನನಿಗೆ ಪ್ರಣಾಮ ಮಾಡಿ “ಹಜರತ್, ಇಂದು ನಾನು ಕೃತಾರ್ಥನಾದೆನು. ಬಾದಶಹರ ಕೃಪೆಗೆ ನಾನು ಪಾತ್ರನಿರುವೆನೆಂಬದನ್ನು ನಾನು ನಾಳಿನ ಯುದ್ಧದಲ್ಲಿ ಸಾಹಸದಿಂದಲೂ ಶೌರ್ಯದಿಂದಲೂ ಕಾದಿ ತೋರಿಸದೆ ಇರನು” ಎಂದು ತನ್ನ ಖಡ್ಗವನ್ನು ಹಿರಿದು ಹಿಡಿದು, ಒಳ್ಳೇ ಆವೇಶದಿಂದ ನುಡಿದನು.

ಸರದಾರ್, ನಿಮ್ಮ ಶೌರ್ಯವನ್ನು ನಾನು ಕಣ್ಣು ಮುಟ್ಟಿ ನೋಡಿದ್ದೇನೆ. ನನಗೆ ನೀವು ಹೇಳುವ ಅಗತ್ಯವೇ ಇಲ್ಲ.” ಎಂದು ನುಡಿದು ಸುಲೇಮಾನನು ಆದರದಿಂದ ಮಹಬೂಬನ ಹಸ್ತವನ್ನು ಗಟ್ಟಿಯಾಗಿ ಹಿಡಿದು ಪ್ರಣಾಮ ಮಾಡಿದನು.

ಆಮೇಲೆ ಅವರಿವರೂ ಕೂಡಿ ನಾಳಿನ ಅಭಿಯೋಗವನ್ನು ಕುರಿತು ಕೆಲವೊತ್ತು ಆಲೋಚಿಸಿದ ಬಳಿಕ, ಮಹಬೂಬನು ತನ್ನ ಕಾರಭಾರಿಯೊಡನೆ ಗೃಹಕೃತ್ಯಗಳ ಬಗ್ಗೆ ಮಾತುಕಥೆಯಾಡುವದಕ್ಕಾಗಿ, ರಾಜಪುತ್ರನ ಅಪ್ಪಣೆ ತಕ್ಕೊಂಡು—

“ಹುಜೂರ್, ಈಗಲೇ ಉಪಹಾರ ಬರುವದು, ಅಲ್ಲಿಯ ವರೆಗೆ ತುಸು ವಿಶ್ರಮಿಸಿಕೊಳ್ಳುವಿರೆಂದು ಬೇಡಿಕೊಳ್ಳುತ್ತೇನೆ.” ಎಂದು ಜಿಗೊಂಡು, ಅವಿಾನೆಯನ್ನು ಕುರಿತು “ಅವಿಾನಾ, ಸುಲ್ತಾನರವರಿಗೆ ಸಹ ಬತ್ತು ತಂದು ಕೊಡು!” ಎಂದು ಹೇಳಿ ಹೊರಟುಹೋದನು.

ಸುಲೇಮಾನನು ಒರ್ವನೇ ಕುಳಿತುಕೊಂಡನು. “ ಆಮಾನೆಯು ಸರ್ವತ್ತು ತಂದಾಗ ಅವಳಿಂದ ನನ್ನ ಪ್ರಿಯತಮೆಯ ಸಮಾಚಾರವನ್ನು ಕೇಳಿಕೊಳ್ಳಬಹುದೋ? ನಾನು ರಣರಂಗಕ್ಕೆ ಹೊರಡುವ ಪೂರ್ವದಲ್ಲಿ ಆ ನನ್ನ ಹೃದಯರಮಣಿಯ ಮನೋಹರವಾದ ಮುಖವನ್ನು ಕಾಣದಿದ್ದರೆ ಯುದ್ಧಕ್ಕೆ ಉತ್ತೇಜನವೆಂತು ಬರುವದು!” ಮುಂತಾದ ಆಲೋಚನೆಗಳಲ್ಲಿ ಅವನು ತೊಡಗಿರುವಾಗ, ತೆರೆಯನ್ನು ನೂಕಿ ಯಾರೋ ಬಂದರು! ಆಮಾನೆಯು ಬಂದಳೆಂದು ರಾಜಕುಮಾರನು ಅತ್ತೆ ನೋಡಿ ಪಾಕ್ಷಣವೇ ಅವನೆದೆ ಭುಗಿಲೆಂದಿತು. ಅವನೋ ಒಂದು ಅದ್ಭುತವನ್ನು ಕಂಡು ಹುಚ್ಚು ಹಿಡಿದವನಂತೆ ಅವನು ಬೆಕಮಕನೆ ನೋಡುತ್ತಿ ನಿಂತನು. ಯಾರವರು! ಆಮಾನೆಯಂತೂ ಅಲ್ಲವೇ ಅಲ್ಲ! ಸುಧಾಸರಸ್ವಿನಲ್ಲಿ ಮುಂದುಬಂದಿರುವ ಸುರಸುಂದರಿಯಂತೆ ಗೌರವಾಗಿಯೂ ಕಮನೀಯವಾಗಿಯೂ ಇರುವ ಆ ಅಂಗಕಾಂತಿಯು ಆಮಾನೆಗೆ ಹೇಗೆ ಬಂದೀತು? ಅವಳು ಶಹರ್‌ಜಾದೆಯೇ ಆಗಿದ್ದಳು. ತನ್ನ ಮನೋರಮಣನು ಬಂಗಾಲ ಪ್ರಾಂತದ ಮೇಲೆ ಸಾಗಿ ಹೋಗುವನೆಂಬ ವರ್ತಮಾನವು ಶಹರ್‌ಜಾದೆಗೆ ತಿಳಿದಿತ್ತು. ಯುದ್ಧಕ್ಕೆ ಹೊರಡುವ ಪ್ರಿಯತಮನ ದರ್ಶನಲಾಭವನ್ನು ಹೊಂದದೆ ಇರಲಿಚ್ಛಿಸುವ ಚದುರೆಯರಾರು? ಶಹರ್‌ಜಾದೆಯು ಆಮಾನೆಯನ್ನು ತಡೆದು, ಅವಳ ಕೈಯಲ್ಲಿರುವ ಸರಬತ್ತಿನ ಪಾತ್ರವನ್ನು ತಾನೇ ತೆಗೆದುಕೊಂಡು, ಸುಲ್ತಾನ ಸುಲೇಮಾನ ಸುಖೋನ್ನಿಧಿಡೆಗೆ ಒಳ್ಳೆ ಒಯ್ಯಾರದಿಂದಲೂ ಸೊಬಗಿನಿಂದಲೂ ಬಂದು, ಸರಬತ್ತಿನ ಪಾತ್ರವನ್ನು ರಾಜಪುತ್ರನ ಮುಂದಿರಿಸಿ ಪ್ರಣಾಮ ಮಾಡಿ ಮುಂದಹಾಸ್ಯದಳು.

“ ಸುಂದರಿ, ನೀನೇಕೆ ಇಷ್ಟು ಶ್ರಮ ಮಾಡಿದಿ? ಆಮಾನೆಯು ಈ ಸರಬತ್ತನ್ನು ತರುತ್ತಿದ್ದಿಲ್ಲವೆ?” ಎಂದು ಸುಲೇಮಾನನು ಆದರದಿಂದ ಕೇಳಿದನು.

“ ನಾನಾದರೇನು, ದಿಲ್ಲಿಯ ಸಿಂಹಾಸನದ ದಾಸಿಯೇ ಅಲ್ಲವೆ?” ಎಂದು ಶಹರ್‌ಜಾದೆಯು ವಿನಯದಿಂದ ನುಡಿದಳು.

“ ವ್ಯಾರೀ, ದಿಲ್ಲಿಯ ಸಿಂಹಾಸನಾಧಿಪತಿಗಳಾಗತಕ್ಕವರು ಕೂಡ ಮಿನ್ನಂಥ ನಾರೀಶಿರೋಮಣಿಯ ದಾಸರಾಗತಕ್ಕವರೇ ಅಲ್ಲವೆ?” ಎಂದು

ಸುಲೇಮಾನನು ಬಹು ಪ್ರೇಮದಿಂದ ಕೇಳಿದನು.

ಶಹರ್ಜಾದಿಯು ಸಲಜ್ಜ ಸ್ಮಿತಕಾಂಗೆ ಕೆಳಗೆ ನೋಡುತ್ತಿ “ಸರಬತ್ತು ಸೇವಿಸಿ ನೋಡಬೇಕು!” ಎಂದು ಪ್ರಾರ್ಥಿಸಿದಳು.

ರಾಜಕುಮಾರನು ಧರದಿಂದಿದ್ದು ಸರಬತ್ತಿನ ಪಾತ್ರವನ್ನು ಆ ಬಿಂಬಾ ಧರೆಯ ಮುಂದೆ ಹಿಡಿದು “ಪ್ರಿಯೆ, ಇದರಲ್ಲಿಯ ಅರ್ಥವು ನಿನಗಿಲ್ಲ. ಮೊದಲು ನೀನು ತೆಗೆದುಕೊಂಡು ಇದರಲ್ಲಿ ನಿನಗೆ ಬಿಂಬಾಧರದ ಸ್ವಾರಸ್ಯವನ್ನು ಕೂಡಿಸಿಕೊಟ್ಟೆಯಾದರೆ ನಾನು ಬಳ್ಳಿ ಅನಂದದಿಂದ ಕುಡಿಯುವೆನು,” ಎಂದು ನುಡಿದು ಮಂದಕಾಸಗೈಯುತ್ತಿ ಶಹರ್ಜಾದಿಯ ಮುಖವನ್ನು ಪ್ರೇಮಮಯವಾದ ದೃಷ್ಟಿಯಿಂದ ನೋಡುತ್ತಿ ನಿಂತನು.

“ಕಿಂಚಿತ್ ಶೃಂಗಾರರಸವು ಹೆಚ್ಚಾಗಿ ತೋರಿದಂತಾಯಿತು!” ಎಂದು ಶಹರ್ಜಾದಿಯು ಸ್ಮಿತವದನೆಯಾಗಿ ನುಡಿದರೂ, ಸುಲೇಮಾನನ ಎರೆಯ ಮೇಲೆ ದೊಡ್ಡ ಗದಾಪ್ರಹಾರವೇ ಆದಂತಾಯಿತು. ನಾಚಿಕೆಯಿಂದ ಅವನು ಅಧೋಮುಖನಾಗಿ ಕುಳಿತುಕೊಂಡಿದ್ದ ನಾದ್ದರಿಂದ, ಆ ರಮಣಿಯ ಪ್ರೇಮಕಟಾಕ್ಷವು ಅವನಿಗೆ ಕಾಣಲಿಲ್ಲ.

ಪ್ರಿಯನಲ್ಲಿ ವಿಪಾದವುಂಟಾದದ್ದು ಕಂಡು ಶಹರ್ಜಾದಿಯು ಖಿನ್ನಳಾದಳು. ಪ್ರಿಯನೊಡನೆ ಪ್ರೇಮಾಲಾಪಗಳನ್ನಾಡುತ್ತಿರುವಾಗ ರಸಭಂಗವಾದದ್ದು ಯಾವ ಕಾರ್ಮಿನಿಗೆ ರುಚಿಸುವದು? ಅದಕ್ಕಾಗಿ ಅವಳು ಆ ರಾಜಪುತ್ರನ ಅಜ್ಜಿಯ ಮೇಲೆಗೆ ಬಟ್ಟಲದಲ್ಲಿಯ ಸರಬತ್ತನ್ನು ತುಸು ಸೇವಿಸಿ, ಆ ಬಟ್ಟಲವನ್ನು ಒಯ್ಯಾರದಿಂದೊಯ್ದು ಅವನ ಕೈಗೆ ಕೊಟ್ಟು ನಗುತ್ತಿ “ಬಿಂಬಾಧರದ ಸ್ವಾದವು ಈ ಮಧ್ಯವರ್ತಿಯಾದ ವೇಯದ ಮುಖಾಂತರವಾಗಿ ಹೇಗೆ ರುಚಿಸಿತೆಂಬುದನ್ನು ಪರಮ ರಸಿಕರಾದ ನೀವು ಹೇಳಬಲ್ಲೀರೇನು?” ಎಂದು ವಿನೋದದಿಂದ ಕೇಳಿದಳು.

ಸುಲೇಮಾನನು ಆ ಬಟ್ಟಲವನ್ನೆತ್ತಿ ಅದರಲ್ಲಿರುವ ಬಿಂಬಾಧರಾಮೃತದ ಶ್ಲೇಷವನ್ನು ಹುಡುಕುತ್ತಿ ಕುಡಿದು “ಬಹು ಸ್ವಾರಸ್ಯಮಯವಾಗಿದೆ! ಅದರೂ ಯಾವ ಪದಾರ್ಥದ ಸ್ವಾದವಾದರೂ ಪ್ರತ್ಯಕ್ಷವಾಗಿ ಸೇವಿಸಿದರೆ ಸರ್ವೋತ್ಕೃಷ್ಟವಾಗಿಯೂ, ಮಧ್ಯವರ್ತಿಯ ಮುಖಾಂತರವಾಗಿ ಸೇವಿಸಿದರೆ ಕಿಂಚಿತ್ ಹೀನವಾಗಿಯೂ ಕಾಣುವೆ

ದುಂಟು” ಎಂದು ನುಡಿದು ಆ ಸುಂದರಿಯ ಮುಖದಲ್ಲಿ ತೋರುತ್ತಿರುವ ಪ್ರೀತಿಯುತವಾದ ರಕ್ತಿಮೆಯ ಶೋಭೆಯನ್ನು ಲೋಭದಿಂದ ನೋಡುತ್ತೆ ನಿಂತನು.

ಶಹರ್ಜಾದಿಯು ವಿನಯದಿಂದ ಸುಲೇಮಾನನ ಸಮೀಪದಲ್ಲಿ ನಿಂತುಕೊಂಡು “ ಇಂದೆಯೇ ನೀವು ಯುದ್ಧಕ್ಕೆ ಹೊರಡುವದಲ್ಲವೆ?” ಎಂದು ಕೇಳಿದಳು.

“ ಅಹುದು. ಇಂದೆಯೇ ಹೊರಡುವದು ನಿಶ್ಚಿತವಾಗಿದೆ. ಅದಕ್ಕಾಗಿಯೇ ಹೋಗುವದಕ್ಕೆ ಮುಂಚಿತವಾಗಿ ತಮ್ಮ ಅಪ್ಪಣೆಯನ್ನು ಕೇಳಿಕೊಳ್ಳಲು ಬಂದಿದ್ದೇನೆ.”

“ ನನ್ನ ಅಪ್ಪಣೆಯೇಕೆ? ಅಪ್ಪಣೆಯನ್ನು ಕೊಡಲಿಕ್ಕಾದರೂ ನಾನೇಷ್ಟರವಳು?” ಎಂದು ಬಹು ಮೋಹ ಬರುವಂತೆ ಸುಲೇಮಾನನ ಮುಖವನ್ನು ನೋಡಿ ನುಡಿದಳು.

“ ಪ್ರಿಯೆ, ನೀನು ನನ್ನ ಅರ್ಧಾಂಗಿಯಾಗಲಿಕ್ಕೆ ಒಪ್ಪಿರುವೆಯಲ್ಲವೆ? ನನ್ನ ಅರ್ಧಾಂಗಿಯಾಗತಕ್ಕವಳ ಅಪ್ಪಣೆಯಿಲ್ಲದೆ ನಾನು ಯುದ್ಧಕ್ಕೆ ಹೋಗಿ ಮಾಡುವದಾದರೂ ಏನು?”

“ ಮಾಡುವದೇನಂದರೆ! ವಿಜಯವನ್ನು ಸಂಪಾದಿಸುವದು!”

ಸುಲೇಮಾನನು ಆಡಿದ ಮಾತನ್ನು ಶಹರ್ಜಾದಿಯು ನಿಷೇಧಿಸದಲೆ ಹಾಗೆಯೇ ಸರಲವಾಗಿ ಮಾತಾಡಿದ್ದು ಕಂಡು, ಆ ಪ್ರೇಮಿಯಾದ ತರುಣನಿಗೆ ತುಸು ಧೈರ್ಯ ಬಂದಂತಾಗಿ, ಅವನು ಚಟ್ಟನೆ ಎದ್ದು ಆ ತರುಣಿಯ ಪದ್ಮಹಸ್ತವನ್ನು ಪಿಡಿದು “ ಸುಂದರಿ, ಈ ಸುಲೇಮಾನನು ನಿನ್ನ ಪ್ರೇಮಕ್ಕೆ ಪಾತ್ರನಾಗಿರುವನೆಂದು ನೀನು ಆಶ್ವಾಸವನ್ನು ಕೊಟ್ಟೆಯಾದರೆ, ಇದೇ ಸ್ಫೂರ್ತಿಯಿಂದಲೇ ಯುದ್ಧ ಮಾಡಿ, ಸುಜಾ ಸುಲ್ತಾನರನ್ನು ಸಂಪೂರ್ಣವಾಗಿ ಸೋಲಿಸಿ ಬಂದು ವಿಧಿಯುಕ್ತವಾಗಿ ಇದೇ ಪಾಣಿಗ್ರಹಣವನ್ನು ಮಾಡುವೆನು” ಎಂದು ಹೇಳಿ, ಅವಳ ಬಿಂಬಾಧರವನ್ನು ಚುಂಬಿಸಿ ಹೋದನು.

ಶಹರ್ಜಾದಿಯು ತನ್ನ ಮುಖವನ್ನು ತಿರಿವಿ, “ ವಿಧಿಯುಕ್ತವಾದ ಪಾಣಿಗ್ರಹಣದ ನಂತರವೇ ಅಧರರಸಕ್ಕೆ ಮಾಧುರ್ಯವು ಬರುವ

ದುಂಟು” ಎಂದು ನುಡಿದು ಚುಂಬನವನ್ನು ತಪ್ಪಿಸಿಕೊಂಡಳು.

“ ಆಗಲಿ ! ಪ್ರಿಯೇ ಈ ಅಭಿಪ್ರಾಯವು, ನೀನು ನನ್ನನ್ನು ಪ್ರೀತಿ ಸುವಿ ಎಂಬುದನ್ನು ಸೂಚಿಸುವದಿಲ್ಲವೆ ? ” ಎಂದು ಆರ್ತನಂತೆ ಸುಲೇ ಮಾನನು ಕೇಳಿದನು.

“ ನಿಮ್ಮ ಮನಸ್ಸಿಗೆ ನಿಶ್ಚಯವಾಗಿ ತಿಳಿದಿದ್ದ ಮಾತನ್ನು ನಾನು ಬಾಯಿಂದ ಆಡಿಯೇ ತೋರಿಸಬೇಕೆ ? ” ಎಂದು ಆ ಸುಂದರಿಯು ಬೆವರಿ ತೊಯಿದಿರುವ ತನ್ನ ಹಸ್ತವನ್ನು ಮೆಲ್ಲನೆ ಬಿಡಿಸಿಕೊಂಡು ಕೇಳಿದಳು.

ಸುಲೇಮಾನನು ಬಲಾತ್ಕಾರದಿಂದ ಅವಳನ್ನು ಬದಿಯಲ್ಲಿ ಕುಳ್ಳಿರಿಸಿಕೊಂಡು, “ ಮನೋರಮೆ, ಇಂದು ನಾನು ಕೃತಾರ್ಥನಾದೆನು. ದಿಲ್ಲೇ ಶ್ವರನ ವೈಭವದಲ್ಲಿ ನಾನು ಪಾಲುಕಾರನಾಗಿ ಹುಟ್ಟಿದ್ದರ ಸಾರ್ಥಕ್ಯವು ಕೂಡಾ ಈಗ ಆಯಿತು! ನಿನ್ನ ಪಾಣಿಗ್ರಹಣದ ಆಸ್ಥೆಗಾಗಿ ನಾನು ಉತ್ಸಾಹದಿಂದ ಕಾದುವೆನು. ನಿನ್ನ ಸಮಾಗಮದಿಂದ ನಾನು ಸೌಜನ್ಯಶಾಲಿಯಾದ ರಾಜಕುಮಾರನೆಂದೆನಿಸಿಕೊಳ್ಳುವೆನು. ದೈವವೇ ಅನುಕೂಲವಾಗಿದ್ದರೆ ನಿನ್ನೊಡನೆ ಮಯೂರಾಸನವನ್ನೇರಿ, ನ್ಯಾಯದಿಂದ ರಾಜ್ಯಪರಿಪಾಲನವನ್ನು ಮಾಡುವೆನು ! ” ಎಂದು ಅವಳ ಮುಖವನ್ನು ಅನೇಮಿಷವಾಗಿ ನೋಡುತ್ತೆ ನುಡಿದನು.

“ ಅದು ದೈವವಿದ್ದರೆ ಆಗುವದು ! ಆದರೆ ನಿಮ್ಮಲ್ಲಿ ಆಸಕ್ತವಾಗಿರುವ ನನ್ನ ಪ್ರೇಮವು ನಿಶ್ಚಲವಾಗಿರುವದು. ಈ ಶಹರ್ಜಾದಿಯು ಇವೇ ಚರಣಗಳ ಹೊರತಾಗಿ ಇನ್ನೊಬ್ಬ ನರನ ಹೆಂಡತಿಯಾಗಲಿಯಳು. ಸುಲೇಮಾನ ಸುಲ್ತಾನರು ನನ್ನ ಪಾಣಿಗ್ರಹಣವನ್ನು ಮಾಡದೆ ಇದ್ದರೂ ನಾನು ಯಾವಜ್ಜೀವ ಅವಿವಾಹಿತೆಯಾಗಿರುವೆನು. ”

“ ವಾಃ ! ಪ್ರಿಯೇ, ಹೀಗಿದ್ದ ಪಕ್ಷದಲ್ಲಿ ಈ ಬಿಂಬಾಧರವನ್ನು ಚುಂಬಿಸಿದರೆ ಪರಸ್ತ್ರೀಯ ಸ್ಪರ್ಶದ ಪಾಪವು ನನಗೆ ಬರಲಾರದು ! ” ಎಂದು ಸುಲೇಮಾನನು ಉದ್ರೇಕದಿಂದ ಅನಾಸ್ವಾದಿತವಾದ ರಸವುಳ್ಳ ಆ ನವಮಧುವನ್ನು ಸೇವಿಸಿದನು.

ಶಹರ್ಜಾದಿಯು ಒನಪಿನಿಂದ ಹಿಂದಕ್ಕೆ ಸರಿದು ನುಡಿದದ್ದು “ಅಬಲೆ

ಯರಾದ ನಾವು ಪುರುಷರಲ್ಲಿಯ ಉದ್ಧಾ ಮತನವನ್ನು ಸಹಿಸಲೇಬೇಕು. ಅದಿ ರಲಿ! ತಾವು ಸುಜಾ ಸುಲ್ತಾನರೊಡನೆ ಯುದ್ಧ ಮಾಡಲಿಕ್ಕೆ ಹೊರಡುವಿರಿ, ಒಳ್ಳೇ ಎಚ್ಚರಿಕೆ ಕಂಡಿರಾ! ಆ ಸುಲ್ತಾನರು ವ್ಯಾಘ್ರನಂತೆ ನಿರ್ಘುಣ ರಾದ ವೀರರಾಗಿರುವರು. ಅವರಿಗೆ ಕ್ಷಮೆ, ಉದಾರಭಾವ, ಕ್ಷಾತ್ರಧರ್ಮ ಮುಂತಾದವುಗಳು ಗೊತ್ತೇ ಇಲ್ಲ!”

“ಪ್ರಿಯೇ, ಅಪಜಯದ ಭಯವೇ ಇಲ್ಲ! ಮನೋರಮವಾದ ನಿನ್ನ ಸುಂದರವಾದ ಮೂರ್ತಿಯನ್ನು ದಿಲ್ಲಿಯ ಬಾದಶಾಹಿಯನ್ನಾಗಿ ಮಾಡುವ ನಿಶ್ಚಯವನ್ನು ತೊಟ್ಟವನಾದ ನನ್ನ ಮಾರ್ಗದಲ್ಲಿ ಯಾವ ವಿಘ್ನಗಳೂ ನಿಲ್ಲಲಾರವು! ಪ್ರಿಯೆ, ಅಪ್ಪಣೆ ಕೊಡು ಇನ್ನು; ಆಲ್ಲಿ ನೋಡು, ಮಹ ಬೂಬಖಾನರು ಇತ್ತಲೇ ಬರುತ್ತಿರುವರು. ”

ಶುರ್ಜಾದೆಯು ಮತ್ತೊಮ್ಮೆ ತನ್ನ ಪ್ರಿಯನ ಮುಖವನ್ನು ನುರ್ಘೇಷವಾಗಿ ನೋಡಿ ಮಂದಸ್ಥಿತಿಯಾಗಿ “ಹೋಗಿಬನ್ನಿರಿ! ನಿಮ್ಮ ಖಡ್ಗಕ್ಕೆ ಅಖಂಡವಾದ ವಿಜಯವಿರಲಿ!” ಎಂದು ನುಡಿದವಳೇ, ಆ ಸ್ಥಾನವನ್ನು ಬಿಟ್ಟು ನಡೆದಳು.

೨೪

ಎಲ್ಲರಿಗಿಂತ ಮುಂಚಿತವಾಗಿ ಆಗ್ರಾ ಪಟ್ಟಣವನ್ನಾಕ್ರಮಿಸಿಕೊಳ್ಳ ಬೇಕೆಂದು ಸುಜಾ ಸುಲ್ತಾನನು ಮಿತಿಮೀರಿದ ಆತುರತೆಯುಳ್ಳವನಾಗಿ ದ್ದನು. ತಾನು ಬಾದಶಹನಾದ ಮೇಲೆ, ಸೈನ್ಯಾಧಿಕಾರಿಗಳಿಗೆಲ್ಲ ರಿಗೆ ಉಚ್ಚತರದ ಅಧಿಕಾರಗಳನ್ನೂ ಹೇರಳವಾದ ಕಾಣಿಕೆಗಳನ್ನೂ ದೊಡ್ಡ ದೊಡ್ಡ ಉಂಬಳಿಗಳನ್ನೂ ಕೊಡುವೆನೆಂದು ಸುಜಾಶಹನು ಪುಮಾಣ ಪೂರ್ವಕವಾಗಿ ವಚನಗಳನ್ನು ಕೊಟ್ಟಿದ್ದನಾದ್ದರಿಂದ, ಅವರೆಲ್ಲರೂ ಒಳ್ಳೇ ಉಬ್ಬಿನಿಂದ ಕಾಳಗಕ್ಕೆ ಹೊರಬಿದ್ದರು. ಸುಜಾ ಸಾಹೇಬರ ಅಧಿಕಾರಕ್ಕೊ ಳಗಾಗಿದ್ದ ಬಂಗಾಲ ಪ್ರಾಂತದಲ್ಲಿಯೇ ನಡೆತರುತ್ತಿದ್ದ ಆತನ ಸೈನ್ಯಕ್ಕೆ ಕಾಲಕಾಲಕ್ಕೆ ಸಮೀಚೀನವಾದ ಅನ್ನಸಾಮಗ್ರಿಗಳು ಸಿಕ್ಕುತ್ತಿದ್ದವಾದ್ದ ರಿಂದ, ಆ ಜನರ ಉಲ್ಲಾಸ ಉತ್ಸಾಹಗಳನ್ನು ಹಿಡಿದವರಾರು ?

ಯುದ್ಧವಾದರೆ ಆಗ್ರಾಪಟ್ಟಣದ ಸಮೀಪದಲ್ಲಿಯೇ ಎಂದು ಸುಜಾತ ಹನ ತಿಳುವಳಿಕೆಯಾಗಿತ್ತು. ಆ ಕೋಟಿಯಲ್ಲಂತೂ ಅವನಿಗೆ ಅನುಕೂಲರಾದ ಗೃಹಭೇದಿಗಳು ಇದ್ದೇ ಇದ್ದರು. ಹೀಗಿದ್ದ ಒಳಕ ಅವನಿಗೆ ಅವಜಯದ ಭೀತಿಯೆಲ್ಲಿ? ಅವನು ನಿಶ್ಯಂಕನಾಗಿ ಮಾರ್ಗಕ್ರಮಣ ಮಾಡುತ್ತೆವೆವಿಲಾಸಜೇಷ್ಟಿತಗಳಲ್ಲಿ ನಿಮಗ್ನನಾಗಿಹೋಗಿದ್ದನು.

ಆಲ್ಲಾಃಬಾದಿನ ಪೂರ್ವಕ್ಕೆ ಎರಡು ಹರದಾರಿ ದೂರದಲ್ಲಿರುವ ಬೈಲುಪ್ರದೇಶದಲ್ಲಿ ಆ ಸುಲ್ತಾನನು ಪರಿವಾರದೊಂದಿಗೆ ಬಂದಿಳಿದಾಗ, ಸುಲೇಮಾನ ಸುಖೋನು ತನಗೆ ಪ್ರತಿಕೂಲನಾಗಿ ಸಾಗಿಬಂದು ತನ್ನ ತಾಣ್ಯವನ್ನು ಸಮೀಪದಲ್ಲಿಯೆ ಇಳಿಸಿರುವನೆಂಬ ವರ್ತಮಾನವು ಅವನಿಗೆ ಚಾರರ ಮುಖಾಂತರವಾಗಿ ತಿಳಿದುಬಂದಿತು. ಜಯಸಿಂಗ, ದಿಲೇರಖಾನ ಮುಂತಾದ ಅತುಲ ಪರಾಕ್ರಮಿಗಳಾದ ಸೇನಾನಿಗಳನ್ನು ಕರಕೊಂಡು, ಸುಲೇಮಾನನು ತನ್ನ ಮೇಲೆ ಸಾಗಿಬಂದಿರುವನೆಂದು ಕಂಡು, ಸುಜಾತ ಸುಲ್ತಾನನು ಹತಾಶನಾದನು. ಹಿಂತಿರುಗಿ ಹೋಗುವನೇ, ತನ್ನ ಮನೋರಥಕ್ಕೆ ನೀರು ಬಿಟ್ಟಂತಾಗುವದು; ಇದಿರಾಗಿ ನಿಲ್ಲುವನೇ, ಸೋಲು ಗೆಲುವಿನ ನಿಶ್ಚಯವಾಗಲೊಲ್ಲದು. ಬಾದಶಹರ ಆಜ್ಞೆಯನ್ನು ಮಾರಿದಂಚೆತ್ತಿ ಬಂದ ಬಂಡುಗಾರನಿಗೆ ವಿಜಯಪ್ರಾಪ್ತಿಯಲ್ಲದೆ ಮತ್ತೊಂದು ಉಪಾಯದಿಂದ ಪ್ರಾಣ ಉಳಿಯುವ ಮಾರ್ಗವೇ ಇದ್ದಿಲ್ಲ. ಸಾಯುವ ಸಂಕಟಕ್ಕೆ ಕ್ಷುದ್ರವಾದ ಬೆಕ್ಕು ಕೂಡ ಅಟ್ಟಿಬಂದವನ ಗಂಟಲಿಗೆ ಹಾರಲು ಯತ್ನಮಾಡುತ್ತಿರಲು, ವೀರನಾದ ಸುಜಾತ ಸುಲ್ತಾನನು ಹಿಂದೆ ಬಾಲಹಾಕಿಕೊಂಡು ಓಡುವನೆ?

ಇತ್ತ ಸುಲೇಮಾನನ ಸನ್ನಾಹದಲ್ಲಿಯಂತೂ ಕೊರತೆಯ ತಿಲಾಂಶವಾದರೂ ಇದ್ದಿಲ್ಲ. ಅಸಹಾಯ ಶೂರನಾದ ತರುಣನವನು! ಅವನ ಸೇನಾಪತಿಗಳು ದರಗಂಡ ವೀರರು. ಅನೇಕ ಯುದ್ಧಗಳಲ್ಲಿ ಕಾದಿ ನುರಿತ ಸೇನೆಯ ಪ್ರಚಂಡವಾದ ಪಡೆಯು ಅಪಜಯದ ಭೀತಿಯನ್ನರಿಯದೆ ಸಾಗಿ ನಡೆದಿರುವದು.

ತುಮುಲವಾದ ಸಂಗ್ರಾಮವೆಸಗಿತು. ಮಹಾಸಾಗರದಲ್ಲಿಯ ಪ್ರಚಂಡವಾದ ಪ್ರವಾಹಗಳೊಂದಕ್ಕೊಂದು ಕೂಡಿ ಸುತ್ತಾಡಿ ಉಕ್ಕೇರು

ತ್ತಿರುವಂತೆ ಸುಜಾ ಸುಲೇಮಾನರ ಸೇನೆಗಳು ಉದ್ರೇಕದಿಂದ ಕಾದು ತ್ತಿರುವ ಘೋರತರವಾದ ಸಂಗ್ರಾಮವೆಂದರೆ ಬುಭುಕ್ಷಿತನಾದ ಯಮ ದೇವರು ಮಾಡುತ್ತಿರುವ ಸಮಾಜೀನವಾದ ಪಾರಣೆಯೇ ಆಗಿತ್ತು. ಸಹ ಸ್ರಾವಧಿ ಜನ ವೀರರು ಪ್ರತಿಕ್ಷಣದಲ್ಲಿಯೂ ಮಡಿದು ಹೋಗುತ್ತಿದ್ದರೂ ಉಳಿದವರು ಮರಣದ ಭೀತಿಯನ್ನು ಧಿಕ್ಕರಿಸಿ ಹಿಂಜರಿಯದೆ ಕಾದುತ್ತಿದ್ದರು. ಯಾರಿಗೆ ಜಯವೋ ತಿಳಿಯಲೊಲ್ಲದು. ಆಗ ಮಹಬೂಒನೂ ಸುಲೇಮಾನನೂ ಹದಿನೈದು ಸಾವಿರ ಜನ ಪಠಾಣ ವೀರರನ್ನು ತೆಗೆದು ಕೊಂಡು “ ಜೋಲೋ ದೀನ್ ! ಜೋಲೋ ದೀನ್ !! ” ಎಂದು ಜಯ ಘೋಷವನ್ನು ಮಾಡುತ್ತೆ, ಶತ್ರುಸೇನೆಯ ಮೇಲೆ ಒಳ್ಳೇ ಸಾಹಸದಿಂದ ಸಾಗಿ ಹೋಗಿ, ಭಯಂಕರವಾದ ಕೊಲೆ ಮಾಡತೊಡಗಿದ್ದನ್ನು ಕಂಡು, ಸುಜಾಶಹನ ಸೈನ್ಯದ ಒಂದು ಭಾಗವು ಎದೆಯೊಡಕೊಂಡು ಓಡಲಾರಂಭಿಸಿತು. ಈ ಸಂಗತಿಯು ಉಳಿದ ಭಾಗದವರಿಗೆ ತಿಳಿದ ಕೂಡಲೆ, ಅವರೂ ಧೈರ್ಯಗುಂದಿ ಕಾಲ್ಡೆಗೆದು ಪಲಾಯನಕ್ಕೆ ಪ್ರಾರಂಭಮಾಡಿದರು. ಸುಜಾ ಸುಲ್ತಾನನು ಆ ಜನರನ್ನು ತಡೆದು ನಿಲ್ಲಿಸಬೇಕೆಂದು ಕೂಗಿಕೂಗಿ ಗಂಟಲು ಹರಕೊಂಡನು. ಕೇಳುವವರಾರು ? ಕಡೆಗೆ ಆ ವೀರನಿಗೂ ಪಲಾಯನವೇ ಪ್ರಾಪ್ತವಾಯಿತು. ಆನೆಗಳು ಅಡ್ಡಾ ಅಡ್ಡಾಗಿ ಓಡಿ ಅನೇಕ ರನ್ನು ತುಳಿದು ಹಾಕಿದವು. ರಾವುತರಿಲ್ಲದ ಕುದುರೆಗಳು ನಾಗಾಲೋಟವನ್ನು ಬಿಟ್ಟು ಎತ್ತೆತ್ತಲೋ ಹೋದವು. ಮದ್ದು ಗುಂಡು ಅನ್ನಸಾಮಗ್ರಿಗಳೆಲ್ಲ ಸಮರಭೂಮಿಯಲ್ಲಿ ಸೂರಾಡಿ ಹೋದವು.

ಜಯಶಾಲಿಯಾದ ಸುಲೇಮಾನನ ಸೈನ್ಯದವರಿಗೆ ಶತ್ರುಗಳನ್ನು ಬೆನ್ನಟ್ಟುವ ಕೆಲಸವು ಬೇಟೆಯಾಟದಂತೆ ಒಳ್ಳೇ ವಿನೋದಾಸ್ವದವಾಯಿತು. ಬರ್ಚಿಗಳ ಹೊಡೆತವನ್ನು ತಪ್ಪಿಸಿಕೊಂಡು ಓಡಿದ ಶತ್ರುಗಳು ಬೆನ್ನಿಗೆ ಗುಂಡು ಬಡಿಸಿಕೊಂಡು ವ್ಯರ್ಥವಾಗಿ ಸತ್ತುಹೋದರು. ಕಡೆಗೆ ಸೇಸಿಂಗನೇ ಕಹಳೆಗಳನ್ನು ಊದಿಸಿ ಬೆನ್ನಟ್ಟುವ ಕೆಲಸವನ್ನು ನಿಲ್ಲಿಸಿದನು.

ಆಯತ್ತವಾಗಿ ಶತ್ರುವು ಕೈಗೆ ಸಿಕ್ಕುವ ಸಮಯದಲ್ಲಿ ಜೇಸಿಂಗನು ಯುದ್ಧವನ್ನು ನಿಲ್ಲಿಸಿದ್ದನ್ನು ಕಂಡು, ಸುಲೇಮಾನನಿಗೆ ಪರಮಾವಧಿಯ ಸಂತಾಪವಾಗಿ, ಅವನು ಆ ರಜಪೂತ ಸೇನಾಪತಿಯಿದ್ದಲ್ಲಿಗೆ ಬಂದು

“ರಾಜಾಜೀ, ನೀವಿದನ್ನೇನು ಮಾಡಿದಿರಿ ? ಯುದ್ಧ ವನ್ನು ನಿಲ್ಲಿಸಿದ್ದೀಕೆ ?” ಎಂದು ರಾಜಕುಲೋತ್ಪನ್ನರಿಗುಚಿತವಾದ ದರ್ಪದಿಂದಲೂ ಛಲದಿಂದಲೂ ಕೇಳಿದನು.

“ ಎನಾಯಿತು ಸರಕಾರ ? ಯುದ್ಧ ದ ಮುಖ್ಯ ಕಾರ್ಯವು ತೀರಿದ ಬಳಿಕ, ನಿವ್ವಾರಣವಾದ ಕೊಲೆ ಮಾಡುವದರಲ್ಲಿ ಅರ್ಥವೇನೂ ಇಲ್ಲ. ಸುಜಾ ಸುಲ್ತಾನರ ಬಲವೆಲ್ಲ ಮುರಿದುಹೋಯಿತು. ಅವರನ್ನು ಹಿಡಿದು ಮಾಡುವದೇನು ? ” ಎಂದು ಜೇಸಿಂಗನು ಯತ್ಯಂಚಿತ್ತಾದರೂ ಮನಸ್ಸಿನ ಶಾಂತತೆಯನ್ನು ಕಳೆದುಕೊಳ್ಳದೆ ನಗುತ್ತೇ ಕೇಳಿದನು.

“ ಮಾಡುವದೇನೆಂದರೆ !! ರಾಜದ್ರೋಹಿಗಳಿಗೆ ಉಚಿತವಾದ ಶಾಸನ ವನ್ನೇ ಸುಜಾ ಸುಲ್ತಾನರಿಗೆ ಮಾಡಿಸಬೇಕಲ್ಲವೆ ? ” ಎಂದು ಸುಲೇಮಾನನು ವಿಷಣ್ಣ ನಾಗಿಯೂ ಕಿಂಚಿತ್ ಕ್ರುದ್ಧ ನಾಗಿಯೂ ಕೇಳಿದನು.

“ ಸುಜಾಸಾಹೇಬರಿಗೆ ಈಗಾದಷ್ಟು ಶಾಸನವೇ ಸಾಕೆಂದು ಬಾದಶಹರ ಆಜ್ಞೆ ಯಿರುವದು. ”

ಆ ಉತ್ಸಾಹಭಂಜಕವಾದ ರಾಜಾಜ್ಞೆಯನ್ನು ಕೇಳಿ ಸುಲೇಮಾನನಿಗೆ ಅಪ್ರತಿಷ್ಠೆಯಾಗಿ, ಅವನ ಕಣ್ಣುಗಳಲ್ಲಿ ಅಶ್ರುಗಳು ಒತ್ತಿಬಂದವು. ಅವನು ತನ್ನ ಬಡ್ಗವನ್ನು ನೆಲಕ್ಕೆ ಇಟ್ಟುಕೊಟ್ಟು ಜಯಸಿಂಗನನ್ನು ಕುರಿತು ಅಂದದ್ದು :—“ ಬಾಬಾಜೀ, ಸಾಕು ! ಸಾಕು !! ಈ ಸಾಮ್ರಾಜ್ಯದಲ್ಲಿ ಇರುವದೇ ಸಾಕು !!! ಬಾದಶಹರು ಈ ಪರಿಯಾಗಿ ಮಾಡುತ್ತಿರುವ ಸವ್ಯಾಸವ್ಯದ ಕೃತಿಗಳನ್ನು ನೋಡಲಾಗಿ, ನಮ್ಮೀ ಸಾಮ್ರಾಜ್ಯವು ಹುರಿದು ಸುಟ್ಟು ಹೋಗುವದೇ ಗಟ್ಟಿ ! ಬಾಬರಶಹರ ಮೂಲ ನಿವಾಸ ಸ್ಥಾನವಾದ ಸಮರ್ಕಂದಕ್ಕೆ ಹೋಗಿ, ಅಲ್ಲಿ ಒಕ್ಕಲಿಗನಾಗಿ ನಾನು ರೆಂಟೆ ಯನ್ನು ಹೊಡೆಯುತ್ತಲಿರುವದೇ ಹೆಚ್ಚು ಮರ್ಯಾದೆಯ ಕೆಲಸವಾಗಿ ತೋರುತ್ತದೆ. ”

ಜೇಸಿಂಗನು ಸುಲೇಮಾನನನ್ನು ಅಂತಃಕರಣದಿಂದಪ್ರೀತಿಯಿಂದ ಮಾಡಿದುದು :— “ ಸುಲ್ತಾನ್, ಹಾಗೆ ವಿಷಾದಕ್ಕೆ ಈಡಾಗಬೇಡಿರಿ. ನಿಮ್ಮನ್ನು ದಿಲ್ಲಿಯ ಸಿಂಹಾಸನದ ಮೇಲೆ ಕುಳ್ಳಿರಿಸುವ ಕೆಲಸ ನನ್ನದು. ಸುಜಾಸಾಹೇಬರ ಬೆನ್ನಟ್ಟಿ ಕಾಲಕಳೆಯುವದಕ್ಕಿಂತಲೂ ನಮಗೆ ರಾಜ

ಧಾನಿಯಲ್ಲಿ ಹೆಚ್ಚಿನ ಮಹತ್ವದ ಕಾರ್ಯಗಳಿವೆ. ಪ್ರತಿಯೊಂದು ಕ್ಷಣವು ಬೆಲೆಯುಳ್ಳದ್ದು! ದಾರಾ ಸುಲ್ತಾನರು ಅತುಲವಾದ ಪರಾಕ್ರಮವುಳ್ಳವರಾದರೂ, ಸಾರಾಸಾರ ವಿಚಾರವು ಅವರಲ್ಲಿ ಕಡಿಮೆಯೆಂದು ಹೇಳಲು ಏಕಾದವಾಗುತ್ತದೆ. ಕಿವಿಯಲ್ಲಿ ಗಾಳಿ ತುಂಬಿತೆಂದರೆ ನಮ್ಮ ಯುವ ರಾಜರು ಪೂರ್ವಾಪರ ವಿಚಾರಗಳನ್ನು ಚೆನ್ನಾಗಿ ತೋಗಿ ನೋಡದೆ ಸಾಹಸದ ಕೆಲಸಗಳಲ್ಲಿ ಧುಡುಂ ಪ್ರವೇಶ ಮಾಡದೆ ಇರಲು. ನಾವೆಲ್ಲರೂ ಇಲ್ಲಿಯೇ ಇರಲು ಅವರಿಗೆ ಪ್ರಶಸ್ತವಾದ ಮಾರ್ಗವನ್ನು ತೋರಿಸಿಕೊಡುವವರು ಯಾರೂ ಇಲ್ಲ! ತಿಳಿದವರಾದ ನಿಮಗೆ ನಾನಿನ್ನೇನು ಹೆಚ್ಚಿಗೆ ಹೇಳಲಿ? ”

ಸುಲೇಮಾನನು ನಿರುತ್ತರನಾದನು. ಜೇಸಿಂಗರ ಅಭಿಪ್ರಾಯದಲ್ಲಿ ದೋಷವಿದ್ದಿಲ್ಲ. ದಾರಾಸುಲ್ತಾನನ ಗುಣ-ದೋಷಗಳನ್ನು ಚೆನ್ನಾಗಿ ಅರಿತವನಾದ ಸುಲೇಮಾನನ ಮನಸ್ಸಿನಲ್ಲಿ ಜೇಸಿಂಗನ ವಿಧಾನಗಳೆಲ್ಲ ಒಳಿತಾಗಿ ನಟ್ಟವು. ಅವನು ಆ ವೃದ್ಧನಾದ ಸೇನಾಪತಿಗೆ ಅದರದಿಂದ ಪ್ರಣಾಮ ಮಾಡಿ “ಬಾಬಾಜೀ, ಕ್ಷಮಿಸಿರಿ. ಪಕ್ಷವಿಚಾರದ ಸೇನಾಪತಿಗಳಾದ ತಮ್ಮ ದೂರದರ್ಶಿತ್ವವನ್ನು ಕಾಣದೆ ಅವಿಚಾರಿಯಾದ ನಾನು, ತಮ್ಮ ಆಚರಣೆಗೆ ಅಕ್ಷೇಪವನ್ನು ತೆಗೆದುಕೊಂಡೆನು. ಇನ್ನು ಮೇಲೆ ನಾನು ತಮ್ಮ ಶಿಷ್ಯನಾಗಿಯೇ ವರ್ತಿಸುವೆನು.” ಎಂದು ಬಿಸಗೊಂಡು ಮತ್ತೆ ಪ್ರಣಾಮ ಮಾಡಿದನು.

೨೫

ಬಹಾಣಪುರದಲ್ಲಿ ಔರಂಗಜೇಬ ಮುರಾದರ ಸಂದರ್ಶನವಾಯಿತು. ಬಿಳಿ ಗಂಜಿಯ ಜಿಲ್ಲಣವನ್ನುಟ್ಟು, ಮೈಯಲ್ಲಿ ಹಸರು ಬಣ್ಣದ ‘ಕಫನಿ’ಯನ್ನು ತೊಟ್ಟು, ತಲೆಗೆ ತಿಳುವಾದ ಮಿಳಿಯ ಅರಿವೆಯ ಟೊಪ್ಪಿಯನ್ನು ಹಾಕಿಕೊಂಡು, ಔರಂಗಜೇಬನು ನಿಂತಿದ್ದನು. ಕುದುರೆಯ ಕೊರಳಿಗೆ ಹಾಕಿದ ಮಣಿಯ ಸರದಂತೆ ವಿಚಿತ್ರವಾಗಿ ಕಾಣುವ ಸ್ವಟಿಕಮಣಿಯ ಮಾಲೆಯು ಅವನ ವಿಶಾಲವಾದ ಎದೆಯಲ್ಲಿ

ಜೋತಾಡುತ್ತಿತ್ತು. ಕೈಯಲ್ಲಿ ಕರೀ ಮಣಿಗಳ ಮಾಲೆಯನ್ನು ಹಿಡು ಕೊಂಡು ಬಾಯಿಯಲ್ಲಿ ಎನೇನೋ ಒಟಗೊಡುತ್ತೆ ಆ ಫಕೀರನು ಮಾಲೆಯಲ್ಲಿಯ ಮಣಿಗಳನ್ನು ಭರಭರನೆ ಎಣಿಸುತ್ತಿದ್ದನು. ಒಂದು ಅವರ್ತಿ ನಿಯಾದ ಬಳಿಕ ಆ ಯೋಗಿಯು “ಹರಾದಮ್ ಅಲ್ಲಾಃ! ಹರಾದಮ್ ಅಲ್ಲಾಃ! ಅಲ್ಲಾಃ ಅಲ್ಲಾಃ!!” ಎಂದು ಗರ್ಜಿಸಿ ಭಕ್ತಿಪುರಸ್ಕರವಾಗಿ ಆಕಾಶವನ್ನು ನಿರೀಕ್ಷಿಸಿ ನೋಡುವನು. ಮುರಾದನು ನೂರಜಹಾನೆಯೊ ಪ್ರಿಯನಾದ ಜಾಹಾಂಗೀರ ಬಾದಶಹನ ಸೊಬಗಿನ ಪೋಷಾಕು ಮಾಟ ಕೊಂಡು, ಮುತ್ತೂರತ್ಯಗಳ ಅನರ್ಘವಾದ ಅಲಂಕಾರಗಳನ್ನು ಧರಿಸಿ, ಸಾರ್ವಭೌಮನ ಆಡ್ಯತೆಯಿಂದ ನಿಂತು, ಅತ್ತಿತ್ತ ನೋಡುತ್ತೆ ತನ್ನ ಮಿಸೆಗಳಿಗೆ ಹುರಿಯಿಕ್ಕುತ್ತಿದ್ದನು. ಪರಸ್ಪರಗೆ ಪರಸ್ಪರ ವೇಷವೈಚಿತ್ರ್ಯವನ್ನು ಕಂಡು ವಿಲಕ್ಷಣವಾದ ನಗೆಹುಟ್ಟಿತು. ಆದರೆ ಸಂಯಮಿಯಾದ ಆ ಫಕೀರನು ನಗೆಯನ್ನು ಸಂಗಡಲೇ ದಬ್ಬಿ ಹಿಡಿದು ‘ಕಿಂಚಿತ್ ಭೋಗೋ ಭವಿಷ್ಯತಿ’ ಎಂಬಂತೆ ಸಾರ್ವಭೌಮನ ವೇಷಧಾರಿಯಾದ ಮುರಾದ ಬಕ್ಷನನ್ನು ಬಳೇ ಪ್ರೇಮದಿಂದ ಅಪ್ಪಿ ಕೊಂಡು “ಪ್ರಿಯಬಂಧುವೆ, ಇಂದು ಉತ್ಸಾಹಪೂರಿತವಾದ ನಿನ್ನ ಮುಖವನ್ನು ಕಂಡು ನನಗೆ ತುಂಬಾ ಆನಂದವಾಗಿದೆ. ಮುರಾದಬಕ್ಷ, ಸುರತ ಕೋಟಿಯನ್ನು ತೆಗೆದುಕೊಳ್ಳುವಾಗ ನೀನು ತೋರಿಸಿದ ಪರಾಕ್ರಮದ ವರ್ಣನೆಯನ್ನು ಕಿವಿತ್ತುಂಬ ಕೇಳಿ ನಮ್ಮ ಸೈನಿಕರೆಲ್ಲ ನಿನ್ನ ಸೇವೆಯಲ್ಲಿಯೇ ಯಾವಜ್ಜೀವ ದುಡಿದು ಕೃತಾರ್ಥರಾಗಬೇಕೆನ್ನುತ್ತಾರೆ. ಹುಟ್ಟಿ ಫಕೀರನಾದ ನನಗೆ ಅಧಿಕಾರದ ಜಂಭವೇಕೆ? ಇಂದಿಗೆ ಈ ಸೈನ್ಯಕ್ಕೆಲ್ಲ ನೀನೇ ಅಧಿಪತಿಯು. ನನಗೆ ಪರಮಾತ್ಮನ ಸೇವೆಯೂ ಅಷ್ಟೇ, ಲೋಕಸೇವೆಯೂ ಅಷ್ಟೇ! ಕೆಲವು ದಿವಸ ನಿನ್ನ ಅಂಕಿತನಾಗಿ ನಡೆದು ನಾನು ಲೋಕಸೇವೆಯನ್ನು ಮಾಡಿ, ಆ ಮೇಲೆ ಪರಮಾತ್ಮನ ಸೇವೈಕತತ್ಪರನಾಗಿ ಕಾಲಕ್ಷೇಪವನ್ನು ಮಾಡುವೆನು.” ಎಂದು ನುಡಿದು ಜಪಮಾಲಾ ವಿಭೂಷಿತವಾದ ತನ್ನ ಹಸ್ತವನ್ನೆತ್ತಿ ತಮ್ಮನಿಗೆ ‘ಸಾರ್ವಭೌಮನಾಗು’ ಎಂದು ಅಂತಃಕರಣಪೂರ್ವಕವಾಗಿ ಹರಸಿದನು.

ಮುರಾದನು ಸಾಧುವರ್ಯನಾದ ತನ್ನ ಅಣ್ಣನ ಕಾಲ್ಗೆರಗಿ
೧೦-ಡಿ.

“ ಮಹಾತ್ಮನಾದ ನನ್ನ ಅಣ್ಣನೇ, ನೀನು ನನಗೆ ಪಿತೃಸಮಾನನಾದ ಪ್ರಿಯ ಬಂಧುವು, ಪರಮ ಪೂಜ್ಯನಾದ ಗುರುವು, ರಾಜಕಾರಣಧುರಂಧರನಾದ ಮಂತ್ರಿಯು! ನಾನೇ ನಿನಗೆ ಸರ್ವಥಾ ಅಂಕಿತನು ” ಎಂದು ನುಡಿದು ಆನಂದಾಶ್ರುಗಳನ್ನು ಸುರಿದನು.

“ ಹಾಗೇ ಆಗಲಿ ಮುರಾದ! ನಿನ್ನನ್ನು ಸಾರ್ವಭೌಮನನ್ನಾಗಿ ಮಾಡಲು ನಾನು ಬದ್ಧಕಂಕಣನಾಗಿ ಬಂದಿರುವೆನು. ನಿನ್ನ ಸೇವೆ ಗಾಗಿ ನಾನು ನನ್ನ ಸೈನ್ಯವನ್ನು ತಂದಿರುವೆನು. ವಿಾರಜುವಿಲ್ಲಾ ನ ಸೈನ್ಯವನ್ನು ನಾನು ನನ್ನ ಸ್ವಾಧೀನಕ್ಕೆ ತೆಗೆದುಕೊಂಡದ್ದಾದರೂ ನಿನ್ನ ಹಿತಕ್ಕಾಗಿಯೇ. ನೀನು ತಂದಿರುವ ಸೈನ್ಯವಾದರೂ ಸಾಮಾನ್ಯವಾದದ್ದಲ್ಲ. ಈ ಸೇನಾತ್ರಯದಿಂದ ನಾವು ತ್ರಿಭುವನವನ್ನೇ ಜಯಿಸಬಹುದು, ನಡೆ ಹೊತ್ತಾಯಿತು! ನೀನು ಕೊಂಚ ಆರಾಮವನ್ನು ತೆಗೆದುಕೋ. ಈ ನಮ್ಮ ಸರದಾರರಾದ ಹಜರತ್ ಸಾಹೇಬರು ವಿಾರ ಜುವಿಲ್ಲಾ ಸಾಹೇಬರ ಪ್ರೀತ್ಯಾಸ್ಪದರು. ಮಂತ್ರಾಲೋಚನಕ್ಕೆ ನನ್ನಂಥ ಘೋರನೂ, ಸಮರ ವ್ಯಾಪಾರಗಳಲ್ಲಿ ನಿನ್ನ ಸೇನಾಪತಿಯಾದ ಶಾಹಜಹಾನನೂ ನಿನಗೆ ಅವಶ್ಯರಾಗಿರುವಂತೆಯೇ ಆರಾಮ ಸಮಯದಲ್ಲಿ ಈ ಹಜರತ್ ಸಾಹೇಬರು ನಿನಗೆ ಬೇಕೇ ಆಗುವರು. ‘ ಶರಾಬ ’ (ಮದಿರೆ) ಗಳಲ್ಲಿ ಉತ್ತಮೋತ್ತಮವಾದವುಗಳ ಪರೀಕ್ಷೆ ಇವರಿಗಿದ್ದಷ್ಟು ಮತ್ತೊಬ್ಬ ರಿಗಿಲ್ಲ. ನಾಚು (ನೃತ್ಯ)-ರಂಗುಗಳಲ್ಲಿ ಕುಶಲಿಯರಾದ ಕಲಾವಂತಿನಿ ಯರ ನಾಮಾವಲಿಗಳನ್ನು ಇವರು ಮುಖೋದ್ಗತವಾಗಿ ಹೇಳಬಲ್ಲರು. ಘೋರನಾದ ನಾನು ಈ ಮಾತುಗಳನ್ನಾಡತಕ್ಕದ್ದಲ್ಲ ಸರಿ! ಆದರೂ ಈ ವಿಷಯಗಳೆಲ್ಲ ರಾಜರಿಗೆ ಉಚಿತವಾದವುಗಳೇ ಅಲ್ಲವೆ! ಯಾ ಅಲ್ಲಾಃ ರಹೀಮ್ !!! ” ಎಂದು ನಗುತ್ತ ಔರಂಗಜೇಬನು ಮುರಾದನ ಮುಖ ವನ್ನೂ ಹಜರತ್ತನ ಮುಖವನ್ನೂ ನೋಡಿದನು.

“ ಸರದಾರ ಹಜರತ್ ಸಾಹೇಬ, ನಿಮ್ಮ ಪರಿಚಯವೆಂದರೆ ನಮು ಗೊಂದು ಅಲಭ್ಯವಾದ ಲಾಭವೆ. ರಾಜರ ಅನುಚರನಾಗತಕ್ಕವನು ಹೇಗೆ ಮಣಿಸಿದ ಹಾಗೆ ಮಣಿಯುವ ಸ್ವಭಾವದವನಾಗಿರಬೇಕು. ಇಲ್ಲವಾದರೆ

ನಮ್ಮ ಶಾಅಬ್ಬಾಸನಿದ್ದಾನೆ, ಆರಾಮದ ವರ್ತಮಾನವನ್ನು ತೆಗೆದರೆ ಕೈಯಲ್ಲಿ ಖಡ್ಗವನ್ನು ಹಿಡುಕೊಂಡು ಶುಂಭನ ಹಾಗೆ ಉದ್ದಕ್ಕೆ ನಿಂತುಬಿಡುತ್ತಾನೆ. ಅವನು ಪ್ರಾಮಾಣಿಕನೂ ಸಂಭಾವಿತನೂ ಇರುವುದು ಸರಿ. ಆದರೆ ಹಗಲೆಲ್ಲ ಆ ಗುಣಗಳನ್ನು ಕಟ್ಟಿಕೊಂಡೇನು ಮಾಡುವುದು?" ಎಂದು ಮುರಾದನು ನಗುತ್ತ ಕೇಳಿದನು.

“ ಹುಜೂರ್, ಔರಂಗಜೇಬ ಸುಲ್ತಾನರು ಹೇಳಿದ ಮೇರೆಗೆ ನಾನು ತಮ್ಮ ಇಚ್ಛಾನುವರ್ತಿಯಾಗಿರಲಿಕ್ಕೆ ಸಿದ್ಧನೇ. ಆದರೂ ನನಗೆ ಅಲ್ಪ ಸ್ವಲ್ಪ ಓದುಬರೆಯಲಿಕ್ಕೆ ಬರುತ್ತದೆ. ಯುದ್ಧಗಳನ್ನಾದರೂ ನಾನು ನನ್ನ ತಂದೆಯವರ ಕೂಡ ಇರುವಾಗ ನೋಡಿದ್ದೇನೆ; ಪ್ರಭುಗಳಿಗೆ ಅರಿಕೆ ಇರಬೇಕು.” ಎಂದು ಆ ವಂಚಕನು ನಗೆಮುಖವನ್ನು ತಾಳಿ ಬೇಡಿಕೊಂಡು, ಮುರಾದನಿಗೆ ಅನೇಕಾವರ್ತಿ ಪ್ರಣಾಮ ಮಾಡಿದನು.

ಮುರಾದ ಹಜರತ್ತರ ಸೂತ್ರ ಕೂಡಿತು. ಮುರಾದನು ವಿಲಾಸಿಯಾಗಿದ್ದರೂ ಚತುರನು. ಆತನ ಚಾತುರ್ಯದ ಮಾತುಗಳ ಮರ್ಮವು ಹಜರತ್ತನಿಗೆ ತಿಳಿದರೂ ಅವನು ನಗುವನು, ತಿಳಿಯದಿದ್ದರೂ ಅವನು ತನ್ನ ಪೆದ್ದಮುಖದಲ್ಲಿ ಹುಚ್ಚು ನಗೆಯನ್ನು ತಳೆಯುವನು. ಹಜರತ್ತನಿಗೆ ಸಮರ್ಪಕವಾಗಿ ತಿಳಿಯುವ ವಿಷಯವೆಂದರೆ ತಗಲಿನಿಂದ ಸಾಧಿಸಿಕೊಳ್ಳತಕ್ಕದ್ದಾದ ಸ್ವಕಾರ್ಯವು! ಅದಕ್ಕಾಗಿ ಅವನು ಸ್ವಾಭಿಮಾನವನ್ನು ಮೂಲೆಗೆ ಇಟ್ಟು, ಅನ್ಯರ ಮನವೊಲಿಸಿಕೊಳ್ಳಲಿಕ್ಕೆ ಬೇಕಾದ್ದು ಮಾಡಲು ಸಿದ್ಧನು. ವಿಲಾಸಿಯಾದ ಶ್ರೀಮಂತನಿಗೆ ಇಂಥ ಸ್ವಭಾವದ ಜನರಲ್ಲಿ ಪ್ರೇಮ ಬಹಳ. ಸಾರಾಂಶ, ಹಜರತ್ತನು ಮುರಾದ ಸುಲ್ತಾನರ ಲೀಲಾವಿಲಾಸಗಳ ಮೇಲ್ವಿಚಾರಣೆಯ ಕಾರ್ಯದರ್ಶಿಯಾದನು.

दोषाकरोपि कुटिलोपि कलंकितोपि । मित्रावसानसमये विहितोद-
योपि ॥ रात्रिचरस्तु नृपवल्लभतामुपैति नैवाश्रिते विषयिणां गुण-
दोषशंका ॥

೨೬

“ ಸುಜಾ ಸುಲ್ತಾನನು ಆಗ್ರಾಪಟ್ಟಣದ ಮೇಲೆ ದಂಡೆತ್ತಿ ಬಂದ ಸಮಯಕ್ಕೆ ನಾನೂ ಅಲ್ಲಿಗೆ ಹೋದರೆ ಪರಿಣಾಮವೇನಾಗುವದು? ನಾನು ಬಂದಿರುವನೆಂಬ ವರ್ತಮಾನವನ್ನರಿತು ಅವನು ದಾರಾನ ಪಕ್ಷಕ್ಕೆ ಸೇರಿದರೆ ಹೇಗೆ? ಸುಜಾ ದರಾಯಸರ ನಡುವಿನ ಯುದ್ಧವು ಮುಗಿದ ಬಳಿಕ ವಿಜಯಿಯಾದವನೊಡನೆ ನಾನು ಯುದ್ಧಮಾಡುವದು ಸರಿಯಾದೀತೆ? ಕಾಲಕ್ಷೇಪವಂತೂ ಸರ್ವಥಾ ತಕ್ಕದ್ದಲ್ಲ!” ಎಂದು ಔರಂಗಜೇಬನು ದೊಡ್ಡದೊಂದು ಯೋಚನೆಯಲ್ಲಿ ಯೇ ಮುಳುಗಿದ್ದನು. ಫಕೀರ ಕಲಂದರರನ್ನು ಕರೆಯಿಸಿ, ಪ್ರಶ್ನಜ್ಯೋತಿಷ್ಯಗಳನ್ನು ಕೇಳಿದನು. ತ್ರೀಮಂತರ ಪ್ರಶ್ನೆಗಳಿಗೆ ಜ್ಯೋತಿಷ್ಯಾಸ್ತ್ರವು ಉತ್ತಮವಾದ ಫಲಗಳನ್ನು ಸಿದ್ಧಮಾಡಿಕೊಂಡೇ ಇರುವದು. ಆ ಮೇರೆಗೆ ಆ ಜನರಲ್ಲರೂ ಹೀಗೆ ಹೀಗೆಂದು ನಿಶ್ಚಿತಾತ್ಮಕವಾಗಿ ಹೇಳಲಾರದಿದ್ದರೂ ನಿಮ್ಮ ಕಾರ್ಯವಾಗುವದು ಗಟ್ಟಿಯೆಂದು ಸಾಮಾನ್ಯವಾಗಿ ಹೇಳಿದರು.

ಒಂದೆರಡು ದಿವಸಗಳಲ್ಲಿ ಒಂಟಿಯ ಸವಾರನು ಬಂದು ಔರಂಗಜೇಬನಿಗೆ ಒಂದು ಪತ್ರವನ್ನು ತಂದುಕೊಟ್ಟನು. ಅದರಲ್ಲಿ ಸುಲೇಮಾನನು ಜೇಸಿಂಗ, ದಿಲೀರಖಾನ ಮುಂತಾದ ಸರದಾರರನ್ನು ಕಟ್ಟಿಕೊಂಡು ಸುಜಾ ಸುಲ್ತಾನನ ಮೇಲೆ ಸಾಗಿ ಹೋಗಿರುವನೆಂಬ ಸುವಾರ್ತೆಯಿತ್ತು.

“ ಮುರಾದಬಕ್ಷ, ನೀವು ನಿಶ್ಚಯವಾಗಿ ದಿಲ್ಲಿಯ ಚಕ್ರವರ್ತಿಗಳಾಗುವಿರಿ. ಈ ಸುವಾರ್ತೆಯನ್ನು ಕೇಳಿದಿರಾ?” ಎಂದು ಔರಂಗಜೇಬನು ರೋಷನಾರೆಯ ಪತ್ರವನ್ನು ತೋರಿಸಿದನು.

“ ಸುಲೇಮಾನನು ಸುಜಾ ಸುಲ್ತಾನರಿಂದ ಪರಾಭವವನ್ನು ಹೊಂದಿದರೆ ನೀವು ಹೇಳುವದೆಲ್ಲ ಸರಿ!” ಎಂದು ಮುರಾದನು ಔರಂಗಜೇಬನ ಇಂಗಿತವನ್ನು ತಿಳಿಯದೆ ಕೇಳಿದನು.

“ ಹಾಗಲ್ಲ! ನಮ್ಮ ವಿರುದ್ಧವಾಗಿ ಸುಜಾ ದರಾಯಸರು ಒಂದಾಗುವದಂತೂ ಸುಳ್ಳಾಯಿತಷ್ಟೆ? ಮೇಲಾಗಿ ದಾರಾನ ಪಕ್ಷದಲ್ಲಿ ಪ್ರಮುಖರಾದ ವೀರರೆಲ್ಲರೂ ಪಟ್ಟಣವನ್ನು ಬಿಟ್ಟು ಸುಲೇಮಾನನೊಡನೆ ಹೊರಟು.

ಹೋಗಿದ್ದಾರೆ. ಜೇಸಿಂಗ, ದಿಲೀರಖಾನ, ಮಹಬೂಬಖಾನ ಮುಂತಾದ ಸರದಾರರಿಲ್ಲದಾದ ಮೇಲೆ ಆಗ್ರಾದಲ್ಲಿ ಜಾಣರಾದ ಸೇನಾಪತಿಗಳಲ್ಲಿ ? ನಮ್ಮೆಲ್ಲರಿಗೆ ವಿಾರಿ ನಿಂತ ತರುಣವೀರನಾದ ಸುಲೇಮಾನನಿಲ್ಲದ ಯುದ್ಧದಲ್ಲಿ ನಮಗೆ ವಿಜಯವೇ. ಅದಕ್ಕಾಗಿ ನಾವು ತ್ವರೆಮಾಡಿ ಸುಲೇಮಾನನು ಆಗ್ರಾಕ್ಕೆ ಮರಳಿ ಬರುವದರೊಳಗಾಗಿಯೇ ಆ ರಾಜ ಧಾನಿಯ ಮೇಲೆ ಸಾಗಿ ಹೋದರೆ ವಿಜಯವು ನಿಶ್ಚಯವಾಗಿ ನಮ್ಮದು.”

“ ನಿಮ್ಮ ಯೋಚನೆಯು ಬಹು ಸರಸಾದದ್ದು ! ನಾವು ಇಂದೆಯೇ ಈ ಬಹಾರಣಪುರವನ್ನು ಬಿಟ್ಟು ಮುಂದೆ ಸಾಗತಕ್ಕದ್ದು ” ಎಂದು ಮುರಾದನು ಪರಮ ಸಂತುಷ್ಟನಾಗಿ ನುಡಿದನು.

“ ಅದಕ್ಕಾಗಿಯೇ ಹೇಳುತ್ತೇನೆ ! ನೀವು ತ್ವರೆಮಾಡಿ ಸಕಲ ಸೇನೆಯನ್ನು ಕಟ್ಟಿಕೊಂಡು ಒಂದೆರಡು ದಿವಸಗಳಲ್ಲಿ ನರ್ಮದೆಯನ್ನು ದಾಟಿ ಹೋಗುವಷ್ಟು ವ್ಯವಸ್ಥೆ ಮಾಡಿರಿ. ನಾನಂತೂ ಇದ್ದೇ ಇರುವೆನು. ಆದರೆ ನೀವು ಮುಂದೆಮುಂದಾಗಿ ಹೇಗೆ ಚಾತುರ್ಯದಿಂದ ಕೆಲಸ ಮಾಡುವಿರೋ ನೋಡಬೇಕಾಗಿದೆ ” ಎಂದು ಮುರಾದನ ಅಣ್ಣನು ಹೇಳಿದನು.

“ ಅವಶ್ಯವಾಗಿ ಆಗಲಿ ! ನಾನೊಬ್ಬನೇ ಹೇಗೆ ಸಾಹಸದಿಂದ ಕಾದಿ ಶತ್ರುಗಳ ಪರಾಭವವನ್ನು ಮಾಡುವೆನೆಂಬದನ್ನು ನೀವು ನನ್ನ ಬೆನ್ನಮೇಲೆ ಇದ್ದುಕೊಂಡು ನೋಡಿರಿ. ಬೇಕಾದಂಥ ಘೋರತರವಾದ ಸಂಗ್ರಾಮದಲ್ಲಿ ಹೊಕ್ಕರೂ ಮುರಾದಬಕ್ಷನು ವಿಜಯಿಯಾಗದೆ ಇರನು.”

ಮುರಾದ ಔರಂಗಜೇಬರು ಸೇನಾಸಮೇತರಾಗಿ ನರ್ಮದೆಯನ್ನು ದಾಟಿ ಬರುವ ಯತ್ನ ನಡೆಸಿದರು. ಈ ಬಂಧುದ್ವಯರು ಸಾಹಸದಿಂದ ದಕ್ಷಿಣ ಮರ್ಯಾದೆಯಾಗಿರುವ ನರ್ಮದೆಯನ್ನು ದಾಟಿ ತನ್ನ ರಾಜ ಧಾನಿಯ ಮೇಲೆ ಸಾಗಿ ಧಾವಿಸಿ ಬರುತ್ತಿರುವ ವಿಚಾರದ ವರ್ತಮಾನವನ್ನು ಕೇಳಿ ಶಹಾಜಹಾನನು ಖತಿಯಾದನು, ರಾವುತರ ಮೇಲೆ ರಾವುತರ ನೋಡಿಸಿ ಔರಂಗಜೇಬನಿಗೆ ಬರಬೇಡವೆಂದು ಹೇಳಿಕಳಿಸಿದನು. ಆದರೆ ಆ ಧೂರ್ತನಾದ ಪುತ್ರನು ಆ ರಾವುತರನ್ನೆಲ್ಲ ತನ್ನ ಬಳಿಯಲ್ಲಿಯೇ ಇಟ್ಟುಕೊಂಡು, ಪ್ರತಿ ಸಂದೇಶವನ್ನು ಕಳಿಸಲೇ ಇಲ್ಲ.

ಇತ್ತ ದರಾಯಸನು ಔರಂಗಜೇಬನ ಮಾರ್ಗವನ್ನು ಕಟ್ಟುವುದು ಕ್ಯಾಗಿ ಸಿದ್ಧತೆಯನ್ನು ಮಾಡಿದನು. ರಾಜಾ ಜಸವಂತಸಿಂಗ, ಕಾಸಮಖಾನ ಮುಂತಾದ ಸರದಾರರನ್ನು ಕರೆಸಿ ದಾರಾಶಹನ ಇಚ್ಛೆಯಂತೆ ನಡೆಯಬೇಕೆಂದು ಶಹಾಜಹಾನನು ಸೂಚಿಸಿದ ಮೇರೆಗೆ ಅವರು ಒಪ್ಪಿ ಕೊಂಡಿದ್ದರು. ಆದರೂ ಔರಂಗಜೇಬ ಮುರಾದರ ಜೀವಕ್ಕೆ ಆಪಾಯವಾಗಗೊಡಲಾಗದೆಂದು ಕೂಡಾ ಆ ವೃದ್ಧ ಸಾರ್ವಭೌಮನು ಮೇಲ್ಕಂಡ ಸರದಾರರಿಗೆ ಏಕಾಂತವಾಗಿ ಹೇಳಿಕೊಂಡಿದ್ದನು. ಬಹಿರಂಗವಾಗಿ ದಾರಾಶಹನ ಸಿದ್ಧತೆಯು ಬಹು ಪರಿಪೂರ್ಣವಾಗಿ ಇದ್ದಂತೆ ಕಂಡರೂ ಒಳಗೆ ಹುಳುಕು ಬಹಳ. ಕಾಸಮಖಾನನು ದಾರಾಶಹನಿಗೆ ಕೇವಲವಾಗಿ ಅನುಕೂಲನಾದವನಲ್ಲ. ಕಾಲುಲಲ್ಲಾಖಾನನಿಗೂ ಆ ರಾಜಪುತ್ರನಿಗೂ ಒಳಗಿಂದೊಳಗೆಯೇ ದೀರ್ಘದ್ವೇಷ. ಅನೇಕರು ಒಳಗಿಂದೊಳಗೆಯೇ ಔರಂಗಜೇಬನಿಗೆ ಅನುಕೂಲರು.

ಔರಂಗಜೇಬನನ್ನು ನರ್ಮಜೆಯ ಈಜಿಗೆ ಬರಗೊಡಬಾರದೆಂದು ಜಸವಂತಸಿಂಗ, ಕಾಸಮಖಾನರಿಗೆ ಅಜ್ಞೆಯಾಗಿತ್ತು. ಆ ಮೇರೆಗೆ ಅವರು ಆ ನದಿಯ ದಂಡೆಗೆ ಬಂದು ಕುಳಿತರು. ಬೇಸಿಗೆಯಾದ್ದರಿಂದ ನದಿಯನ್ನು ಹಾಗೆಯೇ ದಾಟಬಹುದಾಗಿತ್ತು. ಆ ಸರದಾರರಿವರು ಚಾಣಾಕ್ಷರೂ ರಾಜನಿಷ್ಠರೂ ಆಗಿದ್ದರೆ ನದಿಯನ್ನು ಸುಲಭವಾಗಿ ದಾಟಿ ಔರಂಗಜೇಬನ ಸೇನೆಯನ್ನು ನಿಶ್ಚಯವಾಗಿ ಸೋಲಿಸಿ ಓಡಿಸಬಹುದಾಗಿತ್ತು. ಆದರೆ ದ್ರೋಹಿಯಾದ ಕಾಸಮನು ದಾರಾನಿಗೆ ಪ್ರತಿಕೂಲನು. ಅವನು ಜಸವಂತಸಿಂಗನನ್ನು ಮೋಸಗೊಳಿಸಿ, “ರಾಜಾ ಸಾಹೇಬ, ನಾವು ನದಿಯನ್ನು ದಾಟಿ ಹೋಗುವುದು ವಿಹಿತವಲ್ಲ. ಔರಂಗಜೇಬ ಸುಲ್ತಾನರನ್ನು ನದಿಯ ಈಜಿಗೆ ಬರಗೊಡದಿರುವದೇ ನಮ್ಮ ಕರ್ತವ್ಯವು. ಕಾದುಕೊಂಡಿದ್ದರಾಯಿತು.” ಎಂದು ಬೋಧಿಸಿದ್ದರಿಂದ, ಆ ರಾಜನಿಷ್ಠನಾದ ರಾಜನು ನಂಬಿ ನದಿಯನ್ನು ದಾಟುವ ವಿಚಾರ ಮಾಡಲಿಲ್ಲ.

ಔರಂಗಜೇಬನಿಗೆ ಇಷ್ಟಾದರೆ ಸಾಕಾಗಿತ್ತು. ಅವನು ಆಜ್ಞೆ ದಂಡೆಗೆ ಸುರಕ್ಷಿತನಾಗಿ ಕುಳಿತುಕೊಂಡು ಜಸವಂತಸಿಂಗನನ್ನು ತಪ್ಪಿಸಿ ಹೊಳೆಯನ್ನು ಹೇಗೆ ದಾಟಬೇಕೆಂಬ ಆಲೋಚನವನ್ನು ಮಾಡುತ್ತೆ ಕುಳಿತಿದ್ದನು.

ಸುಳ್ಳುಸುಳ್ಳೆಯೇ ಅವನೊಮ್ಮೆ ಈ ಸ್ಥಳದಲ್ಲಿಯೂ ಮುತ್ತೊಮ್ಮೆ ಮುತ್ತೊಂದು ಸ್ಥಳದಲ್ಲಿಯೂ ನದಿಯನ್ನು ದಾಟಲು ಪ್ರಯತ್ನಮಾಡಿ ವಂತೆ ನಟಿಸಿ, ಜಸವಂತಸಿಂಗನಿಗೆ ಬಹು ಪೀಡೆಕೊಟ್ಟನು. ಕಡೆಗೆ ಔರಂಗಜೇಬನು, ಕಾಸಮಖಾನನು ನಿಂತುಕೊಂಡಿರುವ ಸ್ಥಳದ ಸಮೀಪದಲ್ಲಿ ನದಿಯನ್ನು ದಾಟುವದನ್ನು ನಿಶ್ಚಯಿಸಿದನು. ಆದರೆ ಕಾಸಮಖಾನನ ಸೈನ್ಯದವರು ಒಳ್ಳೇ ಶೌರ್ಯದಿಂದ ಕಾದುತ್ತಿದ್ದರಾದ್ದರಿಂದ ಔರಂಗಜೇಬನ ಆಟವು ಸಾಗದಂತಾಯಿತು. ಕಡೆಗೆ ಕಡುಗಲಿಯಾದ ಮುರಾದಬಕ್ಷನು ತನ್ನ ಭವ್ಯವಾದ ಕುದುರೆಯನ್ನೇರಿಕೊಂಡು, ಉದ್ರೇಕದಿಂದ ನದಿಯಲ್ಲಿ ಪ್ರವೇಶಿಸಿ ತನ್ನ ರಾವುತರಿಗೆ ಅಂದದ್ದು:—“ಮಕ್ಕಳೇ, ರೇರರ ಹೊಟ್ಟೆಯಲ್ಲಿ ಹುಟ್ಟಿದವರಷ್ಟೇ ನನ್ನ ಸಂಗಡ ಒನ್ನಿರಿ! ಶೌರ್ಯಧೈರ್ಯ ಜಾಣತನಗಳ ತೇಜಸ್ಸು ಹೇಗಿರುವದೆಂಬದನ್ನು ನಾನು ಇಂದು ನಿಮ್ಮೆಲ್ಲರಿಗೆ ಮನಗಾಣಿಸಿಕೊಡುವೆನು. ಹೇಡಿಗಳು ಹಿಂದಕ್ಕೆ ನಿಂತು ಬಿನ್ನಮೇಲೆ ಒದಿಸಿಕೊಂಡು ಸುಖವಾಗಿ ಜೀವಿಸಲಿ!”

ಹೀಗೆ ನುಡಿದವನೇ ಮುರಾದನು ಗುಂಡು-ಬಾಣಗಳ ಹೊಡೆತಗಳನ್ನು ಲೆಕ್ಕಿಸದೆ, ಆವೇಶದಿಂದ ಪ್ರವಾಹದ ಮಧ್ಯಕ್ಕೆ ಬಂದನು. ಅಂಥ ಸೇನಾಪತಿಯ ಸಾಹಸದ ಕರ್ಮವನ್ನು ನೋಡಿ, ಸಾವಿರಾರು ಜನ ರಾವುತರು ಅರ್ಭಟಿಯಿಂದ ತಮ್ಮ ಕುದುರೆಗಳನ್ನು ನೀರಲ್ಲಿ ಕೆಡವಿ ಮುರಾದನನ್ನು ಬೆಂಬಾಲಿಸಿ ಬಂದರು. ಪ್ರಚಂಡವಾದ ಜಯಘೋಷವನ್ನು ಮಾಡುತ್ತೆ ಆ ಜನರೆಲ್ಲರೂ ನಿರ್ವಿಘ್ನವಾಗಿ ನದಿಯನ್ನು ದಾಟಿ ಬಂದರು.

ಮುರಾದನು ನದಿಯನ್ನು ದಾಟಿ ಬಂದದ್ದು ಕಂಡು, ಕಾಸಮಖಾನನು ಹೇಡಿಯಂತೆ ಪಲಾಯನ ಮಾಡಿದನು. ಜಸವಂತಸಿಂಗನು ಅವನ ಸಹಾಯಕ್ಕಾಗಿ ಓಡಿಬಂದು ನೋಡುವಷ್ಟರಲ್ಲಿ ದ್ರೋಹಿಯಾದ ಕಾಸಮನು ಮದ್ದು ಗುಂಡುಗಳೆಲ್ಲ ನೀರುಹಾಕಿಸಿ ಕೆಡಿಸಿ ನಡೆದಿದ್ದನು. ಆದರೂ ಆ ರಜಪೂತ ಧೀರನು ಶತ್ರುಗಳೊಡನೆ ಒಳ್ಳೇ ಶೌರ್ಯದಿಂದ ಕಾದಿದನು. ರಜಪೂತರ ಹುಚ್ಚುತನದ ಶೌರ್ಯವಿದು! ವೃಥಾಭಿಮಾನಕ್ಕಾಗಿ ಅವರು ತಮ್ಮ ಪ್ರಾಣಗಳನ್ನು ರಣರಂಗದಲ್ಲಿ ಕೊಟ್ಟೇ ತೀರತಕ್ಕವರು. ಈ ಅನನುಕೂಲತೆಯ ಮೂಲಕ ಈ ಯುದ್ಧದಲ್ಲಿ ಜಯವಾಗು

ದಿದ್ದರೆ ಬದುಕಿ ಮುಂದಿನ ಯುದ್ಧದಲ್ಲಿಯಾದರೂ ವಿಜಯವನ್ನು ಹೊಂದಬಹುದೆಂಬ ವಿಚಾರವನ್ನು ಅವರು ಅರಿಯರು. ಇಂಥ ಅವಿಚಾರದ ಶೌರ್ಯಕ್ಕಾಗಿಯೇ ರಜಪೂತರು ವ್ಯರ್ಥವಾಗಿ ಸತ್ತುಹೋಗಿ, ಮುಸಲ್ಮಾನರ ವಿಜಯಕ್ಕೆ ಕಾರಣರಾದರು. ಇರಲಿ, ಜಸವಂತಸಿಂಗನ ಸೇನೆಯೆಲ್ಲ ಮಡಿದುಹೋಯಿತು! ಹತ್ತುಸಾವಿರ ಜನರಲ್ಲಿ ನಾಲ್ಕುನೂರು ಜನರನ್ನು ಮಾತ್ರ ಕರಕೊಂಡು ಅವನು ತನ್ನ ರಾಜಧಾನಿಯ ಹಾದಿಯನ್ನು ಹಿಡಿದು ನಡೆದನು.

೨೨

ವೀರಮಣಿಯಾದ ಜಸವಂತಸಿಂಗನು ಕಾಸಮಖಾನನಂಥ ನರ ಪಶುವು ಮಾಡಿದ ದ್ರೋಹವನ್ನು ನೆನೆದು ಸಂತಪ್ತನಾಗಿ ಔರಂಗಜೇಬನೊಡನೆ ಘನಘೋರವಾದ ಸಂಗ್ರಾಮವನ್ನು ಮಾಡಿ, ಅವನ ಸೇನೆಯನ್ನು ಹಾಳುಮಾಡಿದ್ದಲ್ಲದೆ ತನ್ನ ಅಪ್ರತಿಮವಾದ ಸೇನೆಯನ್ನಾದರೂ ನಾಮ ಶೇಷವಾಗಿ ಮಾಡಿಕೊಂಡು ಊರಿಗೆ ಬಂದನು. ಇನ್ನು ಅನೇಕರಾದ ರಜಪೂತರಾಜರ ಸಹಾನುಭೂತಿಯನ್ನು ಪಡೆದು, ದೊಡ್ಡದೊಂದು ಸೈನ್ಯವನ್ನು ಕೂಡಿಸಿ, ಔರಂಗಜೇಬನ ಪಾರಿಪತ್ಯವನ್ನು ಮಾಡದೆ ಇರಕೂಡದೆಂದು ಅವನು ಪ್ರತಿಜ್ಞೆ ಮಾಡಿಕೊಂಡು ಬಂದಿದ್ದನು. ಆದರೆ ಮನೆಗೆ ಬರುವದರೊಳಗಾಗಿ ಅಲ್ಲೊಂದು ಅನರ್ಥವೇ ನಡೆದಿತ್ತು.

ಅವನು ತನ್ನ ರಾಜಧಾನಿಯಾದ ಜೋಧಪುರಕ್ಕೆ ಬಂದು ನೋಡುತ್ತಾನೆ; ಪಟ್ಟಣದ ಮಹಾದ್ವಾರವು ಇಕ್ಕಿತ್ತು. ಮಹಾರಾಜರು ಬಂದಿರುವರೆಂಬ ವರ್ತಮಾನವನ್ನು ಹೇಳಿದರೂ ಅಗಸಿಯನ್ನು ಕಾಯುವವನು ರಾಣಿಯವರ ಆಜ್ಞೆಯಿಲ್ಲದೆ ಬಾಗಿಲವನ್ನು ತೆಗೆಯಲಾಗದೆಂದು ಹೇಳಿದನು. ಪ್ರತ್ಯಕ್ಷ ರಾಜನೇ ಹೋಗಿ ಕೇಳಿದರೂ ಆ ತಳವಾರನು ಅಗಸಿಯನ್ನು ತೆಗೆಯಲಿಲ್ಲ. “ಮಹಾರಾಜ, ತಾವು ಬಂದಿರುವ ವರ್ತಮಾನವನ್ನು ಶೇಕಾದರೆ ರಾಣಿಯವರಿಗೆ ನಿವೇದಿಸಿ ಬಾಗಿಲವನ್ನು ತೆರೆಯಲು ಅವರು

ಅಪ್ಪಣೆಯನ್ನು ದಯಪಾಲಿಸಿದರೆ ಹಾಗೆ ಮಾಡುವೆನು” ಎಂದು ಸ್ಪಷ್ಟವಾಗಿ ಆ ದ್ವಾರಪಾಲಕನು ಹೇಳಿದನು.

“ಜಾಲೀಮಸಿಂಗ, ನಾನು ಈ ನಗರದ ರಾಜನಲ್ಲವೇ? ನನಗೆ ಬಾಗಿಲ ತೆರೆಯಲು ರಾಣಿಯವರ ಆಜ್ಞೆಯೇ?” ಎಂದು ಜಸವಂತ ಸಿಂಗನು ಕ್ರುದ್ಧನಾಗಿ ಕೇಳಿದನು.

“ಅದೇನೋ ನನಗೆ ತಿಳಿಯದು! ನೀವು ಬಂದ ವರ್ತಮಾನವನ್ನು ರಾಣಿಯವರಿಗೆ ತಿಳಿಸೆಂದರೆ ತಿಳಿಸುವೆನು” ಎಂದು ಕಾವಲುಗಾರನಾದ ಆ ಜಾಲೀಮಸಿಂಗನು ಒಳ್ಳೇ ಶಾಂತಮನಸ್ಸಿನವನಾಗಿ ಉತ್ತರ ಕೊಟ್ಟನು.

ರಾಜರು ಬಂದಿರುವ ಸಂಗತಿಯನ್ನು ಜಾಲೀಮಸಿಂಗನು ರಾಣಿಗೆ ನಿವೇದಿಸಿದನು. ರಾಣಿಯು ಆ ಸಮಯದಲ್ಲಿ ಸೂದಕದ (ಅಶೌಚದ) ಮೈಲಿಗೆಯಲ್ಲಿ ಕುಳಿತಂತೆ ಕುಳಿತಿದ್ದಳು. ಅವಳ ಸುಮನೋಹರವಾದ ಹಣೆಯಲ್ಲೆಲ್ಲ ಕ್ರೋಧಾವೇಶವನ್ನು ಸೂಚಿಸುವಂತೆ ಗಂಟುಗಳಿದ್ದವು. ಅವಳ ಕಣ್ಣುಗಳಲ್ಲಿ ಬೊಗಸೆ ಬೊಗಸೆ ನೀರು ತುಂಬಿದ್ದರೂ ಆ ಕಣ್ಣುಗಳೊಳಗಿಂದ ಕ್ರೋಧಾಗ್ನಿಯ ಕಿಡಿಗಳು ಉದುರುತ್ತಿದ್ದವು. “ಯಾವ ರಾಜರು ಬಂದಿರುವರು ಜಾಲೀಮಸಿಂಗ? ನನ್ನ ಪತಿಗಳಾದ ಜಸವಂತ ಸಿಂಗ ಮಹಾರಾಜರು ಸಮರಭೂಮಿಯಿಂದ ಎಂದಿಗಾದರೂ ಓಡಿಬರುವರೆ? ಯುದ್ಧದಲ್ಲಿ ಅವರು ವಿಜಯಿಗಳಾಗದಿದ್ದ ಪಕ್ಷದಲ್ಲಿ ಅವರು ಮಡಿದಿರಲಿಕ್ಕೇ ಸಾಕು!”

“ಮಹಾದೇವಿಯವರೆ, ರಾಜರು ಬಂದಿರುವುದು ನಿಜ. ಅವರು ಮಡಿದಿಲ್ಲ!” ಎಂದು ಜಾಲೀಮಸಿಂಗನು ಪ್ರಣಾಮ ಮಾಡಿ ಹೇಳಿದನು.

“ವಿಜಯಿಗಳಾಗಿ ಬಂದಿರುವರೆ?”

“ಇಲ್ಲ! ಸೇನೆಯೆಲ್ಲ ನಷ್ಟವಾದ್ದರಿಂದ, ಅನಿರ್ವಾಹಕ್ಕಾಗಿ ಮಹಾರಾಜರು ಮರಳಿ ಬಂದರು.”

“ಛಾ!! ನೀಚಾ, ನೀನು ರಜಪೂತನೆ? ಜೋಧಪುರದ ಮಹಾಪ್ರತಾಪಶಾಲಿಗಳ ಕುಲದಲ್ಲಿ ಹುಟ್ಟಿದವರೂ, ಪ್ರತಿ ಅರ್ಜುನನಂತಿರುವ ಮಹಾರಾಣಾ ಪ್ರತಾಪಸಿಂಹರ ಅಳಿಯಂದಿರೂ ಆದ ನನ್ನ ಪತಿರಾಜರು

ಸಮರದಲ್ಲಿ ಸೋತುಬಂದರೆಂಬ ಅಭದ್ರವಾದ ಮಾತನಾಡುವ ನಿನ್ನ ನಾಲಗೆಯು ಕಡಿದುಬೀಳಲಿ! ನನ್ನ ಪತಿರಾಜರು ವೀರಸ್ವರ್ಗಕ್ಕೆ ಹೋದದ್ದೇ ನಿಜ! ಯಾರಲ್ಲಿ? ಚಿತೆಯನ್ನು ಸಿದ್ಧಗೊಳಿಸಿರಿ! ನಾನೀಗಲೆ ಸಹಗಮನವನ್ನು ಮಾಡತಕ್ಕವಳು!!! ”

ಸಂಗಡಲೆ ಚಿತೆಯು ಪ್ರಜ್ವಲಿತವಾಯಿತು. ಆ ಚಿತೆಯ ಭಯಂಕರವಾದ ಸ್ವರೂಪಕ್ಕೆ ಎಳೆವಾಳದರೂ ಹೆದರದೆ, ಅಭಿಮಾನದೃಷ್ಟಿಕಾದ ಆ ರಾಣಿಯು ಸಂಗಡಲೆ ಚಿತಾಪ್ರವೇಶಕ್ಕೆ ಸಿದ್ಧಳಾದಳು. ರಾಜಮಾತೆಯು ಮರಣೋದ್ಯುಕ್ತಳಾದ ತನ್ನ ಸೊಸೆಯನ್ನು ಬಾಹುಸಾತದಲ್ಲಿ ಜಿಗಿದಪ್ಪಿ ಕಣ್ಣೀರು ಸುರಿಸಿ, “ ಮಗುವೆ, ನಿನಗಾದ ಸಂತಾಪದ ಇಯತ್ತಿಯನ್ನು ನಾನು ಊಹಿಸಬಲ್ಲೆನು. ಸಮರಾಂಗಣಕ್ಕೆ ಬೆನ್ನು ಕೊಟ್ಟು ಓಡಿಬಂದ ಕ್ಷತ್ರಿಯನಾದ ಪತಿಯೂ ಜಾರಿಣಿಯಾದ ಪತಿಯೂ ಸಮಾನರಾದ ಪಾಪಿಗಳು. ಈವರ ಮುಖಾವಲೋಕನವನ್ನು ಕ್ಷಣ ಮಾತ್ರವಾದರೂ ಮಾಡತಕ್ಕದ್ದಲ್ಲ. ಆದರೆ ನನ್ನ ಸೊಸೆಮುದ್ದೆ, ನನ್ನ ಮಗನಾದ ಜಸವಂತನು ಹೇಡಿಯಂತೆ ಸಮರಕ್ಕೆ ಬೆನ್ನುಕೊಟ್ಟು ಬರುವವನಲ್ಲ! ಏನಾದರೂ ವಿಶೇಷವಾದ ಕಾರಣವಿದ್ದರೆ ಮುಂದಿನ ಆಲೋಚನಕ್ಕಾಗಿ ಸಮರವನ್ನು ಬಿಟ್ಟುಬರಲಿಕ್ಕೆ ಕ್ಷತ್ರಿಯನಿಗೆ ಆಸ್ಪದವಿರುವದು. ಪ್ರತ್ಯಕ್ಷ ಭಗವಂತನ ಅವತಾರವೇ ಆದ ನಮ್ಮ ಮಹಾರಾಣಾ ಪ್ರತಾಪಸಿಂಹಜೀ ಅವರೇ ಒಮ್ಮೊಮ್ಮೆ ಸಮರವನ್ನು ಬಿಟ್ಟುಬಂದು ಮತ್ತೊಂದು ಪ್ರಸಂಗದಲ್ಲಿ ಶತ್ರುಸಂಹಾರವನ್ನು ಮಾಡಲಿಲ್ಲವೆ? ಮುತ್ತೈದೆಯಾದ ಮಗುವೆ, ಈ ಹುಚ್ಚು ತನವನ್ನು ಬಿಡು. ಜಸವಂತನು ಯುದ್ಧದಿಂದ ಮರಳಿ ಬಂದದ್ದಕ್ಕೆ ಸಪ್ರಮಾಣವಾದ ಕಾರಣಗಳನ್ನು ಹೇಳಿದರೆ ಒಳ್ಳೇದು, ಇಲ್ಲದಿದ್ದರೆ ನಾನು ಕೂಡಾ ಅವನ ಮುಖವನ್ನು ನೋಡಲಿಕ್ಕಿಲ್ಲ!” ಎಂದು ಜಸವಂತನ ತಾಯಿಯು ಹೇಳಿದಳು.

ಜಸವಂತಸಿಂಗನು ಯುದ್ಧದಲ್ಲಿ ತನಗೆ ಪ್ರಾಪ್ತವಾದ ಮಹತ್ಸಂಕಟವನ್ನು ತನ್ನ ಮಾತೆಗೂ ವೀರಪತ್ನಿಯಾದ ತನ್ನ ಅರ್ಧಾಂಗಿಗೂ ನಿವೇದಿಸಿ, ತಾನು ಸಮರಾಂಗಣವನ್ನು ಬಿಟ್ಟು ಬಂದದ್ದಕ್ಕಾಗಿ ಅವರ ಕ್ಷಮೆಯನ್ನು ಬೇಡಿಕೊಂಡನು.

ಸನಾತನವಾದ ನಮ್ಮ ಕುಲಧರ್ಮಗಳು ನಮ್ಮ ಸ್ತ್ರೀಯರಿಂದಲೇ ರಕ್ಷಿತವಾಗಿವೆ ಎಂಬುದಕ್ಕೆ ಮೇಲ್ಕಂಡ ವೀರಪತ್ನಿಯ ಉದಾಹರಣವೇ ಸಾಕು. ಮೇವಾಡದ ಮಹಾರಾಣಾನ ಆತ್ಮಸಂಭವೆಯಾದ ಆ ಕ್ಷಾತ್ರ ಮಾನಿನಿಗೆ ತನ್ನ ಪತಿಯು ಯುದ್ಧದಿಂದ ಪರಾಜ್ಞುಖನಾಗಿ ಬಂದ ವರ್ತಮಾನವು ಎಂದಿಗಾದರೂ ಸಹನವಾದೀತೆ. ಅನೇಕವಾದ ದುಃಖಗಳನ್ನೂ ಆಪತ್ತುಗಳನ್ನೂ ರಜಪೂತ ಕುಲಾಂಗನೆಯು ತಾಳ್ಮೆಯಿಂದ ಸಹಿಸಬಲ್ಲಳು. ಆದರೆ ಓರಿಗೆಯ ಸ್ತ್ರೀಯರಲ್ಲಿ 'ಇಂಥವಳು ಹೇಡಿಯ ಹೆಂಡತಿಯು' ಎಂಬ ಅಪ್ರತಿಷ್ಠೆಯ ಆಪವಾದವನ್ನು ಆ ಮಾನಿನಿಯು ಎಂದಿಗೂ ಸಹಿಸಳು! ಪ್ರಾಣಕೊಟ್ಟುಳು!!! ಜಾಲೀಮುಸಿಂಗನು ತನಗೆ ಬಾಗಿಲವನ್ನು ತೆಗೆಯದಿರಲು ಒಳಿತಾಗಿ ಸಿಟ್ಟುಮಾಡಿ, ನಿಷ್ಕರವಾದ ಆಜ್ಞೆಯನ್ನು ವಿಧಿಸಲು ಜಸವಂತಸಿಂಗನಿಗೆ ಉಸುರದ್ದಿಲ್ಲ. ಸಮರವನ್ನು ಬಿಟ್ಟುಬಂದ ಪಾಪವು ಅವನನ್ನು ದಂಶಿಸುತ್ತಿತ್ತು. ಇಂಥ ಉದಗ್ರವಾದ ಕ್ಷಾತ್ರಧರ್ಮಾಭಿಮಾನಕ್ಕಾಗಿಯೇ ರಜಪೂತರ ಕುಲವು ಸಮಸ್ತವಾದ ಪೃಥ್ವೀಮಂಡಲದಲ್ಲಿ ಶ್ರೇಷ್ಠವಾದದ್ದೆಂದು ಹೆಸರಾಗಿ ಹೋಯಿತು. ಬಾಬರ, ಅಕಬರರೂ, ಜಾರ್ಜ್ | ಐ ಕ್ರೋರಿಯರೂ ಮಹಾನ್ ಮಹಾನ್ ಸೇನಾಪತಿಗಳೂ ಚತುರರಾದ ಕವಿಗಳೂ ರಜಪೂತ ವೀರರ ಮಹಾತ್ಮ್ಯವನ್ನು ಕೊಂಡಾಡಿ ಹಾಡಿದ್ದರ ಶ್ರೇಯಸ್ಸು ರಜಪೂತ ಮಾತೆಗೂ ವೀರಪತ್ನಿಗೂ ಸಲ್ಲತಕ್ಕದ್ದು.

೨೮

ಸುಲೇಮಾನ ಸುಲ್ತಾನನು ವಿಜಯಿಯಾದ ಸಂಗತಿಯನ್ನರಿತು ಅಲ್ಲಾಃಬಾದಿನ ನಿವಾಸಿಗಳೆಲ್ಲರೂ ಒಳ್ಳೇ ಆದರದಿಂದಲೂ ಉತ್ಸವದಿಂದಲೂ ಆ ರಾಜಕುಮಾರನಿಗೆ ಎದುರುಗೊಂಡು ಬಂದು, ಅನಾದಿಕಾಲದಿಂದ ವೈಭವವನ್ನು ಅನುಭವಿಸುತ್ತಿ ಬಂದಿರುವ ಪ್ರಾಚೀನ ರಾಜಧಾನಿಯಾದ ಆ ಪಟ್ಟಣದಲ್ಲಿ ಸುಲ್ತಾನರ ಪಾದಧೂಲಿ ಬೀಳಬೇಕೆಂದು ಬಿನ್ನಯಿಸಿದರು. ಪರಮ ಪವಿತ್ರವಾದ ಮಹಾನದಿಗಳೆರಡರ ರಮಣೀಯತೆ

ವಾದ ಪ್ರವಾಹಗಳಿಂದ ಸಂಬಂಧವಾದ ಆ ಪ್ರಯಾಗ ನಗರಿಯು ಸ್ವಭಾವತಃ ಬಹು ರಮ್ಯವಾಗಿ ತೋರುತ್ತಿದ್ದದ್ದಾಗ್ಯೂ, ಆ ದಿವಸ ನಗರವಾಸಿಗಳು ಅದನ್ನು ಬಹುಪರಿಯಾಗಿ ಅಲಂಕರಿಸಿದ್ದರು. ಜೀದಿಬೀದಿಗಳಿಗೆಲ್ಲ ಸುಗಂಧಮಯವಾದ ಜಲಗಳಿಂದ ತಳಿ ಹೊಡೆದು ಚಿತ್ರಮಯವಾದ ರಂಗವಲ್ಲಿಗಳನ್ನು ಹಾಕಿದ್ದರು. ಪಲ್ಲವ-ಪುಷ್ಪಮಂಜರಿ-ಝಣ್ಣುಕಾಯಿಗಳ ಸಹಿತವಾಗಿ ಮುರಿದು ತಂದು, ಬಕುಲ, ಸಂಸಿಗೆ, ಆಶೋಕ, ಅಮೃತಮುಂತಾದ ಸಲ್ಲಲಿತವಾದ ಶಾಖೆಗಳನ್ನು ಮುರಿದು ತಂದು, ಅಲ್ಲಲ್ಲಿ ಸಂದಟಿತವಾಗಿ ಕಟ್ಟಿದ ತೋರಣಗಳ ಅವಿಚ್ಛಿನ್ನವಾದ ಸಾಲುಗಳನ್ನು ನೋಡಲಾಗಿ ಪ್ರತ್ಯಕ್ಷ ನಂದನವನದೇವಿಯೇ ಸುಲೇಮಾನನ ಸ್ವಾಗತೋತ್ಸವವನ್ನು ನೋಡಲುತ್ಸುಕಳಾಗಿ ಸ್ವರ್ಗದಿಂದ ಕೆಳಗಿಳಿದು ಭೂಮಿಯ ಸಮೀಪಕ್ಕೆ ಬಂದು ನಿಂತಿರುವಳೋ ಎಂಬಂತೆ ಭಾಸವಾಗುತ್ತಿತ್ತು. ಘನವಾದ ವಾದ್ಯಗಳ ತುಮುಲವಾದ ನಿನಾದವೂ, ಅನೆ ಕುದುರೆಗಳ ಚೀತ್ಕಾರ ಹೇವಾರವಗಳೂ, ನಗರವಾಸಿಗಳು ಮಾಡುತ್ತಿರುವ ಜಯಘೋಷಗಳೂ, ಗಾಯಕರ ಮಂಜುಲವಾದ ಸ್ವರಗಳೂ ಏಕಾಕಾರವಾಗಿ ಹೋಗಿ ಚಮತ್ಕಾರವಾದ ಮಿಶ್ರಧ್ವನಿಯನ್ನುಂಟು ಮಾಡಿದವು. ವಿಜಯಿಗಳ ಉದ್ರಿಕ್ತವಾದ ಮೇಳೆಯನ್ನು ಕಂಡು ಕೃತಾರ್ಥರಾಗಬೇಕೆಂಬ ಬಯಕೆಯುಳ್ಳ ವೀರರೂ, ಪುರುಷ ಸೌಂದರ್ಯದ ಪರಿಕ್ಷಾವತಿಯರಾದ ಸುಂದರಾಂಗನೆಯರೂ, ಪ್ರತ್ಯಕ್ಷವಾಗಿ ನಡೆದುಬರುತ್ತಿರುವ ಭಾಗ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ವಿಜಯಲಕ್ಷ್ಮಿಯರನ್ನು ಏಕಸಮಯಾವಷ್ಟೇದವಾಗಿ ಕಾಣಬಹುದಾದ ಲೋಕೋತ್ತರವಾದ ಸುಸಂಧಿಯನ್ನು ಕಳೆದುಕೊಳ್ಳಬಾರದೆಂಬ ಕುತೂಹಲವುಳ್ಳ ಬೇರೆ ಜನರೂ, ರಾಜಮಾರ್ಗಗಳಲ್ಲಿಯೂ ಉಪರಿಗೆಗಳ ಕಿಟಕಿ-ಮೇಲ್ಮಾಳಿಗೆಗಳಲ್ಲಿಯೂ ತಳಕುಮಳಕಾಗಿ ನಿಂತುಕೊಂಡಿದ್ದರು.

ಬೆಳ್ಳಿ ಬಂಗಾರ ಮುತ್ತುರತ್ನಗಳಿಂದ ಅಲಂಕೃತವಾಗಿಯೂ, ಕಲಾಬತ್ತಿನ ಕೆಂಪು ಜೂಲದಿಂದ ಆಚ್ಛಾದಿತವಾಗಿಯೂ ಮೆರೆಯುತ್ತಿರುವ ಮಹಾ ಗಜೇಂದ್ರನ ಮೇಲಿರುವ ಅನರ್ಘವಾದ ಮಂಟಪದಲ್ಲಿ, ಸುಲೇಮಾನನು ವಿರಾಜಮಾನನಾಗಿ ಸಾಗಿಬರುತ್ತಿದ್ದನು. ಆ ರಾಜಕುಮಾರ

ನನ್ನು ಕಂಡಕೂಡಲೆ ರಾಜಮಾರ್ಗದ ಎರಡೂ ಬದಿಗಿರುವ ಮಹಾ ಮಂದಿರಗಳ ಚಂದ್ರಶಾಲೆಗಳಲ್ಲಿ ನಿಂತುಕೊಂಡಿರುವ ಪುರನಾರಿಯರೆಲ್ಲರೂ ಪುಷ್ಪಾಂಜಲಿಗಳ ವೃಷ್ಟಿಯನ್ನು ಮಾಡಿದರು; ಅನೇಕರು ಸ್ವಾಗತಪರವಾದ ಪದಗಳನ್ನು ಹಾಡಿದರು; ಸೈನಿಕರು ಗರ್ಜಿಸಿ ಸಿಂಹನಾದಗಳನ್ನು ಮಾಡಿದರು.

ಹೀಗೆ ವೈಭವದಿಂದ ಮೆರೆಯುತ್ತ ಬಂದ ಸುಲೇಮಾನನು ಕೃತಾರ್ಥನಾಗಿ, ತನಗಾಗಿ ಸಿದ್ಧಮಾಡಿಟ್ಟ ಬಿಡಾರಕ್ಕೆ ಬಂದಿಳಿದನು. ನೃತ್ಯಗಾಯನಗಳಾದವು; ಆದರೋಪಚಾರಗಳಾದವು; ಭೋಜನ ತಾಂಬೂಲಾದಿಗಳ ಸಮಾರಂಭಗಳಾದವು. ಹೀಗೆ ಆ ದಿವಸವೆಲ್ಲ ಉತ್ಸವಗಳಲ್ಲಿ ಹೇಳದೆ ಹೋಯಿತು. ಸಾಯಂಕಾಲದಲ್ಲಿ ಸುಲೇಮಾನನು ತನ್ನ ಪ್ರಿಯ ಮಿತ್ರನಾದ ಮಹಬೂಬಖಾನನ ಮಂದಿರಕ್ಕೆ ಬಂದನು. ಮಹಬೂಬನು ನವತರುಣನಾದ ಸರದಾರನೋರ್ವನೊಡನೆ ಎನೇನೋ ಆಪ್ತಾಲೋಚನವನ್ನು ನಡೆಸಿದ್ದನು. ಮುಖ್ಯ ಸೇನಾಪತಿಯೂ ಯುವರಾಜನೂ ಆದ ಸುಲೇಮಾನನು ಬಂದದ್ದು ಕಂಡು, ಅವರೀರ್ವರೂ ಚಕಿತರಾಗಿ ಎದ್ದು ನಿಂತು, ಅವನಿಗೆ ಯಥೋಚಿತವಾದ ರೀತಿಯಿಂದ ಪ್ರಣಾಮ ಮಾಡಿದರು.

“ ಸರದಾರ ಮಹಬೂಬಖಾನ್, ಏನು ಆಲೋಚನ ನಡೆದಿದೆ? ಈ ತರುಣನಾದ ಸರದಾರನಾರು?” ಎಂದು ಸುಲೇಮಾನನು ಮಂದಸ್ಥಿತನಾಗಿ ಕೇಳಿ, ತನಗೆ ಉಚಿತವಾದ ಆಸನದಲ್ಲಿ ಕುಳಿತುಕೊಂಡನು.

“ ಮಜೂರ್, ಆಲೋಚನವೇತರದು? ಈ ತರುಣನು ನಮ್ಮ ಕಕ್ಕನ ಮಗನು. ನಮ್ಮ ಮನೆತನದ ವಿಷಯವಾದ ಕೆಲವು ಸಂಗತಿಗಳನ್ನು ಕುರಿತು ಆಪ್ತಾಲೋಚನಗೈಯಲು ಬಂದಿದ್ದಾನೆ.” ಎಂದು ಮಹಬೂಬನು ನಗೆಮೊಗವನ್ನು ತಾಳಿ ಬಿನ್ನಯಿಸಿದನು.

“ ಈ ತರುಣರಾದ ಸರದಾರರನ್ನು ಎಲ್ಲಿ ಯೋ ನೋಡಿದಂತೆ ಭಾಸವಾಗುತ್ತದೆ. ಮಹಬೂಬಖಾನ್, ನಿಮ್ಮ ಮನೆತನದವರೆಲ್ಲರೂ ಅತಿ ಸುಂದರರಾಗಿರುವಂತೆ ಕಾಣುತ್ತದೆ. ಈ ತರುಣನ ಸುಸ್ವರೂಪದ ಅರ್ಥವನ್ನು ಸೃಷ್ಟಿಕರ್ತನು ಓರ್ವ ತರುಣಿಗೆ ಕೊಟ್ಟದ್ದಾಗಿದ್ದರೆ, ಅವಳು ಜಗನ್ನೋಹಿನಿಯೇ ಆಗುತ್ತಿದ್ದಳೆಂದು ನಾನು ಊಹಿಸುತ್ತೇನೆ.” ಎಂದು

ಸುಲೇಮಾನನು ನಗುತ್ತೆ ನುಡಿದನು.

ಈ ಮಾತು ಕೇಳಿ ಆ ಸರದಾರನು ನಾಚಿದವನಾಗಿ ಅಧೋಮುಖನಾಗಿ ನಿಂತುಕೊಂಡನು. ನಾಚಿಕೆಯಿಂದ ಅವನ ಮುಖವು ಆರಕ್ತವಾಯಿತು. ವಿಚಾರಸಮೂಹನಾಗಿ ಅವನು ತನ್ನ ಕೈಯಲ್ಲಿರುವ ಖಡ್ಗವನ್ನು ಅರವಾಸಿಯಾಗಿ ಹಿರಿದು, ಮಹಬೂಬನ ಮುಖವನ್ನು ನೋಡಿದನು.

“ ಹುಜೂರ್, ಈ ವೀರನಾದ ತರುಣನನ್ನು ತಾವು ಸ್ತ್ರೀಗೆ ಹೋಲಿಸಿದ್ದರಿಂದ ಅವನಿಗೆ ಎಷ್ಟು ಕೋಪವು ಬಂದಿರುವುದು ನೋಡಿದಿರಾ? ” ಎಂದು ಮಹಬೂಬಖಾನನು ಬೆಸಗೊಂಡನು.

“ ವಾಃ! ಕೋಪ ಬಂದರೆ ನಾವೇನು ಮಾಡೋಣ? ತರುಣರು ರಮಣಿಯರ ಪ್ರೇಮವನ್ನು ಅಪಹರಿಸಲಿ! ಬೇಕಾದರೆ ಆ ರಮಣಿಯರನ್ನೇ ಅಪಹರಿಸಲಿ! ಆದರೆ ಆ ರಾಮೆಯರ ಸಾಂದರ್ಭವನ್ನು ಅಪಹರಿಸುವುದು ಪುರುಷನಲ್ಲಿ ಸರ್ವಥಾ ಅಕ್ಷಮ್ಯವಾದ ಮಾತು. ನೋಡಿದಿರಾ! ಈ ತರುಣನು ನಮ್ಮ ಶಹರ್‌ಜಾದಾ ಬೇಗಮ್‌ರ ಹೋಲಿಕೆಯನ್ನು ಕೂಡ ಸೆಳೆಕೊಂಡು ಬಿಟ್ಟಿದ್ದಾನೆ! ” ಎಂದು ಸುಲೇಮಾನನು ಆ ತರುಣನ ಮುಖವನ್ನು ಅಸ್ಥೆಯಿಂದ ದಿಟ್ಟಿಸಿ ನೋಡಿ ನಕ್ಕು ನುಡಿದನು.

ಈ ಮಾತು ಕೇಳಿಯಂತೂ ಆ ತರುಣನ ಮುಖವು ಹುಚ್ಚಿಟ್ಟು ಸುರಿಯಿತು. ಸುಲೇಮಾನನಲ್ಲದೆ ಮತ್ತೊಬ್ಬನು ಅವನ ಮುಖವನ್ನು ನೋಡಿ ಹೀಗೆ ಟೀಕೆ ಮಾಡಿದ್ದಾದರೆ, ಅನರ್ಥವೇ ಆಗಬಹುದಾಗಿತ್ತು. ಆದರೂ ಅವನು ತನ್ನ ಮುಖದಲ್ಲಿ ನಗೆಯನ್ನು ತಳೆದು ಅಂದದ್ದು:—
“ ಹುಜೂರ್, ಶಹರ್‌ಜಾದೆಯ ಮೇಲೆ ತಮ್ಮ ಪ್ರೇಮವಿರುವ ಸಂಗತಿಯನ್ನು ಈ ನಮ್ಮ ಅಣ್ಣನಾದ ಮಹಬೂಬಖಾನರ ಮುಖದಿಂದ ಕೇಳಿದ್ದೇನೆ; ಆದರೆ ಆ ಪ್ರೇಮದ ಅತಿರೇಕದಿಂದ ಸುಲ್ತಾನರವರು ಪುರುಷರ ರೂಪದ ಮೇಲೆ ಈ ರೀತಿಯಾಗಿ ಟೀಕೆ ಮಾಡುವುದು ವಿಪರೀತವಾಗಿ ತೋರುತ್ತದೆ. ”

“ ಬಾಲಕನೇ, ಇನ್ನೂ ನಿನ್ನ ತಲೆಯ ಮೇಲಿನ ಮಾಸ ಹಾರಿಲ್ಲ. ಪ್ರೇಮದ ವಾರ್ತೆಯನ್ನು ನೀನೇನು ಬಲ್ಲೆ? ಸುಮ್ಮನಿರು! ” ಎಂದು

ಸುಲೇಮಾನನು ಶಹರ್‌ಜಾದಿಯ ಹೆಸರು ಕೇಳಿದ ಮಾತ್ರದಿಂದಲೇ ಪ್ರೇಮಾಕುಲನಾಗಿ ನುಡಿದನು.

“ಬಾಲಕನೇ, ನೀನಿನ್ನೂ ಪ್ರೇಮಪಾಶದಲ್ಲಿ ಸಿಕ್ಕಿಲ್ಲ; ಆ ಪಾಶದಲ್ಲಿ ಸಿಕ್ಕವರ ಮಾತುಗಳು ಹೇಗೆ ಚಮತ್ಕಾರವಾಗಿರುವವೆಂಬದನ್ನು ನೀನು ಕಂಡೆಯಷ್ಟೆ?” ಎಂದು ಮಹಬೂಬಖಾನನು ನುಡಿದು ಗಹಗಹಿಸಿ ನಕ್ಕನು.

ತನ್ನ ಪಕ್ಷವು ಗೆದ್ದಿತೆಂಬ ಉಜ್ಜ್ವಲವಾದ ಆ ತರುಣನು ತನ್ನ ಮುಖವನ್ನೆತ್ತಿ ಸುಲೇಮಾನನನ್ನು ನೋಡಿ, “ಹಜರತ್, ಮಹಬೂಬನ ವಾಗ್ವಾಣದಿಂದ ತಾವು ಪರಾಜಿತರಾದಿರಿ!” ಎಂದು ನುಡಿದನು.

“ನೀನು ನನ್ನ ವಯಸ್ಸಿನವನಾದ ಮೇಲೆ ನಿನಗಾದರೂ ಈ ಅವಸ್ಥೆ ಪ್ರಾಪ್ತವಾದೀತು!” ಎಂದು ಸುಲೇಮಾನನು ಉದ್ಗಾರ ತೆಗೆದ ಕೂಡಲೆ ಎಲ್ಲರೂ ನಕ್ಕರು.

“ಹುಜೂರ್, ಇದು ವಿನೋದವಾಯಿತು. ಆದರೆ ವಿನೋದಕ್ಕೆಂತಲೂ ಮಹತ್ತ್ವವುಳ್ಳ ಸಂಗತಿಗಳನ್ನು ಕುರಿತು ನಾವೀಗಲೆ ಆಲೋಚಿಸಬೇಕಾಗಿದೆ. ಈ ನನ್ನ ಬಂಧುವು ಬೇಗಮ್‌ಸಾಹೇಬರ ಅಜ್ಜಿಯ ಮೇರೆಗೆ ಕೆಲವೊಂದು ಸಂಗತಿಯನ್ನು ಈ ಪಾದಗಳಿಗೆ ನಿವೇದಿಸಲು ಬಂದಿದ್ದಾನೆ. ಚಿತ್ತೈಸಬೇಕು!” ಎಂದು ಮಹಬೂಬಖಾನನು ಗಂಭೀರವಾದ ಮುಖಮುದ್ರೆಯನ್ನು ತಳೆದು ನುಡಿದನು.

“ಎನು ಸಮಾಚಾರವದು?” ಎಂದು ಸುಲೇಮಾನನು ಜಿರಗಾಗಿ ಕೇಳಿದನು.

“ಹೇಳು ದಿಲ್‌ದಾರಖಾನ್! ನಿನ್ನ ಸಮಗ್ರವಾದ ಸುದ್ದಿಯನ್ನು ಸರ್‌ಲಷ್ಕರರವರಿಗೆ ನಿವೇದಿಸು,” ಎಂದು ಮಹಬೂಬನು ಆ ಸುಂದರನಾದ ತರುಣನಿಗೆ ಹೇಳಿದನು.

ದಿಲ್‌ದಾರಖಾನನು ಎದ್ದು ನಿಂತು ನೆಲಮುಟ್ಟಿ ಮೂರಾವರ್ತಿ ಸುಲೇಮಾನನಿಗೆ ಪ್ರಣಾಮ ಮಾಡಿ ಉಪಕ್ರಮಿಸಿದ್ದು — “ಪ್ರಭೋ, ಔರಂಗಜೇಬ ಸುಲ್ತಾನರು ಮುರಾದ ಸುಲ್ತಾನರನ್ನು ಕಟ್ಟಿಕೊಂಡು ನರ್ಮದಾನದಿಯನ್ನು ದಾಟಿ....” ಎಂದಿಷ್ಟು ಹೇಳುವಷ್ಟರಲ್ಲಿಯೇ ಅವನನ್ನು

ತಡೆದು ಸುಲೇಮಾನನೆಂದದ್ದು:—“ ಏನು!!! ಆ ಕಪಟಿಯಾದ ಔರಂಗ ಜೇಬನು ನದಿಯನ್ನು ದಾಟಿದನೆ? ಆಗ್ರಾಪಟ್ಟಣದಲ್ಲಿ ನಮ್ಮವರೇನು ಮಾಡುತ್ತಿದ್ದರು? ದೊಡ್ಡದೊಡ್ಡ ಸೇನಾಸತಿಗಳೂ, ರಾಜನಿಷ್ಠರಾದ ಸರದಾರರೂ ಅಭಿಮಾನಿಗಳೆಂದು ಹೊಗಳಿಸಿಕೊಳ್ಳುವ ನಮ್ಮ ಪಕ್ಷದವರೂ ದೇಶಬಿಟ್ಟು ಎದ್ದು ಹೋಗಿದ್ದರೆ ?”

“ ಭಗವತ್ಕೃಪೆಗೆ ಪಾತ್ರರಾದ ನಮ್ಮ ಬಾದಶಹರವರೂ ದರಾಯಸ ಸುಲ್ತಾನರೂ ಕೂಡಿ ಸರದಾರ ಕಾಸಮಖಾನರನ್ನೂ ರಾಜಾ ಜಸವಂತ ಸಿಂಗರನ್ನೂ ಔರಂಗಜೇಬನ ಮೇಲೆ ಸಾಗಿಹೋಗಿ ಅವರನ್ನು ನರ್ಮದೆಯ ಈಚೆಗೆ ಬರಕೂಡದಂತೆ ವ್ಯವಸ್ಥೆ ಇಡುವದಕ್ಕಾಗಿ ಕಳುಹಿಸಿದ್ದರು.

“ ಜಸವಂತಸಿಂಗ-ಕಾಸಮಖಾನರಂಥ ಮಹಾ ವೀರರ ಕಣ್ಣು ತಪ್ಪಿಸಿಕೊಂಡು ಶತ್ರುಗಳ ನರ್ಮದೆಯನ್ನು ದಾಟಿದ್ದು ಹೇಗೆ?” ಎಂದು ಸುಲೇಮಾನನು ಆವೇಶದಿಂದ ಕೇಳಿದನು.

“ ಹುಜೂರ್, ರಾಜಾ ಜಸವಂತಸಿಂಗರಂಥ ಸಂಗ್ರಾಮಸಿಂಹ ರಾರೂ ಇಲ್ಲ. ಕಾಸಮಖಾನರಾದರೂ ಅಸಾಧಾರಣರಾದ ವೀರರೆಂದು ನಾವೆಲ್ಲರೂ ಕೇಳಿದ್ದು. ಆದರೆ ಆಯುತವಾದ ಸಮಯದಲ್ಲಿ ಕಾಸಮ ಖಾನರು ಶತ್ರುಗಳಿಗೆ ಅನುಕೂಲರಾಗಿ ಮದ್ದು-ಗುಂಡುಗಳಿಗೆ ನೀರು ಹೊಯ್ದು ರಣರಂಗದಿಂದ ಕಾಲ್ತೆಗೆದು ಓಡಿಹೋದರು.”

ಅದನ್ನು ಕೇಳಿ ಸುಲೇಮಾನನು ಕ್ರೋಧಾವೇಶದಿಂದ ಕರಕರನೆ ಹಲ್ಲು ತಿಂದು, ತನ್ನ ಖಡ್ಗವನ್ನು ಹಿರಿದು, “ ಖಬರ್‌ದಾರ್ ದಿಲ್‌ದಾರ ಖಾನ್ !! ಸರದಾರ ಕಾಸಮಖಾನರು ದ್ರೋಹಮಾಡಿದರೆಂದು ಹೇಳುವೆಯಾ? ನಿನ್ನ ಅಭದ್ರವಾದ ನಾಲಗೆಯು ಸುಳ್ಳು ಹೇಳಿದ್ದಾದರೆ ಅದನ್ನು ನಾನು ಹಿರಿದು ತೆಗೆದು ಕಚಕಚನೆ ಕಡಿದುಹಾಕಿ ಹದ್ದು-ಕಾಗೆಗಳ ಪಾಲು ಮಾಡುವೆನು; ಎಚ್ಚರದಿಂದ ಮಾತಾಡು!”

ದಿಲ್‌ದಾರನು ಭೀತಿಯಿಂದ ನಡುಗುತ್ತ ಸುಲೇಮಾನನಿಗೆ ನಮ್ರ ನಾಗಿ ಪ್ರಣಾಮ ಮಾಡಿ—“ ಹುಜೂರ್, ಈ ಸೇವಕನು ಸರ್ವಥಾ ಸುಳ್ಳು ಆಡಿದವನಲ್ಲ. ನೀಚನಾದ ಕಾಸಮಖಾನನು ದ್ರೋಹಿಯಾಗಿ ನಡೆದದ್ದು ನಿಜವು.”

“ಕಾಸಮ್! ಕಾಸಮ್! ನೀನಿದನ್ನೇನು ಮಾಡಿದಿ? ಒಳ್ಳೇ ರಾಜ ನಿಷ್ಠನೆಂದು ಹೊಗಳಿಸಿಕೊಂಡು ನೀನು ನಿನ್ನ ಪಾವಿಷ್ಠವಾದ ಕಲೇವರ ವನ್ನು ಮಹನೀಯರಾದ ಸರದಾರರ ಪಜ್ಜೆಯಲ್ಲಿ ತಂದಿರಿಸುತ್ತಿದ್ದಿ ಯಲ್ಲ! ಸತ್ಯನಿಷ್ಠನಾದ ಮುಸಲ್ಮಾನನು ಇಂಥ ದ್ರೋಹವನ್ನು ಮಾಡ ಬಹುದೆ! ಇನ್‌ಶಾಅಲ್ಲಾಃ! ಇನ್‌ಶಾಅಲ್ಲಾಃ!! ಮುಂದೆ?”

“ಆ ದ್ರೋಹಿಯು ದೋಷಕ್ಕಾಗಿ ವಿರಾಗ್ರೇಸರರಾದ ಜಸವಂತ ಸಿಂಗರು ಮಹತ್ತರ ಸಂಕಟಕ್ಕೀಡಾದರು. ಕಾಸಮಖಾನನು ಮದ್ದು ಗುಂಡುಗಳಿಗೆ ನೀರು ಹೊಯ್ದದ್ದರ ಮೂಲಕವಾಗಿ ಜಸವಂತಸಿಂಗರಿಗೆ ಬರಿಗೈಯಿಂದ ಶತ್ರುಗಳೊಡನೆ ಕಾದಬೇಕಾಯಿತು. ಶತ್ರುಗಳು ತೋಪು ತುಬಾಕಿಗಳ ಅಖಂಡವಾದ ಮಳೆಗರೆಯುತ್ತಿದ್ದ ರೂ ಆ ರಜಪೂತ ವೀರರು ಬೆಂಕಿಯಲ್ಲಿ ಒಳಹೊಕ್ಕು ಅತುಲವಾದ ಖಡ್ಗಯುಧವನ್ನು ಮಾಡಿ ಶತ್ರುಗಳ ಸೇನೆಯಲ್ಲಿ ಹಾಃಹಾಃಕಾರವನ್ನೆಬ್ಬಿಸಿದರಂತೆ. ಆದರೆ ನರದೇಹವು ಬೆಂಕಿಗೀಡಾಗುವದೆಂತು! ರಾಜಾಸಾಹೇಬರ ಸೈನ್ಯವೆಲ್ಲ ಹೊತ್ತಿ ಹುರ ಕಡ್ಡೆ ಯಾಗಿ ಹೋಯಿತು. ಅವರ ಗತಿಯೇನಾಯಿತೋ ಇನ್ನೂ ಚೆನ್ನಾಗಿ ತಿಳಿದಿಲ್ಲ!”

ಸುಲೇಮಾನನು ದುಃಖಾತಿರೇಕದಿಂದ ಎದೆಯೆ ಬಡಕೊಂಡು. “ತೋಬಾ! ತೋಬಾ!! ಯಾ ಅಲ್ಲಾಃ, ಯಾ ರಹೀಮ್! ಜಸವಂತ ಸಿಂಗಜೇ, ಹಿಂದುಸ್ಥಾನದ ರುಸ್ತುಮರಾದ ನಿಮ್ಮ ಅವಸ್ಥೆ ಹೀಗಾಯಿತೇ? ನಮ್ಮ ಮುಸಲ್ಮಾನೀ ರಾಜ್ಯದಲ್ಲಿ ಹಿಂದೂ ಮಹಾತ್ಮರು ರಾಜನಿಷ್ಠರಾಗಿ ನಡಕೊಂಡು ಸಾಮ್ರಾಜ್ಯದ ಆಧಾರಸ್ತಂಭವಾಗಿರುವಾಗ, ಅಮೀರ ಉಮ್ರಾವರೆನ್ನಿಸಿಕೊಳ್ಳುವ ಮುಸಲ್ಮಾನೀ ಪ್ರಜರು ದ್ರೋಹಿಗಳಾಗಿ ನಮ್ಮ ಗೋಣು ಮುರಿಯಬಹುದೆ! ಬುದ್ಧಿ ಪರಾಕ್ರಮ ರಾಜನಿಷ್ಠೆಗಳಲ್ಲಿ ಅದ್ವಿತೀಯರಾದ ಹಿಂದೂ ಪ್ರಜಾಜನರನ್ನು ಹಿಂದಕ್ಕೊತ್ತಿ ನನ್ನ ಮುತ್ತಾ ತರು ಮುಸಲ್ಮಾನರ ಹೆಣಜಂದ ಮಾಡಿದರಷ್ಟೆ? ಅಕಬರ ತಾತರೆ, ನಿಮ್ಮ ಉದಾರವಾದ ರಾಜ್ಯಪದ್ಧತಿಯ ನಿಯಮಗಳನ್ನು ಜಹಾಂಗೀರ ಶಹಾ ಜಹಾನ್ ಬಾದಶಹರು ಆದರಿಸದಿದ್ದ ಫಲವನ್ನು ಈಗ ನಾವೆಲ್ಲರು ಉಣ್ಣು

ಜೀಕಾಯಿತ್ತಲ್ಲವೆ? ಇನ್ನೀ ಅಂತಃಕಲಹದಲ್ಲಿ ಯಾವ ಯಾವ ದ್ರೋಹಿಗಳು ಎಂಥೆಂಥ ಅನರ್ಥಗಳನ್ನುಂಟು ಮಾಡುವರೋ ಜಗನ್ನಿಯಾಮಕನೇ ಬಲ್ಲ! ನಾವು ತೋಡರಮಲ್ಲರಂಥ ಮಂತ್ರಿಗಳನ್ನೂ ಮಾನಸಿಂಗ, ಜಯಸಿಂಗ, ಜಸವಂತಸಿಂಗರಂಥ ಸೈನ್ಯಾಧಿಕಾರಿಗಳನ್ನೂ ಎಲ್ಲ ಕಡೆಯಲ್ಲಿಯೂ ನಿಯಮಿಸಿದ್ದಾಗಿದ್ದರೆ, ಈ ಅನರ್ಥಗಳ ಭೀತಿಯು ನಮಗೆ ಇರುತ್ತಿದ್ದಿಲ್ಲ. ಉಪಾಯವಿಲ್ಲ! ದಿಲ್‌ದಾರ್, ಔರಂಗಜೇಬ ಸುಲ್ತಾನರು ನರ್ಮದೆಯನ್ನು ದಾಟಿ ಈಗ ಎಲ್ಲಿಗೆ ಬಂದಿರುವರೆಂಬ ವರ್ತಮಾನ ಉಂಟು? ”

“ ಅವರು ಚಂಬಳಾ ನದಿಯ ಸಮೀಪಕ್ಕೆ ಬಂದಿದ್ದು ಪ್ರಭುಗಳಾದ ದರಾಯಸ ಸುಲ್ತಾನರು ಅವರ ಮಾರ್ಗನಿರೋಧಕ್ಕಾಗಿ ಅತ್ತಕಡೆಗೆ ತೆರಳುವವರಾಗಿರುವರೆಂದು ಬೇಗಮ್‌ಸಾಹೇಬರವರು ನನಗೆ ಹೇಳಿ, ತಮ್ಮನ್ನು ಇತ್ತಕಡೆಗೆ ಬರಮಾಡುವಂತೆ ನನಗೆ ಆಜ್ಞಾ ಪಿಸಿರುವರು. ವೀರಶಿರೋಮಣಿಗಳಾದ ಸುಲೇಮಾನ್ ಶುಕೋರವರು ಪರಸ್ಥಳದಲ್ಲಿರುವಾಗ, ಔರಂಗಜೇಬರೊಡನೆ ಯುದ್ಧ ಮಾಡಲೆಸಗುವದು ಅವಿಚಾರವೆಂದು ರಾಜಧಾನಿಯಲ್ಲಿರುವ ಸೈನ್ಯಾಧಿಕಾರಿಗಳ ಅಭಿಪ್ರಾಯವಾಗಿರುವದು. ಆದ್ದರಿಂದ ಪ್ರಭುಗಳು ಎಲಂಬನಾಡದೆ, ರಾಜಧಾನಿಯ ಕಡೆಗೆ ದಯಮಾಡುವವರಾಗಬೇಕು. ”

“ ದಿಲ್‌ದಾರಖಾನ್, ನೀನಾಡುವದು ಯಥಾರ್ಥವು. ಒಂದೇ ದಿನಸದ ಎಲಂಬದಿಂದ ಅನಿವಾರವಾದ ಹಾನಿಗಳುಂಟಾಗಬಹುದು. ಯುದ್ಧಗಳು ನಡೆದಿರುವಾಗ ಸಮಾರಂಭ ಉತ್ಸವಗಳಲ್ಲಿ ತೊಡಗುವದು ಅಶುಭವೇ. ಇಂದಿನ ಉತ್ಸವದಲ್ಲಿ ಕಾಲಕಳೆದವನಾದ ನಾನೇ ಶತಮೂರ್ಖನು. ಮಹಬೂಬಖಾನ್, ಈಗಿಂದೀಗಲೆ ರಾತ್ರಿ ಹಗಲೆನ್ನದೆ ಸೈನ್ಯವೆಲ್ಲ ಆಗ್ರಾದ ಮಾರ್ಗವನ್ನು ಹಿಡಿಯಲಿ. ನೀನೀಗಲೆ ಹೋಗಿ ಜೇಸಿಂಗರಾಜರಿಗೆ ನಡೆದ ವರ್ತಮಾನವನ್ನು ತಿಳಿಸಿ, ಆಗ್ರಾಕ್ಕೆ ಈಗಲೆ ಹೊರಡಬೇಕೆಂದು ಸೂಚಿಸು.”

೨೯

ಔರಂಗಜೇಬನು ನರ್ಮದಾ ನದಿಯನ್ನು ದಾಟಿ ಧಾವಿಸುತ್ತೆ ಪಯಣಗತಿಯಿಂದ ಉತ್ತರಮಾರ್ಗವಾಗಿ ಸಾಗಿ ಬರುತ್ತಿರುವನೆಂಬ ವರ್ತಮಾನವನ್ನರಿತು, ಸುಲ್ತಾನ ದರಾಯಸನಾದರೂ ಪ್ರಚಂಡವಾದ ಸೇನೆಯನ್ನು ಕೂಡಿಸಿದನು. ಒಂದು ಲಕ್ಷ ರಾವುತರೂ ಸಾವಿರಾರು ಆನೆಗಳೂ ಐವತ್ತು ಸಾವಿರ ಜನ ಕಾಲಾಳುಗಳೂ ನೂರಾರು ತೋಪುಗಳೂ ಆ ಸುಲ್ತಾನನ ಆಜ್ಞೆಯಾಗುತ್ತಲೆ ಸಿದ್ಧವಾದವು. ಹೊತ್ತಾಟದ ಆಳು ಬಂಡಿಗಳೂ ಲಮಾನಿಗರಾದ ವ್ಯಾಪಾರಸ್ಥರೂ ಅಸಂಖ್ಯರಾಗಿದ್ದರು. ದರಾಯಸನ ಸೈನ್ಯವು ಯುದ್ಧ ಕಲೆಯನ್ನು ಅರಿತದ್ದು. ಪುತ್ಯಕ್ಷ ಆ ರಾಜಕುಮಾರನೇ ಪರಾಕ್ರಮಶಾಲಿಯಾದ ಸೇನಾನಿಯು. ಇಂಥ ಪ್ರಚಂಡವಾದ ಸೇನೆಯು ಭರತಭೂಮಿಯಲ್ಲಾದ ಅರ್ವಾಜೀನ ಯುದ್ಧಗಳಲ್ಲಿ ಕಂಡದ್ದಲ್ಲ.

ದರಾಯಸನ ಸೇನೆಯು ಔರಂಗಜೇಬ ಮುರಾದರ ಸಂಯುಕ್ತ ಸೇನೆಗಿಂತಲೂ ದೊಡ್ಡದಾಗಿಯೂ ನುರಿತದ್ದಾಗಿಯೂ ಇರುವದರಿಂದ, ಪ್ರಾಪ್ತಕಾಲದಲ್ಲಿ ಅವನು ತನ್ನ ಸೇನೆಯನ್ನು ತೆಗೆದುಕೊಂಡು, ಮುರಾದ ಔರಂಗಜೇಬರ ಮೇಲೆ ಸಾಗಿ ಹೋಗಿದ್ದರೆ, ಆ ಕನಿಷ್ಠ ಬಂಧುಗಳ ಹೆಡಕು ಮುರಿದು ಅವರನ್ನು ಹಿಂದಕ್ಕೆ ಓಡಿಸಿಬಿಡುವದು ಕರತಲಾಮಲಕದಂತೆ ಸುಲಭವಾಗಿತ್ತು. ಆದರೆ ಮೊಗಲ ವಂಶದ ಸಮಾಪ್ತಿ ಕಾಲವು ಸಮಾಪದಲ್ಲಿಯೇ ಒದಗಿ ಬಂದಿತ್ತೆಂದೋ, ಹಿಂದುಸ್ಥಾನದ ಪ್ರಜಾಜನರೇ ದುರ್ಯವಿಗಳಾಗಿದ್ದರೆಂದೋ, “ ಶುಭಸ್ಯ ಶೀಘ್ರಂ ” ಎಂಬ ಕೆಲಸಕ್ಕೆ ವಿಘ್ನಗಳನ್ನು ತರುವವರು ಅನೇಕರಾದರು. ಪುತ್ಯಕ್ಷ ಬಾದಶಹನಿಗೆ ಈ ಯುದ್ಧವು ಬೇಡಾಗಿತ್ತು. ಯುದ್ಧವನ್ನು ತಪ್ಪಿಸುವ ಮಾರ್ಗವನ್ನರಿಯದೆ ದರಾಯಸನ ಪ್ರಗತಿಗೆ ಕಾಲೊಡಕಾಗಿ ಆ ವೃದ್ಧನಾದ ಸಾರ್ವಭೌಮನು ತನ್ನ ಹಿರಿಯ ಮಗನ ವಿರುದ್ಧವಾಗಿ ಅನೇಕವಾದ ಪ್ರತೀಕಾರಗಳನ್ನು ಕಲ್ಪಿಸಿದನು. ಶಾಇಸ್ತೇಖಾನ, ದಾನಿಶ್‌ಮುಂದ ಖಾನರೆಂಬ ವೀರರು ಈ ಯುದ್ಧವು ಸದ್ಯಕ್ಕೆ ಬೇಡವೆಂದು ಕೂಗಿ

ಕೊಂಡರು. ಮಧ್ಯಸ್ಥರಾದ ಸರದಾರರು “ ಅಶುಭಸ್ಯ ಕಾಲಹರಣಂ ” ಎಂಬಂತೆ ಸುಲೇಮಾನ ಶುಕೋನ ಆಗಮನವನ್ನು ನಿರೀಕ್ಷಿಸಬೇಕೆಂದು ಸೂಚಿಸಿದರು. ಶೂರನಾದ ದರಾಯಸನ ಅಭಿಪ್ರಾಯದ ಮೇರೆಗೆ ತತ್ಕಾಲಕ್ಕೆ ಉಪಾಯವನ್ನು ಮಾಡುವದೇ ತಕ್ಕದ್ದಾಗಿತ್ತು! ಅದರೇನು ಮಾಡುವದು? ಔರಂಗಜೇಬನ ದೈವವೇ ದೊಡ್ಡದಾಗಿತ್ತು. ಆಗ್ರಾದಲ್ಲಿ ನಡೆದಿರುವ ಅಕ್ಷಮ್ಯವಾದ ಕರ್ತವ್ಯಪರಾಙ್ಮುಖತೆಯ ಸಂಧಿಯನ್ನು ಸಾಧಿಸಿ, ಅಧೂರ್ತನು ಚಪಲಗತಿಯಿಂದ ಸಾಗಿ, ರಾಜಧಾನಿಯಿಂದ ಒಂದು ಪಯಣದ ಅಂತರದಲ್ಲಿ ಬಂದು ನಿಂತುಕೊಂಡನು.

ಇಪ್ಪಾದರೂ ಶಹಾಜಹಾನನಿಗೆ ಬುದ್ಧಿ ಬರಲಿಲ್ಲ. ದೌರ್ಮಂತ್ರೈವೆಂಬ ಅಪಘ್ನವನ್ನು ಸೇವಿಸಿದ್ದರಿಂದ, ಇದ್ದಷ್ಟು ಬುದ್ಧಿಯು ಕೆಟ್ಟು ಹೋಗಿತ್ತು. ಔರಂಗಜೇಬನ ಸಾಧುವೃತ್ತಿಯಲ್ಲಿ ಅವನಿಗೆ ಇನ್ನೂ ನಂಬಿಗೆ; ಆದರೂ ದಾರಾನಲ್ಲಿದ್ದ ಪ್ರೇಮವನ್ನಾದರೂ ಅವನು ಅಳಿಸಿ ಹಾಕಲಾರನು. ಯುದ್ಧದಲ್ಲಿ ತನ್ನ ಮಕ್ಕಳ ಜೀವಕ್ಕೆ ಅಪಾಯವಾಗಬಾರದೆಂಬ ಉತ್ಕಟವಾದ ಚಿಂತೆ ಅವನಿಗಿದ್ದರೂ, ಅವರೆಲ್ಲರ ಕುತ್ತಿಗೆಗೆ ಉರ್ಲೂ ತರುವಂಥ ಮಾರ್ಗವನ್ನೇ ಅವನು ಅವಲಂಬಿಸುತ್ತಿದ್ದನು.

“ ದರಾಯಸ್, ನೀನು ಅವಿಮರ್ಶಕಾರಿಯು! ಈಗಲೇ ನೀನು ಸೈನ್ಯವನ್ನು ಕಟ್ಟಿಕೊಂಡು ಹೋಗುವದು ನನಗೆ ವಿಹಿತವಾಗಿ ತೋರುವದಿಲ್ಲ. ಔರಂಗಜೇಬನು ಯುದ್ಧ ಮಾಡುವದಕ್ಕಾಗಿ ಇಲ್ಲಿಗೆ ಬರುವನೆಂತಲ್ಲ, ಅವನು ನಮ್ಮ ದರ್ಶನಾರ್ಥವಾಗಿ ಬರುತ್ತಿರುವನೆಂದು ಶಾಇಸ್ತೇಖಾನರು ಹೇಳುತ್ತಾರೆ. ” ಎಂದು ಆ ವೃದ್ಧನಾದ ರಾಜನು ಮುದಿಹುಚ್ಚಿ ನೈಫರದಲ್ಲಿ ಮಾತಾಡಿದನು.

“ ಹುಜೂರ್, ತಮ್ಮ ಔರಂಗಜೇಬ ಕುಮಾರನು ಪಿತೃಭಕ್ತಿಪರಾಯಣನಾಗಿ ತಮ್ಮ ದರ್ಶನಾರ್ಥವಾಗಿ ಬರುತ್ತಿದ್ದರೆ, ಕಾಸಮ್‌ಖಾನ್ ಜಸವಂತ ಸಿಂಗರ ಅವಸ್ಥೆ ಹಾಗೇಕಾಯಿತು? ಅವನೊಡನೆ ದೊಡ್ಡ ಸೇನೆಯೇಕೆ? ಸಾರ್ವಭೌಮರಾಜನೊಡನೆ ಜಗಳಾಡಿ ಬಂದುಮಾಡಿದ ಔರಂಗಜೇಬನು ಪಿತೃಭಕ್ತಿಯುತನೆ? ” ಎಂದು ದಾರಾಶಹನು ಕ್ರೂರನಾಗಿ ಕೇಳಿದನು.

“ ದಾರಾಶಹ, ಔರಂಗಜೇಬನು ದುಷ್ಟಬುದ್ಧಿಯನ್ನು ತಳೆದು ಬರುವ

ತ್ತಿದ್ದರೂ ನಾನೀಗ ಅವನಿಗೆ ಬೇಡೆಂದು ಪತ್ರಬರೆದರೆ ಹಿಂದಿರುಗಿ ಹೋಗುವನೋ ಇಲ್ಲವೋ ಪರೀಕ್ಷೆ ಮಾಡಿ ನೋಡು! ಯಾರಲ್ಲ? ಔರಂಗಜೇಬನಿಗೆ ಪತ್ರವನ್ನು ಬರೆಯಿರಿ !”

“ ರಾಜಾಧಿರಾಜರೆ, ಸಮಯವೆಂಥದು ಬಂದೊದಗಿದೆ, ನೀವು ಮಾತಾಡುತ್ತಿರುವದೇನು !!! ಇನ್ನು ಎರಡೇ ದಿನವದ ವಿಲಂಬ ಮಾಡಿದರೆ. ನಿಮ್ಮ ಸತ್ತು ತ್ರನು ರಾಜಧಾನಿಗೆ ಮುತ್ತಿಗೆಯನ್ನಿಕ್ಕುವನು. ಅವನಿಗೆ ಅನುಕೂಲರಾಗಿರುವ ದ್ರೋಹಿಗಳು ಈ ಕೋಟೆಯ ಬಾಗಿಲವನ್ನು ಅವನಿಗೆ ತೆರೆದು ಕೊಡುವರು. ಬಾದಶಹರಿಗೆ ಈಗ ಉಪದೇಶಕರಾಗಿರುವ ಕೃತಘ್ನರೇ ನಾನಿಗೆ ಅವನನ್ನು ಕಾರಾಗೃಹಕ್ಕೆ ಕರೆದೊಯ್ಯುವರು. ನನಗಿನ್ನು ಉಪದೇಶಗಳ ವಾಕರಿಕೆ ಬಂದಿದೆ, ನಾನೀಗಲೆ ಔರಂಗಜೇಬನ ಸಮಾಚಾರಕ್ಕಾಗಿ ಹೊರಡುವೆನು. ನೀವಿಲ್ಲಿಯೇ ಆಲೋಚನಗಳನ್ನು ಮಾಡುತ್ತೆ ಕುಳಿತುಕೊಳ್ಳಿರಿ !” ಎಂದು ನುಡಿದು ಸುಲ್ತಾನ ದಾರಾಶಹನು ಹೊರಡಲು ಸಿದ್ಧನಾದನು.

“ ತಡೆ ದರಾಯಸ್ ! ನನ್ನ ಮಾತು ಮಾರಿ ನೀನು ಯುದ್ಧಕ್ಕೆ ಹೋದರೆ ಹೋಗು. ಆದರೆ ನೀನು ಅಪಜಯವನ್ನು ಹೊಂದಿ ಬಂದೆ ಯಾದರೆ ನಾನು ಯಾವಜ್ಜೀವ ನಿನ್ನ ಮುಖಾವಲೋಕನವನ್ನು ಮಾಡಲಿಕ್ಕೆಲ್ಲ.” ಎಂದು ತಿಳುವಳಿಕೆ ಹೀನನಾದ ಆ ನೃಪಾಲನು ಕ್ರೂರನಾಗಿ ನುಡಿದನು.

ದರಾಯಸನು ಅವನ ಮಾತಿಗೆ ಉತ್ತರಕೊಡಲು ಅಲ್ಲಿ ನಿಲ್ಲಲಿಲ್ಲ. ಕ್ರೋಧ, ವಿಷಾದ, ಜುಗುಪ್ಸೆ ಮುಂತಾದ ಮನೋವಿಕಾರಗಳಿಂದ ಅವನ ಹೃದಯವು ಒಳಿತಾಗಿ ಸಂಕ್ಷುಬ್ಧವಾಗಿ ಹೋಗಿದ್ದರಿಂದ, ಬಾಷ್ಪಾಕುಲೇ ಕ್ಷಣನಾದ ಅವನ ಕಣ್ಣಿಗೆ ಆ ಸಭೆಯೂ ಕಾಣಿಸಲಿಲ್ಲ; ಮಾತಾಡುವೆನೆಂದರೆ ಅವನ ಗಂಟಲಿನಿಂದ ಒಂಟು ಅಕ್ಷರವಾದರೂ ಹೊರಡಲಿಲ್ಲ.

ಯುವರಾಜನೆದ್ದ ಕೂಡಲೆ ಅವನಲ್ಲಿ ನಿಷ್ಠೆಯುಳ್ಳವರೂ ಶೂರರೂ ಗುಣಪಕ್ಷಪಾತಿಗಳೂ ಆಗಿರುವ ಸರದಾರರೆಲ್ಲ ಬಾದಶಹನ ಸಿಂಹಾಸನಕ್ಕೆ ಮೌನದಿಂದ ಪ್ರಣಾಮ ಮಾಡಿ, ತ್ವರೆಯಿಂದ ಆ ಸಭಾಸ್ಥಾನವನ್ನು ಬಿಟ್ಟು ಕೊಟ್ಟು ನಡೆದರು. ದಾರಾಶಹನ ವೀರಾವೇಶವನ್ನೂ ಅವನ ಸೆಟೆಯನ್ನೂ

ಅವನ ಕೃದ್ಧವಾದ ಮುಖಮುದ್ರೆಯನ್ನೂ ಕಂಡು ಅಲ್ಲಿ ಉಳಿದವರಾದ ಸಭಾಜನರೆಲ್ಲ ವಿಸ್ಮಯಾಕುಲರಾಗಿ ಒಬ್ಬರ ಮೋರೆಯನ್ನು ಒಬ್ಬರು ನೋಡುತ್ತೆ ನಿಂತರು. ಯುವರಾಜನ ಜಿನ್ನುಹತ್ತಿ ಹೋಗಲಿಲ್ಲಾ ದ್ದರಿಂದ ತಮಗೆ ರಾಜದ್ರೋಹದ ಲಾಂಛನವು ತಗಲಿತೋ ಎಂದು ಕೆಲವರು ಶಂಕಿಸಿದರು. ರಾಜಾಜ್ಞೆ ಯಾದರೆ ಯುವರಾಜನೊಡನೆ ಯುದ್ಧಕ್ಕೆ ಹೋಗಬಹುದೆಂದು, ಕೆಲ ಜನ ಮಧ್ಯಮರು ಯೋಚಿಸಿದರು. ದ್ರೋಹಿಗಳು ತಮ್ಮ ವಿಷದ ಹಲ್ಲುಗಳನ್ನು ಮುಚ್ಚಿಕೊಂಡು ಸಮಯನಿರೀಕ್ಷಣವನ್ನು ಮಾಡತಕ್ಕದ್ದೆಂದು ನಿರ್ಣಯಿಸಿಕೊಂಡರು.

ಶಹಾಜಹಾನನ ಮನಸ್ಸು ಅತ್ತಿತ್ತ ತೂಗಿತೂಗಿ ನಿಂತಬಳಿಕ, ಅವನು ಬಕ್ಸಿ ಕಲಿಲುಲ್ಲಾಖಾನನ್ನು ಕರೆದು, “ಬಕ್ಸಿ, ಯುದ್ಧವು ಅನಿವಾರ್ಯದ್ದಾಯಿತು. ಪ್ರಭುವಿನ ಸಂಕಲ್ಪಕ್ಕೆ ಉಪಾಯವಿಲ್ಲ. ನೀವು ನಮ್ಮ ದಾರ್ಶನ ಸುಲ್ತಾನರ ಪಕ್ಷವನ್ನು ವಹಿಸಿ ಅವರು ವಿಜಯಿಯಾಗುವಂತೆ ಯುದ್ಧ ಮಾಡಿರಿ. ಆದರೆ ಔರಂಗಜೇಬನ ಜೀವಕ್ಕೆ ಅಪಾಯವಾಗಕೂಡದೆಂಬದನ್ನು ನೀವು ಮರೆಯತಕ್ಕದ್ದಲ್ಲ!” ಎಂದು ಆಜ್ಞಾಪಿಸಿದನು. ಉಳಿದ ಸರದಾರರಿಗಾದರೂ ಶಹಾಜಹಾನನು ಅದೇ ಮೇರೆಗೆ ಆಜ್ಞಾಪಿಸಿದ ಬಳಿಕ ಸಭೆಯು ಮುರಿಯಿತು

೨೦

ಆಗ್ರಾದಲ್ಲಿ ಶಹಾಜಹಾನನು ಕೆಲವು ದಿನ ದಾರಾಶಹನ ಕೈಕಟ್ಟಿ ಕುಳಿರಿಸಿದಂತೆ ಮಾಡಿದ ಸಮಯವನ್ನು, ಅನಲಸನೂ ಯುದ್ಧಕಲಾ ನಿಪುಣನೂ ಸಾಹಸಿಯೂ ಆದ ಔರಂಗಜೇಬನು ಸಾಧಿಸಿ, ಚಂಬಳಾ ನದಿಯನ್ನು ದಾಟುವ ಉದ್ಯೋಗವನ್ನು ನಡೆಸಿದ್ದನು. ಅಷ್ಟರಲ್ಲಿ ದಾರಾಶಹನು ತನ್ನ ಪ್ರಚಂಡವಾದ ಸೈನ್ಯವನ್ನು ಕಟ್ಟಿಕೊಂಡು ಸಮೀಪದಲ್ಲಿಯೇ ಬಂದಿರುವನೆಂಬ ವರ್ತಮಾನ ಬಂದಿತು. ಒಂದು ಯುಕ್ತಿಯು ಸಾಧಿಸದಿದ್ದರೆ ಮತ್ತೊಂದು ಯುಕ್ತಿಯನ್ನು ಔರಂಗಜೇಬನು ಮೊದಲೇ ಕಲ್ಪಿಸಿ ಇಟ್ಟುಕೊಂಡಿದ್ದನು. ಸಂಗಡಲೆ ನೆರೆಯಲ್ಲಿರುವ ಪ್ರಾಂತದ ರಾಜನಾದ ಸಂಪತ್ ರಾಯನೆಂಬವನಿಗೆ ಹೇರಳವಾದ ಹಣವನ್ನು ಕೊಟ್ಟು

ಅವನ ರಾಜ್ಯದಲ್ಲಿ ಹಾಡು ಅವನು ತೋರಿಸಿಕೊಟ್ಟ ಸ್ಥಳದಲ್ಲಿ ನದಿಯನ್ನು ದಾಟಿ, ಯಮುನಾ ನದಿಯ ಸಮೀಪದಲ್ಲಿ ಶಾಮನಗರವೆಂಬ ಊರಿನ ಹತ್ತಿರ ಬಂದು, ತನ್ನ ಸೈನ್ಯವನ್ನು ನಿಲ್ಲಿಸಿಕೊಂಡು ನಿಂತನು. ದಾರಾಶಹನಾದರೂ ಎಷ್ಟು ಮಾತ್ರವೂ ವಿಲಂಬಮಾಡದೆ ಔರಂಗಜೇಬನಿದ್ದ ಸ್ಥಳಕ್ಕೆ ಬಂದು ಅವನ ಎದೆಯ ಮೇಲೆ ನಿಂತುಕೊಂಡನು.

ದಾರಾಶಹನು ತನ್ನ ಬಲಭಾಗದಲ್ಲಿ ಮೂವತ್ತು ಸಾವಿರ ಮೊಗಲ ಸೈನಿಕರನ್ನು ಇಟ್ಟು ಅವರ ಮೇಲೆ ಕಲಿಲುಲ್ಲಾಖಾನನನ್ನು ನಿಯಮಿಸಿದನು. ಎಡಬದಿಯ ಸೈನ್ಯದ ಮೇಲೆ ರುಸ್ತುಮಖಾನ ದಖನಿ ಹಾಗೂ ರಾಮಸಿಂಗ ರಾವುಳರೆಂಬ ದರಗಂಡ ವೀರರನ್ನು ನಿಲ್ಲಿಸಿದನು. ನಡುವೆ ಇರುವ ಪ್ರಚಂಡವಾದ ಸೇನೆಯ ನಿಯಾಮಕತ್ವವನ್ನು ಪ್ರತಾಪಶಾಲಿಯಾದ ದಾರಾಶಹನು ತನ್ನ ಕಡೆಗೆಯೇ ಇಟ್ಟುಕೊಂಡಿದ್ದನು. ಔರಂಗಜೇಬನ ಸೇನೆಯಾದರೂ ಒಳಿತಾಗಿ ಸನ್ನದ್ಧವಾಗಿತ್ತು.

ದಾರಾ ಔರಂಗಜೇಬರೀವರೂ ಹುಟ್ಟು ಕಲೆಗಳು. ರಣರಂಗದ ಭೀತಿಯು ತಿಲಮಾತ್ರವಾದರೂ ಅವರಿಗಿಲ್ಲ. ಇಬ್ಬರ ಸೈನ್ಯಗಳಾದರೂ ಸಮತೋಲವಾಗಿದ್ದವು. ಜಯಾಪಜಯಗಳು ದೈವಾಧೀನವಾದ ಸಂಗತಿಗಳೇ ಹೊರತಾಗಿ ಅವರವರ ಪ್ರಯತ್ನಗಳಲ್ಲಿ ದೋಷವಿರಲಿಲ್ಲ. ಅರುಣೋದಯದ ಪೂರ್ವದಲ್ಲಿ ದ್ದು ದಾರಾಶಹನು ನಿರ್ಮಾಜಮಾಡಿ, ಭಗವತ್ ಪ್ರಾರ್ಥನೆಯನ್ನು ಮುಗಿಸಿಕೊಂಡು, ಇನ್ನು ಯುದ್ಧಕ್ಕೆ ಪ್ರಾರಂಭವಾಗಿ ಬೇಕೆಂದು ತನ್ನ ಅಧಿಕಾರಿಗಳಿಗೆಲ್ಲ ಆಜ್ಞೆಯನ್ನು ವಿಧಿಸಿದನು. ಸಂಗಡಲೆ ನಗಾರಿ, ನಾಬತ್ತು, ನಪೂರಿ, ತುತೂರಿ ಮುಂತಾದ ರಣವಾದ್ಯಗಳ ರಭಸದ ಸಪ್ಪಳವು ಶಬ್ದಗುಣವಾದ ಆಕಾಶದಲ್ಲೆಲ್ಲ ತುಂಬಿಕೊಂಡಿತು. ಔರಂಗಜೇಬನಾದರೂ ಜಾಗರೂಕನಾಗಿಯೇ ಇದ್ದನು. ಅವನ ಸೈನ್ಯದವರು ಪ್ರತ್ಯುತ್ತರವಾಗಿ ರಣವಾದ್ಯಗಳನ್ನು ಒಳಿತಾಗಿ ಹೊಡೆದರು.

ಸಿಡಿಲಿನಂತೆ ಆರ್ಭಟಿಯಿಂದ ಕಡಕಡಿಸುವ ಸಾವಿರಾರು ತೋಪುಗಳೂ ಅರಳು ಹುರಿದಂತೆ ಎಡೆಬಿಡದೆ ಹಾರುತ್ತಿರುವ ತುಬಾಕಿಗಳೂ ಕೇಳುವವರ ಕಿವಿಗಳು ಗಡಚಿಕ್ಕುವಂತೆ ಹಾರಾಡಿ ಎತ್ತನೋಡಿದತ್ತ ಬೆಂಕಿಯ ಮಳೆಗರೆಯಲಾರಂಭಿಸಿದವು. ಸೈನಿಕರ ಶರೀರಗಳನ್ನು ಛಿನ್ನ

ವಿಚ್ಛಿನ್ನವಾಗಿ ಮಾಡುತ್ತಿರುವ ಸೀಸಿನ ಗುಂಡುಗಳೂ ದಟ್ಟಾಗಿ ಕವಿದಿರುವ ಹೋಗೆಯೂ ಉಸುಲುಗಟ್ಟುವಂಥ ಮದ್ದಿನ ನಾತವೂ ಉದ್ರಿಕ್ತರಾದ ಸೈನಿಕರ ಶರೀರಗಳನ್ನು ಎಲಕ್ಷಣವಾಗಿ ಬಾಧಿಸುತ್ತಿದ್ದರೂ, ಅವರ ಉತ್ಸಾಹವು ಎಷ್ಟು ಮಾತ್ರವೂ ಭಂಗವನ್ನು ಹೊಂದಲಿಲ್ಲ. “ತೋಯಿಸಿಕೊಳ್ಳುವ ತನಕ ಮಳೆಯ ಅಂಜಿಕೆ” ಎಂಬಂತೆ ಹೋರಾಟದಲ್ಲಿ ಹೋಗುವ ದೊಂದೇ ಎದೆಗುಕ್ಕು! ಯುದ್ಧ ಪ್ರಾರಂಭವಾದ ಬಳಿಕ ವೀರರಿಗೆ ಎಲ್ಲೆಂದ ಸ್ಫೂರ್ತಿ ಬರುತ್ತದೋ ಎನೋ; ಅವರಿಗೆ ಮರಣದ ಅಂಜಿಕೆಯೇ ಇಲ್ಲದಂತಾಗುವದು. ಶತ್ರುಸಂಹಾರದ ಹೊರತಾಗಿ ಬೇರೊಂದು ಹೀನತರವಾದ ವಿಚಾರಕ್ಕೆ ಅವರ ಹೃದಯದಲ್ಲಿ ಆಸ್ಪದವಿರದು. ಮಡಿದ ವೀರರು ಪರಲೋಕದಲ್ಲಿ ಪರಮಾತ್ಮನಿಂದ ಆದರಿಸಲ್ಪಡುವರೆಂಬದು ಅವರ ದೃಢವಾದ ನಂಬಿಗೆ! ಇದ್ದವರಿಗೆ ತಾವು ನಿಶ್ಚಯದಿಂದ ಇವಲೋಕದ ಐಶ್ವರ್ಯವನ್ನು ಗೆಲ್ಲುವೆವೆಂಬ ಉತ್ಸಾಹ!!

ಉಭಯಪಕ್ಷದ ಸೈನ್ಯದವರು ತುಬಾಕಿ ತೋಪುಗಳ ಸುರಮಳೆಗಾಗಲಿ, ಸೂರ್ಯನನ್ನು ಅಡಗಿಸುವಂತೆ ದಟ್ಟಾಗಿ ಬರುತ್ತಿರುವ ಬಾಣಗಳ ವರ್ಷಣಕ್ಕಾಗಲಿ ಎದೆಗುಂದದೆ ಮುಗಿಬಿದ್ದು ಮುಂದೆ ಮುಂದಕ್ಕೆ ಸಾಗಿ ಬರುತ್ತಿದ್ದರು ಅಷ್ಟರಲ್ಲಿ ಕಲ್ಲುಸುರಿದಂತೆ ದೊಡ್ಡ ಮಳೆ ಬಿದ್ದಿತು ಬೆಂಕಿಗೆ ಅಂಜದ ವೀರರು ಮಳೆಯ ಭೀತಿಯನ್ನು ತಳೆಯುವರೆ? ದಾರಾ ಶಹನು ದೊಡ್ಡದೊಂದು ಮದ್ದಾನೆಯ ಮೇಲೆ ಕುಳಿತುಕೊಂಡು, “ಮಕ್ಕಳಿರಾ, ಇದೊಳ್ಳೇ ಸುಸಮಯವು. ಈಗಲೇ ನಾವು ನಾಲ್ಕು ಪಜ್ಜೆ ಮುಂದೆ ಸಾಗಿ ಹೋಗಿ ಶತ್ರುಗಳ ಎದೆಮೆಟ್ಟಿ ಸೀಳೋಣೆ ಬನ್ನಿರಿ! ಸಾಗಿರಿ, ನಿಮಗೆ ವಿಜಯವು ನಿಶ್ಚಯವಾಗಿ ಪ್ರಾಪ್ತವಾಗುವದು!” ಎಂದು ಹೇಳಿ ನಿರ್ಭೀತನಾಗಿ ತಾನೇ ಮುಂದಾಗಿ ಸಾಗಿನಡೆದನು. ಪ್ರಭುವೇ ಹೀಗೆ ಜೀವದ ಹಂಗುತೊರೆದು ಸಾಗುವಾಗ, ತಾವು ಹಿಂದುಳಿಯುವದು ಅನುಚಿತವೆಂದು ಸೈನಿಕರೆಲ್ಲರೂ ಇಮ್ಮಡಿಯಾದ ಉತ್ಸಾಹದಿಂದ ಸೇನಾಪತಿಯ ಜಿನ್ನುಬಿಡದೆ ರಣಗರ್ಜನೆಗಳನ್ನು ಮಾಡುತ್ತೆ ಧುಮುಕುತ್ತೆ ಸಾಗಿದರು.

ಭೂಮಿ ಗದ್ದರಿಸುವಂತೆ ಧಿಗ್ಗಧಿಗ್ಗನೆ ನೆಲವನ್ನು ಮೆಟ್ಟುತ್ತೆ ಮೈ

ಮೇಲೇರಿ ಬರುತ್ತಿರುವ ದಾರಾಶಹನ ಅಪರಿಮಿತವಾದ ಸೇನಾಸಮುದ್ರವನ್ನು ಕಂಡು ಔರಂಗಜೇಬನ ಸೈನ್ಯದವರು ಬೆದರಿದರು. ಸುಂಯಿ ಸುಯ್ಯೆಂದು ಬರುವ ಕೆಂಡದಂಥ ಗುಂಡುಗಳ ಹೊಡೆತವನ್ನು ಔರಂಗಜೇಬನ ಸೈನ್ಯದವರು ಸ್ಥಿರಿಸದಾದರು. ರಾಮಸಿಂಗ ರಾವುಳನ ಕೈಕೆಳಗಿರುವ ಸೇನೆಯು ಮುರಾದ ಪಥಕವನ್ನು ನುಜ್ಜುನುಚ್ಚಾಗಿ ಕಡಿದು ಚಲ್ಲಿತು. ರುಸ್ತುಮಖಾನನು ತೋರಿಸಿದ ಪರಾಕ್ರಮವಾದರೂ ಅಸಾಧಾರಣವಾದದ್ದಾಗಿತ್ತು. ಔರಂಗಜೇಬ ದಾರಾಶಹರು ವ್ಯಕ್ತಪಡಿಸಿದ ರಣವೈಚಿತ್ರ್ಯವು 'ನ ಭೂತೋ ನ ಭವಿಷ್ಯತಿ'ಯಾಗಿ ತೋರಿತು. ಚಪಲನಾದ ದರಾಯಸನು ತುಪಾಕಿಗಳನ್ನು ಹಾರಿಸುತ್ತಿರುವಾಗ, ನಾಲ್ಕಾರು ಜನರು ಎಡೆಬಿಡದೆ ತುಂಬಿಕೊಡುತ್ತಿದ್ದರೂ ಸಾಲದೆ ಹೋಯಿತು. ಔರಂಗಜೇಬನಾದರೂ ಮನುಷ್ಯ ಶಕ್ತಿಯನ್ನು ಮೀರಿ ಯುದ್ಧ ಮಾಡುತ್ತಿದ್ದನು.

ಶಸ್ತ್ರಾಸ್ತ್ರಗಳ ತೀಕ್ಷ್ಣತರವಾದ ಪ್ರಹಾರಗಳನ್ನು ಸ್ಥಿರಿಸದೆಯೂ, ಹಣಗಳ ಬಟ್ಟಿಲಗಳನ್ನು ಮೆಟ್ಟಲರಿಯದೆಯೂ, ರಕ್ತದ ಮಡುವುಗಳಲ್ಲಿ ಕಾಲಿಡಲೊಲ್ಲದೆಯೂ ಔರಂಗಜೇಬನ ಸೈನ್ಯವು ಎಡಗುಂದಿ ಹಿಂದೆಹಿಂದಕ್ಕೆ ಕಾಲೆಗೆಯಲಾರಂಭಿಸಿತು. ಶತ್ರುಗಳ ಚರ್ಯೆಯನ್ನು ಕಂಡು ದಾರಾನ ಸೈನ್ಯವು ಇಮ್ಮುಷಿಯಾದ ಉಬ್ಬಿನಿಂದ ಹುಯ್ಯೆಂದು ಸಾಗಿ ನಡೆದಿತು. ಅದೇ ಹುರುಸಿನಲ್ಲಿ ಇನ್ನೊಂದು ಪ್ರಹರ ಯುದ್ಧವು ನಡೆದಿದ್ದರೆ, ಅಂದಿಗೆ ಔರಂಗಜೇಬನ ಇತಿಶ್ರೀಯಾಗಿ ಹೋಗುತ್ತಿತ್ತು.

ಆ ಸಮಯಕ್ಕೆ ಕಾಲಿಲುಲ್ಲಾ ಖಾನನು ದಾರಾಶಹನ ಆನೆಯಿದ್ದಲ್ಲಿಗೆ ಬಂದು, ಮೇಲೆ ಕುಳಿತಿರುವ ಯುವರಾಜನಿಗೆ ಅನೇಕಾವರ್ತಿ ಪ್ರಣಾಮ ಮಾಡಿ, "ಹುಜುರ್, ವಿಜಯವು ನಮ್ಮದಾಯಿತು. ಇಂದಿಗೆ ದಿಲ್ಲಿಯ ಮುಕುಟವು ತಮ್ಮ ಉತ್ತಮಾಂಗದಲ್ಲಿ ವಿರಾಜಿಸುವದು; ಆದರೆ ಈ ವಿಜಯಪ್ರಾಪ್ತಿಯ ಕಾಲದಲ್ಲಿ ತಾವು ಹಾಗೆ ಆನೆಯ ಮೇಲೆ ಕುಳಿತು ಶತ್ರುಗಳ ಅಸ್ತ್ರಕ್ಕೆ ಗುರಿಯಾಗಿರುವದು ಸರ್ವಥಾ ಉಚಿತವಲ್ಲ. ಪಾಪಿಯೋರ್ವನ ಗುಂಡು ಯುವರಾಜರಿಗೆ ತಾಕಿದರೆ ಸಂಪಾದಿಸಿದ ವಿಜಯವೆಲ್ಲ ನಿರರ್ಥಕವಾದೀತು. ದಯಮಾಡಿ ಆನೆಯಿಂದ ಇಳಿದು ಯುವರಾಜರು ಅಶ್ವಾರೂಢರಾಗಬೇಕು. ಇನ್ನೊಂದು ಪ್ರಹರದಲ್ಲಿ ಔರಂಗ

ಜೇಬ ಮುರಾದರನ್ನು ಹೆಡಮುರಿಕೆ ಬಿಗಿದು ಈ ವಾದಗಳ ಮುಂದೆ ನಿಲ್ಲಿಸುವುದು ಈ ದಾಸನ ಕೆಲಸವು” ಎಂದು ಬಹುಪರಿಯಾಗಿ ಸೂಚಿಸಿದನು.

ದ್ರೋಹವನ್ನರಿಯದ ಉದಾರನಾದ ಆ ರಾಜಪುತ್ರನಿಗೆ ದ್ರೋಹಿಯಾದ ಕಾಲಿಲುಲ್ಲಾಖಾನನು ಆಡಿದ್ದೆಲ್ಲ ಯಥಾರ್ಥವಾಗಿ ತೋರಿತು. ದರಾಯಸನು ಆನೆಯಿಂದಿಳಿದು ತನಗಾಗಿ ಸಿದ್ಧವಾಗಿರುವ ಕುದುರೆಯನ್ನೇರಿದನು. ಆನೆಯಿಂದಿಳಿದದ್ದೇ ದಾರಾಶಹನ ಇತಿಶ್ರೀಗೆ ಕಾರಣವಾಯಿತು. ಕೃತಘ್ನನೂ ನೀಚನೂ ಮಾನವರಾಕ್ಷಸನೂ ಆದ ಕಾಲಿಲುಲ್ಲಾಖಾನನು ಅದೇ ಕ್ಷಣವೇ ಬೊಬ್ಬಿ ಹೊಡೆಯುತ್ತ “ಘಾತ! ಘಾತ!! ಯುವರಾಜರು ಮಡಿದು ಹೋದರು!!!” ಎಂದು ಹೇಳಿ ಅಶುಭಸೂಚಕವಾದ ರಣವಾದ್ಯಗಳನ್ನು ಹೊಡೆದನು. ಸೇನಾನಾಯಕರೂ ಸೈನಿಕರೂ ಕಾಲಿಲುಲ್ಲಾಖಾನನು ಎಬ್ಬಿಸಿದ ದುರ್ವಾರ್ತೆಯನ್ನು ಕೇಳಿ ಹೌಹಾರಿ, ಯುವರಾಜನ ಆನೆಯಕಡೆಗೆ ನೋಡಿದರು. ಅಲ್ಲಿ ಅವನಿಲ್ಲ!! ಘಾತವಾಯಿತೆಂದವರೇ ಸೇನಾನಿಗಳೆಲ್ಲರೂ ಯುವರಾಜನನ್ನು ಹುಡುಕಲಾರಂಬಿಸಿದರು. ಚಾಂಡಾಲನಾದ ಕಾಲಿಲನು ತನ್ನ ಕೈಕೆಳಗಿರುವ ಸೇನೆಯನ್ನು ಕಟ್ಟಿಕೊಂಡು, ರಣಭೂಮಿಯನ್ನು ಬಿಟ್ಟು ಓಡಲಾರಂಬಿಸಿದನು. ಅವನ ಕೃತಿಯನ್ನು ಕಂಡು ಉಳಿದ ದಳವಾಯಿಗಳಾದರೂ ಹಾಗೆಯೇ ಮಾಡಿದರು. ದಾರಾಶಹನು ತಾನು ಜೀವಂತನಾಗಿರುವೆನೆಂದು ಕೂಗುತ್ತ ರಣಭೂಮಿಯ ತುಂಬ ಕುದುರೆಯನ್ನೋಡಿಸುತ್ತಿ ತಿರುಗಿದರೂ ಅವನನ್ನು ಯಾರೂ ನೋಡಲೊಲ್ಲರು. ಅವನ ಕೂಗನ್ನಾರೂ ಕೇಳಲೊಲ್ಲರು. ಸೈನ್ಯವೆಲ್ಲ ಅನಾಯಕವಾಗಿ ಕಂಡಕಂಡಂತೆ ಓಡತೊಡಗಿತು.

ಈ ಅಂತದ್ರೋಹವು ಔರಂಗಜೇಬನಿಗೆ ಮೊದಲೆಯೇ ತಿಳಿದಿತ್ತು. ಅವನ ಸೂಚನೆಯ ಮೇಲಿಂದಲೇ ಪಾಪಾತ್ಮನಾದ ಕಾಲಿಲುಲ್ಲಾಖಾನನು ಸ್ವಾಮಿದ್ರೋಹದ ಕೃತ್ಯವನ್ನು ಮಾಡಿದನು. ಔರಂಗಜೇಬನ ಸೇನೆಯು ದಾರಾಶಹನ ಹೊಡೆತವನ್ನು ಸೈರಿಸದೆ ಓಡತೊಡಗಿದಾಗ, ಮುರಾದನೇ ಮೊದಲಾದ ಅವನ ಪಕ್ಷದವರು ಔರಂಗಜೇಬನನ್ನು ಕುರಿತು, “ ಸುಲ್ತಾನರೆ, ನಮಗಿದು ಅಪಜಯದ ಕಾಲವು, ಈ ದಿವಸ ನಾವು ಹಿಂದಕ್ಕೆ ಸರಕೊಂಡು ಜಿವಣಿರೋ ಭದ್ರ ಶತಾನಿ ಇಹತಿ ಎಂಬ ನ್ಯಾಯದಂತೆ ಮುನ್ನೋಡು

ಅನುಕೂಲವಾದ ಸಮಯಪ್ರತಿಕ್ಷೆಯನ್ನು ಮಾಡುವದು ಯೋಗ್ಯವಾಗಿ ತೋರುತ್ತದೆ” ಎಂದು ಸೂಚಿಸಿದರು. ಔರಂಗಜೇಬನು ಮಂದಸ್ಥಿತನಾಗಿ, “ ಬಂಧುಗಳೇ ಹೆದರಬೇಡಿರಿ. ನಮಗುಂಟಾದ ಈ ಅಪಜಯವು ಭ್ರಾಮಕವಾದದ್ದು. ದೇವರು ಇದ್ದಾನೆ! ಇನ್ನೊಂದು ಕ್ಷಣ ತಡೆಯಿರಿ. ದೈವಗತಿಯ ಲೀಲೆಯು ಹೇಗಿರುವೆಂಬದು ನಿಮಗೆ ಕಾಣುವದು. ಯುದ್ಧದಲ್ಲಿ ಪರಾಕ್ರಮವೊಂದೇ ಮುಖ್ಯವಾದದ್ದಲ್ಲ. ಚಿತ್ರವನ್ನು ಮುಸಿಯು ನುಂಗುವಂತೆ ಭೇದವು ಸಾವಿರಪಟ್ಟಿನ ಪರಾಕ್ರಮವನ್ನು ನುಂಗಿಬಿಡುವದು.” ಎಂದು ನುಡಿದು, ಹತಾಶರಾದ ತನ್ನ ಸರದಾರರನ್ನು ತಡೆದು ನಿಲ್ಲಿಸಿದನು.

ಔರಂಗಜೇಬನ ಮಾತು ಮುಗಿಯುವಷ್ಟರಲ್ಲಿಯೇ ದಾರಾಶಹನ ಸೈನ್ಯದಲ್ಲಿ ವಿಲಕ್ಷಣವಾದ ಹಾಃಹಾಃಕಾರವೆದ್ದಿತು. ತನ್ನಿಂದ ತಾನೇ ಅವನ ಸೈನ್ಯದವರು ಬೆದರಿದ ದನಗಳಂತೆ ಓಡಲಾರಂಭಿಸಿದರು. ಕಾಲಿ ಲುಲ್ಲಾಖಾನನು ತನ್ನ ಸೈನ್ಯವನ್ನು ಕಟ್ಟಿಕೊಂಡು ಔರಂಗಜೇಬನಿದ್ದಲ್ಲಿಗೆ ಹೊರಟುಬರುತ್ತಿರುವದನ್ನು ಕಂಡು, ಆ ಕಪಟಿಯಾದ ರಾಜಪುತ್ರನು ತನ್ನ ಸೈನ್ಯದಲ್ಲಿ ಜಯಭೇರಿಯನ್ನು ಹೊಡೆಸಿದನು.

ಹೇಳುವದೇನು? ಓಡಿ ಹೋಗುತ್ತಿರುವ ದಾರಾ ಸುಲ್ತಾನನ ಸೈನ್ಯವನ್ನು ಬೆನ್ನಟ್ಟಿ ಔರಂಗಜೇಬನು ವಿಜಯಿಯಾದನು. ಸ್ವಪರಾಕ್ರಮದಿಂದ ವಿಜಯಿಯಾಗಿದ್ದ ದಾರಾ ಸುಲ್ತಾನನು ಮೋಸಕ್ಕೀಡಾಗಿ ದುರ್ಧರವಾದ ಅಪಜಯವನ್ನು ಹೊಂದಿ, ನಿಲ್ಲಲು ಸ್ಥಳವಿಲ್ಲದೆ ದಿಕ್ಕೆಟ್ಟು ಪಾಮರನಂತೆ ಓಡುತ್ತಿ ಎಲ್ಲಿಯೋ ಹೊರಟಿದ್ದು ಹೋದನು. ಕಪಟವೆ, ನಿನ್ನ ವಿಲಕ್ಷಣವಾದ ವ್ಯಾಪಾರಗಳನ್ನು ಉದಾರರೂ, ಗುಣಿಗಳೂ, ಸರಲ ಸ್ವಭಾವದವರೂ ಕಂಡಿದ್ದರೆ, ಲೋಕದಲ್ಲಿ ಪಾಪಕ್ಕೆ ನೆಲೆಯಿರುತ್ತಿದ್ದಿಲ್ಲ! ಗುಣಗಳಿಗೆ ಪ್ರಾಸವಿರುತ್ತಿದ್ದಿಲ್ಲ! ನೀಚರು ಉಚ್ಚರಾಗಿಯೂ ಉಚ್ಚರು ನೀಚರಾಗಿಯೂ ಇರುವ ವಿಪರೀತವನ್ನು ಲೋಕವು ಕಾಣುತ್ತಿದ್ದಿಲ್ಲ !!!

೩೧

ದಾರಾ ಸುಲ್ತಾನನು ದೈವದುವಿಪಾಕದ ಮೂಲಕವಾಗಿ ಪರಾಜಿತನಾಗಿ ರಣಾಂಗಣವನ್ನು ಬಿಟ್ಟು ಓಡಿಹೋದ ಸಂಗತಿಯನ್ನು ಕಂಡು, ಔರಂಗಜೇಬನಿಗೆ ಪರಮಾವಧಿಯ ಸಂತೋಷವಾಯಿತು. ಹರ್ಷವಾಯುವಿನಿಂದ ಉನ್ನತನಾಗಿ ಅವನು ಮುರಾದಬಕ್ಷನನ್ನು ಆಪ್ತಿಕೊಂಡು, ಆನಂದಾಶ್ರುಗಳನ್ನು ಸುರಿಸಿದನು. ಒಳ್ಳೇ ಕರ್ತೃತ್ವವನ್ನು ಮಾಡಿ, ಕೃತಕೃತ್ಯನಾದ ಕಾಲಿಲುಲ್ಲಾಖಾನನನ್ನು ದರ್ಪಯುತನಾದ ಆ ರಾಜಪುತ್ರನು ಒಳ್ಳೇ ಸನ್ಮಾನದಿಂದ ತನ್ನ ಆರ್ಥಾಸನದಲ್ಲಿ ಕುಳ್ಳಿರಿಸಿಕೊಂಡು, ಬಹುಪರಿಯಾಗಿ ಸಂಭಾವಿಸಿದನು. ವಸ್ತ್ರಾಲಂಕಾರಗಳನ್ನು ಎಲ್ಲರಿಗೂ ಬೀರಿಸುವದಾಯಿತು. ಯಾರ ಹೃದಯದಲ್ಲಿ ಯೂ ಧನ್ಯತೆಯ ಉಬ್ಬು! ಯಾರ ಮುಖದಲ್ಲಿ ಯೂ ಸಂತೋಷದ ಉಕ್ಕು!!

ವಿಜಯಿಗಳ ಪಕ್ಷದ ಪ್ರಮುಖರಾದ ಸರದಾರರ ಸಭೆ ಕೂಡಿತು. ಸಭಾಸ್ಥಾನದ ದೃಶ್ಯಭಾಗದಲ್ಲಿ ಒಂದು ಸಿಂಹಾಸನವನ್ನು ಇರಿಸಿದ್ದರು. ಆ ಸಿಂಹಾಸನದ ಎರಡೂ ಬದಿಗೂ ಹಿಂದೂ ಮುಸಲ್ಮಾನ ಸರದಾರರು ತಾರತಮ್ಯಾನುಸಾರವಾಗಿ ಕುಳಿತುಕೊಂಡ ಬಳಿಕ, ಫಕೀರನ ವೇಷಧಾರಿಯಾದ ಔರಂಗಜೇಬ ಸುಲ್ತಾನನು ಸಾರ್ವಭೌಮನ ವೇಷಧಾರಿಯಾದ ಮುರಾದಬಕ್ಷನ ಕೈಹಿಡಿದುಕೊಂಡು ಸಭೆಯಲ್ಲಿ ಕರತಂದ ಕೂಡಲೆ ಸರದಾರರೆಲ್ಲರೂ ಆದರದಿಂದ ಎದ್ದು ನಿಂತು, ಆ ರಾಜಕುಮಾರರಿವರಿಗೂ ಪ್ರಣಾಮ ಮಾಡಿದರು. ಔರಂಗಜೇಬನು ಮುರಾದನನ್ನು ನೆಟ್ಟಗೆ ಸಿಂಹಾಸನಕ್ಕೆ ಕರತಂದು ಅದರಲ್ಲಿ ಅವನನ್ನು ವಿನಯದಿಂದ ಕುಳ್ಳಿರಿಸಿ, ಸಭಾಜನರನ್ನು ಕುರಿತು ಉಚ್ಚಸ್ವರದಿಂದ ನುಡಿದದ್ದೇನಂದರೆ :—

“ ಪರಾಕ್ರಮಶಾಲಿಗಳಾದ ವೀರರೇ, ದಿಲ್ಲಿಯ ಸಾಮ್ರಾಜ್ಯದ ಆಧಾರಭೂತರಾದ ದಿಗ್ಗಜಗಳೇ, ಸರ್ವಶಕ್ತಿಮಂತನೂ ಯೋಗ್ಯಾಯೋಗ್ಯವಾದ ಮಾತುಗಳ ನಿರ್ಣಯಕರ್ತನೂ ಆದ ಸರ್ವೋತ್ತಮನಾದ ದೇವರು ಇಂದಿಗೆ ಸತ್ಯಕ್ಷದವರಾದ ನಮಗೆ ವಿಜಯವನ್ನು ದಿಯಪಾಲಿಸಿದ್ದಕ್ಕಾಗಿ ನಾವೆಲ್ಲರೂ ಆ ಪುಭುವಿಗೆ ಋಣಿಯಾಗಿದ್ದೇವೆ. ಶೂಕ್ರ

ಅಲ್ಲಾಃ ! ಕಾಫರನಾದ ದರಾಯಸನಿಗೆ ತಕ್ಕದಾದ ಪ್ರಾಯಶ್ಚಿತ್ತವಾಯಿತು. ಸತ್ಯಧರ್ಮದ ರಕ್ಷಣದ ಚಿಂತೆಯು ಪರಮಾತ್ಮನಿಗೆ ಇರದಿದ್ದೀತೆ ? (ಸಭಿಕರೆಲ್ಲರೂ “ಶೂಕ್ರ ಅಲ್ಲಾಃ ! ಶೂಕ್ರ ಅಲ್ಲಾಃ ! ಅಲ್ಲಾಃ ಹೋ ಅಕಬರ !!” ಎಂದು ಕೂಗಿ ಉದ್ಗಾರ ತೆಗೆದರು.)

ಔರಂಗಜೇಬನು ಜಪಮಾಲಾಯುತವಾದ ತನ್ನ ಹಸ್ತವನ್ನೆತ್ತಿ ಸಂತೋಷದಿಂದ ನಕ್ಕು, ಮತ್ತೆ ನುಡಿದದ್ದು :— “ ಮಹನೀಯರೇ, ಇಂದು ನಮಗುಂಟಾದ ವಿಜಯಪ್ರಾಪ್ತಿಯ ಶ್ರೇಯಸ್ಸೆಲ್ಲ ಈ ನಿಮ್ಮ ಭಾವೀ ಚಕ್ರವರ್ತಿಗಳಾದ ಮುರಾದಶಹರದೆಯೇ ಹೊರತಾಗಿ ಮತ್ತೊಬ್ಬರಲ್ಲ. ಮುರಾದಶಹರು ರಣರಂಗದಲ್ಲಿ ತೋರಿಸಿದ ಪರಾಕ್ರಮವನ್ನೆಲ್ಲ ನೀವು ಕಂಡವರೇ ಆಗಿರುತ್ತೀರಿ. ಪ್ರಾರಂಭದಿಂದಲೇ ನಮ್ಮ ಪಕ್ಷವು ಬಲವತ್ತರವಾದ ಸ್ವರೂಪವನ್ನು ಹೊಂದಿತು. ಸ್ವಧರ್ಮನಿಷ್ಠರಾದ ಈ ಮಹಾನುಭಾವರ ಔದಾರ್ಯ ಶೌರ್ಯ ಮುಂತಾದ ಅದ್ವಿತೀಯವಾದ ಗುಣಗಳನ್ನು ಕಂಡೆಯೇ ಇವರಿಗೆ ಪಟ್ಟಗಟ್ಟಿಬೇಕೆಂಬ ಸಂಕಲ್ಪವನ್ನು ನಾವು ಮಾಡಿದ್ದು. ಆ ಸುಸಂಕಲ್ಪವು ಇಂದಿಗೆ ಕೊನೆಗಂಡದ್ದೂ ನೋಡಿ ದೇವರೇ ನಮ್ಮ ಅಭೀಷ್ಟೆಗೆ ಅನುಕೂಲನಾಗಿರುವನೆಂಬದು ಸಿದ್ಧಾಂತವು. ನಮ್ಮ ಪರಮಪೂಜ್ಯ ತಾತರಾದ ಶಹಾಜಹಾನ್ ಬಾದಶಹರ ತಲೆಯ ಮೇಲೆ, ಭಾರವಾಗಿ ಕುಳಿತಿರುವ ಮುಕುಟವನ್ನು ಇಳಿಸಿ, ಅದನ್ನು ಧರಿಸಲು ಸರ್ವಥಾ ಯೋಗ್ಯರಾಗಿರುವ ಈ ನಮ್ಮ ಭಾವೀ ಚಕ್ರವರ್ತಿಗಳ ತಲೆಯ ಮೇಲಿಡುವ ವರೆಗೆ ಈ ಚಿಕ್ಕದಾದ ಮುಕುಟವನ್ನು ನಾನೀಗ ಇರಿಸುವೆನು.” ಎಂದು ಹೇಳಿ ಔರಂಗಜೇಬನು ಮುರಾದನ ತಲೆಯ ಮೇಲೆ ತನ್ನ ಕೈಯಲ್ಲಿರುವ ರತ್ನಖಚಿತವಾದ ಮುಕುಟವನ್ನು ಇರಿಸಿದನು. ಸಭಿಕರೆಲ್ಲರೂ ಉನ್ಮಾದದಿಂದ ಮುರಾದನ ಜಯಜಯಕಾರವನ್ನು ಮಾಡಿ, ತುಮುಲವಾದ ಕರತಲಧ್ವನಿಯನ್ನು ಮಾಡಿದರು. ಸಂಗಡಲೆ ಭೇರಿ-ದುಂದುಭಿ, ನಗಾರಿ-ನಾಬತ್ತು ಮುಂತಾದ ಹಾದ್ಯಗಳ ಕೋಲಾಹಲವಾಯಿತು. ಧಡಧಡಲನೆ ಸಾವಿರಾರು ತೋಫುಗಳು ಹಾರಿದವು.

ಮುಕುಟಧಾರಣ ಸಮಾರಂಭವು ಮುಗಿಯಿತು ! ಇಂದು ಜಗತ್ತಿ

ನಲ್ಲಿ ಧನ್ಯನೆಂದರೆ ಮುರಾದನೋರ್ವನೇ. ಅವನ ಕಣ್ಣುಗಳಿಂದ ಆನಂದಾಶ್ರುಗಳು ಸುರಿದವು. ಗದ್ದದಿತ್ತಕಂಠನಾದ ಅವನ ಮುಖದಿಂದ ಮಾತಾಡಲು ಅಕ್ಷರಗಳು ಹೊರಡಲೊಲ್ಲವು. ಅವನು ತಟ್ಟನೆ ಸಿಂಹಾಸನದಿಂದಿಳಿದು ಔರಂಗಜೇಬನ ಕಾಲೆರಗಿ ಅವನನ್ನು ಬಹುಪರಿಯಾಗಿ ಕೊಂಡಾಡಿದನು. ಆಗ ಔರಂಗಜೇಬನು ತಮ್ಮನನ್ನು ಎತ್ತಿ ಅಪ್ಪಿ ಕೊಂಡು ನಿಃಸ್ಪೃಹನಾಗಿ ನುಡಿದದ್ದು:—

“ಬಾದಶಹರೆ, ಫಕೀರನಾದ ನಾನು ಈ ಮುಕುಟವನ್ನು ನಿಮ್ಮ ತಲೆಯ ಮೇಲಿಡದೆ ಅದನ್ನೇನು ನನ್ನ ತಲೆಯ ಮೇಲೆ ಇಟ್ಟುಕೊಳ್ಳಲಿಯಾ? ನೀವು ನನ್ನ ಮಾತನ್ನು ಆದರಿಸಿ ಈ ಮುಕುಟವನ್ನು ಧರಿಸಿದ್ದು ನೋಡಿ ನಾನೇ ಅದನ್ನು ಧರಿಸಿಕೊಂಡಿರುವಷ್ಟು ಸಂತೋಷವು ನನಗಾಗಿದೆ.”

ಸಾಯಂಕಾಲದ ಭೋಜನಸಮಾರಂಭವಾದ ಬಳಿಕ ಔರಂಗಜೇಬನು ವಿಾರಜುವರಾಜನ ದಾಸೀ ಪುತ್ರನಾದ ಹಜರತ್ತ ಸಾಹೇಬರನ್ನು ಕರೆಯಿಸಿ ಆಜ್ಞಾಪಿಸಿದ್ದು:— “ಸರದಾರ ಹಜರತ್ತ ಸಾಹೇಬ, ಯುದ್ಧದಲ್ಲಿ ನಾವು ಮಾಡತಕ್ಕ ಪರಾಕ್ರಮವನ್ನೆಲ್ಲ ಮಾಡಿದೆವು. ಇನ್ನು ನೀವು ಮಾಡತಕ್ಕ ಮಹತ್ಕಾರ್ಯವು ಉಳಿದಿರುವದು. ಮುರಾದ ಬಾದಶಹರಿಗೆ ಸಂಗ್ರಾಮದ ಖೇದವು ಬಹಳವಾಗಿದೆ. ಅದನ್ನು ನೀವು ಹೇಗೆ ಜಾಣತನದಿಂದ ನಿವಾರಿಸುವಿರೋ ನೋಡುತ್ತೇನೆ. ಮಂಜುಗಾನೆಯರಾದ ಕಲಾವಂತಿನಿಯರ ಲಲಿತವಾದ ನೃತ್ಯಗಾನಗಳೂ, ಚಾರುವಾಕರ ವಿನೋದದ ಮಾತುಕಥೆಗಳೂ, ಶಿರಾಜ, ಇಸ್ತಂಬೂಲ, ಫಿರಂಗಿಸ್ತಾನ, ಇಂಗ್ಲಿಷ್ ಸ್ತಾನ, ಮುಂತಾದ ಪ್ರಾಂತಗಳಿಂದ ತರಿಸಿದ ಅಮೃತತುಲ್ಯವಾದ ಮದಿರಾರಸದ ಕಾವಲಿಗಳೂ ಹರಿಯಲಿ. ಇಂಥ ಕೆಲಸಗಳಲ್ಲಿ ನೀವೊಳ್ಳೇ ನಿವುಣರೆಂಬ ಖ್ಯಾತಿಯಿದೆ ನಿಮಗೇನು ಹೇಳುವದು?”

ಇತಿ

ಮುರಾದ ಸುಲ್ತಾನನು ಇನ್ನು ಬಾದಶಹನೆಂದು ಪ್ರತಿಚಾಣಕ್ಕನಾದ ಔರಂಗಜೇಬನೇ ರಾಜಾ, ನವಾಬ, ಅಮಿರ, ಉಮ್ರಾವ, ಸರದಾರ

ಸುಭೇದಾರರ ಮುಂದೆ ಸಾರಿ ಹೇಳಿರಲು, ಆ ಮಾತಿನ ಸಂದೇಹವು ಉಳಿ ಯಲೇ ಇಲ್ಲ. ಯಾರೊಬ್ಬರು ಮುರಾದನ ಮುಂದೆ ಬದ್ಧಾಂಜಲಿಗಳಾಗಿ ನಿಂತೇ ಇದ್ದರು. ಸಕಲ ಸನ್ಮಾನಗಳು ಅವನಿಗೆ ಸಲ್ಲಿ ದವು. ಯಾವದೊಂದು ಮಾತಾದರೂ ಅವನ ಆಜ್ಞೆ ಯಿಲ್ಲದೆ ನಡೆಯಲಿಲ್ಲ. ಬುಟ್ಟಿಬುಟ್ಟಿ ತುಂಬಿ ಅಕಬರೀ ಮೋಹರುಗಳನ್ನು ಅವನು ಹೇಗೆ ಬೇಕಾದ ಹಾಗೆ ಚಲ್ಲನೆ ಚಲ್ಲಾ ಡಿದರೂ ಕೈಹಿಡಿಯುವವರಿಲ್ಲ! ಇಷ್ಟೆಲ್ಲ ವೈಭವವನ್ನು ಮುರಾದನು ಕಾಣದವನೆಂತಲ್ಲ, ಇದಕ್ಕೆ ಇಮ್ಮಡಿ ಯಾಗಿ ಮೆರೆದ ರಾಜಕುಮಾರ ನವನು. ಆದರೆ ಬಾದಶಹನ ಪ್ರತಿಷ್ಠೆಯೆಲ್ಲಿ! ರಾಜಪುತ್ರನ ಪ್ರತಿಷ್ಠೆಯೆಲ್ಲಿ! ಸೇನಾಪತಿಯು ಹತ್ತುವ ಕುದುರೆಯು ಅಂಥದೇ, ಸಿಲೀ ದಾರರು ಹತ್ತುವ ಕುದುರೆಯು ಅಂಥದೇ. ಆದರೆ ರಹಸ್ಯವಿರುವದು ಹೆಸರಿನಲ್ಲಿ !!

ಇಂದಿನ ರಾತ್ರಿಯೆಂದರೆ ವಿಜಯಮಹೋತ್ಸವದ ಸಮಯವು. ಮುರಾದ ಬಾದಶಹನ ತಂಬುವಿನಲ್ಲಿ ದೀಪೋತ್ಸವಗಳಾಗತಕ್ಕವು. ನೃತ್ಯ ಗಾನಗಳ ಸಮಾರಂಭವಾಗತಕ್ಕದ್ದು. ಮದಿರಾ, ಶರಾಬ, ದ್ರಾಕ್ಷಾ ಪಾಕಾದಿಗಳ ಅವಿಚ್ಛಿನ್ನವಾದ ಸಂತರ್ಪಣವಾಗಬೇಕಾಗಿತ್ತು. ಹಿಮಾದ್ರಿಯ ಭವ್ಯವಾದ ಶಿಖರಗಳಂತೆ ಶುಭ್ರವಾಗಿ ಮೆರೆಯುತ್ತಿರುವ ತಂಬುಗಳ ಮಧ್ಯದಲ್ಲಿರುವ ಮುಖ್ಯ ತಂಬುವಿನ ಶೃಂಗಾರವು ಅವರ್ಣನೀಯವಾಗಿತ್ತು. ವಿವಿಧ ವರ್ಣದ ಸಹಸ್ರಾವಧಿ ಕಾಚಸ್ಥಿತಿ ಕನ್ನಡಿಗಳ ಗಡಿಗೆ ಝಂಬರಗಳಲ್ಲಿ ಪ್ರಕಾಶಿಸುವ ಅಸಂಖ್ಯಾಕವಾದ ದೀಪಮಾಲಿಕೆಗಳ ವಿಲಕ್ಷಣವಾದ ಜ್ಯೋತಿರಾಶಿಯು, ಹೊರಗೆ ಮುಸಿಗಿರುವ ಕಗ್ಗತ್ತಲೆಯಿಂದ ಹೆಚ್ಚು ಪ್ರಖರವಾಗಿ ಉರಿಯುವಂತೆ ಕಾಣುತ್ತಿತ್ತು. ತಂಬುವಿನ ಛತ್ತು ಗೋಡೆಗಳಿಗೆಲ್ಲ ಜರದ ಹೂವಿನ ರೇಶಿಮೆಯ ವಸ್ತ್ರಗಳ ಆಚ್ಛಾದನಗಳನ್ನು ಮಾಡಿದ್ದರು. ಚೀನ-ಜಪಾನ ದೇಶಗಳ ಕುಶಲರಾದ ಕಲಾನಿಪುಣರು ಮಾಡಿದ ಚಮಚಮತ್ಕಾರವಾದ ರೇಶಿಮೆಯ ಅಂತಃಪಟಗಳ ರಚನೆಗಳಿಂದ, ಆ ತಂಬುವಿನಲ್ಲಿ ದರಬಾರ, ಭೋಜನಗೃಹ, ಎಲಾಸಮಂದಿರ, ಅಂತಃಪುರ, ಗಾನಶಾಲೆಗಳ ನಿರ್ಮಾಣವಾಗಿತ್ತು. ಅಲ್ಲಲ್ಲಿ ಶುಭ್ರವಾದ ಆಸ್ತಾರಣಗಳಿಂದ ಸ್ಪೃಹಣೀಯವಾಗಿ ತೋರುವ ದಿಂಬ

ತಿವಾಸಿಗಳನ್ನಿಟ್ಟಿದ್ದರು. ಊದಿನಕಟ್ಟಿ, ಪಟವಾಸ, ದವಸ, ಕುಸುಮ ಗಳು ಸುಗಂಧವನ್ನು ಅಬಂಡವಾಗಿ ಉಗ್ಗುತ್ತಿದ್ದವು. ಚಮಚಮತ್ಕಾರ ವಾದ ಹೂಗಳಾಕಾರವಾಗಿಯೂ, ಪಕ್ಷಿಗಳಾಕಾರವಾಗಿಯೂ, ಮೀನು ಗಳಾಕಾರವಾಗಿಯೂ ಕಟ್ಟಿದ ತಾಂಬೂಲಗಳ ಕವಳಗಳನ್ನು ಬೆಳ್ಳಿ ಬಂಗಾರದ ಹರಿವಾಣಗಳಲ್ಲಿ ತುಂಬಿತುಂಬಿ ಇಟ್ಟಿದ್ದರು.

ಒಂಟಿಯಂತೆ ಎತ್ತರನಾಗಿಯೂ ಬಡಕನಾಗಿಯೂ ಇರುವ ಗಾಯ ಕನು ಹೂವಿನ ಗಿಡದ ರೇಸಿಮೆಯ ಉದ್ದಂಗಿಯನ್ನು ತೊಟ್ಟು, ಗಳಿಗೆ ಬಟ್ಟಲಿನ ಮಾಟದ ಕೆಂಪು ಬನಾತಿನ ಟೊಪ್ಪಿಗೆಯನ್ನು ತಲೆಗಿಟ್ಟುಕೊಂಡು, ತನ್ನ ಕೈಯನ್ನು ಒಮ್ಮೆ ಗಡ್ಡದ ಮೇಲೂ ಒಮ್ಮೆ ತಂಬೂರಿಯ ತಂತಿಯ ಮೇಲೂ ಅಡಿಸುತ್ತ, ಗಾನದ ಪೂರ್ವಸಿದ್ಧತೆಯಲ್ಲಿ ತೊಡಗಿದ್ದನು ಮರೆಯಲ್ಲಿ ನಿಂತಿರುವ ಓರ್ವ ವಾರಸುಂದರಿಯು ನೂವುರಗಳ ಇನಿದಾದ ಧ್ವನಿಯೊಡನೆ ಮೆಲ್ಲನೆ ಒಂದೆರಡು ಹೆಜ್ಜೆ ಕುಣಿದು ಪದವಿನ್ಯಾಸದ ನುರಿತವನ್ನು ಪರೀಕ್ಷಿಸಿ, “ ಗೇಂದಾ ಬಾಲಾ ಜಾ ” ಎಂದು ಗಂಟಲಿನಲ್ಲಿ ಹಾಡಿ ನೋಡಿದಳು. ಮತ್ತೋರ್ವ ಕುರ್ಚೆಷ್ಟಿತೆಯು. “ ಎಸರಾ ಆ ಆ ಆ ಸಾ ಆ ಆ ಮಿಾ ಮಿನಾರಾ ” ಎಂದು ಆ ಗಾಯಕನ ಪ್ರೀತ್ಯಾಸ್ಪದವಾದ ದಾಕ್ಷಿಣಾತ್ಯ ಪದವನ್ನು ಅವನಂತೆಯೇ ಅನುಸರಿಸಿ ಹಾಡಿ, ಬೇರೆ ಗುಲ್ಲು ಗಂಟೆಯನ್ನು ಕೂಡಿಸಿಕೊಂಡು ಖೊಳ್ಳನೆ ನಗುತ್ತಿದ್ದಳು. ಕೆಲ ಜನ ಕುಟಿಲಕುಂತಳೆಯರ ಹೆಣೆಲು ಕೇಶಾಲಂಕಾರಗಳನ್ನೂ ಮುಗಿದಿದ್ದಿಲ್ಲ, ಕೆಲವರ ಸೀರೆ ಕುಪ್ಪಸಗಳು ನಡೆದಿದ್ದವು. ಆಗ ಸರದಾರ ಹಜರತ್ತ ಸಾಹೇಬರು ಆ ಸಾನಿಯರಿದ್ದಲ್ಲಿಗೆ ಧಾವಿಸಿ ಒಂದು, “ ಎಂಥ ಅಕ್ಷಮ್ಯ ವಾದ ವಿಲಂಬವಿದು! ನೀವು ಸಿದ್ಧರಾಗಿರುವರೋ ಇಲ್ಲವೋ ನೋಡಿ ಬಾರೆಂದು ನೂತನರಾದ ಬಾದಶಹರು ನನಗೆ ಆಜ್ಞಾ ಪಿಸಿರುವರು. ಏಳಿರಿ ವ್ಯಾರಾಜೇ, ಗುಲಾಬಜೇ ಎಷ್ಟು ತಡವಿದು? ಛೇ! ಛೇ! ಛೇ! ಸುಂದ್ರಾಜಿಯವರೇ, ಮುಖ ತೊಳೆಯುವದನ್ನು ಸಾಕು ಮಾಡಿರಿ. ನಿಮ್ಮ ಮೋರೆ ಮುತ್ತಿಗಿಂತಲೂ ಮುತ್ತಾಗಿರುವದೆಂದು ಪ್ರತ್ಯಕ್ಷ ಬಾದಶಹರೇ ಅಡಿ ತೋರಿಸಿದ್ದಾರೆ.” ಎಂದು ಅವಸರ ಮಾಡಿದನು.

“ ಎನು ಪೀಡೆಯಿದು! ಇನ್ನೂ ದರಬಾರ ಮಂದಿರದಲ್ಲಿ ಹಾಸಿಲ್ಲ.

ನಮ್ಮ ವಿಲಾಸಿಗಳಾದ ಬಾದಶಹರು ಇನ್ನೂ ಸಮಾರಂಭಕ್ಕೆ ಸಿದ್ಧರಾಗಿಲ್ಲ. ಮಧ್ಯದಲ್ಲಿ ಈ ಅಡಬಡದಿಂಗಿಗಳ ಗೊಂದಲವೇ ಬಹಳ” ಎಂದು ಮೋಹನಾಜಿಯು ನಿಲುವುಗನ್ನಡಿಯಲ್ಲಿ ತನ್ನ ಸುಂದರವಾದ ಮುಖವನ್ನು ನೋಡಿ ಸಂತೋಷದಿಂದ ಗೋಣು ಆಲ್ಲಾಡಿಸಿ ನಗುತ್ತೆ ನುಡಿದಳು.

ಹಜರತ್ತನು ಕಿಂಚಿತ್ ರುಷ್ಟನಾಗಿ, “ ಹೀಗೆಯೇ ಹೋಗಿ ನಾನು ಬಾದಶಹರಿಗೆ ಹೇಳಿಬಿಡುವೆನು. ನಿಮ್ಮ ವರ್ಪಾಶನ, ಇ ನಾ ಮು ಮುಂತಾದವುಗಳನ್ನು ಕಸುಕೊಂಡರೆಯೇ ನೀವು ಮೆತ್ತಗಿರುತ್ತೀರಿ.” ಎಂದು ನುಡಿದು ಈಗ ಬಾದಶಹರ ಕಡೆಗೆ ಹೋಗುವನೋ ಎಂಬ ಆವೇಶವನ್ನು ತಾಳಿದನು.

“ ಹೀಗೆ ಮಾಡಿದರೆ ಹೇಗೆ ಸಾಹೇಬರೆ? ನಿಮ್ಮ ನಮ್ಮ ಹೊಟ್ಟೆ ತುಂಬಿಕೊಳ್ಳುವ ಮಾರ್ಗವು ಒಂದೇ ಆಗಿರುವದು. ನಾವೆಲ್ಲರೂ ಹೊರಟು ಹೋದರೆ ನಿಮ್ಮ ಅಧಿಕಾರವು ಕೂಡ ಇಲ್ಲದಂತಾಗುವದು ಕಂಡಿರಾ? ” ಎಂದು ಮಲಕಾಜಾನೆಯು ಪರಿಹಾಸದಿಂದ ನುಡಿದಳು.

“ ಅಂದರೆ ನೀವು ನಾಲ್ಕು ಜನರಲ್ಲಿ ನಮ್ಮ ಮರ್ಯಾದೆಯನ್ನು ತೆಗೆದುಕೊಳ್ಳಬೇಕೇನು? ” ಎಂದು ಆ ಸಾಹೇಬರು ಜಂಬದಿಂದ ನುಡಿದರು.

“ ಹಾಃ! ಹಾಃ!! ವಿಯಾಸಾಹೇಬ ನಿಮಗೆ ಮರ್ಯಾದೆ ಆಮು ಯಾರದೇಗಳ ಜಿಂತೆ ಈ ಪರಿಯಾಗಿ ಹುಟ್ಟಿದ ಬಳಿಕ ನಿಮ್ಮೀ ಸ್ಥೂಲ ಕಾಯವು ಬೇಗನೆ ಒಣಗಿಹೋದೀತು! ಜೋಕೆ!! ” ಎಂದು ಮೋಹನಾಜಿಯು ಸೂಚಿಸಿದಳು.

“ ಅವಳ ಮಾತೇನು ಹಜರತ್ತಸಾಹೇಬ, ಹೀಗೆ ಬನ್ನಿರಿ! ನಾನು ನಿಮ್ಮ ಉದ್ಧವಾದ ಗಡ್ಡಕ್ಕೆ ಆತ್ತರವನ್ನು ಹಚ್ಚಿ ಓರಣವಾಗಿ ಹಿಕ್ಕುತ್ತೇನೆ. ದರಬಾರದಲ್ಲಿ ಕೂಡತಕ್ಕವರು ನೀವು!” ಎಂದು ಮಲಕಾಜಾನೆಯು ಅವನ ಗಡ್ಡವನ್ನು ಹಿಡಿದು ಜಗ್ಗಿದಳು.

“ ಹೀಗೆ ನಮ್ಮನ್ನು ಉಜ್ಜಿಸಿ ನೀವೆಲ್ಲರೂ ಹೊತ್ತುಗಳೆಯಬೇಕೆನ್ನುವಿರಿ. ಆಗಲಿ ಇನ್ನಾದರೂ ಶ್ವರೇ ಮಾಡಿರಿ! ” ಎಂದು ಆ ವಾರಾಂಗನಾ

ಮನೋರಂಜಕನು ಸಂತೋಷದಿಂದ ನಗುತ್ತೆ ನುಡಿದನು

ದರಬಾರದ ಮಂದಿರವು ಸಜ್ಜೆ ಕೈಕವಾಯಿತು. ಗಾನಲೋಲು ಸರೂ, ಸುರಾಭಕ್ತರೂ, ವಾರಾಂಗನೆಯರ ಕೃಪಾಕಟಾಕ್ಷ ಜೀವಿತರೂ, ವಂಚಕರೂ, ದ್ರೋಹಿಗಳೂ, ಅತ್ಯುಪಾತಕರೂ ನಡಗರದ ಉಡುಗೆ-ತೊಡಿಗೆ ಗಳನ್ನು ಮಾಡಿಕೊಂಡು ಮೆಲ್ಲ ಮೆಲ್ಲನೆ ಅಲ್ಲಿಗೆ ಬರುವವರಾದರು. ತನಗಾಗಿ ಸಿದ್ಧಪಡಿಸಿಟ್ಟ ಮಹಾಸಿಂಹಾಸನದಲ್ಲಿ ಮುರಾದ ಸುಲ್ತಾನನು ವಿರಾಜಿತನಾದ ಕೂಡಲೆ ನೃತ್ಯಗಾಯನಗಳಿಗೆ ಪ್ರಾರಂಭವಾಯಿತು. ಗಾನವು ಭರಕ್ಕೆ ಬಂದ ಬಂದ ಹಾಗೆ 'ವಸವ್ವಾ! ಕ್ಯಾ ಬಾತ್ ಹ್ಯಾ!! ಖಾಸೀ!!' ಎಂಬ ಸಂಭಾವನಾದ್ಯೋತಕವಾದ ಉದ್ಗಾರಗಳು ಅನೇಕ ಮುಖಗಳಿಂದ ಹೊರಡಲಾರಂಭಿಸಿದವು. ಅನುರಾಗಯುತವಾದ ವಿಲಾಸಿಗಳು ತಮ್ಮ ತಮ್ಮ ಪ್ರೀತಿವಾಕ್ಯರ ಮೇಲೆ ವಸ್ತ್ರಾಲಂಕಾರಗಳ ಮೆಳೆಗರೆದರು

ಹೀಗೆ ಆ ಮನೋತ್ಸವವು ಉಪ್ರೇಕದಿಂದ ನಡೆದಿರುವಾಗ, ಮುರಾದಶಹನು ಹಜರತ್ ಸಾಹೇಬನ ಕಡೆಗೆ ಸೂಚಕದೃಷ್ಟಿಯಿಂದ ನೋಡಿದನು. ಸಂಗಡಲೆ ಮದಿರಾರಸದಿಂದ ಪೂರಿತವಾದ ಜೀನೀ ಹೂಜಿಗಳು ಸಭಾಮುಢ್ಯದಲ್ಲಿ ಬಂದಿಳಿದವು. ಒಂಗಾರದ ಹರಿವಾಣಗಳಲ್ಲಿ ರಿಸಿದ ರತ್ನಖಚಿತವಾದ ಚಷಕಗಳ (ಕುಡಿಯುವ ಪಾತ್ರೆ) ರಾಶಿಗಳು ಒಟ್ಟಿದವು. ಆಗ ಮುರಾದಬಕ್ಷನು ಸಂತೋಷದಿಂದ ಗವಾಯಿಯನ್ನು ಕುರಿತು, "ಬಾನಸಾಹೇಬ, **मधुषा भरलादे मोरीरे** ಎಂಬ ಜೀಜ ಹೇಳಿರಿ." ಎಂದು ಆಜ್ಞಾಪಿಸಿದನು. ಮಧ್ಯಪಾನಮಾಡಿದ ಆ ಗಾಯಕನಿಗೆ ಮಧುರಸದಲ್ಲಿಯೂ ಅದರ ಸ್ತುತಿಪರವಾಗಿರುವ ಆ ಜೀಜಿನಲ್ಲಿಯೂ ವಿಶೇಷವಾದ ಪ್ರೇಮವಿರುವುದರಿಂದ ಅವನು ಆ ಲಲಿತವಾದ ಪದವನ್ನು ಕಾನಡಾರಾಗದಲ್ಲಿ ಬಹು ಇಂಪಾಗಿ ಹಾಡಿದನು. ವಾರನಾರಿಯರಲ್ಲರೂ ಮಧುಭಾಂಡಗಳ ಬಳಿಯಲ್ಲಿ ಬಂದು ಕುಳಿತು ಬಹು ಲೀಲಾವಿಲಾಸಗಳಿಂದ ಚಷಕಗಳಲ್ಲಿ ಆ ಸುಧಾರಸವನ್ನು ತುಂಬಿ ತುಂಬಿ ಇಡಲಾರಂಭಿಸಿದರು. ಗಾಯಕನ ಗಾನಮಾಧುರ್ಯಕ್ಕೆ ಮೆಚ್ಚಿ ಮುರಾದನು 'ವಾಃವ್ವಾ! ವಾಃವ್ವಾ' ಎಂದು ಕೂಗಿ ಮೆಲಕಾಚಾನೆಯನ್ನು ಕುರಿತು ರಾಗದಲ್ಲೆಯೇ

ಹಮ್ ತುಮ್ ಭರ'ಭರ ಧೀವೆ ಎಂದು ಮಂದಹಾಸದಿಂದ ಚಷಕಗಳ ಕಡೆಗೆ ಕೈಮಾಡಿ ಹಾಡಿದನು. ಮಲಕಾಜಾನೆಯು ಒಂದು ಚಷಕವನ್ನೆತ್ತಿ ಆ ಮೂರು ಮುಕ್ಕಾಲುಗಳಿಗೆಯ ಸಾರ್ವಭೌಮನ ಬಾಯಿಗೆ ಹಿಡಿದಳು. ಅವನು ಅದರಲ್ಲಿಯ ಅರ್ಧ ರಸವನ್ನಾಸ್ವಾದಿಸಿ ಉಳಿದದ್ದನ್ನು ಮಲಕಾಜಾನೆಯ ಮುಖಕ್ಕೆ ಬಿಟ್ಟು ಪ್ರೇಮದಿಂದ ಹಿಡಿದನು. ಹೀಗೆ ನೈವೇದ್ಯ ಸಮರ್ಪಣವಾದ ಕೂಡಲೆ ಉಳಿದ ಸ್ತ್ರೀಪುರುಷರೆಲ್ಲರೂ ಬಿಟ್ಟು ಆಸ್ಥೆಯಿಂದಲೂ ವಿಲಾಸದಿಂದಲೂ ಆನಂದೋನ್ಮತ್ತಿಗೆ ಮಧುವಾಸ ಮಾಡಿಸಿದರು. ಕೆಲಕೆಲವರು ಮೂರುಮೂರು ನಾಲ್ಕುನಾಲ್ಕು ಎಂಟುಂಟು ಚಷಕಗಳನ್ನು ತಮ್ಮ ತಮ್ಮ ಹೊಟ್ಟೆಬಾಕತನದ ಪ್ರಮಾಣದ ಮೇರೆಗೆ ಗಂಟಲಿನಲ್ಲಿ ಸುರುವಿಕೊಂಡರು. ಎಲ್ಲರೂ ಮದೋದ್ರಿಕ್ತರಾಗಿ ಕಂಡ ಕಂಡ ಹಾಗೆ ಕೂಗಾಡಲಾರಂಭಿಸಿದರು. ಇವನು ರಾಜಪುತ್ರನು ಇವನು ಪಾಮರನೆಂಬ ತಾರತಮ್ಯವು ಉಳಿಯಲಿಲ್ಲ. ಗಂಡು ಹೆಣ್ಣೆಂಬ ಮರ್ಯಾದೆ ಉಳಿಯಲಿಲ್ಲ. ಕಂಡಕಂಡವರು ಕಂಡಕಂಡವರ ಕೈಹಿಡಿದು ಕುಣಿದರು. ಸ್ವಲಿತವಿಷ್ಟು ಲಿತವಾದ ವಾಣಿಯಿಂದ ಸ್ವರಾಪಸ್ವರಗಳ ವಿಚಾರವಿಲ್ಲದೆ ಅವರೆಲ್ಲರು ಹಾಡಿ ಕೀಸರಿಟ್ಟರು.

ಮುರಾದನು ಮಿತಪಾನದವನಾಗದಿದ್ದರೂ ಅಲ್ಪಪಾನದಿಂದಲೇ ಅವನಿಗೆ ಮತಿಭ್ರಮವಾಗುತ್ತಿತ್ತು. ಹಬರತ್ತಿನು ಮಲಕಾಜಾನೆಗೆ ಕಣ್ಣುಸನ್ನೆ ಮಾಡಿ ಆ ದುಂದುಗಾರನಾದ ರಾಜಕುಮಾರನಿಗೆ ಮತ್ತಿಷ್ಟು ಮದಿರೆಯನ್ನು ಕುಡಿಸಬೇಡವೆಂದು. ಆ ಕುಟಿಲೆಯು ಕೊಟ್ಟ ಮೋಹರಸವನ್ನು ಅವನು ಗಟಗಟನೆ ಕುಡಿದೇ ಕುಡಿದನು.

ಈ ಮಧುಪರೆಲ್ಲರು ಹೀಗೆ ಆ ಪಾನೋತ್ಸವದಲ್ಲಿ ನಿಮಗ್ನರಾಗಿರುವಾಗ ಔರಂಗಜೇಬ ಸುಲತಾನನು ಭಕ್ತೀರ ವೇಷವನ್ನಾಂತು ಶಸ್ತ್ರವಾಣಿಯಾಗಿ ರಾತ್ರಿಯ ಗುತ್ತಿಗಾಗಿ ತಾಣ್ಯದಲ್ಲಿ ಸಂಚಾರ ಮಾಡುತ್ತೆ ಮುರಾದನ ತಂಬುವಿನ ಕಡೆಗೆ ಬಂದನು. ಬಳಗಿಲ್ಲ ಪ್ರಮಾದ ಅತ್ಯಾಚಾರ ಬೀಭತ್ಸ ಕೃತಿಗಳು ನಡೆದಿರಲು ತಂಬುವಿನ ಹೊರಗೆ ಶಾಅಬ್ಬಾಸನೆಂಬ ಮುರಾದನ ಸೇನಾಪತಿಯು ಅಲ್ಲಿ ಸೈನಿಕರ ಭದ್ರವಾದ ಕಾವಲನ್ನಿಟ್ಟು ತಾನು ಮೇಲ್ವಿಚಾರಣೆಗಾಗಿ ಅಶ್ವಾರೂಢನಾಗಿ ಕಂಡುಕೊಂಡಿದ್ದನು.

ಔರಂಗಜೇಬನು ಶಾಹಜ್ಜಾಸನ ಸ್ವಾಮಿನಿಷ್ಠೆಯನ್ನು ಮನಸಿನಲ್ಲಿಯೇ ಕೊಂಡಾಡಿ ಮೆಲ್ಲನೆ ಅವನ ಸಮೀಪಕ್ಕೆ ಬಂದನು. “ಯಾರಲ್ಲಿ ?” ಎಂದು ಉದ್ಗಾರ ತೆಗೆದವನೇ ಶಾಹಜ್ಜಾಸನು ತನ್ನ ಕುದುರೆಯನ್ನು ಟಣ್ಣನೆ ಹಾರಿಸಿ ಔರಂಗಜೇಬನ ಎದುರಿನಲ್ಲಿ ಬಂದು ನಿಂತನು. ಸಮರ ವಿಜಯಿಯಾದ ಆ ಸಾರ್ವಭೌಮ ಪುತ್ರನನ್ನು ಕಂಡು ಶಾಹಜ್ಜಾಸನು ವಿನಯದಿಂದ ಪ್ರಣಾಮ ಮಾಡಿ, ಸುಲ್ತಾನರವರು ಇಂಥ ರಾತ್ರಿಯಲ್ಲಿ ದಯಮಾಡಿಸಿದ ಕಾರಣವೇನೆಂದು ಅರ್ಥ ವಿನಯದಿಂದಲೂ, ಅರ್ಥ ನಿಷೇಧಿಸಿಯೂ ಪ್ರಶ್ನಮಾಡಿದನು. ತನ್ನ ಕಾರ್ಯಸಾಧನಕ್ಕೆ ಇದು ತಕ್ಕ ಸಮಯವಲ್ಲೆಂದು ನೆನಿಸಿ ಆ ಕಪಟಿಯು ಶಾಹಜ್ಜಾಸನ ಪ್ರಣಾಮ ವನ್ನು ಬಹು ಪುಸನ್ನ ಮುಖನಾಗಿ ಸ್ವೀಕರಿಸಿ, “ನಮ್ಮ ಭಾವೀ ಚಕ್ರವರ್ತಿ ಗಳು ಯಾವ ಕಾರ್ಯಕ್ರಮದಲ್ಲಿ ತಮ್ಮ ದಿವ್ಯಚಿತ್ತವನ್ನಿರಿಸಿರುವರು ?” ಎಂದು ಮಂದಹಾಸದಿಂದ ಕೇಳಿದನು.

“ವಿಶ್ರಾಂತಿಗಾಗಿ ಪ್ರಭುಗಳು ಗಾನವಾದನಗಳನ್ನು ನಿಮಿಷ ಮಾತ್ರ ಕೇಳುವ ಕುಶೂಹಲದಿಂದ ಸಭಾಮಂದಿರದಲ್ಲಿ ಕುಳಿತಿರುವರು.” ಎಂದು ಆ ಸೇನಾಪತಿಯು ಬಹು ವಿನಯದಿಂದ ಬೆಸಗೊಂಡನು.

“ಓ! ಹಾಗಾದರೆ ಸಾಗಲಿ! ರಾಜಕಾರಣಗಳ ವಿಚಾರಕ್ಕೆ ಇದು ಅವಸರವಲ್ಲ. ಈ ಸಮಯದಲ್ಲಿ ನನ್ನ ಪ್ರಿಯಬಂಧುವಿಗೆ ತೊಂದರೆ ಕೊಡುವದು ಸರಿಯಲ್ಲ. ಆದರೆ ಕೆಲವೊಂದು ಲಕ್ಷ್ಮರೀ ವಿಚಾರವನ್ನು ಕುರಿತು ಈಗಲೇ ಆಲೋಚಿಸಬೇಕಾಗಿತ್ತು. ಆಗಲಿ ನೀವಾದರೂ ಧುರೀಣ ರಾದ ಸೇನಾಪತಿಗಳು; ನಿಮ್ಮೊಡನೆ ಆಲೋಚಿಸಿದರೂ ಅಡ್ಡೀ ಇಲ್ಲ. ದಯಮಾಡಿ ನೀವು ನನ್ನ ತಂಬುವಿನ ವರೆಗೆ ಬಂದರೆ ಒಳಿತಾಗುವದು. ಅಲ್ಲಿ ದಾನಿಶ್ ಮಂದಖಾನಸಾಹೇಬರೂ, ಕಾಲಿಲುಲ್ಲಾಖಾನ ಬಕ್ಷಿಯ ವರೂ ಕುಳಿತಿದ್ದಾರೆ.”

ಶಾಹಜ್ಜಾಸನು ಬಲೆಗೆ ಬಿದ್ದನು. ತನಗಿಂಥ ಗೌರವವು ಪ್ರಾಪ್ತ ವಾಯಿತೆಂದು ತಿಳಿದು ಆ ಸರದಾರನು ಔರಂಗಜೇಬನ ಇಚ್ಛೆಯ ಮೇರೆಗೆ ಅವನ ತಂಬುವಿಗೆ ಬಂದನು. ಅಲ್ಲಿ ನೆರೆದ ಸರದಾರರೆಲ್ಲರೂ ಔರಂಗ ಜೇಬನ ಸನ್ನೆಯ ಮೇರೆಗೆ ಶಾಹಜ್ಜಾಸನನ್ನು ಒಳ್ಳೇ ಆದರದಿಂದ

ಮೇಲಕ್ಕೆ ಕುಳ್ಳಿರಿಸಿಕೊಂಡು, ಸ್ವಾಗತದ ಅತಿರೇಕವನ್ನು ಮಾಡಿದ ಬಳಿಕ ಔರಂಗಜೇಬನು ಆ ಸರಲಸ್ವಭಾವದ ವೀರನನ್ನು ಕೈಹಿಡಿದು ಅಂತ ಗೃಹಕ್ಕೆ ಕರೆದೊಯ್ದನು. ಅಲ್ಲಿ ಹೋದ ಕೂಡಲೆ ಇಬ್ಬರು ಜವಾನರು ಶಾಅಬ್ಬಾಸನ ಬಾಯಿಗೆ ಚಂಡಿಕ್ಕಿ ಅವನನ್ನು ಹಗ್ಗಗಳಿಂದ ಕಟ್ಟಿ ಹಾಕಿದರು.

ಔರಂಗಜೇಬನು ಅಲ್ಲಿಂದೆದ್ದು ಮತ್ತೆ ತ್ವರದಿಂದ ಮುರಾದನ ತಂಬು ವಿಗೆ ಬಂದನು. ಶಾಅಬ್ಬಾಸನ ಕೈಕಳಗಿನ ಅಧಿಕಾರಿಯು ಔರಂಗಜೇಬನ ಲಂಚದಲ್ಲಿ ದ್ದ ವನಾದ್ದ ರಿಂದ ಅವನ ಮುಖಾಂತರವಾಗಿ ಅಲ್ಲಿದ್ದ ಕಾವಲು ಗಾರರಿಗೆಲ್ಲ ತಮ್ಮ ತಮ್ಮ ಸ್ಥಳಕ್ಕೆ ಹೋಗಿ ಮಲಗಿಕೊಳ್ಳಲು ಅಪ್ಪಣೆ ಕೊಡಿಸಿದನು. ಹೀಗೆ ಎಲ್ಲ ವಿಘ್ನಗಳ ನಿವಾರಣವಾದ ಬಳಿಕ ಆ ಫಕೀರ ಶ್ರೇಷ್ಠನು ಹತ್ತಿಂಟು ಜನ ಸೈನಿಕರನ್ನು ಕರಕೊಂಡು, ನೆಟ್ಟಗೆ ಮುರಾದ ನಿದ್ದಲ್ಲಿಗೆ ಬಂದನು.

ವಾಪ! ಮುರಾದನು ಮದಿರಾ ಮದಪರವಶನಾಗಿ ತಾನಾರು ತನ್ನ ಅವಸ್ಥೆಯೇನೆಂಬ ಎಚ್ಚರವಿಲ್ಲದೆ ಮಲಕಾಜಾನೆಯೊಡನೆ ಆಸಂಬದ್ಧ ವಾದ ಪ್ರಲಾಪವನ್ನು ಮಾಡುತ್ತೆ ಅಸ್ತವ್ಯಸ್ತವಾದ ಸ್ಥಿತಿಯಲ್ಲಿದ್ದನು. ಶಸ್ತ್ರಪಾಣಿಯಾಗಿ ಆ ಸಾಧುವರ್ಯನು ಕ್ರೋಧಾಗ್ನಿಯಿಂದ ಪ್ರದೀಪ್ತ ವಾಗರುವ ನೇತ್ರಗಳಿಂದ ಬಿರಿನೋಟವನ್ನು ನೋಡುತ್ತೆ ಕಾಳಸರ್ಪನಂತೆ ಮುರಾದನ ಮೈಮೇಲೆ ಸಾಗಿಬಂದನು. ಅವನನ್ನು ಕಂಡು ಮಲಕಾ ಜಾನೆಯು ಭಯತ್ರಸ್ತಳಾಗಿ ಚೀರಿ, ಮುರಾದನನ್ನು ಎಚ್ಚರಗೊಳಿಸಿದಳು.

ಮುರಾದನು ಮದಿರೆಯ ಗುಂಗಿನಲ್ಲಿಯೇ “ಯಾರು ಬಂದ ರೆಂದಿ ಪ್ರಿಯೆ? ಔರಂಗಜೇಬ? ಔರಂಗಜೇಬನೆಂದರೆ ಈ ಮುರಾದ ಬಾದಶಹನ ಕೈಕಳಗಿನವನಾದ ಒಬ್ಬ ಸುಭೇದಾರನು! ಬಾದಶಹನು ಈ ಸಮಯದಲ್ಲಿ ನಿನ್ನನ್ನು ಕಾಣಲಿಚ್ಛಿಸುವದಿಲ್ಲೆಂದು ಅವನಿಗೆ ತಿಳಿಸು. ಬೇಕಾದರೆ ಅವನೂ ಒಂದು ಹೂಜಿ ಮದಿರೆಯನ್ನು ಕಡಿದು ಹೋಗಲಿ. ತುಂಬ ತುಂಬಿದ ಒಂದು ಹೂಜಿಯೆಂದು ಹೇಳು!! ಇಲ್ಲೇನು ಮುಕ್ತ ದ್ವಾರವಿದೆ!” ಎಂದು ಬಡಬಡಿಸಿದನು.

ಔರಂಗಜೇಬನು ಸರಿದು ನಿಂತು ಮೊಜ್ಜಿ ಗಾಲಿನಿಂದ ಆ ಬಾದಶಹನ

ಬೆನ್ನಮೇಲೆ ಬಳಿತಾಗಿ ಬದ್ದನು. ಒಲಿವೃನಾದ ಆ ಫಕೀರನ ಒಲವಸ್ತ್ರರ ವಾದ ಪಾದಾಘಾತದಿಂದ ಮುರಾದನ ಸರ್ವಾಂಗವೆಲ್ಲ ಜುಂಯನೆ ಜುಮ್ಮಿಟ್ಟಿತು. ಮದವೆಲ್ಲ ಇಳಿದುಯೋಗಿ, ಮುರಾದನು ಕಣ್ಣೆತ್ತಿ ನೋಡಲಾಗಿ ಶಸ್ತ್ರಪಾಣಿಯಾದ ಔರಂಗಜೇಬನನ್ನೇ ಕಂಡನು.

“ಯಾರು? ಆಣ್ಣಾ, ಏನು ಕಾರಣವೀ ಅಸಭ್ಯವಾದ ವರ್ತನಕ್ಕೆ?” ಎಂದು ಅವನು ಭಯವಿನಯ ಕ್ರೋಧಗಳ ಸಮ್ಮಿಶ್ರವಾದ ಭಾವದಿಂದ ಕೇಳಿದನು.

“ದುರಾತ್ಮಾ, ಯಾರಿಗೆ ಆಣ್ಣನೆಂದು ಕರೆಯುವೆ? ಕಾಫರ್, ನೀನು ದಿಲ್ಲಿಯ ಸಿಂಹಾಸನಕ್ಕೆ ಯೋಗ್ಯನೆ! ಯಾರಲ್ಲಿ? ಈ ಸ್ತ್ರೀಗನಾದ ಹೆಂಡಬಾಕನನ್ನು ಈಗರೆ ಮುಸುಗೆ ಜಿಗಿಯಿರಿ!”

ಮುರಾದನ ಹೊಟ್ಟೆಯಲ್ಲಿ ಭಯಂಕರವಾದ ಕ್ರೋಧಾಗ್ನಿಯು ಪ್ರಜ್ವಲಿತವಾಯಿತು. ಒಲಿವೃನೂ ಯುದ್ಧಕಲಾನಿಪುಣನೂ ಆಗಿರುವ ಆ ವೀರನು ಹುಲಿಯಂತೆ ಟಣ್ಣನೆ ಹಾಲ ಎದ್ದು ನಿಂತು, ಹಸ್ತಲಾಘವದಿಂದ ಔರಂಗಜೇಬನ ಕೈಯಿಲ್ಲೆಯ ಶಸ್ತ್ರವನ್ನು ಸೆಳಕೊಂಡು. ಅದರಿಂದಲೇ ಆ ಘಾತಕನಾದ ಆಣ್ಣನನ್ನು ಹೊಡೆಯಬೇಕೆಂದು ಧವಣಿಸಿದನು. ಆದರೆ ಆ ಬಿಚ್ಚುಗತ್ತಿಯನ್ನು ಸೆಳಕೊಳ್ಳುವಾಗ ಮುರಾದನ ಹಸ್ತಕ್ಕೆ ಭಯಂಕರವಾದ ಗಾಯವಾಗಿದ್ದರಿಂದ ಹರಿನಾಳಿಯಿಂದ ನೀರು ಬೀಳುವಂತೆ ರಕ್ತವು ಫಟಿಯಲಾರಂಭಿಸಿತು. ಅದೇ ಸಮಯದಲ್ಲಿ ಔರಂಗಜೇಬನ ಆಸುಗಳು ಆ ದುರ್ದಮನಾದ ವೀರನ ಹಿಂದೆ ಬಂದು ಅವನ ಕೈಕಾಲುಗಳನ್ನು ಕಟ್ಟಿದರು. ಮುರಾದನು “ದಗಾ! ದಗಾ!! ಘಾತ! ಘಾತ!!” ಎಂದು ಕೂಗಿಕೊಂಡನು. ಮುರಾದನ ಪಕ್ಷದವರೇ ಅಂದು ಆ ತಾಣ್ಯದಲ್ಲಿ ಇದ್ದಿಲ್ಲ. ಇದ್ದವನೊಬ್ಬ ಶಾಅಬ್ಬಾಸನು! ಅವನ ಕೈಕೆಳಗಿರಿಸಿದ ಸೈನಿಕರಾದರೂ ಔರಂಗಜೇಬನ ತಂತ್ರದವರೇ. “ಶಾಅಬ್ಬಾಸ ಮೇರೆ ದೋಸ್ತ! (ಜೀವದ ಗೆಳೆಯನೇ!)” ಎಂದು ಕೂಗಿ ಕೂಗಿ ಅತ್ತನು. ಪಾಪ! ಶಾಅಬ್ಬಾಸನ ಅವಸ್ಥೆಯು ಇದಕ್ಕೂ ಹೀನವಾಗಿತ್ತು.

“ಶಾಅಬ್ಬಾಸನೆ, ಸ್ವಾಮಿಕಾರ್ಯನಿಷ್ಠನೆ, ಕಪಟಿಯೂ. ಕೃತಘ್ನನೂ

ಭ್ರಾತೃಘಾತಕನೂ ಆದ ಈ ದುರಾತ್ಮನಾದ ಔರಂಗಜೇಬನ ಮೋಸಕ್ಕೆ ಈಡಾಗಬೇಡವೆಂದು ನೀನು ನನ್ನ ಕೈಯಲ್ಲಿ ಕಟ್ಟಿಯನ್ನು ಕೊಟ್ಟು, ಹೇಳಿದರೂ ಮೂಢನಾದ ನಾನು ನಿನ್ನ ಮಾತು ಕೇಳದೆ ಈ ದುರವಸ್ಥೆಯನ್ನು ಹೊಂದಿವೆನು. ಔರಂಗಜೇಬ, ನನ್ನನ್ನು ಕೊಲ್ಲುವದೇ ನಿನ್ನ ಹೈವಾನೀ (ರಾಕ್ಷಸೀ) ಇಚ್ಛೆಯಾಗಿದ್ದರೆ ಈ ಬಂಧಗಳನ್ನು ಬಿಟ್ಟು ನನ್ನೊಡನೆ ಬದ್ಧಯುದ್ಧಕ್ಕೆ ನೀನು ನಿಲ್ಲ. ನಾನು ಎಡಗೈಲೆ ಯುದ್ಧ ಮಾಡುವೆನು ನೀನು ಬಲಗೈಯಿಂದ ಮಾಡು.”

ಔರಂಗಜೇಬನು ತಿರಸ್ಕಾರದಿಂದ ನಕ್ಕು, “ ಮುರಾದ, ನಾನಾದರೂ ಯುದ್ಧ ಕಲಾಕುಶಲನೆಂಬದನ್ನು ನೀನು ಚೆನ್ನಾಗಿ ಒಲ್ಲೆ! ನಾನು ಹೇಡಿತನಕ್ಕಾಗಿ ನಿನ್ನೊಡನೆ ದ್ವಂದ್ವಯುದ್ಧಕ್ಕೆ ಬಲ್ಲೆನೆನ್ನುವೆದಿಲ್ಲ. ಆದರೆ ನಿವ್ವಾಹಣವಾಗಿ ಅಪೌಲ್ಯವಾದ ನಿನ್ನ ಜೀವವನ್ನು ಸಂಕಟದಲ್ಲಿ ನೂಕಿದರೆ ಏನು ಸಾರ್ಥಕವಾಯಿತು? ” ಎಂದು ನುಡಿದು ಮುರಾದನನ್ನು ಬಂದಿವಾಸಕ್ಕೆ ತೆಗೆದುಕೊಂಡು ಮೋಗಿರೆಂದು ಸೈನಿಕರಿಗೆ ಆಜ್ಞಾಪಿಸಿದನು

“ ಔರಂಗ! ಔರಂಗ! ಘೋರನಂತೆ ನೀನು ಸಾಧುವೃತ್ತಿಯನ್ನು ನಟಿಸುತ್ತಿರುವೆಯಲ್ಲವೆ? ನಾನೇನು ತಪ್ಪು ಮಾಡಿರಬೇನೆಂದು ನೀನು ಹೀಗೆ ವಿಶ್ವಾಸಘಾತವನ್ನು ಮಾಡಿವಿ ಹೇಳಬಾರದೆ? ”

“ ಮುಚ್ಚುನಿರುವಿ ನೀನು ಮುರಾದ! ರಾಜಕಾರಣವು ತಪ್ಪುತೆಡೆಗಳನ್ನು ಹುಡುಕುವ ಗೋಜಿಗೆ ಹೋಗುವುದಿಲ್ಲ.”

“ಔರಂಗಜೇಬ, ನಿನ್ನ ಇದ್ದೇಶವಾದರೂ....” ಎಂದು ಮುರಾದನು ಮಾತುಮಾತಾಡುವಷ್ಟರಲ್ಲಿ ಯೇ ಜವಾನರು ಅವನನ್ನು ಎಳೆಕೊಂಡು ಹೋದರು.

೩೩

ಶ್ಯಾಮನಗರದ ಯುದ್ಧ ದಲ್ಲಿ ನಿಶ್ಚಯವಾಗಿ ವಿಜಯಿಯಾಗಿದ್ದ ದಾರಾಶಹನು ದೈವಗತಿಯ ದುರ್ವಿಪಾಕದಿಂದ ಪರಾವೃತನ ದುರವಸ್ಥೆಯನ್ನು

ಹೊಂದಿ ಕಾಲೂರಿ ನಿಂದಿರಲು ಸ್ಥಳ ಕಾಣದೆ “ಯಃ ಪಲಾಯತಿ ಸೆಜೀವತಿ” ಎಂಬಂತೆ ಹಾದಿ ಹುಟ್ಟಿದೆಡೆಗೆ ಓಡಿಹೋದನು. ಸೋತವನಾದ ಔರಂಗಜೇಬನು ವಿಜಯಲಕ್ಷ್ಮಿಯನ್ನು ಮೋಸಗೊಳಿಸಿ ಅವಳ ಕೈಯಲ್ಲಿರುವ ಮಾಲೆಯನ್ನು ಸೆಳಕೊಂಡು ತನ್ನ ಕೊರಳಿಗೆ ಹಾಕಿಕೊಂಡು, ಉದ್ರೇಕದಿಂದ ಕುಣಿದಾಡಿದನು. ಚಮತ್ಕಾರವಾಗಿರುವ ಆ ಯುದ್ಧದ ಪರಿಣಾಮದ ವಾರ್ತೆಯನ್ನು ಕೇಳಿ ಮಹಾನ್ ಮಹಾನ್ ಪ್ರಭೃತಿಗಳ ವೃತ್ತಿಯಲ್ಲಿ ವಿಲಕ್ಷಣವಾದ ಹೆಚ್ಚು ಕಡಿಮೆಯಾಯಿತು. ಗೆದ್ದ ಎತ್ತಿನ ಬಾಲವನ್ನು ಹಿಡಿಯತಕ್ಕದ್ದೆಂದು ಮಧ್ಯಸ್ಥ ವೃತ್ತಿಯನ್ನು ತಳೆದವರ ಮನಃ ಪ್ರವೃತ್ತಿಗಳು ಔರಂಗಜೇಬನ ಕಡೆಗೆ ಒಲಿದವು. ದಾರಾಶಹನಲ್ಲಿ ಪಕ್ಷಪಾತವನ್ನು ತಳೆದವರು ಇನ್ನೇತರ ಆಶೆಯೆಂದು ನಡುನೀರಿನಲ್ಲಿ ಅವನ ಕೈಬಿಟ್ಟು ಬಿಟ್ಟರು.

ಆಗಿನ ಕಾಲದ ರಾಜ್ಯಾಭಿಮಾನ, ಆ ಕಾಲದ ರಾಜನೀತಿ, ಆ ಕಾಲದ ಪ್ರಜಾಜನರ ಕರ್ತವ್ಯತೆಗಳನ್ನು ನಿರೀಕ್ಷಿಸಲಾಗಿ ಇಡೀ ಸಾಮ್ರಾಜ್ಯದ ಲೆಲ್ಲ ಬಾದಶಹನೊಬ್ಬನೇ ಒಬ್ಬನು. ಉಳಿದವರೆಲ್ಲ ಕೇವಲವಾಗಿ ಅವನ ಇಚ್ಛಾನುಸಾರಿಗಳಾದ ದಾಸರೇ ಹೊರತಾಗಿ ಅವರಿಗೆ ಸ್ವತಂತ್ರವಾದ ಅಸ್ತಿತ್ವವಿರಲೇ ಇಲ್ಲ. ಪ್ರಜಾಜನರಿಗೆ ಹೇಳಿಕೊಳ್ಳುವಂಥ ಸ್ವತ್ವ ಅಧಿಕಾರಾದಿಗಳೇನೂ ಇದ್ದಿಲ್ಲ. ಬಾದಶಹನ ಕೃಪಾಪಾತ್ರನಾದವನೇ ಇಂದ್ರಜಿಂದ್ರನು. ಅಂಥ ಕೃಪೆಯಿಲ್ಲದವನು ತೃಣಕ್ಕೂ ಕಡಿಮೆಯಾಗುವನು. ವತನವೃತ್ತಿ ಜಮೀನದಾರಿ ಜಾಗೀರುಗಳು ಕ್ಷಣಕ್ಷಣಕ್ಕೆ ಭಿನ್ನಭಿನ್ನರಾದ ಪುರುಷರ ಕೈಸೇರುತ್ತಿದ್ದವು. ಆಗಿನ ಸಾಮ್ರಾಜ್ಯದಲ್ಲಿ ಯಾವನಿಗಾದರೂ ಯಾವದರಲ್ಲಿಯೂ ಅಭಿಮಾನ ಆಸ್ಥೆಗಳಿದ್ದಿಲ್ಲ. ರಾಜನು ಸ್ವಾರ್ಥ ಪರಾಯಣನಾಗಿರುವಂತೆಯೇ ಪ್ರಜರಾದರೂ ಸ್ವಾರ್ಥಪರಾಯಣರೇ. “ಇಂತಿಂಥ ಆಸ್ತಿಗಳು ನಮ್ಮವು. ಈ ಆಸ್ತಿ ಸಮುಚ್ಚಯವೇ ಒಂದು ಸಾಮ್ರಾಜ್ಯವು.” ಎಂಬ ವಿಚಾರವೇ ಆಗಿನ ಜನರಲ್ಲಿ ಇದ್ದಿಲ್ಲವಾದ್ದರಿಂದ ಸ್ವಾಭಿಮಾನ ಕ್ಯಾಗಿ ಸಾಮ್ರಾಜ್ಯವನ್ನು ಕಾಯತಕ್ಕದ್ದೆಂಬ ಉದಾತ್ತವಾದ ಕಲ್ಪನೆಯು ಆ ಕಾಲದ ಜನರ ಮನಸ್ಸಿನಲ್ಲಿ ಉದ್ಭವಿಸುವ ಸಂಭವವೆಲ್ಲಿ ? ಎಲ್ಲರೂ ಕ್ಷಣಿಕವಾದ ಸ್ವಾರ್ಥವನ್ನೇ ಆನುಲಕ್ಷಿಸಿ

ಕೆಲಸ ಮಾಡುತ್ತಿದ್ದರು. ಗುಣಗೇಡಿಗಳು ವಂಚನೆ ಚಾಡಿಗಳ ಬಲದಿಂದ ಟಣಟಣನೆ ಗುಣಿಗಳ ತಲೆಮೆಟ್ಟಿ ಹಾರಿ ಬಾದಶಹರ ಸಿಂಹಾಸನದ ಬಳಿಗೆ ಹೋಗಿ ನಿಲ್ಲುತ್ತಿರಲು ಗುಣಿಗಳಾದರೂ ಅನಿರ್ವಾಹಕ್ಕಾಗಿ ಅದೇ ಮಾರ್ಗವನ್ನು ವಲಂಬಿಸದೆ ಮತ್ತಿನ್ನೇನು ಮಾಡತಕ್ಕದ್ದು! ಆಕಬರನು ಗುಣಪಕ್ಷಪಾತಿಯೂ ಸಾರಾಸಾರ ವಿಚಾರವಂತನೂ ಆಗಿದ್ದರೆ ಆ ಗುಣಿಗಳು ಕೆಲವಂಶಗಳಲ್ಲಿ ಪ್ರಜರಲ್ಲಿ ಕೂಡಾ ಕಂಡುಬಂದವು. ಜಹಾಂಗೀರ ಶಹಾಜಾನರು ದುಂದುಗಾರರಾದರೆ ಪ್ರಜರಲ್ಲಿಯೂ ಅವೇ ಗುಣಗಳು. ಔರಂಗಜೇಬನು ಕಪಟಿಯೂ ಸ್ವಾರ್ಥಪರಾಯಣನೂ ಆಗಿರಲು, ಪ್ರಜೆಗಳಲ್ಲಿಯಾದರೂ ಅವೇ ಗುಣಗಳಿಗೆ ಕೊರತೆಯಿರಲಿಲ್ಲ. ಸಾರಾಂಶ, ಹಿಂದುಸ್ಥಾನದಲ್ಲಿ ರಾಷ್ಟ್ರೀಯ ಗುಣವಿಶೇಷವೆಂಬದು ಅಶ್ರುತವಾದ ಮಾತಾಗಿತ್ತು. ಸಾಮ್ರಾಜ್ಯದ ಉತ್‌ಶ್ರೇಯ ಸುಸ್ಥಿತಿಗಳಿಗಿಂತಲೂ ಅನೇಕರಿಗೆ ಅಂತಃಕಲಹ ಅರಾಜಕತೆಗಳೇ ಇಷ್ಟವಾಗಿದ್ದವೆಂದು ಹೇಳಿದರೆ ವಿಶೇಷವಾದ ತಪ್ಪಾಗಲಿಕ್ಕಿಲ್ಲ. ಏಕನಿಷ್ಠೆಯಿಂದ ಒಂದು ಪಕ್ಷಕ್ಕೆ ಅಂಟಿಕೊಂಡಿರುವವನು ಮೂರ್ಖನೂ ಆತ್ಮಘಾತಕನೂ ಎಂದೆನ್ನಿಸಿಕೊಳ್ಳುತ್ತಿದ್ದನು. ಹೀಗೆ ಕಾರ್ಯಸಾಧುಗಳಾದ ಜನರಿಗೆ ದಾರಾಶಹ ನಿಂದೇನು; ಮತ್ತೊಬ್ಬನಿಂದೇನು? ತಮ್ಮ ಬೇಕೆಯೊಂದು ಬೆಂದರಾಯಿತು.

ರಾಜನಿಷ್ಠೆಯಿದ್ದರೆ ರಾಜಧಾನಿಯಲ್ಲಿಯೇ ಎಂದು ನಂಬಿ ಆ ಹತಭಾಗ್ಯನಾದ ಯುವರಾಜನು ಇಂದ್ರಜಾಲದಂಥ ಮೋಸದಿಂದ ತನ್ನ ಗುಂಟಾದ ಅಪಜಯದ ನಂತರ ಆಗ್ರಾಪಟ್ಟಣಕ್ಕೆ ಧಾವಿಸಿ ಬಂದನು. ಆದರೆ ಅವನು ಅಲ್ಲಿಗೆ ಬರುವದಕ್ಕೆ ಮುಂಚಿತವಾಗಿಯೇ ಅವನ ದುರ್ಭವವು ಅಲ್ಲಿ ಒಂದು ನಿಂತೆಯೇ ಇದ್ದಿತು. ದಾರಾನ ಪಕ್ಷದವರಲ್ಲಿ ಪ್ರಮುಖರೆಂಬವರು ಅನಾವಸ್ಥೆಯನ್ನು ತಳೆದು ಬಾಯಿಯಲ್ಲಿ ಆಕ್ಕೆಯ ಕಾಳುಗಳನ್ನಿಟ್ಟುಕೊಂಡು ಕುಳಿತಿದ್ದರು. ಔರಂಗಜೇಬನ ಪಕ್ಷದವರಿಗೆ ಮಾತ್ರ ಘನವಾದ ಉತ್ತೇಜನವುಂಟಾಗಿದ್ದರಿಂದ ಅವರು ತಮ್ಮ ಕಾರಸ್ಥಾನಗಳನ್ನು ಒಳ್ಳೇ ಜಾಗೃತೆಯಿಂದಲೂ ಯಶಸ್ಸಿನಿಂದಲೂ ನಡೆಸಿದ್ದರು. ಬಾದಶಹನ ಪ್ರೇಮವು ದಾರಾ ಸುಲ್ತಾನನಲ್ಲಿ ಅಧಿಕವಾಗಿರುವದರಿಂದ ಅವನಿಂದ ಆ ಸುಲ್ತಾನನಿಗೆ ಮತ್ತೆ ಸಹಾಯ ದೊರಕಿರಕೇ

ತೆಂಬ ಶಂಕೆಯಿಂದ ದಾರಾಸುಲ್ತಾನನ ಜೈರಿಗವಾದ ಶಾಹಸ್ತೇಖಾನನ ಹಾಗೂ ಕಾಲಿಲುಲ್ಲಾಖಾನನರು ಬಾದಶಹನಿಗೆ ಇಲ್ಲದ ದುರ್ಜೋಧನೆಗಳನ್ನು ಮಾಡಲಾರಂಭಿಸಿದರು.

“ ದಾರಾಸುಲ್ತಾನರನ್ನು ಆಗ್ರಾಪಟ್ಟಣದಲ್ಲೆ ಕಿವಿಳೊಂಡರೆ ಜಯೋದ್ರಿಕ್ತರಾದ ಬೆರಗಜೇಬ ಮುರಾದಬಕ್ಷರು (ಪಾಪ! ಮುರಾದನ ದುರವಸ್ಥೆಯ ವಾರ್ತೆಯು ಇನ್ನೂ ರಾಜಧಾನಿಯಲ್ಲಿರಲಿಲ್ಲ) ರಾಜಧಾನಿಯಲ್ಲಿ ಹೊಕ್ಕು ಅಸಹ್ಯವಾದ ಅನರ್ಥಗಳನ್ನುಂಟುಮಾಡುವರು. ಅದರಿಂದ ಬಾದಶಹನಿಗೂ, ರಾಣೀವಾಸಕ್ಕೂ, ನಾಗರಿಕರಾದ ಮಹಾಜನಕ್ಕೂ ಸ್ಥಾವರ ಜಂಗಮವಾದ ನಮಸ್ತ ಅಸ್ತಿಗಳಿಗೂ ವಿಲಕ್ಷಣವಾದ ಹಾನಿಯುಂಟಾಗದೆ ಇರದು. ಈಗಾದ ಅನರ್ಥಗಳೇ ಸಾಕು. ಇನ್ನು ಮುಂದೆ ಈ ಅಂತಃಕಲವದ ಸಮಯದಲ್ಲಿ ನಾವು ಜಾಣರಂತೆ ವರ್ತಿಸದಿದ್ದರೆ ನಮ್ಮ ಸಾಮ್ರಾಜ್ಯವು ಮುಳುಗಿ ಹೋಯಿತೆಂದೇ ತಿಳಿಯತಕ್ಕದ್ದಾಗಿದೆ. ಧರ್ಮಪರಾಯಣರಾದ ನಮ್ಮ ಬೆರಗಜೇಬ ಸುಲ್ತಾನರವರು ಸಹಸಾ ಪಿತೃಧಕ್ಕೆಯನ್ನು ಉಲ್ಲಂಘಿಸಲಾರರು. ಇಲ್ಲಿ ಬಂದ ಬಳಿಕ ಅವರನ್ನು ಹೇಗಾದರೂ ಬಹಂಬಟಿಸಿ ಮತ್ತೆ ದಕ್ಷಿಣದ ಸುಭೇದಾರಿಗೆ ಅಟ್ಟಬಹುದು ಮುಂದೆ ಸಮಾಧಾನ ಸಂಸ್ಥೆಗಳಾದ ಬಳಿಕ ದಾರಾಸುಲ್ತಾನರನ್ನು ಕರೆಸಿಕೊಳ್ಳುವಂತೆ! ಸದ್ಯಕ್ಕೆ ಅವರ ಕೈಯಲ್ಲಿ ಸೇನೆಯನ್ನು ಕೊಡುವುದೆಂದರೆ ಕುತ್ತಿಗೆ ಕೊಯ್ಯೊಳ್ಳುವದಕ್ಕಾಗಿ ಶಸ್ತ್ರವನ್ನು ಕೊಟ್ಟಂತಾಗುವವು. ಬಾದಶಹರು ದಾರಾಸುಲ್ತಾನನಿಗೆ ಅನುಕೂಲಿರುವರೆಂದು ಬೆರಗಜೇಬನಿಗೆ ತಿಳಿದಿದ್ದಾದರೆ ಅವರು ಆಗ್ರಹಕ್ಕೀಡಾಗಿ ಏನು ಮಾಡುವೆಂಬನನ್ನು ಯಾರು ಹೇಳಬಲ್ಲರು? ”

ಈ ಬಣ್ಣದ ಮಾತಿಗೆ ಮರುಳಾಗಿ ಶಹಾಜಹಾನನು ದಾರಾನಿಗೆ ಸಹಾಯಮಾಡುವ ವಿಚಾರವನ್ನು ಸವಿಲಿಸಿದನು. ಅವನ ವಿಚಾರವನ್ನು ರಿತು ಹಾಗೆ ಮಾಡಕೂಡದೆಂದು ಬೀಗವರ್ ಸಾಹೇಬನು ಎಷ್ಟು ಪರಿಯಾಗಿ ಹೇಳಿಕೊಂಡರೂ ಆ ಮುದುಕನಿಗೆ ತಿಳಿಯಲಿಲ್ಲ ದಾಯಿತು.

“ ತಾತರೆ, ಈ ಸಂಕಟಸಮಯದಲ್ಲಿ ನೀವು ನನ್ನ ಪ್ರಿಯಬಂಧುವಿಗೆ ಅನುಕೂಲರಾಗದಿದ್ದರೆ ಅವನ ಕುಟುಂಬದ ವಧವನ್ನೇ ನೀವು ಕುಳಿತು

ಮಾಡಿಸಿದಂತಾಗುವದು. ಈಗ ದಾರಾಶಕುಂಗುಂಟಾದ ಆಪತ್ತಿಗೆಲ್ಲ ನೀನೇ ಕಾರಣರಾಗಿರುವಿರಿ. ಮಿತಿಮೀರಿದ ತೃಷ್ಣೆಯುಳ್ಳವನಾದ ಔರಂಗಜೇಬನೆಂಬ ಗೋಮುಖ ವ್ಯಾಘ್ರನು ನಿನ್ನ ಮಕ್ಕಳ ಸೊಮ್ಮಕ್ಕಳ ಗಂಟೆಲಿಗೆ ಹಾಂ ರಕ್ತವನ್ನು ಹೀರಿಕೊಳ್ಳದೆ ಬಿಡನು.”

“ ಬೇಗಮ್, ನಾನು ಸತ್ತಬಳಿಕ ಏನಾಗುವದೋ ಹೇಳಲಾರೆನು. ಆದರೆ ಈ ಶಹಾಜಹಾನನು ಜೀವಂತವಿರುವಾಗಲೇ ನನ್ನ ಪ್ರೀತಿಯ ಮಗನ ಉಂಗುಷ್ಟಕ್ಕಾದರೂ ಆಪಾಯಮಾಡಿದವರನ್ನು ಮಾತಾಳಕ್ಕೆ ಮೆಟ್ಟಿಹಾಕುವೆನು. ನಾನಿನ್ನೂ ದಿಲ್ಲಿಯ ಚಕ್ರವರ್ತಿಯು. ನಾನೊಂದು ಇಚ್ಛೆಯನ್ನು ತಳೆದನೆಂದರೆ ಸತ್ತವರು ಕೂಡಾ ಎದ್ದು ಒಂದು ಆಕಾರ್ಯವನ್ನು ನಿರ್ವಹಿಸಿಕೊಟ್ಟು ಹೋಗುವರು. ಔರಂಗಜೇಬನೆಷ್ಟಾದರೂ ನನ್ನ ಮಗನು. ಹೀಗೆ ಮಾಡೆಂದು ನಾನು ಅಚ್ಚಾಪಿಸಿದರೆ ಅಜ್ಜಿಯನ್ನು ಉಲ್ಲಂಘಿಸಲು ಅವನಿಂದ ಸಹಸಾ ಆಗದು. ಹೋಗು, ದಾರಾಶಹರ ಜೀವಕ್ಕೆ ಏನಾದರೂ ಆದರೆ ನಾನಿದ್ದೇನೆ!” ಎಂದು ಶಹಾಜಹಾನನು ತನ್ನ ಇತಿಶ್ರೀಯಾಗಿರುವದೆಂಬದನ್ನು ಅರಿಯದೆ ಮಾತಾಡಿದನು.

ಬೇಗಮ್ ಸಾಹೇಬಳು ದುಃಖಾತಿರೇಕದಿಂದ ಕಣ್ಣೀರ ಧಾರೆ ಯನ್ನು ಸುರಿಸುತ್ತ ಉಪಾಯವನ್ನರಿಯದೆ ತಂದೆಯ ಮಂಟರವನು ಬಿಟ್ಟು ಎದ್ದು ನಡೆದಳು.

ನೀನು ಅಪಜಯವನ್ನು ಹೊಂದಿ ಬಂದರೆ ನಾನು ನಿನ್ನ ಮುಖಾ ವಲೋಕನವನ್ನು ಮಾಡಲಿಕ್ಕೆಲ್ಲವೆಂದು ಶಹಾಜಹಾನನು ದರಾಯಸನಿಗೆ ಆಟತೋರಿಸಿದ್ದನು. ತಾನೀಗ ಯುದ್ಧದಲ್ಲಿ ಸೋತು ಒಂದು ತಂದೆಯ ದರ್ಶನಕ್ಕೆ ಹೋಗಬಹುದೋ ಅಲ್ಲವೋ ಎಂಬ ವಿಚಾರದಲ್ಲಿ ಆ ಹತಾಶನಾದ ರಾಜಪುತ್ರನಿದ್ದನು. ಆ ಸಮಯದಲ್ಲಿ ತಂದೆ ಮಕ್ಕಳ ಸಂದರ್ಶನವಾದರೆ ತಮ್ಮ ಕಾರಸ್ಥಾನಗಳನ್ನೆಲ್ಲ ಮೂಲೆಗೊತ್ತಿ ಬಾಡಶಹನು ದಾರಾನಿಗೆ ಸಹಾಯಮಾಡದೆ ಇರನೆಂಬದನ್ನು ಔರಂಗಜೇಬನ ಪಕ್ಷದವರು ತರ್ಕಿಸಿಯೇ ಇದ್ದರು ಅದಕ್ಕಾಗಿ ಆ ಪಿತಾಪುತ್ರರ ಸಂದರ್ಶನವಾಗಗೊಡಬಾರದೆಂದು ಅವರು ತಮ್ಮ ಕೈಯಿಂದಾದಷ್ಟು ಸಾಹಸವನ್ನು ಮಾಡಿದರು. ಹಿತಶಕ್ತುವಾದವನೊಬ್ಬ ನೀಜನನ್ನು ಅರಿಸಿ ತೆಗೆದು ಅವರು

ಅವನನ್ನು ದಾರಾ ಸುಲ್ತಾನನ ಕಡೆಗೆ ಕಳಿಸಿದರು. ಅವನು ಆ ಯುವ ರಾಜನ ಬಳಿಗೆ ಬಂದು ಬಿನ್ನವದನನಾಗಿ—

“ಯಜೂರ್, ಏನು ಹೇಳಲಿ! ದೇವರೇ ನಿಮ್ಮ ಮೇಲೆ ಮುನಿ ದಂತಾಗಿದೆ. ಸಮರವ್ಯಾಘ್ರರಾದ ನಿಮ್ಮ ಪಾಲಿಗೆ ಅಪಜಯವೆಂತು ಬಂದಿತೋ ಬಂದಿತು. ಬಾದಶಹರ ಸೇನೆಯನ್ನು ನೀವೇ ಅಚಾತುರ್ಯ ದಿಂದ ಕೊಲೆಗೀಡು ಮಾಡಿದರೆಂದು ನಂಬಿ ಪ್ರಭುಗಳು ನಿಮ್ಮ ಮೇಲೆ ಅತ್ಯಂತವಾಗಿ ಮುನಿದಿದ್ದಾರೆ. ಮೊದಲಿನ ಪ್ರತಿಜ್ಞೆ ಗನುಸರಿಸಿ, ಅವರು ನಿಮ್ಮ ಮುಖಾವಲೋಕನವನ್ನು ಕೂಡಾ ಮಾಡುವದಿಲ್ಲವೆಂದು ಸಭೆ ಯಲ್ಲಿ ಆಡಿತೋರಿಸಿರುವರು. ನಿಮಗಾದ ಪ್ರಾಯಶ್ಚಿತ್ತವು ಯಥಾ ಯೋಗ್ಯವಾಯಿತೆಂದೂ ಔರಂಗಜೇಬರೇ ತನುಗಿನ್ನು ವೃದ್ಧಾಪ್ಯದಲ್ಲಿ ಆಧಾರರೆಂದೂ ಬಾದಶಹರು ನಿರ್ಣಯಿಸಿರುವರು. ಆದಕ್ಕಾಗಿ ನೀವಿನ್ನು ರಾಜಧಾನಿಯನ್ನು ಬಿಟ್ಟುಕೊಟ್ಟು ಹೊರಗಿನ ಸಹಾಯವನ್ನು ಪಡೆದು ಮತ್ತೆ ದೈವಪರೀಕ್ಷೆಯನ್ನು ಮಾಡುವದೇ ವಿಹಿತವಾಗಿ ತೋರುತ್ತದೆ.” ಎಂದು ಆಪ್ತನಾದ ಸೈಹಿತನಂತೆ ಆಲೋಚನೆಯನ್ನು ಹೇಳಿದನು.

ಬೇಗಮ್ ಸಾಹೇಬಳು ಹೇಳಿದ ಸಂಗತಿಯನ್ನೂ ಈ ನೀಚನು ತಂದಿರುವ ವರ್ತಮಾನವನ್ನೂ ಕಲಿಸಿ ನೋಡಿದರೆ ತನುಗಿನ್ನು ಆಗ್ರಾ ಪಟ್ಟಣದಲ್ಲಿ ಆಧಾರ ದೊರಕುವ ಆಶೆ ಸರ್ವಥಾ ಬಯಲಾಯಿತೆಂದು ನೆನೆದು ದಾರಾಶಹನು ಪರಮದುಃಖಿತನಾದನು. ಇನ್ನು ಆ ಪಟ್ಟಣದಲ್ಲಿ ನಿಂದಿರುವದು ತನಗೂ ತನ್ನ ಪರಿವಾರದವರಿಗೂ ಸರ್ವಥಾ ಕ್ಷೇಮವಲ್ಲೆಂದು ನೆನೆದು ಆ ರಾಜಪುತ್ರನು ತನ್ನ ಹೆಂಡರು ಮಕ್ಕಳನ್ನು ಕರಕೊಂಡು ಎದ್ದು ಹೋಗದೇಕೆಂದು ನಿಶ್ಚಯಿಸಿದನು. ಬಳಿಯಲ್ಲಿ ಹಣವಿಲ್ಲ; ಜನರ ಅನುಕೂಲವಿಲ್ಲ; ಎಲ್ಲಿಗೆ ಹೋಗತಕ್ಕದ್ದೆಂಬ ನಿರ್ಧಾರವಿಲ್ಲ. ದಿಲ್ಲಿಯ ಸಿಂಹಾಸನವು ಪಿತೃಪಿತೃವಾಗಿ ತನ್ನದೇ ಎಂದು ತಿಳಿದು ಆ ಮಹಾ ಸಾಮ್ರಾಜ್ಯವನ್ನು ಆಳುವೆನೆಂಬ ನ್ಯಾಯವಾದ ಅಭಿಲಾಷೆಯನ್ನು ತಳೆದು ಆ ಉದಾರನಾದ ವೀರನು ಮೊನ್ನೆಯೇ ಒಳ್ಳೇ ಉಬ್ಬಿನಿಂದ ಯುದ್ಧಕ್ಕೆ ಸನ್ನದ್ಧನಾಗಿ ನಿಂತಿದ್ದನಷ್ಟೆ? ಇಂದಿನ ದಿವಸ ಅವನಿಗುಂಟಾದ ದುರ ವಸ್ಥೆಯನ್ನು ನೋಡಿರಿ! ಪ್ರತ್ಯಕ್ಷ ತನ್ನ ಹೆಂಡರು ಮಕ್ಕಳನ್ನು ಕಾಪಾಡು

ವದು ಕೂಡ ಅವನಿಗೆ ಭಾರವಾಗಿ ಹೋಯಿತು.

**यदि नाम न तस्य (भगवतः) वशो सकलं ॥
कथमेव तु नित्यसुखं न भवेत् ॥**

ತಾನು ಬಾದಶಹನ ಪ್ರತಿನಿಧಿಯಾಗಿ ವೈಭವದಿಂದ ಆಳುತ್ತಿರುವ ರಾಜಧಾನಿಯನ್ನು ದಾರಾ ಪ್ರತಾಪನಿಧಿಯು ರಾತ್ರಿಯಲ್ಲಿ ಕಳ್ಳನಂತೆ ಅಲ್ಲಿಂದ ಹೊರಟೆದ್ದು ಹೋದನು. ಸಂಗಡ ಕಾಕಾಳಿಗಳಾದ ನಾನೂರು ಐನೂರು ಬುನುಗು ಜನರು ಮಾತ್ರ ಇದ್ದರು. ಮಾರ್ಗದಲ್ಲಿ ನಿಂತು ನೀರು ಕುಡಿಯುವೆನೆಂದರೆ ಹಿಂದೆ ಯಾರು ಜಿನ್ನಟ್ಟಿ ಬರುವರೋ ಎಂಬ ಬಲವತ್ತರವಾದ ಭೀತಿ ! ತನ್ನ ಅನುಯಾಯಿವರ್ಗದಲ್ಲಿಯೇ ಸೇರಿ ಕೊಂಡಿರುವ ದ್ರೋಹಿಗಳು ತನ್ನನ್ನು ಯಾವಾಗ ಹಿಡಿದು ಔರಂಗಜೇಬನ ಸ್ವಾಧೀನ ಮಾಡುವರೋ ಎಂಬ ಕಟುತರವಾದ ಚಿಂತೆಯಿಂದ ಅವನು ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ಕುದುರೆಯ ಮೇಲಿನ ಜೀನು ತೆಗೆಸಲಿಲ್ಲ. ವೈಭವೋಚಿತರಾದ ಅವನ ಸುಕುಮಾರ ಸತಿಯರು ಹಸಿವೆಗಾಗಿ ಕಣ್ಣೀರಿ ನಿಂದ ತೋಯ್ದು ಒಣರೊಟ್ಟಿಯನ್ನು ಕಡಿದರು ; ಸಂಪತ್ತಿನ ಸೌಕರ್ಯ ವಂತೂ ಇಲ್ಲವೆ ಇಲ್ಲ ; ಬಳಿಯಲ್ಲಿದ್ದ ಜನರಿಂದ ಯೋಗ್ಯವಾದ ಆದರ ಸನ್ಮಾನಗಳು ಕೂಡ ಅವನಿಗೆ ಸಲ್ಲದಾದವು. ವೈಭವವೆಂಬ ವೇತಾಳವು ನಮ್ಮ ವಶದಲ್ಲಿರುವ ವರೆಗೆ ಎಲ್ಲವೂ ಚಂದ ! ಅದು ತಿರುಗಿ ನಿಂತರೆ ನಮ್ಮನ್ನು ಮುಂದೆ ನುಂಗಲಿಕ್ಕೆ ಅದಕ್ಕೆ ಅವಕಾಶ ಬೇಕೆ ?

೩೪

ದಾರಾ ಸುಲ್ತಾನನು ರಣಾಂಗಣದಿಂದ ಓಡಿ ಹೋಗಿ ಆಗ್ರಾ ಪಟ್ಟಣದಲ್ಲಿ ಸೇರಿಕೊಂಡನೆಂಬ ಸಮಾಚಾರವನ್ನರಿತು ಇದು ಒಳಿತಾಗ ಲಿಲ್ಲೆಂದೆಣಿಸಿ ಔರಂಗಜೇಬನು ಒಳ್ಳೇ ತ್ವರಮಾಡಿ ತನ್ನ ಸೈನ್ಯವನ್ನು ಕಟ್ಟಿ ಕೊಂಡು ಆಗ್ರಾಪಟ್ಟಣಕ್ಕೆ ಮುತ್ತಿಗೆಯನ್ನಿಡಬೇಕೆಂದು ಧಾವಿಸಿ ಬಂದನು. ಬರುವಷ್ಟರಲ್ಲಿ ಆ ದುರ್ದೈವಿಯಾದ ದಾರಾನು ಅಲ್ಲಿಂದ ಎದ್ದೇ ಹೋಗಿ.

ದ್ದನು ಮೊಸಳೆಯು ಮಡುವನ್ನು ಬಿಟ್ಟು ಕಡೆಗೆ ಹೋದ ಸಮಾಚಾರ ವನ್ನರಿತು ಪರಮ ಸಂತುಷ್ಟನಾಗಿ ಅವನು ರಾಜಧಾನಿಯ ಒಳಿಯಲ್ಲಿರುವ ತೊಟದಲ್ಲಿ ಇಳುಕೊಂಡನು.

ಇನ್ನು ಮುಂದೇನು? ತಾನು ತಂದೆಯ ದರ್ಶನಕ್ಕೆ ಹೋಗುವದು ಇಷ್ಟವೋ ಅಲ್ಲವೋ? ಅರಮನೆಯಲ್ಲಿ ಹೋದರೆ ಬೋನಿನಲ್ಲಿ ಸಿಕ್ಕಿ ಕೊಂಡ ಹುಲಿಯ ಅವಸ್ಥೆಯೇ ತನ್ನದಾದೀತೆಂಬ ಶಂಕೆಯಿಂದ ಅವನು ಆ ವಿಚಾರವನ್ನು ಬಿಟ್ಟುಕೊಟ್ಟು ತನ್ನ ಅನುಗ್ರಹಕ್ಕೆ ಪಾತ್ರನಾಗಿರುವ ಒಬ್ಬ ಖೊಜ್ಜಿಯನ್ನು ಕೊಟ್ಟು ತಾನ್ನು ಬಾದಶಹರ ಪಾದವಂದನಕ್ಕಾಗಿ ಬಂದಿರುವೆನೆಂಬ ಸಂದೇಶವನ್ನು ಕಳುಹಿದನು. ಸವಿಮಾತಿನವನಾದ ಆ ಯವನದೂತನು ಬಾದಶಹನಿಗೆ ಮಣಿಮಣಿದು ಪ್ರಣಾಮ ಮಾಡಿ ಔರಂಗಜೇಬನ ಸಾಜನ್ಯವನ್ನು ಬಣ್ಣಿ ಬಣ್ಣಿ ಸಿ, ದಾರಾಶಹನ ಅನಿಯಂತ್ರಿತ ವಾದ ರಾಜ್ಯತ್ಯಜ್ಞೆಯ ಮೂಲಕವಾಗಿ ಇಷ್ಟೆಲ್ಲ ಅನಾಹುತವಾದ ಸಂಗತಿ ಗಳು ನಡೆದವೆಂದು ಹೇಳಿ ಔರಂಗಜೇಬ ಸುಲ್ತಾನರು ಪಿತೃಪಾದಾರವಿಂದ ಗಳನ್ನು ಕಂಡು ಕೃತಾರ್ಥರಾಗಿ ಮುಂದೆ ರಾಜಾಜ್ಞೆ ಯಾದಂತೆ ನಡಕೊಳ್ಳಲು ಸಿದ್ಧರಾಗಿರುವರೆಂದು ಸೂಚಿಸಿದನು.

ಇದಕ್ಕೆ ಶಪಾಪಾನನಿನ್ನೇನು ಹೇಳತಕ್ಕದ್ದು? ಹೊತ್ತೀರಿ ದಂತೆಯೇ ಕೊಡೆಯನ್ನು ಹಿಡಿಯುವದು ಲೇಸೆಂದಣಿಸಿ, ಆ ವೃದ್ಧನಾದ ತಂದೆಯು ಸವಿಮಾತಿನಿಂದಲೇ ಹೇಳಿ ಕಳಿಸಿದ್ದೇನೆಂದರೆ:— “ಔರಂಗ ಜೇಬ, ನಿನ್ನ ಪಿತೃಭಕ್ತಿಯನ್ನು ಕಂಡು ನನಗೆ ತುಂಬಾ ಸಂತೋಷ ವಾಗಿದೆ ಎಂದಿಗಾದರೂ ನೀನು ಪಾಪಭೀರುವೆಂಬದನ್ನು ನಾನು ಅರಿಯನೇ? ಈ ಯುದ್ಧವು ಬೇಡೆಂದು ನಾನು ದಾರಾಶಹನ ಕೈಯಲ್ಲಿ ಕಡ್ಡಿಯನ್ನು ಕೊಟ್ಟು ಹೇಳಿದರೂ ಆ ಮತಿಮಂದನಿಗೆ ಬುದ್ಧಿ ಬರಲಿಲ್ಲ. ಅವನು ತನ್ನ ಘಲಭೋಗವನ್ನುಣ್ಣುವನು. ನನ್ನ ಮಕ್ಕಳಲ್ಲಿ ವಿನಯ ಸಾಜನ್ಯ ಸುವಿಚಾರಸಂಪನ್ನನೆಂದರೆ ನೀನೋರ್ವನೇ. ನೀನು ಮಾಡಿದ್ದೇ ಉಚಿತವಾಯಿತೆಂದು ನನ್ನ ಅಭಿಪ್ರಾಯವಾಗಿದೆ. ಪ್ರಿಯ ಕುಮಾರನೇ, ನಿನ್ನ ಮುಖವನ್ನು ಕಾಣದೆ ಎಷ್ಟಾದರೂ ದಿವಸಗಳಾಗಿ ಹೋಡವೆಂದು ಹೇಳಲಿ! ಇಂದು ಪ್ರತ್ಯಕ್ಷ ನೀನೇ ಬರುವಿಯೆಂದು ತಿಳಿದು ವಾತ್ಸಲ್ಯ

ದಿಂದ ನಾನು ಮಾರ್ಗಪ್ರತಿಕ್ಷೆ ಮಾಡುತ್ತಿರುವಾಗ ಇದೇನು ವಿಲಂಬವು? ನೀನು ಸಮಕ್ಷಮವಾಗಿ ಬಂದು ಕೇಳಿಕೊಳ್ಳಲು ಯಾವ ಕೋರಿಕೆಯನ್ನಾಡರೂ ನಾನು ಮನ್ನಿಸದಿರನು.”

“ಶಾಹ್ಜಾನ್! ಸಕ್ಕರೆಯ ಚೀಲದಂತೆ ಆತಿ ಮಧುರವಾಗಿರುವ ಈ ಸಂದೇಶದ ಗರ್ಭಿತವು ನನಗೆ ಕಾಣದಿದ್ದಿತೆ? ಔರಂಗಜೇಬನು ನಾನು! ಈ ಸವಿಮಾತಿಗೆ ಮೆಚ್ಚಿ ನಾನು ಈಗ ಅರಮನೆಗೆ ಯೋದರೆ ಅಂಥಂ ತಮಸ್ಸಿನಂತಿರುವ ತಳಮನೆಯು ನನಗೆ ಶಾಶ್ವತವಾದ ನಿವಾಸ ಸ್ಥಾನವಾಗದಿರದು. ಇದೆಲ್ಲ ಬೇಗವಾ ಸಾಹೇಬನ ಕುಮಂತ್ರದ ಜಾಲವು! ಬಾದಶಹರಿಗೆಷ್ಟೆಲ್ಲ ತಿಳಿಯುತ್ತಿದ್ದರೆ ಅವರಿಗೆ ನಾನನ ಬಂದಿವಾಸವೆಲ್ಲಿ ಬಿಡಿಸಿ ಇಡುತ್ತಿತ್ತು? ಬೇಗವಾ, ನೀನು ನಂದರ ಅಮಾತ್ಯನಾದ ರಾಕ್ಷಸನಿಗೆ ಸಮಾನಳಾಗಿದ್ದರೆ ನಾನು ಪ್ರತ್ಯಕ್ಷ ಚಾಣಕ್ಯನು! ಆಗಲಿ, ನಿನ್ನ ಮಂತ್ರವನ್ನು ನಿನ್ನ ಮುಲೆಯು ಹೊರಳಿಸದಿದ್ದರೆ ನಾನೆಂಥ ಔರಂಗಜೇಬನು?” ಎಂದು ಉದ್ಗಾರ ತೆಗೆದು ಆ ಕಪಟಪಟುವು ತನ್ನ ಆಪ್ತರೊಡನೆ ಆಲೋಚನೆಯು ಸಂಕಲ್ಪ ಮಾಡಿದನು. ರೋಶನಾರೆಯ ಮೇಣಿಯು ಬಂದಿತು; ಶಾಹ್ಜೇಖಾನನ ಮೆರವಣಿಗೆಯ ಕುದುರೆಯು ಬಂದಿತು ತಮ್ಮದಿಷ್ಟು ಕಾಲು ಚಾಚಿಕೊಳ್ಳಲು ಇದೇ ಸಮಯವೆಂದು ಎಣಿಸಿ ಕೆಲ ಜನ ಸ್ವಾರ್ಥಸಾಧಕರು ಮೇಲುಮೇಲಾಟ ಮುಂದಕ್ಕೆ ಹೋಗಿ ಔರಂಗಜೇಬನ ಮುಂದೆ ದಾರಾನ ಅಂತಸ್ಕ ವಿಚಾರಗಳನ್ನು ತಿಳಿಸಲು ಬಂದರು.

ಆಸ್ತಾಲೋಚನವಾದ ಬಳಿಕ ತಾನಿನ್ನು ಬಾದಶಹನೊಡನೆ ಹೆಗೆ ವರ್ತಿಸತಕ್ಕದ್ದೆಂಬದನ್ನು ನಿರ್ಣಯಿಸಿಕೊಂಡನು. ಒಣಜಿಗನಾಗಲಿ, ಕಾರ್ಯಸಾಧುವಾಗಲಿ ಉದ್ಧಾಮನಾಗಿ ವರ್ತಿಸಿದರೆ ಅದರಿಂದ ಹಿತವಾಗದೆ ಹಾನಿಯಾಗುವ ಸಂಭವವಿರುವದು. ಆದಕ್ಕಾಗಿ ಆ ಸ್ವಕಾರ್ಯಸಾಧುವರ್ಯನು ತನಗೆ ವಿಜಯದ ಹೆಮ್ಮೆಯಿಲ್ಲವೆಂದೂ, ತನ್ನಲ್ಲಿ ದರಾಯಸನ ವಿಷಯವಾಗಿ ಸರ್ವಥಾದ್ವೇಷಬುದ್ಧಿಯಿಲ್ಲವೆಂದೂ, ತನಗೆ ಬಾದಶಹರ ಇಚ್ಛೆಯೇ ಪ್ರವಾಣವೆಂದೂ ಹೇಳಿ ಕಳಿಸಿ, ಸೈನ್ಯದ ವ್ಯವಸ್ಥೆಯನ್ನು ಮಾಡಬೇಕಾಗಿರುವುದೆಂದ ಬಾದಶಹರ ಸಂದ

ಶನದ ಲಾಭವು ಒಂದೆರಡು ದಿನದ ಹಿಂದಕ್ಕೆ ಬಿದ್ದದ್ದಕ್ಕಾಗಿ ಬಹುಪರಿ ಯಾಗಿ ವಿವಾದಪಡುತ್ತೇನೆಂದು ಕೂಡಾ ಬಿನ್ನೈಸಿದನು. ಈ ಪರಿವಾದ ದಾಂಭಿಕವಾದ ಪಿತೃಪ್ರೇಮದ ಆಡಂಬರವನ್ನು ಮಾಡಿ ಔರಂಗಜೇಬನು ರಾಜಧಾನಿಯಲ್ಲಿರುವ ಸ್ವಪಕ್ಷೀಯರನ್ನು ದೃಢೀಕರಿಸಿಕೊಳ್ಳುವದರಲ್ಲಿಯೂ ಸಮಯಾವಕಾಶವನ್ನು ಪಡಕೊಂಡನು.

ಆಗ್ರಾಪಟ್ಟಣದ ತುಂಬೆಲ್ಲ ಆಪ್ತಾಲೋಚನ, ಗುಪ್ತ ವಿಚಾರ, ಬಲಾ ಬಲಗಳ ತೂಕ, ರಾಜಕಾರಣಗಳ ವಿಹಿತಾವಿಹಿತಗಳನ್ನು ಕುರಿತು ಬಾದ ಶಹ ವಜೀರರೂ, ಸೇನಾಪತಿ ಸರದಾರರೂ, ವೃದ್ಧ ತರುಣರೂ, ಅಹರ್ನಿಶ ವಾಗಿ ಗುಜುಗುಜುನೆ ಮಾತಾಡುತ್ತಲೇ ಇದ್ದರು. ಅಂಗಡಿಕಾರರು ಶ್ರೀಮಂತರ ಮನೆಯ ಅಡಿಗೆ ನೀರಿನವರನ್ನು ಕೂಡಿಸಿಕೊಂಡು, ತಂಬಾಕು ತಾಂಬೂಲಗಳನ್ನು ಕೊಟ್ಟು, ಇನ್ನು ದಾರಾ ಔರಂಗಜೇಬ ಸುಲ್ತಾನರ ಕಲಹದ ಪರಿಣಾಮವೆಲ್ಲಿಗೆ ಮುಟ್ಟುವದೆಂದು ಕೇಳುವರು. ನಾಪಿಕನು ಸರದಾರನೋರ್ವನ ಗಡ್ಡವನ್ನು ತನ್ನ ಹಣಿಗೆಯಿಂದ ಹಿಕ್ಕಿ 'ದೇವರೂ, ಇದೊಂದು ಬಿಳಿ ಕೂದಲು ಸಮಗ್ರವಾದ ಗಡ್ಡದ ಮಾನವನ್ನು ತೆಗೆಯುವದು' ಎಂದು ಹೇಳಿ ಆ ಕುಂದನ್ನು ಕಿತ್ತಿ ಹಾಕಲು ತನ್ನ ಹಸಿಬೆಯಲ್ಲಿಯ ಚಿಮುಟಿಗೆಯನ್ನು ತೆಗೆದು, "ಒಡೆಯರೇ, ಬಾದಶಹರು ದಾರಾ ಸುಲ್ತಾನ ರವರನ್ನು ತಮ್ಮ ಬೆನ್ನಿಗೆ ಕಟ್ಟಿಕೊಳ್ಳುವದಿಲ್ಲವೆಂದು ಹೇಳಿದರಂತೆ. ಆದರೆ ನಿನ್ನೆ ರಾತ್ರಿಯೇ ಎರಡು ಮದ್ದಾನೆಗಳು ಹೊರಲಾರದಷ್ಟು ಹೊನ್ನು ಹೇರಿಕೊಂಡು, ದಾರಾ ಸುಲ್ತಾನರಿದ್ದೆಡೆಗೆ ಹೋದವೆಂಬ ವಾರ್ತೆ ಕೇಳಿದ್ದೇನೆ. ಇದೇನು ಸೋಜಿಗವು?" ಎಂದು ಒಳ್ಳೇ ಕಳ್ಳಧ್ವನಿಯಿಂದ ಕೇಳಿದನು.

ರಾಷ್ಟ್ರದಲ್ಲಿ ಆದ್ಯರೆಂದೆನಿಸಿಕೊಳ್ಳುವವರಿಗಂತೂ ಒಳಸಂಚು. ಆಪ್ತಾಲೋಚನೆಗಳ ಮೂಲಕ ಸ್ನಾನ-ಭೋಜನಗಳ ಎಚ್ಚರವಿಲ್ಲ. ನಿದ್ರೆ ನೀರಡಿಕೆಗಳ ಅರಿವಿಲ್ಲ. ಒಬ್ಬರೊಬ್ಬರ ಗೋಣು ಮುರಿಯುವ ವಿಚಾರಗಳೇ ಆವು! ಸ್ವಾರ್ಥದ ಮುಂದೆ ತಂದೆತಾಯಿಗಳನ್ನು ನೋಡಬಾರದಾಗಿತ್ತು. ಪ್ರಸಂಗ ಬಂದಾಗ ಸಾರ್ವಭೌಮನ ಸಿಂಹಾಸನ-ಮುಕುಟಗಳ ಬೆಲೆಯಿಡಬಾರದಾಗಿತ್ತು. ಒಂದು ಪಕ್ಷದ ಕಡೆಗೆ ಔರಂಗಜೇಬ,

ದಾನಿಶ್‌ಮುಂದಖಾನ್, ಶಾಹ್‌ಸ್ತೇಖಾನ್, ಕಾಲಿಲುಲ್ಲಾಖಾನ್ ಮುಂತಾದ ಅಧಿಕಾರಾಪನ್ನರಾದದೊಡ್ಡದೊಡ್ಡ ವ್ಯಕ್ತಿಗಳು. ಮತ್ತೊಂದು ಪಕ್ಷದ ಮುಖ್ಯಳೆಂದರೆ ಬೇಗಮ್ ಸಾಹೇಬಳು. ಅವಳು ತಿರುವಿದ ಚಕ್ರದಂತೆ ಸುತ್ತಾಡುವವರು ಅನೇಕರಾದ ಸರದಾರರಾಗಿದ್ದರೂ ಅವರ ಹೆಸರುಗಳನ್ನು ಒಪಿರಂಗವಾಗಿ ಹೇಳುವಂತಿದ್ದಿಲ್ಲ. ಸೋತವನಾದ ದಾರಾಶಹನ ಪಕ್ಷವದು! ಈ ಪಕ್ಷದವರ ವರ್ತಮಾನವನ್ನು ಆ ಪಕ್ಷದವರಿಗೂ ಆ ಪಕ್ಷದವರ ವರ್ತಮಾನವನ್ನು ಈ ಪಕ್ಷದವರಿಗೂ ಹೇಳುತ್ತ ಅನೇಕ ಜನ ಪಾಳತಿಗಾರರು ಹೇರಳವಾದ ಹಣವನ್ನು ಸಂಪಾದಿಸಿ ಕೊಂಡರು.

ಸುಲೇಮಾನನ ಸಹಾಯಕಾರಿಗಳಾಗಿದ್ದ ರಾಜಾ ಜಯಸಿಂಗ್, ದಿಲೇರಖಾನರನ್ನು ವಂಚಿಸಿ ಆ ರಾಜಪುತ್ರನು ಊರಿಕೊಳ್ಳುವ ಕೋಲುಗಳನ್ನು ಅಪಹರಿಸಿಕೊಳ್ಳುವ ಯತ್ನದಲ್ಲಿರಲು, ಬೇಗಮ್ ಸಾಹೇಬಳು ಪ್ರತ್ಯಕ್ಷ ಔರಂಗಜೇಬನ ಮಗನಾದ ಸುಲ್ತಾನ ಮಹಮ್ಮದನಿಗೆ ಸಿಂಹಾಸನದ ಆಸ್ಥೆಯನ್ನು ತೋರಿಸಿ ತಂದೆಯಾದ ಔರಂಗನ ಕಣ್ಣಲ್ಲಿ ಅವನ ಮಗನ ಬಟ್ಟುಗಳನ್ನೇ ಚುಚ್ಚುವ ಯತ್ನ ನಡೆಸಿದ್ದಳು.

ಬಾದಶಹನ ದರ್ಶನಕ್ಕೆ ತಾನೆಂದು ಬರುವೆನು ನಾಳೆಗೆ ಬರುವೆನೆಂದು ದಿನಮೇಕ ಮಾಡಿ, ಔರಂಗಜೇಬನು ರಾಜಧಾನಿಯಲ್ಲೆಲ್ಲ ತನ್ನ ಬಲೆಯೊಡ್ಡಿ ಕೊಂಡು ಕುಳಿತನು. ಕೋಟಿಯ ಬೀಗದ ಕೈಗಳು ಬಾದಶಹನ ಸ್ವಾಧೀನದಲ್ಲಿ! ಬಾದಶಹನಲ್ಲಿ ಕೇವಲವಾದ ನಿಷ್ಠೆಯುಳ್ಳ ಜನರೇ ಅಲ್ಲಿಯ ಕಾವಲುಗಾರರು. ಹೀಗಿರಲು ತಾನು ರಾಜಧಾನಿಯಲ್ಲಿ ಬರುವದು ಸರ್ವಥಾ ಹಿತಕರವಾದದ್ದೆಲ್ಲೆಂದೆಣಿಸಿ ಔರಂಗಜೇಬನು ತನ್ನ ಮಗನಾದ ಸುಲ್ತಾನ ಮಹಮ್ಮದನಿಗೆ ಕಾವಲುಗಾರರನ್ನು ವಂಚಿಸಿ ಕೋಟಿಯ ಬೀಗಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುವ ಕೆಲಸವನ್ನು ಹೇಳಿದ್ದನು. ಸುರಾಪಾನ ಧನದಾನ ಸನ್ಮಾನಗಳ ಬಲವತ್ತರವಾದ ಆಶೆಯನ್ನು ಕಾವಲುಗಾರರಿಗೆ ತೋರಿಸಿ, ಸುಲ್ತಾನ ಮಹಮ್ಮದನು ತನ್ನ ಕೆಲಸವನ್ನು ಅರ್ಧಕರೆ ಸಜ್ಜು ಮಾಡಿಟ್ಟಿದ್ದನು.

ಸುಲ್ತಾನ ಮಹಮ್ಮದನು ಹೀಗೆ ವಸ್ತುತಃ ಕೋಟಿಯ ಸ್ವಾಮಿ.

ಯಾಗಿರುವ ಸಂಗತಿಯನ್ನರಿತು ಇನ್ನು ಕಂಟಕದಿಂದಲೇ ಕಂಟಕವನ್ನು ತೆಗೆಯಬೇಕೆಂದು ಆಲೋಚಿಸಿ, ಬೇಗಮ್ ಸಾಹೇಬಳು ಸುಲ್ತಾನ ಮಹಮ್ಮದನೊಡನೆ ಒಳಸಂಚು ನಡೆಸಿ, ಅವನ ತಲೆಯ ಮೇಲೆ ಈಗಲೇ ಮುಕುಟವನ್ನು ಇರಿಸುವ ಆಶ್ವಾಸನವನ್ನು ಬಾಧಶಹನಿಂದ ಕೊಡಿಸಿ, ಔರಂಗಜೇಬನಿಗೆ ವಿರುದ್ಧವಾಗಿ ನಡಕೊಳ್ಳುವಂತೆ ಅವನಿಗೆ ಬೋಧಿಸಿದಳು. ತಂದೆಯನ್ನು ದೂಡಿ ಸಾಮ್ರಾಜ್ಯದ ಮುಕುಟಧಾರಣವನ್ನು ಮಾಡುವೆನೆಂಬ ದುರ್ವಿಚಾರವು ಜಹಾಂಗೀರ ಬಾಧಶಹನಿಂದ ಆನುವಂಶಿಕವಾಗಿ ಸುಲ್ತಾನ ಮಹಮ್ಮದನಲ್ಲಿ ಪ್ರಾಪ್ತವಾಗಿತ್ತು. ಬೇಗಮ್ ಸಾಹೇಬಳ ವಿಚಾರವು ಅವನಿಗೆ ತ್ಯಾಜ್ಯವಾಗಿ ತೋರಲಿಲ್ಲ. ಇತ್ತ ಔರಂಗಜೇಬನು ಶಹಾಜಹಾನನಿಗೆ ಇಲ್ಲದ ನೆವ ಹೇಳಿ ಕಾಲಕ್ಷೇಪ ಮಾಡುತ್ತಿರುವಂತೆಯೇ ಸುಲ್ತಾನ ಮಹಮ್ಮದನಾದರೂ ಔರಂಗಜೇಬನೊಡನೆ ನಡಕೊಳ್ಳಲಾರಂಭಿಸಿದನು.

ಹೀಗೆ ಗಂಟೆಗೆ ಗಂಟು, ಕುಯುಕ್ತಿಗೆ ಕುಯುಕ್ತಿಗಳು ನಡೆದಿರಲು ಇಂಥ ಕಾರಸ್ಥಾನವನ್ನು ಹೇಗಾದರೂ ಮಾಡಿ ಮುರಿಯಬೇಕೆಂದು ಔರಂಗಜೇಬನು ನಿಶ್ಚಯಿಸಿದನು. ಸುಲ್ತಾನ ಮಹಮ್ಮದನು ರಾತ್ರಿಯ ಭೋಜನ ತೀರಿಸಿಕೊಂಡು ಏಕಾಕಿಯಾಗಿ ಮನೋರಥದಲ್ಲಿ ಕುಳಿತು ಏನೇನೋ ಆಲೋಚಿಸುತ್ತಿದ್ದನು. ಅಷ್ಟರಲ್ಲಿ ಧಡಲ್ಲನೆ ಬಾಗಿಲವನ್ನು ನೂಕಿ ಔರಂಗಜೇಬನು ಸೆಟ್ಟನೆ ತನ್ನ ಮಗನ ಸಮ್ಮುಖನಾಗಿ ನಿಂತು ಕೊಂಡನು. ಮಹಮ್ಮದನು ಆಶ್ಚರ್ಯಭಯಗಳಿಂದ ಚಕಿತನಾಗಿ ಪಲ್ಲಂಗದ ಮೇಲಿಂದ ಹಾರಿ ನೆಲದ ಮೇಲೆ ಶಸ್ತ್ರಸಹಾಯನಾಗಿ ನಿಂತು ಕೊಂಡನು. ಔರಂಗಜೇಬನು ಅಶಸ್ತ್ರನಾಗಿದ್ದರೂ ಶಸ್ತ್ರಪಾಣಿಯಾಗಿರುವ ಮಗನನ್ನು ಕಂಡು, ತಿಲಮಾತ್ರ ಹದರದೆ ಮಂದಹಾಸಗೈದು,

“ ಸಲಾಮ! ಸುಲ್ತಾನ ಸಾಹೇಬ, ಯಾವದೋ ನಿಮಿತ್ತವಾಗಿ ನೀವು ನಿಮ್ಮ ಜನ್ಮದಾತೃವನ್ನು ಮರೆತೇಬಿಟ್ಟಿರಾಗಿ ತೋರುತ್ತದೆ! ” ಎಂದು ನುಡಿದನು.

ಆ ಜಿತಾಬ್ರಹ್ಮೇತಿಯು ಹಾಗೆ ಸುಲ್ತಾನ ಮಹಮ್ಮದನ ಏಡೆಯ ಮೇಲೆ ನಿಂತಂತೆ ಮಾಡಿ, ಆ ರೀತಿಯಾಗಿ ಪ್ರತ್ನಮಾಡಲು ಆ ತರುಣನು

ಒಳಗಿಂದೊಳಗೆಯೇ ಥರಥರನೆ ನಡುಗಿದನು. ಹಾಗೂ ಹೀಗೂ ಧೈರ್ಯವನ್ನವಲಂಬಿಸಿ ಅವನಂದದ್ದು:

“ಮರೆತುಬಿಟ್ಟೆನೆ? ತಮ್ಮ ಆಜ್ಞೆಯ ಮೇರೆಗೆ ಕಾರ್ಯವನ್ನು ಸಂಪೂರ್ಣವಾಗಿ ಜರುಗಿಸಬೇಕಾದರೆ ಕಾಲಾವಧಿಯಾಯಿತು. ಅದಕ್ಕೆ ನನ್ನ ಯತ್ನವಿಲ್ಲ.”

“ಹೀಗೋ!!! ಸುಲ್ತಾನ, ನಿಮ್ಮ ಒಳಸಂಚು ನನಗೆ ತಿಳಿಯದೆ ಇಲ್ಲ! ಮೂರ್ಖನಾದ ತರುಣನೆ, ನಿನ್ನನ್ನು ಹಡೆದ ತಂದೆಯಾದ ನನ್ನನ್ನು ದೂಡಿ, ನಮ್ಮ ಮುದುಕನ ತಲೆಯ ಮೇಲಿನ ಮುಕುಟವನ್ನು ನೀನು ಅತ್ತಿಂತ್ತಲೇ ಎತ್ತಿಕೊಳ್ಳಬೇಕೆನ್ನುವಿ ಅಲ್ಲವೆ? ನನ್ನ ಪ್ರೀತಿಯ ಕುಮಾರನೇ, ಈ ಔರಂಗಜೇಬನು ಇಷ್ಟು ಸಾಹಸವನ್ನು ಮಾಡಿ, ದಿಲ್ಲಿಯ ಸಿಂಹಾಸನವನ್ನು ಹಿಡಿದುಕೊಳ್ಳಲೆಸಗಿರುವುದು ಯಾರ ಸಲುವಾಗಿ ಹೇಳಬಾರದೆ? ನನ್ನ ಪಶ್ಚಾತ್ ನನ್ನ ತಲೆಯ ಮೇಲಿನ ಮುಕುಟವನ್ನು ಬೀದಿಯನ್ನುಡುಗುವ ಹೊಲೆಯನಿಗೆ ಕೊಟ್ಟು ಹೋಗಬೇಕೆನ್ನುವೆನೆ? ಈ ಮಾತು ಹಾಗಿರಲಿ! ನನ್ನನ್ನು ದೂಡಿ ಈಗಲೇ ನಿನಗೆ ಮುಕುಟವನ್ನು ಗಳಿಸುವದಿದ್ದರೆ ನಿನ್ನ ಮಾರ್ಗದಲ್ಲಿ ಕಂಟಕನಾಗಿರುವ ನನ್ನನ್ನು ಈಗಲೇ ನಿನ್ನ ಖಡ್ಗದಿಂದ ಕಡಿದು ಹಾಕು. ನಾನು ಬೇಕಾಗಿ ಶಸ್ತ್ರವನ್ನು ಬಿಟ್ಟು ಬಂದಿದ್ದೇನೆ. ಇಂಥ ದುರ್ನೀತರಾದ ಮಕ್ಕಳನ್ನು ನೋಡಿಕೊಂಡಿರುವದಕ್ಕಿಂತಲೂ ಕಣ್ಣು ಮುಚ್ಚಿಕೊಂಡು, ಹೋಗುವುದು ಒಳ್ಳೆಯದು. ಹಿರಿ! ಖಡ್ಗವನ್ನು ಹಿರಿ! ನಿನ್ನ ಅಭೀಷ್ಟ ಚಿಂತನವನ್ನು ಮಾಡುತ್ತಿರುವವನಾದ ನಿನ್ನ ತಂದೆಯ ಶಿರಸ್ಸನ್ನು ಛೇದಿಸಿ ಕೃತಾರ್ಥನಾಗು!” ಎಂದು ಔರಂಗಜೇಬನು ತನ್ನ ಗೋಣು ಎತ್ತಿಕೊಂಡು ನಿಂತನು.

ಸುಲ್ತಾನ ಮಹಮ್ಮದನು ದುಃಖನಿರ್ಭರನಾಗಿ ತನ್ನ ಕೈಯಲ್ಲಿರುವ ಖಡ್ಗವನ್ನು ಆವೇಶದಿಂದ ನೆಲಕವ್ವಳಿಸಿ, ಕಣ್ಣೀರು ಸುರಿಸುತ್ತ ತನ್ನ ತಂದೆಯ ಕಾಲುಗಳ ಮೇಲೆ ಬಿದ್ದು ಕ್ಷಮಿಸಬೇಕೆಂದು ಬೇಡಿಕೊಂಡನು. ಆ ಕುಮಾರನ ಮನಸ್ಸಿನಲ್ಲಿಯ ದುರ್ವಿಚಾರವು ಹೊರಟುಹೋಗಿರದಿದ್ದರೆ ಅವನು ಆಯತ್ತವಾಗಿ ಹಸ್ತಗತನಾಗಿರುವ ತನ್ನ ತಂದೆಯನ್ನು ಸೆರೆಯಲ್ಲಿ ಯಾದರೂ ಇಡುತ್ತಿದ್ದನು; ಇಲ್ಲವಾದರೆ ಅವನ ಶಿರಸ್ಸನ್ನಾದರೂ

ಛೇದಿಸಿಬಿಡುತ್ತಿದ್ದನು. ಅವನ ಅನುತಾಪವು ನಿಜವಾದದ್ದಾಗಿತ್ತು. ಆದನ್ನು ರಿಶು ಆ ದೀರ್ಘಸೂತ್ರಿಯಾದ ತಂದೆಯು ಮಗನನ್ನು ಎತ್ತಿ ಆಪ್ತಿ ಕೊಂಡು, “ ಮಹಮ್ಮದ! ನಿನ್ನನ್ನು ನಾನು ಕ್ಷಮಿಸಿದ್ದೇನೆ. ನನ್ನ ಉದಾರ ಗುಣವನ್ನು ಕಂಡು ನಿನಗೆ ಮಜ್ಬುದ್ದೇನೆ. ನಡೆ! ನನ್ನ ಅಜ್ಜಿಯಾದಂತೆ ಕಾರ್ಯ ನಿರ್ವಹವನ್ನು ಮಾಡು. ನಾಳೆಗೆ ನಾನುದಿಲ್ಲಿಯ ಚಕ್ರವರ್ತಿಯು. ನೀನು ಯುವರಾಜನು.” ಎಂದು ನುಡಿದು ಹೊರಟಿದ್ದು ಹೋದನು.

ಮಗನ ಮನಸ್ಸು ಕಲ್ಮಷವನ್ನು ಕಳಕೊಂಡು ಗಂಗಾಜಲದಂತೆ ನಿರ್ಮಲವಾಗಿತ್ತು. ತಂದೆಯ ಮನಸ್ಸೋ? ದೇವರೇ ಬಲ್ಲ!

೩೫

ಮರುದಿವಸವೇ ಶಹಾಜಹಾನನಿದ್ದು ಮುಖಮಾರ್ಜನ ಅಲ್ಪಾಹಾರ ತಾಂಬೂಲ ಸೇವನಾದಿಗಳನ್ನೆಲ್ಲ ತೀರಿಸಿಕೊಂಡು, ನಿತ್ಯದಂತೆ ನಗರ ರಕ್ಷಕನೂ ದುರ್ಗಪಾಲಕನೂ ಏನೇನು ಸಮಾಚಾರಗಳನ್ನು ತರುವರೋ ಕೇಳಬೇಕೆಂದು ಉತ್ಸುಕನಾಗಿ ಕುಳಿತುಕೊಂಡಿದ್ದನು. ನಗರ ರಕ್ಷಕನೂ ಬರಲಿಲ್ಲ, ದುರ್ಗಪಾಲಕನೂ ಬರಲಿಲ್ಲ. “ ಏನು ಚಮತ್ಕಾರವಿದು? ” ಎಂದು ಯೋಚಿಸುತ್ತ ಅಡ್ಡಾಡಿ, “ ಜಮದಾರ್ ” ಎಂದು ದ್ವಾರಪಾಲಕನನ್ನು ಕೂಗಿದನು. ಜಮಾದಾರನು ಬಂದು, ಪ್ರಣಾಮ ಮಾಡಿ “ ಏನಾಜ್ಜಿ? ” ಎಂದು ಏನಯದಿಂದ ಬೆಸಗೊಂಡನು. ಆದರೆ ಆ ಜಮಾದಾರನು ಹೊಸಬನು. ಶಹಾಜಹಾನನು ಚಕಿತನಾಗಿ, “ ಯಾರು ನೀನು? ” ಎಂದು ಕೇಳಿದನು. ತಾನು ಸುಲ್ತಾನ ಮಹಮ್ಮದರವರಿಂದ ನಿಯುಕ್ತನಾಗಿರುವೆನೆಂದು ಅವನು ಹೇಳಿದನು.

“ ಕೊತ್‌ವಾಲ್ (ನಗರ ರಕ್ಷಕ) ನಾಗಲಿ, ಕಿಲ್ಲೆದಾರ (ದುರ್ಗ ಪಾಲಕ) ನಾಗಲಿ ಸಮಾಚಾರಗಳನ್ನು ಅರುಹಲು ಬಂದಿದ್ದರೆ? ” ಎಂದು ಶಹಾಜಹಾನನು ಚಿಂತಾಕುಲನಾಗಿ ಕೇಳಿದನು.

“ ಹುಜುರ್, ಯಾರೂ ಬಂದಿಲ್ಲ; ಬಂದಿದ್ದರೂ ಒಳಗೆ ಯಾರನ್ನೂ ಬಿಡಕೂಡದೆಂದು ಸುಲ್ತಾನ ಮಹಮ್ಮದರವರ ಅಪ್ಪಣೆಯಾಗಿದೆ.” ಎಂದು

ಹೇಳಿ ಜನಾದಾರನು ತನ್ನ ಸ್ಥಳಕ್ಕೆ ಹೋದನು.

‘ ಏನೋ ವಿಪರೀತವಾಗಿ ತೋರುತ್ತದೆ ’ ಎಂದು ಶಹಾಜಹಾನನು ಚಿಂತಿಸುತ್ತ ಬೇಗಮ್ ಸಾಹೇಬಳನ್ನು ಕರೆದನು.

“ ಬೇಗಮ್, ಇಂದು ಅರಮನೆಯಲ್ಲಿ ಏನೇನೋ ವಿಪರೀತವಾಗಿ ತೋರುತ್ತದೆ? ”

“ ಹಾಗೆ ತೋರುತ್ತದೆ. ಅರಮನೆಯ ಸುತ್ತಲೂ ಕಾವಲುಗಾರರು ಭದ್ರವಾಗಿ ಕಾದುಕೊಂಡಿದ್ದು, ಒಳಗಿನವರನ್ನು ಹೂರಗೆಯೂ ಹೂರಗಿವರನ್ನು ಒಳಗೆಯೂ ಬಿಡುವದಿಲ್ಲವೆಂದು ದಾಸಿ ಜನರೂ ಜವಾನರೂ ಹೇಳುತ್ತಾರೆ.

“ ಅಂದರೆ ಇದರ ಅರ್ಥವೇನು? ” ಎಂದು ಶಹಾಜಹಾನನು ಭೇತಿ ಕ್ರೋಧಗಳಿಗೀಡಾಗಿ ಕೇಳಿದನು.

“ ನಾವೆಲ್ಲರೂ ಬಂದಿಗಳಾಗಿರುವೆವು. ಇದು ಪಿತೃಭಕ್ತನಾದ ನಿಮ್ಮ ಔರಂಗಜೇಬನ ಕೃತಿಯು! ”

ಶಹಾಜಹಾನನು ಸಂತಪ್ತನಾಗಿ ತನ್ನ ತಲೆಯಮೇಲಿರುವ ಮುಕುಟವನ್ನು ಕಿತ್ತಿ ಈಡಾಡಿ, “ ಛೀ! ದುರಾತ್ಮಾ! ಫಕೀರನ ಕಪಟವೇಷವನ್ನು ತಳೆದು ಹೀಗೆ ಘಾತವನ್ನು ಮಾಡಿದಿಯಾ? ಬೇಗಮ್! ಬೇಗಮ್ ಸಾಹೇಬ! ನಾನು ನಿನ್ನ ಸದುಪದೇಶವನ್ನು ಲೆಕ್ಕಿಸದೆ ಈ ಅನರ್ಥಕ್ಕೆ ಈಡಾದೆನು. ನನ್ನ ಪ್ರಿಯಕುಮಾರನಾದ ದಾರಾಶಹನನ್ನು ವಿಪತ್ತಿನಲ್ಲಿ ನೂಕಿದೆನು. ಎರಡೂ ದಂಡೆಗಳ ಮೇಲೆ ಕೈಯಿಡಹೋಗಿ, ನಾನು ಹೀಗೆ ನಡುನೀರಲ್ಲಿ ಮುಳುಗಿದೆನೆ? ” ಎಂದು ಪ್ರಳಾಪಿಸುತ್ತ ಹಾಸಿಗೆಯ ಮೇಲೆ ನಿಶ್ಚೇಷ್ಟಿತನಾಗಿ ಬಿದ್ದು ಕೊಂಡನು.

ಬೇಗಮ್ ಸಾಹೇಬಳು ಶೀತೋಪಚಾರಗಳಿಂದ ತಂದೆಯನ್ನು ಮೆಲ್ಲನೆ ಎಚ್ಚರಗೊಳಿಸಿ, ಬಹುಪರಿಯಾಗಿ ಸಮಾಧಾನಗೊಳಿಸಿದಳು.

“ ಬೇಗಮ್, ಇಂಥ ವೃದ್ಧಾಪ್ಯದಲ್ಲಿ ನನಗಿಂಥ ಅಪಮಾನಕರವಾದ ಆಪತ್ತು ಪ್ರಾಪ್ತವಾಗಬಹುದೆ? ” ಎಂದು ಬಾದಶಹನು ಕಣ್ಣಿಗೆ ನೀರು ತಂದನು.

“ ಪ್ರಭುಗಳೆ, ಮುಕುಟಧಾರಣವನ್ನು ಮಾಡಿ, ಸುಖಿಗಳಾದವರನ್ನು

ಜಗತ್ತಿನ ಇತಿಹಾಸದಲ್ಲಿ ಕೃಚಿತ್ತಾಗಿ ಕಾಣಬಹುದು. ಲಿಡಿಯಾದ ಸಾರ್ವಭೌಮನಾದ ಕ್ರಿಸಿಯಾ (ಕ್ರೋಸಸ್) ಬಾದಶಹನು ಸಮಸ್ತವಾದ ಭೂಮಂಡಲವನ್ನು ಗೆದ್ದು ತನ್ನೆದುರಿನಲ್ಲಿ ಪರ್ವತೋಮುಖವಾದ ಸುವರ್ಣರಾಶಿಯನ್ನೊಟ್ಟಿಕೊಂಡು, ಸುಲೇಮಾನ್ ಮಹಾ ಸಾಧುಗಳನ್ನು ಕುರಿತು, “ ಮಹಾತ್ಮರೆ, ನನಗಿಂತಲೂ ಧನ್ಯನಾದ ಪುರುಷನು ಈ ಜಗತ್ತೀತಲದಲ್ಲಿ ಇರುವನೆ? ” ಎಂದು ಕೇಳಲಾಗಿ ಆ ತ್ರಿಕಾಲಜ್ಞಾನಿಗಳು ಅಂದದ್ದು: “ ರಾಜನ್, ಈ ಸುಖವು ಭ್ರಾಮಕವಾದದ್ದು, ಅಂತ್ಯಕಾಲದ ವರೆಗೆ ಕಂಡುಬರುವ ಸುಖವೇ ಸುಖವು. ” ಮುಂದೆ ಪಾರಸೀಕರು ಆಡೇ ಕ್ರಿಸಿಯಾ ರಾಜನನ್ನು ಗೆದ್ದು, ಅವನನ್ನು ಚಿತೆಯ ಮೇಲೇರಿಸಿ ಸುಡ ಹೋಗಿದ್ದರು. ಅಷ್ಟು ದೂರವೇಕೆ? ನಮ್ಮ ಪೂರ್ವಜರಾದ ಬಾಬರ, ಹುಮಾಯುನ್, ಅಕಬರ ಬಾದಶಹರೆಲ್ಲರೂ ಮುಕುಟಭಾರಣದ ದೋಷಕ್ಕಾಗಿ ವಿಪರೀತವಾದ ಮನಸ್ತಾಪಕ್ಕೆ ಒಳಗಾಗಲಿಲ್ಲವೆ? ನಿಮ್ಮದಿನ್ನೂ ಒಳ್ಳೆಯದು, ರಾಜರಾಜೇಶ್ವರರೆಂಬವರಲ್ಲಿ ತಲೆಹೊಡೆಸಿಕೊಂಡವರೆಷ್ಟು ಮಂದಿ? ಕಣ್ಣು ಕೀಳಿಸಿಕೊಂಡವರೆಷ್ಟು ಜನ? ವಿಷ ನುಂಗಿ ಸತ್ತವರಾದರೂ ಕಡಿಮೆಯಾಗಿಲ್ಲ. ದೇವರು ತಂದೊದಗಿಸಿದ ವಿಪತ್ತಿದು. ಇನ್ನು ಸುಖದುಃಖಗಳ ಅಭಿಮಾನವನ್ನು ಬಿಟ್ಟುಬಿಟ್ಟು ಈಶ್ವರಾರಾಧನದಲ್ಲಿ ಇದ್ದು ಕೊಳ್ಳಿರಿ. ಮುಂದಾಗುವ ಸಾರ್ವಭೌಮನು ವಿಪರೀತವಾದ ಚಿಂತೆಯಲ್ಲಿ ಮುಳಿದವನಾಗಿದ್ದರೆ ನೀವು ಈ ಬಂದಿವಾಸದಲ್ಲಿಯೇ ಚಿತ್ತ ಶಾಂತಿಯನ್ನು ಹೊಂದಿರುವಿರಿ? ” ಎಂದು ನುಡಿದು ಬೇಗಮ್ ಸಾಹೇಬಳು ಬಳಬಳನೆ ಕಣ್ಣೀರು ಸುರಿಸಿದಳು.

ಆದರೆ ಬುದ್ಧಿವಾದವನ್ನು ಹೇಳಿದವಳ ಹೊಟ್ಟೆಯಲ್ಲಿಯೂ ಕಿಚ್ಚು ಉರಿಯುತ್ತಿತ್ತು. ಕೇಳಿದವನಿಗಾದರೂ ತಿಲಮೂತ್ರದ ಸಮಾಧಾನವುಂಟಾಗಲಿಲ್ಲ. ನೀಸಂಗತಿಯು ಹಾಗೆ ಒಮ್ಮೆಲೆ ಪ್ರಾಪ್ತವಾಗುತ್ತಿದ್ದರೆ ಲೋಕದಲ್ಲಿ ದುಃಖದ ವಾರ್ತೆಯೇ ಇರುತ್ತಿದ್ದಿಲ್ಲ. ಶಹಾಜಹಾನನು. ಹಣೆಹಣೆ ಗಟ್ಟಿಸಿಕೊಂಡು,

“ ಬೇಗಮ್, ನಾನು ನಿರ್ವಂಚನದಿಂದ ನನ್ನ ದರಾಯಸ ಕುಮಾರನಿಗೆ ಅನುಕೂಲನಾಗಿ ನಡೆದಿದ್ದರೆ ನನಗೀ ವಿಪತ್ತು ಪ್ರಾಪ್ತವಾಗುತ್ತಿ

ದ್ವಿಲ್ಲ !” ಎಂದು ಉದ್ಗಾರ ತೆಗೆದು ಕಣ್ಣಿಗೆ ನೀರು ತಂದನು.

“ ತಾತರೆ, ನಡೆದುಹೋದ ಮಾತಿಗೆ ನುಡಿದು ಫಲವಿಲ್ಲ ! ಇನ್ನಾ ದರೂ ನಮ್ಮ ಸ್ವಾಧೀನದ ಮಾತಿಲ್ಲ. ದೇವರು ಏನು ಮಾಡುವನೋ ನೋಡಬೇಕು ! ಇಂಥ ದುಸ್ಸಾಧ್ಯವಾದ ಪ್ರಸಂಗದಲ್ಲಿಯೂ ನಾನು ಸಾಹಸ ಮಾಡಿ ದಾರಾಶಹನಿಗೆ ಆದಷ್ಟು ಸಹಾಯ ಮಾಡಿದ್ದೇನೆ. ”

“ ಏನು ! ಏನು ಮಾಡಿರುವಿ ಮಗಳೆ ? ” ಎಂದು ಆ ಮುದುಕನು ಕುತೂಹಲದಿಂದ ಕೇಳಿದನು.

“ ದಿಲ್ಲಿಯಲ್ಲಿರುವ ನಮ್ಮ ಕುದುರೆಯ ದಳವೆಲ್ಲ ನನ್ನ ಸೂಚನೆಯ ಮೇರೆಗೆ ದಾರಾಸುಲ್ತಾನನ ಕಡೆಗೆ ಹೋಗಿದೆ. ರಾಜಧಾನಿಯಲ್ಲಿರುವ ಹತ್ತಿಂಟು ಜನ ಸರದಾರರು ನಿನ್ನೆಯೇ ತಮ್ಮ ತಮ್ಮ ಅನುಯಾಯಿಗಳನ್ನು ಕಟ್ಟಿಕೊಂಡು ಯುವರಾಜನನ್ನು ಅನುಸರಿಸುವದಕ್ಕಾಗಿ ಹೋಗಿದ್ದಾರೆ. ಎರಡು ಅನೆಗಳ ಭಾರವಾದ ಭಂಗಾರವು ಈ ಕಾಲಕ್ಕೆ ದಾರಾಶಹನ ಕೈಸೇರಿರಬಹುದು. ದೈವವು ಅನುಕೂಲವಾಗಿದ್ದರೆ ಇಷ್ಟರಿಂದಲೇ ಬೇಕಾದ್ದು ಆದೀತು ! ”

“ ಶಾಬ್ದಾಸು ಮಗಳೆ ! ಚತುರೆಯೆಂದರೆ ನೀನೆ ! ಇನ್ನೂ ಆಶೆಯಿದೆ ಎನ್ನಲಿಕ್ಕೆ ಅಡ್ಡೀ ಇಲ್ಲ ” ಎಂದು ನುಡಿದ ಬಾದಶಹನ ಕಣ್ಣುಗಳಿಂದ ನೀರು ಸುರಿಯುತ್ತಿದ್ದರೂ ಮುಖದಲ್ಲಿ ಕಿಂಚಿತ್ ಸಮಾಧಾನದ ನಗೆ ತೋರಿತು.

ಇವರು ಹೀಗೆ ಮಾತಾಡುತ್ತ ಕುಳಿತಿರುವಾಗ ಸುಲ್ತಾನ ಮಹಮ್ಮದನು ಕೈಯ್ಯಲ್ಲಿ ಬಿಚ್ಚುಗತ್ತಿಯನ್ನು ಹಿಡುಕೊಂಡು ಗಮ್ಮನೆ ಅಲ್ಲಿಗೆ ಬಂದು ನಿಂತನು. ಅವನನ್ನು ಕಂಡು ಬೇಗಮ್ ಸಾಹೇಬಳು “ ಏನು ಸಮಾಚಾರ ಸುಲ್ತಾನ ? ” ಎಂದು ಒತ್ತಾಯದ ನಗೆ ತಾಳಿ ಕೇಳಿದಳು.

“ ಕೋಟಿಯ ತಲೆಬಾಗಿಲದ ಬೀಗದ ಕೈಯನ್ನು ಕೊಡಬೇಕೆಂದು ನಾನು ಮುತ್ತಾತರಿಗೆ ಅನೇಕಾವರ್ತಿ ಬೇಡಿಕೊಂಡರೂ ಅದು ಇನ್ನೂ ನನ್ನ ಕೈಗೆ ಬರಲಿಲ್ಲ. ಈಗ ಅದನ್ನು ತೆಗೆದುಕೊಳ್ಳಲು ಬಂದಿದ್ದೇನೆ. ” ಎಂದು ಮಹಮ್ಮದನು ಮುತ್ತಾತನಿಗೆ ಪ್ರಣಾಮ ಮಾಡಿ

ನುಡಿದನು.

“ ಅದಕ್ಕಾಗಿ ನಮ್ಮನ್ನು ಸೆರೆಯಲ್ಲಿಟ್ಟು ಒತ್ತಾಯದಿಂದ ಬೀಗದ ಕೈಯನ್ನು ತೆಗೆದುಕೊಳ್ಳಲು ಬಂದಿರುವರೇನು ? ” ಎಂದು ಬಾದಶಹನು ಕ್ರೂರನಾಗಿ ಕೇಳಿದನು.

“ ತೋಬಾ! ತೋಬಾ! ಅಲಂಪನಾಃ ಈ ಸಾಮ್ರಾಜ್ಯದ ಅಧಿಪತಿಗಳಾದ ತಮಗೆ ಬಂದಿವಾಸವೆ? ಸಾರ್ವಭೌಮರು ಬೀಗದ ಕೈಯನ್ನು ನನ್ನ ಸ್ವಾಧೀನ ಮಾಡುವೆವೆಂದು ಹೇಳಿದ ಮೇರೆಗೆ ಕೇಳಿಕೊಳ್ಳಲು ಬಂದಿದ್ದೇನೆ.”

“ ಮಹಮ್ಮದ, ಬಾದಶಹರು ನಿನಗೆ ಮುಕುಟವನ್ನು ಕೊಡುವ ವಿಚಾರವು ನಿನಗೆ ರುಚಿಸಲಿಲ್ಲಾಗಿ ತೋರುತ್ತದೆ!” ಎಂದು ಜೇಗಮ್‌ಳು ಒಳ್ಳೆ ಪ್ರೇಮದ ಹಾವಭಾವವನ್ನು ತಳೆದು ಕೇಳಿದಳು.

ಸುಲ್ತಾನ ಮಹಮ್ಮದನು ಜೇಗಮ್‌ಳಿಗೆ ಪ್ರಣಾಮ ಮಾಡಿ, “ ಅತ್ತೆಯವರೆ, ಔರಂಗಜೇಬನಿಗೆ ಈ ಸಂಧಾನದ ವರ್ತಮಾನವು ತಿಳಿದು ಹೋಗಿದೆ. ಕೋಟಿಯ ಬೀಗದ ಕೈಯನ್ನಾಗಲಿ ನನ್ನ ಪ್ರಾಣವನ್ನಾಗಲಿ ಇಂದು ಅವರು ನನ್ನಿಂದ ತೆಗೆದುಕೊಳ್ಳುವರು. ಅದಕ್ಕಾಗಿ ನಾನು ಆ ಬೀಗದ ಕೈಯನ್ನು ಬೇಡಿಕೊಳ್ಳಲು ಬಂದಿದ್ದೇನೆ.” ಎಂದು ಬಿಸಗೊಂಡನು.

“ ಒಳ್ಳೆಯದು! ನಾನು ಕೊಡದಿದ್ದರೂ ಅದನ್ನು ನೀವೆಲ್ಲರೂ ಕೂಡಿ ನನ್ನಿಂದ ಬಲಾತ್ಕಾರವಾಗಿ ತೆಗೆದುಕೊಳ್ಳುವಿರಿ. ಇಕೋ! ಬೀಗದ ಕೈ! ಇದನ್ನು ತೆಗೆದುಕೊಂಡು ಔರಂಗಜೇಬನಿಗೆ ಕೊಡು. ಅವನ ಸಂದರ್ಶನಾಪೇಕ್ಷೆಯು ನನಗೆ ಅಧಿಕವಾಗಿದೆ. ಜೇಗನೆ ಬಂದು ಪುತ್ರ ಮುಖಸಂದರ್ಶನದ ಲಾಭವನ್ನು ಕೊಡಬೇಕೆಂದು ನಾನು ಹೇಳಿಕೊಂಡಿದ್ದೇನೆಂದು ಆ ನಿಮ್ಮ ತಂದೆಗೆ ತಿಳಿಸುವಿಯಾ? ” ಎಂದು ಬಾದಶಹನು ದೀನನಂತೆ ನುಡಿದನು.

ಬೀಗವನ್ನು ತೆಗೆದುಕೊಂಡು ಮಹಮ್ಮದನು ಸಂತುಷ್ಟನಾಗಿ ಮುತ್ತಾತನಿಗೆ ಅನೇಕಾವರ್ತಿ ಮಣಿಮಣಿದು ಪ್ರಣಾಮ ಮಾಡಿ, “ ತಾತರೆ, ಔರಂಗಜೇಬ ಸುಲ್ತಾನರಿಗೆ ಬಾದಶಹರ ಚರಣಾರವಿಂದಗಳನ್ನು

ಯಾವಾಗ ಕಾಣುವೆನೋ ಎಂಬ ಉತ್ಕಟವಾದ ಇಚ್ಛೆಯಾಗಿದೆ. ಅವರು ಬೇಗನೆ ತಮ್ಮ ಸನ್ನಿಧಾನಕ್ಕೆ ಬರುವರು.” ಎಂದು ಹೇಳಿ ಹೊರಟು ಹೋದನು.

ಬಾದಶಹನ ದರ್ಶನವೇ ಔರಂಗಜೇಬನಿಗೆ ಬೇಡಾಗಿತ್ತು. “ನನ್ನನ್ನು ಹಡೆದವನೂ ಬಾಲ್ಯದಲ್ಲಿ ಅತ್ಯಂತವಾಗಿ ಪ್ರೇಮದಿಂದ ಎತ್ತಿ ಮುದ್ದಾಡಿದವನೂ, ಯೌವನದಲ್ಲಿ ನನ್ನ ಸಕಲ ಮನೋರಥಗಳನ್ನು ಪೂರೈಸಿದವನೂ, ಯಾವಾಗಲಾದರೂ ನನಗೆ ವಿರೋಧಿಯಾಗದಿದ್ದವನೂ ಆದ ತಂದೆಯ ಅಜ್ಜಿಯು ಶಾಸ್ತ್ರತಃ ನಿಸರ್ಗತಃ ಅನುಲ್ಲಂಘನೀಯವಾಗಿರತಕ್ಕದ್ದಲ್ಲೆ ?

ಇಂಥ ಸಮಯದಲ್ಲಿ ಬಾದಶಹನು ನನ್ನನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಕಣ್ಣಿಗೆ ನೀರು ತಂದು, ಔರಂಗಜೇಬ, ನನ್ನ ಪೋರೆಯನ್ನು ನೋಡಿ ನೀನು ದಾರಾಶಹನ ಬಿನ್ನಟ್ಟಿ ಅವನನ್ನು ಪೀಡಿಸಬೇಡವೆಂದು ಹೇಳಿ ನನ್ನಿಂದ ಪ್ರವಾಣ ಮಾಡಿಸಿಕೊಂಡರೆ ನಾನು ಮಾಡಿದ ಸಾಹಸವೆಲ್ಲ ಹೊಳೆಯಲ್ಲಿ ಹುಳಿ ತೊಳೆದಂತಾಗುವದಿಲ್ಲವೆ? ಈ ಸುಸಮಯದಲ್ಲಿ ನಾನು ನಾಲ್ಕೇ ದಿವಸ ಮನೆಯಲ್ಲಿ ಕುಳಿತರೆ ದರಾಯಸನು ಅವಶ್ಯವಾಗಿ ಮತ್ತೆ ಪ್ರಬಲನಾಗುವನು. ಮುಂದೇನು? ಈಗೇನೋ ಕಾಕತಾಲೀಯದಂತೆ ಒಂದು ಜಯವು ಪ್ರಾಪ್ತವಾಯಿತು. ಮುಂದೆ ದಾರಾಸುಲೇಮಾನರೀವರೂ ಕೂಡಿದರೆ ನನ್ನ ಹಣೇಬರವು ಕಾಸಿಗೆ ಪಂಚೇರಾದೀತು! ಅದಕ್ಕಾಗಿ ಬಾದಶಹನ ಸಂದರ್ಶನವೂ ಬೇಡ! ಅವನ ದೀನವಾದ ಮುಖವನ್ನು ನೋಡಿ, ನನ್ನ ಮನಸ್ಸಿನಲ್ಲಿ ಕನಿಕರ ಹುಟ್ಟುವದೂ ಬೇಡ!” ಎಂದು ಚಿಂತಿಸಿ ಅವನು ತಂದೆಯೊಡನೆ ನಿಷ್ಕರನಾಗಿಯೇ ನಡಕೊಳ್ಳತಕ್ಕದ್ದೆಂದು ನಿಶ್ಚಯಿಸಿದನು. ಅದಕ್ಕಾಗಿ ಅವನು ತಂದೆಗೆ ಪತ್ರವನ್ನು ಬರೆದದ್ದೇನೆಂದರೆ :

“ಅನೇಕಾನೇಕ ರಾಜಶಿಖಾಮಣಿಗಳಿಂದ ಪ್ರತಿಬಿಂಬಿತವಾದ ಪಾದ ಪೀಠವುಳ್ಳವರಾದವರೂ ಭೂಲೋಕವನ್ನಾಳಲು ಪರಮಾತ್ಮನಿಂದ ನಿಯುಕ್ತರಾಗಿ ಬಂದ ಸಾರ್ವಭೌಮರೂ ಆದ ನನ್ನ ಪರಮಪೂಜ್ಯ ತೀರ್ಥರೂಪರ ಪಾದ ಸನ್ನಿಧಾನಕ್ಕೆ—

ಸಾರ್ವಭೌಮರ ಪ್ರೇಮದ ಕುಮಾರನೂ, ದಕ್ಷಿಣದ ಸುಭೇದಾರನೂ, ಆಜ್ಞಾ ಧಾರಕನಾದ ದಾಸನೂ ಆದ ಔರಂಗಜೇಬನು ಮಾಡುವ ಸಹಸ್ರಾವಧಿ ಪ್ರಣಾಮಗಳು. ತರುವಾಯ ತಮ್ಮ ಪ್ರೇಮವೂ ಅನುಗ್ರಹವೂ ಯಾವಾಗಲೂ ನನ್ನ ಮೇಲೆ ಅಧಿಕವಾಗಿರುವೆಂದು ಇದುವರೆಗೆ ತಾವು ಹೇಳುತ್ತ ಬಂದಿರಿ. ನನ್ನ ನಂಬಿಗೆಯಾದರೂ ಹಾಗೆಯೇ ಆಗಿತ್ತು. ಆದರೆ ನಿರೀಕ್ಷಿಸಿ ನೋಡಲಾಗಿ ನನಗೆ ವೈರಿಯಾಗಿರುವ ದಾರಾನಲ್ಲಿ ತಮಗೆ ಅಧಿಕವಾದ ಪಕ್ಷಪಾತವಿರುವದಾಗಿ ಕಂಡುಬರುತ್ತದೆ. ನನ್ನನ್ನು ಸಮೂಲವಾಗಿ ನಾಶಗೊಳಿಸಬೇಕೆಂದು ಪಣ ತೊಟ್ಟವನಾದ ಆ ಕಾಫರನಿಗೆ ತಾವು ಜನಸಹಾಯವನ್ನು ಮಾಡಿಕೊಟ್ಟಿದ್ದಲ್ಲದೆ ಹೇರಳವಾದ ಹಣವನ್ನಾದರೂ ಪೂರೈಸಿಕೊಟ್ಟಿರಬಹುದೆಂದು ವರ್ತಮಾನವು ನಿರಾಧಾರವಾಗಿಲ್ಲ. ಹೀಗೆ ಅನುಕೂಲ ಮಾಡಿಕೊಟ್ಟು ಈ ಭಯಂಕರವಾದ ಯುದ್ಧವನ್ನು ನಡಿಸಲು ಬಾದಶಹರೇ ಹೇಳಿದಂತಾಗಲಿಲ್ಲವೆ? ತಾವು ರಾಜಧಾನಿಯಲ್ಲಿ ಕುಳಿತು ಇಂಥ ಘಾತಕವಾದ ಉಪದ್ರವ್ಯಗಳನ್ನು ಮಾಡಿದ ಬಳಿಕ ಈ ಸಮಯದಲ್ಲಿ ನಾನು ಕೆಲಕೆಲವು ನಿಷ್ಕರವಾದ ಪ್ರತೀಕಾರಗಳನ್ನು ಕಲ್ಪಿಸಿದರೆ ತಮಗೆ ವಿಪರೀತವಾಗಿ ಕಾಣಬಹುದು. ಅದಕ್ಕೆ ನನ್ನ ಯತ್ನವಿಲ್ಲ. ಇದುವರೆಗೆ ಸಂಭವಿಸಿದ ಅನರ್ಥಗಳಿಗೆ ದಾರಾನೇ ಕಾರಣನಲ್ಲೆ? ಬಾದಶಹರು ಅವನಿಗೆ ಅನುಕೂಲವಾಗುವದನ್ನು ಕಂಡು ನಾನು ಅವರನ್ನು ನಿರ್ಬಂಧದಲ್ಲಿಟ್ಟರೆ ಆ ನಿರ್ಬಂಧಕ್ಕಾದರೂ ಆ ನಿಮ್ಮ ಪ್ರೀತಿಯ ಮಗನೇ ಕಾರಣನಲ್ಲೆ? ದಾರಾನ ದುರ್ಮಂತ್ರಕ್ಕಾಗಿಯೇ ಇಷ್ಟು ದಿವಸ ನಾನು ನನ್ನ ಹಡೆದ ತಂದೆಯವರ ಪಾದವಂದನದ ಲಾಭಕ್ಕೆ ಎರವಾದೆನಲ್ಲವೆ? ಆಗಲಿ ದಾರಾಶಹರಿಂದ ಇನ್ನು ಮುಂದೆ ಇಂಥ ಅನರ್ಥಗಳಾಗದಂತೆ ಅವನ ಹಲ್ಲು ಚೆನ್ನಾಗಿ ಮುರಿದು ಬಂದ ಬಳಿಕ ನಾನು ತಮ್ಮ ಚರಣಾರವಿಂದಗಳಿದ್ದಲ್ಲಿ ಭ್ರಮರವು ಕಮಲವಿದ್ದೆಡೆಗೆ ಧಾವಿಸಿ ಬರುವಂತೆ ಬಂದು, ತಮ್ಮ ಪಾದಸೇವೆಯಲ್ಲಿದ್ದು ಕೊಂಡು ಕೃತಾರ್ಥನಾಗಬೇಕೆನ್ನುವೆನು. ಅಲ್ಲಿಯ ವರೆಗೆ ತಾವು ತಮಗೊಡಗಿದ ಬಂದಿವಾಸ ದುಃಖವನ್ನು ವಿಕಾರವಿರಹಿತರಾಗಿ ತಡಕೊಳ್ಳುವರೆಂದು ಪಿತೃಭಕ್ತನಾದ ಔರಂಗಜೇಬ ಕುಮಾರನು ಕೋರುತ್ತಾನೆ. ”

ಆ ಪತ್ರವನ್ನು ಔರಂಗಜೇಬನು ತನ್ನ ಅನುಯಾಯಿಗಳಲ್ಲಿ ಅನೇಕರಿಗೆ ಓದಿ ತೋರಿಸಿ, ಆಮೇಲೆ ಅದನ್ನು ಜೇಲದಲ್ಲಿ ಹಾಕಿ ಅಂಟಿಸಿದನು. ಅದನ್ನು ಓದಿದವರೆಲ್ಲರೂ ಮೋಸಗೊಂಡು ಔರಂಗಜೇಬನು ಮಾಡಿದ್ದೆಲ್ಲ ನ್ಯಾಯವೇ ಎಂದು ನಂಬಿದರು.

ಔರಂಗಜೇಬನು ಇಷ್ಟು ಕಠೋರನಾಗುವನೆಂದು ಶಹಾಜಹಾನನಿಗೆ ಇದು ವರೆಗೆ ತಿಳಿದಿದ್ದಿಲ್ಲ. ತನ್ನ ಅಧಿಕಾರದ ಇತಿಶ್ರೇಯಾಯಿತೆಂದು ಅವನು ಆಗಲೇ ತಿಳುಕೊಂಡುಬಿಟ್ಟಿದ್ದನು. ಆದರೂ ಹಲಕೆಲವು ಮರ್ಯಾದೆಗಳನ್ನು ತನಗೆ ತೋರಿಕೆಗಾಗಿ ತೋರಿಸಿ, ನಿಜವಾದ ಅಧಿಕಾರವನ್ನು ಔರಂಗಜೇಬನು ಸೆಳಕೊಂಡರೂ ಹೋಗಲೊಲ್ಲದೇಕೆಂದು ಅವನು ತನ್ನ ಮನಸ್ಸು ಗಟ್ಟಿಮಾಡಿಕೊಂಡಿದ್ದನು. ಈ ಪತ್ರವು ಬರುವದರೊಳಗಾಗಿಯೇ ಬೇಗಮ್ ಸಾಹೇಬ ಶಹಾಜಹಾನನು ಒಬ್ಬರನ್ನೊಬ್ಬರು ಕಾಣದಂತೆ ನಿರ್ಬಂಧವಾಗಿತ್ತು. ಮುಮ್ ತಾಜಮಹಾಲ ಬಾದಶಾಹಿನಿಯು ತೀರಿಕೊಂಡಾಗಿನಿಂದ ಆ ವೃದ್ಧನಾದ ಬಾದಶಹನ ಆರೈಕೆ ಮಾಡುವ ಅಂತಃಕರಣದವಳೆಂದರೆ ಬೇಗಮ್ ಸಾಹೇಬಳೋರ್ವಳೇ! ಕಳೆದ ಹತ್ತು ಹದಿನಾರು ವರ್ಷದಿಂದ ಶಹಾಜಹಾನನು ಆ ತನ್ನ ಪ್ರೀತಿಯ ಮಗಳನ್ನು ಕಾಣದೆ ಅರಗಳಿಗೆಯಾದರೂ ಇರುತ್ತಿದ್ದಿಲ್ಲ. ಈಗ ವೃದ್ಧನೂ, ವ್ಯಾಧಿಗ್ರಸ್ತನೂ, ಚಿಂತಾಕುಲನೂ ಆಗಿರುವ ಆ ಪ್ರಾಣಿಗೆ ಬೇಗಮ್ ಗಳನ್ನು ಕಾಣದೆ ಕುರುಡನಂತಾಗಿ ಬಹಳೇ ವ್ಯಥಿತನಾದನು. ಅಂಥ ಸಮಯದಲ್ಲಿ ಔರಂಗಜೇಬನ ಪತ್ರ ಬಂದಿತು. ಅದನ್ನು ಓದಿದಾಕ್ಷಣವೇ ಅವನ ಹೊಟ್ಟೆಯಲ್ಲಿ ಕ್ರೋಧಾಗ್ನಿ ದುಃಖ-ಸಂತಾಪಗಳು ಏಕಕಾಲಕ್ಕೆ ಒತ್ತಿಬಂದವು. ಅವನ ಸರ್ವಾಂಗವೆಲ್ಲ ಕಂಪಿಸಿತು; ಮೋರೆಯು ಕೆಂಪಗೆ ಕೆಂಪಗವಾಯಿತು. ಸಡಿಲಾದ ಹಲ್ಲುಗಳನ್ನು ಅವನು ಕಚಕಚನೆ ಕಚ್ಚಿದನು. “ಸರ್ಪನೆ! ಕಠೋರನೆ! ಕೃತಘ್ನನೆ!” ಎಂದು ಗದ್ದರಿಸಿ ಉದ್ಗಾರ ತೆಗೆದು ಶಹಾಜಹಾನನು ಔರಂಗಜೇಬನ ಪತ್ರವನ್ನು ಕೆಳಗೆ ಜೆಲ್ಲಿ, ಅದೇನು ದುಷ್ಟ ಜಠತುವೋ ಎಂಬಂತೆ ಅದನ್ನು ಕಾಲಿನಿಂದ ಕಚಪಚನೆ ತುಳಿದನು.

ಆವೇಶವೆಲ್ಲ ಇಳಿದು ಹೋದ ಬಳಿಕ ಶಹಾಜಹಾನನು ನಿಸತ್ಪನಾಗಿ

ಶಾಲು ಮುಸುಕಿಟ್ಟು ಬಿದ್ದು ಕೊಂಡನು. ಮುಂದೆ ಕೆಲಹೊತ್ತಿನ ಮೇಲೆ ಎದ್ದರೂ ಅವನು ಏಕಾಕಿಯೇ; ನೀರಡಿಸಿ ಅತ್ತಿತ್ತ ನೀರು ನೋಡಿದನು. ಎಲ್ಲಿಯೂ ಇಲ್ಲ. ಆಗಂತೂ ಅವನಿಗೆ ಪರಮಾವಧಿಯ ವ್ಯಸನವಾಯಿತು. ಭೂಮಂಡಲಕ್ಕೆ ಭೂಮಂಡಲವನ್ನೇ ಅಲ್ಲಾಡಿಸಬಲ್ಲ ವೀರನಾದ ಆ ಬಾದಶಹನು ನೀರಿಗೆ ಪರಾಧೀನನಾದನು!

“ಔರಂಗ! ಔರಂಗ!! ಹಿಂದೂ ಜನರು ಸತ್ತಮೇಲೆಯಾದರೂ ಅವರ ಮಕ್ಕಳು ಅವರಿಗೆ ನೀರು ಕೊಡುತ್ತಾರೆ. ಅವರಿಗೆ ಕಾಫರರೆಂಬ ದುರಾತ್ಮನಾದ ನೀನು ನಿನ್ನ ತಂದೆಯು ಬದುಕಿರುವಾಗ ಕೂಡ ಅವನನ್ನು ನೀರಿಲ್ಲದೆ ಕೊಲ್ಲುವಿಯಾ? ಶಹಾಜಹಾನ್, ನೀನು ಪೂರ್ವ ಜನ್ಮದಲ್ಲಿಯೂ ಈ ಜನ್ಮದಲ್ಲಿಯೂ ಎಷ್ಟೊಂದು ಪಾಪವನ್ನು ಮಾಡಿದ್ದಿ?” ಎಂದು ನುಡಿದು ಆಕಾಶದ ಕಡೆಗೆ ನೋಡಿ ದೇವರಿಗೆ ಮೊರೆಹೊಕ್ಕನು.

೩೬

ಸುಲೇಮಾನ ಶುಕೋನು ಅತಿ ತರಾತುರತೆಯಿಂದ ಸಾಗಿಹೋಗಿ ತನ್ನ ತಂದೆಯನ್ನು ಕೂಡಿ ಔರಂಗಜೇಬನೊಡನೆ ಯುದ್ಧ ಮಾಡಬೇಕೆಂದು ಅಲ್ಲಾಪಾದದಿಂದ ಹೊರಟನೆಂದು ನಾವು ಹಿಂದೆಯೇ ಹೇಳಿದ್ದೇವೆ. ಆದರೆ ಆಗ್ರಾದ ಅರ್ಧ ಮಾರ್ಗದಲ್ಲಿ ಬರುವಷ್ಟರಲ್ಲಿಯೇ ದಾರಾಶಹರ ಪರಾಭವದ ದುರ್ವಾರ್ತೆ ಬಂದಿತು! ಸುಲೇಮಾನನ ಹೊಟ್ಟೆಯಲ್ಲಿ ಎಲಕ್ಷಣವಾದ ಕ್ರೋಧಾಗ್ನಿಯು ಹೊತ್ತಿತು. ಸಂಗಡಲೇ ಅವನು ರಾಜಾಜಯಸಿಂಗ ಹಾಗೂ ದಿಲೇರಖಾನರನ್ನು ಕರೆಸಿಕೊಂಡು,

“ಕೇಳಿದಿರಾ ಈ ದುರ್ವಾರ್ತೆಯನ್ನು? ಬಳಿಯಲ್ಲಿಯೇ ಕಾಲಿಲ್ಲಾನಂಥ ಕೃಷ್ಣಸರ್ಪವನ್ನಿಟ್ಟುಕೊಂಡು ಮಲಗಿದರೆ ಅದು ಕಚ್ಚಿ ಘಾತವನ್ನು ಮಾಡದಿದ್ದೀತೆ? ರಾಜಾಸಾಹೇಬ, ದಿಲೇರಖಾನಜೇ, ಟಾಗ್ರತೆಯಾಗಿ ನಡೆಯಿರಿ. ನಾವು ತ್ರಿವರ್ಗರು ಕೂಡಿದರೆ ಹತ್ತುಜನ ಔರಂಗ

ಜೇಬರೂ ನೂರಾರುಜನ ಮುರಾದರೂ ನಮಗೆ ಈಡಲ್ಲ. ಔರಂಗಜೇಬರ ಜಯೋತ್ಸವವು ಮೂರು ರಾತ್ರಿಗಳನ್ನು ಕಾಣುವದಂಗಳಾಗಿಯೇ ಅವರನ್ನು ಅಲ್ಲಿ ಸಂಪೂರ್ಣವಾಗಿ ಸೋಲಿಸಿ ಗ್ಯಾಲೇರಿಯ ಕೋಟೆಯಲ್ಲಿಯೂ ಒಂದು ಕೋಣೆಯನ್ನು ತೆರವು ಮಾಡಿ ಅವರನ್ನು ಅಲ್ಲಿ ಸುರಕ್ಷಿತವಾಗಿ ಕುಳ್ಳಿರಿಸಿ ನಿರಾತಂಕವಾಗಿ ಅಲ್ಲಾ! ಅಲ್ಲಾ! ಎಂದು ಭಜನೆ ಮಾಡ ಹೇಳೋಣ. ” ಎಂದು ಬಹು ಉದ್ರೇಕದಿಂದಲೂ ಆಸ್ಥೆಯಿಂದಲೂ ನುಡಿದನು. ಸುಲೇಮಾನನು ಉತ್ತರಕುಮಾರನಾಗಿದ್ದಿಲ್ಲ; ಅವಿಮರ್ಶಕಾರಿಯೂ ಆಗಿದ್ದಿಲ್ಲ. ಅವನು ವೀರಾಗ್ರಣಿಯೂ ಅವನ ಕೈಕೆಳಗಿನ ಸೇನೆಯು ಯುದ್ಧದಲ್ಲಿ ನುರಿತದ್ದೂ ಆಗಿತ್ತು. ರಾಜಾ ಜಯಸಿಂಗ ದಿಲೇರಖಾನರೂ ಸುಲೇಮಾನನ ಅನುಮತಿಯಿಂದ ನಡೆದಿದ್ದರೆ ಔರಂಗಜೇಬನು ನಿಶ್ಚಯವಾಗಿ ಪರಾಭವವನ್ನು ಹೊಂದುತ್ತಿದ್ದನು. ಬಾಲಕರ ಚವಂಗದ ಆಟದಂತೆ ಕಡಿತದ ಮೇಲೆ ಕಡಿತವಾಗಿ ಔರಂಗಜೇಬನ ಕಡಿತವು ಹಾರಿ ಹೋಗುತ್ತಿತ್ತೆಂಬದರಲ್ಲಿ ಸಂದೇಹವಿದ್ದಿಲ್ಲ. ಆದರೆ ದಿಲೇರಖಾನನು ತನ್ನ ಗಡ್ಡವನ್ನು ತೀಡುವ ನೆವದಿಂದ ನೆಲವನ್ನೇ ನೋಡುತ್ತ ಕುಳಿತನು. ಜಯಸಿಂಗನು ಮೋರೆ ತಿರಿವಿಕೊಂಡು ಕುಳಿತನು. ಈವರೂ ಪ್ರತ್ಯುತ್ತರವನ್ನು ಕೊಡಲಿಲ್ಲ.

“ ಯಾಕೆ ವೀರಕೇಸರಿಗಳೆ, ಎತ್ತಣ ವಿಪರೀತವಾದ ವೆಪಾನವಿದು? ಜಯಪ್ರಾಪ್ತಿಯ ಸಂಶಯವೇ? ನಡೆಯಿರಿ! ನಿಮ್ಮ ಶಿಷ್ಯನಾದ ನಾನೇ ಸಮರಧೂರವನ್ನು ಹೊತ್ತು ಸಂಪೂರ್ಣವಾದ ಜಯಪ್ರಾಪ್ತಿಯನ್ನು ಪಡೆದು ನಿಮಗೆ ಗುರುದಕ್ಷಿಣೆ ಕೊಡುವೆನು.” ಎಂದು ಆ ತರುಣವೀರನು ತನ್ನ ಖಡ್ಗವನ್ನು ಹಿರಿದು ಒಳ್ಳೆ ಸ್ಫೂರ್ತಿಯಿಂದ ನುಡಿದನು.

ಆದರೂ ಆ ವೃದ್ಧರಾದ ವೀರರು ಮಾತಾಡಲೇ ಇಲ್ಲ. ಸುಲೇಮಾನನು ಒಳ್ಳೆ ಚಕಿತನಾಗಿ,

“ ಎನಿದು ಸೇನಾಪತಿಗಳೇ? ಯಾರಾದರೂ ನಿಮಗೆ ಬಾಯ್ತುಡೆ ಮಾಡಿರುವರೇನು?” ಎಂದು ಕಿಂಚಿತ್ ಅಪಹಾಸ ಮಾಡಿ ಕೇಳಿದನು.

“ ಹುಜೂರ್, ಸತ್ಯವನ್ನು ಆಡಿದರೆ ತಮಗೆ ನಂಬಿಗೆಯಾಗುವದೋ ಇಲ್ಲವೋ ಎಂಬ ವಿಚಾರದಲ್ಲಿರುವೆನು.” ಎಂದು ದಿಲೇರಖಾನನು ಕೆಳಗೆ

ಮೋರೆಯನ್ನು ಮಾಡಿಯೇ ನುಡಿದನು.

“ದಿಲೇರ್‌ಖಾನ್, ಸತ್ಯವನ್ನಾಡಲಿಕ್ಕೆ ಹೆದರಿಕೆಯೇ? ನನಗೆ ನಂಬಿಗೆ ಯಾಗದಿದ್ದರೆ, ನಂಬಿಗೆಯಾಗುವಂತೆ ತಿಳಿಸಿ ಹೇಳಿರಿ!”

“ತಿಳಿಸಿ ಹೇಳುವದೇನು? ನಮ್ಮ ಸೇನೆಯು ಮೊನ್ನಿನ ಯುದ್ಧ ಕ್ಷಾಪಿ ದಣಿದು ಹೋಗಿದೆ. ಈಗಲೆ ನಾವು ಹೊಸ ಯುದ್ಧವನ್ನು ಕೈ ಕೊಳ್ಳುವದೆಂದರೆ ಸೋತು ಅಪ್ರತಿಷ್ಠೆಯನ್ನೇ ಹೊಂದಿದಂತಾಗುವದು.” ಎಂದು ನುಡಿದು ದಿಲೇರ್‌ಖಾನನು ತನ್ನ ವೃದ್ಧಾಪ್ಯದ ಜಂಭವನ್ನು ತೋರಿಸುವದಕ್ಕಾಗಿ ಹುಬ್ಬುಗೈಯಿಕ್ಕೆ ಸುಲೇಮಾನನ ಮುಖವನ್ನು ನೋಡಿದನು.

“ಈ ಮಾತು ಯಾರಿಗೆ ಕಲಿಸುವಿರಿ ದಿಲೇರ್‌ಖಾನ್? ರಣರಂಗ ಧೀರನ ಮಗನಾದ ನಾನು ಅನೇಕ ಯುದ್ಧಗಳಲ್ಲಿ ವಿಜಯವನ್ನು ಸಂಪಾದಿಸಿರುವೆನು. ನೀರಿನಲ್ಲಿ ಮುದಿ ಮೀನವು ಈಸುವದು ಅಷ್ಟೆಯೇ ಹೊಸ ಮೀನವು ಈಸುವದು ಅಷ್ಟೆಯೇ!!”

“ತಮ್ಮ ಸಮರಕುಶಲತೆಯನ್ನು ನಾನು ಹೀಯಾಳಿಸಲಿಲ್ಲ. ಆದರೂ ನಾವು ಬಾದಶಹರ ದಾಸರು. ಅವರ ಆಜ್ಞೆಯ ಮೇರೆಗೆ ನಡೆ ಕೊಳ್ಳತಕ್ಕವರು.” ಎಂದು ದಿಲೇರ್‌ಖಾನನು ಕೊಂಚ ಮುನಿದವನಾಗಿ ನುಡಿದನು.

“ಸರದಾರ್, ಬಾದಶಹರ ಆಜ್ಞೆಯ ಪ್ರಮಾಣತ್ವದ ಪ್ರಶ್ನವಿಲ್ಲ ಇಲ್ಲ. ಈಗ ನಾನೇ ಈ ಸೇನೆಯ ಸರಲಷ್ಕರನು (ಮುಖ್ಯ ಸೇನಾ ಪತಿಯು) ನಿಮಗೆ ನನ್ನ ಆಜ್ಞೆಯನ್ನೇ ಮನ್ನಿಸಬೇಕಾಗಿದೆಂಬದನ್ನು ನೀವು ಮರೆಯಲಾಗದು!”

ದಿಲೇರ್‌ಖಾನನು ತನ್ನ ಅಂಗಿಯೊಳಗಿಂದ ಒಂದು ಕಾಗದವನ್ನು ತೆಗೆದು ಅದನ್ನು ಸುಲೇಮಾನನ ಮುಂದಿರಿಸಿ, “ಇದು ನೋಡಿರಿ, ಬಾದಶಹರವರು ತಮ್ಮ ಅಧಿಕಾರವನ್ನು ನಿರಾಕರಿಸಿ, ನನ್ನನ್ನೇ ಸರಲಷ್ಕರನನ್ನಾಗಿ ಆಗ್ರಾಕ್ಕೆ ಬರಲು ಆಜ್ಞಾಪಿಸಿರುವರು. ಉಪಾಯವಿಲ್ಲದ ಮಾತಿಗೆ ನಾನೇನು ಮಾಡಲಿ?” ಎಂದು ಹೇಳಿದನು.

ಆ ಪತ್ರವನ್ನೋದಿದ ಕೂಡಲೆ ಸುಲೇಮಾನನ ಎದೆ ಬಿಚ್ಚಿ ಹೋಳಾ

ಯಿತು. ವಿಸ್ಮಯ ಅಪ್ರತಿಷ್ಠೆ ಒದಗಿಬರುವ ವಿಪತ್ತುಗಳ ಘೋರತರವಾದ ಸ್ವರೂಪಗಳಿಂದ ಅವನ ದೃಷ್ಟಿಯು ಕತ್ತಲೆಗೆಡಿಸಿದಂತಾಗಿ ಅವನಿಗೆ ಕ್ಷಣ ಮಾತ್ರ ಮೂರ್ಛೆ ಬಂತಾಯಿತು. ಸಂಗಡಲೇ ಎಚ್ಚರವನ್ನು ಹೊಂದಿ ಅವನು ಕಣ್ಣೆರೆದು ಜಯಸಿಂಗನನ್ನು ಕುರಿತು, “ರಾಜಾಸಾಹೇಬ, ಇದೆಲ್ಲ ನಿಜವೋ?” ಎಂದು ಕೇಳಿದನು.

“ಪ್ರಭುಗಳು ಪ್ರತ್ಯಕ್ಷವಾಗಿ ಕಂಡು, ನನ್ನನ್ನೇನು ಕೇಳುವದು?”

ಬಸ್! ಬಸ್!! (ಸಾಕು! ಸಾಕು!!) ಸುಲೇಮಾನ್ ನೀನೀ ಕುತ್ತಿತವಾದ ಜಗತ್ತಿನಲ್ಲಿ ಇನ್ನಿರಲಾಗದು!!” ಎಂದು ನುಡಿದವನೇ ಆ ವಿಷಾದಗ್ರಸ್ತನಾದ ರಾಜಕುಮಾರನು ತನ್ನ ಖಡ್ಗವನ್ನೆತ್ತಿ ಕುತ್ತಿಗೆಯ ಮೇಲೆ ಹೊಡೆಕೊಂಡನು. ಸುಲೇಮಾನನ ಕೃತಿಯನ್ನು ಕಂಡವನೇ ಜಯಸಿಂಗನು ಅದೇ ಕ್ಷಣದಲ್ಲಿ ತನ್ನ ಖಡ್ಗವನ್ನೆತ್ತಿ ರಾಜಕುಮಾರನ ಶಸ್ತ್ರವನ್ನು ನಿವಾರಿಸದಿದ್ದರೆ ಆ ತರುಣನ ಚಂದ್ರಸದೃಶವಾದ ಮುಖವು ಖಂಡಪರಶುವಿನ ರುಂಡಮಾಲೆಯಲ್ಲ ಪದಕವಾಗಿ ಹೋಗುತ್ತಿತ್ತು.

“ಇದೇನು ಮಾಡಿದಿರಿ ರಾಜಾಜೀ!” ಎಂದು ಉದ್ಗಾರ ತೆಗೆದು ಸುಲೇಮಾನನು ಕರಕರನೆ ಹಲ್ಲುಕರೆದು ತನ್ನ ಖಡ್ಗವನ್ನು ಒಳಿತಾಗಿ ನೆಲಕ್ಕೆ ಚಡೆದು ಮುರಿದನು. ಆ ಮಹಾ ಶಸ್ತ್ರವು ಆ ಸಮರ್ಥನ ಹೊಡೆತಕ್ಕೆ ಮುರಿದು ತುಂಡುತುಂಡಾಗಿ ಹೋಯಿತು.

“ಸಲಾಮ್ ರಾಜಾಜೀ! ದಿಲೇರಖಾನ್ ಸಾಹೇಬ ಸಲಾಮ್! ನೀವು ಕೂಡಾ ಔರಂಗಜೇಬರ ಸಂಚಿನಲ್ಲಿ ಸೇರಿದ್ದು ಕಂಡು ನನಗೆ ಪರಮಾನಂದಿಯ ವಿಷಾದವಾಯಿತು. ರಾಜಾಜೀ ಪ್ರತ್ಯಕ್ಷ ಯಮರಾಜನು ನನಗೆ ಎದುರಾಳಿಯಾಗಿ ಸಮರದಲ್ಲಿ ನಿಂತಿದ್ದರೂ ಈ ಸುಲೇಮಾನನು ಹೆದರಿದವನಲ್ಲ! ಆದರೆ ನಿಮ್ಮಂಥ ರಜಪೂತರು ಕೂಡಾ ಹೀಗೆ ಕೃತಘ್ನರಾಗಿ ವರ್ತಿಸಿದ್ದು ಕಂಡು ವಿಷಾದದ ಭರದಲ್ಲಿ ನಾನು ಆತ್ಮಘಾತವನ್ನು ಮಾಡಿಕೊಳ್ಳಿ ಹೋದೆನು.”

“ಮಾಲಿಕ್ (ಒಡೆಯರೆ), ನಾನು ಕೃತಘ್ನನೆ? ನಾನು ಸಂಚಿನಲ್ಲಿ ಸೇರಿದವನೆ?” ಎಂದು ಜಯಸಿಂಗನು ಒಳ್ಳೇ ಜಂಭದಿಂದ ಕೇಳಿದನು.

ಕರಿತುಂಡದಂತೆ ಪೀನವಾಗಿರುವ ತನ್ನ ಮಹಾಬಾಹುವನ್ನು ಭ್ರಮೆ

జాబి హిడిదు సులేమానను ఆవేశదింద నుడిదద్దు: “ఈ లోక వన్ను నోడిరి! ఇదు బాదశహర హస్తాక్షరద్దే? ఇదు బాదశహర హస్తముద్రియే? దురాత్మా దిలీరఖాన్, ఈ కృత్రిమః నిన్నదాగదిద్దరే మత్తారదు హేళు!” ఎందు నుడిదవనే క్రూరనాద ఆ తరుణవ్యాఘ్రను ఆ మురిద ఖడ్గవన్నే ఎత్తి దిలీరఖానన్ను యోడేయియోదను. ఆ సేవవే సాకాగి దిలీరఖానన ఓడియోదవను మరళి బరలిల్లు.

“పాపియు యోదనే? యోగలి! రాజాసాహేబ ఇద బాదశహర ఆజ్ఞాపత్రవే అకుదేను?” ఎందు సులేమానన కేళిదను.

“యువరాజ, నియె శోధిసి నోడి యేళిద బళిక ననగా దరూ ఈ పత్రద నిజస్వరూపద బగ్గి సంశయ బరుత్తద.”

“జలే జావ! (ఎద్దు నడేయిరి!) ఇన్ను మేలే నిమ్ము ముఖావలోకనవు కూడ బేడ!” ఎందవనే సులేమానను బాగిలద కడేగి కృమాడి జయసింగనిగి యోరటు యోగలికృ యేళిదను.

సాయంకాలదోళగాగి సులేమాననూ మహబూబఖాననూ కూడి సమాలోచిసి ఆ తాణ్యదల్లిద్ద సేనేయల్లి తమ్మున్ను హింబాలిసి బరువమ్ము సేనేయన్ను కట్టికొండు ఘారవాల ప్రాంతద మార్గావన్ను హిడిదు నడేదరు. ఆ ప్రాంతదల్లి శ్రీనగరవేంబ (కాశ్మీరద శ్రీనగరవల్ల) సంస్థానవిద్దు అల్లియ రాజను దారాసుల్తానన పరమప్రియనాద శిష్యనూ సులేమాననల్లి అధికవాద ఆదరవుళ్ళవనూ ఆగిద్దను. అల్లి కేలకాల కళిదు. ముందే ద్యేవవు అనుకూలవాదంతే మాడబకుడేందు సులేమానను ఆలోచిసికొందిద్దను.

తన్న రాజ్యదల్లి వైభవదింద మేరేయుత్తే సౌఖ్యవస్సు కట్టికొండు, యుద్ధకృ యోరట బాదశహన ప్రీత్యాస్పదనాద మోమ్ముగ

ನಿಗೆ ಮಾರ್ಗಕ್ರಮಣದ ಶ್ರಮವೆಲ್ಲಿ? ಅನ್ಯದೇಶದ ರಾಜರಾದರೂ ದಿಲ್ಲಿಯ ಸಾರ್ವಭೌಮನ ಪ್ರತಿನಿಧಿಯ ಪ್ರವಾಸಕ್ಕೆ ಬೇಕಾದ ಅನುಕೂಲತೆಯನ್ನು ಮಾಡಿಕೊಟ್ಟುಕೊಡುತ್ತಿದ್ದರು. ಹಾಗೆ ವೈಭವದಿಂದಲೂ ಉಜ್ವಲವಾದಲೂ ಸಂಚಾರ ಮಾಡಿದ ಸುಲೇಮಾನ ಸುಲ್ತಾನನಿಗೆ ಈ ತನ್ನ ರಾಜ್ಯವೇ ಮೈರಿಗಳ ರಾಜ್ಯವಾಗಿತ್ತು. ಮಿತ್ರರೇ ಅಮಿತ್ರರು; ಅವನಿಂದ ಉಪಕೃತರಾದವರೇ ದ್ರೋಹಿಗಳು. ಸಂಪುಷ್ಪದಲ್ಲಿ ಬಂದಿದ್ದ ಪರಿವಾರದೊಂದಿಗೆ ನಡೆದಿರುವ ಆ ರಾಜಕುಮಾರನನ್ನು ಯಾರು ಎತ್ತಿಂದ ಬೆನ್ನಟ್ಟಿ ಒರುವರೋ ಹೇಳಬಹುದಾಗಿತ್ತು. ಆದರೂ ಸಾವಿರ ಜೀವಿಗಳನ್ನು ನುಂಗಿ ತನ್ನ ಜೀವವನ್ನು ಕೊಡತಕ್ಕವನಾದ ಆ ಬಂಟನು ಧೈರ್ಯದಿಂದ ನಡೆದಿರಲು ಪರಿವಾರದವರಿಗಾದರೂ ಭಯ ಕಡಿಮೆಯಾಗಿ ತೋರಿತು. ಆದರೆ ಆನುಕೂಲತೆ ಸೌಕರ್ಯಗಳೆಲ್ಲಿ? ಸುಲೇಮಾನನು ಸೇನಾಸಮೇತನಾಗಿ ಬರುವನೆಂದು ಮೊದಲಿಗೆಯೇ ತಂಬುಗಳನ್ನು ಹೊಡೆದಿಡುವವರಾರು? ಅವನಿಗಾಗಿ ಸಾಹಿತ್ಯಸಾಮಗ್ರಿಗಳನ್ನು ಹಿಡುಕೊಂಡು ನಿಂತಿರುವವರಾರು? ಹೊಳೆಹಳ್ಳಗಳನ್ನು ದಾಟಿಸಲು ಬಂದವರಾರು? ಸಮರದಲ್ಲಿ ಘೋರತರವಾದ ಶಸ್ತ್ರಸಂವಾತಗಳನ್ನು ಸಹಿಸಲು ಸುಲೇಮಾನನು ಹಿಂಜರಿದವನಲ್ಲ; ಹಗಲಿರುಳೆನ್ನದೆ ದೊಡ್ಡ ದೊಡ್ಡ ಪ್ರವಾಸಗಳನ್ನು ಹೇಗೆ ಮಾಡಲಿಯೆಂದು ಅಂದವನಲ್ಲ. ಆದರೆ ಅವನು ಸೌಕರ್ಯ ಅನುಕೂಲತೆಗಳ ಕೊರತೆಯನ್ನು ಕಂಡವನಲ್ಲ. ಮೊನ್ನೆಯ ದಿನ ಹಿಂದು ಸ್ಥಾನದ ಭವಿಷ್ಯತ್ ಚಕ್ರವರ್ತಿಯೆಂಬ ವೈಭವದಿಂದ ಮೆರೆದವನಾದ ಆ ರಾಜಪುತ್ರನು ಇಂದು ತುಡುಗಿನಿಂದ ತಿರುಗುವವರಾದ ಅಡವಿ ಸಂಚರರಂತೆ ಕಡಕಡನೆ ಕಲ್ಲು-ಮುಳ್ಳು ತುಳಿಯುತ್ತೆ ಇಂದು ಸುಖರೂಪವಾಗಿ ಬೆಳಗು ಕಳೆದರೆ ಜೂಗವನ್ನು ಗೆದ್ದೆನೆಂದು ಭಾವಿಸಿಕೊಳ್ಳಬೇಕಾಯಿತಲ್ಲವೆ?

ಶ್ರೀನಗರಕ್ಕೆ ಬರುವದರೊಳಗಾಗಿಯೇ ಕೈಗೆ ಸಿಕ್ಕ ಕೂಳನ್ನು ತಿಂದು ಕಂಡಕಂಡ ನೀರನ್ನು ಕುಡಿದು ನಿದ್ರೆ ವಿಶ್ರಾಂತಿಗಳಲ್ಲದೆ ಆ ರಾಜಪುತ್ರನು ಪ್ರಬಲವಾದ ಜ್ವರದ ತಾಪದಿಂದ ಮಲಗಿಕೊಂಡನು. ಒಂದೆರಡು ದಿವಸಗಳ ಪ್ರವಾಸದ ಅರಿವು ಕೂಡಾ ಅವನಿಗಿದ್ದಿಲ್ಲ.

ಶ್ರೀನಗರದ ರಾಜನು ತೋರಿಸಿದ ಅರಮನೆಯಲ್ಲಿ ಸುಲೇಮಾನನ ಬಿಡಾರ ವಾಗಿತ್ತು. ಉಳಿದ ಪರಿವಾರಕ್ಕೆ ಬೇರೆ ಬೇರೆ ಸ್ಥಳಗಳಿದ್ದವು. ಸುಲೇ ಮಾನನು ಜ್ವರಪೀಡಿತನಾಗಿ ಮಲಗಿಕೊಂಡಿದ್ದರಿಂದ ಅವನ ಕಾರಸ್ಥಾನ ಗಳೆಲ್ಲ ಸದ್ಯಕ್ಕೆ ಇದ್ದಕ್ಕಿದ್ದಲ್ಲಿಯೇ ನಿಂತುಹೋದವು. ಪಾಪ ಅವನಿಗೆ ತನ್ನ ಅಸ್ತಿತ್ವದ ಅರಿವೇ ಇಲ್ಲದಾಗ ಮುಂದೇನು ಮಾಡುವನು.

ಜ್ವರ ಕಡಿಮೆಯಾಗಿ ಅವನು ಒಂದು ದಿನದಿಂಬಕ್ಕೆ ಆತುಕೊಂಡು ತನ್ನೊಳಗೆ ತಾನು ಆಲೋಚಿಸುತ್ತೆ ಕುಳಿತಿರುವಾಗ ಅವಳೋ ಓರ್ವ ಯವನ ಸುಂದರಿಯು ಬಂದು ಅವನ ಮುಂದೆ ಕಷಾಯದ ಬಟ್ಟಲವ ನ್ನಿಟ್ಟು ಹೊರಟುಹೋದಳು. ಸುಲೇಮಾನನು ಚಕಿತನಾಗಿ, “ಯಾರು ಔಷಧ ತಂದವರು?” ಎಂದು ಕೇಳಿದನು. ಉತ್ತರ ಕೊಡಲು ಆ ಮಾನಿನಿಯಂತೂ ಬರಲೇ ಇಲ್ಲ; ಅವಳಾರೆಂಬದನ್ನು ಹೇಳಲಿಕ್ಕಾದರೂ ಮತ್ತಾರೂ ಬರಲಿಲ್ಲ.

“ಔಷಧವನ್ನು ತಂದು ಕೊಟ್ಟವರು ಯಾರು?” ಎಂದು ಮತ್ತೆ ಆ ಜಡ್ಡಿನವನು ಒಳಿತಾಗಿ ಕೂಗಿ ಕೇಳಿದನು.

ಇವನೀಪರಿ ಒದರಿಕೊಂಡರೆ ದೇಹಕ್ಕೆ ಅಪಾಯವಾದೀತೆಂಬ ಭೀತಿ ಯಿಂದ “ಯಾರಿಲ್ಲ; ನಾನು.” ಎಂದು ಬಹು ಮಂಜುಲವಾದ ಧ್ವನಿ ಯಿಂದ ಅವಳು ಹೇಳಿದಳು.

ರೂಪವತಿಯೂ, ನವತರುಣಿಯೂ, ಮಂಜುಲವಾಣಿಯೂ, ವಿನಯ ಶೀಲೆಯೂ ಆದ ಲಲನೆಯು ನನ್ನ ಆರೈಕೆಗಾಗಿ ಎಲ್ಲಿಂದ ಬಂದಳೆಂದು ವಿಸ್ಮಯವನ್ನು ತಾಳಿ ಸುಲೇಮಾನನು “ಹಾಗೆಯೇ ನಾನೆಂದರೆ ಹೇಗೆ ತಿಳಿಯಬೇಕು?” ಎಂದು ನಸುನಕ್ಕನು.

“ನಾನು ಶಹರ್ಜಾದೆ” ಎಂದು ಆ ತರುಣಿಯು ತನ್ನ ಹೆಸರನ್ನು ಕೂಡಾ ಹೇಳಲು ಲಜ್ಜಿತಳಾಗಿ ಬಹು ಮೆಲ್ಲನೆ ಹೇಳಿದಳು.

“ಶಹರ್ಜಾದಾ ಬೇಗಮಾ!” ಎಂದು ಒಳ್ಳೆ ಆಶ್ಚರ್ಯಯುತವಾದ ಕಾಕುಸ್ಪರದಿಂದ ಕೇಳಿ ಸುಲೇಮಾನನು ತಾನಿದ್ದ ಸ್ಥಳದಿಂದ ಅವಳಿದ್ದಲ್ಲಿಗೆ ಒಂದೇ ಹಾರಿಕೆ ಹಾರಿ ಬಂದು ನಿಂತನು.

“ಅರೆ ಅಲ್ಲಾ! (ಓ ದೇವರೇ!) ದೇಹಕ್ಕೆ ಅಪಾಯ-ಗಿಪಾಯ

ವಾದೀತಲ್ಲ! ಅಶಕ್ತರಾದವರು ಹಾಗೆ ಹಾರಬಹುದೆ ?” ಎಂದು ಶಹರ್ಜಾದಿಯು ಒಳ್ಳೇ ಮಮತೆಯಿಂದ ಕೇಳಿದಳು.

ಸುಲೇಮಾನನು ಆ ಸುಂದರಿಯಳ ಲಲಿತವಾದ ಹಸ್ತವನ್ನು ಭರದಿಂದ ತನ್ನ ಕೈಯಲ್ಲಿ ತೆಗೆದುಕೊಂಡು, “ಶಹರ್ಜಾದಾ, ಪ್ರಿಯೆ ಶಹರ್ಜಾದಾ! ನೀನಿಲ್ಲಿಗೆ ಹೇಗೆ ಬಂದಿ ಹೇಳು ?” ಎಂದು ಅಕ್ಕರದಿಂದ ಕೇಳಿದನು.

“ಹೇಗೆ ಬಂದೆನೆಂದರೆ! ಸಂಚಾರ ಮಾಡುತ್ತೆ, ಮಾಡುತ್ತೆ ಬಂದೆನು.”

“ಒರ್ವಳೇ ?”

“ನಮ್ಮ ರುಸ್ತುಮಖಾನನೊಡನೆ ಬಂದೆನಲ್ಲವೆ ?” ಎಂದು ಆ ಮಡದಿಯು ತನ್ನ ಮುದ್ದು ಮೊಗದಲ್ಲಿ ಬಲು ಸವಿಯಾದ ನಗೆಯನ್ನು ತಾಳಿ ತನ್ನ ಇನಿಯನ ಚಲುವಾದ ಮೊಗವನ್ನು ಓರೆಗಣ್ಣಿನಿಂದ ನೋಡುತ್ತಿ ನುಡಿದಳು.

“ಓಹೋ! ರುಸ್ತುಮಖಾನನೆಂದರೆ ಪುರುಷವೇಷಧಾರಿಣಿಯಾದ ನನ್ನ ಪ್ರಿಯತಮೆಯೇ? ನನಗೆಂದೋ ಸಂಶಯ ಒಂದು ಹೋಗಿತ್ತು. ರುಸ್ತುಮಖಾನನಂಥ ಸುಮುಖವನ್ನು ಮುಂದೆ ಗಡ್ಡ ಮೀಸೆಗಳನ್ನು ಹೊಚ್ಚಿ ಕೆಡಿಸುವದಕ್ಕಾಗಿ ದೇವರು ನಿರ್ಮಿಸಿರಲಿಕ್ಕೆಲ್ಲವೆಂಬ ತರ್ಕವನ್ನು ಅವನನ್ನು ಕಂಡ ದಿವಸವೇ ನಾನು ಮಾಡಿದೆನು.”

“ಸಾಕು ಸಾಕು! ಗಡ್ಡ-ಮೀಸೆಗಳನ್ನು ತರಿಸಿದಂಥ ಮುಖದ ಸೌಂದರ್ಯವನ್ನಾದರೂ ಬಲ್ಲವರೇ ಬಲ್ಲರು.” ಎಂದು ಆ ನಿಪುಣಿಯು ನುಡಿದು ಮೆಲ್ಲನೆ ನಕ್ಕಳು.

ಸುಲೇಮಾನನು ಶಹರ್ಜಾದಾ ಸುಂದರಿಯ ಮುಖಕಮಲವನ್ನು ಮೆಲ್ಲನೆ ಚುಂಬಿಸಿ, ಅವಳನ್ನು ಕುಳ್ಳಿರಿಸಿ, “ಪ್ರಿಯೆ, ನೀನು ನನ್ನೊಡನೆ ಇಲ್ಲಿಗೇನು ಕಾರಣ ಬಂದೆ? ರುಸ್ತುಮಖಾನನೆಂದರೆ ನೀನೇ ಎಂದು ನನಗೆ ತಿಳಿದಿದ್ದರೆ ನಿನ್ನನ್ನು ಅಲ್ಲಾಬಾದದಿಂದ ಆಗ್ರಾಕ್ಕೆ ಅಟ್ಟಿ ನಾನೀ ವನವಾಸಕ್ಕೆ ಬರುತ್ತಿದ್ದೆನು.” ಎಂದು ಉಸುರ್ಗರೆದು ಮಾತಾಡಿದನು.

“ಇತ್ತಕಡೆಯ ಸಮಾಚಾರಗಳನ್ನು ಅರಿಯಗೊಡದಂತೆ ನನ್ನನ್ನು ಆಗ್ರಾಕ್ಕೆ ಅಟ್ಟಿ ಚಿಂತಾಗ್ನಿಯಲ್ಲಿ ನನ್ನ ಎದೆಯನ್ನು ಬೇಯಿಸಬೇಕೆಂಬ

ವಿಚಾರವಿತ್ತೇನು? ”

“ ಪ್ರಿಯೆ, ಇಲ್ಲಿ ಯಾದರೂ ಏನಿದೆ? ದಾರಿದ್ರ್ಯ, ಖೇದ, ಚಿಂತೆ ಅಪ್ರತಿಷ್ಠೆಗಳ ಪ್ರತ್ಯಕ್ಷವಾದ ತಾಪಗಳಿಂದಲೂ ದೂರದಲ್ಲಿ ಕಣ್ಣು ಮುಚ್ಚಿಕೊಂಡು ಕುಳಿರುವುದು ಒಳಿತಲ್ಲವೆ? ”

“ ಪ್ರೇಮದರಸೆ, ನಾರಿಯರ ಮನಸ್ಸಿನಲ್ಲಿಯ ಸುಖದ ಕಲ್ಪನೆ, ವಿಶುದ್ಧವಾಗಿರುವ ಅವರ ಪ್ರೇಮದ ನಿರ್ಭರ, ಅವರಲ್ಲಿ ಕಂಡುಬರುವ ರಮಣಾರಾಧನ ತತ್ಪರತೆ, ಸ್ವಾರ್ಥರಹಿತವಾದ ಪತಿಭಕ್ತಿ ಮುಂತಾದ ಗುಣಗಳ ಈಯತ್ತೆಯು ಕುಲವಧುಗಳ ಹೊಟ್ಟೆಯನ್ನು ಹೊಕ್ಕುಹೊರತು ಪುರುಷನಿಗೆ ಕಂಡುಬರುವ ಬಗೆ ಹೇಗೆ? ಮಂಗಲ ಚರಿತೆಯರ ಆಚರಣಗಳಿಂದಲೂ ಹಿತದಿಂದ ಅವರು ಬೇರೆ ನಾರೀ ಜನರಿಗೆ ಮಾಡಿದ ಉಪದೇಶಗಳಿಂದಲೂ ಪತಿವ್ರತೆಯಾದ ಹೆಂಡತಿಯ ಸಹವಾಸದಿಂದಲೂ ಮಾರ್ಮಿಕರಾದ ಪುರುಷರಿಗೆ ಉದಾರಚರಿತೆಯರಾದ ಮಾನಿನಿಯರ ಅಂತರಂಗವೆಂತಿರುವದೆಂಬದರ ಕಲ್ಪನೆ ಯಾಗಬಹುದು. ಉಳಿದವರು ಬಹಿರಂಗಕ್ಕೆ ಮೋಸಹೊಂದಿ ಸುವರ್ಣಕ್ಕೆ ಹಿತ್ತಾಳೆಯೆಂದೂ, ಹಿತ್ತಾಳೆಗೆ ಸುವರ್ಣವೆಂದೂ ಹೇಳಿ ನಿಜವಾದ ಸುಖಕ್ಕೆ ಎರವಾಗುತ್ತಾರೆ. ಯುವರಾಜ, ನೀವು ನನ್ನ ಅಂತರಂಗ ವನ್ನರಿಯದೆ ಬುದ್ಧಿಯ ಮಾತು ಹೇಳಬಂದಿರಿ. ವೈಭವದ ಕಾಲದಲ್ಲಿ ಪ್ರಿಯನೊಡನೆ ಚಕ್ಕಂದಾಡಿ ಲೀಲಾವಿಲಾಸಗಳಲ್ಲಿ ಅವನನ್ನು ತೊಳಲಿ ಸುವದು ವನಿತೆಯರಿಗೆ ವಿನೋದಾಸ್ವದವಾದ ವಿಷಯವಾಗಿರುವಂತೆ ಆಪತ್ಕಾಲದಲ್ಲಿ ಅವರು ತಮ್ಮ ಸುಕುಮಾರತೆಯನ್ನು ಕಟ್ಟಿಟ್ಟು ಶ್ರಮ ಸಂಕಟ ಹಾನಿಗಳನ್ನು ಲೆಕ್ಕಿಸದೆ ಪ್ರಿಯನಿಗುಂಟಾದ ಮನಸ್ತಾಪ, ಅನನುಕೂಲತೆಗಳನ್ನು ನಿವಾರಿಸಿ ಅವನ ಜೀವಕ್ಕೆ ಸಮಾಧಾನವಾಗುವಂತೆ ಸೇವೆ ಮಾಡಿಕೊಂಡಿರುವುದು ನಿಸರ್ಗಜನ್ಯವಾದ ನಮ್ಮ ಗುಣವು, ಅದೇ ನಮ್ಮ ಕರ್ತವ್ಯವು, ಅದರಲ್ಲಿಯೇ ನಮ್ಮ ಪ್ರತಿಷ್ಠೆಯು ” ಎಂದು ಗಾಂಭೀರ್ಯದಿಂದ ನುಡಿದ ಶಹರ್ಜಾದೆಯ ದಿವ್ಯ ಮೂರ್ತಿಯು ಪುರುಷರ ಸುಕೃತ ಸರ್ವಸ್ವದ ನಿಧಿಯಂತೆ ಶೋಭಿಸಿತು.

“ ಪುಣ್ಯಾತ್ಮಿಯಾದ ನನ್ನ ಶಹರ್ಜಾದೆಯೆ, ನಿನ್ನಂಥ ಅಪರೂಪ

ವಾದ ರತ್ನವು ಭಾಗ್ಯಶಾಲಿಯಾದ ಒಬ್ಬ ಪುರುಷನ ಮನೆಯನ್ನು ಅಲಂಕರಿಸಬೇಕಲ್ಲದೆ ಹಗೆಯಲ್ಲಿ (ಧಾನ್ಯಕೂಪದಲ್ಲಿ) ಇಳಿಬಿಟ್ಟು ದೀಪದಂತೆ ನಾರೀಕುಲದೀಪಕಳಾದ ನೀನು ಅಪಾತ್ರನಾದ ನನ್ನನ್ನು ಆಶ್ರಯಿಸಿ ವಿನಾಶವನ್ನು ಹೊಂದುವಿ.”

“ ಸುಲ್ತಾನ ಸುಲೇಮಾನ್ ಶಹಾ, ಇಂಥ ಅನುದಾರವಾದ ವಾಕ್ಯವನ್ನು ಚ್ಚರಿಸಿ ನೀವು ನಮ್ಮ ಮಾನಿನೀ ಮಾರ್ಗದ ನಿಂದೆಯನ್ನಾಡಿರಿ! ಸಂಪತ್ತು ಬಂದಾಗ ಕತ್ತಿಯಾದರೂ ಒಳ್ಳೇ ಸಡಗರದಿಂದ ಮೆರೆಯಬಲ್ಲದು. ಆದರೆ ಆಪತ್ಕಾಲ ಬಂದಾಗ, ಹೆಜರದೆ ಸ್ಥೈರ್ಯದಿಂದಿದ್ದು ಕೊಂಡು ಸ್ವಕರ್ತವ್ಯಗಳನ್ನು ಮಾಡುತ್ತಲೂ, ಕೃತಸಂಕಲ್ಪಗಳನ್ನು ಕೂನೆ ಗಾಣಿಸುತ್ತಲೂ ಪ್ರಾಣೇಶ್ವರನಲ್ಲಿಟ್ಟು ನಿಶ್ಚಲವಾದ ಪ್ರೇಮವನ್ನು ಎಳೆಪ್ಪಾದರೂ ಅದರಗೊಡೆಯೂ ಇರುವ ಮಾನಿನಿಯ ಭಾಗ್ಯವು ಎಲ್ಲರಿಗೂ ಬಾರದು; ಅಂಥ ಉದಾರಚರಿತೆಯರ ವರ್ಣನೆಯಿಲ್ಲದ ಇತಿಹಾಸವನ್ನು ಓದಿ ಫಲವೇನು? ಅಂಥವರ ಸ್ತುತಿಗೀತಗಳಿಲ್ಲದ ಕಾವ್ಯಕ್ಕೆ ಮಹಾತ್ಮವೆಲ್ಲಿ? ಅಂಥವರ ಮಾಲಿಕೆಯಲ್ಲಿ ಸೇರುವ ಸುಸಂಧಿಯು ಆಯತ್ತವಾಗಿ ಪ್ರಾಪ್ತವಾಗುವ ಕಾಲದಲ್ಲಿ ನಾನದನ್ನು ಕಳಕೊಳ್ಳಲಿಯಾ? ”

“ ಸಾಧು! ಸಾಧು! ಪ್ರಿಯೇ ನಿನ್ನಂಥ ಗುಣಮಣಿಯಾದ ಸುಂದರಿಯ ಮುಖಚಂದ್ರವನ್ನು ಸಾರ್ವಭೌಮಿನಿಯ ಮುಕುಟದಿಂದ ಅಲಂಕರಿಸಲು ನಾನು ಸರ್ವಥಾ ಸಮರ್ಥನೆಂದು ನಂಬಿ ನಿನ್ನ ಪ್ರೇಮವನ್ನು ಸೆಳಕೊಂಡವನು.” ಎಂದು ನುಡಿದು, “ಆಯ್ಯೋ ದುರ್ಬೈವವೆ!” ಎಂದು ನಿಟ್ಟುಸುರಿಟ್ಟನು.

“ ಪ್ರಿಯರೆ, ಹಾಗೆ ವಿಸಾದಕ್ಕೆ ಈಡಾಗಬೇಡಿರಿ. ಮುಕುಟವೇ ಬೇಕೆಂದು ನಾನು ಈ ಪಾದಸೇವೆಯನ್ನು ಬಯಸಲಿಲ್ಲ. ಮಧ್ಯಮ ಸ್ಥಿತಿಯಲ್ಲಾದರೂ ನಾನು ಧನ್ಯಳೇ ಆಗಿರುವೆನು.”

“ ಶಹರ್ಜಾದಾ, ಅತ್ಯುಚ್ಚವಾದ ಸ್ಥಾನದಿಂದ ಚ್ಯುತನಾದವನಿಗೆ ಮಧ್ಯಮ ಸ್ಥಿತಿಯು ಬೇಡಿಕೊಂಡರೂ ಬಾರದು. ಅಧಃಪಾತವೇ ಅವನಿಗೆ ಮುನ್ನೊಂದು ಗತಿಯು! ”

“ ಆಗಲಿ! ತಮ್ಮಂಥ ಪುತಾಪನಿಧಿಗಳ ವಾದಸ್ಪರ್ಶದಿಂದ ಆ

ಅಧಃಪಾತವೇ ಮಹಾ ಕವಿಗಳ ಕವನಕ್ಕೆ ಯಥೇಷ್ಟವಾದ ಭೂಮಿಯಾಗುವದು.”

ಹೀಗೆ ಅವರೀರ್ವರೂ ಉದಾತ್ತವಾದ ಸಂಭಾಷಣವನ್ನು ಮಾಡುತ್ತ ಕುಳಿತಿರುವಾಗ್ಗೆ ಮಹಬೂಬಖಾನನು ಸುಲೇಮಾ ನನೋಡನೆ ಕೇಳಿ ವೊಂದು ಮಹತ್ವದ ವಿಷಯವನ್ನು ಕುರಿತು ಆಲೋಚಿಸಲು ಬಂದನು. ಶಹರ್ಜಾಹಾದಿಯು ನಾಚಿಕೊಂಡು ಅಂತರ್ಗೃಹಕ್ಕೆ ಹಿಡಿದಳು.

೩೨

प्रायो गच्छति यत्र भाग्यरहितः तत्रैव यांत्षापदः ॥

ದಾರಾ ಸುಲ್ತಾನನು ಆಗ್ರಾಪಟ್ಟಣವನ್ನು ಬಿಟ್ಟು ದಿಲ್ಲಿಯ ಮಾರ್ಗವನ್ನು ಹಿಡಿದು ಎದ್ದು ಹೋದನೆಂದು ಹಿಂದೆ ಹೇಳಿದ್ದೇವೆ. ಸತ್ತು ಕಟ್ಟು ಅವನು ದಿಲ್ಲಿಯ ಸಮೀಪದಲ್ಲಿ ಬರುವದರೊಳಗಾಗಿಯೇ ದಿಲ್ಲಿಯ ಪರಿಸ್ಥಿತಿಯು ವಿಪರೀತವಾಗಿಹೋಗಿತ್ತು. ದಿಲ್ಲಿಯ ಸುಭೇದಾರನು ದಾರಾನ ಕೃಪೆಯಿಂದಲೇ ಮುಂದಕ್ಕೆ ಬಂದವನಾಗಿದ್ದರೂ ತಾನು ಔರಂಗಜೇಬನ ಮತಾನುಯಾಯಿಯಾಗಿ ವರ್ತಿಸುವದೇ ಓತವೆಂದರಿತು ತನ್ನ ಹಿತಕರ್ತೃವಿಗೆ ವಿರೋಧಿಯಾದನು. ಆ ರಾಜಪುತ್ರನು ದಿಲ್ಲಿಗೆ ಬಂದ ಕೂಡಲೆ ಮೇಲು ವಿಚಾರಗಳನ್ನು ತೋರಿಸಿ, ಅವನನ್ನು ಸೆರೆ ಹಿಡಿಯ ಬೇಕೆಂಬ ವಿಚಾರದಲ್ಲಿ ಆ ಸುಭೇದಾರನಿದ್ದನು. ಆದರೆ ಸಜ್ಜನನಾದ ಸರದಾರನೋರ್ವನು ಗುಪ್ತಚಾರನ ಮುಖಾಂತರವಾಗಿ ಸುಭೇದಾರನ ದುಷ್ಟ ವಿಚಾರಗಳನ್ನು ದಾರಾನಿಗೆ ತಿಳಿಸಿದನಾದ್ದರಿಂದ ಆ ರಾಜಪುತ್ರನು ನಿರುಪಾಯನಾಗಿ ಲಾಹೋರದ ಮಾರ್ಗವನ್ನು ಹಿಡಿದನು. ಬೇಗಮ್ ಸಾಹೇಬನು ದಾರಾನಿಗಾಗಿ ಹೊನ್ನು ಹೇರಿ ಕಳಿಸಿದ ಆನೆಗಳಲ್ಲಿ ಒಂದು ಔರಂಗಜೇಬನ ಸೈನಿಕರ ಕೈಗೆ ಸಿಕ್ಕಿತು. ದಾರಾನ ಸಹಾಯಾರ್ಥವಾಗಿ ಹೊರಟ ಜನರು ಅವನಿರುವ ಸ್ಥಾನವನ್ನರಿಯದೆ ಎತ್ತಲೋದಿಕ್ಕೆಟ್ಟು ನಡೆದಿದ್ದರು. ವಿಶ್ರಾಂತಿಯಂತೂ ಆ ಯುವರಾಜನಿಗೆ ಇಲ್ಲದಾಗಿ ದಣಿದು

ಬಳಿದು ಅವನು ಲಾಹೋರಿಗೆ ಬಂದು ಬೀಳುವದರೊಳಗಾಗಿಯೇ ಔರಂಗ ಜೇಬನು ಪ್ರಬಲವಾದ ಸೇನೆಯನ್ನು ಕಟ್ಟಿಕೊಂಡು ದಿಗ್ಗನೆ ಅವನ ಎದೆಯ ಮೇಲೆ ಬಂದಂತೆ ಆ ಪಟ್ಟಣದ ಸಮೀಪದಲ್ಲಿಯೇ ಬಂದನು.

ಮತ್ತೆ ಆ ಸ್ಥಳವನ್ನು ಬಿಟ್ಟು ದಾರಾಶಹನು ಮುಲ್ತಾನದ ಮಾರ್ಗ ಹಿಡಿದು ಓಡಲಾರಂಭಿಸಿದನು. ಅಲ್ಲಿಯೂ ಔರಂಗಜೇಬನು ಅವನ ಬೆನ್ನು ಬಿಡಲಿಲ್ಲ. ದಾರಾನು ಮುಲ್ತಾನಕ್ಕೆ ಹೋಗಿದ್ದರೆ ನಿಶ್ಚಯವಾಗಿ ಅಂದೆಯೇ ಅವನಿಗೆ ನೂರು ವರ್ಷಗಳು ತುಂಬಿಹೋಗುತ್ತಿದ್ದವು. ಆದರೆ ಜಾಣನಾದ ಆ ಸೇನಾನಿಯು ಮುಲ್ತಾನದ ಉಸಾಬಿಯನ್ನು ಬಿಟ್ಟು ರಾತ್ರಿಯ ಕಾಳಿನಲ್ಲಿ ಎದ್ದು ಟಟ್ಟಾಬಕರ ಕೋಟೆಯ ಮಾರ್ಗ ಹಿಡಿದು ವಾರಾಗಿ ಹೋದನು. ಅಲ್ಲಿ ಮಾತ್ರ ಅವನಿಗೆ ವಿಶ್ರಾಂತಿ ಸಮಾಧಾನ ಗಳು ದೊರೆತವು.

ಪರಾಜಿತನಾದ ದರಾಯಸನಿಗೆ ಜನರು ಬಹಿರಂಗವಾಗಿ ಸಹಾಯ ಮಾಡದಿದ್ದರೂ ಉದಾರಭಾವದವರಾದ ಕೆಲಜನ ಸರದಾರರು ಗುಪ್ತ ರೀತಿಯಿಂದ ಆ ಯುವರಾಜನಿಗೆ ಕೃತಜ್ಞತಾಪೂರ್ವಕವಾಗಿ ಜನಸಹಾಯ ವನ್ನೂ ಧನಸಹಾಯವನ್ನೂ ಮಾಡಿದ್ದರಿಂದ ಟಟ್ಟಾ ಕೋಟೆಯಲ್ಲಿ ಮುಲ್ತಾನ ದರಾಯಸನ ಧ್ವಜದ ಸುತ್ತಲೂ ಶೂರರಾದ ಏಳೆಂಟು ಸಹಸ್ರ ಜನ ಸೈನಿಕರು ನೆರೆದರು. ಟಟ್ಟಾ ಕೋಟೆಯು ಅಧಿಕವಾಗಿ ಭದ್ರ ಮಾಡಲ್ಪಟ್ಟಿತು. ಮುಲ್ತಾನವನ್ನು ಬಿಟ್ಟು ಇನ್ನು ಮುಂದೆ ದಾರಾನ ಬೆನ್ನಟ್ಟಿ ಹೋಗುವದು ತನಗೇ ಕ್ಷೇಮವಾಗಲಿಕ್ಕಿಲ್ಲೆಂದು ನಂಬಿ ಔರಂಗ ಜೇಬನು ಅಲ್ಲಿಯೇ ನಿಂತುಕೊಂಡನು. ದಾರಾನಿಗೆ ತಲೆಯ ಮೇಲಿನ ಭಾರವು ಹೆಗಲ ಮೇಲೆ ಬಂದಂತಾಗಿ ಅವನು ದುಗುದುಗಿ ಇಲ್ಲದೆ ಮುರಿದು ಹೋಗಿರುವ ತನ್ನ ಆಟವನ್ನು ಮತ್ತೆ ವ್ಯವಸ್ಥಿತವಾಗಿ ಹೂಡಲಾರಂಭಿಸಿದನು.

ಇಷ್ಟಾಯಿತು ! ಇನ್ನು ಮುಂದೇನು ಮಾಡಬೇಕೆಂದು ಆ ಮುಲ್ತಾನನು ತನ್ನ ಪರಿವಾರದವರನ್ನು ಕೂಡಿಕೊಂಡು ಆಲೋಚಿಸಿದನು. ಈಗಲೇ ಮುಲ್ತಾನದ ಮೇಲೆ ಸಾಗಿಹೋಗಿ ಔರಂಗಜೇಬನನ್ನು ಸೋಲಿಸಿ ಅವನನ್ನು ಸೆರೆ ಹಿಡಿಯಬೇಕು; ಆಯತ್ತವಾಗಿ ಸಿಕ್ಕಿದ್ದಾನೆಂದು ಕೆಲ ಜನ

ಹುಂಬರು ಸೂಚಿಸಿದರು. ನವಾಬ ರಹಿಮಖಾನನೆಂಬ ವೃದ್ಧನಾದ ಸರದಾರನು ಕಾಬೂಲ ಪ್ರಾಂತಕ್ಕೆ ಹೋಗತಕ್ಕದ್ದೆಂದು ಅಭಿಪ್ರಾಯ ಪಟ್ಟನು. ಮೊಹಬತ್ತಖಾನನೆಂಬ ದಾರಾನ ಪ್ರಿಯಸಖನಾದ ಸರದಾರನು ಕಾಬೂಲ ಪ್ರಾಂತದಲ್ಲಿ ಕರ್ತುಂ ಅಕರ್ತುಂ ಶಕ್ತಿಯುಳ್ಳವರು ಪತಾಣ, ಉಸಬೆಗ್, ತಾರ್ತರ ಮುಂತಾದ ಜನಾಂಗದವರು ಮೊಹಬತ್‌ಖಾನನ ಗುಣಾನುರಕ್ತರಾದ್ದರಿಂದ ಅಲ್ಲಿ ದೊಡ್ಡದೊಂದು ಸೇನೆಯ ನಿರ್ಮಾಣವಾಗುವಂತೆ ಇತ್ತು.

ಕಾಬೂಲಕ್ಕೆ ನಾವು ಹೋದರೆ ಹಿಂದುಸ್ಥಾನದ ಹೊರಗೆಯೇ ಹೋದಂತಾಗುವದು. ಹಾಗೆ ಮಾಡಿದರೆ ಶತ್ರುಗಳು ಬಯಸಿದ್ದನ್ನೇ ನಾವು ಮಾಡಿದಂತಾಗಲಿಕ್ಕಿಲ್ಲವೇ? ಖೈಬರ ಬುಲಾನ ಘಟ್ಟಗಳ ಮಾರ್ಗಗಳನ್ನು ನಮ್ಮ ಶತ್ರುಗಳು ಕಟ್ಟಿಕೊಂಡು ನಿಂತರೆ ನಮ್ಮ ಕಥೆಯೇ ಮುಗಿದಂತಾಗುವದು. ನಾವೇ ಕಣ್ಮರೆಯಾಗಿ ಹೋದ ಬಳಿಕ ನಮ್ಮ ಪಕ್ಷದವರಲ್ಲಿಯ ಅಭಿಮಾನವು ಹಳಿಸಿಹೋಗುವದು. ಏಕಾಕಿಯಾದ ಸುಲೇಮಾನನ ಗತಿಯೇನಾಗುವದೋ ಯಾರು ಹೇಳಬಲ್ಲರು? ಹಿಂದು ಸ್ಥಾನದಲ್ಲಿಯೇ ನಾವಿದ್ದು ಕೊಂಡರೆ ರಾಜಾ ಜಸವಂತಸಿಂಗರೂ ಸುಲೇಮಾನಶಹನೂ ನಮ್ಮನ್ನು ಕೂಡಿಕೊಳ್ಳುವರು. ನಾವು ತ್ರಿವರ್ಗರು ಕಲೆತರೆ ಶತ್ರುನಾಶವಾಗುವದು ಸಹಜವಾದ ಮಾತು. ಸುಜಾ ಸುಲ್ತಾನನು ಬಂಗಾಲದಲ್ಲಿ ಹೂಲಿಯನ್ನೆಬ್ಬಿಸಿದ್ದಾನೆ. ಅದಕ್ಕಾಗಿ ಔರಂಗಜೇಬನ ಪಕ್ಷದಲ್ಲಿ ಪ್ರಮುಖರೆಂಬವರು ಬಂಗಾಲದಲ್ಲಿ ತೊಡಕಿರಲೇಬೇಕಾಗಿದೆ. ಈ ಪ್ರಸಂಗದಲ್ಲಿ ನಾವು ಗುಜರಾಥದ ಮೇಲೆ ಸಾಗಿ ಹೋಗಿ ಅಹಮ್ಮದಾಬಾದ ಕೋಟೆಯನ್ನು ಹಿಡುಕೊಂಡರೆ ಅರ್ಧ ಕೆಲಸವಾದಂತಾಗುವದು." ಎಂದು ದಾರಾಸುಲ್ತಾನನ ಅಭಿಪ್ರಾಯವಾಯಿತು.

ಬಂಗಾಲದಲ್ಲಿ ಸುಜಾ ಸುಲ್ತಾನನು ಪ್ರಬಲನಾಗಿ ಆಗ್ರಾದ ಮೇಲೆ ಸಾಗಿಬರುವನೆಂದೂ ರಾಜಾ ಜಯಸಿಂಗನಾದರೂ ಅಲ್ಲಿಗೇ ಸಾಗಿಬಂದು ಬಂದಿಯಾಗಿದ್ದ ಬಾದಶಹನನ್ನು ಬಿಡಿಸುವ ವಿಚಾರದಲ್ಲಿರುವನೆಂದೂ ಸುದ್ದಿಯನ್ನು ಕೇಳಿ ಔರಂಗಜೇಬನು ದಾರಾನ ಉಸಾಬರಿಯನ್ನು ಬಿಟ್ಟು ಕೊಟ್ಟು ರಾಜಧಾನಿಯ ಹಾದೀ ಹಿಡಿದು ನಡೆದನು. ಇತ್ತ ದಾರಾ

ಶಹನು ತನ್ನ ಧನಕನಕ ಸತಿಸುತರನ್ನು ಟಟ್ಟಾ ಕೋಟಿಯಲ್ಲಿ ನವಾಬ ರಹಿಮಾನಖಾನನ ರಕ್ಷಣದಲ್ಲಿಟ್ಟು ಸೇನೆಯನ್ನು ತೆಗೆದುಕೊಂಡು ಅಹಮ್ಮದಾಬಾದದ ಮೇಲೆ ಸಾಗಿಹೋದನು. ಅಲ್ಲಿಯ ಕಿಲ್ಲೆದಾರನಾದ ಶಹಾ ನವಾಜಖಾನನೆಂಬ ಸರದಾರನು ಔರಂಗಜೇಬನಿಗೆ ಹೆಣ್ಣು ಕೊಟ್ಟಿದ್ದನಾದ್ದರಿಂದ ಅವನಿಗೆ ಆ ಅಧಿಕಾರವು ಪ್ರಾಪ್ತವಾಗಿತ್ತೇ ಹೊರತಾಗಿ ಯುದ್ಧಕಲೆಯ ಜ್ಞಾನವು ಅವನಿಗೆ ಇದ್ದಿಲ್ಲ. ದಾರಾನ ಅಭಿಯೋಗಕ್ಕೆ ಹೆದರಿ ಶಹಾನವಾಜನು ಕೋಟಿಯನ್ನು ಆ ರಾಜಪುತ್ರನ ಸ್ವಾಧೀನ ಮಾಡಿ ಮೈಮೇಲೆ ಬಂದ ಸಂಕಟವನ್ನು ಕಳಕೊಂಡನು.

ಗುಜರಾಠದಲ್ಲಿ ದಾರಾನು ತನ್ನ ಸೈನ್ಯವನ್ನು ಬೆಳೆಸಿದನು. ತಕ್ಕ ಮಟ್ಟಿಗೆ ಧನವೂ ಕೂಡಿತು. ನೆರೆಯವನಾದ ಕಚ್ಛದ ರಾವನು ತನ್ನ ಕೈಯಿಂದಾದಷ್ಟು ಅವನಿಗೆ ಸಹಾಯ ಮಾಡಲು ವಚನಕೊಟ್ಟನು. ಪೋರ್ತುಗೀಜ ಘ್ರಂಚ ಜನರು ದಾರಾನ ಸೈನ್ಯದಲ್ಲಿ ಸೇವೆಗೆ ನಿಂತು ತೋಪು ಮದ್ದುಗಳ ಕೆಲಸವನ್ನು ಬಳೈಸಿ ವ್ಯವಸ್ಥೆಯಿಂದ ಮಾಡಲು ಸಿದ್ಧರಾದರು. ಜೋಧಪುರದ ರಾಜಾ ಜಸವಂತಸಿಂಗನಾದರೂ ತನ್ನ ಸ್ವಾಮಿಯಾದ ಶಹಾಜಹಾನ ಬಾದಶಹನ ಜ್ಯೇಷ್ಠಪುತ್ರನಿಗೆ ಸಹಾಯ ಮಾಡದಿದ್ದರೆ ಇನ್ನಾರಿಗೆ ಮಾಡಬೇಕೆಂದು ಹೇಳಿ ತಾನಾಗಿ ದಾರಾನ ಬಳಿಗೆ ಬಂದು ಸಹಾಯ ಮಾಡುವನೆಂದು ಹೇಳಿ ಹೋದನು. ರಾಜಾ ಜಸವಂತ ಸಿಂಗನೂ ದಾರಾಶಹನೂ ಕೂಡಿ ಆಲೋಚನೆಯನ್ನು ಮಾಡಿ ತಾವೀ ವರ್ತೂ ತಮ್ಮ ಸೇನೆಗಳನ್ನು ಕೂಡಿಸಿಕೊಂಡು ಅಜಮೀರಕ್ಕೆ ಹೋಗಿ ಅಲ್ಲಿಂದಲೇ ಮುಂದಿನ ಯುದ್ಧದ ಸಿದ್ಧತೆಯನ್ನು ಮಾಡತಕ್ಕದ್ದೆಂದು ನಿರ್ಣಯ ಮಾಡಿದರು. ದಾರಾನ ಸೇನೆಯು ಅಜಮೀರಕ್ಕೆ ಬಂದು ನಿಂತುಕೊಂಡಿತು.

ಇಲ್ಲಿಯ ವರೆಗೆ ಇದಿಯು ದಾರಾನನ್ನು ಮರೆತಿದ್ದಂತೆ ತೋರಿದರೂ ಆ ಹಿರಿಯಮ್ಮನ ಕೃಪಾದೃಷ್ಟಿಯು ಅವನ ಮೇಲೆ ಸಂಪೂರ್ಣವಾಗಿಯೇ ಇತ್ತು. ನೀಚನಾದ ಜಯಸಿಂಗನು ಮೈರಿಗಿಂತಲೂ ಮೈರಿಯಾಗಿ ದಾರಾ ಶಹನನ್ನು ಕಾಡಲಾರಂಭಿಸಿದನು. ಔರಂಗಜೇಬನು ಒಣ್ಣದ ಮಾತುಗಳನ್ನಾಡಿ ಜಯಸಿಂಗನ ಕೈಕಾಲು ಬಿದ್ದು ಹೇಳಿಕೊಂಡದ್ದರಿಂದ ಆ

ಅಧಮನು ಮಿತ್ರಘಾತಕನೂ ಸ್ವಾಮಿದ್ರೋಹಿಯೂ ಆಗಿ ದಾರಾಶಹನ ವಿರುದ್ಧವಾಗಿ ಜಸವಂತಸಿಂಗನ ಮನಸ್ಸು ಕಡಿಸುವದಕ್ಕಾಗಿ ಒಂದು ಪತ್ರವನ್ನು ಬರೆದನು. ಅದರ ಅಭಿಪ್ರಾಯವೇನೆಂದರೆ—

“ ಜಸವಂತಸಿಂಗಜೀ, ವಿಜಯಿಯಾದ ಔರಂಗಜೇಬನ ಮನಸು ಮುರಿದು ಹತಭಾಗ್ಯನಾದ ದಾರಾಶಹನ ಬೆನ್ನು ಕಟ್ಟಿ ನೀವೇನು ಸೌಭಾಗ್ಯವನ್ನು ಸುರಿಯಬೇಕಾಗಿದೆ? ಸಾಮ್ರಾಜ್ಯದಲ್ಲಿ ಪ್ರಮುಖರಾದ ನಾವೆಲ್ಲರೂ ಔರಂಗಜೇಬ ಸುಲ್ತಾನರ ಪಕ್ಷವನ್ನೆತ್ತಿ ಕಾಯಾ ವಾಚಾ ಮನಸಾ ಅವರ ಹಿತಕ್ಕಾಗಿ ಯತ್ನಮಾಡುತ್ತಿರಲು ಆಪೇಸಿಯಾದ ದಾರಾನನ್ನು ನೀವು ಬೆನ್ನಿಗೆ ಕಟ್ಟಿಕೊಂಡರೆ ನೀವು ಕೆಟ್ಟುಹೋಗುವಿರಿ. ರಜಪೂತ ರಾಜರು ನಿಮ್ಮನ್ನು ಹಿಂಬಾಲಿಸುವರೆಂದು ನೀವು ತಿಳುಕೊಂಡಿರುವಿರಾದೀತು. ನಾನು ಬೇಡೆಂದು ಹೇಳಿದರೆ ಅವರು ನಿಮ್ಮ ಮಾತು ಕೇಳಲಾರರು. ನಿಷ್ಕಾರಣವಾಗಿ ನೀವು ನಿಮ್ಮ ಸೈನ್ಯವನ್ನು ಹಾಳುಮಾಡಿಕೊಳ್ಳಬೇಡಿರಿ. ನೀವು ಸೋತದ್ದೇ ಆದರೆ ಔರಂಗಜೇಬನಂಥ ನಿರ್ಘೋಷನಾದ ವೈರಿಯು ನಿಮ್ಮ ಅವಸ್ಥೆಯನ್ನು ಏನು ಮಾಡುವನೆಂಬದನ್ನು ಚನ್ನಾಗಿ ಲಕ್ಷ್ಯಕ್ಕೆ ತಂದುಕೊಳ್ಳಿರಿ. ನೀವೀಗಲೆ ದಾರಾನ ಪಕ್ಷವನ್ನು ಬಿಟ್ಟುಕೊಟ್ಟರೆ ನಿಮ್ಮ ರಾಜ್ಯವೂ ಅಧಿಕಾರವೂ ಇಮ್ಮಡಿಯಾಗಿ ಬೆಳೆಯುವವೆಂಬದಕ್ಕೆ ನಾನು ಹೊಣೆಗಾರನು. ”

ಅಂಬರದ ಪ್ರಬಲನಾದ ರಾಜನೂ ದಿಲ್ಲಿಯ ಬಾದಶಹರ ಪ್ರತಿ ನಿಧಿಯೂ ಆದ ಜಯಸಿಂಗನು ಇಂಥ ಪತ್ರವನ್ನು ಬರೆದದ್ದು ಕಂಡು ಜಸವಂತಸಿಂಗನು ಅಂಜಿ ಗದಗದನೆ ನಡುಗಿದನು. ಜಸವಂತಸಿಂಗನಿಗೆ ಸಹಾಯ ಮಾಡಲೊಪ್ಪಿದ ರಜಪೂತ ರಾಜರಿಗೆಲ್ಲ ಜಯಸಿಂಗನು ಮೇಲ್ಕಂಡ ಮಾದರಿಯ ಪತ್ರಗಳನ್ನು ಬರೆದೇ ಇದ್ದನು. ಆ ಸಂಗತಿಯನ್ನರಿತ ಬಳಿಕಂತೂ ಜಸವಂತಸಿಂಗನು ಹೇಳದೆ ಕೇಳದೆ ತನ್ನ ಸೈನ್ಯವನ್ನು ಕಟ್ಟಿಕೊಂಡು ಅಜಮೀರ ಕೋಟೆಯನ್ನು ಬಿಟ್ಟಿದ್ದು ತನ್ನ ರಾಜಧಾನಿಗೆ ಹೊರಟಿದ್ದು ಹೋದನು.

ಜಸವಂತಸಿಂಗನು ವಚನಭ್ರಷ್ಟನಾಗಿ ಹೇಡಿಯಂತೆ ಕಾಲೆಗೆಡು ಹೋಗುವಷ್ಟರಲ್ಲಿಯೇ ಜಯಸಿಂಗನು ಔರಂಗಜೇಬನನ್ನು ಕರಕೊಂಡು

ದಾರಾನ ಎದೆಯ ಮೇಲೆ ಬಂದು ನಿಂತನು. ಎಂಥ ದುಃಸ್ಥಿತಿಯಿದು! ಘಾತಕರಾದ ರಜಪೂತರು ದಾರಾಶಹನನ್ನು ಅವನ ಸಂಸ್ಥಾನವಾದ ಅಹಮ್ಮದಾಬಾದವನ್ನು ಬಿಡಿಸಿ, ಅಜಮೀರಕ್ಕೆ ತಾವಾಗಿ ಕರತಂದು, ಕೈಬಿಟ್ಟು ನಡೆದರು. ಇತ್ತ ಔರಂಗಜೇಬ ಜಯಸಿಂಗರ ಸೇನೆಗಳು ಪ್ರಬಲವಾದವುಗಳು. ದಾರಾನ ಸೇನೆಯು ಅರವಾಸಿಯಾಗಿ ಕರಗಿ ಹೋಗಿತ್ತು. ಆದರೂ ಆ ಧೈರ್ಯಶಾಲಿಯು ಎದೆಗುಂದದೆ ದೈವದಲ್ಲಿ ದಂತೆ ಆಗಿಹೋಗಲೆಂದು ಯುದ್ಧಕ್ಕೆ ಸನ್ನದ್ಧನಾದನು. ಶೌರ್ಯ, ಧೈರ್ಯ, ಸಾಹಸ ಯುದ್ಧಕೌಶಲ್ಯಗಳೆಲ್ಲಾ ಇದ್ದವು! ಆದರೆ ಇದಿ-
ನಾಯಿ, ಶನಿವೇವ, ಕೆಡಗಾಲಗಳೊಂದಾಗಿ ಕೈದೊಳೆದು ಆ ರಣರಂಗ-
ಧೀರನ ಬೆನ್ನಟ್ಟಿಕೊಂಡು ಬರಲು ಇನ್ನೇನು ಗತಿ! ಪಾಪ ದಾರಾಶಹನ
ಪಕ್ಷದಲ್ಲಿಲ್ಲ ಒಳಗತ್ತರಿಯು! ಅವನ ಕೈಕಳಗಿನ ಫಿರಂಗಿಗಳು ತೋಫು
ತುಬಾಕಿಗಳ ಘನವಾದ ಗಡಗಡಾಟವನ್ನೆಬ್ಬಿಸಿದರು. ಆದರೆ ಆ ನೀಚರು
ಹಾರಿಸಿದ್ದೆಲ್ಲ ಹುಸಿಗುಂಡೇ! ಮದ್ದು ಮಾತ್ರ ಇದ್ದಷ್ಟು ಸುಟ್ಟು
ಹೋಯಿತು. ದ್ರೋಹಿಯಾದ ಶಹಾ ನವಾಜಖಾನನು ದಾರಾನ ಅಂತ
ವಿಚಾರಗಳನ್ನೂ ಅವನ ನಿಜವಾದ ಸ್ಥಿತಿಯನ್ನೂ ಔರಂಗಜೇಬನಿಗೆ
ಅರುಹಿದ್ದ ನಾದ್ದರಿಂದ ಅವನು ಭೀತಿಯಿಲ್ಲದೆ ದಾರಾನ ಸೈನ್ಯದ ಮೇಲೆ
ಏರಿ ಬಂದನು. ಪೂರ್ವಸಂಕೇತದ ಮೇರೆಗೆ ಆ ಸೈನ್ಯದಲ್ಲಿಯೂ ಅರ್ಧ
ಕರೆ ಜನರು ಸ್ವಾಮಿದ್ರೋಹಿಗಳಾಗಿ ಶತ್ರುಗಳಿಗೆ ಕೂಡಿಕೊಂಡರು. ಈ
ಸಂಗತಿಯನ್ನರಿತು ದಾರಾಶಹನು ಆವೇಶದಿಂದ ಗೃಹಭೇದಿಯಾದ ಶಹಾ
ನವಾಜನನ್ನು ಅಲ್ಲಿಯೇ ಅಡ್ಡಹಿಡಿದು ಕಡಿದುಹಾಕಿದನು. ಕೆರೆಯೊಡೆ
ದವರ ಕಂಬಳಿಯನ್ನು ಕಸುಕೊಂಡರಂತೆ! ಆಯಿತು! ದಿಲ್ಲಿಯ ಯುವ
ರಾಜನು ಮುಲ್ತಿಯಾಗಿ ಹೋದನು. ಪಲಾಯನವೇ ಗತಿಯಲ್ಲದೆ ಅವ
ನಿಗೆ ಮತ್ತೊಂದು ಮಾರ್ಗವಿದ್ದಿಲ್ಲ. ಅಹಮ್ಮದಾಬಾದಕ್ಕೆ ಅವನು
ಧಾವಿಸಿ ಬಂದನು. ಅಲ್ಲಿ ದಾರಾನಿಂದ ನಿಯುಕ್ತನಾದ ಕಿಲ್ಲೇದಾರನೇ
ಅವನನ್ನು ಒಳಗೆ ಬರಗೊಡದೆ ಕೋಟೆಯ ಬಾಗಿಲವನ್ನು ಮುಚ್ಚಿ
ಬಿಟ್ಟನು. ಉಪಾಯವಿಲ್ಲದ್ದಕ್ಕಾಗಿ ಆ ರಾಜಪುತ್ರನು ತನ್ನ ದೈವವನ್ನು,
ನಿಂದಿಸುತ್ತ ಕಚ್ಚಿದ ರಾವನ ಊರಿಗೆ ಬಂದನು. ಆದರೆ ಆ ಮಿತ್ರದ್ರೋಹಿ

ಯಾದ ರಾವನನು ದಾರಾನ ಬಳಿಯಲ್ಲಿ ಇದ್ದು ಬಿದ್ದದ್ದನ್ನೆಲ್ಲ ಸುಲುಕೊಂಡು ನೂಕಿಹಾಕಿದನು.

ಕಾಡ್ಗಿಚ್ಚಿನಲ್ಲಿ ಸಿಕ್ಕು ಮೈಸುಟ್ಟುಕೊಳ್ಳುತ್ತ ದಾರಿಗಾಣದೆ ಓಡಾಡುತ್ತಿರುವ ಜಿಂಕೆಯ ಕರುಣಾಸ್ಪದವಾದ ದುರ್ದಶೆಯನ್ನಾಂತು ದಾರಾಯುವರಾಜನು ತನ್ನ ಹೆಂಡರುಮಕ್ಕಳಿರುವ ಟಟ್ಟಾ ಕೋಟಿಗೆ ಓಡಿ ಬಂದನು. ಆದರೆ ಅದಕ್ಕೆ ಔರಂಗಜೇಬನ ಸರದಾರನಾದ ಮೀರಬಾಬಾನು ಮುತ್ತಿಗೆಯನ್ನಿಕ್ಕಿಕೊಂಡು ಮೊದಲೇ ಕುಳಿತಿದ್ದನು. ಆದರೂ ಆ ಧೀರನು ಏನೋ ಒಂದು ಯುಕ್ತಿಯಿಂದ ಮೀರಬಾಬಾನನ್ನು ಮೋಸಗೊಳಿಸಿ ತನ್ನ ಹೆಂಡರು ಮಕ್ಕಳನ್ನೂ ಧನಕನಕಗಳನ್ನೂ ಕೋಟಿಯಿಂದ ಕಡೆಗೆ ಮಾಡಿಕೊಂಡು, ಇನ್ನು ಕಾಬೂಲಕ್ಕೆ ಹೋಗಬೇಕೆಂದು ಹೊರಟನು. ಉರಿಯುವಂಥ ಬೇಸಿಗೆಯ ಬಿಸಿಲು ! ಅನ್ನೋದಕಕ್ಕೆ ಕ್ಷಾಮ ! ಅಂಥ ದರಲ್ಲಿ ಕುಸುಮಕೋಮಲೆಯರಾದ ನಾರೀಜನರನ್ನು ಕಟ್ಟಿಕೊಂಡು ಹೋಗುವಾಗ ವೈಭವೋಚಿತನಾದ ಆ ಚಕ್ರವರ್ತಿಯ ಜ್ಯೇಷ್ಠ ಪುತ್ರನಿಗೆ ಅತ್ಯಂತವಾದ ಕಷ್ಟವಾಯಿತು. ಭಿಲ್ಲ ಮುಂತಾದ ಕ್ರೂರ ಜಾತಿಯ ಜನರು ಅಡವಿಯಲ್ಲಿ ಗಂಟುಬಿದ್ದು ಅವನ ಪರಿವಾರದವರನ್ನು ಹೊಡೆದು ಬಡಿದು ಸುಲುಕೊಂಡು ಹೋದರು. ಜ್ವರ, ಮಾರಿಕಾ ಮುಂತಾದ ಬೇನೆಗಳಿಂದ ಅನೇಕರು ಸತ್ತರು. ದಾರಾನ ಪ್ರಿಯತಮೆಯೋರ್ವಳು ಬಿಸಿಲಿಗೆ ಬಿಂದು ಸತ್ತುಹೋದಳು. ಜನ್ಮದಲ್ಲಿ ಎಪತ್ತಿಗೆ ಹದರದ ಆ ಧೈರ್ಯ ಶಾಲಿಯು ಎದೆಯೊಡಕೊಂಡು ಎಪನ್ನನಾಗಿ, “ ಇನ್ನೇತಕ್ಕೆಂದು ನಾನು ಅಳಬೇಕು ! ” ಎಂದು ಉದ್ಗಾರವನ್ನು ತೆಗೆದು ಕಣ್ಣಿಗೆ ನೀರು ತಂದನು.

ಇಷ್ಟಾದರೂ ನಿಷ್ಕರುಣಿಯಾದ ವಿಧಿದೇವಿಯು ಹೊಟ್ಟೆ ತಣ್ಣಗಾಗಲಿಲ್ಲ. ದಾರಾಶಹನು ಪ್ರತಿ ಸಾರ್ವಭೌಮನಾಗಿ ಆಗ್ರಾಪಟ್ಟಣದಲ್ಲಿ ಆಳುತ್ತಿರುವಾಗ ಶಹಾಜಹಾನ ಬಾದಶಹನು ಮಲಿಕ ಜೀವನಖಾನನೆಂಬ ಸರದಾರನನ್ನು ಕೆಲವೊಂದು ಅಪರಾಧಕ್ಕಾಗಿ ಆನೆಯ ಕಾಲಿನಲ್ಲಿ ತುಳಿಸತಕ್ಕದ್ದೆಂದು ಶಿಕ್ಷೆಯನ್ನು ವಿಧಿಸಿದ್ದನು. ಆಗ ದಾರಾಶಹನು ಮಧ್ಯಸ್ಥನಾಗಿ ಬಾದಶಹನಿಗೆ ಬಹುಪರಿಯಾಗಿ ಹೇಳಿಕೊಂಡು, ಜೀವನಖಾನನ

ಪ್ರಾಣವನ್ನು ಉಳಿಸಿದ್ದನು. ಆ ನೆನಪಿಗಾಗಿ ಖಾನನು ಇಂಥ ಆಪತ್ಕಾಲದಲ್ಲಿ ತನಗೆ ಸಹಾಯಮಾಡುವನೆಂದು ನೆನೆದು ದಾರಾಶಹನು ಅವನಿದ್ದ ದಾದರ ಎಂಬ ಊರಿಗೆ ಹೋದನು. (ದಾದರವು ಬುಲಾನ್ ಘಟ್ಟದ ಬಳಿಯಲ್ಲಿದೆ.)

ಯುವರಾಜನು ವೈಭವದಿಂದ ಬರುವನೆಂದು ನಂಬಿ ಆ ಖಾನನು ಒಳ್ಳೇ ಸಡಗರದಿಂದ ಊರಿಸುತ್ತ ಬಾರಿಸುತ್ತ ಇದಿಗೊಂಡು ಬಂದು ಅವನನ್ನು ತನ್ನ ಊರಿಗೆ ಕರೆಕೊಂಡು ಹೋದನು. ದಾರಾನ ಉತ್ತರ ಪೂಜೆಯಾಗಿರುವ ಸಂಗತಿಯನ್ನು ಹಿಂದಿನಿಂದ ಮನಗಂಡವನಾಗಿ ಆ ನೀಚನು ತನ್ನ ಪ್ರಾಣದಾತನ ಗೋಣು ಮುರಿಯುವ ಹಂಚಿಕೆಯನ್ನೇ ಮಾಡಿದನು. ಹಣದಾಸೆಗಾಗಿ ಆ ನರಾಧಮನು ದಾರಾನ ಅನುಯಾಯಿ ವರ್ಗದವರನ್ನೆಲ್ಲ ರಾತ್ರಿಯಲ್ಲಿ ಮಲಗಿದಾಗ ತನ್ನ ಆಳುಗಳಿಂದ ಕೊಲ್ಲಿಸಿ ಆ ರಾಜಪುತ್ರನನ್ನೂ ಅವನ ಹೆಂಡರು ಮಕ್ಕಳನ್ನೂ ಕಟ್ಟಿಹಾಕಿ ಔರಂಗಜೇಬನ ಸೇನಾಪತಿಯಾದ ಮಿರಬಾಬಾನ ಸ್ವಾಧೀನ ಮಾಡಿದನು. ದೊಡ್ಡ ಮೀನವನ್ನು ಹಿಡಿದ ಬೆಸ್ತನಂತೆ ಮಿರಬಾಬಾನು ದಾರಾಶಹನನ್ನು ಕಟ್ಟಿಕೊಂಡು ಮಿತಿಮೀರಿದ ಸಂತೋಷದಿಂದ ಕುಣಿಯುತ್ತ ದಿಲ್ಲಿಯಲ್ಲಿ ಔರಂಗಜೇಬನಿದ್ದೆಡೆಗೆ ಬಂದನು.

ಅಣ್ಣನ ಸ್ವಾಗತಕ್ಕಾಗಿ ಆ ಪ್ರೀತಿಯ ತಮ್ಮನು ದೊಡ್ಡದೊಂದು ಮೆರವಣಿಗೆಯನ್ನು ತೆಗೆದನು. ರಾಡಿಯಲ್ಲಿ ಬಿದ್ದು ಬಂದಿರುವ ಒಂದು ಮುದಿ ಆನೆಯ ಮೈತೊಳೆಯದೆ ಅದರ ಮೇಲೆ ಸಬರವನ್ನು ಬಿಗಿದು ರಾಜರಾಜೇಶ್ವರನಾಗಿ ಹುಟ್ಟಿದ ದಾರಾಶಹನನ್ನು ಪಾಪಿಗಳು ಕೈಕಾಲು ಬಿಗಿದು ಕುಳ್ಳಿರಿಸಿದ್ದರು. ಸೊರಗಿ ಡೊಕ್ಕೆ ತೆಗೆದಿರುವ ಆ ಕುಂಟಾನೆಯ ಕೊರಳಲ್ಲಿ ಅಭದ್ರವಾದ ವಸ್ತುಗಳಿಂದ ಮಾಡಿದ ಸರಗಳನ್ನು ಹಾಕಿದ್ದರು. ಹೃದಯ ಕೋಸಂಬರೆಯಾಗಿದ್ದ ಶಾಲು ಆ ಯುವರಾಜನ ಶಿರೋಭೂಷಣವಾಗಿತ್ತು. ಶತದ್ರಿಯನು ಕೂಡ ಮುಟ್ಟಲೊಲ್ಲದಾದ ಅಂಗಿಯು ಆ ವೀರಶಿರೋಮಣಿಯ ದಿವ್ಯಾಂಗವನ್ನು ಮುಚ್ಚಿತ್ತು. ಆನೆಯ ಒಂದು ಮಗ್ಗಲು ಮಾನವ ರಾಕ್ಷಸನಾದ ಮಲಿಕ್‌ಜೇವನ್‌ಖಾನನೂ ಮತ್ತೊಂದು ಮಗ್ಗಲು ಗ್ರಾಮದ ಕೊಲೆಗಡಕನೂ ಕುದುರೆಗಳನ್ನೇರಿ

ಕೊಂಡು ನಡೆದಿದ್ದರು. “ದೇವರೆ, ನಿನ್ನ ಪುಸಾದದಿಂದ ನನಗೆ ಪ್ರಾಪ್ತವಾಗಿರುವ ಈ ವಿಚಿತ್ರವಾದ ವೈಭವವನ್ನು ನೋಡಬಾರದೆ?” ಎಂದು ದಶೋಪನಿಷತ್ತುಗಳನ್ನು ಓದಿಕೊಂಡಿರುವ ಆ ದರಾಯಸ ಪಂಡಿತನು ಕಣ್ಣು ಮುಚ್ಚಿಕೊಂಡು ಭಗವಚ್ಚಿಂತನವನ್ನು ಮಾಡುತ್ತಿದ್ದನೇ ಹೊರತಾಗಿ ವ್ಯಸನದ ಲವಲೇಶದಷ್ಟು ಚಿನ್ನವಾದರೂ ಅವನ ಸುಂದರವಾರವಾದ ಮುಖದಲ್ಲಿ ಕಂಡುಬರಲಿಲ್ಲ.

ಆ ದುಷ್ಪ್ರೇಕ್ಷಣೀಯವಾದ ಪ್ರಕಾರವನ್ನು ಕಂಡು, ದಿಲ್ಲಿ ಪಟ್ಟಣದ ನರನಾರಿಯರೆಲ್ಲರೂ ಗೋಳಿಟ್ಟು ಅತ್ತರು. ಮುದುಕೆಯರು ಚಟಕುಮುರಿದು ಔರಂಗಜೇಬನನ್ನು ಶಾಸಿಸಿದರು. ಕೆಲವರು ಮಣ್ಣು ತೂರಿದರು. ಬಾವಾ ಫಕೀರ ಮುಂತಾದವರು ಮಲಿಕ್‌ಜೀವನ್‌ಖಾನನಿಗೆ ಹರಕು ಮಚ್ಚಿಗಳಿಂದ ಒಗೆದರು. ಹೀಗೆ ಶಾಪಪ್ರಳಾಪದಿಂದ ದಿಲ್ಲಿಯಲ್ಲೆಲ್ಲ ಪ್ರಚಂಡವಾದ ಗೊಂದಲನೆದ್ದಿತು. ಅಣ್ಣನನ್ನು ಆನೆಯಿಂದಿಳಿಸಿಕೊಂಡು ದರಬಾರದಲ್ಲಿ ಅವನ ಶಿರಚ್ಛೇದನವನ್ನು ಮಾಡಿಸಬೇಕೆಂಬ ಕುತೂಹಲವು ಔರಂಗಜೇಬನಲ್ಲಿ ಹುಟ್ಟಿತ್ತು. ಆದರೆ ಊರಲ್ಲಿ ನಡೆದಿರುವ ಶಾಪಪ್ರಳಾಪಗಳ ಅನಿವಾರವಾದ ಕೋಲಾಹಲವನ್ನು ಕೇಳಿ ಆ ವಾಸಾಣಹೃದಯನು ಒಳಿತಾಗಿ ಹೆದರಿ ಆಗಲೇ ಕುಕರ್ಮವನ್ನು ಮಾಡಿಸಲು ಹಿಂಜರಿದನು.

ಇನ್ನು ದಾರಾನಿಗೆ ಯಾವ ಬಗೆಯ ಶಿಕ್ಷೆಯಾಗಬೇಕೆಂಬ ಬಗ್ಗೆ ಆ ಮಹಾಸಭೆಯಲ್ಲಿ ವಿಚಾರ ನಡೆಯಿತು. ಕೆಲವರು ಅವನಿಗೆ ವಿಷವನ್ನು ಕುಡಿಸಿ ಕೊಂದುಹಾಕಬೇಕೆಂದರು. ಕೆಲವರು ಅವನನ್ನು ಗ್ವಾಲೇರಿಯ ಕೋಟೆಯಲ್ಲಿ ಬಂದಿವಾಸದಲ್ಲಿ ಇಡಬೇಕೆಂದು ಹೇಳಿದರು. ಔರಂಗಜೇಬನು ನಗೆಮುಖವನ್ನು ತಾಳಿ ಆ ಜನರ ಮಾತುಗಳನ್ನು ದಾನಿಯಲ್ ನ್ಯಾಯಾಧೀಶನ ಆಧ್ಯತೆಯಿಂದ ಕೇಳುತ್ತಿದ್ದನು. ದಾರಾನಿಗೆ ಔರಂಗಜೇಬನು ಜೀವದಾನವನ್ನೆಲ್ಲಿ ಕೊಡುವನೋ ಎಂದು ರೋಶನಾರೆಯು ಶಂಕಿಸಿ, ಗಡರು ಮೋರೆಯನ್ನು ಮಾಡಿಕೊಂಡು ಗ್ರಾಮದೇವತೆಯಂತೆ ತೆರೆಯಲ್ಲಿ ಕುಳಿತಿದ್ದಳು. ಹಕೀಮ್‌ದಾವುದನೆಂಬ ನರಶ್ವಾನನೊಬ್ಬನು ಎದ್ದು ನಿಂತು ದಾರಾಶಹನು ಕಾಫರ (ಪಾಖಂಡ) ನೆಂದೂ ಅವನು ಪಿತ

ದ್ರೋಹಿಯೆಂದೂ ಪ್ರಜಾಂತಕನೆಂದೂ ವಾದಿಸಿ ಈಗಿಂದೀಗಲೇ ಅವನನ್ನು ತರಿಸಿ, ಈ ರಾಜಸಭೆಯಲ್ಲಿ ಶಿರಚ್ಛೇದ ಮಾಡಿಸಬೇಕೆಂದು ಒಳ್ಳೇ ಆಗ್ರಹಪೂರ್ವಕವಾಗಿ ಹೇಳಿದನು. ದಾನಿಶ್ ಮಂದಖಾನನು ಪ್ರತಿಯಾಗಿ ಹೇಳಿದ್ದೇನೆಂದರೆ : ' ದಾರಾಶಹರೆಷ್ವಾದರೂ ಔರಂಗಜೇಬ ಸುಲ್ತಾನರ ಸಹೋದರರು; ಅವರು ಶೂರರಾದ ಸೇನಾಪತಿಗಳು, ಉದಾರರಾದ ಯುವರಾಜರು, ಕವಿಗಳಾದ ಪಂಡಿತರು, ಅವರ ಧರ್ಮವಿಚಾರಗಳು ಮಾತ್ರ ಕಾಫರರಾದ ಹಿಂದೂ ಜನರಂತೆ ಇದ್ದವು ಸರಿ. ಆದರೆ ಕಾಫರರಿಗೆಲ್ಲ ದೇಹಾಂತ ಶಿಕ್ಷೆಯಾಗಬೇಕಾಗಿದ್ದರೆ ಹಿಂದುಸ್ಥಾನದ ಪ್ರಜಾಜನರಲ್ಲಿ ಹತ್ತರಲ್ಲಿ ಒಂಬತ್ತು ಜನರನ್ನು ಕೊಂದುಹಾಕಬೇಕಾದೀತು. '

ಆಗ ಹಾಲಾಹಾಲಪೂರಿತವಾದ ಹೃದಯವುಳ್ಳವನೂ ನಾರೀಕುಲಕಲಂಕಳೂ ಪ್ರತ್ಯಕ್ಷ ರಾಕ್ಷಸಿಯೂ ಆದ ರೋಶನಾರೆಯು, " ಕ್ಯಾ ಕ್ಯಾ! ಕ್ಯಾ! " ಎಂದು ಕಟಕಟನೆ ಹಲ್ಲು ಕಟಿದು ಗರ್ಜಿಸಿ ಮರೆಯಾಗಿದ್ದ ತೆರೆಯನ್ನು ಹರಿದೊಗೆದು, " ಔರಂಗಜೇಬ, ಆ ದುರಾತ್ಮನಾದ ದಾರಾನ ಸ್ತುತಿಯನ್ನು ದಾನಿಶ್ ಮಂದಖಾನನು ಮಾಡಿದ್ದು ಕೇಳಿ ನನ್ನ ಕಿವಿಯಲ್ಲಿ ಸೀಸ ಕಾಯಿಸಿ ಸುರಿದಂತಾಯಿತು. ಏನು ಆ ಕುಲಾಂಗಾರನಾದ ದಾರಾನು ಜೀವದಿಂದುಳಿಯಬೇಕೆ? ಆ ನೀಚನು ಹಡೆದ ತಂದೆಯನ್ನು ಕೇಳಿದವನಲ್ಲ, ಜಿನ್ನಿಲೆ ಬಿದ್ದ ತಂಗಿಯಾದ ನನ್ನ ಮಾನಹಾನಿಯನ್ನು ಆ ನರಪಶುವು ಮಾಡಿದ್ದು ಔರಂಗಜೇಬ, ನೀನು ಮರೆತೆಯಾ? ನಿನ್ನ ಅಧಿಕಾರವನ್ನು ಕಸುಕೊಂಡು ನೆರೆದ ದರಬಾರದಲ್ಲಿ ನಿನ್ನ ಅಪ್ರತಿಷ್ಠೆಯನ್ನು ದಾರಾನು ಮಾಡಿದ್ದರ ಬೆಂಕಿಯು ನಿನ್ನ ಹೊಟ್ಟೆಯಲ್ಲಿ ಉರಿಯುವದಿಲ್ಲವೆ? ಷಂಢನಾದ ನಿನ್ನಿಂದ ಆ ಕೆಲಸವು ಆಗದಿದ್ದರೆ ಕರೆಸು ಅವನನ್ನಿಲ್ಲಿ! ನಾನೇ ಈ ಖಡ್ಗದಿಂದ ಅವನ ತಲೆಯನ್ನು ಕರಕರನೆ ಕೊಯ್ದು ಹಾಕಿ ಭೋರಿಟ್ಟು ಹರಿಯುವ ರಕ್ತದಿಂದ ಎರಕೊಳ್ಳದಿದ್ದರೆ ನಾನು ರೋಶನಾರೆಯಲ್ಲ! " ಎಂದು ಕಾಲುಗಳನ್ನು ಅಪ್ಪಳಿಸುತ್ತಲೂ ಖಡ್ಗವನ್ನು ನೆವರುತ್ತಲೂ ಆ ಗಂಡುರಾಮೆಯು ಆವೇಶದಿಂದ ಮೇಘಗರ್ಜನೆಯಂತೆ ಗಡಗಡಾಟವನ್ನು ಮಾಡಿ ನುಡಿದಳು. ನರರತ್ನನಾದ ದಾರಾ ಮಹಾರಾಯನನ್ನು ಹಡೆದ ತಂದೆತಾಯಿಗಳೇ ಈ ಮಾರಿ

ಯಾದ ರೋಶನಾರೆಯು ಜನ್ಮದಾತರು ಕಂಡಿರಾ!

ಔರಂಗಜೇಬನಿಗೆ ಇದು ಬೇಕಾದ ಮಾತೇ ಆಗಿತ್ತು. “ಸಬ್‌ಕಾ ಸುನ್‌ನಾ ಔರ ದಿಲ್‌ಕಾ ಕರನಾ” ಎಂಬಂತೆ ಅವನು ದಾನಿಶ್‌ಮಂದ ಖಾನರೇ ಮುಂತಾದವರ ಮಾತುಗಳನ್ನು ಶಾಸ್ತ್ರಕ್ಕಾಗಿ ಕೇಳುತ್ತಿದ್ದನು. ರೋಶನಾರೆಯ ಮಾತು ಮುಗಿದ ಕೂಡಲೆ ಸದ್ಧರ್ಮಪ್ರವರ್ತಕನಾದ ಔರಂಗಜೇಬ ಸಾಧುವರ್ಯನು ಮೆಲ್ಲನೆ ಎದ್ದುನಿಂತು, ಕುಗ್ಗಿದ ಧ್ವನಿಯಿಂದ ಅಂದದ್ದು: ‘ಮಹನೀಯರೆ, ಮಹಮದ್ ಪಯಗಂಬರರ ಸುಮತಾನುಯಾಯಿಗಳೆ, ನಮ್ಮ ಪ್ರಿಯ ಬಂಧುವಾದ ದಾರಾಶಹನಿಗೆ ದೇಹಾಂತ ಶಿಕ್ಷೆಯಾಗಬೇಕೆಂದು ಬಹು ಜನರ ಅಭಿಪ್ರಾಯವಾದ್ದರಿಂದ (ಬಹು ಜನರಾರು? ಹಕೀಮದಾವುಡ್ ಹಾಗೂ ರೋಶನಾರೆಯರೇ ವರೇ!) ನಿರುಪಾಯವಾಗಿ ನಾನಾದರೂ ಹಾಗೆಯೇ ಹೇಳಬೇಕಾಗಿದೆ. ರಾಜಕಾರಣವು ಅಂಥವಾದದ್ದು! ಅದು ಅಣ್ಣ ತಮ್ಮಂದಿರನ್ನು ನೋಡುವ ದಿಲ್ಲ! ತಂದೆತಾಯಿಗಳನ್ನು ನೋಡುವದಿಲ್ಲ. ದುಃಖದಿಂದ ನನ್ನ ಕುತ್ತಿಗೆ ಉಬ್ಬಿರುವದರಿಂದ ಈ ಸಮಯದಲ್ಲಿ ನಾನು ಹೆಚ್ಚಿಗೆ ಮಾತಾಡಲಾರನು. ಪರಲೋಕದಲ್ಲಿ ಯಾದರೂ ದೇವರು ಆ ನನ್ನ ಪ್ರಿಯತಮನಾದ ಒಂಥುವಿಗೆ ಉತ್ತಮವಾದ ಗತಿಯನ್ನು ಕೊಡಲಿ!’”

ಈ ತೀರ್ಪು ಕೇಳಿ ರೋಶನಾರೆಯು ಸಂತೋಷದ ಭರದಲ್ಲಿ ಧಿಗ್ಧಿಗ್ಧನೆ ಕುಣಿದಳು. “ನಾಸರಖಾನ್! ಬೇವನ್‌ಖಾನ್! ಈಗಿಂದೀಗಲೆ ದಾರಾಶ ರುಂಡವನ್ನು ಹರಿದು ತಂದು ಕೊಟ್ಟವನಿಗೆ ನನ್ನ ಕೊರಳೊಳಗಿನ ಕಂಠಿಯನ್ನು ಕೊಡುತ್ತೇನೆ. ಮೂರು ಲಕ್ಷ ರೂಪಾಯದ ಕಂಠಿಯಿದು!” ಎಂದು ಕಂಠಿಯನ್ನು ಉಜ್ಜಿ ಎತ್ತಿ ಹಿಡಿದು ತೋರಿಸಿದಳು.

ವಾಪ! ದಾರಾ ಸುಲ್ತಾನನು ಬಂದಿವಾಸದಲ್ಲಿ ಕುಳಿತು ತನ್ನ ಚಿಕ್ಕ ಮಗನಾದ ಸಿಪೀರನೆಂಬ ಹನ್ನೆರಡು ವರ್ಷದ ಬಾಲಕನೊಡನೆ ಆನಿವಾಹಕ್ಕಾಗಿ ಎನೋದದ ಮಾತುಗಳನ್ನಾಡುತ್ತ ಕುಳಿತಿದ್ದನು. ಅಷ್ಟರಲ್ಲಿ ಮೇಲ್ಕಂಡ ದುರಾತ್ಮರೇವರು ನಾಲಕ್ಕಾರು ಜನರನ್ನು ಕರಕೊಂಡು, ಅಲ್ಲಿಗೆ ಯಮದೂತರಂತೆ ಬಂದರು. ದುಷ್ಟರು ತನ್ನ ವಧ ಮಾಡಲಿಕ್ಕೆ

ಬಂದರೆಂದರಿತು ಆ ಮಹಾತ್ಮನು ತನ್ನ ಕೂಸಿಗೆ ಒಳಗಿನ ಮನೆಯಲ್ಲಿ ಹೋಗಿ ಎಂದು ಹೇಳಿದನು. ಸಿಪಿರ್ ಕುಮಾರನು ಬೆರಗಾಗಿ ಅಲ್ಲಿಯೇ ತಂದೆಯ ಕೊಠಿಗೆ ತೆಕ್ಕೆಬಿದ್ದು ನಿಂತನು. ಆ ಕಟುಕರು ಅಳುತ್ತಿರುವ ಕುಮಾರನನ್ನು ಬಲಾತ್ಕಾರದಿಂದ ದರದರನೆ ಎಳೆದೊಯ್ದರು. ಸಂಗಡಲೇ ಈವರು ದಾರಾಶಹನಿಗೆ ತೆಕ್ಕೆಬಿದ್ದು ಅವನನ್ನು ನೆಲಕ್ಕೆ ಕೆಡವಿದರು. ನಾಸರಖಾನನು ಹಣ್ಣು ಹೆಚ್ಚಲು ಬಂದ ಹೆಂಗಸಿನ ಒನವಿನಿಂದ ಕುಲುಕುಲು ನಗುತ್ತೆ ಹಿಂದೆ ಬಂದು ಸಕಲ ಭೂಮಂಡಲೇಶ್ವರನಾದ ಶಹಾಜಹಾನ್ ಬಾದಶಹನ ಹವರ್ವರ್ಧನನಾದ ಕುಮಾರನ ಶಿರಸ್ಸನ್ನು ಕಟ್ಟನೆ ಕಡಿದು ತಟ್ಟಿಯಲ್ಲಿ ಟ್ಪುಕೊಂಡು ಅಟ್ಟಹಾಸದಿಂದ ದರಬಾರಕ್ಕೆ ತೆಗೆದುಕೊಂಡು ಬಂದನು

ಔರಂಗಜೇಬನಿಗೆ ಆ ರುಂಡದ ಗುರುತು ತಟ್ಟನೆ ಹತ್ತಲಿಲ್ಲ. ಅವನು ಅದನ್ನು ತೋಸಿ ನೋಡಿದನು. ಹೋಲಿಕೆಯಿರುವದನ್ನು ಕಂಡು ಸಮಾಧಾನವನ್ನು ತಾಳಿ ಅವನು ಆ ರುಂಡದ ಕಣ್ಣು ಪಿಳುಕಿಸಿ ನೋಡಿದನು. ದಾರಾಶಹನ ಕಣ್ಣಲ್ಲಿ ಅಹುದೋ ಅಲ್ಲವೋ ಎಂಬಷ್ಟು ಹೂ ಬಿದ್ದಿತ್ತು. ಅದರ ಗುರುತು ತಗಲಿದ ಕೂಡಲೆ “ಎ! ಬದ್ ಭಕ್ತ!” (ದುರ್ದೈವಿಯೆ!) ಎಂದು ಉದ್ಗಾರ ತೆಗೆದು ಔರಂಗಜೇಬನು ಆ ರುಂಡವನ್ನೆತ್ತಿ ಚಂಡು ತೂರಿದಂತೆ ತೂರಿ ದರಬಾರವನ್ನು ಮುರುಕೊಂಡು ಹೋದನು-

೩೪

ಯುವರಾಜ ದರಾಯಸನ ಘೋರತರವಾದ ಕೊಲೆಯ ವರ್ತಮಾನವನ್ನು ಕೇಳಿ ಭರತಖಂಡದಲ್ಲಿರುವ ಸಕಲ ಮಾನವರು ಮಿಡುಕಿ ಕಣ್ಣೀರು ಸುರಿಸುತ್ತಿರಲು ಪ್ರತ್ಯಕ್ಷ ಆತನನ್ನು ಹಡೆದ ತಂದೆಯಾದ ಶಹಾಜಹಾನನಿಗೆಷ್ಟು ವ್ಯಸನವಾಗಿರಬೇಡ! ಎದ್ದು ಅಡ್ಡಾಡಲು ಅಸಮರ್ಥನಾಗಿರುವ ಆ ಮುದುಕನು ದೇಹದ ಎಚ್ಚರವಿಲ್ಲದೆ ಗೋಡೆ ಗೋಡೆಗೆ ಹಾಯ್ದನು. ಎದೆಎದೆ ಬಡುಕೊಂಡು ಚೀರಾಡಿ ಹಲುಬಿ ಪ್ರಜ್ಞೆ

ಯನ್ನು ಕಳಕೊಂಡು ಬಿದ್ದುಕೊಂಡನು. ಅಂದಿನ ದಿವಸ ಬಾಯಲ್ಲಿ ಹನಿ ನೀರು ಹಾಕಿಕೊಳ್ಳಲಿಲ್ಲ. “ಕಂದಮ್ಮಾ, ನಾನೇ ನಿನ್ನ ಘಾತ ಮಾಡಿದೆನು! ಸಜ್ಜನನಾದ ನನ್ನ ಮಗನೇ, ನೀನಿಲ್ಲದೆ ಈ ಭೂಲೋಕವೆಲ್ಲ ನನಗೀಗ ನಿರ್ಜನವಾಗಿ ಭಾಸವಾಗುತ್ತದೆ. ಇಲ್ಲವೆಂದರೆ ರಾಕ್ಷಸ ರಾಕ್ಷಸಿಯರಾದ ಔರಂಗಜೇಬ ರೋಶನಾರೆಯರೀವರೇ ಆಕ್ರಾಳ ವಿಕ್ರಾಳವಾದ ಸ್ವರೂಪವನ್ನು ತಳೆದು ಭೂಗೋಲದ ತುಂಬೆಲ್ಲ ಅಕಾಂಡ ತಾಂಡವವನ್ನು ಪ್ರತ್ಯಕ್ಷವಾಗಿ ನಡೆಸಿದಂತೆ ನನಗೆ ಭಾಸವಾಗುತ್ತದೆ. ಯಾರಲ್ಲಿ? ಆಯ್ಯೋ! ನನ್ನ ಅರ್ಧಾಂಗಿಯಾದ ಮೂಮ್‌ತಾಜಮಹಾಲ ಬಾದಶಾಹಿಯು ಕೋಪಾವಿಷ್ಟಳಾಗಿ ನಿಂತುಕೊಂಡು, “ನನ್ನ ಪ್ರೇಮದ ಕುಮಾರನಾದ ದಾರಾಶಹನನ್ನೆಲ್ಲಿಟ್ಟಿರಿ? ಅವನನ್ನು ನಾನು ನಿಮ್ಮ ಸ್ವಾಧೀನ ಮಾಡಿ ಹೋಗಿದ್ದೆನಲ್ಲ?” ಎಂದು ಕಣ್ಣೀರು ಸುರಿಸುತ್ತ ಕೇಳುತ್ತಾಳೆ. ಅವಳಿಗೆ ನಾನಿನ್ನೇನು ಹೇಳಲಿ! ಮೂಮ್‌ತಾಜಮಹಾಲ್! ಮೂಮ್‌ತಾಜಮಹಾಲ್! ನೀನಿಟ್ಟ ನ್ಯಾಸವನ್ನು ಮೂಢನಾದ ನಾನು ಬಯಲಿಗಿಟ್ಟು ಕಳಕೊಂಡೆನು. ಕ್ಷಮಿಸು! ಕ್ಷಮಿಸು!” ಎಂದು ಪುತ್ರವತ್ಸಲನಾದ ಶಹಾಜಹಾನನು ಶೋಕಾತಿರೇಕದಿಂದ ಭ್ರಮಿಷ್ಟನಂತೆ ಬಡಬಡಿಸಿದನು.

ಆ ಬಾದಶಹನ ಮನೆಯ ಬೆಕ್ಕಿನ ಪಿಳ್ಳೆ ಸತ್ತಿದ್ದಾದರೆ ಮಾಂಡಲಿಕ ರಾಜರೂ ಅಷ್ಟಪ್ರಧಾನರೂ ಬಂದು ಇಲ್ಲದ ವಿವಾದವನ್ನು ವ್ಯಕ್ತಪಡಿಸಿ ಹೋಗುತ್ತಿದ್ದರು. ಈಗ ಪುತ್ರಶೋಕದ ಕಿಚ್ಚಿನಲ್ಲಿ ಬೆಂದು ಬಳಲುತ್ತಿರುವ ಶಹಾಜಹಾನನು ಸೆರೆಮನೆಯಲ್ಲಿ ಏಕಾಕಿಯಾಗಿದ್ದು ಸಮಾಧಾನವನ್ನು ಹೇಳಲು ಕೂಡ ಯಾರೂ ದಿಕ್ಕಿಲ್ಲದಾಗಿ ಕುಳಿತಿದ್ದನು! ಇಂದಿಗೆ ಜಗತ್ತಿನಲ್ಲಿ ಪರಮಾವಧಿಯ ದುಃಖಿಯೆಂದರೆ ಶಹಾಜಹಾನನೊಬ್ಬನೇ! ಪಾಪ! ಇದಕ್ಕೂ ಹೆಚ್ಚಿನ ದುಃಖದ ಎಡೆಯು ಅವನ ಮುಂದೆ ಪರಿಪೂರ್ಣವಾಗಿ ಬಡಿಸಿಟ್ಟಿರುತ್ತದೆ! ಶಹಾಜಹಾನ್, ಏಸು ಜನ್ಮಗಳಲ್ಲಿ ಪಾಪ ಮಾಡಿ ಈ ದುಃಖಗಳನ್ನು ಉಣ್ಣಲು ಬಂದಿರುವಿ?

ಸುಲ್ತಾನ ಸುಜಾನ ಮೇಲೆ, ಔರಂಗಜೇಬ, ಜವಂತಸಿಂಗ, ಅಮಿರ ಜುಮ್ಮಾ, ಸುಲ್ತಾನ್ ಮಹಮ್ಮದ ಮುಂತಾದ ಪ್ರಬಲರಾದ

ಸೇನಾಪತಿಗಳು ಸಾಗಿ ಹೋಗಿ, ಅವನನ್ನು ತಲಭ್ರಷ್ಟನನ್ನಾಗಿ ಮಾಡಿ, ಬಂಗಾಲದಿಂದ ಓಡಿಸಿದರು. ಸುಖಾನುಭೋಗಿಯಾದ, ಆ ಗರ್ಭ ಶ್ರೀಮಂತನು ಹೆಂಡರು ಮಕ್ಕಳನ್ನು ಕಟ್ಟಿಕೊಂಡು, ಅನ್ನನ್ನ ನೀರು ನೀರೆಂದು ಬಾವಾ ಬೈರಾಗಿಗಳಿಗೂ ಕಡೆಯಾದ ದುರವಸ್ಥೆಯನ್ನು ಹೊಂದಿದನು. ಮಣಿಹೇಮಗಳನ್ನು ಅವನು ಹೊತ್ತು ಹೊತ್ತುಕೊಂಡು ತಿರಿಗೆ ಕೆಟ್ಟನೇ ಹೊರತಾಗಿ ಅವುಗಳಿಂದ ಅವನಿಗೆ ಸುಖವಾಗಲಿಲ್ಲ. ಆ ಕಲ್ಲಿಗೆ ಬಡಿದು ಈ ಕಲ್ಲಿಗೆ ಬಡಿದು ಅವನು ಆರಾಕಾನದ ರಾಜನ ಆಶ್ರಯಕ್ಕೆ ಬಂದು ನಿಂತುಕೊಂಡನು. ಆದರೆ ಆ ರಾಜನು ಸುಜಾ ಸುಲ್ತಾನನ ರೂಪವತಿಯಾದ ಮಗಳಿಗೆ ಮೋಹಿತನಾಗಿ ಅವಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಆಗ್ರಹಪೂರ್ವಕವಾಗಿ ಕೇಳಿದನು. ದಿಲ್ಲಿಯ ಸಾರ್ವಭೌಮನ ಮಗನ ಪ್ರೇಮದ ಕುಮಾರಿಯನ್ನು ಸಾಧಾರಣ ಪ್ರತಿಯನನಾದ ಸಂಸ್ಥಾನಿಕನೋರ್ವನು ಬಲಾತ್ಕಾರದಿಂದ ಅಪಹರಿಸಲೆಸಗಿದ್ದನ್ನು ಕಂಡು ಸುಜಾ ಸುಲ್ತಾನನಿಗೆ ಎಷ್ಟು ವ್ಯಸನವಾಗಬೇಡ! ಆ ಅಧಮನ ಆಶ್ರಯಕ್ಕೆಂತಲೂ ಅಡವಿಯಪಾಲಾಗಿ ಹೋಗುವದೇ ಒಳಿತೆಂದೆಣಿಸಿ, ಅಭಿಮಾನಿಯಾದ ಆ ಬಂಗಾಲಾಧಿಪತಿಯು ನರಾಧಮನಾದ ಆ ಆರಾಕಾನದ ರಾಜನ ಊರು ಬಿಟ್ಟು ಹೇಳದೆ ಕೇಳದೆ ಹೊರಟದ್ದು ಹೋದನು. ಕಾಮಪರವಶನಾದ ಆ ಗ್ರಾಮದರಸನು ಅತಿಥಿಯಾಗಿ ಬಂದಿರುವ ಆ ಪೃಥ್ವೀಪತಿಯ ಬೆನ್ನಟ್ಟಿ ಹೋಗಿ, ಸುಜಾ ಸುಲ್ತಾನನನ್ನೂ ಅವನ ಅನುಯಾಯಿಗಳನ್ನೂ ಕೊಂದು ಹಾಕಿ ಆತನ ಹೆಂಡರು ಮಕ್ಕಳನ್ನು ಎತ್ತಿಕೊಂಡು, ತನ್ನ ಊರಿಗೆ ಬಂದನು. ನಿರಾಧಾರೆಯರಾದ ಆ ವರಾ ರೋಹೆಯರು ಪರೋಪರಿಯಿಂದ ಬೇಡಿಕೊಂಡರೂ ಆ ನರಾಧಮನಿಗೆ ದಯೆ ಬರಲಿಲ್ಲ. ಭೂಮಂಡಲೇಶ್ವರನ ಸ್ತುತಿಯನ್ನು? ಕಾರಾಗೃಹದಲ್ಲಿರಿಸಿ ಆ ಪಾಮರನು ರಾಜಕನ್ನೆಯನ್ನು ತನ್ನ ಸೇಜಕ್ಕೆ ಎಳೆದೊಯ್ದನು. ತನ್ನ ವಾಸನೆಯು ತೃಪ್ತವಾದ ಬಳಿಕ ಆ ನೀಚನು ಗರ್ಭಿಣಿಯಾದ ಆ ಹೆಂಡತಿಯನ್ನೂ ರಾಜಸ್ತುತಿಯಾದ ಅವಳ ತಾಯಿಯನ್ನೂ ಒಳಸಂಜಿನ ನೆವ ಮಾಡಿ, ಕ್ರೂರತನದಿಂದ ಕೊಂದುಹಾಕಿದನು. ಹೀಗೆ ಸುಜಾ ಸುಲ್ತಾನನೂ ಅವನ ಪ್ರಜಾಸಂತಾನವೂ ಒಂದು ಪಿಳ್ಳೆ ಕೊಡ ಇಲ್ಲದಂತೆ

ನಿರ್ನಾಮವಾಗಿ ಹೋಯಿತು. ಶ್ರೀಮಂತರ ಹೊಟ್ಟೆಯಲ್ಲಿ ತಾವು ಹುಟ್ಟಿ-
 ಲ್ಲೆಂದು ಅನೇಕರು ತಮ್ಮ ದೈವವನ್ನು ನಂದಿಸುತ್ತಿರುವುದುಂಟು !
 ದಾರಾಶಹ ಸುಜಾ ಸುಲ್ತಾನರಿಗೆ ಸಮಾನರಾದ ಶ್ರೀಮಂತರು ಯಾವಾಗ
 ಎಲ್ಲಿ ಹುಟ್ಟಿದರು? ಅವರಿಗುಂಟಾದ ಯಾತನೆಗಳನ್ನು ಸ್ವಪ್ನದಲ್ಲಿ ನಮ್ಮ
 ಶತ್ರುಗಳು ಕೂಡ ಅನುಭವಿಸುತ್ತಿರುವದನ್ನು ನೋಡಲಸವಲ್ಲ ! ಅತುಲ
 ವಾದ ಸಂಪತ್ತಿನ ಬೆನ್ನ ಮೇಲೆಯೇ ಆಗಾಧವಾದ ದುಃಖಗಳ ಮಹತ್ತರ
 ವಾದ ಸಂಚಯವು ! ಬೇಡ ! ಬೇಡ ! ಮರ್ಯಾದಾತೀತವಾದ ಸಂಪತ್ತೂ
 ಬೇಡ ! ಅದಕ್ಕೆ ಅಂಟಿಕೊಂಡಿರುವ ಅಸಹ್ಯವಾದ ಮಾನಹಾನಿ ಪ್ರಾಣ
 ಹಾನಿಗಳೂ ಬೇಡ !

ಶಹಾಜಹಾನನಿರುವ ಮನೆಯೇ ಅವನಿಗೆ ರಾಜಧಾನಿಯು, ಆ
 ಮನೆಯ ಹಿಂಭಾಗದಲ್ಲಿರುವ ಚಿಕ್ಕದಾದ ಹೂದೋಟವೇ ಅವನಿಗೆ ಹೊರ
 ಗಿನ ಜಗತ್ತು; ಅಪರಿಚಿತರಾದ ಪರಿವಾರದವರ ಚಿಕ್ಕ ಮೇಳೆಯೇ ಆ
 ಮಹಾರಾಜನ ಪ್ರಜರು. ಹೊಟ್ಟೆಯೊಳಗಿನ ನಾಲ್ಕು ಮಾತಾಡುವೆನೆಂದರೆ
 ಅವನಿಗೆ ಸತಿಸುತರಿಲ್ಲ, ಆಪ್ತರಿಷ್ಟರಿಲ್ಲ, ವಿಶ್ವಾಸದವರಾದ ಸ್ನೇಹಿತರಿಲ್ಲ !
 ಒಳಗಿನ ವರ್ತಮಾನವಂತೂ ಹೊರಗೆ ಹೋಗುವಂತಿಲ್ಲ. ಎಂದಾದರೂ
 ಹೊರಗಿನ ವರ್ತಮಾನ ಬಂದರೆ ಎದೆಯಲ್ಲಿ ಅಲಗಿಕ್ಕೆ ತಿರಿವಿದ ಹಾಗೆ
 ಮಾಡುವಂಥ ದುಃಖದ ವರ್ತಮಾನಗಳೇ. ಇಂದೇನು ? ದಾರಾಶಹನ
 ಹಿರಿಯ ಹೆಂಡತಿಯು ಪತಿಗೆ ಒದಗಿದ ಸಂಕಟಗಳನ್ನು ನೋಡಲಾರದೆ
 ಲಾಹೋರದಲ್ಲಿ ವಿಷ ತಿಂದು ಸತ್ತುಹೋದಳು. ಈ ದಿನಸದ ವರ್ತಮಾನ
 ವೇನು ? ಔರಂಗಜೇಬನ ಹಿರಿಯ ಮಗನಾದ ಸುಲ್ತಾನ ಮಹಮ್ಮದನು
 ಯುದ್ಧಗಳಲ್ಲಿ ವಿಜಯವನ್ನು ಹೊಂದಿ ಪ್ರಬಲನಾಗಿದ್ದರಿಂದ ಮತ್ತರಿ
 ಯಾದ ಅವನ ತಂದೆಯು ಅವನನ್ನು ಗ್ವಾಲೇರಿಯ ಕೋಟೆಯಲ್ಲಿಯ
 ತಳಮನೆಯಲ್ಲಿರುವ ಕಾರಾಗೃಹದಲ್ಲಿಟ್ಟನು. ಮತ್ತೇನು ? ಸುಲೇಮಾನ
 ರಾಜಪುತ್ರನನ್ನು ಹಿಡಿತರಿಸಿ, ಇಂದು ನಾಳೆ ಅವನಿಗೆ ಯಮಪುರದ ಹಾದಿ
 ಯನ್ನು ತೋರಿಸತಕ್ಕ ವರಿದ್ದಾರೆ !

“ ಸಾಕುಸಾಕಾಯಿತು ! ಹೀಗೆ ಲೋಕಸಂಹಾರವನ್ನು ಮಾಡುವ
 ದಕ್ಕೆ ಮುಂಚಿತವಾಗಿ ನನ್ನ ಸಂಹಾರವನ್ನೇ ಮಾಡಿ ಈ ದುಃಖಸಾಗರದ

ಆಜೆಗೆ ದಾಟಿಸಿಬಿಟ್ಟರೆ ಮುಂದೆ ನೂರು ಜನ್ಮಗಳಲ್ಲಿ ಕೂಡ ನಾನು ಹಿಂದು ಸ್ಥಾನದಲ್ಲಿ ಜನ್ಮ ಧರಿಸಲಿಕ್ಕಿಲ್ಲವೆಂದು ಆ ನನ್ನ ವಂತವರ್ಧನನೂ ಕೀರ್ತಿ ವರ್ಧನನೂ ಆದ ಪ್ರೇಮದ ಕುಮಾರನಿಗೆ ತಿಳಿಸಿರಿ.” ಎಂದು ಮೃತ ಪ್ರಾಯನಾದ ಆ ಕ್ಷಿತಿನಾಥನು ಅಲಂಬುದ್ಧಿಯಿಲ್ಲದ ಅಲಂಗೀರನಿಗೆ ಹೇಳಿ ಕಳಿಸಿದನು.

ಯುವರಾಜನಾದ ದರಾಯಸನ ಶವವಿಸರ್ಜನವಾಗುವದಕ್ಕೆ ಪೂರ್ವ ದಲ್ಲಿ ಯೇ ವಿಕಟಪ್ರತಾಪಿಯಾದ ಔರಂಗಜೇಬನು ಮುಕುಟಧಾರಣ ಮಹೋತ್ಸವವನ್ನು ಮಾಡಿಕೊಂಡನು. ದಯೆ, ಮಾಯೆ, ಕ್ಷಮೆ, ಸ್ನೇಹ, ವಾತ್ಸಲ್ಯ ಮುಂತಾದ ಸುರಸವಾದ ಗುಣಗಳಿಗೆ ಆಸ್ಪದವಿಲ್ಲದ ಆ ಪಾಪಾಣ ಹೃದಯನಾದ ಆ ರಾವಣೇಶ್ವರನು ಉತ್ತರದೇಶದ ಲಂಕೆಯಾದ ದಿಲ್ಲಿ ಪಟ್ಟಣದಲ್ಲಿ ಸಿಂಹಾಸನವನ್ನೇರಿದ ಮುಹೂರ್ತದಲ್ಲಿ ಸಮಗ್ರವಾದ ಭೂತ ಲವು ಸೂತಕದಲ್ಲಿತ್ತು. ಪರಜನ ಸ್ವಜನರನ್ನು ಕೂಡೆಯೇ ದೋಷೈಕ ದೃಷ್ಟಿಯಿಂದ ನೋಡುವ ಆ ಉಗ್ರನಾದ ಖಡ್ಗಧಾರಿಯು ಸಿಂಹಾಸನ ವನ್ನೇರುತ್ತಿರುವಾಗ ಎಲ್ಲರ ಹೃದಯದಲ್ಲಿಯೂ ಕಲ್ಲು ಜಜ್ಜಿದಂತಾ ಯಿತು. ಮೊನ್ನಿನ ದಿನ ಅವನ ಕೃಪೆಗೆ ಪಾತ್ರನಾಗಿದ್ದವನು ಇಂದಿನ ದಿನ ಸತ್ತಿರುವನೋ ಬದುಕಿರುವನೋ ತಿಳಿದಿಲ್ಲ. ಈ ದಿನವ ಆದರ ದಿಂದ ಸಿಂಹಾಸನಾರೋಹಣ ಮಹೋತ್ಸವಕ್ಕೆ ನಿಮಂತ್ರಿತನಾದವನು ನಾಳಿಗೆ ಏನಾಗುವನೋ ಎಂಬದರ ನೆಚ್ಚಿಗೆಯಿಲ್ಲ. ಇಂಥ “ಶಾಹೇ ಅಲಂಗೀರ ಗಾಜಿ ಪಾದಶಹಾ ದೀನ್ ಪನ್ಹಾಃ”ನು ಸರ್ವಸ್ವಾಮಿ ಗುಣೋ ಪೇತನಾದ ಸಾರ್ವಭೌಮನಾಗಿದ್ದನೆಂದೂ ಲೋಕವು ನಿರರ್ಥಕವಾಗಿ ಅವನನ್ನು ನಿಂದಿಸಿತೆಂದೂ ಧರ್ಮಾಭಿಮಾನಿಗಳಾದ ಕೆಲಜನ ಆಧುನಿಕ ಮೌಲವೀ ಅಕಲ್ಪಿತವಾದ ಒಂದು ಉದಾಹರಣವನ್ನು ಕೊಟ್ಟು ಪ್ರತಿ ಪಾದಿಸುತ್ತಾರೆ. ಯಾವದೋ ಒಂದು ಹಿಂದೂ ದೇವಾಲಯಕ್ಕೆ ಔರಂಗ ಜೇಬನು ಒಂದು ಇನಾಮು ಕೊಟ್ಟಿದ್ದನಂತೆ! ಹಾದಿಯಲ್ಲಿ ಒಂದು ದುಡ್ಡು ಯಾವನಿಗಾದರೂ ಅಚುಂಬಿತವಾಗಿ ಸಿಕ್ಕ ಮಾತ್ರಕ್ಕೆ ಆ ಬೀದಿ ಯಲ್ಲೆಲ್ಲ ರೊಕ್ಕವನ್ನು ಹರವಿರುವರೆಂದು ಹೇಳಬಹುದೆ? ಔರಂಗ ಜೇಬನು ವೀರನೂ, ಧೀರನೂ, ಧೂರ್ತನೂ, ಪಂಡಿತನೂ ಆಗಿದ್ದನೆಂದು

ನಾವು ಒಪ್ಪದಿರಲಾರೆವು. ಆದರೆ ಪರ್ವತಪ್ರಾಯವಾದ ಪ್ರಮಾಣಗಳ ಮೇಲಿಂದ ಇತಿಹಾಸಕಾರರು ಆ ಚಕ್ರವರ್ತಿಯ ಗುಣನಿರ್ಣಯ ಮಾಡಿದ್ದಕ್ಕೆ ಆಕ್ಷೇಪ ತೆಗೆದುಕೊಳ್ಳುವವನು ಮಾತೃಯ ಮೃತ್ಯುನಾ ರಚಿತ ಕ್ಷಾರಾಂತ್ರೀಹಿತೆ ಎಂದು ಹೇಳಬೇಕಾಗುತ್ತದೆ. ತತ್ಕಾಲೀನನಾದ ಚರಿತ್ರಕಾರನೋರ್ವನು ಹೇಳುವ ಸಂಗತಿಯಿಂದಲೇ ಔರಂಗಜೇಬನೆಂಥವನಿದ್ದನೆಂಬದನ್ನು ವಾಚಕರು ಊಹಿಸಬಹುದು.

ಶಹಾಜಹಾನನು ಪರಾಧೀನನಾಗಿ ತನ್ನ ಅರಮನೆಯಲ್ಲಿ ತಾನೊಬ್ಬನೇ ಒಬ್ಬನಾಗಿರುವಾಗ, ವ್ಯಾಧಿಗ್ರಸ್ತನಾದ ಆ ವ್ಯಧನು ನೀರಡಿಸಿ ಪರಿಚಾರಕರನ್ನು ಕರೆದನು. ಅವನು ನೀರು ಕೊಡುವ ವೇಳೆ ಇದ್ದಲ್ಲವೆಂದು ನಿಷ್ಕರವಾದ ಉತ್ತರವನ್ನೀಯಲಾಗಿ ಆ ಲೋಕೈಕನಾಥನು ಉದ್ಗಾರವನ್ನು ತೆಗೆದದ್ದೇನೆಂದರೆ:—

“ಹಿಂದೂ ಜನರ ಧರ್ಮವನ್ನು ನಾವು ವ್ಯರ್ಥವಾಗಿ ನಿಂದಿಸಿ ಕೆಡುತ್ತೇವೆ. ಅವರು ಜೀವಂತರಾಗಿರುವ ತಮ್ಮ ಪಿತೃಗಳ ಸೇವೆಯನ್ನು ಮಾಡುವದಲ್ಲದೆ ಸತ್ತಬಳಿಕಾದರೂ ಅವರ ಆತ್ಮಕ್ಕೆ ಜಲತರ್ಪಣವನ್ನು ಮಾಡುತ್ತಾರೆ. ಸತ್ಯಧರ್ಮಾನುಗಾಮಿಯೆಂದನ್ನಿಸಿಕೊಳ್ಳುವ ನನ್ನವುಗನು ಬದುಕಿರುವ ತಂದೆಯನ್ನು ನೀರು ನೀರೆಂದು ಮಿಡುಕುವ ಹಾಗೆ ಮಾಡುತ್ತಿರುವನು!”

೩೯

ಸುಲೇಮಾನಶಹನು ತ್ರೀನಗರದ ರಾಜನ ಆಶ್ರಯದಲ್ಲಿ ಆಬಾಧಿತನಾಗಿ ನಿಂತುಕೊಂಡಿದ್ದನು. ಎಂಥ ಸಂಕಟಗಳು ಬಂದೊದಗಿದರೂ ತನ್ನ ಅತಿಥಿಯಾಗಿ ಬಂದಿದ್ದ ಸುಲೇಮಾನನನ್ನು ಎಂದಿಗೂ ಹೊರಗೈಯಿಂದ ಹೊಡೆಯಲಿಕ್ಕಿಲ್ಲವೆಂದೂ ತನ್ನ ಕೈಲಾದಮಟ್ಟಿಗೆ ಸಹಾಯವನ್ನು ಮಾಡದೆ ಬಿಡಲಿಕ್ಕಿಲ್ಲವೆಂದೂ ರಾಜನು ಪ್ರಮಾಣಪೂರ್ವಕವಾಗಿ ವಚನವನ್ನಿತ್ತಿದ್ದನು. ದಾರಾಶಹನು ಅಹಮ್ಮದಾಬಾದ ಕೋಟೆಯನ್ನು ಆಕ್ರಮಿಸಿದನು.

ಮಿಸಿಕೊಂಡಿರುವಾಗ ಔರಂಗಜೇಬನು ಸುಲೇಮಾನನನ್ನು ಶ್ರೀನಗರದಿಂದ ಓಡಿಸಬೇಕೆಂದು ಬಹು ಪ್ರಯತ್ನ ಮಾಡಿದನು. ಗುಡ್ಡಗಾಡಿನಲ್ಲಿ ಬಲು ಬಿಕ್ಕಟ್ಟಿನ ಸ್ಥಳವಾಗಿರುವ ಶ್ರೀನಗರದ ಮೇಲೆ ಸಾಗಿ ಹೋಗುವ ದೇವುರೆ ಅಸಾಧ್ಯವಾದ ಮಾತಾಗಿರುವುದರಿಂದ ಕಲ್ಲಿಗೆ ಹಾಯ್ದವನು ತನ್ನ ತಲೆಯನ್ನೇ ಒಡಕೊಳ್ಳುವನೆಂಬಂತೆ ಔರಂಗಜೇಬನ ಸಾಹಸವೆಲ್ಲ ನಿರರ್ಥಕವಾಗಿ ಹೋಯಿತು.

ದಾರಾಶಹನು ದುರವಸ್ಥೆಯನ್ನು ಹೊಂದಿದ ಬಳಿಕ ಜಸವಂತ ಸಿಂಗ, ಜಯಸಿಂಗ, ಔರಂಗಜೇಬರು ಶ್ರೀನಗರದ ಸುತ್ತಮುತ್ತ ನೆರೆದ ಆ ರಾಜ್ಯಕ್ಕೆ ರಾಜ್ಯವನ್ನೇ ಸುಟ್ಟುಬಿಡಬೇಕೆಂಬ ಹವಣಿಕೆಗೆ ಬಿದ್ದರು. ಜಯಸಿಂಗನು ಮತ್ತೆ ಮುಂದೆ ಬಿದ್ದು ಅಲ್ಲಿಯ ರಾಜನಿಗೆ ಒಂದು ಪತ್ರವನ್ನು ಬರೆದು ತಮ್ಮ ಬಲವೆಷ್ಟಿರುವೆಂಬದನ್ನೂ ತಮ್ಮ ನಿಶ್ಚಿತವಾದ ಉದ್ದೇಶವನ್ನೂ ತಿಳಿಸಿ, ಸುಲೇಮಾನನನ್ನು ತಮ್ಮ ವಶಕ್ಕೆ ಕೊಡದಿದ್ದರೆ ನಿನ್ನ ರಾಜ್ಯವೂ ವಂಶವೂ ಕೂಡಿಯೇ ಆಗ್ನಿಯಲ್ಲಿ ಸ್ವಾಹಾ ಆಗಿ ಹೋಗುವಿರಿ ಎಂದು ಅಂಚಿಕೆ ಹಾಕಿದನು. ಆದರೆ ಉದಾರಚರಿತನಾದ ಆ ರಾಜನು ಜಯಸಿಂಗನ ಪತ್ರವನ್ನು ಅಲ್ಲಿಯೇ ಸುಡಿಸಿ, ಉತ್ತರವೆಂದು ಅದರ ಬೂದಿಯನ್ನು ಬಂದ ದೂತನ ಸಂಗಡ ಕಳಿಸಿಕೊಟ್ಟನು. ಈಗಿನ ಕಾಲದಲ್ಲಿ ಅಫ್ರೀದೀ ಎಂಬ ಗುಡ್ಡಗಾಡು ಜನರು ಕಾಬೂಲದ ಅಮಿರನಿಗೂ ಹಿಂದುಸ್ಥಾನದ ಸರ್ಕಾರಕ್ಕೂ ಸಣ್ಣಾಗಿ ತೊಂದರೆಯನ್ನು ಕೊಡುವಂತೆಯೇ ಆ ಕಾಲದಲ್ಲಿ ಶ್ರೀನಗರದ ರಾಜನು ದಿಲ್ಲಿಯ ಸಾರ್ವಭೌಮರಿಗೆ ವಶನಾಗದೆ ಮಿರಿ ನಿಂತಿದ್ದನು. ಮುಂದೇನು ವಿಚಾರವು ?

ಅಸಮಂಜಸವಾದ ವಿಚಾರಗಳಿಂದಲೇ ಅಸಾಧ್ಯವಾದ ಸಂಗತಿಗಳು ಒಮ್ಮೊಮ್ಮೆ ದೈವವಶಾತ್ ಸಾಧ್ಯವಾಗುವುದುಂಟು. ಔರಂಗಜೇಬನು ಶ್ರೀನಗರದ ರಾಜನ ಮಗನಿಗೆ ಹೇರಳವಾದ ಆಸೆಯನ್ನು ತೋರಿಸಿ, ತಾನೊಂದು ಪತ್ರವನ್ನು ಬರೆದಿದ್ದನು. ಆ ಮತಿಮಂದನು ದುರಾಶೆಗೆ ಬಿದ್ದು ಅತಿಥಿ ಘಾತದ ಪಾತಕಕ್ಕೆ ಗುರಿಯಾದದ್ದಲ್ಲದೆ ಅಳಿಸಲಾಗದಂಥ ಕಲಂಕವನ್ನು ತಂದೆಯ ಕೀರ್ತಿಗೆ ತಗಲಿಸಿದನು. ನಿಶಾಚರ ಸಮಾನನಾದ ಆ ದುರಾತ್ಮನು ಅಪರಾತ್ರಿಯಲ್ಲಿ ಆಳುಗಳನ್ನು ಕಟ್ಟಿಕೊಂಡು

ಸುಲೇಮಾನನಿರುವ ಮನೆಯ ಮೇಲೆ ಸಾಗಿಹೋದನು. ಆದರೆ ಆ ವಿಕ್ರಮಶಾಲಿಯು ಹತ್ತೇ ಜನರಾಗಿರುವ ತನ್ನ ಅನುಯಾಯಿಗಳನ್ನು ಕಟ್ಟಿಕೊಂಡು ಸಾಹಸದಿಂದ ಕಾದಿ ಆ ದ್ರೋಹಿಯ ಆಟವನ್ನು ಸಾಗ ಗೊಡದಂತೆ ಮಾಡಿದನು. ಆದರೂ ಅದೆಲ್ಲ ಶ್ರೀನಗರದ ರಾಜನ ವಿಶ್ವಾಸ ಘಾತದ ಪರಿಣಾಮವೇ ಎಂದು ತಿಳಿದು, ಸುಲೇಮಾನನು ಮರುದಿವಸ ಹೇಳದೆ ಕೇಳದೆ ತನ್ನ ಪರಿವಾರವನ್ನು ಕಟ್ಟಿಕೊಂಡು ಚಿಕ್ಕ ತಿಬೇಟೆವೆಂಬ ಪ್ರಾಂತಕ್ಕೆ ಹೊರಟುಹೋಗಬೇಕೆಂದು ನಡೆದನು. ರಾಜನಿಗೆ ಆ ವರ್ತಮಾನವು ತತ್ಕಾಲಕ್ಕೆ ತಿಳಿಯಲಿಲ್ಲ. ಪಾಪಿಯಾದ ಅವನ ಮಗನು ಸೈನ್ಯವನ್ನು ಕಟ್ಟಿಕೊಂಡು ಸುಲೇಮಾನನ ಬೆನ್ನಟ್ಟಿ ಬಂದನು. ಕೂಡಲೆ ಸುಲೇಮಾನನಿಗೂ ಅವನಿಗೂ ಭಯಂಕರವಾದ ಕದನವೆಸಗಿತು. ಸುಲೇಮಾನನ ಸಂಗಡ ಜನರೇ ಸ್ವಲ್ಪ ಮಂದಿ. ಅವರ ಬಳಿಯಲ್ಲಿ ಹೇಳಿಕೊಳ್ಳುವಷ್ಟು ಮದ್ದು ಗುಂಡುಗಳಿಲ್ಲ. ಶಸ್ತ್ರಾಸ್ತ್ರಗಳೂ ಇಲ್ಲ. ಮಾಡುವ ದೇನು? **अरक्षयमाणं हितृको हन्यात् सिंहं महाबलं** ಎಂಬಂತೆ ಭುವನೈಕಮಲ್ಲನಾದ ಆ ಸುಲೇಮಾನನು ಹೊಡೆದಾಟದಲ್ಲಿ ಗಾಯವನ್ನು ತಾಳಿ ಆ ಪಾಪಿಯ ಕೈಗೆ ಸಿಕ್ಕಿ ಹೋದನು.

ಅತಿರಥಿ ಮಹಾರಥಿಗಳಾದ ಔರಂಗಜೇಬ ಜಯಸಿಂಗ ಜಸವಂತ ಸಿಂಗರೆಲ್ಲರು ಚಕ್ರವ್ಯೂಹದಲ್ಲಿ ಸಿಕ್ಕಿರುವ ಅಭಿಮನ್ಯುವಿನಂತಿರುವ ಸುಲೇಮಾನನಶಹನನ್ನು ದೃಢವಾಗಿ ಕಟ್ಟಿಕೊಂಡು ತಾವು ಒಳ್ಳೇ ಪರಾಕ್ರಮವನ್ನು ಮಾಡಿದೆವೆಂಬ ಉಬ್ಬಿನಿಂದ ರಣವಾದ್ಯಗಳನ್ನು ತುಮುಲವಾಗಿ ಹೊಡಿಸುತ್ತ ದಿಲ್ಲಿಯ ಮಾರ್ಗವನ್ನು ಹಿಡಿದು ಬಂದರು.

ದಿಲ್ಲಿಯ “ ದಿವಾನ್ ಇ ಆಮ್ ” ಎಂಬ ಅದ್ಭುತವಾದ ಹೊಸ ಸಭಾಮಂದಿರದಲ್ಲಿ ಒಂದು ದಿನ ದೊಡ್ಡದೊಂದು ದರಬಾರ ಕೂಡಿತು. ಅಂದು ಸುಲೇಮಾನನಶಹನ ತಿರಚ್ಚೇದ ಮಹೋತ್ಸವದಂಥ ಅಪೂರ್ವವಾದ ನೋಟವನ್ನು ಕಣ್ಣು ತುಂಬಾ ನೋಡಬೇಕೆಂಬ ಕುತೂಹಲದಿಂದ ಭೂತವೇತಾಲ, ದನುಜ, ರಾಕ್ಷಸರ ಅಂಶಭೂತರಾದ ಔರಂಗಜೇಬನ ಪಕ್ಷಿಯ ರೆಲ್ಲರೂ ಸಿಂಗರದ ಉಡಿಗೆ-ತೊಡಿಗೆಗಳನ್ನು ಮಾಡಿಕೊಂಡು, ಸಭಾ ಸ್ಥಾನಕ್ಕೆ ಹಿಂಡುಹಿಂಡಾಗಿ ಬರಲಾರಂಭಿಸಿದರು. ಸಭಾಮಂದಿರದ

ಸುತ್ತಲೂ ಬಿಚ್ಚುಗತ್ತಿಯನ್ನು ಹಿಡಕೊಂಡ ಕಾಲಾಳುಗಳೂ ರಾವುತರೂ ಒಳ್ಳೇ ದಕ್ಷತೆಯಿಂದ ನಿಂತಿದ್ದರು. ಆ ಮಂದಿರದ ಉಪ್ಪರಿಗೆಯ ಮೇಲೆ ರೋತನಾರೆಯೂ ಔರಂಗಜೇಬನ ಸತಿಯರೂ ಆ ಸಿಂಹಮೇಧದ ಮಹಾ ಸಮಾರಂಭವನ್ನು ನೋಡಲುತ್ಸುಕರಾಗಿ ಅನೇಕ ನಾರೀಗಡಣದೊಂದಿಗೆ ಸಡಗರದಿಂದ ಕುಳಿತಿದ್ದರು. ಮುಕುಟಧಾರಿಯಾದ ಔರಂಗಜೇಬನು ಅನರ್ಘವಾದ ವಸ್ತ್ರಾಲಂಕಾರಗಳಿಂದ ಭೂಷಿತನಾಗಿ ರತ್ನಖಚಿತವಾದ ಹಿಡಿಕೆಯುಳ್ಳ ಖಡ್ಗವನ್ನು ಕೈಯಲ್ಲಿ ಹಿಡುಕೊಂಡು, ಒಳ್ಳೇ ಉಬ್ಬಿನಿಂದ ಕುಲುಕುಲನೆ ನಗುತ್ತ ಬಂದು ಸಿಂಹಾಸನಾರೂಢನಾದ ಕೂಡಲೆ ಸಭಿಕ ರೆಲ್ಲರೂ ಒಳ್ಳೇ ಜಯಘೋಷದೊಂದಿಗೆ ಎದ್ದು ನಿಂತು ಭ್ರಾತೃಘಾತಕ ನಾದ ಆ ಚಕ್ರವರ್ತಿಗೆ ಪ್ರಣಾಮ ಮಾಡಿದರು. ಸಂಗಡಲೇ ವಾದ್ಯಗಳ ಸಂರಂಭವೆಸಗಿತು. ವಾದ್ಯಗಳ ತಾಲಕ್ಕೆ ಸರಿಯಾಗಿ ಕಾಲಿನಿಂದ ಭೂಮಿಯನ್ನು ಖಡಿಯುತ್ತ ಔರಂಗಜೇಬನು ನೆರೆದ ಸಭಿಕರನ್ನೂ ಮೇಲೆ ಚಂದ್ರ ಶಾಲೆಯಲ್ಲಿ ನೆರೆದಿರುವ ಲೀಲಾವತಿಯರ ಮೇಳೆಯನ್ನೂ ಒಳ್ಳೇ ಆಡ್ಯತೆಯಿಂದ ನೋಡುತ್ತಿದ್ದನು.

ವಾದ್ಯಗಳ ಸವ್ಯಳವು ನಿಂತ ಕೂಡಲೆ ಔರಂಗಜೇಬನು ಮಲಿಕ ಜೀವನನನ್ನು ಕುರಿತು, “ ಬಖ್ತ್ಯಾರಖಾನ ಮಲಿಕಜೀವನ್, (ತನ್ನ ಪ್ರಾಣದಾತನಾದ ದರಾಯಸನ ಗೋಣು ಮುರಿದ ನರಾಧಮನಿಗೆ ಧರ್ಮ ಮೂರ್ತಿಯಾದ ಔರಂಗಜೇಬ ಗಾಜಿಯು ಬಖ್ತ್ಯಾರಖಾನನೆಂಬ ಸಜ್ಜನೋಚಿತವಾದ ಬಿರುದು ಕೊಟ್ಟಿದ್ದನು!) ಬಖ್ತ್ಯಾರಖಾನ, ಇಂದಿನ ದರಬಾರದ ಮುಖ್ಯ ಕಾರ್ತುವು ಮೊದಲು ನಡೆಯಲಿ.” ಎಂದು ಆಜ್ಞಾಪಿಸಿದನು. ಸಂಗಡಲೇ ಹತ್ತೆಂಟು ಜನ ಕಾವಲಗಾರರೂ ಕ್ರೂರ ಕರ್ಮದಲ್ಲಿ ನಿಷ್ಣಾತರೂ ದುರ್ವರ್ತತೆಯಿಂದ ಭೀಕರವಾಗಿ ತೋರುವವರೂ ಆದ ಕೊಲೆಗಡಕರು ಶೃಂಖಲಾಬದ್ಧನಾದ ಸುಲೇಮಾನಶಹನನ್ನು ಹಿಡುಕೊಂಡು ಬಂದು ಸಿಂಹಾಸನದ ಮುಂದೆ ತಂದು ನಿಲ್ಲಿಸಿದರು. ಉನ್ನತಾಂಗನೂ ಮಹಾಬಾಹುವೂ ಮದನಸುಂದರನೂ ದೀಪ್ತಮಯವಾದ ಅಂಗಕಾಂತಿಯುಳ್ಳವನೂ ಆದ ಆ ರಾಜಕುಮಾರನು ಗಂಭೀರ

ವಾದ ಮುಖಮುದ್ರೆಯನ್ನು ತಳೆದು ಒಳ್ಳೇ ಆಧ್ಯತೆಯಿಂದ ಹೆಜ್ಜೆಗಳನ್ನಿಕ್ಕುತ್ತೇ ಆ ವಧಸ್ಥಾನಕ್ಕೆ ಬರುತ್ತಿರುವುದನ್ನು ಕಂಡು ನಾರೀ ಜನರ ಹೃದಯಗಳೆಲ್ಲ ಕರುಣೆಯಿಂದ ಕರಗಿ ಹೋಗಿ ಅವರೆಲ್ಲರೂ ಘೊಳ್ಳನೆ ಗೋಳಿಟ್ಟು ಆತ್ತರು. ಹೃದಯದ್ರಾವಕವಾಗಿರುವ ಆ ಕೋಲಾಹಲವನ್ನು ಕೇಳಿ ಕೆಳಗೆ ನೆರೆದಿರುವ ಸಭಾಜನರ ಹೃದಯಗಳಾದರೂ ತಲ್ಲಣಗೊಂಡವು. ಅನೇಕರ ಹೊಟ್ಟೆಯಲ್ಲಿ ದುಃಖವು ಬಟ್ಟರಿಸಿ ಬಂದಿತು. ಅನೇಕರು ವ್ಯಸನದಿಂದ ಅಧೋಮುಖರಾಗಿ ಕುಳಿತು ನಿಟ್ಟುಸಿರುಬಿಟ್ಟರು. ಅನಾಹೂತವಾಗಿರುವ ಆ ವ್ಯಸನೋದ್ಗರಗಳನ್ನು ಕೇಳಿ, ಆ ಘೋರತರವಾದ ಕೊಲೆಯನ್ನು ನೋಡಬಂದಿರುವ ಕ್ರೂರ ಜನರ ಮನದ ಕುತೂಹಲವು ಕೂಡ ವಿರಸವಾಗಿ ಹೋಯಿತು. ಇದನ್ನೆಲ್ಲ ನೋಡಿ, ಔರಂಗಜೇಬನು ತಪ್ಪನಾಗಿ ಸಭೆಯ ವ್ಯವಸ್ಥಾಪಕನಾದ ಅಧಿಕಾರಿಯ ಮುಖವನ್ನು ಬಿರಿಗಣ್ಣಿನಿಂದ ನೋಡಿದನು.

“ ಖಮೌಶ್ ಖಮೌಶ್ ” (ಸಾವಧಾನ! ಸಾವಧಾನ!) ಎಂದು ಆ ಅಧಿಕಾರಿಯು ಬಿಚ್ಚುಗತ್ತಿಯನ್ನೆತ್ತಿ ಭಯಪ್ರದವಾದ ಮುಖಮುದ್ರೆಯನ್ನಾಂತು ಸಿಡಲಿನಂತೆ ಗಡಗಡಿಸಿದನು. ಕೂಡಲೆ ಅನೇಕ ಜನ ಅಧಿಕಾರಿಗಳಾದರೂ “ ಖಮೌಶ್ ಖಮೌಶ್ ! ” ಎಂದು ಕೂಗಿ ರದ್ದು ಹಿಡಿಸಿದಾಕ್ಷಣವೇ ಎಲ್ಲ ಕಡೆಯಲ್ಲಿಯೂ ಅಶುಭಮಯವಾದ ಶಾಂತಿಯು ಮುಸುಗಿಕೊಂಡಿತು. ಅಂಥ ನಿಃಶಬ್ದತೆಯಲ್ಲಿ ಒಬ್ಬರೊಬ್ಬರ ಹೃದಯಗಳು ಡವಡವನೆ ಹಾರುತ್ತಿರುವ ಸಪ್ಪಳವು ಮಾತ್ರ ಒಬ್ಬರೊಬ್ಬರಿಗೆ ಸ್ಪಷ್ಟವಾಗಿ ಕೇಳಬರುತ್ತಿತ್ತು.

“ ಸುಲ್ತಾನ್ ಸುಲೇಮಾನ್‌ಶಹಾ, ನೀನು ಈ ಸಾಮ್ರಾಜ್ಯದಲ್ಲಿ ಬಂಡು ಎಬ್ಬಿಸಿ ಸಹಸ್ರಾವಧಿ ಜನರ ಪ್ರಾಣಹಾನಿಗೆ ಕಾರಣನಾದ ಅಪರಾಧಕ್ಕಾಗಿ ನಿನಗೇನು ಶಾಸನವನ್ನು ವಿಧಿಸತಕ್ಕದ್ದೆಂಬ ಬಗ್ಗೆ ನಾವೂ ನಮ್ಮ ಮಂತ್ರಿಮಂಡಲವೂ ಕೂಡಿ ವಿಚಾರ ಮಾಡುವದಕ್ಕಾಗಿ ಈ ದರಬಾರ ಕೂಡಿಸಿದ್ದೇವೆ. ಅದಕ್ಕೆ ನಿನಗೇನಾದರೂ ಹೇಳುವದಿದೆ

ಎನು ? ” ಎಂದು ಔರಂಗಜೇಬನು ತನ್ನ ಗಡ್ಡವನ್ನು ತೀಡುತ್ತ ಕೇಳಿದನು.

ಸುಲೇಮಾನನು ಅಪಹಾಸದಿಂದ ನಕ್ಕು, ಹೊರಲಾರದಿದ್ದ ಬೇಡಿ ಗಳುಳ್ಳ ಕೈಗಳನ್ನೆತ್ತಿ ಪ್ರಣಾಮ ಮಾಡಿ, “ ಔರಂಗಜೇಬ ಠಾಕಾ, ಬಂಡು ಗಾರನಿಗೆ ಶಾಸನವನ್ನು ವಿಧಿಸುವದಕ್ಕಾಗಿ, ಈ ದರಬಾರ ಕೂಡಿದ್ದರೆ ರಾಜದ್ರೋಹಿಗಳೂ ಪಿತೃದ್ರೋಹಿಗಳೂ ಬಂಡುಗಾರರೂ ಆದ ನಿಮಗೆ ನೂರಾರು ತಲೆಗಳಿದ್ದರೂ ಅವುಗಳನ್ನೆಲ್ಲ ಚಟಚಟನೆ ಛೇದಿಸಿ ಚಂಡಾಡಿ ದರೂ ನಿಮ್ಮ ಪಾಪವು ನೀಗದು.” ಎಂದು ಭೀತಿಯ ಲೇಶವಿಲ್ಲದೆ ಸ್ಪಷ್ಟವಾದ ವಾಣಿಯಿಂದ ನುಡಿದನು.

“ ಖಬರದಾರ್ ಸುಲೇಮಾನ್ ! ನಿನ್ನ ಅನಿಯಂತ್ರಿತವಾದ ನಾಲಿಗೆಯನ್ನು ನುಚ್ಚುನುಚ್ಚಾಗಿ ಕಡಿದು ಚಲ್ಲುವೆನು ! ಎಚ್ಚರದಿಂದ ಮಾತಾಡು ! ” ಎಂದು ಕಾಲಿಲುಲ್ಲಾ ಖಾನನು ತನ್ನ ಖಡ್ಗವನ್ನೆತ್ತಿ ಬೆದರಿಸಿ ನುಡಿದನು.

“ ಖಾಲಿಲ್, ಪಂಜರದಲ್ಲಿ ಸಿಕ್ಕ ಸಿಂಹನ ಮುಂದೆ ನಿನ್ನಂಥ ನರಿಯು ಬಾಲವನ್ನೆತ್ತಿ ಕೂಗಿದರೆ ಅವರಲ್ಲಿ ವಿಶೇಷವೇನು ? ” ಎಂದು ಸುಲೇಮಾನನು ಖಾಲಿಲುಲ್ಲಾ ಖಾನನನ್ನು ಉಪಮರ್ದಿಸಿ, ಔರಂಗಜೇಬನನ್ನು ಕುರಿತು, “ ಠಾಕಾಜೀ, ದಿಲ್ಲಿಯ ಸಿಂಹಾಸನಕ್ಕೆ ಅಧಿಕಾರಿಯಾದ ಸುಲೇಮಾನ್ ಶಹನು ಅಪರಾಧಿಯೋ ಅಲ್ಲವೋ ಎಂಬ ನಿರ್ಣಯವನ್ನು ಮಾಡುವದು ಬಂಡುಗಾರರಾದ ನಿಮ್ಮ ಕೆಲಸವಲ್ಲ. ನಿಮ್ಮ ಮುಂದೆ ನಾನು ವಾದವನ್ನು ಮಾಡುವದೂ ಇಲ್ಲ.” ಎಂದು ಹೇಳಿದನು.

“ ಉನ್ನತ್ತನಾದ ತರುಣನೆ, ನಾವು ದಯಾಪರರಾಗಿ ನಿನ್ನ ಹೇಳಿಕೆಯನ್ನು ಕೇಳಿಕೊಂಡು, ನಿನ್ನ ಅಪರಾಧದ ನಿರ್ಣಯವನ್ನು ಮಾಡಬೇಕೆಂದರೆ ನೀನು ಮರ್ಯಾದೆಯನ್ನು ದಾಟಿ ಈ ಸಿಂಹಾಸನದ ಅಪಮಾನವನ್ನು ಮಾಡುತ್ತಿರುವೆ. ನೀನು ಹಿಂದೆ ಮಾಡಿದ ದೋಷಗಳು ಹೇಗೆ

ಇರಲಿ, ಇದೊಂದೇ ಅಪರಾಧಕ್ಕಾಗಿ ನೀನು ದೇಹಾಂತ ಶಾಸನಕ್ಕೆ ಪಾತ್ರನಾಗಿರುವಿ. ”

“ ಜರೂರ್ ! ಜರೂರ್ ! (ಅವಶ್ಯ ! ಅವಶ್ಯ !) ದೇಹಾಂತ ಶಾಸನವಾಗಲೇ ಬೇಕು ! ” ಎಂದು ಕಾಲಿಲುಲ್ಲಾಖಾನ್, ಹಕೀಮ ದಾವುದ, ಬಖ್ತ್ಯಾರಖಾನ್ ಮುಂತಾದ ಪಾಪಾತ್ಮರೆಲ್ಲರೂ ಒಂದೇ ಉಸುರಿ ನಲ್ಲಿ ನುಡಿದರು.

“ ಜರೂರ್, ! ಜರೂರ್ ! ” ಎಂದು ಸುಲೇಮಾನನು ನಗುತ್ತೆ ಆ ಅಧಮರೆಲ್ಲರಿಗೆ ತಲೆಬಾಗಿ, ಔರಂಗಜೇಬನನ್ನು ಕುರಿತು, “ ಸುಲ್ತಾನ ಔರಂಗಜೇಬ, ನನ್ನ ರಕ್ತಪಾತವನ್ನು ನೋಡಿ, ಕೃತಾರ್ಥರಾಗಬಂದಿರುವ ಈ ನಿಮ್ಮ ಅನುಯಾಯಿಗಳ ಇಚ್ಛಾಭಂಗವನ್ನು ಮಾಡಬೇಡಿರಿ. ಕೊಲೆಗಡಕರನ್ನು ಕರದೇ ತಂದಿರುವಿರಿ; ಇನ್ನು ತಡವೇಕೇ ? ” ಎಂದು ಕೇಳಿದನು.

“ ಸುಲೇಮಾನ್, ನೀನು ಜೀವದ ಹಂಗುದೊರೆದು ಬೇಕಾದ ಹಾಗೆ ಮಾತಾಡುವುದು ಸಹಜವೇ ! ಆದರೂ ನಿನ್ನದೇನಾದರೂ ಇಚ್ಛೆಯಿದ್ದರೆ ಕೇಳಿಕೊಂಡು, ಆಮೇಲೆ ನಮಗೆ ತೋಚಿದ ಶಾಸನವನ್ನು ವಿಧಿಸಲು ಅನುಕೂಲವಾಗುವುದು ! ” ಎಂದು ಔರಂಗಜೇಬನು ಒಳ್ಳೇ ಸಮಾಧಾನಿಯುಂಟಾದನು.

“ ದುಶ್ಮನ್, ನನ್ನನ್ನು ಕೊಂದು ನೀನು ನಿನ್ನ ಪಾಪ ಪೂರ್ತಿಯನ್ನು ಮಾಡಿಕೊಳ್ಳಬೇಕೆಂಬದೇ ನನ್ನ ಇಚ್ಛೆಯು ! ”

ಈ ಮಾತು ಕೇಳಿ ಔರಂಗಜೇಬನಿಗೆ ಪರಮಾವಧಿಯ ಕೋಪ ಬಂದಿತು. ಆವೇಶದಲ್ಲಿ ಅವನ ಗಡ್ಡವಿಾಸೆಗಳು ಸೆಟೆದು ನಿಂತವು. ಕರಕರನೆ ಹಲ್ಲುಕರೆದು ಅವನು ತನ್ನ ಖಡ್ಗವನ್ನೆತ್ತಿ ಸುಲೇಮಾನನ್ನು ಕಡಿದು ಹಾಕಬೇಕೆಂದು ಸಿಂಹಾಸನದಿಂದ ಹಾರಿ ಮುಂದಕ್ಕೆ ಬಂದನು. ಆಗ ನಾರೀವೃಂದದಲ್ಲಿ ಯಾರೋ ಚಿಟ್ಟನೆ ಚೀರಿದ ದೊಡ್ಡ

ಧ್ವನಿಯಾಯಿತು ! ಮುರ್ಮುಭೇದಕವಾದ ಆ ಆಕ್ರೋಶವನ್ನಾರು ಮಾಡಿ ದರೆಂದು ಔರಂಗಜೇಬನು ನೋಡುವಷ್ಟರಲ್ಲಿಯೇ ಧಡಲ್ಲನೆ ಬಬ ತರುಣಿಯ ದೇಹವು ಉಪ್ಪರಿಗೆಯ ಮೇಲಿಂದ ಅವನ ಕಾಲಿನಲ್ಲಿಯೇ ಬಿದ್ದಿತು !

ಸಭೆಯಲ್ಲೆಲ್ಲ ಹಾಃಹಾಃಕಾರವೆದ್ದಿತು. ಮೇಲೆ ನಾರಿಯರೆಲ್ಲ ರೂ ಕರುಣಾಸ್ಪದವಾದ ಆಕ್ರೋಶವನ್ನು ಮಾಡಿದರು. ‘ ಇದೇನಾಯಿತು ? ಯಾರವಳು ! ’ ಎಂದು ಉದ್ಗಾರ ತೆಗೆದು, ಔರಂಗಜೇಬನು ಮೃತಪ್ರಾಯಳಾದ ಆ ತರುಣಿಯ ಮುಖವರಣವನ್ನು ತೆಗೆದು ನೋಡಿ, “ ಶಹರ್ ಜಾದಾ ಬೇಗಮ್ ! ” ಎಂದು ಉದ್ಗಾರ ತೆಗೆದನು. ಉಗ್ರತೇಜಸ್ವಿಯಾದ ಆ ರುದ್ರರೂಪಿಯ ಮುಖವು ಭೀತಿಯಿಂದ ಮ್ಲಾನವಾಗಿ ತೋರಿತು. ಆತನ ಅಂಗಾಂಗಗಳೆಲ್ಲ ರೋಮಾಂಚಗಳಿದ್ದು ಗದಗದನೆ ನಡುಗಿದನು. “ ಶಹರ್ಜಾದಾ ಬೇಗಮ್ ” ಎಂಬ ಶಬ್ದೋಚ್ಚಾರವನ್ನು ಕೇಳಿದಾಕ್ಷಣವೇ ಸುಲೇಮಾನನು ಶೋಕಸಮ್ಪೂರ್ಣನಾಗಿ ತಾನು ಜನಸಮೂಹದ ಮಧ್ಯದಲ್ಲಿರುವೆನೆಂಬದನ್ನು ಮರೆತು ಶಹರ್ಜಾದಿಯ ದೇಹದ ಮೇಲೆ ಬಿದ್ದು ಬಹುಪರಿಯಾಗಿ ವಿಲಾಪ ಮಾಡಿದನು. “ ಶಹರ್ಜಾದಾ ಬೇಗಮ್ ! ಪ್ರಿಯತಮೆ ಶಹರ್ಜಾದೆ ! ಇದೇನು ಸಾಹಸ ಮಾಡಿದೆ ? ಪ್ರಿಯೆ, ಹರ್ಷಜನಕವಾದ ನಿನ್ನ ಸುಹಾಸ್ಯಮುಖವು ಪ್ರೇತಕಳೆಯನ್ನಾಂತಿತೆ ? ವಧೂಕುಲಭೂಷಾಮಣಿಯೆ, ಹತಭಾಗ್ಯನಾದ ನನ್ನಲ್ಲಿ ಪ್ರೇಮವನ್ನು ಬಳಿಸಿ, ನೀನಿಂಥ ದುರ್ಮರಣವನ್ನು ಹೊಂದಿದಿಯಾ ? ಸುಲೇಮಾನ್, ಕಠಿಣತರವಾದ ನಿನ್ನ ಹೃದಯವು ಈ ಅನರ್ಥವನ್ನು ನೋಡಿ ಶಕಲಶಕಲವಾಗಿ ಒಡೆದು ಸಿಡಿದು ಹೋಗಲೊಲ್ಲದೇಕೆ ? ಶಹರ್ಜಾದೆ, ಮರಣಸಮಯದಲ್ಲಿ ನೀನು ನನಗೆಂಥ ವ್ಯಸನವನ್ನುಂಟು ಮಾಡಿದೆ ! ನಿಶ್ಚಲವಾದ ಸಮಾಧಾನದಿಂದ ಸಾಯಬೇಕೆಂದು ನಿಶ್ಚಯಿಸಿಕೊಂಡು ನಾನೀ ವಧಸ್ಥಾನಕ್ಕೆ ಬಂದೆನು ! ಆ ಸಮಾಧಾನವೆಲ್ಲ ಈಗ ಚಲ್ಲಾಪಿಲ್ಲೆಯಾಗಿ ಹೋಯಿತು ! ನಾನಿನ್ನು ಹಲುವಿ ಹಂಬಲಿಸಿ ಸಾಯಬೇಕಾಯಿತೆ ? ಅಯ್ಯೋ ! ಇವಳು ಬಿಕ್ಕಿದಳು ! ಪ್ರಾಣಬಿಟ್ಟಳು !

ಸಾಯಿ ಸುಲೇಮಾನ್ ! ” ಎಂದು ಮೂರ್ಛಿತನಾಗಿ ಬಿದ್ದನು.

ಸುಲೇಮಾನನ ಪ್ರೇಮೋದ್ಗಾರಯುತವಾದ ಶೋಕಾಕ್ರೋಶವನ್ನು ಕೇಳಿ ಅಂತಃಪುರದ ನಾರಿಯರೆಲ್ಲರೂ ವಿಭವಿಧದ ಮನೋವಿಕಾರಗಳಿಂದ ಪೀಡಿತರಾಗಿ ‘ಹಾಯ್! ಹಾಯ್!’ ಎಂದೆನ್ನುತ್ತ ನಿಟ್ಟುಸಿರಿಟ್ಟು ಅಖಂಡವಾದ ಕಂಬನಿಗಳನ್ನು ಸುರಿಸಿದರು. ಅನೇಕರು ದುಃಖಿದುಃಖಿಸಿ ಕೊರಗಿದರು. ಅನೇಕರು ದೊಡ್ಡ ಧ್ವನಿತೆಗೆದು ಅತ್ತರು.

ಕಠಿಣಹೃದಯನಾದ ಔರಂಗಜೇಬನ ಎದೆಯು ಕೂಡಾ ಅಲ್ಲಿ ನಡೆದಿರುವ ಪ್ರಕಾರವನ್ನೆಲ್ಲ ಕಂಡು ತಲ್ಲಣಗೊಂಡಿತು. ಸುಲೇಮಾನನ ಶಿರಚ್ಛೇದವನ್ನು ಆ ದಿವಸ ಮಾಡಿಸಿಯೇ ತೀರಬೇಕೆಂದು ಸಂಕಲ್ಪವನ್ನು ಮಾಡಿಕೊಂಡವನು ಅದನ್ನು ಆ ದಿವಸ ನಿಲ್ಲಿಸಿ, ಇನ್ನೊಂದು ದಿವಸ ನೋಡೋಣ ಎಂದು ಚಿಂತಿಸಿ, ಅವನು ಸಭಾವಿಸರ್ಜನವಾಗಲೆಂದು ಹೇಳಿ ಹೊರಟು ನಡೆದನು. ಮೂರ್ಛೆಯಲ್ಲಿದ್ದ ಸುಲೇಮಾನನನ್ನು ಜವಾನರು ಹಾಗೆಯೇ ಎತ್ತಿಕೊಂಡು ಕಾರಾಗೃಹಕ್ಕೆ ಒಯ್ದರು.

— ಸಮಾಪ್ತವು —

